

TIGHT BINDING BOOK

UNIVERSAL
LIBRARY

OU_200280

UNIVERSAL
LIBRARY

OSMANIA UNIVERSITY LIBRARY

Call No. K 83/811 B Accession No. K 12

Author G. O. D.

Title *Worships of India*

This book should be returned on or before the date
last marked below.
19. 1

ದುಡಿಯುತ್ತಿರುವವರ, ದಿನದ ಅನ್ನಕ್ಕೆ ಮೈ-ಮಿದುಳುಗಳನ್ನು ಮಾರಿ ಯಂತ್ರವಾದ ಮಾನವರ ಮಂದೆ ಇದೆ.

ಅವಳು ಯಾರತ್ತಲೂ ನೋಡುತ್ತಿಲ್ಲ. ಆದರೂ ಅವಳಿಗೆ ಆವರು ಒಬ್ಬಬಬ್ಬರೂ ಈಗ ಏನು ಮಾಡುತ್ತಿರುವರೆಂಬ ಅರಿವು ಇದೆ.

ಯಾರನ್ನೂ ನೋಡಿದೆ ಬರಿಯ ಗಡಿಯಾರವನ್ನೇ ನೋಡಿ, ಆವರು ಒಬ್ಬಬಬ್ಬರ ಮನಸಿನಲ್ಲಿ ಏನಾಗುತ್ತಿದೆ ಎಂಬುದನ್ನು ಅವಳು ಹೇಳಬಲ್ಲಳು. ಅವಳ ಹಾಗೇ ಉಳಿದವರಿಗೂ, ಅನುಭವದಿಂದ, ಬಳ್ಳಕೆಯಿಂದ ಆ ಶಕ್ತಿ ಬಂದಿರಬಹುದು. ಯಾವ ಮಾತ್ರಾ ಆದದೆ, ‘ಟಕ್‌ಪಾಕ್‌ಟಕ್’ ಎಂದಪ್ಪೇ ನುಡಿಯುತ್ತಾ, ಗತಿ ತಪ್ಪದೆ, ಕೈಗಳನ್ನು ಚಲಿಸುತ್ತಾ ನಡೆಯುವ ಆ ಯಂತ್ರ ಅವರೆಲ್ಲರ ಚಿತ್ತ ಚಲಿಸುವ ಗತಿಗೆ ಹಿಡಿದ ಮುಕುರ ದಂತಾಗಿದೆ.

ಬರೀ ಕನ್ನಡಿಯೇ? ಉಹೂ. ಗಡಿಯಾರದ ಕೈಗಳೇ ಆವರ ಬಾಳನ್ನು ನಡೆಸುವ ಕಾಣದ ಕೈಗಳೇನೋ ಎನಿಸುತ್ತದೆ ಅವಳಿಗೆ, ಒಮ್ಮೊಮ್ಮೆ ಗಡಿಯಾರವನ್ನೇ ದಿಟ್ಟಿಸುತ್ತಾ ಕುಳಿತಾಗ. ಅಷ್ಟಮಷ್ಟಿಗೆ ಆವರ ಬಾಳು ಆದರ ಗತಿಯನ್ನು ಹೊಂದಿಕೊಂಡಿದೆ.

ಗಡಿಯಾರದ ಕೈ ಬೆರಳೀಗ ಸಂಜೆ ಇರ ಹೊತ್ತಿನ ಹತ್ತಿರವಾಗುತ್ತದೆ. ಸುತ್ತಮುತ್ತ, ಹೊರಬಿಳುವ ಗಳಿಗಾಗಿ ಮೇಜಿನ ಮೇಲಿನ ಕಾಗದ ಪತ್ರಗಳನ್ನು ಸರಿಯಾಗಿಡುವುದರ ಸದ್ದು ಅಪ್ಪಷ್ಟವಾಗಿ ಆವಳ ಕಿವಿಗೆ ಕೇಳುತ್ತಿದೆ. ಎಲೊಲ್ ಒಂದು ಕುಚಿರ ಸರಿಯುತ್ತದೆ; ನೆಲದ ಮೇಲೆ ಕಾಲೆಳಿಯುವ ಸದ್ದಾಗುತ್ತದೆ; ಯಾರೋ ಬರೆದು ಸೋತ ಕೈ ಬೆರಳಿನ ಲಟಿಕೆ ಮುರಿಯುತ್ತಿದ್ದಾರೆ; ಭಾರವಾದ ನಿಟ್ಟುಸಿರಿನ ಸದ್ದಾ ಕೇಳಿ ಬರುತ್ತದೆ; ಬಹು ತಗ್ಗಾದ ದಸಿಯಲ್ಲಿ ಯಾರೋ ಮತ್ತೊಬ್ಬರೊಂದಿಗೆ ಮಾತಾಡುತ್ತಿದ್ದಾರೆ; ಈ ಹಲಬಗೆಯ ಸದ್ದಗಳಿಗೆ ಶುರುತಿ ಹಿಡಿದಂತೆ ಟ್ರಿಪಾರ್ಕೆಟಿನ, ‘ಟಕ ಟಿಕ ಟಿಕ ಟ್ರಿಂಗ್’ ನಾದ, ಗಡಿಯಾರದ ‘ಕಟ್‌ಕಟ್‌ಕಟ್’, ಫ್ಯಾನಿನ ‘ಗರ್’ ಎಂಬ ಸುತ್ತನ ಸದ್ದು.

ಮುಂದಿದ್ದ ಕಾಗದವನ್ನು ನೋಡಿ ನೋಡಿ ಬೇಸರವಾದ ಕಟ್ಟಿನೆ
ಅಪ್ರಯತ್ನವಾಗಿ ಮುಚ್ಚತ್ತಿತ್ತು. ಹತ್ತಿರದಲ್ಲಿದ್ದ, ಗಾಜಿನ ಲೋಟುದಲ್ಲಿದ್ದ
ನೀರಿನಲ್ಲಿ ಕೈ ಬೆರಳಿದ್ದ, ಕಟ್ಟಿನ ಮೇಲಿ ಸವರಿಕೊಂಡಳು. ಕಟ್ಟಿ ಕೊಂಡ
ತಣ್ಣಾಗಾಯಿತು. ಹತ್ತಿರದಲ್ಲಿ ಕೂತವನು ವಿದುವಾಗಿ ನಕ್ಕ ಸದ್ಯ ಕೇಳಿತು.
ವೇಗವಾಗಿ ಕೈ ಬೆರಳು ಮತ್ತೆ ಟ್ಯಾಪ್‌ರೈಟಿನ ಅಡ್ಕರ ಮಾಲೆಯ ಮೇಲಿ
ನತ್ತಿರುವ ಲಾರಂಭಿಸಿತು.

“ಬಾಯಿ...”

ಆಳುಮುಗ ಗಟ್ಟೇಶ ಕೂಗಿದ.

ತನಗಲ್ಲವೇನೋ ಎಂದುಕೊಂಡು ಮತ್ತೊಂದು ಗಳಿಗೆ ಕೆಲಸ ಮುಂದು
ವರಿಸಿದಳು.

“ಬಾಯಿ...”

ತನ್ನನ್ನೇ ಕರೆಯುತ್ತಿರುವುದು ಅವನು. ಅಲ್ಲಿ ಮತ್ತಾನ ‘ಬಾಯಿ’
ಯೂ ಇಲ್ಲ.

“ಏನು ಗಟ್ಟೇಣ ?”

“ಫೋನಿನಲ್ಲಿ ಯಾರೋ ಕರೆಯುತ್ತಾರೆ?”

“ಯಾರಂತೆ ?”

“ಹೆಸರು ಹೇಳಲಿಲ್ಲ. ನಿಮ್ಮನ್ನು ಕರೆಯುವಂತೆ ಹೇಳಿದರು.”

“ಒಂದೆ ಎಂದು ಹೇಳು”

ಆಳು ಹೊರಟು ಹೋದ. ಅರೆಯಾಗಿದ್ದ ಸಾಲನ್ನು ಮುಗಿಸಿ,
ಗಡಿಯಾರದತ್ತ ಕಟ್ಟಾ ಹಾಯಿಸಿ, ಫೋನಿದ್ದ ಮೇಜಿನ ಬಳಿ ಹೋಗಿ,
ರಿಸೀವರನ್ನು ಹಿಡಿದು—

“ಹಲ್ಮೋ” ಎಂದಳು.

“ಯಾರು, ಪ್ರಭಾವತಿಯೇ ?” ಟೆಲಿಫೋನಿನಲ್ಲಿ ಮತ್ತೊಂಡು ಹೆಣ್ಣು
ಸ್ವರ ಅವಳನ್ನು ಕೇಳಿತು.

“ಹೋದು. ಶಾಲಿನಿಯೇನು ?”

ನಾಲ್ಕು

“ಹೂ. ನಿನ್ನ ಕೆಲಸ ಮುಗಿಯಿತೇನು ? ”

“ಅದು ಮುಗಿಯುವುದು ಒಂದೇ ದಿನ.” ಬೇಸರದ ನೀಳ್ಳು ನಿಯಲ್ಲಿ ಹೇಳಿದಳು ಪ್ರಭಾವತಿ.

“ಅದು ಇರಲಿ. ಇವತ್ತಿನ ಕೆಲಸವಾಯಿತ್ತೋ, ಅಥವಾ ನಿನ್ನು ಯಾಗೆ ಇವತ್ತೂ ತಡವ್ವೋ.”

“ಇಲ್ಲ. ಹೊತ್ತಿಗೆ ಸರಿಯಾಗಿ ಮುಗಿಸಿ ಬಿಡುತ್ತೇನೆ.”

“ಹಾಗಾದರೆ ಎಲ್ಲಿ ಕಲೆಯುವುದು?”

“ಗ್ರಾಂಟ್ ರೋಡ್ ಸ್ಪೈಷ್ಪ್ಲೈಗೆ ಬರುತ್ತೇನೆ. ನಿನಗದು ಹತ್ತಿರ.”

“ಹೂ, ಹಾಗೇ ಮಾಡು. ಸ್ಪ್ಲೈ ರಾಗೂ ಅಲ್ಲಿಗೇ ಬರುವಂತೆ ಹೇಳುತ್ತೇನೆ.”

“ಸ್ಪೋರ್ಟ್ ಮಾಡಿದ್ದ ಳೇನು ? ”

“ಹೂ. ನಿನ್ನೊಂದಿಗೆ ಮಾತನಾಡಿ ತಿಳಿಸುತ್ತೇನೆಂದಿದ್ದೆ.”

“ಸರ ಹಾಗಾದರೆ. ‘ಬರಲೇ ? ’

“ಚೀರ್ ಯು”

“ಚೀರ್ ಯು”

ಆ ರಿಸೀವರನ್ನು ಅದರ ತೊಟ್ಟಿಲಿನಲ್ಲಿಟ್ಟು ಪ್ರಭಾವತಿ ಮತ್ತೆ ತನ್ನ ಮೇಜಿಗೆ ಮರಳಿ, ಅವಸರವಸರವಾಗಿ ಕೆಲಸ ಮುಗಿಸಲಾರಂಭಿಸಿದಳು.

ಶಾಲಿನಿ—ಸ್ಪ್ಲೈ ರಾ.....

ಆ ಸ್ಪೋನಿನ ಕರೆಯೂ ಅವಳಿಗೆ ಹೊಸವಲ್ಲ. ದಿನಷ್ಟೂ ಆ ಹೊತ್ತಿಗೆ ಸರಿಯಾಗಿ ಇಬ್ಬರಲ್ಲಿಬ್ಬರು ಅವಳಿಗೆ ಸ್ಪೋರ್ಟ್ ಮಾಡುತ್ತಾರೆ. ಇಲ್ಲವಾದರೆ, ಅವಳೇ ಆ ಇಬ್ಬರಲ್ಲಿಬ್ಬರಿಗೆ ಸ್ಪೋರ್ಟ್ ಮಾಡುತ್ತಾಳೆ. ಆಫ್ಫಿಂನ ದಿನಚರಿಯಂತೆ, ಅದೂ ಅವಳ ದಿನದ ಜೀವನದಲ್ಲಿಂದು ಭಾಗ.

ಕಾಗದವನ್ನು ಮುಗಿಸಿ, ಕವರಿನ ಮೇಲೆ ವಿಳಾಸ ಟ್ರೈನ್ ಮಾಡಿ,—

“ಗಣೇಶ್” ಎಂದು ಕೂಗಿದಳು.

“ಮನು ಬಾಯಿ ? ”

“ಕಾಗದಕ್ಕೆ ಸಾಹೇಬರ ರುಚು ಹಾಕಿಸಿ, ಡಿಸ್ಪ್ಲೈಚ್ ಕಾಲ್ಕೆಗೆ ಕೊಡು.”

“ಸಾಹೇಬರು ಆಗಲೇ ಮನೆಗೆ ಜೋಡಿದ್ದು.”

“ಸರಿ, ಹಾಗಾದರೆ.”

ಆದೂ ಪ್ರತಿದಿನವೂ ಕೇಳುವ ವಾತೀ. ಟ್ರೈವ್‌ರೈಟ್‌ರಿನಲ್ಲಿದ್ದ ಕಾಗದ ಶ್ರು ಹೊರಗೆ ತೆಗೆದು, ಅದನ್ನು ಮುಚ್ಚಿ ಅದರ ಮುಸುಗು ಹಾಕಿದಳು. ಮೇಜಿನ ಮೇಲಿದ್ದ ಕಾಗದ, ಪೆನ್‌ಲ್ಯಾ, ರಬ್ಬರು, ಕಾರ್ಬನ್‌ಕಾಗದ, ಎಲ್ಲ ವನ್ನೂ ತೆಗೆದು ‘ಡ್ರಾ’ ನೊಳಗೆ ಇಟ್ಟು ಬೀಗ ಹಾಕಿದಳು. ಬೀಗದಕ್ಕೆ ಯನ್ನು ಹ್ಯಾಂಡ್ ಬ್ರೌಗಿನೊಳಗಿಟ್ಟು, ಹಾಗೇ ಕುಚೆಯ ಬೆನ್ನುಗೆ ಬೆನ್ನು ಚೂಳಿದಳು.

ಕಿಟಕಿಯಾಚಿ ಹತ್ತಾರು ವೂಲಿಗೆಗಳ ಸೂರು, ಸಂಜೆಯ ಮಾಗು ಬಿಸಿ ಲಿನಲ್ಲಿ ನ್ಯೆ ಕಾಯಿಸಿಕೊಳ್ಳುತ್ತಿತ್ತು. ಎಲ್ಲಿಂದಲೊಂದು ಕಾರುಗಳ ಹಾರನ್ನಿನ ಸ್ವರ ಕೇಳಬಂದು, ಸ್ವೀಣವಾಗಿ, ಗಟ್ಟಿಯಾಗಿ, ಮತ್ತೆ ಸ್ವೀಣವಾಗಿ ತೇಲಿ ಹೊಗುತ್ತಿತ್ತು, ಗಾಳಿಗೆ ಸಿಕ್ಕೆ ಎಕ್ಕಿದ ಹತ್ತಿಯಂತೆ.

ಬಳಲಿದ ಕಣ್ಣ ಮುಚ್ಚಿದಳು.

ಆಗಲೂ ಬಿಸಿಲು ಕಾಯಿಸಿಕೊಳ್ಳುತ್ತಿರುವ ಸೂರುಗಳು ಕಾಣುತ್ತಿವೆ. ಕಾರಿನ ಸದ್ಗು ಕೇಳುತ್ತಿದೆ.

ಶಾಲಿನಿ-ಫ್ಲೂ ಇಂ....ತಾನು.

ಯಾವುದೋ ಮರದ ಮೇಲೆ, ಎಲ್ಲಿಂದಲೊಂದು ನೆಲೆಸಿ ಕಲೆತ ಹಕ್ಕಿಗಳಂತೆ ಕಲೆತವರು ಮೂವರೂ. ಈಗ ಜೊತೆಗಿದಾರೆ; ಜೊತೆಗೆ ಜೀವನ ಮಾಡುತ್ತಿದಾರೆ; ಬೆಳಿಗೆ ಒಟ್ಟಾಗಿ ಆಷೀಸುಗಳಿಗೆ ಹೊರಡುತ್ತಾರೆ; ಮತ್ತೆ ಸಂಜೆ ಒಟ್ಟಾಗಿ ಮನೆಗೆ ಮರಳುತ್ತಾರೆ.

ಮನೆ!

ಯಾರ ಮನೆ? !.....

ಗಡಿಯಾರ ಥಣ್ಣೆಂದು ಇಗಂಟಿ ಹೊಡೆದು, ಅಫೀಸು ಬಿಡುವ ಹೊತ್ತು ಸೂಚಿಸಿತು.

ತಲೆಗೂಡಲನ್ನು ಕೈ ಬೆರಳಿಸಿಂದ ಸರಿಮಾಡಿಕೊಂಡು, ಸೆರಗು ತಿದ್ದಿ, ಅಫೀಸಿಸಿಂದ ಹೊರಹೊರಟಳ್ಳ. ಬಾಗಿಲಲ್ಲಿದ್ದ ಗಣೇಶ ಸಲಾಮು ಮಾಡಿದ. ಅವನ ಬಿಡುಗಡೆಯ ಹೊತ್ತಿನ್ನೂ ಬಂದಿಲ್ಲ.

ಲಿಷ್ಟಿನ ಹುಡುಗ ಸಲಾಮು ಹಾಕಿ ಲಿಷ್ಟಿನ ಬಾಗಿಲು ತೆರೆದ. ಲಿಷ್ಟಿ ನೋಟಿಗೆ ಇನ್ನೂ ಇಬ್ಬರಿದ್ದರು. ಯಾರೋ....

ಲಿಷ್ಟಿ ನಿಧಾನವಾಗಿ ಕೆಳಗಿಳಿಯಿತು. ಲಿಷ್ಟಿನ ಹುಡುಗ ಬಾಗಿಲು ತೆರೆದು ಹೊರಬಟ್ಟೆ—ಪಂಚರದಿಂದ ಹೊರಗೆ. ನಿಜ, ಅಂದಿನ ಅಫೀಸು ಮುಗಿಯಿತು—ಅವಳಿಗೆ.

ಅಫೀಸು ಮುಗಿಯಿತು—ನಿಜ. ಅಂದಿನ ಅಫೀಸಿನ ಜೀವನದಿಂದ ಮುಕ್ತಿ ದೊರೆಯಿತು.

ಪಂಚರದಿಂದ ಹೊರಗೆ ರಾರುವ ಹಕ್ಕೆ ಉಲ್ಲಾಸದಿಂದ ಹಾರುತ್ತದೆ ಎನ್ನುತ್ತಾರೆ. ಅವಳ ಅಫೀಸೂ ಅವಳಿಗೊಂದು ಪಂಚರವೇ. ಆದರೆ ಅದರಿಂದ ಹೊರಗೆ ಹಾರುವಾಗ ಅವಳಿಗೇನೂ ಉಲ್ಲಾಸ ತೋರುವುದಿಲ್ಲ. ಯಾವ ಬಗೆಯ ಹಷಟದಿಂದಲೂ ಅವಳ ಮೈ ಪುಲಕಿತವಾಗುವುದಿಲ್ಲ.

ಆದಕ್ಕೆ ಬದಲು ಲಿಷ್ಟಿನಿಂದಿಳಿದು, ಅದರ ಬಾಗಿಲು ದಾಟಿ, ಹೊರಗೆ ಬಂದಾಗ, ಸಣ್ಣ ಪಂಚರದಿಂದ ದೊಡ್ಡ ಪಂಚರಕ್ಕೆ ಬಂದಂತೆ ಮಾತ್ರ ತೋರುತ್ತದೆ. ಇಡೀ ನಗರವೇ ಒಂದು ದೊಡ್ಡ ಪಂಚರವೆನಿಸುತ್ತದೆ.

ಇಡೀ ನಗರ-ಹೂ—ಬೊಂಬಾಯಿಗೆ ಬೊಂಬಾಯಿಯೇ ಬಹು ದೊಡ್ಡ ಪಂಚರ; ಲಕ್ಷ್ಯಾಂತರ ಜನರನ್ನು ತನ್ನ ಗರ್ಭದೊಳಗೆ ಸೆರಿ ಹಿಡಿದ ಪಂಚರ. ಅಲ್ಲವಾದರೆ ಮತ್ತೇನು?

ಸಂಚಯ ಮಾಗಿದ ಬಿಸಿಲಿನಲ್ಲಿ, ನೆತ್ತಿಯನ್ನು ಮಾತ್ರ ತೋಯಿಸಿ ಕೊಂಡು, ಕೆಳಗೆ ಬೀದಿಯಲ್ಲಿ ನಡೆವ ಮಾನವನನ್ನು ಕ್ಷುಲ್ಲಕ ಕ್ರಮಿಯಾಗಿ ಮಾಡಿ, ಹತ್ತಾರು ಅಂತಸ್ತುಗಳ ಎತ್ತರಕ್ಕೆ ತಲೆ ಚಾಚಿ ನಿಂತ ಮನೆಗಳು;

ವಿದ್ಯುಷ್ಟಕ್ಕೆ, ಟೆಲಿವೈಎ, ಟ್ರಾಂನೆ ತಂತಿಗಳು, ಕಾರುಗಳು, ವೋಟರುಗಳು, ಟ್ರಾಂಗಳು, ಕಾಳ ನೀಲಕಾಂತಿಯಿಂದ ಟ್ರಾಂ ರಸ್ತೆಯ ನಡುವೆ, ಸೀಲಿಯ ಬಣ್ಣದ ಹಾವಿನಂತೆ ಹರಿದ ಟ್ರಾಂನೆ ಹಳಗಳು,

ನೂರಾರು ಯಂತ್ರಗಳು, ಯಂತ್ರೋಪಕರಣಗಳು, ಯಂತ್ರಧ್ವನಿಗಳು-ಇವುಗಳ ನಡುವೆ ಮಾನವ-

ಗಂಡು-ಹೆಣ್ಣು ; ಮುದುಕರು, ಯುವಕರು, ಮಕ್ಕಳು-

ಯಂತ್ರಕ್ಕೆ ಬೆದರುತ್ತಾ, ಯಂತ್ರಕ್ಕೆ ಕಾಯುತ್ತಾ, ತಮ್ಮದಲ್ಲಿದ ಅವರಿಚಿತ ಸ್ಥಳದಲ್ಲಿ ಹೆದರಿ ಹೆದರಿ ಹೆಚ್ಚೆ ಇಡುವ ಹುಡುಗರಂತೆ ಓಡಾಡುತ್ತಿದ್ದಾರೆ—ನೂರಾರು ಜನ.

ಯಂತ್ರ ಭೀತಿ—

ಎಲ್ಲಿ ಎಚ್ಚರದಪ್ಪಿ ನಡೆದರೆ, ಯಾವ ಯಂತ್ರ ಮೈ ಮೇಲೆ ಹಾದಿತೋ ಎಂದು, ಇದ್ದ ಎರಡು ಕಣ್ಣಗಳನ್ನು ದಕ್ಕಿಕ್ಕುಗಳಿಗೂ ಹೊರಳಿಸುತ್ತಾ, ಆ ಭೀತಿಯ ನಡುವೆಯೇ ಮಾತನಾಡುತ್ತಾ ನಗುತ್ತಾ ನಡೆಯುತ್ತಿದ್ದಾರೆ....

ಆತುರ—ಆ ಭೀತಿಯಲ್ಲೂ ಆತುರ.

ಹೊತ್ತುಗೊತ್ತಿಗೆ ಸುಯಾಗಿ ಚಲಿಸುವ ಯಂತ್ರವನ್ನು ಸೇರುವ ಆತುರ. ಕೆಂಪಗೆ ಕಾಲನ ಕೊಣನಂತೆ ಮಾಡಿಸಿ ಬರುವ ವಾಹನವನ್ನು ಸೇರುವ ಆತುರ; ಅದರಲ್ಲಿ ತಮಗೆ ನೀಲಿ ಸಿಗುವುದೋ ಇಲ್ಲವೋ ಎನ್ನುವ ಕಾತರ.....

ಸಾಲು ಸಾಲಾಗಿ, ಒಬ್ಬರ ಹಿಂದೊಬ್ಬರು, ಗಂಡು, ಹೆಣ್ಣು, ನೂರು ಜಾತಿ, ನೂರು ವೇಷ, ನೂರು ಭಾಷೆಯ ಮಾನವರು, ವಾಹನ ಯಂತ್ರದ ಕೃಪೆಯನ್ನು ಕಾಯುತ್ತಾ ನಿಂತಿದ್ದಾರೆ....

ಅದೂ ಒಂದು ಪಂಚರ—ಕೆಂಪು ಪಂಚರ.

ಒಂದು ಪಂಚರದಿಂದ ಮತ್ತೊಂದು ಪಂಚರಕ್ಕೆ ಕೊಂಡೊಯ್ಯುವ ಚಲಿಸುವ ಪಂಚರ.

ಎಲ್ಲರಿಗೂ ಮನೆಗೆ ಹೋಗುವ ಆತುರ.

ಮನೆ-ಆದರೆ ಅದು ಮನೆಯೇ, ಉಳಿಕೂ, ಮನೆಯಲ್ಲ ಅದು, ಪಾರಿ ವಾಳದ ಗೂಡು.

ಆ ಗೂಡಿನಿಂದ ಈ ಗೂಡು-ಈ ಗೂಡಿನಿಂದ ಆ ಗೂಡು-ನಡುವೆ ದಿನದ ಜೀವನದ ಬಟ್ಟೆಯನ್ನು ನೇಯುವ ಕೆಂಪು ಪಂಜರದ ಲಾಳಿ. ಇದು ಜೀವನ !

ಅತ್ಯಂದಿತ್ತ, ಇತ್ತಂದತ್ತ ಸುತ್ತುತ್ತಿರುವ ಹಲಬಗೆಯ ನೂರಾರು ವಾಹನಗಳಂತೆ, ಅವಳ ಮೆದುಳಿನಲ್ಲಿ ಯೋಚನೆಗಳು ಸುತ್ತುತ್ತಿದ್ದವು. ಒಳ ಕಣ್ಣ ಬೇರೇನನ್ನೊ೦೧ ಬೆದಕುತ್ತಿದ್ದರೂ, ಹೊರ ಕಣ್ಣ ಅಭ್ಯಾಸವಶದಿಂದ ಹೆಚ್ಚೆಯನ್ನು ನಡೆಸುತ್ತಿತ್ತು.

ಅದೇ ಅಭ್ಯಾಸ ಬಲದಿಂದ ಕಾಲು ಚಚ್ಚಾಗೇಟ್ಟು ಸ್ವೇಷನ್ನಿನ ಮುಂಭಾಗದಲ್ಲಿ ಬಂದು ನಿಂತು. ಗಡಿಯಾರವನ್ನು ನೋಡಿಕೊಂಡಳು ಪ್ರಭಾ.

ಇನ್ನೂ ಮೂರು ಸ್ವಿನಿಷವಿನೆ ತನ್ನ ಗಾಡಿ ಹೊರಡಲು.

ಎಪ್ಪು ಜನ, ಎಪ್ಪು ಜನ....ಹೋಗುವವರು, ಬರುವವರು-ಎಲ್ಲರಿಗೂ ಆತುರ. ಯಾವುನೋ ಕಾಣವ ಮಿಗ ಬೆನ್ನಪ್ಪೆಡ ಬೇಟೆಗಳಂತೆ ಧಾವಿಸುತ್ತಿದ್ದಾರೆ.

ಮೈಮರೆತವರನ್ನು ಎಚ್ಚರಿಸುವಂತೆ ಕರ್ಕಿಶವಾಗಿ ಶಿಳ್ಳ ಹಾಕುತ್ತದೆ ವಿದ್ಯುತ್-ರೈಲು.

ಇನ್ನೆರಡು ನಿಮಿಷ ಅವಕಾಶ ಎಂದಿತು ಕ್ಕೆ ಗಡಿಯಾರ.

ಅಷ್ಟರಲ್ಲಿ ಹೇಗಾದರೂ, ಆ ನೂಕು ನುಗ್ಗಲಿನಲ್ಲಿ ಎಡೆ ಮಾಡಿಕೊಂಡು ರೈಲಿನೊಳಗೆ ಕೂಡಬೇಕು. ನಿಂತ ರೈಲು, ನುಗ್ಗನ ಜನ, ಕ್ಕೆ ಗಡಿಯಾರ ಆ ಮಾತನ್ನು ಹೇಳಿದವು. ಹೆಚ್ಚೆ ತಾನೇ ಸರುಗಿತು.

ಅವಸರವಾಗಿ ಹೋಗುವ ಹತ್ತಾರು ಜನದ ಗುಂಪು, ತಾನೇ ಅವಳನ್ನು ಒತ್ತೆರಿಸಿ ಮುಂದೆ ತಳ್ಳಿತು.

ರೈಲಿನ ಡಬ್ಬಿಯ ಮುಂದೂ ಅದೇ ಗುಂಪು. ಅದೇ ಸೂಕಲು, ತೆಂಬ್ಬುಟ್ಟಿ.

ಇಷ್ಟೇನೇ ಜೀವನ ?

ತಟಕ್ಕೆನೇ ಏಕೋ ಅವಳಿಗೆ ಎಲ್ಲವೂ ಬೇಸರವಾಯಿತು. ಮನಸ್ಸು ಕರ್ಕಣವಾಯಿತು. ಆ ಗುಂಪು, ಗದ್ದಲ, ನೂಕಲು, ಅವಸರ, ಗಜಿಬಿಜಿ ಎಲ್ಲವೂ ಅಷಟ್ಯಾವಾಯಿತು. ಏಕೋ ಅಲ್ಲಿ ಒಂದು ಗಳಿಗೆ ನಿಂತರೂ, ಉಸಿರು ಕಟ್ಟಿ ಸಾಯಂವೇನೇನೋ ಎನಿಸಿತು. ರೈಲ್‌ಲ್ಯೂ ನಿಲ್ಲಾಣ ಕರಾಳಪ್ರೇತಗಳ ಹೊಂಕಾರರವದಿಂದ, ಭೀಷಣ ನರ್ತನದಿಂದ ತುಂಬಿದ ಗಾಳಿ ಸತ್ತ ಕಗ್ಗನಿಯಂತೆ ತೋರಿತು.

ತನ್ನ ನಿತ್ಯದ ರೈಲು ಹೋಗುವುದನ್ನೂ, ಪೋನಿನಲ್ಲಿ ಶಾಲಿನಿಗೆ ಕೊಟ್ಟ ಮಾತನ್ನೂ ಮರತು, ವೇಗವಾಗಿ ನಿಲ್ಲಾಣದಿಂದ ಹೊರಬಂದು, ಬಯಲ ನಲ್ಲಿ ನಿಂತಳು.

ಒಂದು ಗಳಿಗೆ ಎಲ್ಲಿ ಹೋಗಬೇಕು, ಮುಂದೇನು ಮಾಡಬೇಕು ಎಂಬುದು ತೋಚಲಿಲ್ಲ. ಬಳಿಕ ನೆಲೆಯಲ್ಲದೆ ತೂಗುವ ಮನಸ್ಸನ್ನು ಸಾವೃಂಹಿಕೊಂಡು, ಕಡಲಕರೆಯತ್ತ ಹೆಚ್ಚಿ ಹಾಕಿದಳು.

ಚೌಪಾತಿಯ ದಂಡಿಯಲ್ಲಾ ಗಜಿಬಿಜಿ, ಜನಜಂಗುಳಿ. ಅದರೆ ಕಡಲತ್ತ ದಿಟ್ಟಿಸಿದಾಗ, ಆ ಅಪಾರ ನೀಲವಿಸ್ತಾರವನ್ನು ಕಂಡು, ಅವಳ ಮನಸ್ಸಿನ ಹೊಯ್ದಾಟ ಕೊಂಚ ಕಡಮೆಯಾಯಿತು. ಕಡಲ ಕೋಟಿ ಅಲೆಗಳ ಉಯ್ಯಾಲೆಯ ಮೇಲೆ ತೋಗಿ ಬಂದ ಗಾಳಿ, ಅವಳ ಕಾದ ಮೆದಳಿಗೆ ಕೊಂಚ ತಂಪು ಎರೆಯಿತು. ಸಾಗರವನ್ನು ನೋಡನೋಡುತ್ತಾ, ಅವಳ ಮನಸ್ಸಿನ ಅಲ್ಲಕಲ್ಲೊಲವೂ ಕ್ರಮೇಣ ಶಾಂತವಾಗಿ, ಮೈ ಹಗುರಾಯಿತು. ಬಿಸಿಯಾರುತ್ತಿದ್ದ ಮರಳಿನ ಮೇಲೆ ಮೈ ಬರಗಿಸಿದಕ್ಕು-ತಾಯ ತೋಡಿಯ ಮೇಲೆ ಮಲಗಿದಂತಾಯಿತು ಅವಳಿಗೆ.

ತಾಯ ತೋಡಿ....ತನ್ನ ಮನೆ...

ದಡಕ್ಕೆ ಅಪ್ಪಳಿಸಿ ಹಿಂದೆರಳುವ ಅಲೆಗಳಂತೆ ಅವಳ ಮನಸ್ಸು, ಸುರುಳಿ ಸುರುಳಿ ಸುತ್ತುತ್ತಾ ಎಲ್ಲೊಂದು, ಕಾಣದ ಮತ್ತು ವುದೋ ತೀರದತ್ತ, ಚಿಟ್ಟು ಬಂದ ತವರಿನತ್ತ ಜಾರುತ್ತಿತ್ತು.

ಹತ್ತು

ಆ ಮನೆ, ಬಿಟ್ಟು ಬಂದ ಆ ಬಾಳು....

ಅಲೆ ಹಿಂದೆ ಹಿಂದೆ ಸರಿದು ಜಾರುತ್ತಿತ್ತು.....

ಹತ್ತಿರದಲ್ಲೇ ಸಣ್ಣ ದನಿಯಲ್ಲಿ ಸಿಳ್ಳು ಹಾಕಿದ ಸದ್ಗು ಕೇಳಿತು. ಹಾಗೇ ಕಾಲಿಗೆ ಸಣ್ಣ ಕಲ್ಲು ಬಡಿದಂತಾಯಿತು. ಕಣ್ಣ ತೆರೆದು ನೋಡಿ ದಳು. ಬಳಿಯಲ್ಲೇ ಕುಳಿತವನೊಬ್ಬ, ಅವಳು ಕಣ್ಣ ತೆರೆದು ತನ್ನ ಕಡೆ ನೋಡಿದುದನ್ನು ಕಂಡು-

“ಎಕ್ಕುಕ್ಕೂಸಾ ವಿ. ಎಲೊಲ್ಲೀ ಹಾಕಲು ಹೋದ ಕಲ್ಲು ನಿಮಗೆ ತಗುಲಿತು. ವೆರಿ ವೆರಿ ಸಾರಿ” ಎಂದ.

ಅವನ್ ಬಾಯಿ ಕ್ಕೆಮಾಡಣಿ ಬೇಡಿದರೂ, ಅವನ್ ಕಣ್ಣ ಹಸಿವಿನಿಂದ, ಅವಳ ಪೊಗಪನ್ನೇ ನೋಡುತ್ತಿತ್ತು.

ಹೆಣ್ಣಿಗೆ ಹಸಿದ ಹೆಚ್ಚಾವು! ಇಂಥರನ್ನೇ ಹೊಮ್ಮೆ ಜನರನ್ನು ಕಂಡಿದ್ದ ಜು ಪ್ರಭಾ. ಒಂಟೆ ಹೆಣ್ಣು ಕಂಡ ಕೂಡಲೇ ಕಾಮ ಕೆರಳುವ ಜನ-ದೀಪದ ಕಂಭ ಕಂಡ ಕೂಡಲೇ ಕಾಲೆತ್ತಿ ನಿಲ್ಲಿವ ನಾಯಿ!

ಅವನನ್ನು ಕಂಡು ಅವಳಿಗೆ ಹೇಸಿಗೆಯಾಯಿತು.

“ಮೈ ಮೇಲೆ ಎಚ್ಚರವಿರಲಿ. ಇಲ್ಲವಾದರೆ ಕಾಲಲ್ಲಿ ಚಪ್ಪಲಿ ಇದೆ” ಎಂದಳು. ಅವನು ಮುಖ ತಗ್ಗಿಸಿ, ಜಾಗ ಬಿಟ್ಟು.

“ಘೂ. ನಾಯಿ ಬಾಳು” ಎಂದು ತನ್ನೊಳಗೇ ಅವನನ್ನು ಶಪಿಸಿದಳು.

ಎಲ್ಲ ಕಡೆಯಲ್ಲೂ ಇಪ್ಪೆ. ಹೋದ ಕಡೆಯಲ್ಲಿಲ್ಲ ಇದೇ ಕಾಮದ ಕಣ್ಣ.. ಮನೆಯಲ್ಲಿ, ಬೀದಿಯಲ್ಲಿ, ಅಷ್ಟೇಸಿನಲ್ಲಿ, ರೈಲಿನಲ್ಲಿ, ಬೀಚಿನಲ್ಲಿ— ಎಲ್ಲ ಕಡೆಯಲ್ಲೂ ಇದೇ ಬೆಕ್ಕಿನ ನೋಟಿ.

ಅಷ್ಟೇಸಿನಲ್ಲಿ ಟೈಪ್ ಮಾಡುವಾಗ ಕೊಂಚ ಸೆರಗು ಜಾರಿದರೆ ಎಷ್ಟು ಕಣ್ಣ ತರುಗುತ್ತನೆ ಇವಳತ್ತ....

ರೈಲಿನಲ್ಲಿ ಹೋಗುವಾಗ, ನೂಕಾಟದಲ್ಲಿ ಸ್ವರ್ಶಸುಖಿದಿಂದ ತೈಪ್ಪ ರಾಗುವರು ಎಷ್ಟು ಜನ....

ಫಾಲ್ಲಿಟನ ಎದುರು ಬದಿಯ ಫಾಲ್ಲಿಟನಲ್ಲಿ ಒಂದು ಸಂಸಾರವಿದೆ. ಅದರ

ಯಂಜನಾನನೂ ಅಪ್ಪೆ-ಅವಕಾಶ ದೊರೆತಾಗ ಇವಳತ್ತು ಕೆಕ್ಕರಿಸಿ ನೋಡುತ್ತಾನೆ..

ಬೀಳಿನಲ್ಲಾ ಇದೇ ಬೇಟಿಯ ಕವಣ್ಣ ನಾತ....ಬೀದಿಯಲ್ಲಾ ಇವೇ ಕಣ್ಣ ಬೇಟಿ..

ಒಮ್ಮೊಮ್ಮೆ ಅವಳಿಗೆ ಇದನ್ನು ಕಂಡು ನಗು ಬರುತ್ತದೆ, ಒಮ್ಮೊಮ್ಮೆ ಬೇಸರವಾಗುತ್ತದೆ, ಮತ್ತೊಮ್ಮೆ ಸಿಟ್ಟು ಕೆರಳುತ್ತದೆ..

ಗಂಡು-ಹೆಣ್ಣು

ಇದೇನೇ ಈ ಬಾಳಿನ ಅರ್ಥ ? ಗಂಡಿನ ದೃಷ್ಟಿಯಲ್ಲಿ ಹೆನ್ನೀಗೆ ಇದಕ್ಕಿಂತ ಹೆಚ್ಚಿನ ಅರ್ಥ ಬೇರೇನೂ ಇಲ್ಲವೇ ?

ಅವಳ ಬಾಳಿನ ಸಮಸ್ಯೆ ಮತ್ತೊಮ್ಮೆ ಅವಳ ಕಣ್ಣಿದಿರು, ಹಲ್ಲು ಕಿಸಿದು ನಿಂತಿತು....

ಅವಳ ಬಾಳಿನ ಗಂಡು....ಅವಳೇ ಬಯಸಿದ ಗಂಡು....ಅವಳನ್ನು ಬಯಸಿದ ಗಂಡು...

ಅಲೆ, ದಡವನ್ನು ತಾಡಿಸಿದ ಅಲೆ ಹಿಂದೆ ಹಿಂದೆ ಜಾರುತ್ತಿತ್ತು.. ಯಾವುದೋ ಕಾಣದ ದೂರದ ತೀರದತ್ತ....ಅವಳ ಇಂದಿನ ಬಾಳಿನ ಮೂಲದತ್ತ.....

ಅವಳ ಬಾಳು !

ಬಯಸಿ ಕಟ್ಟಿದ ಬಾಳಿನ ಗೋಪುರ....

ಅವಳ ಕರುಳನ್ನು ಹಿಂಡಿದಂತಾಗಿ, ಕಣ್ಣ ಬೇಡ ಬೇಡನೆಂದರೂ ತೇವವಾಯಿತು. ಮೆದುಳಿನಲ್ಲಿ ಮತ್ತೊಮ್ಮೆ ಜ್ವಾಲಾಮುಖಿ ಕೆದರಿತು.

೧

ಜ್ವಾಲಾಮುಖಿ !

ಆ ಫುಟನೆ ನಡೆದುದು ಅವಳ ಚಿಕ್ಕಿಂದಿನಲ್ಲಾದರೂ, ಅವಳ ಜೀವನ ದಲ್ಲಿ ಮೊಟ್ಟೆಮೊದಲ ಬಾರಿಗೆ ಜ್ವಾಲಾಮುಖಿ ಕೆದರಿ ಹೊಗೆಯಾಡಿದ ದಿನ ಅವಳಿಗೆ ಈಗಲೂ ಚಿನ್ನಾಗಿ ನೆನಸಿದೆ.

ಹನ್ನೀರಂ

ಒಂದು ದೃಷ್ಟಿಯಲ್ಲಿ ಹೇಳುವುದಾದರೆ ಆ ಫೋಟನೆಯೇ ಅವಕ ಇಂದಿನ ಜೀವನಕ್ಕೆ ನಾಂದಿ ಎನ್ನು ಬಹುದು.

ಆಗಿನ್ನೂ ಅವಳಿಗೆ ಲಂಗ ಖಾಡುವ ವರ್ಯಸ್ವ. ಆಗಲೂ-ಈಗಲೂ ಅಪ್ಪೆ-ಅವಳಿಗೆ ತಂದೆಗಿಂತ ತಾಯಿಯ ಮೇಲೇ ಹೆಚ್ಚು ಪ್ರೀತಿ. ಫಾರ್ಯಾ ಸ ಹಂಥದ ಮನೋವಿಜ್ಞಾನಿಗಳು ಮಗಳಿಗೆ ತಂದೆಯ ಮೇಲೂ, ಮಗನಿಗೆ ತಾಯಿಯ ಮೇಲೂ ಪ್ರೀತಿ ಇರುತ್ತದೆ ಎನ್ನುತ್ತಾರೆ. ಆದರೆ ಅದೆಷ್ಟು ನಿಜವೇ ಸುಳ್ಳಿಗ್ಗೇ, ಅಥವಾ ಅವಕ ಮನೋರೀತಿಯೇ ಅಸ್ವಾಭಾವಿಕವೋ, ಅವಳಿಗೆ ತಂದೆಗಿಂತ ತಾಯಿಯ ಮೇಲೇ ಹೆಚ್ಚು ಪ್ರೀತಿ.

ಅವಕ ತಂದೆ ಸಂಜೀವರಾಯರಿಗೇನೋ, ತಮ್ಮ ಗಂಡು ಮಕ್ಕಳಿಗಿಂತ, ಈ ಮನುಗಳ ಮೇಲೇ ಹೆಚ್ಚು ಪ್ರೀತಿ. ಪ್ರಭಾ ಅವರ ಪಾತ್ರ ಪದಕ. ಅವಕು ತನ್ನ ಬಾಳಿನಲ್ಲಿ ಸ್ವಲ್ಪ ಮಟ್ಟಿಗೆ ‘ಹಬಿನಾರಿ’ ಯಾಗಲು ಅವರ ಆ ಪ್ರೀತಿಯ ಹೆಚ್ಚು ಇವು ಒಂದು ಕಾರಣವೋ ಏನೋ. ಅವಕ ಮಾತು, ಅವರಿಗೆ ಆಜ್ಞೆ. ಒಮ್ಮೊಮ್ಮೆ ಮಾತು ನಿರೀಕ್ಷಿತ ಕೆಲಸ ಮಾಡದಿದ್ದಾಗ ಯಾಚಿತವಾಗಿಯೋ, ಅಯಾಚಿತವಾಗಿಯೋ ಒರುವ ಹುಬ್ಬಿನ ಕೊಂಕು, ಕಂಬನಿಯ ಹನಿ ಮಾತಿನ ಬಂಬಲಕ್ಕೆ ನಿಂತು, ಬೇಕಾದ ಕೆಲಸ ಮಾಡಿಸುತ್ತದೆ; ಅವಳಿಗೆ ಬೇಕಾದುದು, ಅವಳನ್ನು ಹುಡುಕಿಕೊಂಡು ಬರುತ್ತದೆ.

ಇದ್ದ ಒಬ್ಬಳೇ ಮಂಗಳ ಬೇಡಿಕೆಗಳನ್ನು ನೇರನೇರಿಸುವುದು ರಾಯರಿಗೆ ಏನೂ ಕಷ್ಟದ ಕೆಲಸವಾಗಿರಲಿಲ್ಲ. ಕಂಟಾರ್ಕ್‌ ಕೆಲಸದಲ್ಲಿ, ಬ್ರ್ಯಾಂಕಿನಲ್ಲಿ ಕೊಳೆಯುವನನ್ನು ಹಣ ಬರುತ್ತಿತ್ತು. ಅವರ ಸುತ್ತಾಟಿವೆಲ್ಲಾ ಶ್ರೇಮಂತರ ಗುಂಪಿನಲ್ಲಿ. ಅವರಿಗೆ ತಾವೂ ಅವರಂತೇ ಇರಬೇಕು. ಅವರ ಜೀವನದ ರೀವಿಯನ್ನು ತಾವೂ ಪಾಲಿಸಬೇಕು, ಸಿರಿವಂತಿಕೆಯ ಸೂಚಕಗಳಾದ ಬಹಿರಾಡಂಬರವೆಲ್ಲಾ ತಮ್ಮ ಮನೆಯಲ್ಲಿ ಇರಬೇಕು-ತಿರುಗಲು ಕಾರು, ಮನೆಯಲ್ಲಿ ರೀಡಿಯೋ, ಅಡಿಗೆ ಮನೆಯಲ್ಲಿ ರೆಸ್ಟ್ರಿಜರೇಟರ್, ಶಾಟಕ್ಕೆ ಸಿಂಗಾಟೆ ಪದಾರ್ಥ, ಮೇಜಿನಾಟ್, ಬಾರಾಗೆ ಹಾಚರಿ ಹಾಕುವುದು, ಗಾಲ್ವಾ ಆಟ-ಇನೇ ಸಂಸ್ಕೃತಿಯ ಪರಮಾನಧಿ ಎಂದು ಕಲಿತನರು; ಅಧುನಿಕತೆಯ ಅವಳಿನ್ನು ಭಕ್ತರು.

ಈಗಲೂ ಅದೆಲ್ಲಾ ಜ್ಞಾನಿಕೊಂಡಾಗ ಪ್ರಭಾಗೆ ಒಮ್ಮೊಮ್ಮೆ ಅನುಮಾನವಾಗುತ್ತದೆ—ಅವರಿಗೆ ತನ್ನ ಮೇಲೆ ಆಪ್ಯು ಸ್ತ್ರೀತಿ ಇದ್ದುದಕ್ಕೆ ಕಾರಣ ಒಪ್ಪಳಿ ಮಗಳಿಂದೋ, ಆಥವಾ ಆಧುನಿಕತೆಯ ಅಭಿಮಾನವೋ? ಈಗಲೂ ಅವಳಿಗೆ ಆ ಸಮಸ್ಯೆ ಇತ್ಯಾರ್ಥವಾಗಿಲ್ಲ.

ಒಂದು ದೃಷ್ಟಿಯಲ್ಲಿ ಪ್ರಭಾ, ಸಂಜೀವರಾಯರು ತಮ್ಮ ಆಧುನಿಕತೆಯನ್ನು ಮೇರಿಸಲು ಸಾಧನವೂ ಆಗಿದ್ದಳು. ತಾವು ಕಂಡ ಇತರ ಶ್ರೀಮಂತರ ಹೆಣ್ಣು ಮಕ್ಕಳಂತೆಯೇ ಪ್ರಭಾಳನ್ನು ತಯಾರುಮಾಡಲು ರಾಯರು ಪ್ರಯತ್ನಿಸಿದ್ದರು. ಅವಳು ಮಾತು ಕಲಿಯುವುದನ್ನು ಆರಂಭಿಸುತ್ತಿದ್ದ ಹಾಗೇ ಇಂಗ್ಲೀಷ್ ಅಭ್ಯಾಸ ಆರಂಭವಾಗಿತ್ತು. ಅವಳನ್ನು ನೋಡಿಕೊಳ್ಳಲು ದಾಯಿ ಬಂದಿದ್ದಳು. ಪೌಡರು, ಸ್ನೇಹಿ, ರೂಜ್, ಸ್ನೇಹಿ ಪಾಲಿಷ್ ಗಳ ಪಾತವೂ ಬಹು ಮೊದಲಿನಲ್ಲಿ ಆಗಿತ್ತು. ಇದೆಲ್ಲದರಲ್ಲಿ ಪ್ರಭಾ ರಾಯರಿಗೆ ತೃಪ್ತಿ ಕೊಟ್ಟಿದ್ದಳು. ಅದರೆ ಅವಳ ವಿಷಯದಲ್ಲಿ ಅವರಿಗೊಂಡೇ ಅಸಮಾಧಾನ-ಹುಟ್ಟಿಬಿಂದಲೇ ಪ್ರಭಾ ಸಂಗೀತ ವೈರಿ. ಇದರಿಂದಾಗಿ ಅವಳಿಗೆ ನರ್ತನ, ಸಿತಾರ್ ವಾದನವನ್ನು ಕಲಿಸುವುದಾಗಲಿಲ್ಲವಲ್ಲಾ ಎಂದು ರಾಯರ ಮನಸ್ಸಿಗೆ ಕಿರಿಕಿರಿ. ಆದರೂ ಚಿಕ್ಕ ವಯಸ್ಸಿನಲ್ಲಿ ಅವಳು ‘ಪರಂಗಿ’ ಹುಡುಗರಂತೆ ಇಂಗ್ಲೀಷ್ ಮಾತನಾಡುವುದು, ಅವಳ ‘ಟೀಬಲ್ ಮಾರ್ಚ್ನರ್ಸ್’, ಅತಿಧಿಗಳು ಬಂದಾಗ ನಡೆದುಕೊಳ್ಳುವ ರೀತಿಗಳನ್ನು ಎಪ್ಪು ಮೇರಿಸಿದರೂ ಅವರಿಗೆ ಸಮಾಧಾನವಿಲ್ಲ. ಈ ಹೆಮ್ಮೆಗೆ ಸಾಧನವೆಂದೇ ಅವಳ ಮೇಲೆ ಅವರಿಗಪ್ಪು ಅಭಿಮಾನವಿತ್ತೋ ಎನೋ.

ತಮ್ಮ ಗಂಡು ಮಕ್ಕಳನ್ನೂ ರಾಯರು ಇದೇ ಬಗೆಯ ಸಂಪ್ರದಾಯ ದಲ್ಲಿ ತಯಾರು ಮಾಡಿದ್ದರು. ಅವರ ಬಣ್ಣ ಒಂದನ್ನು ಬಿಟ್ಟರೆ, ಉಳಿದು ದೆಲ್ಲವೂ ‘ಫೇರ್ಟ್ ಪರಂಗಿ’.

ಮಕ್ಕಳ ವಿಷಯದಲ್ಲಿ ಇಪ್ಪು ದೂರ ಬೆಳೆದ ರಾಯರ ಆಧುನಿಕತೆಯ ಅಭಿಮಾನ ಏಕೋ ಹೆಂಡತಿಯವರೆಗೂ ಹಬ್ಬಿರಲಿಲ್ಲ. ಮಕ್ಕಳಿಗೆ ಅನ್ನಯಿ ಸುವ ಯಾವ ಆಧುನಿಕತೆಯ ತತ್ವವನ್ನೂ, ಅವರು ಹೆಂಡತಿಗೆ ಅನ್ನಯಿಸಿ

ರಲಿಲ್ಲ. ಮಕ್ಕಳ ತಾಯಿ, ಗೃಹಕೃತ್ಯದ ಜವಾಬ್ದಾರಿಯನ್ನು ನೋಡಿ ಕೊಳ್ಳುವ ಮೇಸ್ಟಿ ಎಂಬಷ್ಟೇ ಅಭಿನಾನ ಆಕೆಯ ವಿಷಯದಲ್ಲಿ. ರಾಯರು ಪ್ರಯತ್ನ ಮಾಡಿದ್ದರೆ, ಮಕ್ಕಳಂತೆ ಆಕೆಯೂ ಆಧುನಿಕಜ್ಞಾಗುವುದು ಸಾಧ್ಯಿ ವಿಶೇಷ್ಟೇ ಏನೋಽಿ, ಆದರೆ ಆಕೆ ಆಧುನಿಕಜ್ಞಾಗಲು ‘ಸಾಲಾಖುಬ್ಬ’ ಎಂದೇ ರಾಯರ ಸಿದಾಂತ. ಮಕ್ಕಳಿಗೆ ಇಂಥ ಸ್ವಾತಂತ್ರ್ಯವೂ ಆಕೆಗೆ ಇರಲಿಲ್ಲ. ತನ್ನ ಮಕ್ಕಳ ವಿಷಯದಲ್ಲಿ ಆಕೆಗೆ ಸ್ವಾತಂತ್ರ್ಯವಿರಲಿಲ್ಲ.

ಆದರೆ ಇದರ ಪರಿಣಾಮ ರಾಯರ ಹೆಂಡತಿ ರತ್ನಮೃನ ಮನಸ್ಸಿನ ಮೇಲೆ ಹೇಗಾಗಿತ್ತೋಽಿ ಆದು ಯಾರಿಗೂ ತಿಳಿಯದು. ಸುಖವಾಗಲಿ ದುಃಖವಾಗಲಿ ಆಕೆಗೆ ಹೆಚ್ಚು ಮಾತನಾಡಿಯೇ ತಿಳಿಯದು. ಗಂಡನೋಂದಿ ಗಾಗಲಿ, ಮಕ್ಕಳೊಂದಿಗಾಗಲಿ ಯಾರೊಂದಿಗೂ ಹೆಚ್ಚು ಮಾತನಾಡುವ ಜೀವನಲ್ಲ. ಗಂಡನೆಂದರೆ ಪ್ರತ್ಯೇಕ ದೇವರು ಎಂಬಷ್ಟು ಗೌರವ; ಆವರು ಏನು ಮಾಡಿದರೂ ಸರಿ ಎಂಬ ನಂಬಿಕೆ. ಆದರೂ ರಾಯರ ಧೋರಣೆಯು ನಡವಳಿಕೆಯಿಂದ ಆಕೆಯ ಜೀವಕ್ಕೂ ಒಮ್ಮೊಮ್ಮೆ ನೋವಾಗುವುದಾದರೂ ಅದನ್ನು ಯಾರ ಎದುರಿಗೂ ತೋರಿಸಿಕೊಳ್ಳುತ್ತಿರಲಿಲ್ಲ.

ತನ್ನ ಮಕ್ಕಳ ಮೇಲೂ ಆಕೆಗೆ ತುಂಬಾ ಸ್ತ್ರೀತಿ ಇದ್ದಿತಾದರೂ, ಒಂದು ದಿನವಾದರೂ ಸ್ವಾತಂತ್ರ್ಯ ವಹಿಸಿ ಹೇಗೆ ಮಾಡಬೇಕು, ಅವರಿಗೆ ಇದು ಮಾಡಬೇಕು ಎಂದು ಹೇಳಿದವಳಿಲ್ಲ. ಗಂಡು ಮಕ್ಕಳ ವಿಷಯದಲ್ಲಿ ಆಕೆ ತನ್ನೆಲ್ಲ ಬಯಕೆಗಳನ್ನು ತುಳಿದು, ಗಂಡನ ಇಚ್ಛಿಗೇ ತಲೆ ಬಾಗಿದ್ದರೂ, ಮಗಳ ವಿಷಯದಲ್ಲಿ ಮಾತ್ರ ಒಮ್ಮೊಮ್ಮೆ ಎಷ್ಟು ಬೇಡವನೆಂದರೂ ಆಕೆಯ ಹೃದಯದಲ್ಲಿ ಬಯಕೆ ಕಿಡಿಗೆದರುವುದು. ತನಗೆ ತಿಳಿದಂತೆ ಮಗಳಿಗೆ ಅಲಂಕಾರ ಮಾಡಬೇಕು, ತನಗೆ ಶೈಪ್ಪಿಯಾಗುವ ಶೃಂಗಾರ ಮಾಡಬೇಕು ಎನಿಸುವುದು. ಆದರೆ ಅಲ್ಲೂ ಹೆದರಿಕೆಯೇ. ಗಂಡ ಒಪ್ಪಿಯಾನೋ ಇಲ್ಲವೋ, ಏನಂದಾರೋ ಎಂಬ ಭಯ. ಆದರೂ ಆ ಚಪಲ ತಡೆಯ ಲಾರದೆ, ಗಂಡ ಮನೆಯಲ್ಲಿಲ್ಲದಾಗ, ಒಂದು ಗಳಿಗೆ ಮಗಳಿಗೆ ತನಗ ಬೇಕಾದ ಹಾಗೆ ಜಡೆಹಾಕಿ, ಹೂ ಮುಡಿಸಿ ಸಂತೋಷಪಟ್ಟಿ ಮರುಗಳ ಗೆಯೇ ಬಡಲಾಯಿಸುವಳು.

ಒಂದು ದಿನ ರತ್ನಮೃನ್ ಈ ಮಾತ್ರಸಹಜವಾದ ಬಯಕೆಯೇ ಪ್ರಭಾವತಿಯ ವಿದುಳಿನಲ್ಲಿ ಜ್ಞಾಲಾಮುಖಿ ಆಸ್ಮೋಣಿನವಾಗಲು ಕಾರಣವಾಯಿತು.

ಆಗ ಮಲ್ಲಿಗೆ ಮೋಗ್ಗಿನ ಕಾಲ. ಆದಿನ ಸಂಚಯ ಪ್ರಭಾವತಿಯ ವರ್ಷಸ್ವಿನ ನೇರೆಮನೆಯ ಹುಡುಗಿ, ಮೋಗ್ಗಿನ ಜಡೆ ಹಾಕಿಕೊಂಡು, ಸೀರೆಉಟ್ಟು ತನ್ನ ಅಲಂಕಾರವನ್ನು ತೋರಿಸಲು ಇವರ ಮನೆಗೆ ಬಂದಿತ್ತು. ಆದನ್ನು ನೋಡಿದ ಪ್ರಭಾವತಿ “ಅವಾಯಾ, ಸನಗೂ ಹಾಗೇ ಜಡೆ ಹಾಕೇ” ಎಂದು ಕೇಳಿದಳು. ರತ್ನಮೃಸಿಗೂ ತನ್ನ ಮಗಳನ್ನು ಹಾಗೆ ಅಲಂಕಾರ ಮಾಡಿ ನೋಡಬೇಕು ಎನಿಸಿತು. ಮನೆಯ ಮುಂದಿನ ತೋಟದ ಬಳ್ಳಿಯಲ್ಲಿ ರಾಸಿ ರಾಸಿಯಾಗಿ ಶರಳಿದ್ದ ದುಂಡು ಮಲ್ಲಿಗೆಯ ಮೋಗ್ಗು ಆ ಬರುಕೆಗೆ ಗಾಳಿ ಬೀಸಿತು.

ಮರುದಿನ ಸಂಚಯ ರತ್ನಮೃ ಮಗಳ ಚೋಟುದ್ದದ ಕೂದಲಿಗೆ ತನ್ನ ಹೊಲಯನ್ನು ಸೇರಿಸಿ, ಮೋಗ್ಗಿನ ಜಡೆ ಹೆಸ್ತೆದು, ತನ್ನ ಸೀರೆಯನ್ನೇ ಕಪ್ಪು ಪಟ್ಟು ಉಡಿಸಿ, ತನ್ನ ಒಡವೆಗಳನ್ನು ಹಾಕಿ ಸಿಂಗರಿಸಿದಳು. ಅಲಂಕಾರ ಮಾಡಿಕೊಂಡ ಪ್ರಭಾವತಿ, ಗರಿ ಬಿಂಜ್ಯಿದ ನವೀನಂತರೆ, ಹಿಗ್ಗಿನಿಂದ ಓಡಾಡುವ ದೀಪದ ಕುಡಿಯಂತೆ ಕುಪ್ಪಿದಾಡುವುದನ್ನು ನೋಡಿ, ಆಕೆಯು ಎದೆ ತುಂಬಿ ಬಂತು. ಮಗಳ ಹಿಗ್ಗು ಆಕೆಗೆ ತನ್ನ ಬಾಲ್ಯವನ್ನೂ ನೇನಪಿಗೆ ತಂದಿತು. ತನ್ನ ಆನಂದವನ್ನು ಗಂಡನೊಂದಿಗೆ ಪಾಲುಮಾಡಿಕೊಳ್ಳಬೇಕೆ ಸಿಸಿತಾದರೂ, ಇದು ಅವರಿಗೆ ಸರಿಹೋಗದಿರಬಹುದು ಎನಿಸಿ, ಆದವ್ಯು ಬೇಗ ಅದೆಲ್ಲವನ್ನು ತೆಗೆಯಬೇಕು ಎಂದುಕೊಂಡಳು. ಆದರೆ ಆದನ್ನು ಬಿಂಜ್ಯಲು ಪ್ರಭಾವತಿಯೇ ಒಪ್ಪಲಿಲ್ಲ.

“ಪಪ್ಪ ಬೈಯುತ್ತಾರೆ ತೆಗೆದುಬಿಡಮ್ಮು” ಎಂದು ಮಗಳನ್ನು ಬೇಕಿದರು ರತ್ನಮೃ.

“ಉಹೂ” ಪ್ರಭಾವತಿ ರಾಗ ತೆಗೆದು ತಲೆಯಲ್ಲಾಡಿಸಿದಳು.

“ಹಾಗೆಲ್ಲಾ ಹಟ ಮಾಡಬಾರದು ಪಬ್ಬಿ. ಬಿಂಜ್ಯಿಬಿಡು ಕಂಡಾ.

ಇನ್ನೊಂದು ದಿನ ಮತ್ತೆ ಹೀಗೇ ಜಡೆ ಹೆಣೆಯುತ್ತೇನೇ. ಮಮ್ಮೆ ಹೇಳಿದ
ಮಾತು ಕೇಳೋಲ್ಲವೇ ಚಿನ್ನಾ"

"ಉಂಟು. ಇದು ಹೀಗೇ ಇರಲಿ."

"ನಾನು ಹೇಳಿದ ಹಾಗೆ ಕೇತ್ತು ಇಯೋ ಇಲ್ಲವೇ ಪಬ್ಬಿ. ಬಾ ಇಲ್ಲಿ."

ಮಗಳನ್ನು ಹತ್ತಿರ ಎಳೆದುಕೊಳ್ಳುತ್ತೇದರು ರತ್ನಮೃತ್ಯು. ಆದರೆ ಪ್ರಭಾ
ವತಿ ಅವರ ಕೈಗೆ ಸಿಗದೆ, ಚಿಟ್ಟೆಯಂತೆ ದೂರ ಚಿಮ್ಮಿದಳು.

"ನಿನ್ನ ಹೀಗೆಲ್ಲಾ ಮಾಡಿದರೆ ನನಗೆ ಸಿಟ್ಟು ಬರುತ್ತೇ ಪಬ್ಬಿ"

ಕೊಂಚ ಕಟ್ಟುವಾಗಿಯೇ ಆ ಮಾತನಾಡಿದರು ರತ್ನಮೃತ್ಯು. ಆ ಮಾತು
ಕೇಳುತ್ತಿದ್ದ ಹಾಗೇ ಎಂದೂ ತಾಯಿಯಿಂದ ಗರಿಸಿಕೊಳ್ಳುವಿದ್ದ ಪ್ರಭಾ
ವತಿಯ ಕಣ್ಣಲ್ಲಿ ನೀರಾಡಿತು. ಮಾತನಾಡದೆ, ಜಡೆಯನ್ನು ಬಿಚ್ಚಿಸಿ
ಕೊಳ್ಳಲಾರದೆ, ಬಿಕ್ಕೆ ಬಿಕ್ಕೆ ಆಳುತ್ತಾ ತಾಯಿಯ ಮುಂದೆ ಬಂದು ಕುಳಿ
ತಳು, ಕಟ್ಟುಕೊಂಡಿರು ತಲೆ ಬಾಗಿಸಿದ ಕುರಿಯಂತೆ.

ಅದನ್ನು ನೋಡಿ ರತ್ನಮೃತ್ಯುನ ಕರುಳು ಹಿಸುಕಿದೆಂತಾಯಿತು. ಜಡೆ
ಬಿಚ್ಚಲು ಕೈ ಏಳಿಲಿ.

"ಇರಲಿ ಬಿಡು ಚಿನ್ನಾ, ಜಡೆ ಬಿಚ್ಚುವುದಿಲ್ಲ. ಇಷ್ಟಕ್ಕೇ ಕಣ್ಣೀರು
ಹಾಕುತ್ತಾರೆಯೇ ! "

ಎಂದು ಸೆರಿಗನ ತುದಿಯಿಂದ, ಕಂಬನಿಯೂರುತ್ತಿದ್ದ ಅವಳ ಕಣ್ಣ
ಕುಡಿಯನ್ನು ಒರೆಸಿದರು. ಆದರೂ ಗಂಡ ಏನನ್ನು ವನೋ ಎಂಬ ಅಳು
ಕೇನೂ ಅವರಿಗೆ ತಪ್ಪಿರಲಿಲ್ಲ.

ತಾಯಿ ಜಡೆ ಬಿಚ್ಚುವುದಿಲ್ಲವೇಂದರಿತು ಪ್ರಭಾವತಿಗೆ ತುಂಬಾ
ಸಂತೋಷವಾಗಿ, ಬಂದು ಗಳಿಗೆಯ ಹಿಂದೆ ಮಂಕಾಗಿದ್ದ ಮುಖ, ಕುಡಿ
ದೊಡ್ಡದು ಮಾಡಿದ ದೀಪದಂತೆ ಹಷಣದ ಕಾಂತಿಯಿಂದ ಹೊಳೆಯಿತು.
ಆ ಸಂತೋಷದ ವೇಗದಲ್ಲಿ ತಾಯಿನ್ನು ಅಪ್ಪಿ ಮುತ್ತಿಟ್ಟಳು. ಆ ನಗುವಿ
ಗಾಗಿ, ಬೇಕಾದರೆ ಜೀವನಸ್ಸೇ ಒಪ್ಪಿಸುಹುದು ಎನಿಸಿತು ರತ್ನಮೃತ್ಯಿಗೆ.
ಆದರೂ ಎವೆಯಲ್ಲಿ ಚಿಮ್ಮಿಬಂದ ಅಕ್ಕರೆಯಲ್ಲಿ ಮಗಳನ್ನು ತಬ್ಬಿ ಮುತ್ತಿ
ಟ್ಟಿರು.

ತಾಯಿ ಮಕ್ಕಳ ಹಮೋಶ್ವನ ನಡೆದಿರುವಾಗಲೇ ಸಂಜೀವರಾಯರು ಮನ್ನೆಗೆ ಬಂದರು. ಬಾಗಿಲಲ್ಲಿ ಅವರ ಕಾರು ನಿಂತ ಸದ್ದು ಕೇಳಿದ ಕೂಡಲೇ, ತಾಯ ತೋಳಲ್ಲಿದ್ದ ಪ್ರಭಾವತಿ, ತಂದೆಗೂ ತನ್ನ ಅಲಂಕಾರವನ್ನು ತೋರಿ ಸಲೆಂದು, ತಾಯಿ ತಡೆಯುತ್ತಿದ್ದರೂ ಕೇಳಿದೆ, ‘ಪಪ್ಪಾ....ಪಪ್ಪಾ’ ಎಂದು ಕೂಗುತ್ತಾ ತಲೆಬಾಗಿಲಿಗೆ ಚಿನ್ಹಿಸಿದಳು.

‘ಹಲೋ ಡಾಲೆಂಗಾ’ ಎಂದು ಎಂದಿನಂತೆ ಉತ್ತಾಹದಿಂದ ಮಗ ಇನ್ನು ಸ್ವಾಗತಿಸಿದ ಸಂಜೀವರಾಯರ ಮುಖದ ಮೇಲಿನ ನಗು, ಅವಳ ಅಲಂಕಾರವನ್ನು ಕಂಡು ಅಲ್ಲೇ ಮರೀಯಾಗಿ ಮುಖ ಬಿಗಿದುಕೊಂಡಿತು. ತನ್ನ ಅಲಂಕಾರವನ್ನು ಕಂಡು ತಂದೆಗೆ ಸಂತೋಷವಾಗಲಿಲ್ಲವೆಂದು ಯಾರೂ ಹೇಳಿದೆಯೇ, ಅವರ ಮುಖವ್ಯಾಸವನ್ನು ಕಂಡೇ ಪ್ರಭಾವತಿಗೆ ಅರಿವಾ ಯಿತು. ಎಂತಲೇ ಎಂದಿನಂತೆ ತಂದೆಯ ತೋಳಿಗೆ ಹಾರದೆ, ಏನು ಮಾಡ ಬೇಕೆಂದು ತೋರಿಸಿದೆ, ಏಕೋ ಹೆದರಿ ಅನಿಶ್ಚಯತೆಯ ತೋಟ್ಟಲಲ್ಲಿ ತೂಗುತ್ತಾ ನಿಂತಲ್ಲಿಯೇ ನಿಂತಳು. ಅವಳ ಮುಖದ ಮೇಲೆ ಬೆಳದಿಂಗಳ ನಂತೆ ಹೊಳಿಯುತ್ತಿದ್ದ ನಗು ಹಾಗೇ ಬಾಡಿ ಹೋಯಿತು. ಮಗಳ ಒಂದೆಯೇ ನಡುಬಾಗಿಲವರೆಗೂ ಬಂದ ರತ್ನಮೃಂಧನ್ನು ನೋಡಿ, ಬಾಗಿಲ ಹಿಂದೆ ಸರಿದು ನಿಂತರು. ಪ್ರಭಾವತಿಯ ಮುಖದ ಮೇಲಿನ ನಗಿಯು ಕೊಲೆ ಯಾದುದನ್ನು ಕಂಡು ಅವರ ಹೃದಯ ತಳಮುಳಿಸುತ್ತಿತ್ತು.

“ಯಾರು ಈ ಅಲಂಕಾರ ಮಾಡಿದವರು ?”

ಸಿಟ್ಟು ತುಳುಕುವ ಸ್ವರದಲ್ಲಿ ಕೇಳಿದರು ಸಂಜೀವರಾಯರು. ಅವರ ಸಿಟ್ಟಿನ ಸ್ವರ ಕೇಳಿ ಪ್ರಭಾವತಿಯ ನಾಲಗೆಯಲ್ಲಿ ದ್ರವ ಆರಿಹೋಗಿ ಮಾತೇ ಹೊರಡಲಿಲ್ಲ.

“ಈ ಅಲಂಕಾರ ಯಾರು ಮಾಡಿದ್ದ ಪಬ್ಬಿ” ಮತ್ತು ಷಟ್ಟು ಚುರುಕಾಗಿ ಕೇಳಿದರು ರಾಯರು.

“ಮಮ್ಮೆ” ಹೆದಹೆದರುತ್ತಲೇ ಉತ್ತರ ಕ್ಕಾಟ್ಟಳು ಪ್ರಭಾ. ಮಗಳ

ಉತ್ತರದಿಂದ ರಾಯರ ಸಿಟ್ಟು ಮತ್ತೆನ್ನು ಹೆಚ್ಚಾಯಿತು. ಆ ಸಿಟ್ಟುನಲ್ಲೀ ಹಂಡತಿಯನ್ನು ಕೂಗಿದರು.

“ರತ್ನಾ....ರತ್ನಾ....”

ಗಂಡನ ಕೂಗನ್ನು ಕೇಳಿ ರತ್ನಾನ್ನು ಭಾಗಿಲ ಮರೆಯಿಂದ ಮುಖ ತೋರಿಸಿ “ಎನು ?” ಎಂದು ಕೇಳಿದರು.

“ಎನು ? ಇದೇನಿದು ?”

“ಯಾವುದು ?”

“ಈ ಅಲಂಕಾರ ! ಮಹನವನಿ ಕುದುರೆಗೆ ಮಾಡುವ ಅಲಂಕಾರ ಮಾಡಿದ್ದೀರು-ಇದನ್ನೇ ಇದೇನು ಅಂತ ಕೇಳಿದ್ದು. ಎಪ್ಪು ಸಾವಿರ ಸಲಹೇಳಿಲ್ಲ-ಇಂಥ ಕಾಡು ಅಲಂಕಾರ ಮಾಡಬೇಡ ಅಂತ” ಸೆಟಿದು ನಿಂತು ಅಧಿಕಾರವಾಪೀಯಿಂದ ಕೇಳಿದರು ರಾಯರು.

“ನೋ-ನೋಗ್ಗಿನ ಜಡಿಹಾಕಿ ನೋಡಬೇಕು ಎನಿಸಿತು. ಹಾಕಿದೆ !” ಮೃದುವಾದ ಧ್ವನಿಯಲ್ಲಿ ರತ್ನಾನ್ನು ಉತ್ತರ ಕೊಟ್ಟರು.

“ಹಾಕಿದೆ. ಹಾಕದೆ ಎನು ಮಾಡುತ್ತಿರು. ನಿನಗೇ ಬಟ್ಟರೆ ಎನು ಬೇಕಾದ್ದು ಮಾಡುತ್ತಿರು.”

“ಅಪ್ಪೇಕೆ ಸಿಟ್ಟುಗುತ್ತಿರು. ಮೋಗ್ಗಿನ ಜಡಿ ಚೆನ್ನಾಗಿಲ್ಲವೇ ?”

“ಇದೆ, ಇದೆ. ಬಹಳ ಚೆನ್ನಾಗಿದೆ. ತಿಗುಳರ ಹೆಣದ ಹಾಗಿದೆ.”

ಮಗಳ ಅಲಂಕಾರವನ್ನು ಹೆಣದ ಅಲಂಕಾರಕ್ಕೆ ಹೋಲಿಸುವ ಅಶುಭ ಮಾತನ್ನು ಕೇಳಿ, ಎಂದೂ ಗಂಡನಿಗೆ ಎದುರಾಡಿದ್ದ ರತ್ನಾನ್ನನಿಗೂ ತಡೆಯುವುದಾಗಲಿಲ್ಲ.

“ಬೇಕಾದರೆ ಜಡಿ ಬಿಟ್ಟೆ ಬಿಡಿ. ಅಂಥ ಹಾಳು ಮಾತಾಡಬೇಡಿ.”

“ತಲೆ ಎಲ್ಲಾ ಹರಿಟಿಂಡ. ನಿನಗೆ ಯಾರು ಈ ಅಧಿಕ ಪ್ರಸಂಗ ಮಾಡು ಎಂದು ಹೇಳಿದವರು ?”

“ಯಾರು ಹೇಳುವುದೇನು. ನಾನೇ ಮಾಡಿದೆ. ನನಗೆ ಅಷ್ಟು ಅಧಿಕಾರವಿಲ್ಲವೇ ?”

“ಏನು ಅಧಿಕಾರ ನಿನಗೆ ?”

“ಪ್ರಭಾ ನಿಮ್ಮ ಮಗಳೇ ಅಲ್ಲ, ನನ್ನ ಮಗಳೂ.”

“ನಿನ್ನ ಮಗಳು. ಅದವಳ ದುರದೃಷ್ಟಿ.”

“ಅದ್ದುವೋ ದುರದೃಷ್ಟಿಯೋ, ಹೊಟ್ಟಿಯಲ್ಲಿ ಹುಟ್ಟಿದ ಮಗಳಿಗೆ ಬೇಕಾದಹಾಗೆ ಅಲಂಕಾರ ಮಾಡುವ ಅಧಿಕಾರ ನನಗೂ ಇದೆ.”

ಒಹು ಹೊತ್ತು ಒತ್ತಿ ಹಿಡಿದ ಸ್ಥಿಂಗು, ಯಾವುದೋ ಒಂದು ದುರ್ಭಲತೆಯ ವೇಳೆಯಲ್ಲಿ ಭಟ್ಟಾರನೆ ಸಿಡಿಯುವಂತೆ, ಒಹುದಿನಗಳಿಂದ ಸಹನೆಯ ಹಿಡಿಯಲ್ಲಿದ್ದ ಕೆಲ್ಲೇಧ ಹೊದಲಬಾರಿಗೆ ಚಿಪ್ಪಿತು. ಎಂದೂ ಎದುರು ಮಾತನ್ನಾಡದ ಹಂಡತಿ, ಅಂದು ಅಷ್ಟು ದೂರ ಮಾತು ಬೇಕೆಸಿದು ದನ್ನ ಕಂಡು, ಅಧಿಕಾರ ವಾಡಿ ಅಭ್ಯಾಸವಾದ ರಾಯರಿಗೂ ತಾಚ್ಚು ತಪ್ಪಿತು.

“ಮಾಡಬಾರದ ಕೆಲಸ ಮಾಡಿ ಮತ್ತೆ ನಾಲಗೆ ಬೆಕೆಸುತ್ತಿರುಕ್ಕೆ.” ಎಂದು ಹಂಡತಿಯತ್ತ ನುಗ್ಗಿ, ಕೆನ್ನೆಯ ಮೇಲೆ ಭಟ್ಟಾರನೆ ಹೊಡಿದರು.

ಅದುವರೆಗೂ ಅವರಿಬ್ಬರ ವಾಗ್ವಾದವನ್ನು ಕೇಳಿ ಬೆದರಿ ಸಿಂತ ಪ್ರಭಾ, ತಾಯಿಗೆ ಏಟ್ಟಿ ಬಿದ್ದು ದನ್ನ ಕಂಡವಳೇ.

“ಮಮ್ಮೀ ಇಂದು ಜೀರಿ, ತಾಯಿಯತ್ತ ಹಾರಿ ತಾಯಿತೊಡಿ ಗಳನ್ನು ತಬ್ಬಿ ಅಳುತ್ತಾನಿಂತಳು. ತನ್ನನ್ನು ತಬ್ಬಿ ನಿಂತ ಮಗಳನ್ನು ಎತ್ತಿ ಎದೆ ಗೆಸ್ಸಿಕೊಂಡು ರತ್ನಮೃಳಿಗೆ ಹೋದರು. ಒಳಗೆ ಹೋಗುವವರೆಗೂ ಹೇಗೋ ಆಕೆಯ ದುಃಖ ತಡೆದು ನಿಂತಿತ್ತು. ಒಳಗೆ ಹೋದವರೇ ಸೆಲದ ಮೇಲೆ ಕುಸಿದು ಅಳಲಾರಂಭಿಸಿದರು. ಪ್ರಭಾವತಿಗೆ ಏನು ತೋಚಿತೊ ಏನೋ ಜಡೆಯ ಮಲ್ಲಿಗೆಯ ಮೊಗ್ಗನ್ನೆಲ್ಲಾ ಪರಪರ ಕಿತ್ತು, ಓಡಿಹೋಗಿ, ಹಾಲಿ ಸಲ್ಲಿ ನಿಂತ ತಂಡೆಯ ಇದಿರು ಹಾಕಿ, ಒಳಗೆ ಒಂದು ತಾಯಿ ಎವೆಯಲ್ಲಿ ಮುಖ ಮರೆಸಿ.

“ಮಮ್ಮೀ....ಮಮ್ಮೀ....ಅಳಬೇಡ ಮಮ್ಮೀ....” ಎನ್ನುತ್ತಾ ತಾನೂ ಅಳಲಾರಂಭಿಸಿದಳು.

ಇಷ್ಟತ್ತು

ಮಂಗಳ ಅಕ್ಕರೆಯನ್ನು ಕಂಡು ತಾಯ ದುಃಖ ಮತ್ತೆ ಷಟ್ಟು ಹೆಚ್ಚಿತು. ಸುರಿವ ಮಳೆ, ಹೊಯ್ದನ ಬಿರುಗಾಳಿಯಲ್ಲಿ ಒಂದನೇಷ್ಟುಂದು ಅಸ್ತಿದ ತಾಯಿ ಹಕ್ಕೆ-ಮರಿಗಳಂತಿದ್ದರು ಆ ತಾಯಿ ಮಕ್ಕಳು.

ಕೊಂಜ ಹೊತ್ತುದ ಮೇಲೆ ಇಬ್ಬರ ದುಃಖದ ಉಕ್ಕು ಇಳಿದು ಸವಾ ಧಾನಕ್ಕೆ ಬಂದ ಮೇಲೆ, ಇನ್ನೂ ಬಿಕ್ಕುತ್ತಲೇ ಪ್ರಭಾ ತಾಯನ್ನು ಕೇಳಿ ದಳು.

“ಪಪ್ಪು ಏಕೆ ನಿನ್ನ ಹೊಡೆದವ್ವು ಮಂವಿ? ನನಗೆ ಇಡೆ ಯಾಕಿ ದ್ವಿಕ್ಕೆ?”

“ಶಲ್ಲ ಪಬ್ಬಿ.”

“ಮತ್ತೆ ಯಾಕಿ ಮಂವಿ?”

“ನಾನು ಹೆಂಗಸಾಗಿ ಹುಟ್ಟಿದ್ದ ವಾಪಕ್ಕಾಗಿ.”

ಆ ಮಾತಿನ ಅರ್ಥ ಅಂದು ಪ್ರಭಾವತಿಗೆ ಆಗಲಿಲ್ಲ. ಸುಮೃನೆ ಕಣ್ಣಿರಳಿಸಿ ತಾಯಿಯಾಡುವುದನ್ನು ಕೇಳಿದಳು.

“ಹೆಣ್ಣಾಗಿ ಹುಟ್ಟಿಬಾರದು ಪ್ರಭಾ, ಏಕೇಳು ಜನ್ಮಕ್ಕೂ ಈ ಹೆಣ್ಣು ಜನ್ಮಿಬೇಡ. ನನ್ನ ವೈರಿಗೂ ಬೇಡ.”

ಅರ್ಥವಾಗಿದ್ದರೂ, ಮರುಮಾತನಾಡವೇ ಆ ಮಾತನ್ನೂ ಲಿಸಿದಳು ಪ್ರಭಾವತಿ. ತಾಯಿಯ ಹೃದಯದಾಳದಿಂದ, ನಿಟ್ಟಿಸಿರಿನ ಕುದಿಯೋಡನೆ ಹೊರಬಂದ ಆ ಮಾತು, ಪ್ರಭಾವತಿಯ ಹೃದಯದಲ್ಲಿ ಅಚ್ಚಿಯಡಿ ಉಳಿಯಿತು....

ಅಂದಿನಿಂದ ಇಂದಿನವರೆಗೆ ಅವಳ ಬಾಳನಲ್ಲಿ ಎಷ್ಟೋ ಫಂಟಿನೆಗಳಾಗಿ ಹೋಗಿವೆ. ಎಷ್ಟೋ ನೆನಪಿನಲ್ಲಿ ಮನೆಮಾಡಿದ್ದರೂ, ಎಷ್ಟೋ ನೆನಪುಳಿಯದೆ ಅಳಿದು ಹೋಗಿವೆ. ಆದರೆ ಇದು ಮಾತ್ರ ನೆನಪಿಂದ ಮರೆಯಾಗಿಲ್ಲ. ಅಂದಿನ ಫಂಟಿನೆ, ಅಂದು ತಾಯಿಯಾಡಿದ ಮಾತು, ಮತ್ತೆ ಮತ್ತೆ ಥತ್ತಾರು ಬಾರಿ ಅವಳ ನೆನಪಿನಲ್ಲಿ ಜಾಗ್ರತವಾಗಿ ಹೋಸತನವನ್ನು ತಳೆದಿದೆ. ಅಂದು

ತಾಯಿಯಾಡಿದ ಮಾತನ್ನೇ ಅವಳೂ ತನ್ನ ಜೀವನದಲ್ಲಿ ಎಷ್ಟೋ ಬಾರಿ
ಅಂದುಕೊಂಡಿದ್ದಾ ಈ—

“ಹೆಣ್ಣುಗಿ ಹುಟ್ಟಿಬಾರದು, ಏಳೇಳು ಜನ್ಮಕೊಂಡು ಹೆಣ್ಣುಗಿ ಹುಟ್ಟಿ
ಬಾರದು. ಈ ಹೆಣ್ಣು ಜನ್ಮ ತನ್ನ ಸೈರಿಗೂ ಬೇಡ”

ಎಷ್ಟು ನಿಜ ಆ ಮಾತು!

ಅಂದು ತಾಯಿಯ ಹೃದಯಾಂತರಾಳದ ವ್ಯಧೆಯ ನಿಟ್ಟುಸಿರಿನ
ಮುಣಸಿಯಲ್ಲಿ ಮೂಡಿಬಂದ ಆ ಮಾತು ತನ್ನ ಬಾಳನ ಗೀತೆಯ ಪಲ್ಲವಿ
ಯಾಗಬಹುದೆಂದು ಪ್ರಭಾ ಕನಸು ಮನಸಿನಲ್ಲೂ ಉಪಿಸಿರಲಿಲ್ಲ.

ಉಪಿಸಿರಲಿಲ್ಲ, ನಿಜ. ಆದರೆ ಎಷ್ಟು ನಿಜ ಆ ಮಾತು!

೨

ಅಂದು ತಾಯಿಯ ಮಾತಿನ ನಿಜವಾದ ಅಥ ಪ್ರಭಾವತಿಗೆ ಆಗಲಿಲ್ಲ.

ಆದರೆ ಬೆಳೆಬೆಳೆಯುತ್ತಾ ಆ ಮಾತು ಎಷ್ಟು ಸತ್ಯ ಎಂಬುದು ಅರಿವಾಗ
ತೊಡಗಿತ್ತು. ಮೊಬ್ಬೆನೊದಲಬಾರಿ, ಏನಾದರೂ ಹೆಣ್ಣು ಹೆಣ್ಣೆ, ಗಂಡು
ಗಂಡೇ, ಹೆಣ್ಣೆಗಂತ ಗಂಡು ಮೇಲು ಎನ್ನುವ ಮನೋಭಾವದ ಅರಿವ
ನ್ನು ಅಂಟಿಮಾಡಿಕೊಟ್ಟಿರೂ ಸಂಚೀವರಾಯರೇ. ಅವಳ ತಮ್ಮ ಮೋಹನ
ಅದಕ್ಕೆ ಕಾರಣವಾದ.

ವರುಸ್ತು ಬಂದ ಹಾಗೆ ಪ್ರಭಾವತಿಗೆ, ತಾನು ಹೆಣ್ಣುದರೂ ಗಂಡು
ಹುಡುಗರು ಮಾಡಿದ ಹಾಗೆ ಮಾಡಬೇಕೆಂಬ ಬಯಕೆ. ಹಾಡು ಕಲಿಯು
ಪುದರಲ್ಲಾಗಲಿ, ಕಸೂತಿ ಹಾಕುಪುದರಲ್ಲಾಗಲಿ ಅವಳಿಗೆ ಮನಸ್ಸಿಲ್ಲ. ಅಕ್ಕೆ
ಸಕ್ಕೆದ ಮನೆಯ ಹೆಣ್ಣು ಹುಡುಗಿಯರೊಂದಿಗೆ ಅಟವಾಡಲೂ ಹೋಗುತ್ತಿ
ರಲಿಲ್ಲ. ತನ್ನ ತಮ್ಮಂದಿರ ಹಾಗೆ ತಾನೂ ಚಂಡಾಟವಾಡಬೇಕು, ಕ್ರಿಕೆಟ್
ಅಡಬೇಕು, ಅವರೊಂದಿಗೆ ಮರಕೊತ್ತಿ ಅಟಿದಲ್ಲಿ ಭಾಗವಹಿಸಬೇಕು ಎಂದು
ಬಯಸುವಕ್ಕು. ಅವರ ಹಾಗೇ ನಾಯಿಯನ್ನು ಅಟ್ಟಿಸಿಕೊಂಡು ಓಡುವಕ್ಕು,
ಹಾರುವಕ್ಕು, ನೆಗೆಯುವಕ್ಕು. ಅವರು ಅವಳನ್ನು ತನೋಂದಿಗೆ ಅಟಿದಲ್ಲಿ

ಸೇರಿಸಿಕೊಳ್ಳುದಿದ್ದರೆ ರಂಪ ಮಾಡುವಳು. ಎಷ್ಟೋ ಬಾರಿ ಅವಳು ಹಾಗೆ ಹಬ್ಬ ಮಾಡಿದಾಗ, ರತ್ನಮೃತ-

“ಗಂಡುಹುಡುಗರು ಆಟಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ರಂಪ ಮಾಡಿದರೆ ಹೇಗೆ ಪಬ್ಬಿ. ನೀನು ಹೊಣ್ಣುಹುಡುಗಿಯರ ಜೊತೆ ಆಡಿಕೊ, ಸಿನ್ನು ಹಾಗೆ ಅವರೂ, ಹೊಣ್ಣುಹುಡುಗೀರ ಜತೇಲಿ ಆಟಕ್ಕೆ ಬರ್ತೀವೀಂತ ಹಬ್ಬ ಮಾಡ್ತಾರೆಯೇ. ಹಾಗೆಲ್ಲಾ ಮಾಡಬಾರದು” ಎಂದು ಸಮಾಧಾನ ಹೇಳುವರು. ಆದರೆ ಅವರ ಸಮಾಧಾನವಾಗಲಿ, ಬುದ್ಧಿವಾದವಾಗಲೇ ಅವಳಿಗೆ ಹಿಡಿಯುತ್ತಿರಲಿಲ್ಲ.

“ಅವರು ತಡೋ ಆಟ ನಾನು ಯಾಕೆ ಆಡಬಾರದು?” ಎಂದು ಮರು ಸನಾಲು ಹಾಕುವಳು.

“ಏಕೆ ಅಂದರೆ ನಾನೇನು ಹೇಳಲಿ? ಎಷ್ಟೂದರೂ ಅವರು ಗಂಡುಹುಡುಗರು, ನೀನು ಹೊಣ್ಣುಹುಡುಗಿ.”

“ಆದ್ದೀನಾಯ್ತು. ಅವರಿಗೇನಾದರೂ ಕೊಂಬಿದೆಯೇನು?”

ಆ ಮಾತಿಗೆ ಅವರೇನು ಹೇಳಬೇಕು?

“ಹುಚ್ಚು ಹುಡುಗಿ. ನಿನಗೆ ಯಾರು ಸಮಾಧಾನ ಹೇಳಲು ಸಾಧ್ಯ. ನಾಳೆ ನಿನಗೇ ತಿಳಿಯುತ್ತೇ” ಎಂದು ನಕ್ಕು ಸುನ್ನನಾಗುವರು.

ಚಿಕ್ಕಂದಿನಿಂದಲೇ ಅವಳಿಗೆ ಮನೆಗಿಲಸಗಳನ್ನೆಲ್ಲಾ ಕಲಿಸಿ, ಅವಳನ್ನು ಒಳ್ಳೆ ಗೃಹಿಣಿಯನ್ನಾಗಿ ಮಾಡಬೇಕೆಂದು ರತ್ನಮೃನವರ ಬಯಕೆ.

“ಆ ಹುಡುಗರೊಂದಿಗೆ ಆಟವೇನು? ಒಳ್ಳೆ ತಿಂಡಿ ಮಾಡಲಿಕ್ಕೆ ಕಲಿಸ್ತೀನಿ, ಬಾ” ಎನ್ನುವರು.

“ಉಹೂಹೂ. ಅದು ನನಗೇನೂ ಬೇಡ.”

“ಏಕೆ?”

“ವೋಹನ, ಚಂದೂನು ಕಲ್ಲುಕೊತಾರೇನು?”

“ಇಲ್ಲ.”

“ಅದಕ್ಕೇ ನನಗೂ ಬೇಡ.”

“ಹಾಗಂದರೆ-ಅವರು ಗಂಡುಹುಡುಗರು. ಆಡಿಗೆ ಕೆಲಸ ಕಲಿತು ಅವರೇನು ಮಾಡಬೇಕು?”

“ಯಾಕೆ ಕಲೀಬಾರ್ತ್ತಿ ?”

“ಅವರು ಗಂಡಸರು. ದೊಡ್ಡೋ ರಾದ ಮೇಲೆ ಕೆಲಸಮಾಡಿ ಪಪ್ಪನೆ ಹಾಗೆ ದುಡ್ಡ ತರ್ತಾರೆ ಸೀನು ನನ್ನ ಹಾಗೇ ಅಡಿಗೆ ಮಾಡೋದನ್ನ ಕಲೀ ಬೇಕು.”

“ಏನೂ ಬೇಡ.”

“ಹಾಗಾದರೆ ಸೀನೇನು ಮಾಡ್ತಿಯ ?”

“ನಾನೂ ಧೋಡ್ಡೋ ಇಂದಮೇಲೆ ಅವರ ಹಾಗೇ ದುಡಿತ್ತಿನಿ. ಕೈ ತುಂಬ ದುಡ್ಡ ತರ್ತಿನಿ.”

“ಹೆಣ್ಣಾಗಿ ಹುಟ್ಟಿದ ಮೇಲೆ ಹಾಗಾಗೊಲ್ಲ ಚಿನ್ನಾ !”

“ಸೀನು ಸುಳ್ಳ ಜೀತ್ತಿಯ. ಯಾಕಾಗೊಲ್ಲ, ಪಪ್ಪು ಬಳ್ಳ ಕೇಳ್ತಿನಿ”

ಎಂದು ತಂದೆ ಬಂದ ಕೂಡಲೆ ತಾಯಿಯೊಂದಿಗೆ ನಡಿದ ಸಂಭಾವನೆಯನ್ನು ಹೇಳಿ—

“ಪಪ್ಪು. ದೊಡ್ಡೋ ಇಂದ ಮೇಲೆ ನಾನೂ ದುಡ್ಡ ತರ್ಥಾಕಾಗೊಂಟ್ಟಿ ಪಪ್ಪು ?” ಎಂದು ಕೇಳುವಳು.

“ಮುಂದೆ ಇದ್ದೀ ಇದೆ. ಈಗಾಗಲೇ ಈ ಹಾಳು ಹೊಲಸನ್ನೀಲ್ಲ ಏಕೆ ಅವಳ ತಲೇಲಿ ತುಂಬಿತ್ತಿಯ. ಸೀನ್ನ ಹಾಗೇ ಅಡಿಗೇ ಮನೇಲಿ ಬೇಯೋಕೆ ಹುಟ್ಟಿಲ್ಲ ಇವಳು.” ಎಂದು ಸಂಜೀವರಾಯರು ಹೆಂಡತಿಯ ಮೇಲೆ ರೇಗಿ, ಮಗಳನ್ನು ಸಮಾಧಾನ ಮಾಡುವರು.

“ಸರಂಗೂ ನನ್ನ ಮಗಕು ಅಡಿಗೇ ಮನೇಲಿ ಬೇಯಬೇಕು ಎಂಬ ಆಸೆಯಿಲ್ಲ. ಆದರೆ ಹೆಣ್ಣಾಗಿ ಹುಟ್ಟಿ, ಗಂಡಸರ ಹಾಗಿರಬೇಕು ಅಂದರೆ ಸಾಧ್ಯವೇ ?”

“ಎಲ್ಲಾ ಸಾಧ್ಯ ಈ ಕಾಲದಲ್ಲಿ.”

ಎಂದು ರಾಯರು ಮಗಳ ಪರ ವಹಿಸಿ ಮಾತನಾಡುವರು. ರತ್ನ ಮೃಷಣಾಗುವರು. ಪ್ರಭಾವತಿ ಗೆಲುವಿನ ಹೆಮ್ಮೆಯಿಂದ ತಾಯ ನೊಗ ವನ್ನು ನೋಡಿ ಹೊರಗೆ ಓಡುವರು.

ಇವು ತಾವುಲ್ಲ.

ಹೀಗೇ ನಡೆದಿತ್ತು ಈ ಕಣ್ಣು ಮುಖ್ಯ ಲೀಯಾಟ್, ಆ ದಿನದವರೆಗೆ.

ಆ ದಿನ ರಾಯರೂ ಪ್ರಭಾವಶಿಗೆ “ನೀನು ಹೆಣ್ಣು” ಎಂದು ಹೇಳಲೇ ಬೇಕಾಗಿ ಬಂದಿತು.

ಆ ದಿನ—

ತೋಟದ ಮಾಲಿ ಕರಿಯ ಮೋಹನನಿಗೆ ಕುಸ್ತಿ ಮಾಡುವುದರ ಪಟ್ಟು ಗಳನ್ನು ಕಲಿಸುತ್ತಿದ್ದು. ಅದನ್ನು ಸೋಡಿ ಎಂಟು ಪಷ್ಟ ವಯಸ್ಸಿನ ಪ್ರಭಾವತಿಗೆ ತಾನೂ ಏಕೆ ಅದನ್ನು ಕಲಿಯಬಾರದು ಎನಿಸಿತು. ಕುಸ್ತಿ ಕಲಿಯು ವುದರಲ್ಲಿ ಮೋಹನ ತೋರಿಸುತ್ತಿದ್ದ ಉತ್ಪಾದ, ಕರಿಯನನ್ನು ಬೀಳಿಸಿ, ಅವನ ಮೇಲೆ ನೆಗೆದು ಅವನು ಪಡುತ್ತಿದ್ದ ಆನಂದವನ್ನು ಕಂಡು ಅವಳಿಗೆ ತಾನೂ ಆ ಸಂತೋಷವಹಿಸಿ ಉತ್ಪಾದವಾಯಿತು.

“ಕರಿಯಾ, ನನಗೂ ಕುಸ್ತಿ ಹೇಳಿಕೊಡೋ” ಎಂದು ಕೇಳಿದಳು. ಕರಿಯ ಅವಳ ಪ್ರಶ್ನೆ ಕೇಳಿ ಏನು ಉತ್ತರ ಹೇಳಬೇಕೆಂದು ತಿಳಿಯದೆ ತಜ್ಞಿಬ್ಬಿಲಾದ. ಮೋಹನ ಮಾತ್ರ ಸುಮುನಿರದಿ—

“ಧತ್ತ. ಹೆಂಗಸಿಗ್ನಾಕೆ ಕುಸ್ತಿ?” ಎಂದ ತಾತ್ಪರವಾಗಿ, ತನ್ನ ತೊಡೆ ತೋಳುಗಳನ್ನು ಪಳಗಿದ ಪೈಲಾಪ್ಪನನಂತೆ ಸವರಿಕೊಳ್ಳುತ್ತಾ. ತಾನು ಹೆಣ್ಣು ಹುಡುಗಿ ಎನ್ನುವುದು ಪ್ರಭಾವತಿಗೂ ಗೊತ್ತಾದರೂ ಮೋಹನ ‘ಹೆಂಗಸು’ ಎಂದು ಹೇಳಿದ ರೀತಿಯಲ್ಲಿ ‘ಹೆಂಗಸು’ ಎನ್ನುವ ಶಬ್ದವೇ ಅವನಾನಸೂಚಕವಾದಂತೆ ತೋರಿ ಸಿಟ್ಟು ಬಂದಿತು.

“ನಿನ್ನ ಯಾರೂ ಕೇಳಿಲ್ಲ. ಭಾರಿ ಗಂಡೆಸು! ಸುಮುನಿರು. ಕರಿಯಾ. ಸನಗೂ ಕಲಿಸ್ತಿಯೋ ಇಲ್ಲವೋ?”

“ಜಿಕ್ಕಾರುಯು, ಹೇಳಿದ್ದ ನಿಜಕಣವ್ವು. ಈ ಇದ್ದ ಹೆಂಗಸು ಕಲಿಯಾದಲ್ಲ ನಿಮಗ್ನಾಕ್ರವನ್ನು ಇದು?”

“ಅದೆಲ್ಲಾ ಬೇಡ. ಈಗೇನು ಕಲಿಸ್ತಿಯೋ ಇಲ್ಲವೋ....?”

“ಸುಮ್ಮೆ ಸೋಜ್ಬಾರ್ದಾ. ನಿಮಗ್ನಾಕ್ರದು?”

“ಮತ್ತೆ ಅವನಿಗೆ ಯಾಕೆ ಕಲಿಸ್ತಿಯೋ?”

“ರಾಯರು ಕಲಿಸು ಅಂದವೇ, ಆದ್ದೆ ಕಣ್ರವ್ವು.” ಎಂದ ಕರಿಯ,
ಅ ವಾಗ್ನಾದದಿಂದ ಸಂಭಬಾಗಿ ತಪ್ಪಿಸಿಕೊಳ್ಳುವ ದಾರಿಯನ್ನು ಯೋಚಿಸಿ.

“ಪಪ್ಪು ಹೇಳಿವೀ ನನಗೂ ಕಲಿಸ್ತೀಯಾ ?”

“ಹೂನ್ರವ್ವು”

ಅಲ್ಲಿಗೇ ಆ ಮಾತು ಮುಗಿಯಬಹುದೆಂದು ಅಲೋಚಿಸಿ ಉತ್ತರ
ಕೊಟ್ಟಿ ಕರಿಯ. ಅದರೆ ಪ್ರಭಾವತಿಗೆ ಮಾತ್ರ ಅದನ್ನು ಅಲ್ಲಿಗೇ ಮರೆಯುವ
ಅಲೋಚನೆಯೇ ಇರಲಿಲ್ಲ.

‘ರಾಯರು ಕಲಿಸು ಎಂದು ಹೇಳಿದಾರೆ’ ಎಂದಾಗೆ ಕರಿಯ ನಿಜವನ್ನೇ
ಹೇಳಿದ್ದು. ರಾಯರು ಅವನಿಗೆ ಆ ಮಾತು ಹೇಳಿದುದು ನಿಜ. ಗಂಡು
ಮಕ್ಕಳು ವಿಧ್ಯಾವಂತರಾಗುವುದರ ಜೊತೆಗೆ ದಷ್ಟಪ್ರಷ್ಟರೂ ಅಗಿರಬೇಕೆಂಬ
ಅಭಿಲಾಷೆಯಿಂದ, ರಾಯರು ಕರಿಯನಿಗೆ ಆ ಮಾತು ಹೇಳಿದ್ದರು. ಆದರೆ
ಪ್ರಭಾವತಿಗೆ ಮಾತ್ರ ಕರಿಯ ಆ ಮಾತು ಹೇಳಿದಾಗ, ಅವನು ತನಗೆ ಕುಸ್ತಿ
ಕಲಿಸಲು ಇಷ್ಟಿ ಇಲ್ಲದೆ ಸುಳ್ಳ ಹೇಳಿದನೆಂದೇ ಎನಿಸಿತ್ತು. ಎಂತಲೇ ರಾಯರು
ಬರುವುದನ್ನೇ ಶಾದಿದ್ದು, ಕೇಳಿದಳು.

“ಪಪ್ಪು, ಮೋನಿಗೆ ಕುಸ್ತಿ ಕಲಿಸು ಅಂತ ಕರಿಯನಿಗೆ ಹೇಳಿದ್ದು ?”

“ಹೂ. ಯಾಕೆ ?”

“ಹಾಗಾದ್ದಿ....ಹಾಗಾದ್ದಿ....”

ಮಾತನಾಡುತ್ತಾ ಆಡುತ್ತಾ ತಂಡೆಯ ಹತ್ತಿರ ಬಂದು, ಆವರ
ತೊಡೆಯ ಮೇಲೆ ಕುಳಿತು, ಆವರ ಕತ್ತಿಗೆ ತೋಟು ಹಾಕಿ ಕೇಳಿದಳು ಪ್ರಭಾ
ವತ್ತಿ—

“ಹಾಗಾದ್ದಿ....ನನಗೂ ಕುಸ್ತಿ ಹೇಳಿಬ್ಬಿಡು ಅಂತ ಕರಿಯನಿಗೆ ಹೇಳು
ಪಪ್ಪ. ನೀನು ಹೇಳ್ಣಿ ಇದ್ದೆ ಕಲ್ಲಿಬ್ಬಿಲಾಂತಾನೆ.”

ಮಗಳ ಮಾತನ್ನು ಕೇಳಿ ರಾಯರಿಗೆ ನಗು ಬಂತು. “ಹುಚ್ಚು
ಹುಡುಗಿ !” ಎಂದು ಮೃದುವಾಗಿ ಆವಳ ಕೆನ್ನೆಯನ್ನು ತಟ್ಟಿ ಗಟ್ಟಿಯಾಗಿ
ನಕ್ಕಬಿಟ್ಟಿರು.

ಇಷ್ಟತ್ತಾಯ

ಅವರು ತನ್ನ ಬೇಡಿಕೆಯನ್ನು ಮನ್ನಿಸಿ ಕೂಡಲೇ ಕರಿಯನನ್ನು ಕರೆದು “ಇವಳಿಗೂ ಕುಸ್ತಿ ಕಲಿಸು” ಎಂದು ಅವರು ಹೇಳುವರೆಂದು ನಿರೀಕ್ಷಿಸಿ ದ್ವಿಳು ಪ್ರಭಾವತ್ತಿ. ಆದರೆ ಅವರು ಹಾಗೆ ಮಾಡದೆ ನಿಚ್ಚು ಸುಮೃದ್ಧಾದು ದನ್ನು ಕಂಡು, ಅಂಗಲಾಚುತ್ತಾ ಕೇಳಿದಳು—

“ಪವ್ವಾ ಡಿಯರ್... ನನಗೂ ಕುಸ್ತಿ ಕಲ್ಲು.... ಪ್ಲೀಸ್... ಪ್ಲೀಸ್... ಕರ್ಕಾ”

ಎದೆಯಲ್ಲಿ ಮುಖ ಹುದುಗಿಸಿ ಮಗಳಾಡಿದ ಮಾತನ್ನು ಕೇಳಿ ರಾಯರು ಅವಾಕ್ಯಾದರು. ಏನು ಹೇಳಬೇಕು ಇವಳ ವಿಚಿತ್ರ ಬೇಡಿಕೆಗೆ? ಅವರು ಕೂಡಲೇ ಉತ್ತರ ಕೂಡದೆ ಸುಮೃದ್ಧಿದನ್ನು ಕಂಡು ಮತ್ತೊಮ್ಮೆ ಕೇಳಿ ದಳು ಪ್ರಭಾವತ್ತಿ—

“ಹೇಳೋಳ್ಟೆ ಪವ್ವಾ?”

ದುಃಖ ಕಂಠದಲ್ಲಿ, ಒತ್ತರಿಸಿ ಬಂದು ಮಾತಿನಲ್ಲಿ ಮಿಡಿಯುತ್ತಿತ್ತು.

“ನೀನು ಕುಸ್ತಿ ಕಲೀಬಾರ್ದು ಡಾರ್ಕಿಂಗ್.”

ಆದಷ್ಟು ಮೃದುವಾದ ಧ್ವನಿಯಲ್ಲಿ ಹೇಳಿದರು ರಾಯರು.

“ಯಾಕೆ ಪವ್ವಾ. ನನಗೆ ಅದು ಬರೊಲಾಂತಲೇ? ನಾನೂ ಕಲ್ಲು ಕೊಡುತ್ತೇನೆ.”

“ಶದಕ್ಕೆಲ್ಲಮಾತ್ರ...”

“ಮತ್ತೆ ಯಾಕೆ ಪವ್ವಾ?”

“ಹೆಂಗಸರು ಕುಸ್ತಿ ಕಲೀಬಾರ್ದು ಪಟ್ಟಿ.”

ಹೆಂಗಸು! ತಂದೆಯ ಬಾಯಲ್ಲೂ ಅದೇ ಮಾತು.

“ಹೆಂಗಸರು ಯಾಕೆ ಕುಸ್ತಿ ಕಲೀಬಾರ್ದು ಪವ್ವಾ?”

ಎಷ್ಟು ಪ್ರಶ್ನೆ, ಎಷ್ಟು ವಿಚಿತ್ರ ಪ್ರಶ್ನೆ, ಏನೆಂದು ಹೇಳುವುದು ಅದಕ್ಕೆ! ಅವಕ ಪ್ರಶ್ನೆಗೆ ಸಮಾಧಾನಕರವಾದ ಉತ್ತರ ತಿಳಿಯದೆ, ರಾಯರು ಕೊಂಡೆ ಗಡುಸಾಗಿ,

“ನಕೆ ಅಂದರೆ, ಹೆಂಗಸಾದ್ದಕ್ಕೆ. ಹೆಂಗಸು ಕಲಿಯೋದು ಹೆಂಗಸು

ಕಲೀಬೀಕು, ಗಂಡಸು ಕಲಿಯೋದು ಗಂಡಸು ಕಲೀಬೀಕು. ಗಂಡಸಿಗೆ ಕುಸ್ತಿ, ಹೆಂಗಸಿಗೆ ಕೂಡಾತಿ. ‘ಹೆಂಗಸಿಗೆ ಯಾಕೆ ಕುಸ್ತಿ ಚಿಂತೆ?’

ಎಂದರು. ಮತ್ತೆ ಅವಳು ಪ್ರಶ್ನೆ ಕೇಳಿದಿರಲೆಂದು—

“ರತ್ನಾ, ಪಟ್ಟೀನ ಒಳಗೆ ಕರ” ಎಂದು ಹೆಂಡತಿಗೆ ಹೇಳಿ, ತೊಡೆಯು ಮೇಲಿದ್ದ ಮಗಳನ್ನು ಬಲವಂತವಾಗಿ ಕೆಳಗೆ ಇಲಿಸಿ, ಉಡುಪು ಬದಲಿಸಲು ಹೋದರು.

“ಪಟ್ಟೀ, ಬಾ” ಎಂದು ರತ್ನಾನ್ನು ಒಳಗಿಸಿಂದ ಕೂಗಿದರು. ಅದರ ಪ್ರಭಾವತಿ ಒಳಗೆ ಹೋಗಲಿಲ್ಲ. ತಂದೆ ತೊಡೆಯಂದ ಇಲಿಸಿ ನಿಲ್ಲಿಸಿದ ಕಡೆಯೇ ನಿಂತಿದ್ದಳು, ಕಣ್ಣಲ್ಲಿ ಕಂಬನಿಯ ಕೋಡಿ ಹರಿಸುತ್ತಾ.

ಹೆಂಗಸು !

ದುಃಖ, ನಿರಾಶಿಯ ತೆರಿಗಳ ನಡುವೆ ಶಫ್ರವಾಗದ ಸೂರಾರು ಭಾವನೆ ಗಳು ಅವಳ ಮೆದುಳಿನಲ್ಲಿ ಸುಳಿ ಸುತ್ತುಲಾರಂಭಿಸಿದವು.

ಹೆಂಗಸಾದ್ದರಿಂದ ಕುಸ್ತಿ ಕಲಿಯಬಾರದು.....

ಮೋಹನ ಕರಿಯನೊಂದಿಗೆ ಸೆಣಸುವುದು ... ತೊಡರುಗಾಲು ಕೊಟ್ಟು ಕೆಳಗೆ ಬೀಳಿಸುವುದು.....ಬೆನ್ನು ಮೇಲಾಗಿ ವಲಗಿದ ಅವನ ಕತ್ತಿಗೆ, ತೋಳು ಹಾಕಿ ಎಳಿದು ಧೂಳಿನಲ್ಲಿ ಹೊರಳಿಸಿ ‘ಚಿತ್ತಾ....ಚಿತ್ತಾ’ ಎಂದು ಕೂಗುವುದು....ತೊಡೆಯನ್ನು ತಟ್ಟಿ, ತೋಳನ್ನು ಕುಣಿಸುತ್ತಾ, ಕರಿಯನ ಮೇಲೆ ಬೀಳಲು ಸಂದು ಸೈರ್ದುತ್ತಾ ಅವನ ಸುತ್ತುಲೂ ಜಕ್ಕುಕಾರವಾಗಿ ಸುತ್ತುವುದು....ಅವನು ಹಿಡಿಯಲು ಸರಕ್ಕನೆ ಕೈಚಾಚಿದಾಗ ಭಂಗನೆ ಹಿಂದೆ ನೆಗಿದು, ತಟಕ್ಕನೆ ಅವನ ಬೆನ್ನ ಹಿಂದೆ ಬಂದು, ಅವನ ರಾಲ ನಡುವೆ ನುಸಿದು ಬೀಳಿಸುವುದು....ಆ ಉತ್ತಾಹ....ಆ ನಗು....ಆ ಆನಂದ....!

ಹೆಣ್ಣಾಗಿ ಹುಟ್ಟಿದುದ್ದರಿಂದ ಅದಾವುದೂ ತನಗಿಲ್ಲ.

ಎಂದೂ, ಯಾವುದನ್ನಿಲ್ಲ ತನಗಿಲ್ಲವೆಂದು ಹೇಳಿದ ತಂದೆಯೂ ಇಂದು ಆ ಮಾತಾಡಿದರು.....

ತಾನು ಗಂಡಾಗದೆ ಹೆಣ್ಣಾದ್ದರಿಂದ....

ಇಸ್ತುತ್ತಿಂದು

తానేకి హేణ్ణుదే ?.....

ఒక్కరిసి బంద దుఃఖదల్లి నింతల్లి సిల్లలారదే, తాయి బళగే పడిహోగి, అవర కుత్తిగిగి జోతు బిచ్చ, బిచ్చుత్తా కేళదళు—

“మమిత్త, నానేకి హెంగసాగి హుట్టిద ?”

రక్కమ్మ మగళ మాతిగి ఏనూ ఉత్తర కొడచే, భారవాగి సిట్టుసిరిట్టురు. అవరు హేళబీకేందు బయసదేయీ మాతు ఆవర భాయింద హొరబంతు—

“ఆదు నమ్మ దురదృష్ట పబ్బ.”

దురదృష్టి!

హేణ్ణుగి హుట్టివుదు దురదృష్ట. గండసాగి హుట్టివుదు శద్వష్ట.

తటక్కనే: ‘గండసిన మేలే ప్రభావతియ వ్యదయదల్లి కగితన హడియాడితు. సిట్టుసింద కాలన్న నేలక్కే ఆప్పచిసిదళు.

2

ప్రభావతి బెళ్లిదు దొడ్డెవళాగుత్తా బంచేళు. ఆవళ వయమ్మ రెచ్చిదంతే, బుద్ది బలికంతే, తన్న హేణ్ణుతనద అరివాదంతే, హేజ్జి గొందు బారి తన్న హేణ్ణుతనద అరివన్నంట్టిమాడికొడువ గండసిన బగ్గె ఆవళల్లి కగితన బెళీయితు. ఆప్సేమట్టిగి గండిగి తానా వుదరల్లూ కడమేయాగబారదెంబి భల హుట్టితు ఆవళగి. తారు నడిసువుదు, స్వికలా సవారి, టిన్ని సా యావుదరల్లూ ఆవళు యారిగూ కడమేయల్ల. ఈ భలనే ఆవళు ట్టిపార్చిటెంగా కలియలు కారణ వాదుదు. యారాదరూ ఆవళు హెంగసిందు తిలుదు విరేష రికియల్లి పత్తిసిదరీ, ఆవళగి ఆదరింద సంతోషవాగువ బదలు ఇన్నిల్లదమ్మ సిట్టు బరుత్తిత్తు. ఆవర మనిగి బరుత్తిద్ద వరెల్లా సాధారణవాగి

ಅವರಷ್ಟೇ ಆಧುನಿಕತೆಯ ಸಂಪ್ರದಾಯದವರೇ. ಹೆಂಗಸಿನ ಕೈಯ ಕಚ್ಚಿನ ಪುಜಾರಿದರೆ, ಪುಸ್ತಕ ಕೆಳಗೆ ಬಿಡ್ಡರೆ, ಹೆಣ್ಣು ಅದನ್ನು ಎತ್ತಿಕೊಳ್ಳಲು ಬಿಡದೆ, ಹತ್ತಿರದಲ್ಲಿದ್ದ ಗಂಡಸರು ಅದನ್ನು ಎತ್ತಿಕೊಡುವರು. ಕುಲತ್ವ ಕೊಳ್ಳುವಾಗ ಮೊದಲು ಹೆಂಗಸರನ್ನು - ಕೂಡಲು ಬಿಟ್ಟು ಬಳಿಕ ತಾವು ಕುಳಿತ್ತಾಕೊಳ್ಳುವರು, ಇಲ್ಲವೇ ಹೆಂಗಸರನ್ನು ಕೂಡಿಸಿ ತಾವು ನಿಲ್ಲುವರು. ಹೆಣ್ಣುಗೊಮ್ಮೆ ಇವರು ಹೆಂಗಸರ್, ಇವರನ್ನು ಕಾಪಾಡುವ ಭಾರ ನಸ್ತುಮು ಎಂಬ ರೀತಿಯಲ್ಲಿ ವರ್ತಿಸುವರು. ಅವರ ಈ ಪ್ರೋಫೆಕ್ಟ್‌ದ ಧೋರಣೆಯನ್ನು ಕಂಡು ಪ್ರಭಾವಿತಿಗೆ ಅವರ ಮೇಲೆ ಸಿಟ್ಟು ಉಕ್ಕೆ ಬರುವುದು. ಆ ಸಿಟ್ಟಿನಲ್ಲೇ ಎಷ್ಟೂ ಬಾರಿ ಅಸಭ್ಯವೆನ್ನುವ ಹಾಗೆ ಒರಟಾಗಿ ಸಡೆದು ಕೊಂಡಿದ್ದೇ ಇಂ.

ಒಂದು ದಿನ ಅವರ ಮನಿಗೆ ನಾಲ್ಕುರು ಜನ ಆಶಿಧಿಗಳು ಬಂದಿದ್ದರು. ಅವರಿಳ್ಳಿಬ್ಬಿ ಐ-ಐಎಂ ವಯಸ್ಸಿನ ಯುವಕ. ಗಂಡಸಾದರೂ ಹೆಣ್ಣುನಂಥ ದುರ್ಬಲ ಮೈಯವನು. ಧರಿಸಿದ ಸೂಟಿನ ಭಾರದಿಂದ ಭೂಮಿಯ ಮೇಲೆರ ಬಹುದು, ಇಲ್ಲವಾದರೆ ಗಾಳಿಗೆ ಹಾರಿ ಹೊಗಬೇಕು-ಅಷ್ಟು ಧ್ವಂಡಾಂಗ ! ಅಂಥವನು, ಪ್ರಭಾವಿತ ಎಲ್ಲಿರಿಗೂ ಕೊಡಲೆಂದು ಕಾಣಿ ತಿಂಡಿಯ ತಟ್ಟಿಗೆನ್ನುಟ್ಟು ಟ್ರೀಯನ್ನು ಹೊತ್ತು ತಂಡಾಗ ತಟಿಕ್ಕನೆ ಎದ್ದು ನಿಂತು-

“ಇಲ್ಲಿ ಕೊಡಿ, ನಾನು ತೆಗೆದುಕೊಳ್ಳುತ್ತೇನೆ” ಎಂದ.

ಪ್ರಭಾವಿತ ಅವವ ಕೈಗೆ ಟ್ರೀ ಕೊಡದೆ ಅವನನ್ನು ನಬಿತಿಯಾಂತವಾಗಿ ನೋಡಿದಳು. ಅವನ ‘ಸಾಭ್ಯಸ್ತಿಕೆ’ಯನ್ನು ಕಂಡು ಅವಳಿಗೆ ನಗು ಬಂತು. ಟ್ರೀ ಅವಳಿಗೇ ಭಾರವಾಗಿತ್ತು. ಇನ್ನು ಅದನ್ನು ಅವನು ಹೊರುವುದೇ ?

“ಟ್ರೀ ಏನೋ ಕೊಡಬಹುದು, ಆದರೆ....”

ನಗುನಗುತ್ತಾ ನಾತಾಡಿ ಅರೆಮಾತಿನಲ್ಲಿ ನಿಲ್ಲಿಸಿದಳು ಪ್ರಭಾವಿ.

“ಏನು ಆದರೆ ? ನಾನು ಮುಟ್ಟಿಬಾರದೆಂದೇ ?”

“ಇಲ್ಲ.”

“ಮತ್ತೇನು ಯೋಚನೆ ?”

“ಪ್ರೀ ನಿಮ್ಮ ಕೈಗೆ ಕೊಟ್ಟರೆ ಬಳಿಕ ನಿಮ್ಮನ್ನೂ ಪ್ರೀಯನ್ನೂ ಕೂಡಿ
ಸಿಯೇ ಹೊರಬೆಕಾಗುವುದೇನೋ ಎಂದು....”

ಪ್ರಭಾವತಿಯ ಮಾತು ಕೇಳಿ ಅಲ್ಲಿದ್ದ ವರೆಲ್ಲ ಬಿದ್ದು ಬಿದ್ದು ಸಕ್ಕರು.
ಪ್ರಭಾವತಿಗೂ ನಗು ತಡೆಯುವುದಾಗಿಲ್ಲ. ಅವಳೂ ಸಕ್ಕುಳು. ಅವಳ
ಮಾತು, ನಗುವಿನ ಆಫಾತಕ್ಕೆ ಸಿಕ್ಕು ಯುವಕ, ಮುಖ ಕೆಂಚಗೆ ಮಾಡಿ
ಕುಕ್ಕರಿಸಿಕೊಂಡ. ಆಗ ಬಾಯಿ ಮುಚ್ಚಿ ಕೊಂಡವನು ಹೋಗುವವರಿಗೂ
ತುಟಿ ಬಿಷ್ಟುಲ್ಲ. ಗಳಿಗೇಂದು ಬಾರಿ ಅವನ ಮುಖ ಕೆಂಪು-ಬಿಳುಪಾಗು
ತ್ತಿತ್ತು. ಹೋಗುವಾಗಲೂ ದುದಾನ ತೆಗೆದುಕೊಂಡವನಂತೆ ಹೊರಟು
ಹೋದ.

ಅದನ್ನು ಕಂಡು ಸಂಜೀವರಾಯಿಗೆ ಕೆಡುಕೆಸಿತು. ಅವನ ದೇಹ
ದೌರ್ಬಲ್ಯವನ್ನು ಅಂಥಾ ಚುಚ್ಚುಮಾತುಗಳಿಂದ ಪ್ರಭಾವತಿ ಹಂಗಿಸಬಾಪ
ದಾಗಿತ್ತು ಎನಿಸಿತು. ಮಣಿಗೆ ಅದೇ ಮಾತನ್ನೇ ಹೇಳಿದರು.

“ಅವನನ್ನು ಅಷ್ಟು ಶಿವಮಾನ ಮಾಡಬಾರದಾಗಿತ್ತು ಪಟ್ಟಿ.”

“ಅವನು ನನ್ನನ್ನು ಮಾತ್ರ ಶಿವಮಾನ ಮಾಡಬಹುದೇ?”

“ನಿನಗೇನು ಶಿವಮಾನ ಮಾಡಿದ ಅವನು?”

“ಪ್ರೀ ಪ್ರೀ ಹೊರುವ ಶಕ್ತಿ ನನಗಿಲ್ಲನೇ? ‘ನಾನು ತೆಗೆದುಕೊಳ್ಳು
ತ್ತೇನೇ’ ಎಂಬ ಮಾತಿನ ಆರ್ಥಿಕೇನು? ನಾನು ದುರ್ಬಲಳು, ಅದನ್ನು
ಹೊರುವ ಶಕ್ತಿ ನನಗಿಲ್ಲ ಎಂದಿಲ್ಲವೇ?”

“ನೀನು, ತಿಳಿದುಕೊಂಡುದು ತಪ್ಪು ಶಿವ. ಹಾಗೆ ಹೇಳುವುದು
ಸಾಭ್ಯಸ್ತಿಕೆ.”

“ಇದು ಸಾಭ್ಯಸ್ತಿಕೆಯಲ್ಲ ಇತ್ತಾದಿ, ಹೇಳ್ಣಿನ ಶಿವಮಾನ. ಹೇಣ್ಣಿನ
ದುರ್ಬಲಳು ಎಂದು ಗಂಡು ಅನೂಕಾನವಾಗಿ ಹೇಳುತ್ತಾ ಬಂದುದೇ ಇಂದು
ಸಾಭ್ಯಸ್ತಿಕೆ ಎನಿಸಿಕೊಂಡಿದೆ. ಅಂಥ ಸಾಭ್ಯಸ್ತಿಕೆ ನನಗೆ ಬೇಕಾಗಿಲ್ಲ,
ಅಂಥ ಸಾಭ್ಯಸ್ತಿಕೆಯಿಂದ ನನಗಾಗಬೇಕಾದುದೇನೂ ಇಲ್ಲ.” ನುಡಿಯ ಕಿಂ
ಗರೆಯುತ್ತಾ ಪ್ರಭಾವತಿ ಮಾತು ಮುಂದುವರಿಸಿದಳು “ನನಗೆ ಪ್ರೀ ಹೊರಲು

ಸಹಾಯ ಮಾಡುತ್ತಾನೆಂತೆ, ಆ ಪ್ರಾಣಿ? ತನ್ನ ಮೈ ತಾನೇ ಹೊತ್ತು ರೆ
ಸಾಲದೇ? ತಾನೇ ತಿರುಕನಾದವನು ನವಗೆ ತಿರುವೆ ಹಾಕಲು ಬಂದರೆ
ಇದನ್ನು, ಅವನಾನವೆನ್ನು ಬೇಕೋ, ಸಾಭ್ಯಸ್ತ್ರಿಯೇ ಎಂದು ಸ್ತ್ರೀಕರಿಸಬೇಕೋ?”

“ಹಾಗಲ್ಲ ಪೆಬಿ. ಸಾಮಾನ್ಯವಾಗಿ ಹೆಂಗಸು ದುರ್ಬಲಳು.”

“ಯಾರು ಹಾಗೆಂದವರು? ಗಂಡಸರು! ಅಲ್ಲವೇ? ಯಾಗಯುಗಾಂತರೆ
ದಿಂದ ಈ ಮಾತಾಡಿ ಆಡಿ ಸ್ತ್ರೀಯನ್ನು ದುರ್ಬಲಳನ್ನಾಗಿ ಮಾಡಿ, ಹ್ರಾಯಿಂಗ್
ರೊಂ ಪೀಸಿನ ಹಾಗೆ, ಬರೀ ಅಲಂಕಾರದ ವಸ್ತುವಾಗಿ ಮಾಡಿದಾರೆ
ಈ ಗಂಡಸರು. ಅದನ್ನು ನಾನೊಪ್ಪಿಪುದಿಲ್ಲ ಡ್ಯಾಡಿ. ಗಂಡಸಿಗಿದ್ದ ಷ್ಟೇಚ್‌ಕ್ರೆ
ಹೆಂಗಸಿಗೂ ಇದೆ. ಹೆಂಗಸಿಗೆ ಕಕ್ಕೆ ಇಲ್ಲ ಎನ್ನ ವರರನ್ನು ಕಂಡರೆ ಗುಂಡು
ಜಾಕಬೇಕು ಎನಿಸುತ್ತೇದೆ”

ಎಂದವೇ ಪ್ರಭಾವತಿ ಮಾತು ಮುಂದುವರಿಸದೆ, ಬಿರುಗಾಳಿಯಂತೆ
ಒಳಗೆ ಹೊದಳು. ನಿಜವಾಗಿಯೂ ಆವಳ ಮೈ ಸಿಟ್ಟಿನಿಂದ ಕಂಪಿಸು
ತ್ತಿತ್ತು. ಮಗಳ ಮಾತಿನಲ್ಲಿಡಗಿದ್ದ ಅಕೋಶವನ್ನು ಕಂಡು ಸಂಜೀವ
ರಾಯರು ದಂಗುಬಡಿದು ಕುಳಿತರು.

ಸ್ತ್ರೀ ದುರ್ಬಲಳು ಎನ್ನ ಗಂಡಸರ ಮೇಲೆ ಇದ್ದ ಷ್ಟೇಚ್‌ಕ್ರೆ, ಸಿಟ್ಟಿ,
ಪುರುಷನೇ ಸರ್ವಸ್ವ ಎಂದು ನಂಬಿದ ಹೆಂಗಸರ ಮೇಲೂ ಪ್ರಭಾ
ವತಿಗಿತ್ತು.

ಇವಳಿಗೆ ತದ್ವಿರುಧ್ಯ ಇವಳ ಗೆಳತಿ ಕೊಮುಲ. ಇದೇ ಮಾತಿ
ಗಾಗಿಯೇ ಆವರಿಷ್ಟಿರ ನಡುವೆ ವಿರಸವಾಗಿತ್ತು.

ಪ್ರಭಾವತಿಯ ಗೆಳತಿಯರ ಗುಂಪಿನಲ್ಲಿ ಕೊಮುಲೆಯವು ರೂಪವತಿ
ಮಾತ್ರಾದೂ ಇರಲಿಲ್ಲ. ಆವಳ ಕೇದಗೆಯ ಬಣ್ಣದ ಬಳ್ಳಿಯಂಥ ಮೈ,
ಜಾಡಾಮಿಯಾಕಾರದ ಮುಖ, ನೀಳವಾದ ಅಗಲವಾದ ಶುಭ್ರವಾದ ಕಣ್ಣ,
ಕಂಪು ತುಂಬುತುಂಪಿಗಳ ಪುಟ್ಟಿಬಾಯಿ, ಮಾಟವಾದ ಎಸಳಾದ ಮೂಗು,
ಸಣ್ಣ ಸೊಂಟಿ, ಗುಂಗುರು ಗುಂಗುರಾಗಿ ಎಷ್ಟು ಬಾಚಿದರೂ ಸಣ್ಣಗೆ ಕೆದರಿ
ಗಾಳಿಯಲ್ಲಾದುವ ಕೂದಲು, ಅಕಷಕವಾದ ವಕ್ಕೆಸ್ಥಲ—ಗಂಡಸರಿಲ್ಲ,

ಮುವ್ವತ್ತಿರಡು

ಹೆಂಗಸರೂ ಒಂದು ಗಳಿಗೆ ನಿಂತು ನೋಡಿ ಅನೂಯೆಪಡುವಂಥ ಚಲುವೆ. ಆ ಸೌಂದರ್ಯವನ್ನು ಎಷ್ಟೆಷ್ಟು ಅಲಂಕರಿಸಿದರೂ ಅವಳಿಗೆ ಕೃಪ್ತಿಯಿಲ್ಲ.

ಕೋಮಲ ಎಷ್ಟು ರೂಪವತ್ತಿಯೋ ಆಷ್ಟೇ ನೋಮಾರಿ. ಅವಳಿಗೆ ಎಲ್ಲ ಕೆಲಸವನ್ನೂ ಬೀರೆ ಯಾರಾಡರೂ ಮಾಡಿಕೊಡಬೇಕು. ಹೂವಿದ್ದಲ್ಲಿ ದುಂಬಿಗಳಿಗೆ ಕೊರತೆಯೇ. ಅವಳಿಗೆ ಸೇವೆ ಮಾಡಲು ಯಾರಾಡರೂ ಒಬ್ಬರು ಸಿದ್ಧವಾಗಿರುತ್ತಿದ್ದರು. ಸಣ್ಣ ಪುಟ್ಟ ಕೆಲಸಕ್ಕೂ ‘ಪ್ಲೀಸ್’ ಎಂದು ಕಣ್ಣ ನೋಟವನ್ನು ಭಾರವಾಗಿ ವಾಲಿಸಿ ಕೇಳಬಂಳು. ತನ್ನ ರೂಪದ ಬಂಡ ವಾಳದ ಮೇಲೆ ನೋಮಾರಿತನದ ಕೊಬ್ಬಿ ಬೆಳಸಬಹುದೆಂದು ಅವಳಿಗೆ ಬಾಲ್ಯದಿಂದಲೂ ಮನವರಿಕೆಯಾಗಿತ್ತು. ಅದಕ್ಕೆಂದೇ ದುರ್ಬಲತೆಯ ಸೋಗನ್ನು ಹಾಕುತ್ತಿದ್ದಳು.

“ನನಗಂತೂ ಜಡೆ ಬಾಚುವಾಗ ಕೂಂಬೊ ಹಿಡಿದರೂ ಕೈ ನೋನ್ನೆ ಬರುತ್ತದೆ” ಎನ್ನು ವಳು. ಯಾವ ಕೆಲಸಕ್ಕಾದರೂ ಸರಿಯೆ ‘ತನ್ನ ಕೈಲಾಗು ಪುನಿಲ್ಲ’ ಎಂದು ಇತರರಿಂದ ಆ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಅವಳಿಗೆ ಹೀನಾಯವೇನೂ ಕಾಣುತ್ತಿರಲಿಲ್ಲ. ಹೆಣ್ಣಿಗೆ ದುರ್ಬಲತೆ ಸ್ವಾಭಾವಿಕ ಪೆಂಬೇ ಅವಳ ವಾದ.

ಅದರೆ ಪ್ರಭಾವತಿಗೆ ಈ ಮನೋಭಾವ ಸರಿಹೋಗುತ್ತಿರಲಿಲ್ಲ. ಅವಳ ದೃಷ್ಟಿಯಲ್ಲಿದು ಪರೋಪಜೀವಿಯ ಮನೋಭಾವ ; ಅವಮಾನದ ಕೆಲಸ.

ಒಂದು ದಿನ ಪ್ರಭಾವತಿ ‘ಟೀ’ಗಾಗಿ ಕೋಮಲೆಯ ಮನಿಗೆ ಹೋಗಿದ್ದಳು ಇನ್ನೂ ನಾಲ್ಕುರು ಜನ ಗೆಳತಿಯರೂ ನೆರಿದಿದ್ದರು. ತನ್ನ ಸ್ವೀಹಿತ ರನ್ನ ಟೀಗೆ ತಾನು ಆಹ್ವಾನಿಸಿದ್ದರೂ, ಅವರಿಗೆ ಸರಬರಾಯಿ ಮಾಡುವ ಭಾರವೆಲ್ಲಾ, ಅವರ ಮನೆಯಲ್ಲಿದ್ದ ಅವಳ ತಾಯಿಯ ತಮ್ಮ ಸುರೇಶನ ಮೇಲೆ ಬಿದ್ದಿತ್ತು. ಸುರೇಶ ಕೋಮಲೆಯ ದೂಪಕ್ಕೆ ಮನಸೋತವನೆಂಬುದು ಅವಳ ಗೆಳತಿಯರ ಗುಂಪಿನಲ್ಲಿಲ್ಲ ‘ಬಹಿರಂಗ ರಜಕ್ತ’ . ಕೋಮಲೆಗೆ ಅವನ ಮೇಲೆ ಏನು ಪ್ರೀತಿ ಇತ್ತೂ ಇರಲಿಲ್ಲನ್ನೋ, ಆದರೂ ಅವನ ಆಶಾಂಕ್ಷೆಯನ್ನು ಮಾತ್ರ ಜೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಳು. ಕಾಲೇಜಿಗೆ

ಬರುವಾಗ ಅವನು ಅವಳ ಪ್ರಸ್ತುತಿಗಳನ್ನು ಹಿಡಿದುಕೊಂಡು ಜೋಡಿಗೆ ಬರಬೇಕು; ಮಧ್ಯಾಹ್ನದಲ್ಲಿ ವಾಸೀಯಿಂದ ಕಾಫಿ, ತಿಂಡಿ ಸರಬರಾಯಿ ಮಾಡಬೇಕು; ಮತ್ತೆ ಸಂಜೆಗೆ ಪ್ರಸ್ತುತಿ ಹೊರಲು ಬರಬೇಕು. ಅವಳು ಎಲ್ಲಿ ಹೋಗಲಿ, ಬರಲಿ ಬೆಂಗಾವಲಾಗಿ ಇದ್ದೇ ಇರಬೇಕು. ಸುರೀಶನ ಈ ಅವಿಚ್ಛಿನ್ನ ಸೇವೆ, ಅವಳ ಗೆಳತಿಯರ್ಗೆಲ್ಲಾ ವಿನೋದದ ವಿಷಯವಾಗಿತ್ತು. ಅದು ಸಹಜವೇ ಆದರೂ, ಆ ನಗೆಂಟಾಟಿಕೆಯಲ್ಲಿ ಕೋಮೆಟೀಯರು ಧಾರಾಳವಾಗಿ ಭಾಗವಪು ಸುತ್ತಿದ್ದುದನ್ನು ಕಂಡು ಪ್ರಭಾವತಿಗೆ ಮೈ ಕಡಿಕಿಡಿಯಾಗುತ್ತಿತ್ತು.

ಉಳಿದವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದವೇಲೆ, ಪ್ರಭಾವತಿ ಕೋಮೆಲ ಇಬ್ಬರೇ ಮಾತನಾಡುತ್ತಾ ಕುಳಿತ್ತದ್ದರು. ಸಂಜೆ ಸರಿದು ಕತ್ತಲಾಗುವ ಹೋತ್ತಾದುದರಿಂದ ಗಳಿ ತಣ್ಣಾಗಾಗುತ್ತಿತ್ತು.

“ಸುರೀಶ....” ಮೃದುವಾದ ಘ್ರಣಿಯಲ್ಲಿ ಕೂಗಿದಳು ಕೋಮೆಲ.

“ಎನ್ನ ಕೋಮೆಲಾ?” ಅವಳ ಕರಿಗೇ ಕಾದಿದ್ದ ವನಂತೆ ಬಂದು ಕೇಳಿದ ಸುರೀಶ.

“ತುಂಬಾ ಭಳಿಗಳಿ. ಸ್ವೀಟ್‌ರ್ ತಂದುಕೊಂಡುತ್ತೀಯಾ, ಸ್ಲೀಸ್.”

ಸುರೀಶ ಹೋಗಿ ಸ್ವೀಟ್‌ರ್ ತಂದುಕೊಟ್ಟಿ.

“ಫ್ಯಾಂಕ್ಸ್” ಎಂದು ಆ ಸೇವೆಯ ಪುಣ ಬಗೆಹರಿಸಿದಳು.

ಪ್ರಭಾವತಿಗೆ ಅದನ್ನು ಕಂಡು ಸಿಟ್ಟು ಬಂತು. ಪಾಪವನಿಗೆ ಆ ದಿನ ಒಂದು ಗಳಿಗೆಯೂ ಬಿಡುವು ಕೊಟ್ಟಿರಲಿಲ್ಲ. ಕಾಲು ನೆಲದ ಮೇಲೆ ಉರಲೂ ಅವಕಾಶ ಕೊಟ್ಟಿರಲಿಲ್ಲ. ದುಡಿಯುತ್ತಾನೆ ಎಂದು ಇಷ್ಟು ದುಡಿಸುವುದೇ? ಎದ್ದು ಹೋಗಿ ಸ್ವೀಟ್‌ರ್ ತರುವಷ್ಟು ಶಕ್ತಿ ಇಲ್ಲನೇ ಇವಳಿಗೆ?

“ನಿನ್ನ ದು ಕಲ್ಲಿದೆ ಕೋಮೆಲಾ.”

“ಏಕೆ?”

“ಶೀರಾ ಅಷ್ಟು ಓಡಾಡಿಸುವುದೇ? ಸ್ವೀಟ್‌ರ್ ತರಲಿಕ್ಕೂ ಆತನೇ ಬರಬೇಕೇ?”

“ನಾನೇನು ಮಾಡಲಿ ಪ್ರಭಾ. ನನ್ನ ದು ತುಂಬಾ ಡೆಲಿಕೆಟ್ ಕಾಣಿಸ್ತು ಮೊತ್ತಂ. ಅಷ್ಟು ದೂರ ಓಡಾಡಿದರೂ ಸಾಕಾಗುತ್ತೀ.”

ಮುನ್ನತ್ತಾತ್ತ್ವಾಲ್ಪ

“ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಕು ಕೊಮುಲಾ ?”

“ನಾನೇನು ಸುಳ್ಳು ಹೇಳಿದೆ ಪ್ರಭಾ ?”

“ಸ್ನೇಟ್ಟಿರು ತರಲ್ಲಿಕ್ಕೂ ಕೈಲಾಗುವುದಿಲ್ಲ ಎನ್ನು ಶ್ರೀಯಲ್ಲಾ, ನಿನೇನು ಮೇಳಿದ ಗೊಂಬೆಯೇ ? ಗಂಟೀಗಟ್ಟಿಲ್ಲ ಷಟ್ಟಲಾಕಾಶ ಆಡುತ್ತಿ. ಇದಕ್ಕೆ ಮಾತ್ರ ಆಯಾಸವೇ ? ಕುದುರೆ ಕಂಡರೆ ಕಾಲುನೋವು. ದುಡಿಯಲ್ಕಿಂದಾಗಿನೇ, ರೋಕಲಿ. ಇಷ್ಟೇ ಅಲ್ಲವೇ ? ಇವೆಲ್ಲಾ ಬರೀ ಸೋಗು.”

“ಹಾಗೂ ಅನ್ನು, ತಪ್ಪೇನು. ಆದು ಆವನು ನನ್ನ ರೂಪಕ್ಕೆ ಸಲ್ಲಿಸುವ ಅಭಿನಂದನೆ. ನಿನಗಾರೂ ಹೀಗೆ ಸೇವೆ ಮಾಡುವವರಿಲ್ಲಾ ಎಂತ ಸಿನಗೆ ಹೊಟ್ಟಿ ಉರಿ ಅಲ್ಲವೇ ?”

ಸ್ವಲ್ಪ ಸೆಟಿದುಕೊಂಡೇ, ಪ್ರಭಾವತಿಯ ಮನಸ್ಸಿಗೆ ಮುಳ್ಳು ಮುರಿಯುವ ಧ್ವನಿಯಲ್ಲಿ ಮಾತನಾಡಿದಕು ಕೊಮುಲ.

“ರೂಪಕ್ಕೆ ಅಭಿನಂದನೆ ? ಅವನ ಧೃಷ್ಟಿಯಲ್ಲಿ ಇರಬಹುದು. ಆದರೆ ನಿಜವಾಗಿ ಹೇಳಬೇಕೆಂದರೆ ಇದು ರೂಪದ ವ್ಯಾಖ್ಯಾತಾರ.” ಪ್ರಭಾವತಿಯೂ ರೆಗಿ ಉತ್ತರ ಹೊಟ್ಟಿಳು.

“ಷಟ್ಟಿಪಾ” ಕೊಮುಲಾ ಕೆರಳಿ ಹೇಳಿದಕು.

“ಕೆಲಸಕ್ಕುಂತೂ ನಿನ್ನದು ಡೆಲಿಕೆಟ್ ಕಾಂಸ್ಟಿಟ್ಯೂಟ್. ಆದರೆ ಸ್ವಲ್ಪ ಸತ್ಯದಿಂದ ಅರೋಗ್ಯವೇನೂ ಕೆಡಃವುದಿಲ್ಲ ಕೊಮುಲಾ. ಡೆಲಿಕೆಟ್ ! ಏನು ಡೆಲಿಕೆಟ್ ? ಮೈಯೇ, ಮನಸ್ಸೇ ? ನಿನ್ನಂಥವರಿಂದಲೇ ಹಂಗಸರಿಗೆ ‘ಡೆಲಿಕೆಟ್’ ಎಂಬ ಅಪಶ್ಯಾತಿ ; ಗಂಡಸಿಗೆ ತಾವು ಮೇಲು ಎನ್ನುವ ದುರಹಂಕಾರ. ಸೀನು, ನಿನ್ನಂಥವರು ಶುಧ್ಧ ‘ವ್ಯಾರಸ್ಟ್ಯೆಟ್ಸ್’ ನಿಮ್ಮಂಥವರಿಗೆ ರೂಪವಿರುವುದೂ ಒಂದು ಕ್ರೀಂ. ಹೆಣ್ಣುತನಕ್ಕೇ ಅಪಮಾನ ಮಾಡಬೇಡ ಕೊಮುಲಾ !”

ಮತ್ತೆಷ್ಟು ಕಟ್ಟುವಾಗಿ, ಗಾಯದ ಮೇಲೆ ಉಪ್ಪುಕಾಗದದಿಂದ ಉಜ್ಜ್ವಲಂತೆ ಹೇಳಿದಕು ಪ್ರಭಾವತಿ. ಅವಳ ಮಾತ್ರ ಕೇಳಿ ಕೊಮುಲೆಯ ಮುಖ ಕ್ರೋಧದಿಂದ ಬಿಸುವೇರಿತು. ಆಡಲೋ ಬೇಡವೇ ಎಂದು ಎರಡು ಮೂರು ಬಾರಿ ತುಟಿ ಕಟ್ಟಿ, ಕಡೆಗೆ ಬಿಗಿದ ಧ್ವನಿಯಲ್ಲಿ ಹೇಳಿದಕು—

“ನಿನಾದರಾಗಲಿ, ಹೆಂಗಸರ ವಿಚಾರ ನಿನಗೇಕೆ ಪ್ರಭಾ.”

ಆ ಮಾತು ಕೇಳಿ ಪ್ರಭಾ ಕೆಂಡ ತುಳದವಳಂತೆ ಅಳುಕಿದಳು. ಅವ ಶೈವೀಯ ಮೇಲಿ ಮಾತು ಚಾಟಿಯ ಏಟಿನಂತೆ ಎರಗಿತು. ತನ್ನ ಮಾತಿನ ಕೊರೋರ ಪರಿಣಾಮವನ್ನು ಅರಿತರಿತೂ ಕೊಮಲಾ ಮುಂದುವರಿಸಿ ಹೇಳಿ ದಳು—

“ನಿನ್ನೊಂದಿಗೆ ಇದೆಲ್ಲಾ ಮಾತಾಪಲೇ ಬಾರದಾಗಿತ್ತು. ಎಕ್ಕು ಕ್ಕೂಸ್ತಾ ಏ. ಇ ಭಾಟ್ ಯೂ ಟೂ ವರ್ಡ ಎ ಉಮನ್” (ಕ್ಕೇಮಿಸು. ನೀನೂ ಹೆಂಗಸು ಎಂದು ತಿಳಿದಿದ್ದೆ.)

ಏಟಿನ ಮೇಲಿ ಏಟು ತಿಂದ ಹುಲ್ಲೀಯಂತೆ ಮಿಡುಕಿದಳು ಪ್ರಭಾವತಿ. ಒಂದು ಗಳಿಗೆ ಕೊರ್ಕಿಧಿಂದ ಅವಳ ಅಂಗಾಂಗದಲ್ಲಿ ಬಿಸಿನೆತ್ತರುಕ್ಕೆ, ಮರು ಗಳಿಗಿಯೇ ಹಿಮಶೀತಲವಾಯಿತು. ಹರಿತವಾದ ಚೂರಿಯಂಥ ದೃಷ್ಟಿಯಿಂದ ಕೊಮಲಿಯನ್ನು ನೋಡುತ್ತಾ—

“ಫ್ರಾಂಕ್ಸ್ ಫಾರ್ ದಿ ಕಾಂಪ್ಲೆಮೆಂಟ್ಸ್” (ಹೊಗಳಿಕೆಗೆ ವಂದನೆ) ಎಂದವಳಿ ಮರುಮಾತಾಡದೆ, ಕಾಲಲ್ಲಿ ವೆಟ್ಟಿದ ಚಪ್ಪಲಿಯನ್ನು ಚಟ್ಟವಟಿ ಸುತ್ತಾ ವೇಗವಾಗಿ ಹೊರಬಿದ್ದಳು.

ಅವಳ ಬೆಂಕ್ ಹಿಂಡಿ ಕೊಮಲಾ ಕೊರೋರವಾಗಿ ನಕ್ಕೆ ನಗುವಿನ ಮುಳ್ಳು ಧ್ವನಿ ಕೇಳಿಸಿತು.

೪

“ಕ್ಕೇಮಿಸು. ನೀವೂ ಹೆಂಗಸೆಂದು ತಿಳಿದಿದ್ದೆ.”

ಕೊಮಲೆ ನೆನಪಿಸಿದ ಆ ಮಾತು ಕತ್ತಲಳಿ ಚಕ್ಕಾಕಾರವಾಗಿ ಮತ್ತು ವ ಕೊಳ್ಳಿಯಂತೆ, ಕೊರ್ಕಿಧ ತುಂಬಿದ ಪ್ರಭಾವತಿಯ ಮಿಡುಳಿನಲ್ಲಿ ಮತ್ತುತ್ತಿತ್ತು.

ಅವಳ ಹೃದಯವನ್ನು ರಿಯುವ ಅಣಕವಾದ ಆ ವಾಗ್ಣಣವನ್ನು ಪ್ರಭಾವತಿಯ ಮೇಲಿ ಮೊಟ್ಟಿನೊದಲು ಪ್ರಯೋಗಿಸಿದವನು ಚಂದ್ರ ಮುನ್ಸ್ತಾಯ

ಶೇಖರ. ಕಾಲೇಜಿನ ಸೀಮಿನಾರ್ ನಲ್ಲಿ ‘ಸ್ತ್ರೀ ಸ್ವಾತಂತ್ರ್ಯ’ದ ಬಗ್ಗೆ ಭಾವಣವಾಲೆ ನಡೆದ ದಿನ.

ಸಭಾಭವನ ಹುಡುಗರಿಂದ ಕಿಕ್ಕಿರಿದಿತ್ತು. ಮಹಾರಾಜೆ ಕಾಲೇಜಿನ ಒಂದಿಬ್ಬರು ಹುಡುಗಿಯರೂ ಭಾವಣವಾಲೆಯಲ್ಲಿ ಭಾಗವಹಿಸಿದ್ದ ರಿಂದ, ಆ ಕಾರ್ಯಕ್ರಮವುಕ್ಕೆ ಇತರ ಹುಡುಗಿಯರೊಂದಿಗೆ ಪ್ರಭಾವತಿಯೂ ಹೋಗಿದ್ದಳು. ನಾಲ್ಕುರು ಜನ ಹುಡುಗರೂ, ಹುಡುಗಿಯರೂ ಸ್ತ್ರೀ ಸ್ವಾತಂತ್ರ್ಯ ಬೇಕು—ಬೇಡಗಳ ಬಗ್ಗೆ ಭಾವಣ ವಾಡಿದರು. ಭಾವಣವಾಲೆಯಲ್ಲಿ ಭಾಗವಹಿಸಿದ ಹುಡುಗಿಯರೆಲ್ಲರೂ ಸ್ತ್ರೀಗೆ ಸ್ವಾತಂತ್ರ್ಯ ಬೇಕೇ ಬೇಕು ಎಂದು ವಾಡಿಸಿದರೂ, ಆ ಭಾವಣವನ್ನು ಕೇಳಿ ಪ್ರಭಾವತಿಗೆ ಸಂತೋಷ ವಾಗುವ ಬದಲು ಸಿಟ್ಟು ಬಂತು. ಅದಕ್ಕೆ ಕಾರಣ ಆ ಹುಡುಗಿಯರು ವಿಷಯ ಸಮರ್ಥನೆ ವಾಡಿದ ಧೋರಣೆ. ಅವರು ಭಾವಣದಲ್ಲಿ ಸ್ತ್ರೀ ಪುರುಷನ ದಾಸ್ಯದಿಂದ ಮುಕ್ತಳಾಗಬೇಕೆಂಬ ಬೇಡಿಕೆಯಿದ್ದರೂ, ಅದರಲ್ಲಿ ಪುರುಷನನ್ನು ಯಾಚಿಸುವ ಧ್ವನಿ ಇತ್ತು. ಹುಡುಗರು ಮಾತನಾಡಿದು ದರಲ್ಲಿ ಏನೋ ದಾನ ಕೊಡುವ ಧೋರಣೆ. ಅವರು ಮಾತಿನಲ್ಲಿ ಅಂತರ್ಗತ ವಾದ ಈ ಧೋರಣೆಯನ್ನು ಅರಿತು, ಪ್ರಭಾವತಿಗೆ ರೇಗಿತ್ತು. ಭಾವಣ ನಾಡ ಬೇಕೆಂದು ಬರದಿದ್ದರೂ, ಅಧ್ಯಕ್ಷರು ‘ಬೇರೆ ಯಾರಾದರೂ ಭಾವಣ ಮಾಡುವವರಿದ್ದರೆ ಮಾತನಾಡಬಹುದು’ ಎಂದಾಗ ತಾನೂ ತನ್ನ ಹೆಸರಿನ ಚೀಟಿ ಕಳಿಸಿದಳು. ತನ್ನ ಭಾವಣದ ಸರದಿ ಬಂದಾಗ, ಅದೇ ಕ್ಷೇತ್ರದಲ್ಲಿ ಭಾವಣ ವಾಡಿದಳು:

“ಇದುವರಿಗೆ ನಾಲ್ಕುರು ಜನ ನನ್ನ ಸೋದರ, ಸಹೋದರಿಯರು, ಸ್ತ್ರೀಗೆ ಸ್ವಾತಂತ್ರ್ಯ ಬೇಕೇ ಬೇಕು ಎಂದು ಮಾತನಾಡಿದಾರೆ. ಸ್ತ್ರೀಗೆ ಯಾವ ಯಾವ ಕಾರಣಕ್ಕಾಗಿ ಸ್ವಾತಂತ್ರ್ಯ ಬೇಕು ಎಂಬ ಬಗ್ಗೆ ಸಾಫಾರ ವಾಗಿ ವಿಷಯ ವಿವೇಚನೆ ವಾಡಿದಾರೆ.

“ಸ್ತ್ರೀಗೆ ಸ್ವಾತಂತ್ರ್ಯಬೇಕು ಎಂದು ವಾವಿಸಿ ಕೆಲವರು ವಿದ್ಯಾರ್ಥಿಗಳೂ ಮಾತನಾಡಿದಾರೆ. ಅವರಿಗೆ ನನ್ನ ಅಭಿನಂದನೆಗಳು. ಅದರೆ

ಅವರು ವಿವರುವನನ್ನು ಪೋಣಿಸಿದ ಧೋರಣೆ ಖಂಡನಾಕರ್ತೆ. ಅವರ ದೃಷ್ಟಿಯಲ್ಲಿ ಹೆಚ್ಚೆಗೆ ಸ್ವತಂತ್ರ್ಯ ಬೇಕು—ಪುರುಷನ ತಾಯಿಯಾಗಿ, ಮದದಿಯಾಗಿ, ಸೋದರಿಯಾಗಿ, ಅವನ ಬಾಳನ್ನು ರಸಮಯವಾಗಿ ಮಾಡಿದ ಅದ್ವಿತೀಯೆಗೆ ಪಾರಿಕೊಣಕರೂಪವಾಗಿ, ಪುರುಷನು, ಕೃತಜ್ಞ ತಾಪೂರ್ವಕವಾಗಿ ಹೆಚ್ಚೆಗೆ ಸ್ವತಂತ್ರ್ಯವನನ್ನು ಕರುಹಿಸಬೇಕು. ಅವರ ಸಹ್ಯದಯತೀ ಸ್ವಾಗತಾರ್ಥವಾದರೂ, ಈ ದಾನದ ಮನೋಭಾವನೆ ತಿರಸ್ವಾರಾಹರ್ಣ. ಸಮಾನ ಸ್ವತಂತ್ರತೆಯಿಂದ ಜನಿಸಿದ ಹೆಚ್ಚೆನ ಶೋಷಣೆಯಿಂದಲೇ ಕೊಬ್ಬಿದ ಪುರುಷವರ್ಗದಿಂದ ಇದಕ್ಕೆಂತ ಉತ್ತಮವಾದ ಮನೋಭಾವ ನಿರ್ಣಯಿಸುವುದು ತಪ್ಪಾಗಿಲ್ಲ. ಎಂತಲೇ ಆ ದೃಷ್ಟಿಯಲ್ಲಿ ಅವರ ಧೋರಣೆ ಕ್ವಮಾರ್ಥವಾಗಬಹುದು.

“ಪುರುಷರ ಈ ಅಹಂಕಾರಪೂರ್ಣ ಅನುಗ್ರಹದ ಧೋರಣೆಗಿಂತ ಶೋಚನೀಯವಾದುದು, ಖಂಡನೀಯವಾದುದು, ನಾಚಿಕೆಗೇಡಾದುದು, ಹೆಣ್ಣುಗಂಡಿನಿಂದ ಸ್ವತಂತ್ರ್ಯ ಬೇದುವ ರೀತಿ. ಹತ್ತಿಪ್ಪತ್ತು ವರ್ಷ ಸಿಪ್ಪೆಯಿಂದ ಸೇವೆ ಸಲ್ಲಿಸಿ, ಸೇವೆಯಲ್ಲೇ ವ್ಯಧನಾದ ಆಳು, ದಳಿಯಿಂದ ‘ಪಿಂಚನಿ’ಯನ್ನು ಬೇದುವಂತೆ, ಇವರು ಪುರುಷನಿಂದ, ಶತಶತಮಾನಗಳ ಸೇವೆಯ, ದಾಸ್ಯದ ಪಾರಿತೋಷಕವಾಗಿ ಸ್ವತಂತ್ರ್ಯವನನ್ನು ಕೇಳುತ್ತಿದ್ದಾರೆ. ಗಾಂಧಿಜೀ ಭಾರತ ಸ್ವತಂತ್ರ್ಯಶಾಸ್ತ್ರಿ ಕ್ರಾಂತಿಯ ಕರಿಕೊಟ್ಟಿ ಕಾಲದಲ್ಲಿ ಶಾಸನಸಭಾಭವನಗಳಲ್ಲಿ ಬ್ರಿಟಿಷರಿಂದ ಬಿಡುಗಡೆಯ ವರವನ್ನು ಬೇಡಿದ ದೇಶಭಕ್ತಿರ ದೇಶಭಕ್ತಿಯಸ್ವೇ, ಈ ಹೆಂಗಸರ ಸ್ತ್ರೀತ್ವಭಕ್ತಿಯೂ ಬರೀ ಅಣಕವಾಗಿದೆ, ನಗೆಪಾಟಿಲಾಗಿದೆ.

“ಈ ದಿನಕೂ ಒಂದಿಬ್ಬರು ವಿದ್ಯಾರ್ಥಿಗಳು ಹಲವಾರು ದೃಷ್ಟಿಯಿಂದ ಸ್ತ್ರೀ ಸ್ವತಂತ್ರ್ಯಕ್ಕೆ ಅನರ್ಹತೆ ಎಂದು ಹೇಳಿದ್ದಾರೆ. ಆದರ ಯುಕ್ತಾಯುಕ್ತತೆಯ ಬಗ್ಗೆ, ನಾನೀಗ ವಿನೇಚನೆ ಮಾಡಬೇಕಾಗಿಲ್ಲ. ಇಂದು ಸ್ತ್ರೀಯಲ್ಲಿ ಸ್ವತಂತ್ರ್ಯಕ್ಕೆ ಅನರ್ಹತೆ ಎಂದು ಕಂಡುಬರುವ ಗುಣಗಳು, ಶತಶತಮಾನಗಳ ಪುರುಷ ದಾಸ್ಯದ ಪರಿಣಾಮವನೆಂಬುದನ್ನು ಮರಿತು ಅವರು

మాతనాదిదారే-ఆదు స్వాభావికవే. హులిగె తాను తింద హసువిన నేనపిరబేఁకు ఎందు యారూ నిరిష్టిశుషుదిల్ల. ఆదు హసు తనగే బెదరువుదరింద తన్న ఆహారక్కాగే కుట్టిద పొరుణే ఎందు భావిసు వుదూ ఆ దృష్టియింద సకెజవే. స్త్రీ స్వాతంత్ర్యద ఏరిధ్వ మాత నాడిద ఆ మిత్రరిగె నన్న అభినందనసేగళు స్త్రీయ బగ్గె తోరికేయ సహానుభూతి తోరిసువ హితకత్తుగళగింత ఆవరు మేలు-తన్న శత్రు యారు, ఆవర స్వరూపనేను ఎందు తోరిసిదారే ఇవరు. ఇవరు నన్న శత్రుగళు. ఈ ఇచ్చిగేయ శత్రుగళన్న గెల్లదే స్త్రీగె ముక్కే సాధ్యవిల్ల. ఇంథివరన్న నాను ద్వేషిశుత్తేనే. ఆదరల్లి సంశయవే? ఇల్ల.

“ఆదరే ఇవరిగింత హేచ్చౌగి ద్వేషిశువుదు నాను మేలే హేళిద గులాను మనోభావద, ఆనుగ్రహ యాచకరాద హెంగ సరన్న. హెంగసరిగె గ్రహసంగింత హేచ్చౌగి ఈ బగేయ హెంగసరే ప్రచండ వైరిగళు. పురుషన బటి యాచనిగె హోరటి ఇవరు పురుషన ప్రతిష్టేగి కోఇదు ముందిసి, హేణ్ణిన దాస్యశ్యంబలీయన్న మత్తుషు బిగి మాడుత్తి దారి. ఈ దాస్య ద్వేచైక్యతవాదద్వు, ఈ శాప పురుషానుగ్రహదింద మాత్రనే నివారణయాగక్కచ్చద్వు ఎంబ మనోభావవన్న బెఇశుత్తారి. ఎంతలే ఇవరు హేణ్ణిగె హేచ్చైన వైరిగళు.

“హేణ్ణు స్వతంత్రుళాగబేఁకు, సిజ. ఆదరే యాచనేయింద, పరానుగ్రహదింద యారూ స్వతంత్రరాగలు సాధ్యవిల్ల. హేణ్ణు స్వతంత్రుళాగబేఁకాదరే మోట్ట మోదలు ఆకేగి నాను జన్మతః స్వతంత్రుళు, పురుష స్వాధ్యక్కే బలయాగి గులానుళాగిదేనే ఎంబ ఆరవు బరబేఁకు. స్వాతంత్ర్య అనుగ్రహవాగదే, బలదానద సిద్ధియాగి బరబేఁకు. కాగాగబేఁకాదరే దాస్యమనోభావద వైరిగళన్న మట్టుహాకువంతెయీ, యాచక మనోభావద ఈ సంగణిగరపన్న మట్టుహాకబేఁకు.

“ಹೆಣ್ಣೆಗೆ ಮುಕ್ತಿ ಬೇಕು, ಸ್ವಾತಂತ್ರ್ಯ ಬೇಕು. ಪುರುಷ ದಾಸ್ತಿ ನಿಮೂಲವಾಗಬೇಕು. ಅದಕ್ಕೆ ಮೊದಲು ಈ ಹೆಣ್ಣೆನಿಸಿಕೊಂಡ ಹಿತಕ್ಕು ಗಳಿಂದ ಮುಕ್ತಿಯಾಗಬೇಕು. ಮನೆಯಲ್ಲೇ ಅಡಗಿದ ಈ ನೈರಿ ನಿಮೂಲ ಲನ ಸ್ತ್ರೀ ಸ್ವಾತಂತ್ರ್ಯ ಸಮರದ ಮೊದಲ ಹೆಚ್ಚೆ. ಎದ್ದೋಂದು ಈ ವ್ಯಾರಂ ಮಧ್ಯನ ಕಾಯ್ದಕ್ಕೆ.

“ಸ್ತ್ರೀ ಸ್ವಾತಂತ್ರ್ಯ ಚಿರಾಯುವಾಗಲಿ, ಪುರುಷ ಯಾಜಕ ಪಡೆ ನಿನಾರುವಾಗಲಿ.”

ಪ್ರಭಾವಶಿಯ ಈ ಅನಿರೀಕ್ಷಿತ, ಆಕ್ರೋಶಪೂರಣ ಭಾವಣವನ್ನು ಕೇಳಿ ಸಭಿಗೆ ಗರಿ ಹೊಡಿದಂತಾಯಿತು. ಪ್ರತಿ ಭಾವಣಾನಂತರವೂ ಚಪ್ಪಾಳಿ ತಟ್ಟುವ ವನೋದಕ್ಕಾಗೇ ಬಂದಿದ್ದವರಿಗೂ, ಚಪ್ಪಾಳಿ ತಟ್ಟಬೇಕೆಂಬುದು ನೇನಪಾಗಲಿಲ್ಲ. ಅವಳಿಗಂತ ಮೊದಲು ಭಾವಣ ಮಾಡಿದ ಹುಡುಗಿಯರ ಮುಖಗಳೆಲ್ಲವೂ ಆರತಿ ಮುಕ್ತಾಳಿಸಿದಂತಿತ್ತು. ಆ ದಿನದ ಸಭಿಯಲ್ಲಿ ಭಾಗ ಪಾಹಿಸಿದವರೆಲ್ಲರೂ, ಅಂದು ಬಹು ಭಾಗ ಮನೋರಂಜನೆ, ಉಫು ವಿಚಾರ ವಿಮರ್ಶೆಯನ್ನು ನಿರೀಕ್ಷಿಸಿದ್ದರೇ ಹೊರತು, ಇಂಥ ಕ್ರೋಧ, ಹಿಂಸೆ, ಹಗೆತನೆ ಗಳ ಲಾವಾಪ್ರವಾಹಕ್ಕೆ ಸಿದ್ಧವಾಗಿರಲಿಲ್ಲ. ಒಂದು ಗಳಿಗೆ ಎಲ್ಲರಿಗೂ ಹಿಡಿದು ಬಿಟ್ಟಂತಾಯಿತು. ಕೆಂಪು ಸೀರೆ, ಕೆಂಪು ಕುಬುಸಗಳನ್ನು ಧರಿಸಿ, ಭಾವಣದ ಆವೇಶದಿಂದ ಮುಖ ಕೆಂಪಾಗಿ, ನಿಶ್ಚಯಿತೆಯ ನಡುವೆ ವೇದಿಕೆಯಂದಿಳಿದ ಪ್ರಭಾವಶಿ, ಬೆಂಕಿಯ ಕುಡಿಯಂತೆ ಕಂಡಳು.

ಅಪ್ಪು ಹೊತ್ತು ನಿಶ್ಚಯಿತೆ ಸಭಿಯಲ್ಲಿ, ಬಳಿಕ ಮೌನ ಸತ್ತು ಗಜಬಿಜಿ, ಗುಸಿಸಗಳಾರಂಭವಾಯಿತು. ‘ಅಮೇಜಾನಾ’ ‘ಫ್ರೇರ್ ಬ್ರಾಂಡ್’ ‘ಪುರುಷ ಡ್ರೆಸ್’ ಎಂದಾಡಿದ ಪೂತುಗಳು ಪ್ರಭಾವಶಿಯ ಕೆವಿಗೂ ಬಿದ್ದವು. ಇದರೆ ಇಡ್ಯೂನ್‌ದರ ಪರಿವೆಯೂ ಇದ್ದಂತಿರಲಿಲ್ಲ.

ಆಧ್ಯಾತ್ಮ ಭಾವಣ, ವಂದಸಾರ್ಕಣೆಗಳು ಹೇಗೆ ಮುಗಿಯಿತೋ ಆವಳಿಗೆ ತಿಳಿಯದು. ಕಾಯ್ದಕ್ಕನು ಮುಗಿದ ಕೂಡಲೇ ಇದ್ದು ಹೊರಬಂದಳು. ಹೊತೆಯ ಹುಡುಗಿಯರೊಂದಿಗೆ ಬೆರಿಯಲ್ಲ ಅವಳಿಗೆ ಮನಸ್ಸಿರಲಿಲ್ಲ. ಒಂಟಿಯಾಗಿಯೇ ಹೆಚ್ಚೆ ಹಾಕಿದಳು.

ಪ್ರಭಾವತಿಗೆ ಎಂದೂ ಭಾಷಣ ಮಾಡಿ ಅಭ್ಯಾಸವಿರಲಿಲ್ಲ. ಉಳಿದ ವರ ಭಾಷಣಗಳ ಕೇಳಿಕೆಯ ಫಲವಾಗಿ ನೂಡಿ ಬಂದ ಕೊರ್ಕೆ ಅವಳಿಂದ ಭಾಷಣ ಮಾಡಿಸಿತ್ತು. ಅಷ್ಟೇ ಅಲ್ಲ. ಆ ಹೊತ್ತಿನ ಸ್ವಾತಿತ್ವಯಲ್ಲಿ ಅವಳ ವಿಚಾರಧಾರೆ ಸ್ವಸ್ವವಾಗಿತ್ತು, ನಿಷ್ಕೃಜವಾಗಿತ್ತು. ಅದೆಲ್ಲದರ ಬಗ್ಗೆ ಅವಳು ಹೆಚ್ಚು ಯೋಚಿಸಿಯೇ ಇರಲಿಲ್ಲ. ಆದರೂ ಆ ಮಾತಾಡಿದ್ದ ಚು. ಎಂತಲೇ ಆ ಭಾಷಣದ ಪರಿಣಾಮ, ಉಳಿದವರ ಮೇಲಾದುದಕ್ಕೀಂತ ಹೆಚ್ಚು ಅವಳ ಮೇಲಾಗಿತ್ತು. ಅದನ್ನೇ ಯೋಚಿಸುತ್ತೇ ನಡೆದಿದ್ದ ಚು.

ಅನ್ನ ದೂರ ಹೋದ ಮೇಲೆ ಯಾರೋ ಹಿಂದಿನಿಂದ ಕೂಗಿದಂತಾ ಯಿತ್ತು. ತಿರುಗಿ ಸೋಡಿದಳು. ಯೂನಿಯನ್‌ನ ಕಾರ್ಯದರ್ಶಿ ಚಂದ್ರ ಶೇಖರ. ಸ್ತ್ರೀ ಸ್ವಾತಂತ್ರ್ಯದ ಪರವಾಗಿ ಭಾಷಣ ಮಾಡಿದವರಲ್ಲಿ ಆತನೂ ಒಬ್ಬ.

“ಕ್ಕೆಮಿಸಿ” ಎಂದು ಆತ ಮಾತನ್ನು ಆರಂಭಿಸಿದ.

“ನನ್ನಿಂದ ಏನಾಗಬೇಕಾಗಿತ್ತು ?” ನಡೆಯುತ್ತೆ ಲೇ ಕೇಳಿದಳು ಪ್ರಭಾವತಿ.

“ಈ ದಿನ ನಿಮ್ಮ ಭಾಷಣ ತುಂಬಾ ವಿಚಾರ ಪ್ರಚೋದಕವಾಗಿತ್ತು. ಕಂಗಾರುಚ್ಚುಲೇಷನ್ಸ್. ನಾವಾರೂ ಸೀರಿಯಸ್ ಆಗಿ ಮಾತನಾಡಿರಲಿಲ್ಲ. ಹಾಗೆ ಮಾತನಾಡುವುದು ಇಂದಿನ ಸಭೆಯ ಉದ್ದೇಶವೂ ಆಗಿರಲಿಲ್ಲ. ನಿಮ್ಮ ಭಾಷಣದಿಂದ ಇಂದಿನ ಸಭೆಗೆ ಬೇರೊಂದು ಸ್ವರೂಪವೇ ಬಂದಿತು.”

“ಘ್ಯಾಂಕ್ನ್.”

“ಪುರುಷರ ವಿಷಯದಲ್ಲಿ ನಿಮಗನ್ನು ದ್ವೇಷವಿದೆ ಎಂದು ನಾನು ತಿಳಿದರಲ್ಲಿಲ್ಲ.”

“ಕಟ್ಟುಕನ ಮೇಲೆ ಕುರಿವಂಗಿ ಪ್ರೀತಿ ಇರಬೇಕು ಎಂದು ಭಾವಿಸಿದರೆ ಯಾರ ತಪ್ಪು ?”

“ಅದು ಹೋಗಲಿ, ನಿಮ್ಮ ಜಾತಿಯ ಮೇಲೆ ನಿಮಗನ್ನು ದ್ವೇಷವೇ ?”

“ಇರಬಾರದೇನು ?”

“ಹಾಗಲ್ಲ, ಹೆಂಗಸಂಗೆ ಹೆಂಗಸರ ಮೇಲೆ ಅಭಿಮಾನವಿರುವುದು ಸಹಕಾರ...”

“ಇರಬಹುದು,” ತಾತ್ತ್ವರವಾಗಿ ಹೇಳಿದರು ಪ್ರಭಾವತಿ.

“ಅಂದರೆ....”

“ಏನು ಅಂದರೆ....?”

“ಓ. ನನ್ನ ತಪ್ಪು ಕ್ಷಮಿಸಿ. ಏ ಧಾರ್ಟ್ ಯೂ ಟೊ ವರ್ ಏ ಉಮನಾ !”

ನಗುನಗುತ್ತಾ ನುಡಿದ ಚಂದ್ರಶೀಲರ. ಅವನ ಕಟ್ಟಿಕೆ ನುಡಿಯನ್ನು ಕೇಳಿ, ನಡೆಯುತ್ತಲೇ ಮಾತನಾಡುತ್ತಿದ್ದ ಪ್ರಭಾವತಿ ತಟಕ್ಕನೇ ನಿಂತು ಅವನ ಮುಖ ನೋಡಿದಳು. ಹತ್ತಿರದಲ್ಲೀ ಹೋಗುತ್ತಿದ್ದ ಕೆಲವರು ಹುಡುಗರ ಕಿವಿಗೆ ಚಂದ್ರಶೀಲರನ ಮಾತು ಬಿದ್ದು, ಅವರೂ ನಕ್ಕರು. ಆ ನಗು ಪ್ರಭಾವತಿಯಲ್ಲಿ ಸಿಟ್ಟುನ್ನು ಕೆರಳಿಸಿತು.

“ನಿಮ್ಮ ಅಭಿನಂದನೆಗಳ ಕಾರ್ಯಕ್ರಮ ಮುಗಿದಿದ್ದರೆ, ಇನ್ನು ನಿಮ್ಮ ದಾರಿ ಹಿಡಿಯಬಹುದು.”

“ದ....ದಯವಿಟ್ಟು....ತಪ್ಪು ತಿಳಿದುಕೊಳ್ಳಬೇಡಿ....”

“ತಪ್ಪು ತಿಳಿದುಕೊಳ್ಳುವುದು. ಅದು ಸಾಧ್ಯವಿಲ್ಲ. ಹೀನ ನಡತೆ ನಿಮ್ಮ ಹುಟ್ಟು ಗುಣ” ಎಂದು ಮುಖಕ್ಕೆ ರಾಚಿದಂತೆ ಹೇಳಿ ಪ್ರಭಾವತಿ ಸರಸರ ಹೈಚೈ ಹಾಕಿದಳು. ಅವನಾಡಿದ ಕಟ್ಟಿಕೆ ನುಡಿ ಅವಳ ಬೆನ್ನುಟ್ಟಿತು.

ಅಂದಿನಿಂದ ‘ಕ್ಷಮಿಸಿ. ನೀವೂ ಹೆಂಗಸು ಎಂದಿದ್ದೆ’ ಎಂದ ಚಂದ್ರ ಶೀಲರನ ಮಾತು, ಹೇಗೋ ಹೇಗೋ ಹರಡಿ, ಸೆಂಟ್ರಲ್ ಕಾಲೇಜಿನ ಅವರಣದಲ್ಲಿ ಲಾಲ್ ಹಬ್ಬಿ, ಮಹಾರಾಣಿ ಕಾಲೇಜಿನಲ್ಲಿ ಹರಡಿತು. ಆ ಮಾತು ಪ್ರಭಾವತಿಯನ್ನು ಕೆಣಕಲು ಅವಳ ಸಹಪಾರಿಗಳಿಗೂಂದು ಸಾಧನ ವಾಯಿತು.

ಆ ಮಾತು ಪ್ರಭಾವತಿಯ ಹೈದಯದಲ್ಲಿ ಮುಳ್ಳಿನಂತೆ ಇಳುಕುತ್ತಿತ್ತು. ಆ ಮಾತು ಕಿವಿಗೆ ಬಿಡ್ಡಾಗೊಮ್ಮೆ ಕೆಂಡ ತುಳಿದಂತೆ ನಿಡುಕುವಳು.

ನಲವತ್ತೀರಂ

ಚಂದ್ರಶೇಖರನ ವಿಷಯದಲ್ಲಿ ಅವಳ ಹೃದಯದಲ್ಲಿ ಹಿಂಸೆ ಹೊಗಿಯಾಡುವುದು. ಅದರೆ ಮರುಗಳಿಗೆಯೇ ಅದನ್ನು ಮರೆಯಲು ಪ್ರಯತ್ನ ಮಾಡುವಳು.

ಇದು ಮತ್ತೆ ಕೋಮಲ ಆ ಮಾತಾಪಿ, ಪ್ರಭಾವತಿಯ ಹೃದಯ ದಲ್ಲಿ ಕೆಂಡವನ್ನು ಕಲಕಿದ್ದಳು. ಅಂದಿನಿಂದ ಪ್ರಭಾವತಿ ಎಂದೂ ಮತ್ತೆ ಕೋಮಲೀಯೋಂದಿಗೆ ಮಾತನಾಡಲಿಲ್ಲ.

ಮತ್ತೆ ಅವಳ ಹೃದಯದಲ್ಲಿ ಚಂದ್ರಶೇಖರನ ಬಗ್ಗೆ ಹಿಂಸೆ ಜಾಗ್ರತ ವಾಯಿತು. ಗಂಡಸಿನ ಬಗ್ಗೆ ಅವಳ ಹಗೆ ಬೆಳೆಯಿತು.

೩

ಪ್ರಭಾವತಿಯ ಮನಸ್ಸಿನಲ್ಲಿ ಪುರುಷವೈಷ ಬೆಳೆದಂತೆ, ಅವಳ ಸ್ವೇಚ್ಛೆ ಹೆಣ್ಣುತನಸ್ತು ಬೆಳೆಯುತ್ತಿತ್ತು. ಹದಿನಾರಸೆಯ ವಯಸ್ಸಿಗೇ ಅವಳಿಲ್ಲ ಹೆಣ್ಣುತನ ಅರಳಿದ್ದರೂ, ಅದು ಪ್ರಭಾವತಿಯ ಮನೋರಂಗದಲ್ಲಿ ಯಾವ ಮಾರ್ಗದರ್ಶನನ್ನು ಮಾಡಿರಲಿಲ್ಲ. ಗಂಡಸಿಗೆ ಸರಿಗ್ಗೆಯಾಗಿ ಬಾಳಿ ಬೇಕೆಂಬ ಹಂಬಲ, ಅವಳ ಹೆಣ್ಣುತನದ ಭಾವನೆಯನ್ನು ಬಹುಮಟ್ಟಿಗೆ ತುಳಿದಿಟಲು ಕಾರಣವಾಗಿತ್ತು. ಗಂಡು-ಹೆಣ್ಣುನ ಸಖ್ಯದ ವಿಷಯ ಅವಳಿಗೆ ಸ್ವೇಚ್ಛೆ ಕವಾಗಿ ಅನುಭವವಾಗಿದ್ದರೂ ಅರಿಯದ ವಿಷಯವಾಗಿರಲಿಲ್ಲ. ಆ ಸಖ್ಯನೂ ಅವಳ ದೃಷ್ಟಿಯಲ್ಲಿ ಒಂದು ಬಗೆಯ ಹೆಣ್ಣುನ ಗುಳಾಮಗಿರಿಯ ಬಿಷ್ಯೆ. ಎಂತಲೇ ಬಯಕೆಗಳನ್ನೇಲ್ಲಾ ತುಳಿದಿಟ್ಟಿದ್ದಳು.

ಅವಳಿಗೆ ಅದಾವುದೂ ಚಿಂತೆ ಇರಲಿಲ್ಲವಾದರೂ, ಅವಳ ತಾಯಿಗೇನೋ ಮಗಳು ಮೊಡ್ಡೆನಳಾದ ಚಿಂತೆ ಇದ್ದೀ ಇತ್ತು. ಆಗಾಗ ಆಕೆ ಗಂಡಸೋಂದಿಗೆ ಮಗಳ ಮದುವೆಯ ವಿಚಾರ ಪ್ರಸ್ತಾಪ ಮಾಡುವಳು. ಸಂಜೀವರಾಯರಿಗೂ ಮಗಳ ಮದುವೆಯ ವಿಚಾರದಲ್ಲಿ ಅವಸರವಿರಲಿಲ್ಲ ವಾದರೂ, ಆ ಯೋಚನೆ ಇಲ್ಲಿದಿರಲಿಲ್ಲ. ಒನ್ನೊಮ್ಮೆ ಗಂಡಹೆಂಡಿರಿಬ್ಬಿರೂ

ಕಲೆತು, ಯೋಗ್ಯವಾದ ಸಂಬಂಧಗಳು ಎಲ್ಲಿನೇ, ಏನು ವಿವರ ಎಂದು ಚರ್ಚಿಸುವರು. ಅವರ ಚರ್ಚೆ ಪ್ರಭಾವತಿಯ ಕೆವಿಗೂ ಬೀಳುವುದು. ಆದರೂ ಅವಶ್ಯ ಅದಕ್ಕೂ ತನಗೂ ಸಂಬಂಧವಿಲ್ಲವೆಂಬಂತೆ ಇದ್ದು ಬಿಡುತ್ತಿದ್ದಳು.

ಒಮ್ಮೆ ರತ್ನಮೃದು ನೆಂಟರೊಬ್ಬರು ಬಂದಾಗ, ಪ್ರಭಾವತಿ ಅತ್ತೆ ಕಡೆ ಗಮನ ಕೊಡಲೇಬೇಕಾದ ಪರಿಸ್ಥಿತಿ ಬಂತು.

ವೆಂಕಪ್ಪಯ್ಯ ಸಂಜೆ ಕಾಣಿ ಕುಡಿಯುತ್ತಾ ಕುಳಿತಾಗ, ಪ್ರಭಾವತಿ ಕಾಲೇಜಿನಿಂದ ಬಂದಳು. ವೆಂಕಪ್ಪಯ್ಯ ಅಲ್ಲಿದ್ದುದನ್ನು ಕಂಡು ತನ್ನ ಕೆಂಡಣಿಗೆ ಹೋದಳು.

“ಇವಕ್ಕೇ ದೊಡ್ಡ ಮಗಳಲ್ಲವೇ ರತ್ನಮೃದು?” ವೆಂಕಪ್ಪಯ್ಯ ಕೇಳಿದರು, ತನ್ನ ದಿರು ಹಾದುಹೋದ ಪ್ರಭಾವತಿಯನ್ನು ಕಂಡು.

“ಹೂಂ.”

“ಓದುತ್ತಿದ್ದಾ ಹೇನು ?”

“ಹೂಂ.”

“ಯಾವ ಶಾಸು ?”

“ಸೀನಿಯರ ಇಂಟರ್”

“ವಯಸ್ಸಿಷ್ಟು ಯಿತು ?”

“ಹದಿನೇಳಕ್ಕೆ ಬಂತು ನಾವಯ್ಯ.”

“ಹದಿನೇಳು. ಹೆಚ್ಚೀ ಆಯಿತು. ಇನ್ನೂ ಎಲ್ಲಾ ಗಂಡು ನೋಡಿಲ್ಲ ವೇನು ?”

ಅವರಾಗಿಯೇ ಪ್ರಭಾವತಿಯ ವಂದುವೇಯ ಪ್ರಸ್ತಾಪವೆತ್ತಿದ್ದನ್ನು ಕೇಳಿ, ರತ್ನಮೃದುನಿಗೆ, ಅವರಿಗೆ ಸರಿಯಾದ ಗಂಡು ಯಾವುದಾದರೂ ಗೊತ್ತಿರ ಬಹುದೇನೋ ವಿಚಾರಿಸಬೇಕು ಎಂದು ಆಸೆಯಾಯಿತು.

“ನಾವೂ ಎಲ್ಲೆಲ್ಲೊಂದು ನೋಡುತ್ತಾ ಇದಿವಿ. ಆದರೆ ಯಾವುದೂ ನಿಷ್ಪತ್ತಿ

ನಲವತ್ತಾರ್ಥು ಲ್ಯಾ

ಫೆಯಾಗಿಲ್ಲ. ನಿಮಗೆ ಯಾವುದಾದರೂ ಸರಿಯಾದ ವರ ಗೊತ್ತಿದೆಯೇ ಮಾವಯ್ಯ ?”

“ಗಂಡಿಗೇನು ಬರ ಎರಡು ಮೂರು ಇವೆ—ನಾನು ನೋಡಿದ ಹಾಗೆ ಅವಳ ಜಾತಕ ಇದೆಯೇನು ?”

“ಹೂ.”

“ಜಾತಕ ಇದ್ದರೆ ಕೊಟ್ಟಿರು, ನೋಡೋಣ” ಎಂದರು ವೆಂಕಪ್ಪಯ್ಯ. ಹತ್ತಿರದ ರೂಪಿನಲ್ಲಿ ಕೂತ ಪ್ರಭಾವತಿಗೆ ಅವರ ಸಂಭಾಷಣೆ ಕೇಳಿಸುತ್ತು. ಮಾತು ತನ್ನ ಜೀವನಕ್ಕೆ ಸಂಬಂಧಿಸಿದ್ದಾದರೂ ಅವಕು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.

ಆದರೆ ವೆಂಕಪ್ಪಯ್ಯ ಹೋಗುವಾಗ ಪ್ರಭಾವತಿಯ ಜಾತಕ ತೆಗೆದು ಕೊಂಡು ಹೋಗಿ, ಹದಿನ್ಯೆದೇ ದಿನಗಳಲ್ಲಿ, ಸಂಜೀವರಾಯರು ಒಪ್ಪಬಹು ದಾದ ಸಂಬಂಧವನ್ನು ಪತ್ತೆ ಹಚ್ಚಿ, ಅವರು ಒಷ್ಟುವುದಾದರೆ, ಪರಸ್ಪರ ಭೇಟಿಗೆ ಹುಡುಗನನ್ನು ಕರೆದ್ದುಕೊಂಡು ಬರುವುದಾಗಿ ಶಾಗದ ಬರಿದರು.

ರತ್ನಮೃನವರಿಗೇನೋ ವೆಂಕಪ್ಪಯ್ಯ ಸೂಚಿಸಿದ ಸಂಬಂಧ ಒಸ್ಸಿಗೆ ಯಾಗಿತ್ತು. ‘ಬನ್ನಿ ಎಂದೇ ಕಾಗದ ಬರದುಬಿಡಿ’ ಎಂದು ಸೂಚಿಸಿದಳು. ಆದರೆ ಸಂಜೀವರಾಯರು ಮಗಳು ಈಗಲೇ ಮದುವೆಗೆ ಒಪ್ಪುವಳೋ ಇಲ್ಲವೋ ತಿಳಿದುಕೊಂಡು ಶಾಗದ ಬರೆಯೋಣ ಎಂದರು. ಮಗಳನ್ನು ಮದುವೆಗೆ ಒಸ್ಪಿಸುವ ಜವಾಬ್ದಾರಿಯನ್ನು ರತ್ನಮೃನವರೇ ವಹಿಸಿಕೊಂಡರು. ಸಂಜೀಗೆ ಪ್ರಭಾವತಿ ಕಾಲೇಜೀನಿಂದ ಹಿಂದಿರುಗಿದ ಮೇಲೆ, ಮಗಳ ಮುಂದೆ ಆ ವಿಷಯ ಎತ್ತಿದರು.

ಮದುವೆಯ ವಿಷಯ ಕೇಳಿದ ಕೂಡಲೇ ಪ್ರಭಾವತಿ, ಆಕಸ್ಮೀಕರಾಗಿ ಹಾವು ಕಂಡವಳಂತೆ ಬೆದರಿದಳು. ಒಂದು ಗಳಿಗೆ ಸುಮೃನಿದ್ದು ಬಳಿ ಕಿಂಚಿತವಾಗಿ ಹೇಳಿದಳು—

“ಮದುವೆ—ಆ ವಿಷಯವನ್ನೇ ನನ್ನ ಮುಂದೆ ಎತ್ತೆಬೇಡ.”

“ಹಂಗಂದರೆ ಹೇಗೆ ಪ್ರಭಾ. ಹೆಣ್ಣಾಗಿ ಹುಟ್ಟಿದವರು ಮದುವೆ

ಯಾಗದಿದ್ದರೆ ಆಗುತ್ತದೆಯೇ? ಇವತ್ತಲ್ಲ ನಾಳೆ ಆಗಲೇಬೇಕು. ಎಂದಾದರೂ ಒಂದು ದಿನ ಅದು ತಪ್ಪಿದ್ದಲ್ಲ. ಅದಕ್ಕೇ ಒಳ್ಳೆ ಸಂಬಂಧ ಬಂದಾಗ ಆ ನಿಷಾರ ನಾಡಬೇಕು. ಸಿನಗೆ ಹುಡುಗ ಒಪ್ಪಿಗೆಯಾಗದಿದ್ದರೆ ಬೇಡ. ಹಾಗೆಂದು ಮದುವೆಯೇ ಬೇಡವೆಂದರೆ ಆಗುತ್ತದೆಯೇ?”

“ಹುಡುಗ ಬೇಕಾದ ಹಾಗಿರಲಿ, ಲಕ್ಷ್ಮಾಧಿಶ್ವರನಾಗಲಿ-ಮದುವೆಯೇ ಬೇಡ ಎಂದಾಗ ಯಾವುದು ಹೇಗಿದ್ದರೇನು ?”

“ನಿಚಿತ್ರವಾಗಿ ಮಾತಾಪತ್ರೀಯ ತಾಯಿ. ಮದುವೆಯೇ ಬೇಡ ಎಂದರೆ ಹಾಗೇ ಇರುತ್ತಿಯೇನು ?”

“ಹೂಂ.”

“ಜನ್ಮಾಯಿತು. ನಿನ್ನ ಹಾಗೆ ಮಾತಾದುವವರನ್ನು ನಾನೆಲ್ಲಾ ಕಾಣಲಿಲ್ಲ”

“ನಾದರೂ ಅಂದಕೊಂಡ ಮನ್ಮಿತ್ತ. ಈ ವಿಷಯ ಮಾತ್ರ ನನ್ನ ಮುಂದೆ ಹೇಳಲೇ ಬೇಡ” ಎಂದು ಖಚಿತವಾಗಿ ಹೇಳಿ, ತಾಯಿ ಆ ಮಾತನ್ನು ಮತ್ತೆ ಮುಂದುವರಿಸಲು ಅವಕಾಶ ಕೊಡದೆ ಎದ್ದು ಹೋದಳು. ಮಗಕ್ಕೆ ಮನೋಭಾವವನ್ನು ಕಂಡು ರತ್ನ ಮೃನಿಗೆ ತ್ಯಾಯವಾಯಿತು. ‘ಇವಳು ಏಗೆ ಬೆಳೆದರೆ ಮುಂದೇನು ಗತಿ’ ಎಂದು ಚಿಂತಯಾಯಿತು. ತನ್ನ ಮಾತು ಕೇಳಿದಿದ್ದರೆ ಹೋಗಲಿ, ತಂದೆಯ ಮಾತಾದರೂ ಕೇಳಬಹುದೆಂದು, ನಡೆದು ಚನ್ನೆಲ್ಲ ಸಂಜೀವರಾಯರಿಗೆ ಹೇಳಿ, ‘ಸೀವಾದರೂ ನಿಮ್ಮ ಮಗಳಿಗೆ ಬುದ್ಧಿ ಹೇಳಿ. ನನ್ನ ಮಾತು ಅವಳಿಗೆ ಯಾವ ಲೇಕ್ಕಾಕ್ಕೂ ಇಲ್ಲ’ ಎಂದರು. ಬೇರೆ ದಾರಿಗಾಣದೆ ಸಂಜೀವರಾಯರೇ ಮಗಳ ಮುಂದೆ ಆ ವಿಷಯ ಎತ್ತಿದರು. ಅವರಿಗೂ ಪ್ರಭಾವತಿ ಅದೇ ಉತ್ತರ ಕೊಟ್ಟಳು.

“ಸದ್ಗುರು ಮದುವೆ ಬೇಡವೆಂದರೆ ಬೇಡ, ಪ್ರಭಾ. ಆದರೆ ಹೆಣ್ಣಾಗಿ ಹುಟ್ಟಿ ಮದುವೆಯೇ ಬೇಡವೆಂದರೆ ಆಗುತ್ತದೆಯೇ?” ಸಂಜೀವರಾಯರು ಕೇಳಿದರು.

“ಅಂವರೆ ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಮದುವೆ ಮಾಡಿಕೊಂಡೇ ತೀರಬೇಕೆ ?”

“ಹೂಂ.”

“ಎಷ್ಟೋ ಇನ ಗಂಡಸರು ಮದುವೆ ಇಲ್ಲವೇ ಹಾಗೇ ಇರವುವಿಲ್ಲನೇ ಪಪ್ಪೆ.”

“ಇರುತ್ತಾರೆ. ಆದರೆ ನೀನು ಗಂಡಸಲ್ಲವಲ್ಲ.”

“ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಭಿನ್ನತೆ ಏಕೆ? ಗಂಡಸರು ಮದುವೆ ಇಲ್ಲದ ಇರಬಹುದಾದರೆ ಹೆಂಗಸರೂ ಮದುವೆ ಇಲ್ಲದೆ ಇರಬಾರದೇಕೆ? ಹೆಚ್ಚಿಗೆ ಮದುವೆಯೊಂದೇ ಭವಿಷ್ಯವೇ ?”

“ಅಪ್ಪಲ್ಲದೆ ಹೆಂಗಸಿಗೆ ಬೇರೀನು ಬೇಕು ಪ್ರಭಾ ?”

“ನಮ್ಮ ಶಿಕ್ಷಣ, ವಿದ್ಯಾಭ್ಯಾಸ, ಸಂಗೀತ, ಕುಶಲಕಲೆ ಇವೆಲ್ಲವೂ...”

“ಅವೆಲ್ಲವೂ ಸಂಸಾರವನ್ನು ಸುಂದರ ಮಾಡುವುದಕ್ಕೆ, ಒಳ್ಳೆ ಹೆಂಡತ್ತಿ, ಒಳ್ಳೆ ತಾಯಿಯಾಗುವುದಕ್ಕೆ ಸಾಧನ.” ಅಚಿತವಾದ ಧ್ವನಿಯಲ್ಲಿ ರಾಯರು ಉತ್ತರವಿತ್ತರು.

“ಹಾಗಾದರೆ ಗಂಡಸಿನ ಹಾಗೆ ಹೆಂಗಸು ವಿವಾಹದಿಂದ ಸ್ವತಂತ್ರ ವಾಗಿರಲು ಸಾಧ್ಯವೇ ಇಲ್ಲವೇ ?”

“ಉಹೂ. ಆದು ಪ್ರಕೃತಿ ಧರ್ಮ. ಹೆಣ್ಣಾ ಎಷ್ಟು ಸ್ವತಂತ್ರಳಿಂದು ಕೊಂಡರೂ ಗಂಡನ್ನು ಅವಲಂಬಿಸಲೇಬೇಕು.”

“ಎತಕ್ಕಾಗಿ ಅವಲಂಬಿಸಬೇಕು, ಉಟ್ಟಕ್ಕೆ ತಾನೇ? ಆದನ್ನು ಹೆಚ್ಚೀ ದುಡಿದರೋ..!”

“ಬರೀ ಅನ್ನದ ಪ್ರಶ್ನೆಯಲ್ಲ ಆದು ಪ್ರಭಾ. ಗಂಡು ಹೆಚ್ಚಿನ ಬಂಧನ ಅದಕ್ಕಿಂತ ಆಳವಾದುದು. ಸ್ವತಂತ್ರವಾಗಿರಬೇಕೆಂದ ಹೆಣ್ಣಾಗಳು ಕಡೆಗಾವ ಕೊನೆ ಮಾಟ್ಟುವುನೆಂದು ನಾನು ಬಲ್ಲೆ. ಆದ್ದರಿಂದ ಈ ಹುಡುಗಾಟ ಬಿಟ್ಟು ಬಿಡು. ನಾನು ಹೇಳಿದ ಹಾಗೆ ಕೇಳು. ಇಲ್ಲದ ಹಟ್ಟ ಮಾಡಬೇಡ. ಯೋಚನೆಮಾಡಿ ಉತ್ತರ ಕೊಡು.”

ಆಧುನಿಕಳಲ್ಲದ ತಾಯಿಯೂ ಅಲ್ಲದೆ ಆಧುನಿಕರೆಂದುಕೊಂಡ ತಂದೆಯು ಬಾಯಿಂದಲೂ ಇದೇ ಮಾತು ಕೇಳಿ, ಪ್ರಭಾವತಿಯ ಮನೋದಿಗಂತವನ್ನು ಕತ್ತಲು ಕವಿದಂತಾಯಿತು. ಸಿದುಳಿನಲ್ಲಿ ಬಿರುಗಾಳಿ ಹೊರೆಯತೋಡಿತು.

ಯಾವ ವಿವರದ ಬಗ್ಗೆ ಯೋಚಿಸಬಾರದೆಂದು ಅವಳು ತುಳಿದಿಟ್ಟದ್ದಳೋ, ಇಂದು ಅದೇ ಸಮಸ್ಯೆ ಸೇಧು ತೀರಿಸಿಕೊಳ್ಳುವಂತೆ ಭೂತಾ ಕಾರವಾಗಿ ಮೇಲಿದ್ದ ಅವಳ ಕಣ್ಣಿದಿರು ನಿಂತಿತು.

ಮದುವೇ !

ಹೆಣ್ಣೆನ ಬಾಳಿಗೆ, ಬಯಕೆಗೆ, ಕನಸಿಗೆ, ಎಲ್ಲಕ್ಕೂ ಇದೇ ಕೊನೆಯೋ? ಹೆಣ್ಣೆನ ಇಡೀ ಬಾಳು ಈ ಫಟಿನೆಗೆ ಸಿದ್ಧ ತೆಯೇ? ಅದರಾಚೆ..?

ಮದುವೇಯಾದ ಬಿಳಿಕ ಹೆಣ್ಣೆನ ಗತಿ ಏನೆಂಬುದು : ಅವಳಿಗೆ ಗೂತ್ತಿತ್ತು.

ಪ್ರಭಾವತಿಯು ಈಗೇ ಹೆಣ್ಣು ಸ್ವತಂತ್ರಭಾಗಬೇಕೆಂದು ಬಯಸು ತ್ವಿದ್ದ ಅವಳ ಗೆಳತಿ ರೇವತಿ, ಹಾಸಿಗೆ ತೊಟ್ಟಿಲುಗಳ ನಡುವೇ : ಅಲೆಯುತ್ತಾ ಅವರಡಕ್ಕಾಗಿ ಗಂಡನ ಸುತ್ತ ಸುತ್ತುವ ಉಪಗ್ರಹವಾಗಿದ್ದ ಇಂ.

ಮದುವೇಗೆ ಹೊದಲು ರೇವತಿ, ಕ್ಷಾಸಿನಲ್ಲಿ ಎಲ್ಲ ವಿವರದಲ್ಲೂ ಹೊದಲು. ಅಂಥ ಚುರುಕು ಹುಡುಗಿಯರೇ ಇರಲಿಲ್ಲ. ಒದಿನಲ್ಲಿ ಹಾಡಿ ನಲ್ಲಿ, ಉತ್ತಾಹದಲ್ಲಿ.....

ಇಗ-ಬರೀ ಉಪಗ್ರಹ-

ತನ್ನ ಭವಿಷ್ಯವೂ ಅಪ್ಪೇನೇ? ಎಪ್ಪೇಪ್ಪು ಹೋರಾಡಿದರೂ ಕೊನೆಗೆ ಇದೇ ಗತಿ ಶರಣಿ ಹೆಣ್ಣಿಗೆ?

ಏಕೆ, ಏಕೆ ಹೆಣ್ಣು ತಾನಾಗಿ ಒಪ್ಪಿ ಗಂಡಿನ ದಾಸ್ಯಕ್ಕೆ ಬಲಿಯಾಗ ಬೇಕು. ಅದರಿಂದ ದೂರವಾಗಿ, ಸ್ವತಂತ್ರವಾಗಿ ನಿಲ್ಲುವುದು ಸಾಧ್ಯವೇ ಇಲ್ಲವೇ?

ರೇವತಿಯನ್ನೇ ಈ ಪ್ರಕ್ಕೆ ಕೇಳಿದ್ದ ಇಂ ಪ್ರಭಾವತಿ-‘ನಿನ್ನಂಥವಕ್ಕೂ ಗಂಡಿನ ಗುಲಾಮಾಗುವುದೇ?’

ಸಲವತ್ತೀಕ್ಕೆ

“ಇದು ಗುಲಾಮಿಗಿರಿಯಲ್ಲ ಪ್ರಭಾವತಿ. ಇದರ ಸವಿಯನ್ನು ನಿನೆ ಕಾಣಿ.”

“ಏನು ಸವಿ ?”

“ಮದುವೆಯಾಗದ ಸಿನಗೆ ನಾನು ಅದು ಏನೆಂದು ಹೇಳಲಿ ? ಸಕ್ಕರೆಯನ್ನೇ ಕಾಣದವರಿಗೆ ಸಕ್ಕರೆಯ ಸಿಹಿ ಹೀಗೆಂದು ಹೇಳುವುದು ಸಾಧ್ಯವೇ ? ಮದುವೆಯಾದ ಮೇಲೆ ನಿನಗೇ ತಿಳಿಯುತ್ತದೆ. ಮದುವೆಯಾದ ಮೇಲೆ ಬಾ, ಆಗ ಹೇಳುತ್ತೇನೆ” ಎಂದು ಪ್ರಭಾವತಿಗೆ ಅರ್ಥವಾಗದ ಶೈಪ್ಪಿಯ ನಗು ನಕ್ಕಿದ್ದಳು ರೇವತಿ.

“ಏನು ಸವಿ, ಏನು ಸುಖಿ ?

ಹೆಣ್ಣು ಗಂಡಿಗೆ ಹೀಗೇಕೆ ಮರುಳಾಗಬೇಕು ? ಹಕ್ಕಿ ತಾನೇ ಪಂಜರಕ್ಕೆ ಜೋತು ಬೀಳಬೇಕೆ ?

ಇದುವರಿಗೆ ಪ್ರಭಾವತಿ ಗಂಡು ಹೆಣ್ಣಿನ ಬಾಳಬೆಸುಗೆಯ ಸಮಸ್ಯೆಯ ಬಗ್ಗೆ ವಿಚಾರ ಮಾಡಿರಲಿಲ್ಲ. ತನಗದು ಸಂಬಂಧವಿಲ್ಲವೆಂಬಂತೆ ದೂರ ವಾಗಿದ್ದುಳು.

ಇಂದು ಅವಳಿದಿರು ಕೆರಳಿ ನಿಂತಿದೆ—ಉತ್ತರ ಬೇಡಿ.

ತಾನು ಬೀದಿಯಲ್ಲಿ ಹೊಗುವಾಗ, ಕಾಲೇಜಿಗೆ ಹೊಗಿ ಬರುವಾಗ, ಗಂಡಸರ ನಡುವೆ ಸುಳಿದಾಗ ಹತ್ತಾರು ಕಣ್ಣು ತನ್ನ ಕಡೆ ನೋಡುವುದನ್ನು ಅವಳು ಅರಿತಿದ್ದುಳು. ನೋಡಿ ತಾತ್ತ್ವಾರ ಮಾಡಿದ್ದುಳು.

ಈಗ ಆ ಕಣ್ಣುಗಳೇ ಅವಳ ಬಾಳನ್ನು ಸೇರಿ ಹಿಡಿದ ಬಲೆಯಾಗಿ ಬಂದಿವೆ.

ಎಷ್ಟೂ ಬಾರಿ ತನ್ನ ಗೆಳತಿಯರೊಂದಿಗೆ ಅವಳು ಈ ವಿಚಾರ ಚರ್ಚಿಸಿದ್ದುಳು—ಚಲನೆ ಚಿತ್ರದ ಬಗ್ಗೆಯೋ, ಕವಿತೆಯ ಬಗ್ಗೆಯೋ, ಹಾಡಿನ ಬಗ್ಗೆಯೋ ಚರ್ಚಿಸುವ ನಿರ್ಲಿಪ್ತತೆಯಿಂದ.

ಗಂಡೆಂದಾಗ ಅವಳ ಗೆಳತಿಯರು ಎಷ್ಟೂ ಜನ ಉದ್ದೇಶಕರಾಗುವ ದನ್ನು ಕಂಡಿದ್ದುಳು.

ಹಾಗೇಕೆ ? ಅವಳಿಗೆ ಮಾತ್ರ ಆ ಅನುಭವವಾಗಿರಲಿಲ್ಲ. ಇತರ ಹುಡುಗಿಯರ ವಿಷಯದಲ್ಲಿ ಕೊಂಚ ಸಲಿಗೆಯಿಂದ ವರ್ತಿಸುವ ಗಂಡಸರೂ ಅವಳ ವಿಷಯದಲ್ಲಿ ಎಚ್ಚರವಾಗಿದ್ದರು.

ಒಬ್ಬ ಹುಡುಗ ಅವಳನ್ನು ‘ಹಿಮರಾತಿ’ ಎಂದು ಕರೆದಿದ್ದ.

ತಾನು ಹೆಣ್ಣಿಲ್ಲವೇ ? ಆ ಹುಡುಗ ಕರೆದಂತೆ ಹಿಮರಾತಿಯೇ ? ಅಥವಾ ಚಂದ್ರಶೀಲಿರ ಆಳಕಿಸಿ ಹೇಳಿದ ಹಾಗೆ ಹೆಣ್ಣಿನ ಆಕಾರವಿದ್ದೂ ಹೆಣ್ಣಿಲ್ಲವೇ ? ತನ್ನೇ ಇಗೇಕೆ ಈ ಶಿತಲತೆ....

ಹೀಗಿರುವುದು ಮೇಲೀ, ಹಾಗಿರುವುದು ಉತ್ತಮವೇ ?

ಈ ಸಮಸ್ಯೆಯ ಮಧ್ಯನ ಅವಳ ವಿದ್ಯಾನಲ್ಲಿ ನಡೆದಾಗಲೇ ಮೊಟ್ಟೆ ಮೊದಲಬಾರಿ ಅವಳು ತನ್ನನ್ನು ತದೇಕಚಿತ್ತದಿಂದ ಗಮನಿಸುವ ಶಾಂತಾರಾಮನ ಕಣ್ಣಗಳನ್ನು ಗಮನಿಸಿದ್ದು.

ಬಟ್ಟೆಯಾಟ್ಟೆ ಅವಳ ಮೈಯನ್ನು ಬೆತ್ತಲೆ ಮಾಡಿ ನೋಡುವಂತಿತ್ತು ಅವನ ಹರಿತವಾದ ದೃಷ್ಟಿ. ಆ ನೋಟ ಅವಳ ಮೈ ಸೋಕಿದಾಗ ಅವಳಿಂದೂ ಅನುಭವಿಸದ ವಿಚಿತ್ರ ಭಾವನೆಯೊಂದು ಅವಳ ಮೈಯನ್ನು ವ್ಯಾಪಿಸಿತು. ಅವಳ ಮೈಯ ರಕ್ತ ಕಾವೇರಿ, ಮುಖಕ್ಕೇರಿತು. ಆ ನೋಟವನ್ನು ನೋಡಲಾರದೆ ಸರಿದುಹೋಡಳು. ಅದರೂ ಅದರ ನೇನಪು ಮಾಸಲಿಲ್ಲ. ಹೋದತ್ತ ಬಂದತ್ತ ಅವಳನ್ನು ಕಾಡುತ್ತಿತ್ತು—ಆ ಹಸಿದ ಪರುವಿನ ಬಿಸಿನೋಟ.

ಶಾಂತಾರಾಮ ಅವಳ ಕೊನೆಯ ತಮ್ಮ ಚಂದ್ರವಿಗೆ ಪಾಠ ಹೇಳಿಕೊಡಲು ಬರುವ ಯುವಕ. ಎರಡು ವರ್ಷಗಳಿಂದ ಆತ ಮನಿಗೆ ಬರುತ್ತಿದ್ದರೂ ಪ್ರಭಾವತಿ ಆತನನ್ನು ಗಮನಿಸಿರಲಿಲ್ಲ. ಮನೆಯಲ್ಲಿ ಒಡಾಡುವ ದೈತ್ಯರು, ಮಾಲಿ, ಕೆಲಸದಾಳುಗಳಿಂತೆಯೇ ಆತನೂ ಒಬ್ಬ ಬಂದು ಹೋಗುತ್ತಾನೆ ಎಂದು ಭಾವಿಸಿದ್ದಳು. ಅವಳೂ ಆತನತ್ತ ನೋಡುತ್ತಿದ್ದಳು. ಆದರೆ ಅವನ ಕಣ್ಣನೋಟವನಾಗುಗಳಿ, ಅದು ತನ್ನನ್ನು ಹಿಂಬಾಲಿಸುವುದನಾಗುಗಳಿ ಅವಳು ಲೀಕ್ಕಿಸಿರಲಿಲ್ಲ.

ಈಗ—

ಒವಮ್ಮು

ಅವನು ಕಣ್ಣಾವುರೀಯಾದರೂ ಆ ನೋಟಿ ಅವಳ ಸುತ್ತು ಲೂ ಸುತ್ತು ತ್ತಿರುವಂತಿದೆ. ಆ ಅನುಭವದಿಂದ ಅವಳಿಗೆ ಮೊದಲು ಅವನ ಮೇಲೆ ಸಿಟ್ಟು ಬಂತು.

ಒಂದು ದಿನ ಅವನು ತನ್ನನ್ನು ಹಾಗೆ ನೋಡುತ್ತಿದ್ದಾಗ, ಅದೇ ಸಿಟ್ಟಿನಲ್ಲಿ ಕೇಳಿದಳು—

“ಆದೇಕೆ ಹಾಗೆ ನೋಡುತ್ತಿರಿ?”

ಕೋಣೆಯಲ್ಲಿ ಬೇರೆ ಯಾರೂ ಇಲ್ಲದುದನ್ನು ಗಮನಿಸಿ ಅತ್ಯಂತ ರಕ್ಷಣೀಯ—

“ಸುಂದರ ವಸ್ತುವನ್ನು ನೋಡಬಯಸುವುದು ಕಣ್ಣಿನ ಚರ್ಚಲ.”

ಆ ಮಾತನ್ನು ಆತನು ಹೇಳಿದಾಗ, ಅವನ ಎದೆಗಾರಿಕೆಗೆ ಸಿಟ್ಟು ಬಂದು, “ಅವನ ಕವಾಳಕ್ಕೆ ಬಿಗಿಯಬೇಕು ಎನಿಸಿತು ಅವಳಿಗೆ. ಒಂದು ಗಳಿಗೆ ಆ ಸಿಟ್ಟು ಉರಿಯಿತು. ವರುಗಳಿಗೆ ಮಾತಿನ ಚಾತುರಿಗಾಗಿ ನಗು ಬಂತು.

ಅವನು ಅವಳನ್ನು ಸುಂದರಿ ಎಂದ ದಿನ ಮೊದಲ ಬಾರಿಗೆ ಪ್ರಭಾವಿತ ತನ್ನನ್ನು ತಾನು ಹೇಳ್ಣಿಗೆ ಕನ್ನಡಿಯಲ್ಲಿ ನೋಡಿಕೊಂಡಳು. ಅವಳಿಗೆ ತಾನು ಸುಂದರಿ ಎಂದು ಎಂದೂ ಅನಿಸಿರಲಿಲ್ಲ. ಅದರೂ ಅವನ ಮಾತು ಅವಳ ಮುಖಕ್ಕೂ ಮೋಡಿ ಮಾಡಿ, ಅವಳ ಕಣ್ಣಿಗೂ ಅವಳು ಸುಂದರಿ ಯಾಗಿ ಕಾಣುವಂತೆ ಮಾಡಿತು. ಆ ಮಾತಿನಲ್ಲಿ ಆಪ್ಪು ಶಕ್ತಿಯಿದೆಯೇ?

ಯಾವುದೋ ಶಕ್ತಿ ಅವಳನ್ನು ಅವನ ಬಳಿಗೆ ಸೆಳ್ಳಿಯುತ್ತಿತ್ತು. ಬೇಡ ಬೇಡಸೆಂದರೂ ಆ ಕಣ್ಣಾ ನೋಟವನ್ನು ಬಯಸುವಂತೆ ಮಾಡಿತು. ಅವನು ಮಾತಾಡುವಾಗ ಸಿಟ್ಪಾಗಬೇಕೆನಿಸಿದರೂ, ಅವಳಿಗೆ ಹೇಳಿದೆ ಕೇಳಿದೆ ನಗು ಬರುವುದು. ಮತ್ತೊಮ್ಮೆ ಅವನ ಬಾಯಲ್ಲಿ ಸುಂದರಿಯೆಂದು ಕರೆಸಿ ಕೊಳ್ಳಬೇಕೆನಿಸುವುದು. ಒಂಟಿಯಾಗಿ ಕುಳಿತಾಗ ಅವನ ಹಸಿದ ನೋಟ ಅವಳನ್ನು ಕಾಡುವುದು.

ಒಮ್ಮೊಮ್ಮೆ ಒಂಟಿಯಾಗಿ ಕುಳಿತು ಪ್ರಭಾವತಿ ಹೀಗೇಕೆಂದು ಚೆಂತಿ ಸುವಳು. ತನ್ನ ಮನಸ್ಸು ಅವನ ನೆನಪಿನ ದಾಸ್ಯತ್ವಕ್ಕೆ ಶರಶಾಯಿತೆನಿಸಿ, ತನ್ನ ಮನೋದೌರ್ಬಲ್ಯದ ಬಗ್ಗೆ ತತ್ವ ಮೇಲೆ ಸಿಟ್ಟು ಬರುವುದು. ಹಾಗೆನೀ ಸಿದಾಗ ಮೂರು ನಾಲ್ಕು ದಿನ ಅವನನ್ನು ನೋಡುವುದನ್ನೇ ತಪ್ಪಿಸುವಳು. ಅದರೆ ಐದನೇಯ ದಿನ, ಅವಳಿಗರಿವಾಗದಂತಿಯೇ ಅವಳು ಅವನ ಕಣ್ಣ ಮುಂದೆ ಸುಳಿಯುವಳು. ಅವಳನ್ನು ನೋಡಿ ಅವನು ನಸುನಕ್ಕಾಗ, ಅವಳಿಗೆ ವಿಚಿತ್ರವಾದ ಆನಂದವಾಗುವುದು.

ಹೈಲ್ಲಿನೋಳಿನ ಕಡಿ ಎಷ್ಟು ದಿನ ಬರೀ ಹೊಗೆಯಾಗಿರಲು ಸಾಧ್ಯ ? ಒಂದಲ್ಲಿ ಒಂದು ದಿನ ಅದು ಉರಿಯಾಗಿ ಉರಿಯಲೇ ಬೇಕು. ಅವನ ಸ್ನೇಹವೂ ಅಷ್ಟೇ.

ಒಂದು ದಿನ ಸಂಜೆ ಪ್ರಭಾವತಿ ಮನಿಗೆ ಬಂದಾಗ ಚಂದ್ರುವಿನ ಕೋಣೆಯಲ್ಲಿ ಶಾಂತಾರಾಂ ಒಬ್ಬನೇ ಕುಳಿತಿದ್ದು.

“ಇದೇನು ಒಬ್ಬರೇ ಕುಳಿತಿದೀರ. ಚಂದ್ರು ಮನಿಯಲಿಲ್ಲವೇ ಮೇಸ್ಟರೇ ?”

“ಇನ್ನೂ ಆಟದಿಂದ ಬಂದಿಲ್ಲವೆಂದು ಕಾಣತ್ತದೇ.”

“ಒಬ್ಬರೇ ಕುಳಿತಿರಲು ಬೇಸರವಾಗುವುದಿಲ್ಲವೇ ?”

ಸಹಜವಾಗಿ ಆ ಪ್ರಶ್ನೆಯನ್ನು ಮಾಡಿದಳು ಪ್ರಭಾವತಿ. ಆ ಮಾತ್ರ ಕೇಳಿ ಆತ ಅವಳ ಮುಖವನ್ನೇ ದಿಟ್ಟಿಸಿ ನೋಡಿದ.

“ಹೂ. ಆದರೆ ಯಾವುದೂ ಅಭ್ಯಾಸವಾದಾಗ ಅದು ಕಷ್ಟ ಎನಿಸುತ್ತದಿಲ್ಲ.”

ಯಾವಾಗಲೂ ಹೀಗೇಕೆ ಮಾತಾಡುತ್ತಾನೆ ಈ ಮನುಷ್ಯ ? ಸರಳವಾಗಿ ಮಾತನಾಡುವುದೇ ಬರುವುದಿಲ್ಲವೇ ಈತನಿಗೆ, ಅನಿಸಿತು ಪ್ರಭಾವತಿಗೆ.

“ನಿಮ್ಮ ಉತ್ತರ ನನಗೆ ಅರ್ಥವಾಗಲಿಲ್ಲ.”

“ನನ್ನ ಯಾವುದು ನಿಮಗೆ ಅರ್ಥವಾಗಿದೆ ?”

ಒವ್ವೆರಡು

ನಗುತ್ತಾ ಆ ಮಾತು ಹೇಳಿದರೂ ಮಾತು ಮಾತೂ ಮಣಭಾವ ಹೊತ್ತುಂತೆ ಎಳೆದು ಬಂತು.

“ತಿಳಿಯದಿದ್ದರೆ ಅರ್ಥ ಹೇಳಬಹುದ್ದಿಲ್ಲ.”

“ಅರ್ಥದಿಂದ ಅನರ್ಥವೇ ಆದರೋ?”

“ಹಾಗಾದರೆ ಹೆಡರಿಕೆಯಿಂದ, ಹೇಡಿತನದಿಂದ ಈ ರೀತಿ ಅರ್ಥವಾಗದ ಮಾತಾಡುತ್ತೀರೇನು ನೀವು?”

ಕೆಣಕಿ ಕೇಳಿದಳು ಪ್ರಭಾವತಿ. ಎರಡು ನಿಮಿಷ ಆತ ಆಕೆಯ ಮಾತಿಗೆ ಉತ್ತರ ಕೊಡದೆ, ಅವಳ ಮುಖವನ್ನೇ ನೋಡಿದ. ಅದೇ ಹಸಿದ ಪಶುವಿನ ನೋಟ. ದಿನಕ್ಕಿಂತ ಉಗ್ರವಾಗಿ ಅವಳನ್ನು ದಿಟ್ಟಿಸಿ ನೋಡುತ್ತಿದೆ. ಏಕೋ ಪ್ರಭಾವತಿಗೆ ಗಾಬರಿಯಾಯಿತು. ಅತ್ತಿತ್ತ ನೋಡಿ ಮತ್ತೆ ಅವನ ತ್ತಲೇ ನೋಡಿದಳು. ಆಗಲೂ ಅದೇ ಕಣ್ಣ ಅವಳನ್ನು ದಿಟ್ಟಿಸಿ ನೋಡುತ್ತಿದ್ದವು. ನಿಧಾನವಾಗಿ ಅವನ ಬಿಗಿದ ತುಟೆಯ ವೇಲೆ ನಗು ಅರಳಿತು. ಪ್ರಭಾವತಿಗೆ ಅಲ್ಲಿಂದ ಓಡಿಹೋಗಬೇಕೆನಿಸಿತು. ಆದರೆ ನೈಲಕ್ಕೆ ಕಾಲು ಕೇಲಿಸಿತ್ತು.

“ನಾನು ಹೇಡಿ. ಅಲ್ಲವೇ? ಹಾಗೆಂದು ನಿಮ್ಮ ಸವಾಲು?” ಶಾಂತಾರಾಂ ಹೇಳಿದ.

“ಸವಾಲು? ಯಾರು ಸವಾಲು ಹಾಕಿದವರು?” ಪ್ರಭಾ ಅವನ ಮಾತಿನ ಅರ್ಥ ತಿಳಿಯದೆ ಕೇಳಿದಳು.

“ನೀವು. ನೀವೇ ನನಗೊಂದು ಸವಾಲು.”

ಕುಳಿತ್ತದ್ದ ಶಾಂತಾರಾಂ ತಟಕ್ಕನೆ ಎದ್ದು ನಿಂತು ಎರಡು ಹೆಣ್ಣೆ ಮುಂದೆ ಸರಿದ. ಆಗಲೂ ಪ್ರಭಾವತಿಗೆ ನಿಂತ ಕಾಲು ಅಲುಗಿಸಲಾಗಲಿಲ್ಲ.

“ನಾನು ಹೇಡಿ, ಅರ್ಥವಾಗದ ಮಾತಾಡುತ್ತೀನೆ. ನನ್ನ ಮಾತು ಅರ್ಥವಾಗಬೇಕು. ನಾನು ಹೇಡಿಯೋ ಅಲ್ಲವೂ ತಿಳಿಯಬೇಕು. ಅಲ್ಲವೇ?”

ಅವನ ಮಾತಿನಲ್ಲಿ ಏನೋ ಬೆದರಿಸುವ ಧೋರಣೆಯಿತ್ತು. ಸರ್ವ ನೀತ್ರದ ಸಮೌಹಕತೆಗೆ ವಶವಾದ ಕಷ್ಟೆಯಂತೆ ನಿಂತು ನೋಡಿದಳು ಪ್ರಭಾವಕಿ. ಹತ್ತಿರ ಹತ್ತಿರ ಹೆಚ್ಚೆ ಹಾಕಿದ ಶಾಂತಾರಾಂ.

ಏನಾಯಿತೆಂದು ತಿಳಿಯುವುದರೊಳಗಾಗಿ ಪ್ರಭಾವತಿ ಅವನ ತೋಳೋ ಇಗಿದ್ದಳು. ಅವನ ತುಟೆ ಅವಳ ತುಟೆಯನ್ನು ಬಿಸಿಯಾಗಿ ಒತ್ತಿತು. ಒಂದು ಗಳಿಗೆ ಅವಳಿಗೆ ಏನೋ ದಿಗ್ಭೂತಿಯಾದಂತಾಯಿತು. ಮರು ಗಳಿಗೆಯೇ, ಅವಳ ಕೈ ಅವನ ಕೆನ್ನೆಯನ್ನು ಅಪ್ಪಳಿಸಿತು. ಅವನ ತೋಳಿ ನಿಂದ ಸಿಡಿದು, ರೇಗಿದ ಹಾವಿನಂತೆ ನಿಂತಳು.

ಅವನ ಕೆನ್ನೆಯ ಮೇಲೆ ಅವಳ ಬೆರಳು ಮೂಡಿತ್ತು. ಸ್ಥಿರವಾಗಿ ನಿಂತು ಹೇಳಿದ ಶಾಂತಾರಾಂ—

“ನನ್ನ ಮೇಲೆ ಅನ್ವಯ ದ್ವೇಷವನೇ ?”

“ಗಿಟ್ಟಾಟಾ. ಮತ್ತೆ ಈ ಮನೆಗೆ ಕಾಲಿಡುವ ಸಾಹಸ ಮಾಡಬೇಡಿ.”

“ಹೆದರಿಕೆಯೋ, ಹಗೆತನವೋ ?”

“ಹೋಗುತ್ತೀರೋ ಇಲ್ಲವೋ ?”

ಮೇಲೆ ಬೀಳಲು ಸಿದ್ದವಾದ ಹುಲಿಯಂತೆ ನಿಂತು ಕೇಳಿದಳು ಪ್ರಭಾವತಿ. ಅವಳ ಮಾತು ಕೇಳಿ ಆತ ಏನೋ ಹೇಳಲು ಯತ್ತಿ ಸಿದ. ಬಳಿಕ ಏಕೆ ಹೇಳುವುದು ಎಂದ ಹಾಗೆ ಒಮ್ಮೆ ಭುಜ ಕೊಡವಿ ಹೊರಟಿಹೋದ.

ಪ್ರಭಾವತಿ ನಿಂತಲ್ಲೇ ನಿಂತಿದ್ದಳು. ನಿಧಾನವಾಗಿ ಸಂಜೀಗತ್ತಲಿನಲ್ಲಿ ಅವನ ಹೆಚ್ಚೆಯ ಸದ್ದು ಕರಗಿಹೋಯಿತು.

ಅವಳಿದೆಯಲ್ಲೇ ಕ್ರಮೇಣ ಕ್ಷೋಧ ಕರಗಿ, ಯಾತನಾವಯವಾದ ನೋವು ತುಂಬಿತು. ಸಿಟ್ಟಿನಿಂದ ಕೆಂಡವಾಗಿದ್ದ ಅವಳ ಕಣ್ಣಗಳಲ್ಲಿನ ಉರುಯನ್ನು ಅರಿಸಲೆಂಬಂತೆ ಕಂಬನಿ ಮೂಡಿತು. ಅಲ್ಲಿ ನಿಖಲಾರವೆ, ತನ್ನ ಕೋಣೆಗೆ ಹೋಗಿ ಮುಂಚದ ಮೇಲೆ ಉರುಳಿದಳು.

ಅವಳ ಮೈ ಇನ್ನನ್ನು ಅವನ ತೋಳತ್ತೆಕ್ಕೆಯೊಳಗಿದ್ದಂತೇ ಬಿಗಿಯು ತ್ತತ್ತು. ತುಟೆಯ ಮೇಲಿನ ಚುಂಬನದ ಕಾವು ಆರದೆ ಹೆಚ್ಚು ಗುತ್ತತ್ತು.

ಎವತ್ತಾಗ್ನಿಲ್ಲ

కంబనియన్ను ఒరీసికొండు తనగి తానే నాల్చారు బారి హేళి కొండళు.

“బూర్టూ, బూర్టూ, ఏ కేటూ హివూ,” (పతు, పతు, ఆవ నన్ను ద్వేషిసుత్తేనే.)

ఎరడు దినవాయితు, ముఖు దినవాయితు. శాంతారాం మత్తు ఆ మనెయ కడె బరలిల్ల. బరదిద్దరీ సీడె కళేయితు ఎందు కొండు అవనన్ను మరేయలేత్తి సిదళు స్రభావతి. ఆదరీ మరేయ లేత్తి సిదష్టు ఆవన నేనపు బలవాగుత్తిత్తు. కోరథ, మేళ్ళగిగే ఎడి కోట్టు ‘అబ్బా! ఎను సాకస, ఎష్టు ధైయ్యి!’ ఎన్నుత్తిత్తు. కణ్ణ ఏకోఇ బేడ బేడవేదరూ అవనన్ను కాణబయసుత్తిత్తు. అవన నేనపాదాగ మత్తు ఆవళ ఎదెయన్ను ఆలంగిసిదంతాగి, తుట్ట బెళ్ళగాగుత్తిత్తు, ఎదెయోళగె యావ్చుదోఇ సణ్ణ వ్యధి కోరియు త్తిత్తు. గంటిగట్టులే ఆవన విషయవన్నే యోచిసుత్తా కుళితు కొళ్ళుత్తిద్ద లు.

ఒండు వారవాయితు, శాంతారాం బరలిల్ల.

హేడి? మనెయల్లి హేళి ఎల్లి గద్దల మాచుత్తేనో ఎందు హేదరిరబేచు ఎనిసితు. ఆదరీ ఆవను హేడియే? ఏకోఇ ఆ మాతు హేళలు ఆవళ మనస్సు ఒష్టులిల్ల.

చడిగొండు దిన మనస్సు తడియడి, జంద్రువన్ను కేళిదళు—

“ఏకోఇ చెంద్రు, నిమ్మ మేస్పురు బరలే ఇల్ల ఈ నదువే.”

“నానూ నిన్నే అదన్నే కేళోఇకే హోగిద్దె. ఇన్ను మేలే పాతక్కె బయోల్లాందరు.”

“ఏకంతే ?”

“నానూ కేళిది. నిమ్మ అక్కనన్నే కేళు అందరు. నీనే నాదరూ బేడ అంత హేళిదెయా పట్టి ?”

ತಟಕ್ಕನೇ ಅವನ ಪ್ರಶ್ನೆಗೆ ಏನು ಉತ್ತರ ಹೇಳಬೇಕೆಂದು ತೋಚಲಿಲ್ಲ. ಹಾಗೇ ತನ್ನನ್ನೇ ಕೇಳು ಎಂದು ಹೇಳಿ ಕಳಿಸಿದ ಅವನ ಸಾಹಸವನ್ನು ಒಂದು ಗಳಿಗೆ ಅವಳ ಘನಸ್ವನ್ಮೂಲಕ್ಕೆ ಲಂಡಿತು. ಮರುಗಳಿಗೆಯೇ ಅವನ ನೇರೆ ಸಿಟ್ಟು ತಡೆದು ಬಂತು.

“ನಿನು ಬೇಡ ಅಂಥ ಹೇಳಿದೆಯಾ ಪಬ್ಬಿ ?” ಜಂದ್ರು ಮತ್ತೊಮ್ಮೆ ಪ್ರಶ್ನೆ ಮಾಡಿದ.

“ಬರಬೇಡಿ ಅಂತ ಹೇಳಲಿಲ್ಲ. ಪಾಠ ಚೆನ್ನಾಗಿ ಹೇಳಿಕೊಡಿ ಅಂದೆ. ಅದಕ್ಕೇ ಸಿಟ್ಟೇನೋ ?”

“ಇಲ್ಲ ಕಡೆ, ಬಾಳ ಚೆನ್ನಾಗಿ ಪಾಠ ಹೇಳಿಕೊಡ್ತಾ ಇದ್ದರು. ಅದಕ್ಕೇ ನಾನು ‘ನಿವ್ವ ಬನ್ನಿ. ನಾನು ನಮ್ಮ ಅಕ್ಕನಿಗೆ ಹೇಳ್ತೇನಿ’ ಅಂದೆ.”

“ಅದಕ್ಕೆ ಏನೆಂದರು ?”

“ನಿಮ್ಮ ಅಕ್ಕನನ್ನು ವಿಶಾರಿಸು, ಬರಬಹುದು ಎಂದರೆ ಬರುತ್ತೇನಿ ಅಂದರು. ಹಾಗೇ ಇನ್ನೊಂದು ಮಾತು ಹೇಳಿದರು ಪಬ್ಬಿ. ಮರತೇ ಬಿಟ್ಟದ್ದೀ.....”

“ಏನು ?” ಜಂದ್ರುವಿನ ಮಾತು ಕೇಳಿ ಅವಳ ಎದೆ ಧಡಧಡಿಸಿತು.

“ನಿನು ಅವರಿಗೇನೋ ಬಹುಮಾನ ಕೊಟ್ಟಿಯಂತಲ್ಲ. ಅದನ್ನು ಮರಯೋಲ್ಲ ಅಂತ ಹೇಳು ಅಂದರು. ಏನು ಪ್ರೈಸಿಂಟ್ ಕೊಟ್ಟಿ ?”

“ಚೆನ್ನಾಗಿ ಪಾಠ ಹೇಳಿಲಾಲ್ಲ ಅಂತ ಬ್ಯಾಡಿನಲಾಲ್ಲ ಅದಕ್ಕೇ ಇಪ್ಪ ವ್ಯಂಗ್ಯವಾಗಿ ಹೇಳಿರಬೇಕು. ಹೋಗಲಿ ಬಿಡು. ಎಲ್ಲಿಯ ಮಾತು. ಬಂದರೆ ಬರಲಿ, ಇಲ್ಲವಾದರೆ ಬಿಡಲಿ. ಬರೀ ದುರಹಂಕಾರ.”

“ಇಲ್ಲಾ ಕಡೆ. ಬಹಳ ಬಳ್ಳೀರು. ಸ್ಥಿರಮ್ಮೆಮ್ಮೆನ್ನೇ ಬಳ್ಳೀ ನೇಸ್ಪರನ್ನು ಕಳಿಸಿಬಿಟ್ಟಿ. ಹಾಳಾದೋನು ಇನ್ನು ಯಾರು ಬರಾತ್ರೋ, ಗ್ರಹ ಚಾರ. ಪಬ್ಬಿ, ಅವರ್ರೋ ಬಾಂತ ಹೇಳಿ ಕಳಿಸು ಪಬ್ಬಿ. ನಾನು ಹೋಗಿ ಹೇಳಲಾ ?”

ಇವತ್ತಾದು

“ನಾಳೆ ಯೋಚನೆ ಮಾಡಿ ಹೇಳ್ತೇನಿ. ಪಪ್ಪಾಗೆ ಹೇಳಲ್ಲವೇ ನೀನು ?”

“ಹೇಳಿದೆ. ಪಪ್ಪಾನೂ ನಿನ್ನ ಹಾಗೇ ಹೇಳಿದ್ದು. ಅವನಲ್ಲದೆ ಹೋದ್ದೀ ಇನ್ನೊಬ್ಬಂತೆ. ಮೋನಿಗೂ ಹೇಳಿದ್ದು, ಬೇರೆ ಯಾರನ್ನಾದರೂ ನೋಡು ಅಂತೆ. ನೀನು ಹೇಳಿದ್ದೀ ಇವತ್ತೇ ಅವರಿಗೆ ಬಸ್ಸಿ ಅಂತೇನಿ ಪಟ್ಟಿ.”

ತಮ್ಮನ ಮಾತು ಕೇಳಿ ಒಂದು ಗಳಿಗೆ ಯೋಚಿಸಿದಳು ಪ್ರಭಾವತಿ.

ಅವಳ ಮನಸ್ಸಿನಲ್ಲಿ ಹೋರಾಟಿ ಮತ್ತೆ ಆರಂಭವಾಗಿತ್ತು. ಬಾ ಎನ್ನ ವುದೇ? ಒಂದರೆ ಮತ್ತೇ ನೋ... ಅಷ್ಟು ಹೆದರುವುದೇ ಅವನಿಗೆ.. ಆದಿನ ಸಿಟ್ಟಿ ನಲ್ಲಿ ಅವನೋಂದಿಗೆ ಮಾತನಾಡಲಾಗಿರಲಿಲ್ಲ. ಅವನ ಕೃತ್ಯದ ನೀಚತೆಯನ್ನು ಚೆನ್ನಾಗಿ ತಿಳಿಸಿ, ಮುಖದ ಮೇಲೆ ನೀರಿಳಿಸಿ ಕಳಿಸಿದ್ದರೆ ಚೆನ್ನಾಗಿತ್ತು ಎನಿಸಿತ್ತು ಅವಳಿಗೆ. ಈ ದಿನ ಚಂದ್ರವಿನೋಂದಿಗೆ ಹೇಳಿದ ಮಾತೂ ಅವಳನ್ನು ರೇಗಿಸಿತ್ತು. ಅಥವ್ಯಾ ಯೋಚಿಸುತ್ತಾ ಅವಕೆದಿರುಲ್ಲಿ ವಿಚಿತ್ರ ಯೋಚನೆಯೊಂದು ಹೊಳೆಯಿತು. ಎದುರಿಗೇ ಹೋದರೆ ಏನು ಮಾಡುತ್ತಾನೋ, ತನ್ನ ಮುಖ ನೋಡಿ ಹೇಗಾಗುತ್ತಾನೋ ನೋಡಬೇಕು ಎನಿಸಿತು.

“ಎಲ್ಲಿದೆ ನಿಮ್ಮ ಮೇಷ್ಪರ ಮನೆ?” ಎಂದು ಕೇಳಿದಳು.

“ಗ್ರಿನೇ ಕಾರ್ಸಿನಲ್ಲಿ ‘ಕಾಮಧೇನು’ ಅಂತ ಮನೆಯಿದೆಯಲ್ಲ, ಅದರ ಕೈಟ್ ಹೋಸಿನಲ್ಲಿ.”

“ಹೂ. ಸರಿ. ನಾನು ಹೇಳಿಕಳಸುತ್ತೇನೇ.” ಎಂದಳು ಪ್ರಭಾವತಿ.

ತಮ್ಮನಿಗೆ ಮಾತೇನೋ ಕೊಟ್ಟಿಳು. ಮರುಗಳಿಗೆಯೇ ಹಾಗೆ ಮಾಡಬಾರದಿತ್ತೇನೋ ಎನಿಸಿತು. ಆದರೆ ಮಾತು ಕೊಟ್ಟಾಗಿತ್ತು. ಯಾವಾಗಲಾದರೂ ಕಾರಿನಲ್ಲಿ ಹೋಗಿ ಬರುವುದು ಎಂದುಕೊಂಡಳು.

ಆದರೆ ಆ ದಿನ ಸಂಚಯೇ ಅವನನ್ನು ನೋಡಿದಳು ಪ್ರಭಾವತಿ.

ಆ ದಿನ ಸಂಚಯ ತನ್ನ ಗಿಳತಿಯೊಬ್ಬಿಳಿನ್ನು ನೋಡಲೆಂದು ಮನೆಯಿಂದ ಹೊರಟಿಳು. ಅವಳ ಗಿಳತಿಯ ಮನೆಯಿದ್ದು ದೂ ಗ್ರಿನೇ ಕಾರ್ಸಿನಲ್ಲಿ. ಅತ್ತ ಕಡೆ ಒಂದಾಗಲೇ ಅವಳಿಗೆ ಶಾಂತಾರಾಮನ ಮನೆಯೂ ಆಲ್ಲೇ ಇರು

ವುದು ಎಂದು ನೇನವಾದುದು. ಅವಳೂ ಅವನಿದ್ದ ಮನೆಯ ಮುಂದೇ ಹಾದು ಹೋಗಬೇಕಾಗಿತ್ತು. ಅವನ ಮನೆಯ ಮುಂದೆ ಬಂದಾಗ ಮನಸ್ಸು ಎಳೆಯಿತು. ಒಳಗೆ ಹೋಡಳು.

ಮನೆಯ ಹೊರಗೆ ಒಬ್ಬ ಮುದುಕಿ ಕುಳಿತಿದ್ದರು. ಶಾಂತಾರಾಂನ ತಾಯಿ ಇರಬೇಕು ಅಂದುಕೊಂಡಳು ಪ್ರಭಾವತಿ. ಮುದುಕಿಯೇ ಅವಳನ್ನು ‘ಯಾರು? ಏನು ಬೇಕು?’ ಎಂದು ವಿಚಾರಿಸಿದಳು.

ಪ್ರಭಾವತಿ ತಾನು ಯಾರೆಂಬುದನ್ನು ವಿವರಿಸಿ “ಹತ್ತು ದಿನದಿಂದ ಪಾಠಕ್ಕೆ ಬರಲಿಲ್ಲ. ವಿಚಾರಿಸಿಕೊಂಡು ಹೋಗೋಣವೆಂದು ಬಂದೆ” ಎಂದಳು.

“ನೀವೇ ಬರಬೇಕಾಗಿತ್ತೇ? ನಿಮ್ಮ ತಮ್ಮನನ್ನು ಕಳಿಸಬಹುದಾಗಿತ್ತಲ್ಲ.”

“ನಾನು ಇಲ್ಲೇ ನನ್ನ ಸ್ನೇಹಿತಳ ಮನೆಗೆ ಬಂದಿದ್ದೆ. ಹಾಗೇ ದಾರಿ ಯಾದ್ದಿರಿಂದ ವಿಚಾರಿಸಿಕೊಂಡು ಹೋಗೋಣವೆಂದು ಬಂದೆ. ಅವರು ಮನೆಯಲ್ಲಿಲ್ಲೇ?”

“ಇನ್ನೇನು ಬರುವ ಹೊತ್ತು. ಈಗ ಬರಬಹುದು. ಪುರಸೋತ್ತಿದ್ದರಿ ಕೂತುಕೊಳ್ಳಿ. ನಿಮ್ಮಂಥವರು ಮನೆಗೆ ಬರುವುದೇ ಅಪರೂಪ” ಎಂದು ಮುದುಕಿ ಕೂಡಿಸಿಕೊಂಡಳು.

ಹದಿನ್ನೇದು ನಿಮಿಷವೆನ್ನು ಪುದರಲ್ಲಿ ಮುದುಕಿ, ತನ್ನದು, ತನ್ನ ಮಗನಿದು. ಜೀವನ ಚರಿತ್ರೆಯನ್ನೆಲ್ಲ ವಿವರಿಸಿದಳು. ತಮ್ಮ ಕವ್ಯ ಸುಖ, ಮಗನ ಗುಣ, ದುರುಪ್ಯ ಎಲ್ಲವನ್ನು ಹೇಳಿದಳು—

“ಅವನಿದು ದುಡುಕಿನ ಸ್ವಭಾವ, ಸಿಟ್ಟು, ಹಟ್ಟಿ ಹೆಚ್ಚು. ಒಂದು ಮಾತು ಅನ್ನಿ ಸಿಕೊಳ್ಳುವುದಿಲ್ಲ. ಬಡವರು ಹಾಗಿರಬಾರದು ಅಂತ ಹೇಳ್ತೇನಿ. ಆದರೆ ಕೇಳೂಲ್ಲ. ಹೀಗೇ ಏನಾದರೂ ದುಡುಕು ಮಾತಾಡಿ ನಿಮ್ಮ ಮನೆ ಪಾಠಾನೂ ಕೆಡಿಸಿಕೊಂಡನೇನೋ ಅಂತ ಗಾಬಿರಯಾಗಿತ್ತು. ಹಾಗೇ ನಾದರೂ ಮಾತಾಡಿದರೆ ಹೊಟ್ಟಿಯಲ್ಲಿ ಹಾಕಿಕೊಳ್ಳಿ ಅಮ್ಮ; ಅವನ ಮಾತು ಒರಟೀ ವಿನಾ, ಮನಸ್ಸು ಬಹಳ ಒಳ್ಳೇದು.”

ಒನತ್ತೊಂಬತ್ತು

ಆ ಮುದುಕಿಯ ಮಾತಿಗೆ ಏನು ಹೇಳಬೇಕೆಂದು ಪ್ರಭಾವತಿಗೆ ತೋಚಲಿಲ್ಲ. ಕೌಶೀ ಬಸವನ ಹಾಗೆ ಹೇಳಿದುದಕ್ಕೆಲ್ಲಾ ಹೂಗುಟ್ಟುತ್ತಾ ಕುಳಿತಿದ್ದ ಳು. ಮುದುಕಿಯ ಮಾತು ನಡೆದೇ ಇತ್ತು.

“ಬಾಳ, ಬಾಳ ಹಟ್ಟದ ಸ್ವಭಾವ. ಅದ್ವಾವ ಪುಣ್ಯತೆಗಿತ್ತಿ ಬಂದು ಅವನ್ನು ದಾರಿಗೆ ತರಬೇಕೋ ಭಗವಂತನಿಗೆ ಗೊತ್ತು.”

“ಬೇಗ ಮುದುವೆ ಮಾಡಬಿಡಿ, ಸರಿಹೋಗುತ್ತಾರೆ.”

“ಮುದುವೆ! ಆ ಹೆಸರು ಹೇಳಿದರೇ ಉರಿದು ಬಿಳುತ್ತಾನೆ. ಅದೇನು ಸ್ತ್ರೀ ದ್ವೀಪ ಬಂದು ಬಡಿದುಕೊಂಡಿದೆಯೋ ಅವನಿಗೆ, ನಾನು ಬೇರೆ ಕಾಣ. ಹೆಂಗಸರ ನೆರಳು ಕಂಡರಾಗೋದಿಲ್ಲ.”

ಆ ಮಾತು ಕೇಳಿ ಪ್ರಭಾವತಿಗೆ ಆಶ್ಚ್ಯಯವಾಯಿತು. ಸ್ತ್ರೀ ದ್ವೀಪ-ಜುಂಬನ. ಇವೆರಡಕ್ಕೂ ಏನು ಸಂಬಂಧ?

“ಹೆಂಗಸರ ವೇಗಲೇ ಅಪ್ಪೇಕೆ ದ್ವೀಪವೋ?”

“ಯಾರು ಕೇಳಬೇಕು? ಅದನ್ನು ಕೇಳಿದರಿ ಸಿರಾ ಆನ್ತಾನೆ. ಕಾಲೀಜಿ ನಲ್ಲಿಲ್ಲಿ ದೋವಾಗ ಯಾರೊಂದು ಮಧ್ಯ ಅಗ್ರಿನಿ ಅಂತಿದ್ದ. ಅದೇನಾಯೋ ಈಚಿಗೆ ಆ ಸುದ್ದಿಯೇ ಇಲ್ಲ.”

ಮುದುಕಿ ಮಾತಾಡುತ್ತಿರುವಾಗಲೇ ಶಾಂತಾರಾಂ ಬಂದ ಹೆಜ್ಜೆಯ ಸದ್ದು ಕೇಳಿಸಿತು.

“ಅಗೋ. ಅವನೇ ಬಂದಾಂತ ಕಾಣಿಸುತ್ತೆ” ಎಂದಳು ಆತನ ತಾಯಿ ಪ್ರಭಾವತಿ ಎದ್ದು ನಿಂತಳು. ಪ್ರಭಾವತಿಯನ್ನು ನೋಡಿಯೂ ನೋಡದವನಂತೆ ಶಾಂತಾರಾಂ ಒಳಗೆ ಹೋದ. ಅವನ ತಾಯಿಯೇ—

“ಸಂಜೀವರಾಯರ ಮಗಳು ಬಂದಿದಾರೆ ನೋಡು. ಹತ್ತು ಹನ್ನೆ ರಡು ದಿನದಿಂದ ಪಾಠಕ್ಕೇ ಹೋಗಲಿಲ್ಲವಂತೆ ನೀನು?”

ಶಾಂತಾರಾಂನೇ ಒರಟು ನಡತೆಯನ್ನು ಕಂಡು ಪ್ರಭಾವತಿಗೆ ಸಿಟ್ಟು ಮರುಕಳಿಸಿತು. ಅವನೊಂದಿಗೆ ಮಾತನಾಡದೆ ಹಾಗೇ ಹೋಗಬೇಕೆಂದಿದ್ದ ಳು. ಆದರೆ ಮುದುಕಿಯೇ—

“ಒಳಗೆ ಬನ್ನಿ” ಎಂದೆಳು. ಬೇರೆ ದಾರಿಯಲ್ಲಿದೆ ಪ್ರಭಾವತಿ ಒಳಗೆ ಹೋಗಬೇಕಾಯಿತು. ಒಳಗೆ ಬಂದ ಪ್ರಭಾವತಿಯನ್ನು ಶಾಂತಾರಾಂ ದುರುಗುಟ್ಟಿ ನೋಡಿ “ನಮಸ್ಕಾರ” ಎಂದ.

“ಕೂತುಕೊಳ್ಳಿ, ಸ್ವಲ್ಪ ಕಾಫಿನಾದರೂ ಮಾಡಿ ತ್ರೈನೇ.” ಎಂದು ಮುದುಕಿ ಒಳಗೆ ಹೋದರು.

“ಏನು ಇಷ್ಟು ದೂರ ಬಂದದ್ದು ? ಆ ದಿನ ಒಂದು ಕೆನ್ನೀಗೆ ಹೋಡಿ ದುದು ಸಾಲದೆಂದೇ ? ಅಥವಾ ನನ್ನ ತಾಯಿಗೆ ನನ್ನ ನಡತೆಯ ವರದಿ ಒಪ್ಪಿಸಬೇಕೆಂದೋ ? ಎರಡಕ್ಕೂ ಸಿದ್ಧವಾಗಿದ್ದಿನೆ.”

“ಅವನೂನ ಮಾಡುವ ರೀತಿಯಲ್ಲೇ ಮಾತನಾಡಬೇಕು ಎಂದು ನಿರ್ಧರಿಸಿದ್ದರೆ, ಹೇಳಿ. ಈಗಲೇ ನಮಸ್ಕಾರ.”

ಪ್ರಭಾವತಿ ಉಕ್ಕೆ ಬರುವ ಸಿಟ್ಟಿನ್ನು ತಡೆ ಹಿಡಿಯುತ್ತಾ ನುಡಿದೆಳು. ಸಿಟ್ಟಿನ ಉದ್ದೀಕದಿಂದ ಅವಳ ಕಣ್ಣ ಕುಡಿಯಲ್ಲಿ ನೀರಾಡಿತು. ಶಾಂತಾರಾಂ ಅವಳ ಮಾತಿಗೆ ಉತ್ತರ ಕೊಡದೆ ಅವಳ ಮುಖವನ್ನೇ ನೋಡಿದ. ನಾಲ್ಕಿಗೆಯ ತುದಿಗೆ ಬಂದ ಮಾತನ್ನು ತಡೆಹಿಡಿದು—

“ಕ್ಷಮೆಸಿ. ನಿಮ್ಮನ್ನು ನೋಡಿದ ಕೂಡಲೇ ಏಟಿನ ನೇನ್ನಪಾಯಿತು. ಕುಳಿತುಕೊಳ್ಳಿ. ಯಾವ ಭಯವೂ ಇಲ್ಲ.”

“ನನಗೂ ಯಾವ ಭಯವೂ ಇಲ್ಲ.”

“ನನ್ನದೂ ?”

“ಯಾರದೂ ಇಲ್ಲ.”

“ತುಂಬ ಸಂತೋಷ.”

ಎಂದವನೇ ಮತ್ತಿ ಮಾತನಾಡದೆ, ಹಾಲನ ಒಂದು ಬದಿಯಲ್ಲಿದ್ದ ಕಿಟಕಿಯತ್ತ ಮುಖ ಮಾಡಿ ನಿಂತುಕೊಂಡ. ಪ್ರಭಾವತಿಯೂ ನಿಂತೇ ಇದ್ದಳು. ಕಾಫಿ ತೆಗೆದುಕೊಂಡು ಬಂದ ಅವನ ತಾಯಿ ಅದನ್ನು ಕೆಂಡು.

“ಅಯ್ಯೇ, ನಿಂತೇ ಇದೀರಲ್ಲಾ, ನೀನಾದರೂ ಕೂತುಕೊಳ್ಳಿ ಅಂತಹೇಳಬಾರದಾಗಿತ್ತೆ. ಕೂತುಕೊಳ್ಳಿ ಅಮೃತ ಅವನಿಗೆ ಏನೂ ತಿಳಿಯುವುದಿಲ್ಲ” ಎಂದರು.

ಆರವತ್ತು

ಪ್ರಭಾವತಿ ಕುಚೀಯ ಮೇಲೆ ಕುಳಿತು ಕಾಫಿಯ ಬಟ್ಟೆಲು ತೆಗೆದು ಕೊಂಡಳು. ‘ಶಾಂತಾರಾಂ ಪಶು, ಶುಧ್ಯ ಪಶು’ ಎಂದು ಹೇಳುತ್ತಿತ್ತು ಅವಳ ಹೃದಯು. ಅವನ ಅಪಮಾನಕರವಾದ ನಡತೆಗೆ, ಅಪ್ಪೇ ಅಪಮಾನಕರವಾದ ನಡತೆಯ ಪ್ರತ್ಯುತ್ತರ ಕೊಟ್ಟಿ ಹೋಗಬೇಕು ಎನ್ನುತ್ತಿತ್ತು ಅವಳ ಮನಸ್ಸು. ಅದರೆ ಹೇಗೆ? ಬರಲೇಬಾರದಾಗಿತ್ತು ಎನಿಸಿತು. ಅದರೆ ಬಂದದ್ದಾಗಿತ್ತು. ಈಗ ಸುಮ್ಮನೆ ಹೊರಟು ಹೋಗುವುದೇ? ಮಾತೇ ಆಡದ ಅವನೊಂದಿಗೆ ಏನು ಮಾತನಾಡುವುದು? ಇದನ್ನೇ ಯೋಚಿಸುತ್ತಾ ಕಾಫಿ ಕುಡಿಯುತ್ತಿದ್ದಳು. ಕಿಟಕಿಯಿಂದಾಚಿಗೆ ಏನನ್ನೊಂದುತ್ತಾ ನಿಂತಿದ್ದ ಶಾಂತಾರಾಂ ಇದ್ದ ಕ್ಷೇತ್ರದ ಹಾಗೇ, ಚಟ್ಟಕ್ಕನೇ ತಿರುಗಿ, ಉಪ್ಪೇಗ ಕರ್ಕರವಾದ ಧ್ವನಿಯಲ್ಲಿ ಕೇಳಿದ:

“ಇಲ್ಲಿಗೇಕೆ ಬಂದಿರಿ? ನಿಮ್ಮ ಮನೆಯಲ್ಲಾದುದು ಸಾಲದೆಂದೇ ಅಥವಾ ನನ್ನ ನಡತೆಗೆ ಕ್ಷಮಾಯಾಚನೆ ಪಡೆಯಬೇಕೆಂದೇ? ಅಥವಾ ಕಣ್ಣಿದಿರು ಬಂದು ಕರುಳಿರಿಯಬೇಕೆಂದೇ? ಪಶು..ನಾನು ಪಶು! ಅಲ್ಲವೇ? ಬಹುರಃ ಆ ದಿನ ಹೇಳುವಷ್ಟನ್ನು ಹೇಳಲಾಗಲಿಲ್ಲವೇನೋ-ಹೇಳಿ, ಉಳಿದುದನ್ನೇ ಲಾಲಾ ಹೇಳಿ ಮುಗಿಸಿ. ಸಿದ್ಧವಾಗಿದೇನೇ. ತಪ್ಪಿ ನಿಮ್ಮದಲ್ಲ, ನನ್ನ ದು.”

ಇದ್ದ ಕ್ಷೇತ್ರದ ಆವಾಸಿ ಮಾತನ್ನು ಕೇಳಿ, ಪ್ರಭಾವತಿ ಜಕಿತ ಖಾದಳು. ಅವಳಿರಿಯದಂತೆಯೇ ಅವಳ ಬಾಯಿ ನುಡಿಯಿತು—

“ಅದಕ್ಕಾಗಿ ನಾನು ಬರಲಿಲ್ಲ.”

“ಮತ್ತೇ ಕೇ....”

ಅವಳ ಮಾತು ಕೇಳಿ, ಅವನ ಕಣ್ಣಿಲ್ಲಿ ಇದ್ದ ಕ್ಷೇತ್ರದ ಏನೋ ಬೆಳಕು ಸಂಚರಿಸಿ ಮರುಗಳಿಗೆಯೇ ನಂದಿಹೋಯಿತು.

“ಸರಿಯೇ-ಎತಕ್ಕಾದರೂ ಬಂದಿರಿ. ಬಂದುದು ಒಳಿತೇ ಆಯಿತು. ಅಂದೇ ನಿಮಗೊಂದು ಮಾತು ಹೇಳಬೇಕೆಂದಿದ್ದೇ. ಆಗಲಿಲ್ಲ. ನನ್ನ ವಿವರವಾಗಿ ನೀವೇನೇ ತಿಳಿದುಕೊಂಡಿರಬಹುದು, ಹೇಗೆ ತಿಳಿದುಕೊಂಡರೂ ಸರಿಯೆ. ಅದರೆ ಈ ಬಂದು ಮಾತು ಕೇಳುವ ಸಹನೆ ಮಾತ್ರ ತೋರಿಸಿ.

ನನ್ನ ಬಾಳನಲ್ಲಿ ಹೆಚ್ಚೊಬ್ಬಳು ಬಿರುಗಾಳಿಯಾಗಿ ಬಂದು ನನ್ನೆಡೆಯನ್ನು ಕೆಲಕೆ, ಒಂದು ಗಳಿಗೆ ಮೈ ಮರೆಯುವಂತೆ ಮಾಡಬಹುದು ಎಂದು ನಾನು ನಿರೀಕ್ಷೆಸಿ ರಲಿಲ್ಲ. ಒಂದು ಗಳಿಗೆ—ಒಂದೇ ಒಂದು ಗಳಿಗೆ ನನ್ನ ಕತ್ತಲ ಬಾಳನಲ್ಲಿಂದ ಅಶೇ ಕೊನರಿ ಬೆಳಕು ಬೆಳಗಿತು. ಅದಕ್ಕಾಗಿ ನಿಮಗೆ ಅಭಿನಂದನೆಗಳು. ಆದರೆ ಆ ಫೋಟನೆಯಿಂದ ನಿಮ್ಮ ಮನಸ್ಸಿಗೆ ತುಂಬಾ ನೋವಾಗಿರಬೇಕು. ಕ್ವೆಮಿಸಿ.”

ಪ್ರಭಾವತಿಯ ಮುಖವನ್ನು ನೋಡದೆ ಬೇರೆತ್ತು ಲೋ ನೋಡುತ್ತಾ ಹೇಳಿದ ಶಾಂತಾರಾಂ. ಆ ಮಾತು, ಅದನ್ನು ಜಿದ ರೀತಿ, ಕಗ್ಗಲ್ಲು ಎಂದುದು ಚಿರಿದು, ಆದರ ಒಡಲಿನಿಂದ ಜಲ ಒಸರಿದಂತಿತ್ತು. ಅಣಕ, ವೃಂಗ್ಯಗಳಿಲ್ಲದೆ, ಅವನು ಸರಳವಾಗಿ ಮಾತಾಡಿದುದನ್ನು ಅವಳು ಕೇಳಿದುದು ಅದೇ ಮೋದಲು. ಏಕೋ ಆ ಮಾತು ಕೇಳಿ ಅವಳ ಹೃದಯವೂ ಮೃದುವಾಯಿತು. ಹಾಗೇ ಅವನ ತಾಯಿ ಅವನು ಸ್ತ್ರೀ ದ್ವೇಷಿಯೆಂದುದು ನೆನಪಾಗಿ ಏಕೆಂದು ಕೇಳಬೇಕೆನಿಸಿತು. ಆದರೆ ಅಪ್ಪು ಸಲಿಗೆ ವಹಿಸಲು ಧೃಯ ವಾಗಲಿಲ್ಲ.. ಸುಮೃನೆ ನಿಂತು ಅವನಾಡಿದುದನ್ನು ಆಲಿಸಿದಳು.

ಅವನ ಮಾತು ನೆನಪಿಸಿದ ಆ ಗಳಿಗೆಯ ನೆನಪಿನಿಂದ ಅವಳ ಮೈ ಪುಲಕಿತವಾಯಿತು. ಹತ್ತಾರು ದಿನ ಅವಳ ಮುದಳನ್ನು ಕೆಲಕಿದ ಆ ಅನಿರೀಕ್ಷಿತ ಬಾಹುಬಂಧನ, ಚುಂಬನಗಳ ಸೃಷ್ಟಿಯಿಂದ ಅವಳ ಮುಖ ಕೆಂಪಾಯಿತು. ರಕ್ತ ವೇಗವಾಗಿ ಹರಿಯಿತು. ಕಣ್ಣ ಹೊಳಪಾಯಿತು. ಅವಳು ಸುಮೃನೆ ನಿಂತುದನ್ನು ಕಂಡು, ಅವನೇ ಕೇಳಿದ—

“ಏನು ತುಂಬಾ ಅಲೋಚಿಸುತ್ತಿದ್ದ ಐಲ್ಲಾ ?”

“ಒಂದು ಪ್ರಶ್ನೆ ಕೇಳಬೇಕೆನಿಸಿತು. ಕೇಳಲೋ ಬೇಡನೋ ಎಂದು ಯೋಚಿಸುತ್ತಿದ್ದೆ.”

“ಕೇಳಿ. ಏನು ಬೇಕಾದರೂ ಕೇಳಬಹುದು.”

“ಕೇಳಲೇ ?”

“ಮಂಡಿತವಾಗಿಯೂ ಕೇಳಿ.”

“ನಿಮ್ಮ ತಾಯಿ, ನೀವು ಸ್ತ್ರೀ ದೈತ್ಯಿ ಎಂದರು. ಅದು ನಿಜವೇ?”

“ಅದು ಅಪ್ಪ ಬೇಗ ಉತ್ತರ ಹೇಳಬಹುದಾದ ಪ್ರಶ್ನೆಯಲ್ಲ. ಈಗಲೇ ಹೊತ್ತಾಗಿದೆ. ನಿಮಗೆ ಬಿಡುವು, ಕೇಳಬೇಕೆಂಬ ಆಸಕ್ತಿ, ನನಗೂ ಹೇಳುವ ಮನಸ್ಸಿದ್ದರೆ, ಎಂದಾದರೊಂದು ದಿನ ಹೇಳುತ್ತೇನೆ. ಮನೆಯವರು ನಿಮ್ಮನ್ನ ಕಾಯುತ್ತಿರಬೇಕು.”

“ಅಪ್ಪೇನೂ ಹೊತ್ತಾಗಿಲ್ಲ.”

“ಆದರೂ ಇಂದು ಬೇಡ. ನಡೆಯಿರಿ. ಅಪ್ಪ ದೂರ ಬಿಟ್ಟಬರಲೇ?”

“ಬಿನ್ನಿ.”

“ನನ್ನ ಜೊತೆಯಲ್ಲಿ ಬರಲು ಸಂಶಯವಿಲ್ಲವಷ್ಟೇ?”

“ಸಂಶಯವಿದ್ದಿದ್ದರೆ ನಿಮ್ಮ ಮನೆಯವರಿಗೂ ಬರುತ್ತಿರಲಿಲ್ಲ.”

“ಫ್ಯಾಂಕ್ಸ್. ಅಂದ ಹಾಗೆ ನೀವು ಬಂದ ಕಾರಣ ಹೇಳಲೇ ಇಲ್ಲವಲ್ಲ.”

“ಅಪ್ಪ ದೂರ ಜೊತೆಗೆ ಬರುತ್ತೇನಿ ಎಂದಿರಲ್ಲ. ಆಗ ಹೇಳುತ್ತೇನೇ.”

“ಹಾಗೇ ಮಾಡಿ.”

ಪ್ರಭಾ ಅಡಿಗಿಯ ಕೆಲಸದಲ್ಲಿ ತಲ್ಲಿನಳಾಗಿದ್ದ ಶಾಂತಾರಾಮನ ತಾಯಿಗೆ ಬರುವುದಾಗಿ ಹೇಳಿ ಹೊರಟೆಳು. ಶಾಂತಾರಾಂ ಆವಳನ್ನು ಹಿಂಬಾಲಿಸಿದ.

“ನಿಮ್ಮನ್ನ ಮತ್ತೆ ಪಾಠಕ್ಕೆ ಬಿನ್ನಿ ಎಂದು ಹೇಳಲು ಬಂದೆ. ನೀವು ಹೇಳಿದುದನ್ನು ಚಂದ್ರ ಹೇಳಿದ.”

“ಆ ಕಾರಣ ನಿಜವೆಂದು ನಂಬಲೇ?”

“ಅಪ್ಪಲ್ಲದೆ ಮತ್ತೇನಿರಬಹುದು?”

“ಹೇಳಲೇ?”

“ಹೇಳಿ.”

“ಆ ದಿನದ ಫಟನೆಯ ಪರಿಣಾಮ ನನ್ನ ಮೇಲೆ ಹೇಗಾಯಿತೋ, ಆ ಆಫಾತದಿಂದ ಎಪ್ಪು ತತ್ತರಿಸಿಹೊಗಿದೇನೋ, ಮತ್ತೆ ನಿಮ್ಮನ್ನ ನೋಡಿದಾಗ ಹೇಗಾಗುವೇನೋ ಎಂದು ನೋಡಬೇಕೆಂದೇ ನೀವು ಬಂದಿರಲ್ಲವೇ?”

ಶಾಂತಾರಾಮ ಕೇಳಿದ ಮಾತು ಪ್ರಭಾವತಿಯನ್ನು ವಿಂಚಿಸಂತೆ ಸೋಕಿತು. ಹೇಗೆ ಗೊತ್ತಾಯಿತು ಅತನಿಗೆ ಈ ಮಾತು?

“ನಿಜವಲ್ಲವೇ ಅದು? ನಿಜ. ಹೆಂಗಸನ್ನು ನಾನು ಬಲ್ಲೆ. ಗುಂಡಿ ಸೇಟಿಗೆ ಗುರಿಯಾದ ವಿಗದ ರಕ್ತದ ಜಾಡು ಬೆಷ್ಟೆಟ್ಟೆ ಅದು ಸಾಯುವು ದನ್ನು ಸೋಡಬರುವ ಬೇಟಿಗಾರನಂತೆ ಹೆಂಗಸರು. ನಾನು ಸ್ತ್ರೀ ದ್ವೇಸಿಯೇ, ಏಕೆ ಎಂದು ಕೇಳಿದರಲ್ಲ. ನಿಜ, ಆ ಮಾತು. ಅದಕ್ಕೆ ಇದೇ ಕಾರಣ.”

ಮನಸೆದ ಉಕ್ಕಿನಂತಿತ್ತು ಆ ಮಾತು. ಆ ಮಾತು ಕೇಳಿ ಪ್ರಭಾವ ತಿಯ ಹೈ ನಂದುಗಿತು.

“ಹೆಂಗಸೆಂದರೆ ಅವು ಸಿಟ್ಟೇ?”

“ಬೇರೆ ಬಗೆಯ ಭಾವನೆ ಬೆಳೆಸಲು ಅವಕಾಶವೇ ಇಲ್ಲ.”

“ಹಾಗಾದರೆ....ರೆ....ರೆ....”

“ರೆ....ರೆ....ಯ ಅರ್ಥವನ್ನು ನಾನು ಬಲ್ಲೆ. ಹಾಗಾದರೆ ನಾನು ಅಂದೇಕೆ ಹಾಗೆ ಮಾಡಿದೆ. ಇದೇ ಅಲ್ಲವೇ ನಿಮ್ಮ ಮನಸ್ಸನ್ನು ಕೊರೆಯುವ ಪ್ರಕ್ರಿಯೆ?”

“ಹೊ.”

“ಒಬ್ಬ ತನ್ನ ಜೀವನದಲ್ಲಿ ಒಂದು ಬಾರಿಯಲ್ಲ, ಎರಡನೇ ಬಾರಿಯೂ ಮೂರು ನಾಗಬಲ್ಲ ಎನ್ನುವುದಕ್ಕಾದು ಉದಾಹರಣೆ. ಕೇಳಿ ನಗಬೇಡಿ. ನಕ್ಕರೂ ಚಿಂತಿಯಿಲ್ಲ. ನಾವು ದುಃಖಪಡುವುದು ಇತರರು ನಮ್ಮನ್ನು ಸೋಡಿ ನಗಲಿ ಎಂದೇ ಅಲ್ಲವೇ? ಒಮ್ಮೆನಾನೂ ಒಬ್ಬಕೆಯನ್ನು ಪ್ರೀತಿ ಸಿದೆ. ನಾನು ಮನಸಾರ ಪ್ರೀತಿಸಿದರೆ ಸಾಕು, ಆ ವಸ್ತು ನನ್ನ ದಾಗಬಹುದು ಎಂದು ನಂಬಿದ್ದೆ. ಹಾಗಾಗಲಿಲ್ಲ. ಆ ಹೇಣ್ಣಿಗೆ ನಾನು ಬೇಕಾಗಲಿಲ್ಲ. ಆದರೆ ನಾಲ್ಕಾರು ಬಾರಿ ಬೇರೆ ಹೆಚ್ಚೆವಾಡಿಕೊಂಡು, ಆ ತಿರ ಸ್ವಾರದ ಬೇಗೆಯಲ್ಲಿ ನಾನು ಬೇಯುವುದನ್ನು ಸೋಡಿ ಬಂದಿದ್ದೇಳು. ಇಂದೂ ಅದೇ. ಹಳೆಯ ಹಾಡಿನ ಪಲ್ಲವಿ.”

ವಿವದಲ್ಲಿ ಅದ್ದು ತೆಗೆದಂತಿದ್ದವು ಆ ಮಾತುಗಳು. ಆದರೂ ಆ ಮಾತು

ಅರವತ್ತಾರ್ಧ ಲಕ್ಷ

ಎಕೋ ಪ್ರಭಾವತಿಗೆ ಸ್ತಿರ್ಯವಾದವು. ಅತ ನೇರವಾಗಿ ‘ನಿನ್ನನ್ನು ಪ್ರೀತಿ ಸುತ್ತಿದ್ದೆ’ ಎನ್ನಲಿಲ್ಲವಾದರೂ, ಆ ಮಾತುಗಳಲ್ಲಿ ಆ ಅರ್ಥವಿತ್ತು. ಅತನ ಮಾತುಗಳಿಂದ ತನ್ನ ಮೇಲೆ ಆತನಿಗೆ ಪ್ರೀತಿ ಇತ್ತು ಎಂದು ಧ್ವನಿತವಾಗಿತ್ತು. ಅಂದರೆ ಈಗ ಇಲ್ಲವೇ?....ಆ ಮಾತನ್ನು ಹೃದಯದಲ್ಲಿ ಹತ್ತಿಕ್ಕು ಲಾರದೆ ಕೇಳಿದಳು—ಅವಳ ಮೈಯಲ್ಲಿ ಕುದಿಕುದಿದು ಹರಿದ ರಕ್ತವೇ ಪ್ರಶ್ನೆ ಕೇಳಿದಂತೆ ಕೇಳಿದಳು—

“ಅಂ.. ಅಂದರೆ....ನನ್ನ ಮೇಲೆ ನಿಮಗೆ ಪ್ರೀತಿಯಿತ್ತೇ?”

ವಕ್ಕೆದಲ್ಲಿ ನಡಿಯುತ್ತಿದ್ದ ಆತನ ಕೈ ಹಿಡಿದು ಕೇಳಿದಳು.

ಆ ಕೈ ಸೊಂಕೆಸಿಂದ ವಿಂಜು ಸೊರೆಕಿದಂತೆ ನಿಡುಕಿದ್ದ ಆತ ತಟಿಕ್ಕುನೇ ಕೈ ಕೊಸರಿಕೊಂಡು ಹೇಳಿದ—

“ಇತ್ತು....ಇತ್ತು....ಈಗ ಅದೆಲ್ಲಕೂ ತಡವಾಯಿತಲ್ಲವೇ? ಅಥವಾ ಅದರಿಂದಲೂ ನಿಮಗೆ ತೃಪ್ತಿಯಾಗುವ ಹಾಗಿದ್ದರೆ ಹೇಳುತ್ತೇನೆ ಕೇಳಿ. ನಿಮ್ಮ ಮೇಲೆ ನನಗೆ ಪ್ರೀತಿ ಇತ್ತು. ಆಯಿತೇ? ನಿಮ್ಮ ಮನೆ ಹತ್ತಿರಾಯಿತು. ಬರಲೇ? ನಮಸ್ಕಾರ” ಎಂದವನೇ ವೇಗವಾಗಿ ಹಿಂದಕ್ಕೆ ತಿರುಗಿದ.

“ಮನಿಗೆ ಬರುವುದಿಲ್ಲವೇ?” ಏನೋ ಒಂದು ಬಗೆಯ ಆತಧ್ವನಿಯಿಂದ ಕೇಳಿದಳು ಪ್ರಭಾವತಿ.

“ನಾಳೆಯವರಿಗೆ ಯೋಚನೆ ಮಾಡಿ. ಬನ್ನಿ ಎಂದರೆ ಬರುತ್ತೇನೆ” ಎಂದವನೇ ವೇಗವಾಗಿ ತನ್ನ ಮನೆಯ ಕಡೆ ನಡಿದ. ಕನಸಿನಲ್ಲಿಂಬಂತೆ ಅವನು ಹೋಗುವುದನ್ನೇ ನೋಡಿದಳು ಪ್ರಭಾವತಿ.

೬

ಶಾಂತಾರಾಂ ತನ್ನನ್ನು ಪ್ರೀತಿಸುತ್ತಾನೆ!

ಮನಿಗೆ ಹೋದುದು, ಮನೆಯಲ್ಲಿ ಮಾತಾಡಿದುದು, ಉಟ ಮಾಡಿದುದು—ಯಾವುದೂ ಸರಿಯಾಗಿ ಆವಳಿಗೆ ನೆನಪಿರಲಿಲ್ಲ. ಮಧ್ಯಪಾನ ಮಾಡಿದವಳಂತೆ, ಅದೆಲ್ಲವನ್ನೂ ಮುಗಿಸಿ ಬಂದು ಹಾಸಿಗೆಯ ಮೇಲೆ ಬಂದು ಬಿಡ್ಡಳು.

ಮತ್ತೆ ಮತ್ತೆ ಅದೇ ಮಾತು ಅವಳ ಮೆದುಳನಲ್ಲಿ ಮಾಡಕವಾಗಿ ಮೊರೆಯುತ್ತಿತ್ತು.

ಯಾವುದೋ ಒಂದು ಮಾತು ತನ್ನ ಬಾಳಿನಲ್ಲಿ ಇಷ್ಟು ಉಗ್ರ ಪರಿ ಕಾಮ ಮಾಡಬಹುದು ಎಂದು ಪ್ರಭಾವತಿ ನಂಬಿರಲಿಲ್ಲ. ಆಲಿಬಾಬ ‘ಸಾಸುವೆ’ ಎಂದ ಕೂಡಲೇ ಬಾಗಿಲು ತೆರೆದು ತನ್ನಲ್ಲಿಯ ನವನಿಧಿಗಳನ್ನು ತೋರಿದ ಕಳ್ಳನ ಗವಯಂತೆ, ‘ಪ್ರೀತಿಸುತ್ತೇನೇ’ ಎಂಬೊಂದು ಮಾತು ಅವಳ ಕಳ್ಳೆದುರು ಹೊಸ ಪ್ರಪಂಚವೊಂದರ ಆನಂದವನ್ಯ ದರ್ಶನ ಮಾಡಿಸಿತ್ತು. ಎಂಥ ಇಂದ್ರಜಾಲ ಆ ಮಾತಿನದು !

ಎಷ್ಟು ಆಕಷ್ಣಕ, ಎಷ್ಟು ಉನಾಷ್ಟಕ, ಎಷ್ಟು ಆನಂದದಾಯಕ-ಈ ಹೊಸ ಜಗತ್ತು.

ಅಮೇರಿಕಾ ತೀರವನ್ನು ಮೊದಲಬಾರಿಗೆ ಕಂಡಾಗ ಕೊಲಂಬಸ್‌ಗೆ ಇದೇ ಬಗೆಯ ಹಫೋರ್ಡ್‌ರೈಕ್‌ವಾಗಿರಬೇಕು.

ಅದೊಂದು ಮಾತು ಒಂದು ಜೀವದ ವೇಲೆ ಅಧಿಕಾರವನ್ನು ಅವಳಿಗೆ ತಂದು ಕೊಟ್ಟಿತ್ತು.

ಹರ್ಷದಲ್ಲಿ ತೀಲಸಬಹುದು, ದುಃಖದಲ್ಲಿ, ಉರಿಯಲ್ಲಿ ಆದ್ದುಭಹುದು— ಹೀ ! ಎಂಥ ಅಧಿಕಾರ !

ಆ ಮಾತು ಮನದಲ್ಲಿ ಮೂಡಿದಾಗ ಅವನು ಹೇಳಿದ ತನ್ನ ಬಾಳಿನ ಮರಂತ ಪ್ರಣಯವೂ ಸೆನಪಿಗೆ ಬಂತು.

ಬೇಟಿಗಾರನ ಬಾಣಾಫಾತದಿಂದ ಸೊಂದ ಹಕ್ಕಿ, ಕಂಪಿಸುವ ತನ್ನ ರೆಕ್ಕಿಗಳನ್ನು ಬೀಸುತ್ತಾ, ಯಾತನೆಯಿಂದ ಚೀರಿಡುತ್ತಾ ಗೂಡಿಸೆಡಿಗೆ ಬರುವಂತೆ ತನ್ನ ಬಳಿಗೆ ಶಾಂತಾರಾಂ ಬಂದಿದ್ದು.

ಆ ಸೊಂದ ಜೀವಕ್ಕೆ ನಲಿವನ್ನು, ಗೆಲುವನ್ನು, ಆನಂದವನ್ನು ಕೊಡುವ ಅಧಿಕಾರ ತನಗಿದೆ.

ಆ ಭಾವನೆ ಸುಳಿದಾಗ, ಅವಳಿಗೆ ಶಾಂತಾರಾಮನನ್ನು ತನ್ನ ಎದೆಯಲ್ಲಿ ತಬ್ಬಿ, ಕಂಬನಿಯೊರಿಸಿ, ‘ನಾನಿದೇನೇ, ದುಃಖಿಸಬೇಡ’ ಎಂದು ಹೇಳಿ ಅರವತ್ತಾರು

ಬೇಕೆನಿಸಿತು. ಮಂಗವನನ್ನು ಕಂಡ ತಾಯ ಹೃದಯದ ಕರುಣೆ ಅವಳಿದೆ ಯನ್ನು ತುಂಬಿ ಹರಿಯಿತು. ಅವನನ್ನು ತೋಳಲ್ಲಿ ತಬ್ಬಿದಂತೆಯೇ ಭಾವಿಸಿದ್ದು.

ಮತ್ತೆ ಅಂದಿನ ಅನಿರೀಕ್ಷಿತ ಆಲಿಂಗನದ ನೆನಪು ಜಾಗ್ರತ್ವಾಯಿತು. ಆ ನೆನಪಿನ ಸುಖೋಷ್ಟ ಪ್ರವಾಹದಲ್ಲಿ ಅವಳ ಮೈ ಬೆಣ್ಣೆಯಂತೆ ಕರಗಿ, ಬಯಕೆ ಉರಿಯಿತು. ತನ್ನ ತೋಳನಿಂದಲೇ ಎಡೆಯನ್ನು ತಬ್ಬಿಕೊಂಡು ಹಾಸಿಗೆಯಲ್ಲಿ ಹೊರಳಿದಳು.

ತನ್ನ ಮೈ ಬಗ್ಗೆಯೇ ಅವಳಿಗೆ ಅಭಿಮಾನ ವುಂಡಿತು. ಹಾಸಿಗೆಯಿಂದ ಮೇಲಿದ್ದು, ಸಿಲುಗನ್ನು ಡಿಯಲ್ಲಿ ತನ್ನ ಮೈಯಾನ್ನೇ ನೊದಲಬಾರಿಗೆಂಬಂತೆ ನೋಡಿಕೊಂಡಳು. ಒಂದು ಕಾಲಕ್ಕೆ—ನಿಜ. ಈಗ ಅದು ಎಂದೋ ಒಂದುಕಾಲ ಎನಿಸುತ್ತಿದೆ—ಈ ಮೈ, ತನ್ನ ಹೆಣ್ಣು ತನದ ಬಗ್ಗೇ ಅವಳಿಗೆ ಹೀನಾಯವನಿಸಿತ್ತು. ಹೆಣ್ಣು ತನ ಶಾಪ ಎಂದುಕೊಂಡಿದ್ದಳು.

ಈಗ, ಶಾಂತಾರಾಮನ ಬಯಕೆ ಅವಳಿಗೆ ತೋರಿಸಿಕೊಟ್ಟಿದೆ—

ಈ ಮೈ ಎನ್ನು ಸುಖ ಕೊಡುಬಲ್ಲದು, ಎನ್ನು ಸುಖ ಪಡೆಯಬಲ್ಲದು. ತನ್ನ ಮೈ ಪರಮಾನಂದದ ನಾಟ್ಯವಂದಿರದಂತೆ ತೋರಿತು ಪ್ರಭಾವತಿಗೆ. ಇದುವರೆಗೂ ತಾನು ಭಿಕ್ಷುಕಿ ಎಂದು ತಿಳಿದಿದ್ದ ವಳಿಗೆ, ಒಮ್ಮುಂದೊಮ್ಮೆಗೆ ಚಕ್ರವರ್ತಿನಿ ಎಂದು ತಿಳಿದಾಗ ಆಗುವ ಆನಂದ ಅವಳ ಮೈಯ ನರನರದಲ್ಲಿ ತೆರೆತೂಗುತ್ತಿತ್ತು.

ಹಾಗೇ ಯೋಚಿಸಿದಳು—

ತಿರಸ್ಕೃತನಾದ ಶಾಂತಾರಾಮನ ವ್ಯಧಿಯನ್ನು. ಅವನ ಹೃದಯದಲ್ಲಿ ಎನ್ನು ದ್ವೀಪ, ಕೊರ್ಮಿಧ್ರ, ಕಹಿ ತುಂಬಿದೆ. ತನ್ನ ಒಂದೇ ಒಂದು ‘ಹೂ’ ಎನ್ನು ವಿಕೆಯಿಂದ ಇದೆಲ್ಲವೂ ಎನ್ನು ಬೇಗ ಆನಂದ, ಸ್ನೇಹ, ಮಧುರತೆಯಾಗಿ ಪರಿಣಮಿಸುತ್ತಿದೆ. ಈ ಪ್ರಚಂಡ ಮಾಂತ್ರಿಕ ಶಕ್ತಿ ತನ್ನ ದು.

ನಿಜ, ನಿಜ, ಆ ಜೀವಕ್ಕೆ ಸುಖ ನೀಡಬೇಕು ಎನಿಸಿತು.

ಒಮ್ಮೆ ತನ್ನ ದೇಹದ ಬಗ್ಗೆ ಹೆಮ್ಮೆ, ಮತ್ತೊಮ್ಮೆ ನೋಂದ ಜೀವದ ಬಗ್ಗೆ ಮುಪ್ಪೆ.

ಈ ಬಯಕೆ-ವಾತ್ಸಲ್ಯಗಳ ಜೋಡಿ ಉಯ್ಯಾಲೆಯಲ್ಲಿ ತೂಗುತ್ತಾ ಇರುಳು ಕಳೆದಳು ಪ್ರಭಾವತಿ-ಹಗಲು ಕಾಯುತ್ತಾ.

ಆ ದಿನ ತನ್ನ ನೈಯನ್ನು ಹಿಂದೆಂದೂ ಇಲ್ಲದವ್ಯು ಆಸಕ್ತಿಯಿಂದ ಅಲಂಕರಿಸಿಕೊಂಡಳು. ಕೂದಲ ಒಂದೊಂದು ಎಳೆ, ಸೀರೆಯ ಒಂದೊಂದು ನೇರೆಯನ್ನು ತಿದ್ದಿ, ಶಾಂತಾರಾಂ ಬರುವ ಹೊತ್ತನ್ನು ಕಾದಳು.

ಪ್ರಭಾವತಿ ಕಾದಳು-ಸಂಜೆ ಬಂದು ಹೋಯಿತು. ಆದರೆ ಶಾಂತಾರಾಂ ಬರಲಿಲ್ಲ.

ಏಕೆ ಬರಲಿಲ್ಲ, ಏಕೆ ಬರಲಿಲ್ಲ ?....

ಆ ಕೊರಗಿನಲ್ಲಿ ಬಯಕೆ ಕಾತರವಾಗಿ, ಒಲವು ವಿರಹವಾಗಿ ದಳ್ಳುರಿಯಾಗಿ ಉರಿಯಿತು.

ಏಕೆ ಬರಲಿಲ್ಲ ?

ಸಂಜೆಯ ಮಬ್ಬಿಗತ್ತಲಿನಲ್ಲಿ, ಅಷ್ಟೇ ಮಬ್ಬಾದ ಮನದಿಂದ ತೋಟದಲ್ಲಿದ್ದ ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತಿದ್ದಾಗ ಅವಳಿಗೆ ನೇನಪಾಯಿತು. ಹಿಂದಿನ ದಿನ ಅವನು ‘ಬರುತ್ತೇನೇ’ ಎಂದಿರಲಿಲ್ಲ. ‘ಬನ್ನಿ ಎಂದರೆ ಬರುತ್ತೇನೇ’ ಎಂದು ಹೇಳಿ ಹೊರಟುಹೊಗಿದ್ದು.

ಹಾಗೇ ಆ ಮಾತ್ರ ನೇನಪಿಗೆ ಬಂತು-

“ಇತ್ತು....ಇತ್ತು....ಈಗ ಅದೆಲ್ಲಕ್ಕಾಗಿ ತಡವಾಯಿತಲ್ಲವೇ ?”

ಯಾವುದೋ ಭೀತಿ ಅವಳ ಹೃದಯವನ್ನು ಹಿಂಡಿತು. ತೀರಾ ಕೈ ಮಿಂಚಿಹೋಯಿತೆ ? ‘ಇತ್ತು’-‘ಈಗ ಇಲ್ಲವೇ ?’-ಭೀತಿಯ ಮಧುವಾನ ದಿಂದ ಬಯಕೆ ಬಲಿತು ಥಾಳಿಸಿತು. ತೂಗುವ ಉಯ್ಯಾಲೆಯನ್ನು ಬಲವಾಗಿ ತೂಗಿಕೊಂಡು ಅವನ ಮನೆಯವರಿಗೂ ಹಾರಬೇಕು ಎನಿಸಿತು.

“ಗುಂಡಿನೇಟಿಗೆ ಗುರಿಯಾಗಿ ಶೋದಿಯಲ್ಲಿ ಮರೆಯಾದ ವಿಗದ ರಕ್ತದ ಜಾಡು ಪತ್ತಿ ಹಚ್ಚಿ, ಅದು ಹೊರಳಿ ಹೊರಳಿ ಸಾಯುವುದನ್ನು ನೋಡಿ ತೃಪ್ತಿಪಡಬರುವ ಭೀಟಿಗಾರನಂತಿ ಹೆಂಗಸು. ನೀನೂ ಅದಕ್ಕಾಗೇ ಬಂದವ ಇಲ್ಲವೇ ?”

ಅರವತ್ತೆಂಟು

నొరు నోనేయింద అవళ విదుళ్లన్నీరిదు నోళగితు శాంతా రామనాడిద మాతిన సేనపు.

“అయ్యో!, నాను హాగల్ల” ఎందు చేరి హేళబేకేసినికు ఆవళగి. ఆదరి ఆవళు హోదుదొ అదక్కే. ఆవళగే ఆదు గొత్తిత్తు. ఆదు సేనపాగి తన్న మేలే ఆవళగి సిట్టు బంతు, బేసరవాయితు....

“నావు దుఃఖపడువుదు ఇతరరు నోఇది నగలి ఎందే ఇల్లవే?”

ఆ మాతాడిద జీవక్కే ఎష్టు నోవాగిరబేడ. హనిహనియాగి ఆవళ కణ్ణీంద నీరు జారితు. ఎల్లాదరూ హోగి, యార ఎదె యల్లాదరూ ముఖ మరిసి గట్టియాగి ఆత్తుబిడబేకు ఎనిసికు ఆవళగి. ఆదరి యార ఎదెయ ఆత్తుయ? అందిన బాహుబంధనద సేనపాయితు.

“ఓ, ఇందెల్లి ఆ ‘తోఇళు?’”

మన్మంత్ర మంగలితు ఆవళ హైదరు-కాగే తూగుత్తిద్దుళు ఖంయాలీయ మేలే, హొత్తిన అరివిల్లదే.

హోరగెల్లో ఆటవాడలు హోగిద్ద చందు, తోటదల్లి ఖంయాలీయ మేలే కుళతిద్ద ప్రభావతియన్న కండు కేళద—

“ఇవత్తు మేష్టరు బర్తూరి అందెయల్ల పట్టి, ఎల్లి బరలే ఇల్ల?”

“బన్ని ఎందు హేళ బందిద్దే, నాళే బరబముదు.”

ఆవళ బాయి ఆ మాతు హేళితు. ఆదరి ‘నాళే బరుత్తూ రెయే?’ ఎందు ఆవళ హైదరు ఆవళన్నే కేళితు. మత్తే ఉరి పుజ్పలిసితు ఆవళ న్నేయల్లి.

ఆ ఉరియల్లో ఇరుళు కళేదళు. మత్తే హగలాయితు. సంజే యాగి, ఇరుళు బెంచియ చోఎనాగి కళేయితు-శాంతారాం బరలిల్ల.

“కాగాదరి బరువుదే ఇల్లవే? ఆవన బయకే ఆష్టు బేగ

ಬತ್ತಿಹೋಯಿತೇ? ತಾನು ಹೇಳಿಕೆಳಸಲ್ಪಿ. ಅದರೂ ಬನ್ನಿ ಎಂದಿರ ಲಿಲ್ಲವೇ? ಬಂದಿದ್ದರೆ ತಪ್ಪಾಗುತ್ತಿತ್ತೇ?”

ಕಾರೆ-ವ್ಯಧಿ-ಕೊರ್ಮಿ-ಬಯಕೆ, ಕಡಲ ತೆರೀಯಂತೆ ತೆರೀತೆರಿಯಾಗಿ ಅಪ್ಪುಳಿಸಿದವು. ಉಳಿದೆಲ್ಲವನ್ನೂ ಮೆಟ್ಟಿ ಹೊರೀಯಿತು ಬಯಕೆ.

ಆ ಸಂಚೆ ಕಾಲೇಜನಿಂದ ಬರುವಾಗಲೇ ಅವನ ಮನೆಯ ಕಡೆ ತಾನೇ ಹೋದಳು.

ಎರಡೇ ದಿನದ ಕೆಳಗೆ ವಿಜಯಿಯಂತೆ ಸೋತವನಲ್ಲಿ ಜೈದಾಯ್ ತೋರಲು ಬಂದಿದ್ದಳು. ಈಗ ತಾನೇ ಪರಾಜಿತೇ!

ಬೇಡ ಬೇಡವೆಂದರೂ ಅಭಿಮಾನಭಂಗದಿಂದ ಉಕ್ಕಿಬಂದ ಕಂಬನಿ ಯನ್ನು ಒರಿಸಿಕೊಂಡು ಮುಚ್ಚಿದ ಬಾಗಿಲು ತಟ್ಟಿದಳು. ಶಾಂತಾರಾಮನೇ ಬಂದು ಬಾಗಿಲು ತೆರೆದು, ಬಾಗಿಲಲ್ಲಿ ನಿಂತ ಪ್ರಭಾವತಿಯನ್ನು ಸೋಡಿ ಚಕ್ಕತನಾಡು.

“ಒ! ನೀವು!”

“ಹೂ. ನಾನೇ. ತೃಪ್ತಿಯಾಯಿತೇ ನಿಮಗೆ. ನಿನ್ನೆ ಏಕೆ ಬರಲಿಲ್ಲ?”

ಕೊರ್ಮಿಧಿಂದಿಂಬಂತೆ ಮಾತನಾಡಿದಳು ಪ್ರಭಾವತಿ. ಅದರೆ ಅದರ ಎಳಿ ಎಳಿಯ ನಡುವೆ ಕಂಬನಿ ವಿಂಚುತ್ತಿತ್ತು.

“ಒಳಗೆ ಬನ್ನಿ ಅಥವಾ ಬಾಗಿಲ ಒಳಯೇ ನಿಂತು ಮಾತಾಡಿ ಹೋಗ ಬೇಕೆಂದು ಬಂದಿದೀರೋ.”

ಅವಳ ಸಹನೆಯನ್ನು ಪರೀಕ್ಷಿಸುವಂತಿತ್ತು ಅವನ ಮಾತಿನ ರೀತಿ. ಅಭಿಮಾನಭಂಗವಾದ ಹೆಣ್ಣನ ಹೃದಯದಲ್ಲಿ ಕೊರ್ಮಿಧ ಹೆಡೆಯಾಡಿಸುತ್ತಿತ್ತು. ಅವನನ್ನೇ ದುರುಗುಟ್ಟಿ ನೋಡುತ್ತಾ ಮಾತನಾಡದೆ ನಿಂತಳು.

“ಮಿಂತನಾಗಿಯೂ ಒಳಗೆ ಬರಬಹುದು. ‘ಗೆಟ್‌ಆರ್’ ಎಂದು ಖಂಡಿತ ಹೇಳುವುದಿಲ್ಲ. ನಾನವ್ಯ ನಾಗರಿಕನಲ್ಲ. ಅಮ್ಮ ಮನೆಯಲ್ಲಿಲ್ಲ ವಾದುದರಿಂದ ಕಾಫಿ ಕೊಡಲಾರೆ. ಅದರೂ ಒಳಗೆ ಬನ್ನಿ.”

ತಾನಂದು ಹೇಳಿದುದನ್ನು ಅಣಕಿಸುತ್ತಿದ್ದಾನೆ! ಹೆಡೆಯಪ್ಪುಳಿಸಿ ಸೆಟಿದು

ಎಕ್ಕತ್ತು

ನಿಂತತು ಕೊ೦ಧ. ಹಾಗೇ ಅದನ್ನು ತಡೆಹಿಸಿದು ಒಳಗೆ ಹೋಗಿ ನಿಂತು, ಸೆಳೆದು ಬಿಗಿದ ಧ್ವನಿಯಲ್ಲಿ ಕೇಳಿದಳು—

“ನಿನ್ನೆ ಏಕೆ ಬರಲಿಲ್ಲ.”

“ಬಾ ಎಂದು ಕರೆಸಿಕೊಳ್ಳುದೆ ಬರುವ ಅಭ್ಯಾಸ ನನಗಿಲ್ಲ.”

“ಒಮ್ಮೆ ಹೇಳಲಿಲ್ಲವೇ ? ಮತ್ತೊಮ್ಮೆ ನಾನೇ ಬಂದು ಕರೆಯಬೇಕಾಗಿತ್ತೇ ?”

“ಮತ್ತೊಮ್ಮೆ ಬರಬೇಕಾದರೆ ಹೇಳಿ ಕಳಿಸಿ ಎಂದು ಹೇಳಲಿಲ್ಲವೇ? ನೀವೇ ಬಂದಿದ್ದ ರೂ ತಪ್ಪಾಗುತ್ತಿರಲಿಲ್ಲ ಅಲ್ಲವೇ ?”

ನಗು ನಗುತ್ತಾ ಹೇಳಿದ ಶಾಂತಾರಾಂ. ದುರುಗುಟ್ಟಿ ಅವನ ಮುಖ ವನ್ನೇ ನೋಡಿದಳು ಪ್ರಭಾವತಿ. ಅವನ ಮೋಗದ ಮೇಲಿನ ನಗು, ತನ್ನ ಅಪವಾನದ ಪತಾಕೆ, ಬೇಕೆಂದೇ ತಪ್ಪಾನ್ನು ಅಪವಾನಿಸಲೆಂದೇ ಆ ರೀತಿ ಮಾತಾಡುತ್ತಿದ್ದಾ ಸೆಂದು ತೋರಿತು ಅವಳಿಗೆ.

“ಹೀಗೆ ಮಾತನಾಡುವುದು ಸಭ್ಯತನವಲ್ಲ.”

“ಇರಬಹುದು. ಅಸಭ್ಯವರ್ತನೆ ಹೆಂಗಸರ ಗುತ್ತಿಗೆಯೇ ಅಲ್ಲ.”

ಶಾಂತಾರಾಂ ಆ ಮಾತು ಮುಗಿಸುವುದರೊಳಗಾಗಿ, ಫಳಾರ್ ಎಂದು ಅವನ ಕೆನ್ನೆಯ ಮೇಲೆ ಏಟು ಬಿತ್ತು. ಆ ಏಟನೊಂದಿಗೇ ಅದುವರೆಗೂ ಪ್ರಭಾವತಿ ತಡೆಹಿಡಿದ ಅಳುವೂ ನುಗ್ಗಿಬಂತು. ಅಳಾಳಂತ್ತಲೇ ನೆಲಕ್ಕೆ ಕುಸಿದುಬಿಟ್ಟಳು. ಅವಳ ಈ ಅನಿರೀಕ್ಷಿತ ವರ್ತನೆಯಿಂದ ಶಾಂತಾರಾಂ ಅಪ್ರತಿಭನಾದ.

ನೆಲಕ್ಕೆ ಜಾರಿದ ಪ್ರಭಾವತಿ ಬಿಕ್ಕೆ ಬಿಕ್ಕೆ ಅಳುತ್ತಿದ್ದಳು. ದುಃಖದ ಆವೇಗಕ್ಕೆ ಅವಳ ಮೈ ಮೀಟೆದ ತಂತಿಯಂತೆ ಕಂಪಿಸುತ್ತಿತ್ತು. ಅದನ್ನು ನೋಡುವುದಾಗಲಿಲ್ಲ. ಬಾಗಿ ನೆಲದ ಮೇಲೆ ಮಲಗಿದವಳನ್ನು ಎತ್ತಿದೆ. ಅವನ ಎದೆಯನ್ನು ಬಿಗಿ ನಿಂತಳು ಅವಳು. ಅವಳ ಮೈಯ ಬಯಕೆ, ಕಣ್ಣ ಹನಿಯಲ್ಲಿ ಕುಡಿಯಾಗಿ ಉರಿಯಿತು. ಅವಳ ದೇಹಸ್ವರ್ಚದಿಂದ ಅವನನ್ನು ಬಯಕೆ ಚೆಮ್ಮಿತು. ಬಂದು ಗಳಿಗೆ ಅವಳ ಮುಖವನ್ನೇ ದಿಟ್ಟಿಸಿ

ನೋಡಿ, ತನ್ನ ದೆಯೋಳಗೆ ಉರಿದ ಬಯಕೆಯನ್ನು ತಡೆಯಲಾರದೆ, ಹಾಗೇ ಅವಳನ್ನೂ ಎದಿಗೆ ಬಿಗಿದುಕೊಂಡು ಚುಂಬಿಸಿದ. ಅವಳ ತೋಳು ಅವ ನನ್ನ ಬಜಿಸಿ ಬಿಗಿಯಿತು. ಎರಡು ಸಿಮಿಷ ಇಬ್ಬರಿಗೂ ಜಗತ್ತಿನ ಅರಿವಿರ ಲಿಲ್ಲ.

ಬಳಿಕ ಹೆಣ್ಣು ಮೊದಲು ಎಚ್ಚರವಾದಳು. ಚುಂಬನದ ಮಾದ ಕತೆಯ ಮಂಪರಿನಲ್ಲೀ ಕೇಳಿದಳು-

“ನಿನ್ನೇ ಏಕೆ ಬರಲಿಲ್ಲ.”

“ನನಗಾಗಿ ಕಾದಿದ್ದೆ ಯಾ ಪ್ರಭಾ ?”

ಅವಳ ಕಣ್ಣ ಕುಡಿಯಲ್ಲಿ ಮಿನುಗುತ್ತಿದ್ದ ಕಂಬನಿಯ ಹನಿಯನ್ನು ತುಟ್ಟೆಯಿಂದ ಒರಸಿ ಕೇಳಿದ.

“ಹೂ.”

“ನನ್ನ ನನ್ನ ಕ್ಷಮೆಯನು. ಅಂತೂ ಸೇಡು ತೀರಿಸಿಕೊಂಡೆಯಲ್ಲಾ, ಈಗ ತೃಪ್ತಿಯಾಯಿತೆ ?”

“ಎನು ಸೇಡು ?”

“ಆಂದು ಒಂದು ಕೆನ್ನೆ ಗಾಗಿತ್ತು. . ಇವೊತ್ತು ಇನ್ನೊಂದು ಕೆನ್ನೆಗೆ....”

“ಮತ್ತೆ, ನಿನ್ನಂಥವರನ್ನು ದಾರಿಗೆ ತರುವುದು ಹೇಗೆ....”

ಮಳೆಯ ಹನಿಗಳ ಮೇಲೆ ಬಿಸಿಲು ಹೊಳೆದಂತೆ ಅವಳ ಮುಖದ ಮೇಲೆ ಮಂದಹಾಸ ತುಳುಕಿತು. ನಗನಗುತ್ತಲೇ ಕೇಳಿದಳು—

“ತುಂಬಾ ನೋವಾಯಿತೇ ?”

“ಕೆನ್ನೆಯ ವೇಲಿನ ನಿನ್ನ ಬೆರಳ ಗುರುತನ್ನೀ ಕೇಳು ”

ಪ್ರಭಾ ಅವನ ಕೆನ್ನೆಯನ್ನು ನೋಡಿದಳು. ಏದು ಬೆರಳುಗಳ ಗುರುತೂ ಕಂಡಿತು. ತುಟ್ಟೆಯಿಂದ ಅವನ ಕೆನ್ನೆಯನ್ನು ಮೃದುವಾಗಿ ಸವರಿ ಕೇಳಿದಳು—

“ಅಷ್ಟೇಕೆ ನನ್ನ ನನ್ನ ರೇಗಿಸಿದೆ ?”

“ಈ ಸುಖಿಕ್ಕಾಗಿ !”

ಎಷ್ಟತ್ತೆ ರಡು

ಇಬ್ಬರೂ ನಕ್ಕೆರು.

“ಹೊತ್ತಾಗಿ ಹೋಯಿತು. ನಾನಿನ್ನು ಮನೆಗೆ ಹೋಗುತ್ತೀನೆ. ನಾಳಿ
ಯಿಂದ ಪಾರಕ್ಕೆ ಬರುತ್ತೀರು, ಅಲ್ಲವೇ ?”

“ಹೂಂ.”

“ತಪ್ಪಿಸಿದರೆ ಏನಾಗುವುದೆಂದು ಗೊತ್ತಲ್ಲ....”

“ಹೀಗೇ ಆಗಲಿ ಎಂದರೆ.... !”

“ಎರಡನೆಯದಕ್ಕೆ ಸೊನ್ನೆ ಬಿದ್ದು, ವೊದಲನೆಯದು ಮಾತ್ರವೇ
ಆಗಬಹುದು.”

“ಹಾಗಾದರೆ ಖಂಡಿತ ಬರುತ್ತೀನಿ.”

“ಖಂಡಿತ ?”

“ಖಂಡಿತ.”

ನೇಲದ ಹೇಳಿ ಬಿದ್ದ ಪುಸ್ತಕಗಳನ್ನು ಜೋಡಿಸಿಕೊಂಡು, ಗೋಡೆಯ
ಮೇಲಿದ್ದ ಕನ್ನಡಿಯಲ್ಲಿ ಮುಖ ನೋಡಿಕೊಂಡು, ತಟಕ್ಕನೆ ಅವನನ್ನು
ತಬ್ಬಿ ಮುತ್ತಿಟ್ಟು ಹೋದಳು ಪ್ರಭಾವತ್ಯಿಜಗತ್ತನ್ನೇ ಗೆದ್ದ ವಿಜಯಿಯಂತೆ.

2

ಅಂದು ಅವರಿಬ್ಬರಲ್ಲಿ ಮಾಡಿದ ಪ್ರೇಮ ದಿನದಿನಕ್ಕೆ ಬೆಳೆದು ದಾಂಗು
ಡಿಯಿಟ್ಟುತ್ತು.

ಆಗಾಗ ಇಬ್ಬರೂ ಕಲೆತು, ಭವಿಷ್ಯವನ್ನು ಚಿಂತಿಸುವರು. ಅವರಿಬ್ಬರೂ ಒಬ್ಬರನೇನ್ನಿಬ್ಬರು ಒಪ್ಪಿದ್ದರು. ಮದುವೆಯಾಗಲೂ ಸಿದ್ಧಿ ರಿದ್ದರು.
ಆದರೆ ಪ್ರಭಾವತಿಯ ತಂದೆತಾಯಿಗಳು ಒವ್ವಬೇಡವೇ ? ಪ್ರಭಾವತಿ
ಗೇನೋಇ ಅವರು ಬೇಡನೆನ್ನು ವುದಿಲ್ಲವೆಂಬ ನಂಬಿಕೆ. ಆದರೆ ಶಾಂತಾರಾಮ
ನಿಗೆ ಅದರದೇ ಅಪನಂಬಿಕೆ.

ಇಂದು, ನಾಳಿ ತಂದೆತಾಯಿಗಳ ಒಪ್ಪಿಗೆ ಪಡೆಯಬೇಕೆನ್ನುತ್ತಾ ಕಾಲ
ಕಳೆಯುತ್ತಿದ್ದ ರವರು-ತಾವು ಹೇಳಿದೆ ತಮ್ಮ ಸ್ನೇಹ ಜಗತ್ತಿಗೆ ತಿಳಿಯುವುದಿಲ್ಲ
ವೆಂಬಂತೆ.

ಆದರೆ ಸಹಸ್ರಕ್ಕಿಯಾದ ಸಮಾಜ ಬಹು ಬೇಗ ಇದನ್ನು ಕಂಡು
ಹಿಡಿಯಿತು. ರತ್ನಮೃಜದನ್ನು ಕೇಳಿ ಗಳೋ ಎಂದು ಅತ್ತರು. ಸಂಜೀವ
ರಾಯರು ಕಿಡಿಕಿಡಿಯಾದರು.

“ಮಗಳಿಗೆ ಮದುವೆ ಮಾಡಿ ಮಾಡಿ ಎಂದು ಬಡಿದುಕೊಂಡೆ. ನೀವು
ಕೇಳಲಿಲ್ಲ. ಈಗ ಈ ಅಪಮಾನ ಹೇಗೆ ಸಹಿಸಬೇಕು?” ಕೊರಗಿನಲ್ಲಿ
ಅಧ್ಯವಾಗಿ ಕಂಬನಿಗರೆಯತ್ತು ಕೇಳಿದರು ರತ್ನಮೃಜ.

“ಇವೆಲ್ಲಾ ಆ ಭಡವನ ಚಾಲೂಕು, ಪಟ್ಟಿಗೆ ತಲೆ ಕೆಡಸಿದ್ದಾನೆ.
ಅವನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರೆ ನನ್ನ ಹೆಸರು ಸಂಜೀವರಾಯನೇ
ಅಲ್ಲ” ಎಂದು ರಾಯರು ಘುದುಘುಡಿಸಿದರು.

ಮರುಧಿನನೇ ಶಾಂತಾರಾಮನಿಗೆ ಮನೆಗೆ ಬರದಂತೆ ಕಟ್ಟಪ್ಪಣಿ
ಯಾಯಿತು—

“ಮಾನಕ್ಕೆ ಹೆದರಿ ನಿನ್ನನ್ನು ಜೀವಸಹಿತ ಬಿಟ್ಟದೇನೆ. ಇಲ್ಲವಾದರೆ
ತಗ್ಗ ತೆಗೆದು ಹೂಳಿಸಿಬಿಡುತ್ತಿದ್ದೆ ಭಡವಾ. ಅನ್ನ ಹಾಕಿದ್ದಕ್ಕೆ ಸರಿಯಾದ
ಪ್ರಶ್ನಪಕಾರ ಮಾಡಿದೆ.”

ಶಾಂತಾರಾಂ ತನ್ನ ಸಹನೆ ಕಳೆದುಕೊಳ್ಳಿದೆ ಉತ್ತರ ಕೊಟ್ಟಿ :

“ನಿಮ್ಮ ಮಗಳನ್ನು ಕೆಡಿಸಬೇಕೆಂಬುದಾಗಲಿ, ನಿಮ್ಮ ಮಾನಭಂಗ
ಮಾಡಬೇಕೆಂಬುದಾಗಲಿ ನನ್ನ ಇಚ್ಛೆಯಾಗಿ. ನಿಮ್ಮ ಅನುಮತಿ ಪಡೆದೇ
ಮದುವೆಯಾಗಬೇಕೆಂದಿದ್ದೇವು.”

“ಅನುಮತಿಯಂತೆ, ಮದುವೆಯಂತೆ—ಇನ್ನೊಂದು ಸಲ ಆ ಮಾತಾಡಿ
ದರೆ ಹಲ್ಲು ಮುರಿದುಬಿಟ್ಟಿನು. ಹೊರಡಾಚಿ! ಪ್ರಭಾ, ನೀನು ನಷ್ಟ
ಮಗಳಾದರೆ ಇನ್ನೊಮೈ ಈ ಚಂಡಾಲನ ಮುಖ ನೋಡಿಕೂಡು.”

ಅದುವರೆಗೂ ಮಾತನಾಡದೆ ತಂದೆಯ ಮಾತನ್ನು ಕೇಳುತ್ತಿದ್ದ
ಪ್ರಭಾವತಿ ನಿಶ್ಚಯ ಸ್ವರದಿಂದ ಹೇಳಿದಳು—

“ಅದು ಸಾಧ್ಯವಿಲ್ಲ ದ್ವಾರಿ.”

“ಆ—ಎನಂದೆ?” ಸಿದಿದೆದ್ದ ಕೇಳಿದರು ಸಂಜೀವರಾಯರು.

ಎಷ್ಟಾಗ್ಯಾಲ್

“ನಿಜವಾಗಿಯೂ ಡ್ಯಾಡಿ. ಅವರನ್ನೇ ನಾನು ಮದುವೆಯಾಗುವುದು.”

“ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ.”

“ನಮ್ಮನ್ನು ತಡೆಯುವುದೂ ಸಾಧ್ಯವಿಲ್ಲ, ಡ್ಯಾಡಿ. ಮನ್ನನ್ನೆ ಮನಸ್ಸು ಕೆಡಿಸಿಕೊಳ್ಳಬೇಡಿ. ನೀವೇ ಹೇಳುತ್ತದ್ದಿರಿ, ನನ್ನ ಮನ ಒಪ್ಪಿದವನನ್ನು ಮದುವೆಯಾಗುವ ಅಧಿಕಾರ ನನಗಿಡೆಯಿಂದು. ನಾನು ಮದುವೆಯಾಗುವುದೂ ನಿಮಗೆ ಬೇಕಿತ್ತು. ಇವರನ್ನು ನಾನು ಒಪ್ಪಿದೇನೆ. ಅದಕ್ಕೆ ಅಡ್ಡಿ ಬರುತ್ತಿರಿ. ನನ್ನ ಮೇಲೆ ನಿಮಗೆ ಪ್ರೀತಿ ಇದ್ದರೆ, ನೀವೂ ಒಪ್ಪಿಗೆ ಕೊಡಿ.”

“ನಾನು ಕೊಟ್ಟಿ ಸಲಿಗೆಯನ್ನು ನೀನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿ ಎಂದು ನಾನು ನಂಬಿರಲಿಲ್ಲ ಪ್ರಭಾ. ಈ ಹುಣ್ಣಿ ಬಿಟ್ಟು ಬಿಡು.”

“ಒಂದು ಸಲ ನಾನಾಗಲೇ ಹೇಳಿದೇನೆ. ಇವರು ನನ್ನ ಪತಿ.”

“ನಾನೂ ಒಂದು ಸಲ ಹೇಳಿದೇನೆ ಪ್ರಭಾ. ಮತ್ತೆ ಅದೇ ಮಾತಾ ದಿದರೆ, ನಿನಗೂ ಈ ಮನೆಯಲ್ಲಿ ಜಾಗವಿಲ್ಲದೆ ಹೋದಿತು.”

“ಅದೇ ನಿಮಿಷಪ್ರವಾದರೆ ಹಾಗೇ ಅಗಲಿ. ಈ ಮನೆಯಲ್ಲಿ ಶಾಂತಾ ರಾಂಗೆ ಜಾಗವಿಲ್ಲವಾದರೆ ನಿನಗೂ ಬೇಡ.”

“ಇದರ ಪರಿಣಾಮ ಒಳತಾಗಲಿಕ್ಕಿಲ್ಲ ಪ್ರಭಾ.”

“ಒಂದದ್ದು ಬರಲಿ.”

“ಹಾಗಾದರೆ ನೀನೂ ಮನೆ ಬಿಟ್ಟು ಹೊರಡು. ತಂದೆಯ ಮಾತು ಕೇಳಿದ ನಿನ್ನಂಥ ಮಗಳು ಇದ್ದರೂ ಒಂದೇ, ಸತ್ತರೂ ಒಂದೇ.”

ಪ್ರಭಾವತಿಯೂ ಮನೆ ಬಿಟ್ಟು ಹೊರಡಲು ಸಿದ್ಧವಾದಳು ರತ್ನಮೃಗಂಡ-ಮಗಳು ಇಬ್ಬರಿಗೂ ಕಾಲು ಕಟ್ಟಿಕೊಂಡು ಬೇಡಿದಳು. ಆದರೆ ಇಬ್ಬರೂ ತಮ್ಮ ಸಿಫಾರಂ ಬದಲಿಸಲಿಲ್ಲ.

“ಶಾಂತಾರಾಂ, ನಿನ್ನಂದಿಗೆ ನಾನೂ ಬರುತ್ತೇನೆ, ತಡೆ” ಎಂದು ಹೇಳಿ

ప్రభావతి ఒళగే హోగి, సూట్లాకేసినల్లి తన్న బట్టి ఒడవేగళన్న తుంబికొండు బందు “నడి హోగోణ, స్వాతంత్ర్యవిల్లద ఈ మని ననగె చేడ” ఎందు తానే శాంతారామనన్న హోరగే ఎళీదుకొండు బందళు.

“ఇన్న ఈ మనియల్లి యారూ అవళ హేసరు ఎత్తు కూడదు” ఎందు ఎల్లరిగూ అప్పజే మాడి, రాయరు బాగిలు హాకిదరు. బాగిలు ముచ్చిదరూ, తాయియ ఆళువిన ధ్వని ప్రభావతిగే కేళు తీత్తు. కాంపోండిన బాగిలు దాటువవరేగూ ధృదవాగి బంద ప్రభావతి బాగిల బలి బందాగ, మనియ మనతి మరుకళిసి చిక్కు చిక్కు అత్తుళు. శాంతారాం అవళ తలేయన్న సేవరిసి హేళిద—

“ఇగలూ తడవాగిల్ల ప్రభా. మనిగే హిందిరుగు. ముందే కాది రువ జగత్తు బెంచియ హాసిగే.”

“బేఇాదుదాగలి, నినియుయల్లి నన్న జోతిగే.”

కట్టేరన్న ఒరసికొండు కేళిదళు ప్రభావతి.

“ఈ దేహదల్లి జీవవిరువవరేగూ !”

దారియల్లి హోగుత్తిద్ద జటికాదల్లి కుళితు ఇబ్బరూ శాంతారామన మనిగే బందరు. శాంతారాం ప్రభావతియ సెట్టిగెయన్న ఒళగిడుత్తు హేళిద—

“అమ్మ, సోసె బేకేందు బయసుత్తిద్దియల్ల, ఇగో నిన్న సోసె.”

ముదుకిగే ఆవన మాతన్న నంబువుదు సాధ్యవాగలిల్ల.

“ఇదేను మాతోఇ, ఏనేసోఇ ఆడుత్తిదీయ. యార మనియ కుడుగియన్నోఇ తందు ‘ఇగో సోసె’ ఎన్నత్తోఇయ. నినగేను కుచ్చు హిడియితేను ?”

“కుచ్చులుమ్మ, సత్క్యవాగియూ.”

ఎష్టురు

ಶಾಂತಾರಾಂ ನಿಥಾನವಾಗಿ ನಡೆದುದೆಲ್ಲವನ್ನು ಆಷ್ಟುಂತವಾಗಿ ವಿವರಿಸಿದ.

“ಅಗ್ನಿ ಸಾಕ್ಷಿಯಾಗಿ ನಾವಿಬ್ಬರೂ ಮದುವೆಯಾಗಬೇಕಾಗಿತ್ತು. ಹಾಗಾಗಲಿಲ್ಲ. ನೀನು ತಾಯಿ. ದೇವತಾಸ್ವರೂಪ. ಇಗೋ, ನಿನ್ನದುರು ಅವಳನ್ನು ಕೈ ಹಿಡಿಯುತ್ತಿದೇನೆ. ಆತ್ಮವಾರದ ಮಾಡು ಅವಾಗ್ತು.”

ಎಂದು ತಾಯಿಗೆ ನಮಸ್ಕರಿಸಿದ. ಪ್ರಭಾವತಿಯೂ ನಮಸ್ಕಾರ ಮಾಡಿದಳು. ಶಾಂತಾರಾಮನ ತಾಯಿ ಬೇರೇನೂ ಹೇಳಲು ತೋಚದೆ-

“ದೇವರು ನಿಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡಲಿ,” ಎಂದಳು.

ಆ ನಿನ ವೊದಲಬಾರಿಗೆ ಇಬ್ಬರೂ ಏಕಶಯ್ಯೆಯಲ್ಲಿ ಮಲಗಿ ಸಂಸಾರ ಸ್ವೇಕಾರ ಮಾಡಿದರು.

೫

ಮನೆಯ ಬಾಗಿಲು ದಾಟುವಾಗಲೇ ಶಾಂತಾರಾಂ ಪ್ರಭಾವತಿಗೆ ‘ನಮ್ಮ ಮುಂದೆ ಕಾದಿರುವ ಜಗತ್ತು ಬೆಂಕಿಯ ಹಾಸಿಗೆ’ ಎಂದು ಹೇಳಿದ್ದ. ಪ್ರಭಾವತಿಗೂ ಆ ಮಾತಿನಲ್ಲಿ ಸಂಶಯವಿರಲಿಲ್ಲ. ಆದರೆ ಬಾಳಿನ ಅಗ್ನಿಪರೀಕ್ಷೆ ಅಷ್ಟು ಬೇಗ ಆರಂಭವಾಗಬಹುದೆಂದು ಅವಳು ಉಹಿಸಿರಲಿಲ್ಲ.

ಮನೆಯಿಂದಂತೂ ಹೊರಬಂದುದಾಗಿತ್ತು. ಇಷ್ಟು ಬೇಗ ಹೀಗಾಗುವುದೆಂದು, ಆವರಿಬ್ಬರೂ ನಿರೀಕ್ಷಿಸಿರಲಿಲ್ಲ. ಹೀಗಾಗಬಹುದೆಂದು ಪ್ರಭಾವತಿಯಂತೂ ಉಹಿಸಿರಲಿಲ್ಲ. ಎಂತಲೇ ಈ ಅನಿರೀಕ್ಷಿತ ಘಟನೆ, ಬಿರುಗಾಳಿಯ ವೇಗದಿಂದ ಬಡಿದಾಗ, ಆ ತೆರೆ ಹೊಯ್ದತ್ತ ಸಾಗಿ ಹೊರಬಂದಿದ್ದರು. ಆ ಅನಿರೀಕ್ಷಿತ ಘಟನೆಯ ಆಫಾತದಿಂದಲೇ ಆವರು ಜೀತರಿಸಿಕೊಂಡಿರಲಿಲ್ಲ. ಆದರ ಬಗ್ಗೆ ಆವರು ಚಿಂತಿಸಲೂ ಅವಕಾಶವಿರಲಿಲ್ಲ. ಮುಂದೇನು? ಅಭೇದ್ಯ ರಹಸ್ಯದ ಕಾಳ, ಕರಾಳ ಬಾಯಿ ಕೆಸಿದು, ಆವರ ಕಣ್ಣಿದುರು ನಿಂತತ್ತು ಭವಿಪ್ಪ. ಮುಂದೇನು ಮಾಡುವುದು? ಆ ಯೋಜನೆಯಿಂದಲೇ ಆವರಿಬ್ಬರ ಮತಿ ಮಸಣಿಸಿತ್ತು. ಆದರ ಜೊತೆಗೆ ಪ್ರಥಮ ಪ್ರಣಯಾನು

ಭವದ ಮಾಡಕತೆಯೂ ಅವರ ವೈ ಮಿದುಳನ್ನು ಮುಸುಕಿತ್ತು. ಇಂದೇನು, ನಾಲ್ಕೆ ಯೋಚಿಸೋಣ ಎಂಬ ತುಯಾಟಿದಲ್ಲಿ ಅವರಿದ್ದರು.

ಅದರೆ ಸಮಾಜ ಅವರು ತಮ್ಮ ಅನ್ವಯಿತ ಪರಿಸ್ಥಿತಿಯಿಂದ ಸಾವರಿಸಿ ಕೊಂಡು ನಿಧಾರಕ್ಕೆ ಬರುವವರೆಗೂ ಕಾದು ಕುಳಿತುಕೊಳ್ಳಲು ಸಿದ್ಧವಾಗಿ ರಲ್ಲಿ. ಪ್ರಭಾವತಿಯ ತಂದೆಯೋ ಪ್ರಕ್ರೂಭ್ಯ ಸಮಾಜದ ಪ್ರತೀಕಾರ ತ್ಯಾಷೆಯ ಕರವಾಳದಂತೆ ನುಸೆದು ನಿಂತಿದ್ದರು. ಮರುಧಿನವೇ ಕತ್ತಿ ಬೀಸಿತು.

ಮಾರನೆಯ ದಿನ ಅವರಿಷ್ಟರೂ ಕೋಣೆಯಲ್ಲಿ ಮಾತನಾಡುತ್ತಾ ಕುಳಿತ್ತಿದ್ದಾಗ ಶಾಂತಾರಾಮನ ತಾಯಿ ಲಲಿತಮ್ಮೆ ಬಂದು ಬಾಗಿಲು ತಟ್ಟಿದರು. ಶಾಂತಾರಾಂ ಎದ್ದುಹೋಗಿ, ಬಾಗಿಲು ತೆಗೆದು ತಾಯಿಯ ಮುಖವನ್ನು ಸೋಡಿ ಅಪ್ರತಿಭಾಸಾದ. ಆಕೆಯ ಮುಖ ಭಯದಿಂದ ವಿಕಾರವಾಗಿತ್ತು. ಆಕೆಯ ಗಂಟಲಿಂದ ಮಾತೇ ಹೊರಡುವಂತಿರಲ್ಲಿ. ಶಾಂತಾರಾಂ ಕೇಳಿದ:

“ಏನಾಯಿತಮ್ಮು?”

“ಪ್ರೋ....ಪ್ರೋ....ಪ್ರೋಲೀಸರು....”

“ಆ!”

“ಪ್ರೋಲೀಸರು ಬಂದಿದಾರವ್ವಾ” ಎಂದು ಅಳಲಿಕ್ಕೇ ಆರಂಭಿಸಿದೆ ಲಲಿತಮ್ಮೆ.

ಪ್ರೋಲೀಸರ ಹೆಸರು ಕೇಳಿ, ಪ್ರಭಾವತಿಯೂ ಸಿಡಿದು ಬಾಗಿಲ ಬಳಿ ಬಂದಳೆ. ಶಾಂತಾರಾಮನ ಹೃದಯದಲ್ಲಾ ಧಿಗ್ನನೆ ಭೀತಿ ಕವಿಯತು. ಆದರೂ ಸಾವರಿಸಿಕೊಂಡು,

“ಅವ್ಯಕ್ತೇ ಹೆಡರಿ ಅಳಬೀಕೇ? ಪ್ರಭಾ, ಅಮ್ಮನನ್ನು ಸಮಾಧಾನ ಮಾಡು. ನಾನು ಹೋಗಿ ಏನೆಂದು ವಿಕಾರಿಸುತ್ತೇನೇ” ಎಂದು ಹೊರಗೆ ಬಂದ.

ಬಾಗಿಲಲ್ಲಿ ಸಿಂತಿದ್ದ ಪ್ರೋಲೀಸ ಕಾಣಸ್ವೇಬಲ್ ಶಾಂತಾರಾಮನ ಕೃಂಗೆ ಕಾಗದ ಕೊಟ್ಟು—

ಎನ್ನತ್ತೆಂಬೆ

“ಸ್ವೀಷನ್ನಿಗೆ ಬರಬೇಕು” ಎಂದ.

ಪ್ರಭಾವತಿಯೂ ಶಾಂತಾರಾಮನನ್ನು ಹಿಂಬಾಲಿಸಿ ಬಾಗಿಲವರಿಗೆ ಬಂದಿದ್ದಳು. ಅವಳಿಗೆ ಏನು ಸುದ್ದಿಯೆಂದು ತಿಳಿದುಕೊಳ್ಳಲು ಆತ್ಮರವಾಗಿತ್ತು. ಶಾಂತಾರಾಂ ಪ್ರೋಲೀಸಿನವನು ಕೊಟ್ಟು ಕಾಗದವನ್ನು ಓದುತ್ತಿದ್ದ ಹಾಗೇ, ಅವನ ಮುಖದ ಬಣ್ಣ ಕೆಟ್ಟುಹೊಯಿತು. ಅವನ ಮುಖದ ಲಕ್ಷಣವನ್ನು ಕಂಡೇ ಪ್ರಭಾವತಿ ಕಂಗಾಲಾಗಿ ಕೇಳಿದಳು—

“ಏನು ವಿಷಯ ?”

“ಸಿಮ್ಮೆ ತಂದೆ ಪ್ರೋಲೀಸರಿಗೆ ದೂರು ಕೊಟ್ಟಿದಾರೆ ನನ್ನ ಮೇಲಿ- ಕನ್ನಾವಹಾರದ ಆಸಾದನೆಗಾಗಿ. ಅದಕ್ಕೇ ಈ ಕರೆ.”

ರಸವಿಹಿನೆ, ಕರ್ಕೆಶ ಧ್ವನಿಯಲ್ಲಿ ಹೇಳಿದ ಶಾಂತಾರಾಂ. ಒಂದು ಗಳಿಗೆ ಪ್ರಭಾವತಿಗೆ ಆ ಮಾತನ್ನು ಕೇಳಿಯೂ ನಂಬುವುದಾಗಲಿಲ್ಲ. ತನ್ನ ತಂದೆ-ಈ ದೂರಕ್ಕೇ.....?

“ನಿಜವಾಗಿಯೂ!”

ಶಾಂತಾರಾಂ ಅವಳ ಪ್ರಶ್ನೆಗೆ ಉತ್ತರ ಕೊಡುವೆ ಕಾಗದವಿತ್ತ. ಪ್ರಭಾವತಿ ತಾನೇ ಕಾಗದವನ್ನು ಓದಿಕೊಂಡಳು. ಅವಳ ಮುಖವೂ ಒಂದು ಗಳಿಗೆ ವಿವರಣವಾಗಿ ಮರುಗಳಿಗೆಯೇ ಸಿಟ್ಟಿನಿಂದ ಉರಿಯಿಂಬಿಸಿತು. ಅವಳ ಹೃದಯ ಕರ್ಕೆಶವಾಯಿತು.

“ನೀನು ಅಮೃನನ್ನು ನೋಡಿಕೊ. ಹೆದರಿಯಾಳು. ನಾನು ಸ್ವೀಷ ಸ್ನಿಗ್ಯ ಹೊಗಿ ಬರುತ್ತೇನೆ.” ಎಂದ ಶಾಂತಾರಾಂ

“ಇವರೇ ಏನು ಸಂಜೀವರಾಯರ ಮಗಳು, ಪ್ರಭಾವತಿ ?” ಕಾಣಸ್ವೀಬಳ್ಳಾ ಪ್ರಶ್ನೆ ಮಾಡಿದ.

“ಹೂ. ನಾನೇ” ಪ್ರಭಾವತಿಯೇ ಉತ್ತರ ಕೊಟ್ಟಳು.

“ನಿಮ್ಮನ್ನೂ ಸ್ವೀಷನ್ನಿಗೆ ಕರೆತರುವಂತೆ ಹೇಳಿದಾರೆ ಇಂಸ್ವಿಕ್ಟರು.”

ಒಂದು ನಿಮಿಷದ ಅವಕಾಶ ಕೇಳಿ ಪ್ರಭಾವತಿಯೂ ಸ್ವೀಷನ್ನಿಗೆ ಹೊರಡಲು ಸಿದ್ಧವಾದಳು. ಲಲಿತಮೃಜಬ್ಬರೂ ಪ್ರೋಲೀಸಿನವನನ್ನು ಹಿಂಬಾಲಿ

ಸಲು ಸಿದ್ಧರಾದುದನ್ನು ಕಂಡು, ಮಗನನ್ನು ತಬ್ಬಿ ಗಳೋ ಎಂದು ಅಳುರಂಭಿಸಿದಳು. ಶಾಂತಾರಾಂ ಆಕೆಯ ಗೋಳಾಟವನ್ನು ಕಂಡು ರೇಗಿ-

“ಸುಮೃನಿರಬಾರವೇ, ಪ್ರಪಂಚನೇನೂ ಮುಖಿಗಹೋಗುವುದಿಲ್ಲ” ಎಂದು ಗದರಿಸಿಕೊಂಡ.

“ಅವರ ಮೇಲೀಕೆ ರೇಗುತ್ತಿ.” ಎಂದು ಶಾಂತಾರಾಮನಿಗೆ ಸಮಾಧಾನ ಹೇಳಿ “ಅಮಾತ್ರ, ಏನೂ ಭಯವಿಲ್ಲ. ಈಗ ಬಂದು ಬಿಡುತ್ತೀವೇ” ಎಂದು ಪ್ರಭಾವತಿ ಮುದುಕಿಗೂ ಸಮಾಧಾನ ಹೇಳಿದಳು.

ಇಬ್ಬರೂ ಪ್ರೋಲೀಸ್ ಸೈಷನ್ಸ್‌ಗೆ ಬಂದರು. ಸೈಷನ್ಸ್‌ನಲ್ಲಿ ಮೊಟ್ಟೆ ಮೊದಲು ಇವರ ಕಣ್ಣಿಗೆ ಕಂಡದ್ದು ಸಿಟ್ಟಿನಿಂದ ಉರಿಯುತ್ತಿದ್ದ ಸಂಜೀವ ರಾಯರ ಮುಖ. ಶಾಂತಾರಾಮನನ್ನು ಕಂಡಕೂಡಲೇ—

“ಇವನೇ ಆ ಸ್ಯಾಂಡ್ರೂಲ್” ಎಂದು ಚೀರಿದರು. ಅವರ ಮಾತು ಕೇಳಿ ಶಾಂತಾರಾಂ ಉಕ್ಕಿಬಂದ ಸಿಟ್ಟಿನ್ನು ತುಟ್ಟಿ ಕಚ್ಚಿ ತಡೆದ. ಪ್ರಭಾವತಿಗೂ ರೇಗಿತು. ಅವರನ್ನು ನೋಡದವರಂತೆ ಪ್ರೋಲೀಸ್ ಇಸ್ಪೆಕ್ಟರಿಗೆ ಹೇಳಿದಳು—

“ದಯವಿಟ್ಟು ಅಸಭ್ಯ ಮಾತಾಡಿದಂತೆ ಹೇಳಿ. ನಿಮ್ಮ ಆಪಾದನೆಗೆ ಉತ್ತರ ಕೊಡಲು ಬಂದಿದೇನೆ. ಬೇರೆಯವರ ಕ್ಯೇಲಿ ಅಪಮಾನ ಮಾಡಿಸಿ ಕೊಳ್ಳಲಿಲ್ಲ.”

ಮಂಗಳ ಮಾತು ರಾಯರ ಮುಖಕ್ಕೆ ರಾಚಿದಂತಾಯಿತು. ಪ್ರೋಲೀಸ್ ಇಸ್ಪೆಕ್ಟರು ಈ ಮಾತುಗಳು ಕಿವಿಗೆ ಬೀಳಿದವರಂತಿದ್ದು, ಶಾಂತಾರಾಂಗೆ ಹೇಳಿದರು—

“ನಿಮ್ಮ ಮೇಲೀ ಇವರು ಕನ್ನಾಪಹಾರದ ದೂರು ತಂದಿದಾರೆ. ಇದು ಕೋಟಿನ ಮೆಟ್ಟಿಲ ವರಿಗೆ ಏರಿ ನಗೆಪಾಟಲಾಗದೆ ಇಲ್ಲೇ ಇತ್ತೀರ್ಥವಾಗ ಲೆಂದು ಕರೆಸಿದೆ. ಆ ಮಾತು ನಿಮಗೂ ಸಮೃತವೆಂದೇ ನಂಬಿದೇನೆ. ಅವರ ಹುಡುಗಿಯನ್ನು ಹಿಂದಕ್ಕೆ ಕಳಿಸಿಬಿಡಿ.”

“ಇವರ ಆಪಾದನೆಯಂತೆ ನಾನು ಹುಡುಗಿಯನ್ನು ಹಾರಿಸಿಕೊಂಡು

ಬಂದಿಲ್ಲ. ಬಲಾತ್ಮಾರವಾಗಿ ಆಕೆಯನ್ನು ನನ್ನ ಬಳಿ ಇಟ್ಟಿಕೊಳ್ಳಬೇಕೆಂಬ ಉದ್ದೇಶವೂ ನನಗಿಲ್ಲ. ಆದರೆ ಈಕೆಯನ್ನು ನಾನು ಸ್ತ್ರೀತಿಸುವುದು ನಿಜ. ಎಲ್ಲರ ಒಪ್ಪಿಗೆಯಂದಲೇ ವಿವಾಹವಾಗಬೇಕೆಂಬ ಉದ್ದೇಶವಿತ್ತು. ಆದರೆ ಅವರೇ ಒಪ್ಪದೆ, ಮಗಳನ್ನು ಮನೆಯಂದ ಹೊರಹಾಕಿದರು. ಇದಿಷ್ಟೇ ನಾನು ಹೇಳಬಹುದಾದುದು. ಉಳಿದುದನ್ನು ಆಕೆಯಂದಲೇ ತಿಳಿಯ ಬಹುದು.”

ತನ್ನನ್ನು ಪ್ರಶ್ನೆ ಕೇಳುವವರಿಗೂ ಕಾಯದೆ ಪ್ರಭಾವತಿ ತಾನೇ ಹೇಳಿದ್ದಳು :

“ಈ ಆಪಾದನೆ ಸುಳ್ಳು. ಇವರು ಹೇಳುತ್ತಿರುವುದು ನಿಜ. ನಾನೇ ಇವರನ್ನು ಒಪ್ಪಿ ಬಂದಿದ್ದೇನೆ. ಈ ಆಪಾದನೆ ಬರಿ ದ್ವೇಷದ ಮಾತು. ಬಲಾತ್ಮಾರಕ್ಕಾಗಲಿ, ಪುಸಲಾವಣೆಗಾಗಲಿ ಮರುಳಾಗಿ ನಾನು ಬರಲಿಲ್ಲ. ಪ್ರೇಮದಿಂದ ಹಿಂಬಾಲಿಸಿದೆ. ನಮ್ಮಿಬ್ಬರ ಮದುವೆಗೆ ನನ್ನ ತಂಡೆ ಒಪ್ಪದೆ, ತಾವಾಗಿಯೇ ಮನೆ ಬಿಂಬಿ ಹೋಗಿಂದರು. ಅವರೇ ಈಗ ದೂರು ತಂದಿರು ವುದು ಕ್ಷುಲ್ಲಕರೆತನ. ಅವರಿಗೆ ನೆನಪಿಲ್ಲವೆಂದು ಕಾಣುತ್ತದೆ. ನಾನು ಪ್ರಬುಧ್ವ ವಯಸ್ಸಳು. ನನಗೆ ಬೇಕಾದವರನ್ನು ಮದುವೆಯಾಗುವ ಆಧಿಕಾರ ನನಗಿದೆ. ಬಹುತಃ ಇಂಥ ದೂರು ಕೊಟ್ಟಿ ನಮಗೆ ಅಪಮಾನ ಮಾಡಿ, ಬೆದರಿಸ ಬೇಕೆಂಬ ಉದ್ದೇಶ ಅವರಿಗಿರಬಹುದು.”

“ಕೋಟ್ಟಿನಲ್ಲೂ ನೀವು ಇದೇ ಮಾತು ಹೇಳಲು ಸಿದ್ಧಾರ್ಥಿ ರಾ?”
ಪ್ರೋಲೀಸ್ ಇಂಸ್ಪೆಕ್ಟರು ಕೇಳಿದರು.

“ಖಂಡಿತವಾಗಿಯೂ. ಪ್ರೋಲೀಸ್ ಸ್ವೀವನ್ನಿಗೆ ನಮ್ಮನ್ನು ಎಳಿಸಿದವರಿಗೂ, ನ್ಯಾಯಾಲಯ ಹತ್ತಿಸಬೇಕೆಂಬ ಇಚ್ಛೆ ಇದ್ದರೆ ಹಾಗೂ ಆಗಲಿ.”

“ಇವೆಲ್ಲಾ ಹೇಳಿಕೊಟ್ಟಿ ಮಾತು. ನಂಬಲಾಗದ್ದು. ಮಗಳಾದವಳು ತಂಡೆಯ ವಿರುದ್ಧವಾಗಿ, ಸ್ವಯಂಪ್ರೇರಣೆಯಂದ ಎಂದೂ ಹೀಗೆ ಮಾತನಾಡಲಾರಳು” ಎಂದರು ರಾಯರು.

“ಇಲ್ಲಿ ನಾನು ಯಾರಿಗೆ ಉತ್ತರ ಕೊಡಬೇಕು, ಹೇಳುತ್ತಿ ರಾ?”

ಪ್ರಭಾವತಿ ಕತ್ತಲಿಸುವ ಧ್ವನಿಯಲ್ಲಿ ಇಂಸ್ಟಿಕ್ಟ್‌ರನ್ನು ಕೇಳಿದಳು.

“ದಯವಟ್ಟು ನಡುವೆ ಮಾತಾಡಬೇಡಿ” ಎಂದು ರಾಯರಿಗೆ ಹೇಳಿ
ಇಂಸ್ಟಿಕ್ಟ್‌ರು, “ನಿಮಗೆ ಅವವಾನ ಮಾಡಬೇಕೆಂಬ ಇಚ್ಛೆ ಯಾರಿಗೂ ಇಲ್ಲ.
ನಿಮ್ಮಂತಹ ತಿಳಿದವರು, ಒದಿದವರು, ಹೀಗೆ ಮಾಡಬಹುದೇ?”

“ಆ ಪ್ರಶ್ನೆ ನನ್ನೊಳಿಬ್ಬಿಗೇ ಅನ್ನಯಿಸುವುದೇ? ಹೇಗೇ ಇರಲಿ—
ಅದರೂ ಹೇಳುತ್ತೇನೆ. ಕಲಿತವಳಾದ್ದಿಂದ, ತಿಳಿದವಳಾದ್ದಿಂದಲೇ ಹೀಗೆ
ಮಾಡಿದ್ದು. ಕಲಿತವಳು, ತಿಳಿದವಳು ಏನು ಮಾಡಬೇಕು ಹೇಳಬಲ್ಲಿರಾ?
ಮನವಿಲ್ಲದವರನ್ನು ಕಟ್ಟಿಕೊಂಡು ಬಾಳಲ್ಲಿ ಬೇಯಬೇಕೇ? ಮನ ಒಪ್ಪಿದ
ವನನ್ನು ವಿವಾಹವಾಗಬೇಕೇ? ಇವರೇ—ನನ್ನ ತಂಡ ಎನ್ನು ಸಿಕೊಂಡವರೇ—
ಹೇಳಿದ್ದರು, ಬಲವಂತಕ್ಕೆ, ಒತ್ತಾಯಕ್ಕೆ ತೆಲಿಬಾಗಬಾರದು ಎಂದು. ನನ್ನ
ಶಿಕ್ಷಣವೂ ನನಗೆ ಆತ್ಮಸಾಕ್ಷಿಗೆ ಅನುಸಾರವಾಗಿ ನಡೆಯುವುದೇ ಧರ್ಮ
ಎಂದು ಕಲಿಸಿದೆ. ಸ್ತ್ರೀಗೂ ಸ್ವಾತಂತ್ರ್ಯವಿದೆ ಎನ್ನು ಪುದನ್ನು ನೀವೂ ಒಪ್ಪು
ವರಲ್ಲವೇ? ಹಾಗಿದ್ದರೆ ತನ್ನ ಬಾಳಿನ ಪ್ರಥಾನ ಸಮಸ್ಯೆಯಾದ ಮದುವೆಯ
ವಿಷಯದಲ್ಲಿ ಸ್ತ್ರೀಗೆ ಸ್ವಾತಂತ್ರ್ಯವಿಲ್ಲವೇ? ನಾನು ಒಪ್ಪಿದಾಗಲೂ, ಅದಕ್ಕೆ
ಇವರ ಒಪ್ಪಿಗೆಯನ್ನು ಕೇಳಿದೆ. ಒಪ್ಪುತ್ತಾರೆ ಎಂದು ನಂಬಿದ್ದೆ. ನನ್ನ
ನಂಬಿಕೆ ತಪ್ಪಾಯಿತು. ಆತ್ಮಸಾಕ್ಷಿ ತೋರಿದ ದಾರಿ ಹಿಡಿದೆ. ಅದಕ್ಕಿಂತ
ಹೆಚ್ಚಾಗಿ ಏನು ಮಾಡಬೇಕಾಗಿತ್ತು? ಈ ಬಗ್ಗೆ ನಾನು ಮಾತನಾಡುವಾಗ
ನನ್ನ ಧೋರಣೆ ಇವರಿಗೆ ಒಪ್ಪಿತ್ತು. ಅದರೆ ಆ ತತ್ವವನನ್ನು ಜೀವನಕ್ಕೆ
ಅನ್ನಯಿಸಿದಾಗ ಇವರಿಗೆ ಅದು ಸಹ್ಯವಾಗಲಿಲ್ಲ. ಇದು ಯಾರ
ತಪ್ಪು?”

ಉದ್ದಿಗ್ಗಣಾಗದೆ, ವಿಕಾರಳಾಗದೆ, ಸಮಧ್ವನಿಯಲ್ಲಿ ಪ್ರಭಾವತಿ ಹೇಳಿ
ದಳು—ತನ್ನದೆಯಲ್ಲಿ ಕೊರ್ಡ್, ಅವವಾನದ ಬೇಗೆ ದೆಹಿಸುತ್ತಿದ್ದರೂ ಅದನ್ನು
ತೋರಿಗೊಡದೆ.

ಅವಳ ಮಾತು ಕೇಳಿ ಇಂಸ್ಟಿಕ್ಟ್‌ರ ಮನಸ್ಸಿನಲ್ಲೂ ಹೋರಾಟ ಆರಂಭ
ಎಂಭತ್ತಿರು

ವಾಗಿತ್ತು. ಪ್ರಭಾವತಿಯನ್ನು ದಿಟ್ಟೆಸಿ ನೋಡಿದರು. ಅಗ ಅವರಿಗೆ ಆಕೆ ನಿಂತುಕೊಂಡೇ ಮಾತನಾಡುತ್ತಿದ್ದು ದು ಅರಿವಾಯಿತು.

“ಕುಳಿತುಕೊಳ್ಳು” ಎಂದರು.

“ಬೇಡ. ಆಪಾಡಿತರಂತೆ ಬಂದಿದೇನೇ. ವೊದಲು ಆದು ನಿಣಯು ವಾಗಲಿ. ಅಲ್ಲದೆ ನಾವು ನಿಂತಿರುವುದರಿಂದ ಇವರಿಗೂ ಸ್ಥಲ್ವ ಸಮಾಧಾನ ವಾಗಬಹುದು,” ಸಂಜೀವರಾಯರ ಕಡೆ ಬೆರಳು ತೋರಿಸಿ ಹೇಳಿದಳು ಪ್ರಭಾವತಿ.

“ನನು ಸಾರ್? ಇವರು ಹೇಳಿದುದನ್ನು ನೀವೂ ಕೇಳಿದಿರ? ಇದನ್ನು ಇಷ್ಟಕ್ಕೇ ಬಿಡಬೇಕೋ, ಅಥವಾ ಕೇಸ್ರ ಬುಕ್ ಮಾಡಿಕೊಂಡು ಮುಂದಿನ ಕಾರ್ಯಕ್ರಮ ಜರುಗಿಸಬೇಕೋ ಹೇಳಿ. ಎಷ್ಟಾದರೂ ದೂರು ಕೊಟ್ಟವರು ನಿಂದಿ. ಆದರೂ ಈ ಕೇಸು ಕೋಟ್ಟನಲ್ಲಿ ನಿಲ್ಲುವುದಿಲ್ಲ. ಸುಮ್ಮನ್ನೇ ಎಲ್ಲರೂ ಬೀದಿಗೆ ಬಂದಂತಾಗುತ್ತದೆ. ಮುಂದಿನದು ನಿಮ್ಮ ಇಷ್ಟು,” ಎಂದರು ಇಂಸ್ಪೆಕ್ಟರ್.

“ನಾಳೆ ಮುಂದೇನು ಮಾಡಬೇಕೆಂಬುದನ್ನು ತಿಳಿಸುತ್ತೇನೆ,” ಎಂದವರೇ ಎಲ್ಲರನ್ನೂ ದುರುದುರು ನೋಡುತ್ತಾ ಹೊರಟುಹೋದರು ಸಂಜೀವರಾಯರು.

ಪ್ರಭಾವತಿಯ ಮಾತು, ರೀತಿಯನ್ನು ಕಂಡು ಅವಳ ಬಗೆ ಇಂಸ್ಪೆಕ್ಟರಿಗೆ ಗೌರವ ಉಂಟಾಗಿತ್ತು.

“ತುಗಲಾದರೂ ಕುಳಿತುಕೊಳ್ಳಬಹುದಲ್ಲ. ನೀವೂ ಕುಳಿತುಕೊಳ್ಳು ಮಿಸ್ಟರ್ ಶಾಂತಾರಾಂ,” ಎಂದು, ಕಾನ್ಸ್‌ಸ್ಟೀಬಲನ್ನು ಕಾಣಿ ತರಲು ಕಳಿಸಿದರು.

ತಂದೆ ಹೊರಟುಹೋದ ಮೇಲೆ, ಅದುವರಿಗೂ ಪ್ರಭಾವತಿ ಬಲು ಪ್ರಯಾಸದಿಂದ ತಡೆದುಕೊಂಡಿದ್ದ ದುಃಖ ಒತ್ತರಿಸಿ ಬಂತು. ಕುಚಿರು ಮೇಲೆ ಕುಸಿದು, ಮೇಜಿನ ಮೇಲೆ ತೋಳಿನಲ್ಲಿ ಮುಖ ಮುಜ್ಜೀಕೊಂಡಳು. ದುಃಖ ಉಕ್ಕೆ ಉಕ್ಕೆ ಬರುತ್ತಿತ್ತು. ಆ ಸದ್ದನ್ನು ಹೊರಬಿಡಿರಲು ತುಟ್ಟಿ ಕಚ್ಚಿದಳು. ತುಟ್ಟಿಯಂದ ರಕ್ತ ಚಿಮ್ಮಿತು. ದುಃಖದ ವೇಗಕ್ಕೆ ಅವಳ ವೈ ನಡುಗುತ್ತಿತ್ತು. ಅದನ್ನು ಕಂಡು ಇಂಸ್ಪೆಕ್ಟರು :

“ಸಮಾಧಾನ ಹೇಳಿ. ಅವರ ಭಾವನೆಗಳನ್ನು ನಾನು ಅಥ ಮಾಡಿ ಕೊಳ್ಳಬಲ್ಲೆ,” ಎಂದು ಹೊರಗೆ ಹೋದರು.

ಶಾಂತಾರಾಂ ಅವಳನ್ನು ಮಾತನಾಡಿಸದೆ ಸುಮೃದ್ಧಿ ಅವಳ ಸೆತ್ತಿಯನ್ನು ನೇವರಿಸಿದ. ಒಂದೆರಡು ನಿಮಿಷಗಳಲ್ಲಿ ಪ್ರಭಾವತಿಯ ದುಃಖ ಹತೋಟಿಗೆ ಬಂದಿತು. ಅಳುವನನ್ನು ನುಂಗಿ ಹೇಳಿದಳು—

“ಇಷ್ಟ ಅಪಮಾನ ಮಾಡುವವವ್ಯುದೂರ ಅವರು ಹೋಗುವರೆಂದು ನಾನು ನಂಬಿರಲಿಲ್ಲ.”

“ಇದು ಫಸ್ಟ್ ರೋಂಡ್. ಇಲ್ಲಿಗೇ ಮುಗಿಯುತ್ತದೆಯೆಂದು ನಂಬಿದೀರು ಪ್ರಭಾ? ಕೋಟಿಗೂ ಅಲೆಸಬಹುದು.”

“ಚೇಕಾದ್ದು ಮಾಡಲಿ?”

“ಅಂತೂ ನನ್ನನ್ನು ಕೈ ಹಿಡಿದು, ನಿನ್ನ ಮನೆಯೇ ನಿನಗೆ ವೈರಿಯಾಯಿತು.”

“ಮನೆ? ಮತ್ತೆ ಆ ಹೆಸರಿತ್ತು ಬೇಡ,” ಕರೋರ ಕರ್ಕರೆಶತೆಯಿಂದ ಹೇಳಿದಳು ಪ್ರಭಾವತಿ.

ಆ ವೇಳೆಗೆ ಕಾನಾಸ್ಪೇಬಿಲ್ ಕಾಫಿ ತಂದಿಟ್ಟು. ಇಂಸ್ಪೆಕ್ಟರೂ ಒಳಗೆ ಬಂದರು. ಕಾಫಿ ಕುಡಿದ ನಂತರ ಇವರಿಬ್ಬರೂ ಹೊರಡಲು ಸಿದ್ಧರಾದಾಗ ಇಂಸ್ಪೆಕ್ಟರು ಹೇಳಿದರು—

“ಶಾಂತಾರಾಂ, ನೀವೇ ಅದ್ವಯಶಾಲಿಗಳು. ಈಕೆ ನನ್ನ ಮಗಳಾಗಿದ್ದರೆ ಹೆಮ್ಮೆಪಡುತ್ತಿದ್ದೆ.”

“ನಿಮ್ಮ ಕೈದಾಯರ್, ವಿಶ್ವಾಸಕ್ಕೆ ನಾನು ಚಿರಿಬುಣಿ” ಎಂದ ಶಾಂತಾರಾಂ.

“ಜೀವನದಲ್ಲಿ ನೀವೇ ಬಹಳ ಸಾಹಸದ ಹೆಚ್ಚೆ ಇಂಟಿದೀರ. ನಿಮ್ಮ ಧೈಯ ಎಂದೂ ಸೋಲಿದಿರಲಿ,” ಎಂದು ಪ್ರಭಾವತಿಗೆ ಹೇಳಿದರು ಇಂಸ್ಪೆಕ್ಟರ್.

ಇಬ್ಬರೂ ಇಂಸ್ಪೆಕ್ಟರಿಗೆ ನಂದಿಸಿ, ಸ್ಪೇಷನ್‌ನಿಂದ ಹೊರಬಂದರು.

ಎಂಭತ್ವಾಲ್ಕು

ಸ್ವೇಷನ್ನಿನ ಹೊರಗೆ ಹತ್ತಾರು ಜನ ನಿಂತು, ಇವರು ಹೊರಬರುವುದನ್ನೇ ಕಾಯುತ್ತಿದ್ದರು. ಇವರಿಬ್ಬಿರನ್ನೂ ನೋಡಿ ಕೆಲವರು ಸಿಸಪಿಸ ಮಾತನಾಡಿಕೊಂಡು, ಕಿಸಕಿಸ ನಕ್ಕರು.

“ಇದು ಪ್ರಪಂಚ”

ಅವರಿಬ್ಬಿರನ್ನೂ ಬಾಗಿಲ ವರೆಗೆ ಹಿಂಬಾಲಿಸಿ ಬಂದ ಇಂಸ್ಟಿಟ್ಯೂಟ್‌ರಾ ನಕ್ಕವರನ್ನು ನೋಡಿ ಹೇಳಿ, ಕಾಂಸ್ಟೇಬಲ್‌ ಕೈಲಿ ಜಟಿಕಾ ತರಿಸಿಕೊಟ್ಟಿರು.

ಇವರಿಬ್ಬಿರನ್ನೂ ಕೂಡಿಸಿಕೊಂಡು ಮನೆಯತ್ತ ಹೊರಟಿತು ಜಟಿಕಾ. ಜನ ಅವರು ಕಣ್ಣು ಮರೀಯಾಗುವವರೆಗೂ ಅವರನ್ನೇ ನೋಡುತ್ತಿತ್ತು. ಆ ಗುಂಪನ್ನು ನೋಡಿ ಹೇಳಿದಃ ಪ್ರಭಾವತಿ—

“ಹ್ಯಾದಯಹಿನ ಪಶುಮಂದೆ.”

“ಇವರೇ ನಮ್ಮ ಭಾಗ್ಯವಿಧಾತರು!” ಎಂದ ಶಾಂತಾರಾಂ ಕಷಿಯಾಗಿ.

“ಇಂಥವರಲ್ಲಿ ಇಂಸ್ಟಿಟ್ಯೂಟ್‌ ಅವರೂ ಜೀವಿಗಳಿರುತ್ತಾರಲ್ಲಾ, ಅದೇ ಆಶ್ಚರ್ಯ,” ಪ್ರಭಾವತಿ ಹೇಳಿದಃ.

“ಒಬ್ಬಿಬ್ಬಿರಾದರೂ ಅಂಥವರಿಲ್ಲದಿದ್ದರೆ ಈ ಬದುಕು ದುಭ್ರಾರವಾಗುತ್ತಿತ್ತು.” ಎಂದು ಉತ್ತರವಿತ್ತ ಶಾಂತಾರಾಂ.

೯

ಪ್ರತೀಕಾರ ತೃಪ್ತಿಯಿಂದ ತಪ್ತಿರಾದ ಸಂಚೀವರಾಯರು, ತಮ್ಮನ್ನು ಕೊಟ್ಟಿನ ಕಟ್ಟಿ ಹತ್ತಿಸಬಹುದೆಂದೇ ನಿರೀಕ್ಷಿಸಿ, ಶಾಂತಾರಾಂ ಆ ಬಗ್ಗೆ ಲಾಯರನ್ನು ಸಲಹೆ ಕೇಳಿದ್ದ. ಆದರೆ ಅವರ ಆಫಾತ ಮತ್ತೊಂದು ಅನಿರೀಕ್ಷಿತ ಕಡೆಯಿಂದ ಬಂದಿತು.

ಸ್ವೇಷನ್ನಿನ ಪ್ರಕರಣವಾದ ಎರಡು ಮೂರು ದಿನದಲ್ಲಿ ಶಾಂತಾರಾಂ ಬಾಡಿಗೆಯಿದ್ದ ಮನೆಯ ಮಾಲೀಕರು ಬಂದು,

“ರೀ, ಶಾಂತಾರಾಂ. ದಯವಿಟ್ಟು ಇನ್ನು ರಡು ದಿನಗಳಲ್ಲಿ ಮನೆಯಾಲಿ ಮಾಡಿಬಿಡಿ,” ಎಂದರು.

ಅವರಿಂದ ಆ ಬಗೆಯ ತುರತು ಸೋಣಿಸನ್ನು ಅವನು ನಿರೀಕ್ಷೆ ಸಿರಲಿಲ್ಲ.

“ನಿಂತ ಕಾಲಿನ ಮೇಲೆ ಮನೆ ಬಿಡಬೇಕು ಎಂದು ಹೇಳಿದರೆ ಹೇಗೆ ? ನಾವು ಯಾವ ರೀತಿಯಲ್ಲಿ ನಿಮಗೆ ತೊಂದರೆ ನೂಡಿಲ್ಲ. ಬಾಡಿಗೆಯನ್ನು ನಾನೆಂದೂ ಬಾಕಿ ನಿಲ್ಲಿಸಿಕೊಂಡಿಲ್ಲ. ಹೀಗಿರುವಾಗ ಇದ್ದಕ್ಕಿದ್ದ ಹಾಗೇ ಮನೆ ಬಿಡಿ ಎಂದರೆ ಹೇಗೆ ? ನಾಕಷ್ಟು ದಿನಗಳ ಅವಕಾಶವಾದರೂ ಕೊಡಿ.”

“ಅದೆಲ್ಲಾ ಆಗುವುದಿಲ್ಲ. ನೀವು ಇಂಥವರು ಎಂದು ತಿಳಿದಿದ್ದರೆ, ಈ ಮನೆಯನ್ನು ನಾನು ನಿಮಗೆ ಬಾಡಿಗೆಗೇ ಕೊಡುತ್ತಿರಲಿಲ್ಲ.”

“ಎಂಥವನು ಎಂದು ತಿಳಿದಿದ್ದಿರ ?”

“ಎಲ್ಲರ ಹಾಗೇ ಮರ್ಯಾದಷ್ಟರು, ಸಂಸಾರವಂದಿಗರ ನೇರಿಹೊರೆ ಯಲ್ಲಿರಲು ಯೋಗ್ಯರಾದವರು ಎಂದಿದ್ದೆ. ಕಂಡವರ ಮನೆಯ ಹುಡುಗಿ ಯರನ್ನು ಹಾರಿಸಿಕೊಂಡು ಬರುವ ಗಂಡುಗೋವಿಗಳು ಎಂದು ತಿಳಿದಿದ್ದರೆ, ಖಂಡಿತ ನಿಮ್ಮನ್ನು ಹತ್ತಿರವೇ ಸೇರಿಸುತ್ತಿರಲಿಲ್ಲ.”

ಮನೆಯ ಮಾಲಿಕ ಕಣ್ಣ ತಿವಿಯುವಂತೆ ಮಾತನಾಡಿದ. ಆ ಮಾತು ಕೇಳಿ ಶಾಂತಾರಾಮನ ತೋಳ ನರ ಬಿಗಿದವು. ಆದರೂ ಸಿಟ್ಟನ್ನು ನುಂಗಿಕೊಳ್ಳತ್ತಾ ಹೇಳಿದ-

“ತಾವು ಆ ಮಾತನ್ನು ಲ್ಲಾ ತಡಬಾರದು. ನನಗೂ ನಿಮಗೂ ಇರುವುದು ಬಾಡಿಗೆಯ ಸಂಬಂಧ ಮಾತ್ರ. ಆ ವಿಚಾರ ಮಾತ್ರ ಮಾತನಾಡಿ. ಈ ಮನೆಗೆ ಬರುವಾಗ ನಾನು ಹೀಗೇ ಇರುತ್ತೇನೇದು ಒಳ್ಳೆಯ ನಡತೆಯ ಮುಕ್ಕಳಿಕೆ ಬರೆದುಕೊಟ್ಟು ಬರಲಿಲ್ಲ.”

“ಇರಬಹುದು. ಹಾಗೆಂದು ಈ ಮನೆಯನ್ನು ಸೂಳಿಗೇರಿ ಮಾಡಬಹುದೆಂದು ನಾನೂ ಕರಾರು ಬರೆದುಕೊಟ್ಟಿರಲಿಲ್ಲ.”

ಸೂಳಿಗೇರಿ !

ಆ ಮಾತು ಕೇಳಿ ಶಾಂತಾರಾಮನ ಸಹನೆ ಸತ್ತು, ಪ್ರಕ್ಷುಪ್ತನಾಡ. ಕೊರ್ಣಿಧಿಂದ ಬುಸುಗುಟ್ಟುತ್ತಾ ಹೇಳಿದ-

ಎಂಭೆತ್ತಾರು

“ಹಲ್ಲು ಹಿಡಿದು ಮಾತನಾಡಿ !”

“ಮನೆ ಬಟ್ಟು ಆಚೆ ನಿಂತು ಮಾತನಾಡಿ. ಇಲ್ಲವಾದರೆ ಅಳು ಕರೆದು ಸಾಮಾನು ಹೊರಗೆಕೆಸಬೇಕಾಗುತ್ತದೆ”.

ಮನೆಯ ಮಾಲೀಕನೂ ಫೆರ್ಜಿಸಿದ—

“ಮಹಾ ಮರ್ಯಾದಸ್ಥಿತಿ, ಹಲ್ಲು ಹಿಡಿದು ಮಾತನಾಡಬೇಕಂತೆ. ನೋಡಿದರೆ ನಾಯಿ ನಡತೆ, ಆಡೋದು ದೊಡ್ಡ ಮಾತು” ಎಂದು ಶಾಂತಾ ರಾಮನ ಕಿವಿಗೆ ಬೀಳುವಂತೆಯೇ ವಟಗುಟ್ಟಿದ್ದು.

ಆ ಮಾತಿಗೆ ಶಾಂತಾರಾಮನ ಮುಷ್ಟಿಯೇ ಉತ್ತರ ಕೊಡುತ್ತಿತ್ತೊಂದೇ ಏನೋಽ. ಅದರೆ ಬಾಗಿಲ ಮರೆಯಲ್ಲಿ ನಿಂತು ಅವರ ಮಾತನ್ನು ಕೇಳಿದ ಪ್ರಭಾವತಿ, ಅವನನ್ನು ಒಳಗೆ ಎಳೆದುಕೊಂಡಳ್ಳು.

“ಕೈ ಬಿಡು ಪ್ರಭಾ, ನಾಯಿ ನಡತೆಯಂತೆ, ನಾಯಿ ಯಾರೆಂಬುದನ್ನು ತೊರಿಸುತ್ತೇನೇ.”

ಶಾಂತಾರಾಮ ಕೊಸಂದ.

“ಅಬ್ಜು ! ಎಷ್ಟು ಸಿಟ್ಟು !”

“ಮತ್ತೆ, ಆಡಬಾರದ ಮಾತಾಡಿದರೆ....”

“ನಾಯಿ ಬೊಗಳದಿ ಕೋಗಿಲೆಯಂತೆ ಹಾಡುವುದು ಸಾಧ್ಯವೇ? ಆ ಮನುಷ್ಯನಿಗೆ ವಿವೇಚನೆ ಇದ್ದಿದ್ದರೆ ಈ ಮಾತಾಡುತ್ತಿರಲ್ಲ. ವಿವೇಚನೆ ಇಲ್ಲದವನ್ನೊಂದಿಗೆ ವ್ಯಾಜ್ಯವಾಡಿ ಫಲವೇನು? ತಾತ್ವಾರವೇಂದರೆ ಆವರಿಗೆ ಪ್ರತ್ಯುತ್ತರ.”

“ಆದರೂ ಆ ಮಾತು ಕೇಳಿದಾಗ ಹೊಟ್ಟು ಉರಿಯುತ್ತದೆ ಪ್ರಭಾ”

“ನನಗೂ ಆ ವ್ಯಾಘಾತ ಇಲ್ಲವೇ? ನೀವೇ ಹೇಳಿದಿರಿ-ಮುಂದೆ ಕಾದಿರುವುದು ಬೆಂಕಿಯ ಹಾಸಿಗೆ ಎಂದು. ನೇನಪಿಲ್ಲವೇ?” ಬಲವಂತವಾಗಿ ಶಾಂತಾ ರಾಮನನ್ನು ಕುಬಿಯ ನೇಲೆ ಕೂಡಿಸಿ, ಅವನ ಕೂದಲಿನಲ್ಲಿ ಬೆರಳಾಡಿ ಸುತ್ತಾ ಹೇಳಿದಳು ಪ್ರಭಾವತಿ.

“ಸಹನೆ-ತಾತ್ವಾರ, ಅವೇರಡೇ ಇಂದು ನಮಗೆ ಬೇಕಾದಮ್ಮೆ. ಅಷ್ಟು ಲ,

ಅಂದು ಅವನ ನಾಲಿಗೆಯ ಚವಲವನ್ನೇ ಲ್ಲಿ ತೀರಿಸಿಕೊಳ್ಳಲಿ. ಆ ಮನುಷ್ಯ ನನ್ನನ್ನು ಸೂಕ್ಷಿಯಿಂದ, ಅಲ್ಲವೇ? ಅನ್ನಲ ಬ್ರಿಡಿ. ನಿಮ್ಮ ಸೂಕ್ಷ್ಮ ಎಂದನಲ್ಲ, ಈನ್ನೋ ಸಂತೋಷ.”

“ನಿನ್ನನ್ನು ಆ ಮಾತಿನಿಂದ ಕರೆದವರನ್ನು ಸೀಳಿ ಬಿಡುತ್ತೇನೆ, ಪ್ರಭಾ!”

“ಸತ್ಯ ಹೇಳಿದರೂ ಸಿಟ್ಟಾಗಬೇಕೇ?”

“ಏನು ನಿನಾಡುವ ಮಾತು ಪ್ರಭಾ! ಅಧವಾ ನಿನೂ ನನ್ನ ಹೊಟ್ಟಿ ಉರಿಸಬೇಕೆಂದೇ ಹೇಳುತ್ತೀಯೋ?” ಅಕ್ಷಯ ಚಕ್ಕಿತನಾಗಿ ಕೇಳಿದ ಶಾಂತಾರಾಂ.

“ಸತ್ಯವಲ್ಲವೇ. ಹಗಲು ಹೆಂಡತಿಯಾದರೂ, ರಾತ್ರಿ ನಾ ನಿಮ್ಮ ವೇಸ್ತೀಯಲ್ಲವೇ? ಯಾವ ಹೊಸ್ತು ತಾನೇ ಅಲ್ಲ.”

ನಗು ನಗುತ್ತಾ ಹೇಳಿದಳು ಪ್ರಭಾವತಿ. ಆದರೆ ಆ ನಗುವಿನ ಹಿನ್ನೆಲೆ ಯಲ್ಲಿ ಅನಂತ ಯಾತನೆಯ ನೀರವ ರೋದನ ಘ್ರಣೆ ಎಳೆಯಾಡುತ್ತಿತ್ತು. ಶಾಂತಾರಾಮನ ಹೊಟ್ಟಿಯನ್ನು ಬೆಂಕಿಯ ಕೊಲಿನಿಂದ ಕಲಕಿದಂತಾ ಯಿತು ಆ ನಗುವನ್ನು ಕೇಳಿ. ಬೆನ್ನ ಹಿಂದೆ ನಿಂತ ಆವಳ ತಲೆಯನ್ನು ತನ್ನ ಡೆಗೆ ಎಳೆದುಕೊಂಡು ತಬ್ಬಿಕೊಂಡ. ಹತ್ತು ನಿಮಿಷ ಇಬ್ಬರೂ ಹಾಗೇ ಇದ್ದರು. ಒಳಕ ಪ್ರಭಾವತಿಯೇ ಹೇಳಿದಳು—

“ಇದೆಲ್ಲವೂ ಆಯಿತಲ್ಲ, ಈಗೇನು ಮಾಡುವುದು? ಈ ಮನೆಯಲ್ಲೇ ಇರುವುದೇ, ಬಿಡುವುದೇ? ”

“ಇರುವುದಂತೂ ಸಾಧ್ಯವಿಲ್ಲ. ನಿಂತ ಕಾಲ ಮೇಲೇ ಬಿಡುವುದೂ ಸಾಧ್ಯವಿಲ್ಲ.”

“ಏಕಾಗುವುದಿಲ್ಲ?”

“ಹೇಗೆ ಹೊಗುವುದು ಪ್ರಭಾ? ಎಲ್ಲಿಗೆ ಹೊಗುವುದು?”

“ಎಲ್ಲಿಗೇನು? ಬೇರೆ ಮನೆ ಸಿಗುವವರಿಗೂ ನಾಲ್ಕು ದಿನ ಹೊರ್ಟಲಿ ನಲ್ಲಿರುವುದು.”

“ಅದು ಅನ್ನ ಸುಲಭಸಾಧ್ಯವಾದ ಮಾತ್ರಲ್ಲ ಪ್ರಭಾ.”

ಎಂಭತ್ತೆಂಟು

“ಹೆಣದ ತೋಂದರೆಯಾಗುತ್ತದೆಂದೇ ?”

“ಹೆಣದ್ದೊಂದೇ ಅಲ್ಲ, ನಾಲ್ಕು ದಿನ ಹೋಟಿಲನಲ್ಲಿರುವುದಾದರೆ ಅಷ್ಟಕ್ಕೆ ಹಣ ನನ್ನ ಬಳಿ ಇದೆ. ಅಲ್ಲದೆ ನಾಲ್ಕುರು ಮನೆಗಳ ಪಾಠದ ದುಡ್ಡಿ ಬರಬೇಕಾದದ್ದಿದೆ. ಆದರೆ ಅದಕ್ಕಿಂತ ಹೊಡ್ಡ ಯೋಚನೆ ಅಮೃತ ನದು. ಆಕೆ ಹೋಟಿಲನಲ್ಲಿರಲು ಖಂಡಿತ ಒಪ್ಪುವುದಿಲ್ಲ. ಆಕೆಗೇನು ಮಾಡುವುದು ?”

ಆ ಸಮಸ್ಯೆ ಪ್ರಭಾವತಿಗೂ ಅನಿವಾರ್ಯವಾಗಿ ತೋರಿತು. ಸ್ವಲ್ಪ ಹೊತ್ತು ಆಲೋಚಿಸಿ ಹೇಳಿದಳು.

“ನಾವು ಬೇರೆ ಮನೆ ಮಾಡುವವರಿಗೂ ಆವರು ಇರಬಹುದಾದಂಥ ನೆಂಟರ ಮನೆ ಯಾವುದೂ ಇಲ್ಲವೇ ?”

“ಇದೆ. ಬೇರೆಯವರೀನು, ಅಣ್ಣನ ಮನೆಯೇ ಇದೆ. ಆದರೆ ಅತ್ತಿಗೆಗೂ ಈಕೆಗೂ ಆಗುವುದಿಲ್ಲವೆಂದೇ ಇಲ್ಲಿದಾಳೆ.”

“ನಾಲ್ಕು ದಿನವೂ ಇರಲಾಗದಪ್ಪು ದೈವವೇ ?”

“ಅಂಥ ದೈವವೇನೂ ಇಲ್ಲ.”

“ಹಾಗಾದರೆ ಒಂದು ಕೆಲಸ ಮಾಡಿ. ಮನೆಯವನನ್ನು ಮನೆ ಖಾಲಿ ಮಾಡಲು ನಾಲ್ಕು ದಿನ ಅವಕಾಶ ಕೇಳಿ. ಕೊಟ್ಟಿರೆ ಅಷ್ಟರಲ್ಲಿ ಬೇರೆ ಮನೆ ಹುಡುಕಿ ಹೋಗುವುದು. ಇಲ್ಲವಾದರೆ ನಿಮ್ಮ ತಾಯನ್ನು ನಿಮ್ಮ ಅಣ್ಣನ ಮನೆಗೆ ಕಳುಹಿ ನಾಲ್ಕು ದಿನ ಹೋಟಿಲನಲ್ಲಿದ್ದು ಬೇರೆ ಮನೆ ಹುಡುಕುವುದು.”

ಶಾಂತಾರಾಮನಿಗೂ ಪ್ರಭಾವತಿಯ ಸಲಹೆ ಸೂಕ್ತವೆಂದು ತೋರಿತು. ಹಾಗೇ ಮಾಡುವುದಾಗಿ ಹೇಳಿದ.

ಗತ್ಯಂತರವಿಲ್ಲದೆ ಶಾಂತಾರಾಂ ಮನೆಯಾತನನ್ನು ನಾಲ್ಕು ದಿನದ ಅವಧಿ ಕೇಳಿದ. ಮನೆಯಾತ ಖಡಾಖಂಡಿತವಾಗಿ ಹೇಳಿದ—

“ಇಪ್ಪತ್ತುನಾಲ್ಕು ಗಂಟೆಗಳ ಅವಕಾಶ ಕೊಟ್ಟಿದೇನೆ. ಆಷ್ಟರೊಳಗೆ ಮನೆ ಖಾಲಿ ಮಾಡಿದರೆ ಸರಿ. ಇಲ್ಲವಾದರೆ ಆಳು ಬಿಟ್ಟು ಸಾಮಾನು ಹೋರಿಗೆಳಸುವುದು ಖಂಡಿತ.”

ಅವನು ಆ ಮಾತಾಡಿದ ಮೇಲೆ ಮತ್ತೆ ಅವನನ್ನು ಕೇಳಿಯೂ ಪ್ರಯೋಜನವಿಲ್ಲವೆಂದು ತೋರಿತು ಶಾಂತಾರಾಮನಿಗೆ. ಆದದ್ದು ಗಲಿ ಖಾಲಿ ಮಾಡೇಬಿಡ್ಡೋ ಎಂದಳು ಪ್ರಭಾವತಿ.

ಮನೆಯಲ್ಲಿ ಇದ್ದದ್ದೀ ನಾಲ್ಕು ಸಾಮಾನು. ಅವನನ್ನು ಕಟ್ಟುವುದು ಕಷ್ಟವಾಗಿರಲಿಲ್ಲ. ಎಲ್ಲಕ್ಕೂಂತ ಕಷ್ಟವಾದುದು ತಾಯನ್ನು ಅಣ್ಣನ ಮನೆಗೆ ಹೋಗಲು ಒಸ್ಪಿಸಿದ್ದು. ಆಕೆಯಂತು ರಂಭಾಟ ನಾಡಿದಳು. ಮಗನ ಮೇಲೆ ರೇಗಿದಳು, ಬೈದಳು, ಅತ್ತಳು. ಕಡೆಗೆ ಪ್ರಭಾವತಿಯನ್ನು ಶಿಷಿ ಲಬಿಕೆ ಮುರಿದು—

“ಯಾವ ಗಳಿಗೆಯಲ್ಲಿ ಮನೆ ಹೊಕ್ಕೆಯೇ ಮಾಯಕಾತಿ. ಕಾಲಿಟ್ಟ ಹಂಗೇ ತಾಯಿ ಮಕ್ಕಳನ್ನು ಅಗಲಿಸಿದೆ. ನಿನ್ನ ವಂಶ ನಿರ್ವಂಶವಾಗಲಿ” ಎಂದು ಹೇಳಿದಳು.

“ಈ ಬಿನಾಂಣಿತ್ತಿನ ಕಟ್ಟುಕೊಂಡು ಮೇರೆಯೋಕೋಸ್ಕರ ನನ್ನ ಮನೆ ಬಿಡಿಸಿ ಆ ಸುದುಗ್ಡಾಡಿಗೆ ಕಳಸ್ತೀಯಾ? ಏಳೇಳು ಜನ್ಮಕೂ ಸರಕ ಅನುಭ ವಿಮುತ್ತಿ.” ಎಂದು ಮಗನನ್ನು ಶಿಷಿದಳು.

ಪರಿಸ್ಥಿತಿಯನ್ನು ಎನ್ನು ವಿವರಿಸಿದರೂ ಆಕೆಗೆ ಸಮಾಧಾನವಾಗಲಿಲ್ಲ. ಅವನ ಮಾತಿನಲ್ಲಿ ನಂಬಿಕೆಯೂ ಹುಟ್ಟಿಲಿಲ್ಲ. ಬೈಯುವುದನ್ನೂ ನಿಲ್ಲಿಸಲಿಲ್ಲ.

ಆ ದಿನ ಮಧ್ಯಾಹ್ನವೇ ಶಾಂತಾರಾಂ ಮೈಸೂರಿನಲ್ಲಿದ್ದ ಅಣ್ಣನಿಗೆ, ತಾಯಿಯನ್ನು ಸಂಚೇಯ ರೈಲಿಗೆ ಕಳಿಸುತ್ತಿರುವುದಾಗಿ ಟೆಲಿಗ್ರಾಂ ಕಳಿಸಿ, ಸಂಚೆ ನಾಲ್ಕುರ ರೈಲಿಗೆ ಆಕೆಯನ್ನು ಹೊರಡಿಸುವ ಸಿದ್ಧತೆ ಮಾಡಿದ. ಹೋಗುವಾಗಲೂ ಆಕೆ, ಪ್ರಭಾವತಿಗೆ—

“ತಾಯಿ ಮಕ್ಕಳನ್ನು ಅಗಲಿಸಿ ಅದೇನು ಸುಖ ಸುರುಕೋತಿಯೋ ಸುರುಕೋ. ಬಿನಾಂಣಿತ್ತಿ, ಅಪ್ಪನ ಮನೆಗೆ ಮನಿ ಹಚ್ಚಿ ಬಂದೆ. ಈಗ ಈ ಮತಗೇಡಿಗೆ ಗಂಟು ಬಿದ್ದೆ. ಇವನಿಗೂ ಏಳೇಳು ಕೆರೆಯ ನೀರು ಕುಡಿಸಿ ಕಳಿಸು” ಎಂದು ಹಂಗಿಸಿದಳು.

ಪ್ರಭಾವತಿ ಬಾಗಿಸಿದ ತಲೆ ಮೇಲೆತ್ತಲಿಲ್ಲ. ಹೊಳೆಯ ವೇಗಕ್ಕೆ ಹೊಂಭತ್ತು

ಬಾಗಿದ ಹುಲ್ಲಿನಂತೆ ಅವಳ ತಲೆ ಬಾಗಿತ್ತು. ಅವಳ ತಲೆ ಬಾಗಿದತ್ತ. ಕಣ್ಣಿನಿಂದ ಉದುರಿದ ಹನಿ ನಿರು ನೆಲವನ್ನು ತೋರಿಸಿತು.

ಎಪ್ಪು ಬೈದರೂ ತಣಿಯದ ತಾಯಿಯನ್ನು ಬಲವಂತವಾಗಿ ಜಟಿಕಾದಲ್ಲಿ ಕೂಡಿಸಿಕೊಂಡು ಹೋಗಿ, ರೈಲಿನಲ್ಲಿ ಕೂಡಿಸಿ ಬಂದ ಶಾಂತಾರಾಂ.

ಅವನು ಮನೆಗೆ ಹಿಂದಿರುಗಿದಾಗ, ಪ್ರಭಾವತಿ ಏನೂ ಶಕ್ತಿ ಇಲ್ಲದವಳಂತೆ ಗೋಡೆಗೊರಗಿ ಕುಳಿತಿದ್ದಳು. ಅವಳ ಕಣ್ಣಿನಿಂದ ನಿರು ಧಾರೆಯಾಗಿ ಹರಿದು, ದುಃಖಾರಕ್ಕೆ ಏರಿಳಿವ ವಹ್ನಿಸ್ಥಳವನ್ನೂ ತೋರಿಸುತ್ತಿತ್ತು. ಅವಳ ಮುಖದಂತೆಯೇ ಮನೆಯನ್ನೇ ಲಾಲ ಯಾವುದೋ ಶೋಕಕವಿದಿತ್ತು.

ಬಾಗಿಲಲ್ಲೀ ಒಂದು ಗಳಿಗೆ ನಿಂತು ಅವಳನ್ನು ಸೋಡಿದ ಶಾಂತಾರಾಂ. ಅವನ ಎದೆಯಲ್ಲೂ ಬಿರುಗಾಲಿ ಕಟ್ಟಿದ ಕಾಲಿಂಗನಂತೆ ಮೋರಿಯುತ್ತಿತ್ತು. ಗೋಡೆಗೆ ಒರಗಿ ಕುಳಿತ, ಹೆಚ್ಚಿನ ಚಿತ್ರ ಅವನ ಏದುಳಿನಲ್ಲಿ ದಾವಾಗ್ನಿಯಂತೆ ಪ್ರಜ್ಞಲಿಸಿತು. ಅವನ ಮೈಯ ನರ ನರವನ್ನು ಹಿಡಿದು ಅಲಾಲಿಸಿ, ತೂರಾಡಿದಂತಾಯಿತು, ಆ ಮೂಕಶೋಕದ ಜೀವಂತ ಚಿತ್ರ. ನಿಂತು ಸೋಡಲಾರದೆ ಹೋಗಿ, ಅವಳನ್ನು ತನ್ನ ಮೈಯಲ್ಲಿ ಕರಗಿಸುವನಂತೆ ತಬ್ಬಿ, ಹಲ್ಲು ಕಚ್ಚಿ ಹೇಳಿದ-

“ಪ್ರಭಾ, ಕಂಬನಿಗರಿಯಬೇಡ.”

ಅಪ್ಪು ಹೋತ್ತು ವರೋನವಾಗಿದ್ದು ಬಳಿಕ ಹೇಳಿದಳು ಪ್ರಭಾವತಿ—

“ಇನ್ನು ಈ ಮನೆ ಬಿಡುವ ಆಲೋಚನೆ ಮಾಡೋಣ.”

ಅಗತ್ಯವಿದ್ದ ಸಾಮಾನು ಹಾಸಿಗೆ ಹತ್ತಿರವಿಟ್ಟುಕೊಂಡು, ಹೆಚ್ಚಿನ ಸಾಮಾನೆಲ್ಲವನ್ನೂ ತನ್ನ ಏತನೊಬ್ಬನ ಮನೆಯಲ್ಲಿಟ್ಟು, ಬಾಡಿಗೆ ಇತ್ಯಾಧ ಮಾಡಿ, ಸಂಜೆಯೇ ಮನೆ ಬಿಟ್ಟು ಹೋಟಿಲೊಂದರಲ್ಲಿ ಬಿಡಾರಹೂಡಿದರು. ಹತ್ತು ಹನ್ನೆರಡು ದಿನಗಳಿಗೆ ಹೋಟಲಿಗೆ ಕೊಡುವಪ್ಪುಹಣ ಶಾಂತಾರಾಮನ ಬಳಿ ಇತ್ತು. ಹೋಟಲಿನಲ್ಲಿ ನಿಂತು ಶಾಂತಾರಾಂ ಮನೆಯ ಬೇಟಿಗಾರಂಭಿಸಿದ.

ಶಾಂತಾರಾಂ ಮಂಗಳೂರಿಂದ ಬೆಂಗಳೂರಿಗೆ ನೌಕರಿ ಹುಡುಕಿಕೊಂಡು ಬಂದವನು. ಆದರೆ ನೌಕರಿ ಸಿಗದಿದ್ದು ದರಿಂದ ಹತ್ತಾರು ಮನೆಗಳಲ್ಲಿ ಹುಡುಗರಿಗೆ ಪಾಠ ಹೇಳುತ್ತಾ, ಅದರಿಂದ ಬಂದ ಆದಾಯದಲ್ಲೀ ಜೀವನ ನಡೆಸುತ್ತಿದ್ದ. ಹಿಂದಿಯಲ್ಲಾ ರಾಷ್ಟ್ರವಿಶಾರದ ಪಾಸಾಗಿದ್ದಿಂದ, ಹಿಂದಿ ಕಲಿಯುವ ವಿದ್ಯಾರ್ಥಿಗಳೂ ಅಪ್ಪು ಜನ ಇದ್ದರು. ಬಂದೆರಡು ವರ್ಷಗಳಲ್ಲಿ ಅವನಿಗೆ ಬೇರಾವ ನೌಕರಿಯನ್ನೂ ಹುಡುಕದೆ, ಇದರಿಂದಲೇ ತನ್ನ ಜೀವನ ನಡೆಸಬಹುದು ಎಂಬ ನಂಬಿಕೆ ಬಂದಿತ್ತು.

· ಆದರೆ ಈ—

ನಿಂತ ನೆಲವೇ ಅವನ ಕಾಲ ಕೆಳಗೆ ಕುಸಿಯುತ್ತಿತ್ತು.

ಮನೆಯ ಬೇಟಿಯಲ್ಲಿ ಅವನು ತೊಡಗಿದಾಗಲೇ, ತನ್ನ ಪಾಠದ ಮನೆಗಳ ಬಾಗಿಲೂ ಮುಚ್ಚುತ್ತಿರುವುದು ಅರಿವಾಯಿತು. ಕೆಲವರು ಏನೇನೋ ನೆಪ ಹೇಳಿ ಮುಂದಿನ ತಿಂಗಳಿಂದ ಪಾಠಕ್ಕೆ ಬರುವುದು ಬೇಡ ಎಂದು ನಯವಾಗಿ ಹೇಳಿದರು. ಅವನಿಂದ ಹಿಂದಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೆಲವರು ಹುಡುಗಿಯರೂ ಇದ್ದರು. ಅಂಥ ಬಂದು ಮನೆಯವರು—

“ನಿಮ್ಮಂಥ ನಿತಿಹೀನರ ಬಳಿ ನಂಬಿ ಹುಡುಗಿಯರನ್ನು ಬಿಡುವುದು, ಕುರಿ ಕಾಯಲು ತೋಳನಿಗೆ ಹೇಳಿದಂತೆ. ದಯವಿಟ್ಟು ಇನ್ನೂ ಮುಂದೆ ನಮ್ಮ ಮನೆಯ ಕಡೆ ಬರುವ ಶ್ರಮ ತೆಗೆದುಕೊಳ್ಳಬೇಡಿ” ಎಂದು ಹೇಳಿದರು. ಕಟ್ಟಿದ ಗೋಪುರ ನೆತ್ತಿಯ ಮೇಲೇ ಕುಸಿದಂತಾಯಿತು ಶಾಂತಾರಾಮನಿಗೆ. ಮನೆಯ ಬೇಟಿಯೊಂದಿಗೆ ಕೆಲಸದ ಬೇಟಿಯೂ ಸೇರಿತು. ಇದನ್ನು ಕೇಳಿ ಪ್ರಭಾವತಿ ಪಾತಾಳಕ್ಕೆ ಲಿಡುಹೋದಳು.

ಒಂದು ದಿನ ಮಧ್ಯಾಹ್ನ ಶಾಂತಾರಾಂ ಕೆಲಸ-ಮನೆಗಳನ್ನು ಹುಡುಕಿ ಕೊಂಡು ಹೋದಾಗ ಪ್ರಭಾವತಿ, ಮಾಡಲೇನೂ ಕೆಲಸವಿಲ್ಲದೆ, ಬೇಸರಾಗಿ, ಮಿದುಳನ್ನು ಬೇಯಿಸುವ ಚಿಂತೆಯ ಕಾವಿನಿಂದ ತಪ್ಪಿಸಿಕೊಳ್ಳಲು ತನ್ನ ಗೀಳತಿ ಮೀರಾಳ ಮನೆಗೆ ಹೋದಳು. ಅವಳು ಬಾಗಿಲ ಬಳಿ ಹೋದಾಗಲೇ ಒಳಗೆ ಮೀರಾ ಯಾರೊಂದಿಗೋ ಮಾತನಾಡುತ್ತಿರುವ ಧ್ವನಿ ಕೇಳಿಸಿತು.

ತೊಂಬತ್ತೆರಡು

ಆದರೆ ಬಾಗಿಲು ಹಾಕಿದ್ದ ದರಿಂದ ನೇರವಾಗಿ ಒಳಗೆ ಹೋಗಲಾಗಲಿಲ್ಲ. ಬಾಗಿಲ ಬಳಿಯೇ ಸಿಂತು, 'ಮೀರಾ, ಮೀರಾ' ಎಂದು ಕೂಗಿದಳು.

"ಯಾರು ?" ಒಳಗಿನಿಂದ ಮೀರಾ ಕೇಳಿದಳು.

"ನಾನು ಪ್ರಭಾವತಿ." ಎಂದು ಹೇಳಿ ಬಾಗಿಲು ತೆರೆವುದನ್ನು ಕಾದಳು. ಎರಡು ನಿಮಿಷವಾದ ಮೇಲಿ ಬಾಗಿಲು ತೆರೆಯಿತು. ಬಾಗಿಲು ತೆರೆದವಳು ಮೀರಾ ಅಲ್ಲ, ಮೀರಾ ತಾಯಿ.

"ಮೀರಾ ಮನೆಯಲ್ಲಿಲ್ಲ." ಎಂದು ಹೇಳಿದವಳೇ ಆಕೆ, ತಟ್ಟಾರನೆ ಅವಳ ಮುಖನ್ನೇ ರಾಚಿದಂತೆ ಬಾಗಿಲು ಮುಚ್ಚಿ ಹೊರಟಿಹೋದಳು. ಆ ಏಟಿಗೆ ಪ್ರಭಾವತಿ ತತ್ತ್ವರಿಸಿ ಹೋದಳು.

ಮುಚ್ಚಿದ ಬಾಗಿಲನ್ನು ದಿಟ್ಟಿಸಿ ನೋಡಿದಳು.

ಒಳಗಿನಿಂದ ಮುಸಿಮುಸಿ ನಗುವ ಸದ್ಗು ಕೇಳಿಸಿತು. ಯಾರೋ ಹೇಳುತ್ತಿದ್ದರು—

"ಎನು ಮುಖ ಇಟ್ಟುಕೊಂಡು ಬಂದಳೋ ! ಹೇಮೂಲೆಸ್ ಬೆಗ್ಗುರ್" ಹೇಮೂಲೆಸ್ ಬೆಗ್ಗುರ್—ಈ ಸಮಾಜದ ದೃಷ್ಟಿಯಲ್ಲಿ ತಾನಿಸ್ತೇ.

ಕೊರ್ಕುಧದಿಂದ ಅವಳ ಕಣ್ಣು ಉರಿದು, ಕಂಬನಿ ತುಂಬಿತು.

ಮುಚ್ಚಿದ ಬಾಗಿಲು ಹೇಳಿತು—

"ಇನ್ನು ನಿನಗಾವ ಮನೆಯ ಬಾಗಿಲೂ ತೆರೆದಿಲ್ಲ."

ಬಿರುಗಾಳಿ ಬೆನ್ನು ಟ್ರೈದವಳಂತೆ ಹಿಂದಿರುಗಿದಳು ಪ್ರಭಾವತಿ. ಹೋಟಿ ಲಗೆ ಹೇಗೆ ಬಂದು ಸೇರಿದನೆಂಬುದೂ ಅವಳಿಗೆ ತಿಳಿಯಲಿಲ್ಲ.

ಮನೆ, ಮನಗಳನ್ನೇ ಅಲ್ಲ, ಇದ್ದಕ್ಕಿದ್ದ ಹಾಗೇ ಬಂದು ದಿನ ಹೋಟಲೂ ಅವರನ್ನು ಹೊರದೂಡಿತು—

ಆ ದಿನ ಮಧ್ಯಾಹ್ನ ತನ್ನ ಕೋಣೆಯಲ್ಲಿ ಶಾಂತಾರಾಂ-ಪ್ರಭಾವತಿ

ಇಬ್ಬರೂ ಮಾತನಾಡುತ್ತಾಗು ಕುಳಿತಿದ್ದಾಗು, ಹೋಟಿಲು ಮಾಡಿ ಬಂದು ಶಾಂತಾರಾಂಗೆ “ಯಾಜಮಾನರು ನಿಮ್ಮನ್ನು ಕರೆಯುತ್ತಾರೆ.” ಎಂದ.

ಹೋಟಿಲು ಯಾಜಮಾನ ತನ್ನನ್ನು ಕರೆಯುವುದಕ್ಕೆ ಶಾಂತಾರಾಮು ಸಿಗೆ ಯಾವ ಕಾರಣವೂ ತೋಚಿಲಿಲ್ಲ.

“ಏಕಂತೆ ?” ಎಂದು ಕೇಳಿದ.

“ಈ ದಿನವೇ ಈ ರೂಂ ಯಾಲಿ ಮಾಡಬೇಕಂತೆ. ಅದಕ್ಕೇ ಇರಬೇಕು” ಎಂದು ಮಾಡಿ, ಪ್ರಭಾವತಿಯನ್ನು ವಿಚಿತ್ರ ದೃಷ್ಟಿಯಿಂದ ಸೋಡಿದ.

“ಈಗ ಬಂದೇ”

ಎಂದು ಹೇಳಿ ಮಾಡಿಯನ್ನು ಕೆಳುಹಿಸಿ, “ಏನು ಸಮಾಜಾರಣ್ಯೋ ವಿಚಾರಿಸಿಕೊಂಡು ಬರುತ್ತೇನೆ” ಎಂದು ಪ್ರಭಾವತಿಗೆ ಹೇಳಿ ಹೊರಟಿ. ಇದ್ದ ಕ್ಷೇತ್ರದ ಹಾಗೇ ಬಂದ ಈ ವಾರ್ತೆಯನ್ನು ಕೇಳಿ, ಆಶ್ಚರ್ಯದಿಂದ, ವಿಷಯ ತಿಳಿದು ಕೊಳ್ಳುವ ಕುಶೂಹಲದಿಂದ ಪ್ರಭಾವತಿಯೂ ಅವನನ್ನು ಹಿಂಬಾಲಿಸಿದಳು.

“ರೀ, ಶಾಂತಾರಾಂ, ಇಲ್ಲಿ ಬನ್ನಿ”

ಎಂದು ಡೊಕ್ಕು ಹೊಟ್ಟೀಯ ಹೋಟಿಲು ಮಾಲಕ ಒರಟಾಗಿಯೇ ಶಾಂತಾರಾಮನನ್ನು ಕರೆದ. ಅವನು ಮಾತಾಡಿಸಿದ ರೀತಿಗೇ ಶಾಂತಾರಾಮನ ಮೈ ಬೆಂಜ್ಜಿಗಾಯಿತು. ಆದರೂ ಶಾಂತವಾಗಿ—

“ಏನು?” ಎಂದು ಕೇಳಿದ.

“ಈ ಕಸಬು ಎಷ್ಟು ದಿನದಿಂದ ಮಾಡುತ್ತಿದೀರಿ ?” ದಬಾವಣೆಯ ಘ್ರಣಿಯಲ್ಲಿ ಕೇಳಿದ ಮಾಲಕ.

“ಏನು ಕಸಬು?”

“ಅಲ್ಲಿ, ರಿಜಿಸ್ಟರಿನಲ್ಲಿ, ನಿಮ್ಮ ಜೊತೆಯಲ್ಲಿದ್ದಾಗೆ ಹೆಂಡತಿ ಎಂತ ಬರೆದಿದ್ದಿರಲ್ಲ..”

“ಹೌದು.”

“ಎಷ್ಟು ದಿನದ ಹೆಂಡತಿ? ಒಳಗೇ ಇನ್ನೂ ಎಷ್ಟು ಜನ ಹೆಂಡರಿದ್ದಾರೆ ಸಿಮಗೆ?”

ಶಾಂತತ್ವಲ್ಕು

“ಅದೆಲ್ಲಾ ಅಧಿಕಪ್ರಸಂಗತನದ ಮಾತು.” ಶಾಂತಾರಾಂ ಬಿಸ್ ಯಾಗಿ ಉತ್ತರ ಕೊಟ್ಟು.

“ಆ ಬೋಡು ನೋಡಿದಿರೋ?”

ಮಾಲಕ ‘ರೈಟ್ ಆಫ್ ಅಡ್ವೆಂಚರ್ ರಿಸವರ್ಡ್’ ‘ನಾಯಿಗಳಿಗೆ ಪ್ರವೇಶವಿಲ್ಲ’ ಎಂದು ಬರೆದಿದ್ದ ಬೋಡುಗಳತ್ತ ಕೈ ತೋರಿ, ವ್ಯಂಗ್ಯವಾಗಿ ಹೇಳಿದ—

“ನೀವು ಮಾಡೋ ಚಂಡಾಲತನಕ್ಕೆ ನಾವು ಮಾತಾಡೋದು ಅಧಿಕ ಪ್ರಸಂಗವಂತಿ. ಸ್ಪೇಲೀಸರಿಗೆ ಹೇಳಿಕಳಿಸಿ ಸರಿಯಾದ ಮರ್ಯಾದ ಮಾಡಿಯೇ ಕಳಿಸೋಣವೆಂದಿದ್ದೆ. ಆದರೆ ಆ ಹುಡುಗಿ ಕಂಟ್ರಾಕ್ಟ್‌ರು ಸಂಜೀವರಾಯರ ಮಗಳಂತಿ. ಆದ್ದರಿಂದ ನಾನೇ ಹೇಳುತ್ತಿದ್ದೇನೇ— ಇನ್ನು ಧರ್ ಗಂಟೆಯೋಳಿಗೆ ರೂಂ ಬಾಲಿ ಮಾಡಬಿಡಿ.”

ಆ ಮಾತು ಕೇಳಿ ಪ್ರಭಾವಶಿಯ ಮೈ ಖರಿನಾಲಿಗೆಯಾಯಿತು. ಸಿಟ್ಟೆ ಸಲ್ಲೀ ರೂಂಗೆ ಹೋಗಿ, ಬಿರುಗಾಳಿಯ ವೇಗದಿಂದ ಟ್ರೀಂಕು, ಹಾಸಿಗೆಗಳನ್ನು ಕಟ್ಟಿ, ಹೊರಲಾಗದವ್ಯು ಭಾರವಾಗಿದ್ದವನ್ನು ತಾನೇ ಹೊತ್ತು ತಂದು, ಏದುತ್ತಲೇ ವಸರನ್ನು ಶಾಂತಾರಾಮನ ಕೈಗೆ ಕೊಟ್ಟು—

“ಇವರ ಲೆಕ್ಕಾಚಾರ ಮುಗಿಸಬಿಡಿ” ಎಂದಳು.

ಹೋಟ್ಲ್ ಮಾಲಕ ಅವರ ಲೆಕ್ಕಾದ ಪಾನನ್ನು ನೋಡುತ್ತಾ, ಹತ್ತಿರ ದಲ್ಲಿದ್ದ ಗಿರಾಕಿಗಳಿಗೆ—

“ನೋಡಿ ಸಾರ. ದೊಡ್ಡ ಮನುವ್ಯರ ರಾಗೆ ಬರ್ತಾರೆ. ನಾವು ನಿಜ ಅಂತ ರೂಂ ಕೊಟ್ಟರೆ ಆಯಿತಲ್ಲ ನಮ್ಮುಗಳಿ. ಇಂಥ ಹತ್ತು ಗಿರಾಕಿಗಳು ಬಂದರೆ, ನಾವು ಹೋಟಲು ಬಾಗಿಲು ಹಾಕಬೇಕಾದ್ದೆ.” ಎಂದ.

ಅವನ ಮಾತು ಕೇಳಿ ಗಿರಾಕಿಗಳೇ ಅಲ್ಲ, ಅಲ್ಲಿದ್ದ ಮಾಡಿಗಳೂ ಕೆಂಪಿಸಿ ನಕ್ಕರು. ಎಲ್ಲದೂ ಕಣ್ಣ ಕೆಕ್ಕಿರಿಸಿ, ಪ್ರಭಾವಶಿಯನ್ನೇ ನೋಡ. ತ್ತಿದ್ದರು. ಯಾರೋ ಒಬ್ಬ ಮತ್ತೊಬ್ಬನಿಗೆ ಪಿಸುಗುಟ್ಟಿದ್ದು—

“ಮಾಡ್ತಾ ಮಾಡ್ತಾ ಹುಲೀ ಷಿಕಾರಿನೇ ಮಾಡಿದಾನೇ ಕದಿಮು.”

“ಹೂ ಮತ್ತೆ. ಹೊಡಿದರೆ ಇಂಥ ಹುಡುಗಿ ಹೊಣಿಬೇಕೇನು. ಕಳಪೆ ಷಿಕಾರಿ ಮಾಡಿದರೇನು ಬಂತು.”

ಆ ಮಾತುಗಳನ್ನು ಕೇಳಿ ಪ್ರಭಾವತಿಗೆ, ಬಯಲಿನಲ್ಲಿ ಬೆತ್ತುಲೆ ತಿರುಗಿಸಿ ದಂತಾಯಿತು. ಶ್ವಾಸಕೋಶಗಳನ್ನು ಹಿಮತೀತಲ ಬೆರಳುಗಳಿಂದ ಹಿಸುಕಿ ದಂತಾಗಿ, ಎದೆಯಲ್ಲಿ ಉಸಿರು ಒತ್ತಿ ಬಂತು.

“ಬೇಗ ಅವರ ಲೆಕ್ಕಾಚಾರ ಮುಗಿಸಲು ಹೇಳಿ” ಎಂದಳು ಪ್ರಭಾವತಿ, ಶಾಂತಾರಾಂಗೆ. ಶಾಂತಾರಾಮನ ಮುಖ ಬೆಳ್ಗಾಗಿ, ಮುಖದ ಚರ್ಮ ಬಿಗಿದು, ಹಣಿಯಮೇಲಿನ ನರಗಳೇರಡು ವಿಡಿಯುವುದು ಕಾಣುತ್ತಿತ್ತು.

“ಅಡ್ಡಾನ್ನಿ ಜಾತಾ ಬಾಕಿ, ನಾವೇ ಹತ್ತೊ ಚಿಲ್ಲರೆ ಕೊಡಬೇಕಾಗುತ್ತೆ. ತೆಗೆದುಕೊಳ್ಳಿ” ಎಂದ ಮಾಲಕ ಹತ್ತು ರೂಪಾಯಿನ ಸೋಟು, ಚಿಲ್ಲರೆ ಯನ್ನು ಎಣಿಸಿ ಮೇಜಿನ ಮೇಲಿಟ್ಟು.

“ಪಿಳ್ಳಿ, ರಾಯರಿಗೆ ಜಟಕಾ ಬೇಕೋ, ಟ್ರಾಸ್ಟಿ ಬೇಕೋ ವಿಚಾರಿಸಿ ತಂದು ಕೊಡು” ಎಂದು ಒಬ್ಬ ಆಳಿಗೆ ಆಜ್ಞೆ ಮಾಡಿದ.

“ಹೊರಗೇ ನಿಂತುಕೊಳ್ಳೋಣ, ಟ್ರಾಸ್ಟಿ ಬರುವವರಿಗೂ” ಎಂದ ಶಾಂತಾರಾಂ.

ಇಬ್ಬರೂ ಹೊರಗೆ ಬಂದು ಮರದ ಕೆಳಗೆ ಸ್ಥಿತರು. ಅವರು ಹೊರಗೆ ಹೊಡ ಮೇಲಿ, ಹೊಟಲು ಮಾಲಕ, ಅವರಿಗೆ ಕೇಳಿಸುವಂತೆಯೇ ಗಟ್ಟಿ ಯಾಗಿ ಮತ್ತೊಬ್ಬ ಆಳಿಗೆ ಹೇಳಿದ—

“ಅವರಿದ್ದ ಕೋಣೇನ ಚಿನ್ನಾಗಿ ಕೆಸ ಗುಡಿಸಿ, ಫೆಸ್ಟೈ ಹಾಕಿ ತೊಳಿದುಬಿಡು.”

ಶಾಂತಾರಾಂ ಪ್ರಭಾವತಿ ಇಬ್ಬರೂ ಒಬ್ಬರ ಮೊಗವನ್ನೊಬ್ಬರು ನೋಡಿ ಕೊಂಡರು. ಇಬ್ಬರ ಮೋರೆಯೂ ಕಾಗಾಲದ ಮೋಡ ಕವಿದ ಮುಗಿ ಲಾಗಿತ್ತು.

“ಅವನ ನಾಲಿಗೆಗೂ ಫೆಸ್ಟೈನ ಸ್ವಾನವಾಗಬೇಕು” ಎಂದಳು ಪ್ರಭಾವತಿ. ಶಾಂತಾರಾಂ ಏನೂ ಮಾತನಾಡಲಿಲ್ಲ.

ತೊಂಬತ್ತಾದು

ಸ್ವಲ್ಪ ಹೊತ್ತಿನಲ್ಲಿ ಟ್ರೈಕ್ ಬಂತು. ಹೋಟೆಲ್ ಅಳು ಅವರ ಸಾಮಾನನನ್ನು ತಂದು ಟ್ರೈಕ್‌ನ್ನಿಯಲ್ಲಿಟ್ಟು. ಇಬ್ಬರೂ ಟ್ರೈಕ್‌ನ್ನಿಯಲ್ಲಿ ಕುಳಿತರು. ಟ್ರೈಕ್‌ನ್ನಿಯವನು, ಶಾಂತಾರಾವಃನನ್ನು ಕೇಳಿದ—

“ಲಲ್ಲಿಗೆ ಸಾರ್ ?”

ಶಾಂತಾರಾಂ ಪ್ರಭಾವತಿಯತ್ತ ನೋಡಿ, ಒಣನಗೆ ನಗುತ್ತಾ ಕೇಳಿದ—

“ಘ್ರಾರ್ ಕೆ ಮುಸಾಫಿರ್, ಮಂಜಿಲ್ ತೀರಾ ಕಹಾ ಹೈ?” (ಪ್ರೇಮದ ಪ್ರವಾಸಿ, ನಿಷ್ಣ ನೆಲೆ ಯಾವುದು?)

ಅವನ ಮಾತು ಕೇಳಿ ಪ್ರಭಾವತಿಯ ಕಣ್ಣನ್ನು ತುಂಬಿದ ಕಂಬನಿ ಯಲ್ಲೂ ನಗೆ ವಿಂಚಿತು. ಅಳು, ನಗುಗಳು ಬೆರಿತು ತುಳುಕುವ ಧ್ವನಿಯಲ್ಲಿ ಹೇಳಿದಳು—

“ವಿ ಗೋ ಆನ್ ಘಾರ್ ಎವರ್ರ್” (ಅನಂತ ಯಾತ್ರೆ ನಮ್ಮದು)

“ಲಲ್ಲಿಗೆ ಸಾರ್ ?” ಮತ್ತೊತ್ತಮೈ ಟ್ರೈಕ್‌ನ್ನಿಯ ತ್ರೈವರ್ ಕೇಳಿದ.

“ಲಲ್ಲಿಗಾದರೂ ಸರಿಯೇ, ನೋದಲು ಈ ಜಾಗದಿಂದ ಹೋರಗೆ ಹೋಗೋಣ್” ಎಂದ ಶಾಂತಾರಾಂ.

ಟ್ರೈಕ್ ವೇಗವಾಗಿ ಹೊರಟು, ಹೋಟೆಲ್ ಕಾಂಪೌಂಡನ್ನು ದಾಟಿತು. ಒಳಿಕ ಶಾಂತಾರಾಂ ಹೇಳಿದ.—

“ಸ್ವರ್ಂ ಹೋಟೆಲ್ ಟ್ರೈಕ್ ಹೋಟೆಲ್, ಅವರ್ ಕ್ಷಾರವಾನ್ ವಾಸಸ್ ಆನ್?” (ಹೋಟೆಲಿಂದ ಹೋಟೆಲಿಗೆ ನಮ್ಮ ಯಾತ್ರೆ ನಡೆದಿದೆ)

“ಕ್ಷಾರವಾನ್ ವಾಸಸ್ ವೈಲ್ ದಿ ಡಾಗ್ನ್ ಬಾಕ್” (ನಾಯಿಗಳು ಒಗಳುವಾಗ ಒಂಟಿಯ ಸಾಲು ನಡೆಯುತ್ತದೆ)

ಎಂದು ಪ್ರಭಾವತಿ ಅವನ ಮಾತು ಪೂರ್ಣಮಾಡಿದಳು.

ನೋಟಿದ ಬೇಟಿ-ಇಷ್ಟಲ್ಲಿದೆ ಜಗತ್ತಿನಲ್ಲಿ ಅವರಿಬ್ಬರ ಪಾಲಿಗೆ ಬೇರೆನೂ ಉಳಿದಂತಿರಲಿಲ್ಲ.

ಕಗ್ಗತ್ತಲು ತುಂಬಿದ ವಿಶಾಲ ಆವರಿಚಿತ ಗುಹೆಯಲ್ಲಿ, ಬೆನ್ನಟ್ಟೆ ಬಹುತ್ತಿರುವ ಭಯಾನಕ ಭೂತವೊಂದರ ಭೀಷಣಾಟ್ಯಹಾಸಕ್ಕೆ ಬೆದರ್ಪ, ದಿಕ್ಕುದೆಸಿಯರಿಯದೆ ಓಡುತ್ತಿರುವವರಂತಿತ್ತು ಅವರ ಪರಿಸ್ಥಿತಿ. ಕೊರ್ಕಾಧ, ದುಃಖ, ನಿಟ್ಟುಸಿರು-ಅವುಗಳ ವಿರುದ್ಧ ಏನೂ ವಾಡಲಾಗದ ಅಸಾರು ಕತೆ ಇನೇ ಅವರಿಬ್ಬರ ಸಂಗಾತಿಗಳಾಗಿದ್ದವು. ದಬ್ಬವಾಗಿ ಕವಿದ ಆ ಕಾಗರತ್ತಲ ಬಾಳನಲ್ಲಾವ ಬೆಳ್ಳಿಯ ಗೆರೆಯೂ ಕಾಣದು.

ಹತ್ತು ಹದಿನ್ಯೇದು ದಿನ, ಕೇವಲ ಹತ್ತು ಹದಿನ್ಯೇದು ದಿನ. ಇನ್ನೂ ನಿನ್ನೇ ಎಂಬಂತೆ ತೋರುತ್ತಿದೆ-ಆದರೆ ಎಷ್ಟು ಬದಲಾವಣೆ, ಎಂಧ ಮರಿವರೆನೇ.

ಸಮಾಜ ಸಾಹಸಕ್ಕೆ, ಸತ್ಯಕ್ಕೆ ಸೀಡುವ ಬಹುಮಾನ-ಮುಖಕ್ಕೆ ರಾಚಿದಂತೆ ಮುಚ್ಚಿವ ಬಾಗಿಲು. ಇಷ್ಟೇನೇ?

ಎಷ್ಟು ಬೇಗ ಈ ಬದಲಾವಣೆ-

ವೇಗವಾಗಿ ಸುತ್ತುತ್ತಿರುವ ಬೆಳಕಿನ ಗೋಳ ಇದ್ದಕ್ಕಿದ್ದ ಯಾಗೇ ಕತ್ತಲ ಆಳಕ್ಕೆ ಕಿತ್ತು ತೂರಿದಂತೆ ಎನಿಸುವುದು ಪ್ರಭಾವತೀಗೆ. ಯೋಽಿ ಸುತ್ತಾತ್ ಕುಳಿತಾಗ ಹತ್ತೂ ಕಡೆಯಿಂದ ಕೊರೆವ ಕತ್ತಲ ಪಡೆ ಬಂದು ಅವಳ ಮಿದುಳನ್ನು ಮುತ್ತಿಗೆ ಹಾಕಿದಂತೆ ತೋರುವುದು.

ಹೊರಗೆ ಹೋಗಲು ಇಚ್ಛಿ ಇಲ್ಲವೆ, ಹೋಗಲು ಯಾವ ಮನೆಯೂ ಇಲ್ಲದೆ ಹೋಟಿಲ ಕೋಣೆಯಲ್ಲಿ ಒಂಟೆಯಾಗಿ ಕುಳಿತು ಯೋಽಿಸುವಳು ಪ್ರಭಾವತಿ.

ಏನು ಗುರಿ-ಏನು ಕೊನೆಿ?

ಮನೆ-ಸಮಾಜ. ಜಗತ್ತಿನ ದೃಷ್ಟಿಯಲ್ಲಿ ಅವಕೊಬ್ಬಳು ಬಂಡಾಯು ಗಾತಿ; ಕಟ್ಟಿಕಟ್ಟಿಲೆಯನ್ನು ಮುರಿದು ಮನೆಯಿಂದ ಹೊರಬಿದ್ದ ದಂಗೆ ಕೊರಿ, ಆರಾಜಕತೆಯ ಪ್ರವಾದಿ.

ತೊಂಬತ್ತೆಂಟು

ಮನೆಯಿಂದ ಹೊರಬಿದ್ದಂದು ಅವಳ ಎದೆಯಲ್ಲಿನ ಕಾರ್ಯಂತಿ, ಬಂಡಾ ಯದ ಉರಿ ಉರಿಯುತ್ತಿತ್ತು. ಜಗತ್ತನ್ನೇ ಎದುರಿಸುವ ಕೋರ್ಡಿಂದ ಹೊರಬಿದ್ದದ್ದಳು. ಸಿಡಿಲ ಮಳೆ, ಬಿರುಗಾಳಿಯ ಅಭ್ಯರವನ್ನು ಎದುರಿ ಸಲು ಸಿದ್ದಳಿದ್ದಳು. ಹೋರಾಟಿದ ಹುರುಪು ಅವಳ ಎದೆಯಲ್ಲಿತ್ತು.

ಈಗ—ಯಾವುದರ ವಿರುದ್ಧ ಹೋರಾಡಬೇಕು?

ಆ ಕತ್ತು ಹಿಸುಕುವ ತಾತ್ತ್ವಾರ, ಕರುಳು ಹಿಸುಕುವ ತಿರಸ್ಯಾರ, ಕೊಲ್ಲಿವ ಬೇಸರ—ಇವುಗಳ ವಿರುದ್ಧ ಹೋರಾಡಬೇಕು.

ತನ್ನ ವಿರುದ್ಧ ಸಮಾಜ ಈ ಅಸ್ತ್ರಿಗಳನ್ನು ಉಪಯೋಗಿಸಬಹುದಂದು ಅವಕು ಉಹಿಸಿರಲಿಲ್ಲ. ತೋರಿಕೆಗೆ ಸಿರಪಾಯಕಾರಿಯಾಗಿ ಕಾಣುವ ಈ ಅಸ್ತ್ರಿಗಳ ಭಯಂಕರ ಪರಿಣಾಮವನ್ನು ವರು ಅರಿತಿರಲಿಲ್ಲ.

ಅವಕಿದೆಯಲ್ಲಿ ಬಿರುಗಾಳಿ, ಇದಿರು ಬಂದ ವರ್ವತವನ್ನೇ ಕಿತ್ತು ತೂಗ ಬಲ್ಲ ಪ್ರಚಂಡ ಬಿರುಗಾಳಿ ಹೊರೆಯುತ್ತಿತ್ತು. ಆದರೆ ಆ ಬಿರುಗಾಳಿಗೆ ಇದರೇ ಇದ್ದಂತಿರಲಿಲ್ಲ. ರೂರ ಮೇತೆ ಬೀಸಬೇಕು ಅದು, ಯಾವ ಪ್ರತಿಭಟನೆಯ ವಿರುದ್ಧ? ಬಯಲ ಬಿರುಗಾಳಿ. ಸುಮೃನೇ ಹೊರೆದು ಸುತ್ತುತ್ತದೆ, ಉಸ್ಕುತ್ತ ವೇಗದಿಂದ.

ಸುಮೃನೇ ಸುತ್ತುತ್ತದೆಯೇ—ಆದೂ ಇಲ್ಲ.

‘ಮಾಂತ್ರಿಕನ ಇಂದ್ರಜಾಲದಿಂದ ಹುಟ್ಟಿದ ಭೂತಸ್ವಾಂದು, ಕೆಲಸ ಕೊಡು ಇಲ್ಲವಾದರೆ ನಿನ್ನ ತಲೆಯ ಆಹಾರ ಕೊಡು ಎಂದು ಬೇಡಿತಂತೆ. ಅವಳ ಕೋರ್ಡಿಷೂ ಜಾಗೇ ಆಗಿದೆ. ಕಾಳಿಚ್ಚಿನಂತೆ ಧಾಳಿಸಿದ ಅವಳ ಎದೆಯ ಕೋರ್ಡ, ಸುಡಲು ಏನೂ ಇಲ್ಲದೆ ರೂಸ್ಯದಲ್ಲಿ ಸುಳಿದು ಬಂದು, ಬೇಸರವಾಗಿ ನಿನ್ನನ್ನೇ ತಿನ್ನತ್ತೇನೇ ಎಂದು ಅವಳ ಎದೆಯನ್ನು ಹಿಂಡುತ್ತದೆ.

ಮಾಡಬೇಕು, ಏನಾದರೂ ಮಾಡಬೇಕು—ಎಂದು ಅನಳೊಳಗಿನ ಯೌವ್ವನದ ಶಕ್ತಿ ಬಲಿಗೆ ಬಿದ್ದ ಹಕ್ಕೆಯಂತೆ ಚಡವಡಿಸುತ್ತದೆ. ಆದರೆ ಏನು ಮಾಡಬೇಕು?

ಸುಮೃನೆ ನೇಲಕ್ಕೆ ಕಾಲು ಅಪ್ಪಳಸುತ್ತಾ ಕೊಣೆಯ ಸುತ್ತ ಶತಪಥ
ಸುತ್ತುತ್ತಾಳೆ.

ಹಿಂದೆ ಅವಳಿಗೆ ದಿನಕ್ಕೇ ಹೊತ್ತು ಸಾಲದು ಎನಿಸುವಷ್ಟು ನೇಗ
ವಿತ್ತು ಕಾಲಕ್ಕೆ-ಈಗ? ಹೊತ್ತು ಅರಗದ ಆಹಾರದಂತೆ ಅವಳ ಹೊಟ್ಟ
ಯಲ್ಲಿ ಕುಳಿತು ಮಿಡುಕಾಡಿಸುತ್ತದೆ.

ಕೆಲಸ....ಕೆಲಸ....ಬೇಸರದ ಭೂತವಾಗಿ ಕಾಡಿಸುವ ಹೊತ್ತನ್ನು
ಕೊಲ್ಲಲು ಕೆಲಸ ಬೇಕು? ಕೆಲಸ ಬೇಕು-ಆದರೆ ಏನು ಮಾಡಬೇಕು. ಸಷ್ಟೆ
ಎಂದ ರೋಗಿಯ ನಾಲಗೆಯಂತೆ ಹುಳಿ, ಖಾರಕ್ಕೆ ಹಾತೊರೆಯುತ್ತದೆ ಅವಳ
ಮನಸು.

ಒಮ್ಮೊಮ್ಮೆ ಇದೇ ಗತಿ, ಇದ್ದಷ್ಟು ದಿನವೂ ಬಾಳು ಹೀಗೇ ನಡೆಯು
ಬೇಕೇನೋ ಎನಿಸಿ ಹೆದರಿಕೆ ಅವಳ ಹೃದಯವನ್ನು ಹಿಂಡುತ್ತದೆ.

ಕೆಲಸ ಬೇಕೆಂದು ಹತ್ತು ಸಾರಿ ಬಟ್ಟಿ ಬದಲಿಸುವಳು, ಹತ್ತು ಬಗೆ
ಯಾಗಿ ಜಡಿ ಹಾಕಿಕೊಳ್ಳುವಳು, ಕೈಗೆ ಸಿಕ್ಕು ಪೇಪರು, ಪ್ರಸ್ತುಕಗಳನ್ನು
ಟುದುವಳು-ಹೇಗಾದರೂ ಮಾಡಿ ಬೇಸರವನ್ನು ಮರೆಯಲ್ಪಿಸುವಳು.
ಆ ಹೊತ್ತಿನಲ್ಲಿ—

ಕಾಲೇಜಿನ ಉತ್ಸಾಹಯುಕ್ತ ಚಟುವಟಿಕೆಯ ಪಾಠಾವರಣ, ಬಿಡು
ವಿಲ್ಲದ ಓಡಾಟ, ಬೇಡ ಬೇಡವೆಂದರೂ ಬರುತ್ತಿದ್ದ ಗೆಳತಿಯರ ಗದ್ದಲ, ಆ
ನಗು, ಕೆಲೆದಾಟ, ಉತ್ಸಾಹ, ಚಟುವಟಿಕೆಗಳ ನೇನವು ಹೊಳೆಯಂತೆ ನುಗ್ಗಿ
ಬಂದು, ಮತ್ತೆ ಅವಳ ಮಿಡುಳನಲ್ಲಿ ಶಾಂತವನ್ನು ಲಿಸಿ ತೆರಳುತ್ತದೆ. ಮಾಡು
ತ್ತಿದ್ದ ಕೆಲಸವನ್ನು ಬಿಟ್ಟು ಹತಾಶಾಗಿ ಕುಳಿತುಕೊಳ್ಳುತ್ತಾಳೆ ಪ್ರಭಾವತಿ.
ಯಾವುದೂ ಬೇಡ—ನೋ ಬೇಕು.

ಈ ವಿಚಿತ್ರ ಬೇಕು ಬೇಡಗಳ ಉರಿ-ಹಿನುಗಳ ಶಯ್ಯೆಯಲ್ಲಿ ನರಕು
ತ್ತಿದಾಳೆ-ಅವಳು.

ನಿಡು ಬೇಸರದ ಈ ಹೊಟ್ಟಿಲ ಬಾಳಿಗೆ ಎಂದು ಕೊನೆಯೋ ಎಂದು
ಚಿಂತಿಸುತ್ತಾಳೆ. ಮಾಲ್ಲನ ಮುಖ, ಬೆಳ್ಗಾರಿದ ಕಣ್ಣಿ, ಕಾವಾರಿದ ಯೌವ್ಯ
ನೂರು

ನದ ನರನಾಡಿ, ಬೇಸರದ ಬಯಲು ತುಂಬಿದ ಎದೆಯ ಭಾರ ಹೊತ್ತು,
ಹೊಟ್ಟಿಲನ ಯಾಂತ್ರಿಕ ಜೀವನದ ಮಂದ ಪ್ರವಾಹದಲ್ಲಿ ಹುಲ್ಲುಕಟ್ಟಿ
ಯಂತೆ ತೇಲುತ್ತಿದಾಳಿ....ತೇ....ಲು....ತ್ತಿ....ದಾ ಓ ಓ ಓ.....ಳಿ....

ಆಲಂಕರಿಸಿದ ಶವ!

ಶಾಂತಾರಾಂ ದಿನವೂ ಅಲೆದು ಬರುತ್ತಾನೆ—ಮನೆ, ಕೆಲವ.

ಗೊತ್ತಾದ ಆದಾಯ ಬರುವವರಿಗೂ ಮನೆ ಮಾಡುವ ಸಾಹಸ
ಮಾಡುವಂತಿಲ್ಲ ಅವನು. ಆದರೆ ಕೆಲಸ ಮಾತ್ರ ಎಲ್ಲಾ ಕಾಣಿಸುತ್ತಿಲ್ಲ.

ಕೆಲಸ....ಕೆಲಸ....ಕೆಲಸ

ಹೊಯ್ದಾಡುತ್ತಾನೆ, ಹಾರಾಡುತ್ತಾನೆ, ಸಿಟ್ಟಿನಿಂದ ತಲ್ಲಿಸುತ್ತಾನೆ—
ಎನು ಕೆಲಸವಾದರೂ ಸರಿಯೆ, ಆದರೆ ಆವನ ಆತುರಕ್ಕೆ ಒಲಿಯುವ ಕೆಲಸ
ಯಾವುದೂ ಇಲ್ಲ.

ಹಾಗೇ-ಅವನ ಬಾಳು ಗಳಿಗೆ ಗಳಿಗೆ ಕರಿಸುವ ಉರಿದ್ದುವಕದಲ್ಲಿ
ಅದ್ವಿದ ವಸ್ತುವಿನಂತಾಗಿದೆ. ಸಣ್ಣ ಉರಿಯ ಮೇಲಿಟ್ಟು ಬೆಣ್ಣೆಯ ಮುದ್ದೆ.

ದಿನದಿನಕ್ಕೆ ಕೈಯಲ್ಲಿದ್ದ ಹಣ ಕರಿಗಿ, ಕೆಲಸ ಸಿಕ್ಕುರೂ ಹೊಟ್ಟಿಲ
ಖಣ ತೀರಿಸಿ, ಹೊಟ್ಟಿಲು ಬಿಡುವ ದಾರ್ಭ ಹೇಗೆಂಬ ಯೋಚನೆಯೊಂದು
ಅವನ ಮಿದುಳನ್ನು ಕೆಳಕುತ್ತಿದೆ, ಕೆಸರಿನಲ್ಲಿ ತುಳಿದ ಮುಳ್ಳನಂತೆ ಆಳವಾಗಿ
ಹೂತು, ತೆಗೆಯಲು ಬಾರದೆ, ಇರಲೆಂದು ಬಿಡಲು ಸಾಧ್ಯವಾಗದೆ.

ಬಂದದ್ದು ಬರಲೆಂದು ಹೆಲ್ಲು ಕಚ್ಚಿ, ಪರಿಸ್ಥಿತಿಯನ್ನು ಗೆಲ್ಲಲು ಹೊಗು
ತ್ತಿದಾನೆ. ಗಾಳಿಯಲ್ಲಿ ಕೈ ಬೀಸಿದಂತಾಗುತ್ತಿದೆ. ಉರೀ ಶ್ರಮ, ಶ್ರಮ—
ಮೈ, ಮಿದುಳಗೆ.

ತನ್ನ ಎಲ್ಲ ಚಿಂತೆಯನ್ನೂ ಶಾಂತಾರಾಂ ಪ್ರಭಾವತಿಗೆ ಹೇಳುವನು.
ತನ್ನ ದೆಯ ಬೇಗೆಯನ್ನು ಅವಳ ತೋಳತೆಕ್ಕೆಯ ತನ್ನನಲ್ಲಿ ಮರೆಯಲೆತ್ತಿಸು
ವನು. ಆದರೆ ಅವಳ ತೋಳತೆಕ್ಕೆಯ ತನ್ನನಲ್ಲಾ, ಕರಗುತ್ತಿರುವ ಹಣದ
ಚಿಂತೆಯ ಉರಿಯನ್ನು ಮರೆಯಲಾರ. ಪ್ರಭಾವತಿಗೆ ಎಲ್ಲವನ್ನೂ ಹೇಳು
ತ್ತಾನೆ—ಆದರೆ ಹಣದ ಚಿಂತೆಯನ್ನು ಮಾತ್ರ ಹೇಳಲಾರ.

ಆದರೆ ಹಣ ಮಾತ್ರ, ಮುಷ್ಟಿಯಲ್ಲಿ ಹಿಡಿದ ಮಂಜಿನ ಗಡ್ಡೆಯಂತೆ ಕರಗುತ್ತಿದೆ. ಆದು ಕರಗಿದಂತೆ, ಹೊತ್ತಳಿದ ಮುಗಿಲು ಕಪ್ಪಾಗುವಂತೆ, ಅವನ ಭವಿಷ್ಯದ ದಿಗಂತ ಕತ್ತಲಾಗುತ್ತಿದೆ.

ಬೇಸರ-ಬಳಿಕೆಯಿಂದ ಒಬ್ಬರನೆನ್ನಿಬ್ಬರು ತಬ್ಬಿ, ಕೆರಳುವ ಕಾಮದಲ್ಲಿ ಎಲ್ಲವನ್ನೂ ಮರೆಯಲು ಯಶ್ಚಿಸುತ್ತಾರೆ. ಸುತ್ತಲೂ ಗಂಟು ಹಾಕಿದ ಪುಱಿ, ತಾತ್ತ್ವರದಿಂದ ತುಂಬಿದ ಕಣ್ಣಗಳ ಕಾಡಿನಲ್ಲಿ ಒಬ್ಬರನೆನ್ನಿಬ್ಬರು ನೋಡಿ ಸಕ್ಕು, ನಂದುತ್ತಿರುವ ಬೆಳಕಿಗೆ ಉತ್ತಾಹದ ಗಾಳಿ ಬೀಸಲು ಯಶ್ಚಿಸುತ್ತಾರೆ.

ಆದರೆ ಆದರಲ್ಲಿ ಹೊದವೊದಲಿನ ಉಪ್ಪೆಗನಿಲ್ಲ, ಆವೇಗನಿಲ್ಲ, ಖಾಮೈಕನಿಲ್ಲ, ಖನಾಡವಿಲ್ಲ. ಜಡಮೈ-ಜಡಮನೆ. ಆ ಜಡತೆಯಾಳದಲ್ಲಿ ಎಲ್ಲೊಂದು, ಕತ್ತಲಿನಲ್ಲಿ ಕಪ್ಪಾದ ನೀರಿಸಾಳದಲ್ಲಿ ಕ್ರೀಣ ನಕ್ಕತ್ತರುಕಾಂತಿ ಮಿನಗಿ ದಂತೆ ಉರಿಯಾತ್ತಿದೆ ಕಾತರ-ಬೇಸರಿಕೆ-ಬಳಿಕೆಗಳ ದಡದ ನಡುವೆ.

ಜಗತ್ತಿಗೇ ತಾವು ಬೇಡವೇನೋ ಎಂಬಂತಿದ್ದರು ಆವರು. ಆದರೆ ಒಯಕೆಯ ಪಶು ಹಸಿದು ನೋಡುತ್ತಿತ್ತು.

ಒಂದು ದಿನ ಹೋಟಲು ಮಾತ್ರನೇಜರ್ ಶಾಂತಾರಾಮನಿಗೆ ಹೇಳಿದ—

“ಸಾರ್, ನಿಮ್ಮಿಂದ ಬಾಕಿ ಹೆಚ್ಚಾಗುತ್ತಿದೆ. ಕೊಂಚ ಹಣ ಕೊಡುತ್ತೀರಾ?”

“ಹಣ ಬರುವುದಿದೆ. ಒಂದ ಕೂಡಲೇ ಕೊಡುತ್ತೀನೇ” ಎಂದ ರಾಂತಾರಾಂ. ಬಾಕಿ ಹೆಚ್ಚಾಗುತ್ತಿರುವ ವಿಚಾರ ಬೆಂಕಿಯಂತೆ ಉರಿಯಿತು. ಆ ದಿನ ಹೇನೋ ಆ ಸಮಾಧಾನದ ಮಾತು ಕೇಳಿ ಮಾಯನೇಜರ್ ಸುಮೃನಾದ.

ಆದರೆ ಅಂದಿಸಿಂದ ಅವನು ಶಾಂತಾರಾಂ ಪ್ರಭಾವತಿ ಓಡಾಡುವಾಗ ಅವನನೇ ನೋಡುವುದು ಹೆಚ್ಚಾಗಿಯಿತು.

ಮನೆ ಬಿಂಬಿ ಬಂದವಾದರೂ ಪ್ರಭಾವತಿ ಮನೆ ಬಿಂಬಿ ಬರುವಾಗ ತಂದ ಬೆಲೆ ಬಾಕುವ ಬಂಬಿ ಧರಿಸುತ್ತಾಳೆ. ಆದರೆ ಶಾಂತಾರಾಮನಾದು ಸಾದಾ ಖಾಡುವು.

ಈ ವ್ಯಾತ್ಯಾಸ ಪ್ರಭಾವತಿಗೂ ಕಂಡು ಆದಷ್ಟು ಸಾದಾ ಸೀರೆ ಉದುತ್ತಿ

ದ್ವಿತೀಯ ಸಾದಾ ಆದರೂ, ಬೆಲೆ ಬಾಹುವ ರೀಶಿನೆಯ ಹೊಳೆಸ್ತು, ನವಿರು ಅದರ ಬೆಲೆಯನ್ನು ಸಾರಿ ಹೇಳುತ್ತದೆ. ಮೈನ್ನೆಲನ ಒಂದೆರಡು ಒಡವೆ, ಅವಳ ಮಾತ್ರ, ನಡತೆಯ ೧೯೫, ಹುಟ್ಟಿನ ಶ್ರೀಮಂತಿಕೆಯನ್ನು ಸಾರಿ ಹೇಳುತ್ತದೆ. ಶಾಂತಾರಾಮನದು ಸಾದಾ ಉಮಕ್ಕು-ಸಾದಾ ಬೆಲೆ. ವ್ಯತ್ಯಾಸ ಎದ್ದು ಕಾಣಿಸುತ್ತದೆ.

ಹೋಟಲಿಗೆ ಬಂದ ಸೂರಾರು ಗಿರಾಕಿಗಳನ್ನು ನೋಡಿ ಪರಿಗಣ ಮಾರ್ಪಾನೇಜರ ಕಣ್ಣು ಆ ವ್ಯತ್ಯಾಸವನ್ನು ಗುರುತಿಸಿ, ಮತ್ತು ಷಟ್ಟು ಆಳವಾಗಿ ನೋಡುವುದು. ನೋಡ ನೋಡುತ್ತಲೇ ಅವರೊಂದಿಗೆ ವಿಶ್ವಾಸವಾಗಿ ಮಾತನಾಡುವನು.

ಬೇಸರ ಕಳೆಯಲೆಂದು ಒಂದೊಂದು ಸಂಚೆ ಇಟ್ಟರ್ ಲಾಞ್ಚಾನಿಗ್ಗೇ, ಕಣ್ಣಿಪಾಕ್ರಿಗ್ಗೋ ಹೋಗಿ ಬರುವರು.

ಹೋಗುವಾಗ ಉತ್ಸಾಹವಿಂದ ಹೋದರೂ, ಬರುವಾಗ ಬೇಸರ, ವ್ಯಧೆಯ ಭಾರ ಹೊತ್ತು ಬಳಲ್ ಬರುವರು.

ಮಾರ್ಪಾನೇಜರ ಅವನ್ನು ನೋಡುವನು. ಅವನೆ ಮನಸ್ಸು ಏನೋ ಲೆಕ್ಕಾಚಾರ ಹಾಕುವುದು. ನೋಡಿಯೇ ನೋಡುವನು. ಅವನು ತಮ್ಮನ್ನು ರಾಗ ನೋಡುವುದನ್ನು ಮೊದಲು ಪ್ರಭಾವಿತಿ ಗಮನಿಸಿ ಹೇಳಿದಳು.

“ಅವನು ಹೇಗೆ ನೋಡುತ್ತಾನೆ ನೋಡಿ. ತೆಗೆದು ಕವಾಟಕ್ಕೆ ಬಾರಿಸಬೇಕೆನ್ನು ಸುತ್ತದೆ.”

“ಸುಂದರ ವಸ್ತುವನ್ನು ಕಂಡಾಗ ಎಲ್ಲರಿಗೂ ನೋಡಬೇಕೆನ್ನು ಸುತ್ತಿ. ಹೋಗಲಿ ಬಿಡು. ಅವನು ಕೆಟ್ಟಿವನಲ್ಲ.”

ಅವನು ಕೆಟ್ಟಿವನಲ್ಲ, ಅದರ ಬಾಕಿ ತೀರಿಸಲು ಆಗಾಗ ಕೇಳುತ್ತಾನೆ. ಅದೂ ಸರಿಯೆ. ಅವನೇ ಹೋಟಲ ಪೂಲಕನಲ್ಲಿವಲ್ಲ, ಮಾಲಕಸ್‌ಗೆ ಲೆಕ್ಕ ಕೊಡಬೇಡನೇ?

ಯಾರಿಂದಲಾದರೂ ಅಷ್ಟು ಹಣ ಸಾಲ ತಂದು ತೀರಿಸಬೇಕೆಂದು ಯಂತ್ರಿಸಿದ ಶಾಂತಾರಾಂ. ಬಹಳ ಪ್ರಯತ್ನ ಪಟ್ಟಪೆ ಇರ್ಮೋ ಹತ್ತಿತ್ತು

ರುಪಾಯಿ. ಪಾಠದ ಮನೆಗಳಲ್ಲಿ ಬಾಕಿ ಬರಬೇಕಾಗಿದ್ದು ದನ್ನು ತಂದು ಜೋಡಿಸಿಕೊಟ್ಟು. ಆದರದು ದಿನದಿನಕ್ಕೆ ಬೆಳಿದ ಬಾಕಿಯ ರಾವಣ ಹೊಟ್ಟಿಗೆ ಅರಕಾಸಿನ ಮಜ್ಜಿಗೆ.

ದಿನದಿನಕ್ಕೆ ಮಾತ್ರಾನೇಜರನ ವರಾತ ಹೆಚ್ಚಿತು.

ತೀರಿಸಬೇಕು. ತೀರಿಸಲೇಬೇಕು—ಆದರೆ ಹಣವೆಲ್ಲಿ? ಅವನ ಹಣ ಪೆಲ್ಲಾ ಕರಗಿತ್ತು. ಪ್ರಭಾವತಿಯ ಬಳಿ ಇದ್ದುದೂ ಮುಗಿದು ಹತ್ತಾರು ರುಪಾಯಿ ಉಳಿದಿದ್ದರೆ ಹೆಚ್ಚಾಗಿತ್ತು. ಅವಳು ಮನೆಯಾಂದ ಬರುವಾಗ ಹಣ ತಂದಿರಲಿಲ್ಲ. ಹ್ಯಾಂಡ್ ಬ್ರೌಗಿನಲ್ಲಿದ್ದ ಇಪ್ಪತ್ತು ಮೂವತ್ತು ರೂಪಾ ಯಿಗಳೇ ಆವಳ ಬಳಿ ಇದ್ದುದ್ದು. ಆದೂ ಖಚಾಗಸುತ್ತಿತ್ತು.

ದಿನ ದಿನಕ್ಕೆ ಮಾತ್ರಾನೇಜರ ಬಾಕಿ ಕೇಳುವುದು ಹೆಚ್ಚಾಗಿಯಿತು.

ಹೊಟ್ಟಿಗೆ ಸೇರುವಾಗಲೇ ಅಪ್ಪು ಹಣ ಅಡ್ವೆನ್ಸ್ ಕೊಟ್ಟಿದ್ದು. ನಡವೆ ಕೇಳಿದಾಗ ಹತ್ತಿಪ್ಪತ್ತು ರುಪಾಯಿ ಕೊಟ್ಟಿದ್ದು. ಆದರೆ ಹದಿನ್ನೆಂದು ದಿನದ ಬಾಕಿಗೆ ಅಪ್ಪು ಸಾಕೇ?

ಕೊಡಬೇಕು—ಆದರೆ ಎಲ್ಲಿಂದ ಕೊಡುವುದು?

ಒಂದು ದಿನ ಮಾತ್ರಾನೇಜರನೇ ಶಾಂತಾರಾಮನಿಗೆ ಬಾಕಿ ತೀರಿಸುವ ವಾರಿ ತೊರಿಸಿದ.

ದಿನದಂತೆ ಕೆಲಸದ ಬೇಟಿಗೆ ಹೊಗಿದ್ದ ಶಾಂತಾರಾಂ ಇನ್ನೂ ಹಿಂದಿರುಗಿರಲಿಲ್ಲ. ಅವನು ಬರುವುದನ್ನು ಕಾಯುತ್ತಾ, ಸಂಜೆಯ ಮುಗಿಲಿನಲ್ಲಿ ಕತ್ತಲು ಕವಿಯುವುದನ್ನು ನೋಡುತ್ತಾ ಕುಳಿತುಕೊಂಡಿದ್ದ ಲು ಪ್ರಭಾವತಿ. ಕೊಣಕೆಯಲ್ಲಾಗಲೇ ಕತ್ತಲು ಕವಿದಿದ್ದರೂ, ದೀಪ ಹಾಕಬೇಕೆನಿಸಿರಲಿಲ್ಲ. ಯಾರೋ ಮಹಡಿಯ ಮೆಟ್ಟಲು ಹತ್ತಿ ಬರುವ ಸದ್ಗಾಯಿತು. ಬಾಗಿಲ ಬೋಲ್ಪ ಹಾಕಿರದಿದ್ದರಿಂದ, ಶಾಂತಾರಾಂ ಆದರೆ ಒಳಗೆ ಬರುತ್ತಾನೆ ಎಂದು ಕೊಂಡು ಹಾಗೇ ಕುಳಿತ್ತಿದ್ದ ಲು. ಅವಳ ಕೊಣಕೆಯ ಬಾಗಿಲ ಬಳಿಯೇ ಒಂದು ಹೆಚ್ಚೆ ಸದ್ಗು ನಿಂತಿತು. ಒಂದು ನಿಮಿಷವಾದ ಬಳಿಕ ಬಾಗಿಲು ಸೆಲ್ಲಿಗೆ ತೆಗೆಯಿತು.

“ಯಾರು ?” ಪ್ರಭಾವತಿ ಹೇಳಿದಳು.

“ಮಿಸ್ಟರ್ ಶಾಂತಾರಾಂ ಇಲ್ಲವೇ ?” ಮಾತ್ರನೇಡರ್ ಹೇಳಿದ.

“ಇನ್ನೂ ಬಂದಿಲ್ಲ. ಏನಾದರೂ ಹೇಳುವುದಿತ್ತ ?”

ಪ್ರಭಾವತಿ ಎದ್ದು ದೀಪ ಹೊತ್ತಿಸಿ ಹೇಳಿದಳು.

“ಅವರೊಂದಿಗೇ ಮಾತಾಪುರುದಿತ್ತ. ಇವ್ವು ಹೊತ್ತಿಗೆ ಬಂದಿರೆ ಬಹುದು ಎಂದುಕೊಂಡಿದ್ದೆ.” ಎಂದ ಮಾತ್ರನೇಡರ್ ಅಂಗ್ರೀ ಉಜ್ಜ್ವಲೆ ಕೊಳ್ಳುತ್ತಾ.

“ಅವರಿಲ್ಲವಲ್ಲಾ. ಏನಾದರೂ ಹೇಳುವುದಿದ್ದರೆ ಹೇಳಿ. ಬಂದ ಕೂಡಲೇ ತಿಳಿಸುತ್ತೇನೇ.”

“ಇನ್ನೇನೂ ಇಲ್ಲ....ಕೈನುಸಚೀಕು....ಈ ದಿನ ಬಾಕಿಯ ಹಣ ಕೊಡು ಶ್ರೀನಿ ಎಂತ ಹೇಳಿದ್ದರು. ಬಾಕಿ ಬಹಳವಾಗಿದೆ. ಯಜಮಾನರಿಗೆ ತಿಳಿದರೆ ಕೊಪಿಸಿಕೊಳ್ಳುತ್ತಾರೆ. ಮೊನ್ನೆಯೇ ಹೇಳಿದ್ದೆ. ಇವತ್ತು ಖಂಡಿತ ಕೊಡುವುದಾಗಿ ಹೇಳಿದ್ದರು.”

“ಎಷ್ಟಿದೆ ಬಾಕಿ ?”

“ಎಪ್ಪತ್ತು ಚಿಲ್ಲರೆಯಾಗುತ್ತೇ....”

“ಆವ್ಯು ಉಳಿದಿದೆಯೇ ?” ಅಶ್ವಯುದಿಂದ ಹೇಳಿದಳು ಪ್ರಭಾವತಿ.

“ನಾನೂ ಅದೇ ಹೇಳಿದೆ. ಬಾಕಿ ಬಹಳವಾಯಿತು. ಏಡೋ ಹತ್ತೊಂದು ಅಗಿದರೆ ಹೇಗೋ ತಳ್ಳುಕೊಂಡು ಹೋಗಬಹುದಾಗಿತ್ತು. ಆದರೆ ಇಷ್ಟ ಹಣಕ್ಕೆ ಯಜಮಾನರಿಗೆ ಲೆಕ್ಕ ಹೇಳುವುದು ಕಷ್ಟ. ಆಡ್ವಾಸ್ತಿಲ್ಲದೆ, ಯಾರಿಗೂ ರೂಂ ಕೊಡುವುದಿಲ್ಲ. ಆದರಲ್ಲಿ ಉಲ್ಲ ನಮ್ಮ ಯಜಮಾನರು ಬಹಳ ಕಟ್ಟುನಿಟ್ಟು....”

“ಆಗಲಿ, ಅವರು ಬಂದ ಕೂಡಲೇ ಹೇಳಿತ್ತೇನೇ.”

ಆ ಸಂಭಾಷಣೆಯನ್ನು ಮುಂದುವರಿಸಲಿಕ್ಕೆಯಿಲ್ಲದೆ ಹೇಳಿದಳು ಪ್ರಭಾವತಿ.

“ಹೀಗೆ ಹೇಳಿದೆ ಎಂದು ನಿಮಗೆ ಸಿಟ್ಟು ಬಂದಿರಬಹುದು....ನಾನೂ ಮನುಷ್ಯನೇ....ಅವರ ಬಳಿಯೂ ದುಡ್ಡಿದ್ದೆಂತಿಲ್ಲ....ಅದಕ್ಕೇ....”

“ಏನು ಅದಕ್ಕೇ?”

“ನೀವು ಮನಸ್ಸು ಮಾಡಿದರೆ ಆ ಬಾಕಿ ತೀರುವುದೇನೂ ದೊಡ್ಡ ದಲ್ಲಿ....”

ಅವನು ಮಾತಾಡಿದ ರೀತಿ, ಆ ವಾತಿನ ಏರಿಳಿವು, ಪ್ರಭಾವತಿ ಯನ್ನು ಚಾಟೆಯಿಂದ ಜಡಿದವು. ಅವಳ ಮೈಯ ನರನರವೂ ನಿಮಿರಿ ಎಚ್ಚರವಾದವು. ತೀಕ್ಷ್ಣವಾದ ಕಣ್ಣಗಳಿಂದ ಅವನನ್ನು ಸೋಡುತ್ತಾ, ಮುಂದೆ ಸರಿದು ಕೇಳಿದಳು—

“ಏನು ಹಾಗೆಂದರೆ....”

“ನಾನು ಹೇಳಬೇಕೇ? ನಿಮಗೆ ಗೂತ್ತಿಲ್ಲವೇ? ಇನ್ನ ನಿಮೃಂಥವರಿಗೆ ಏಕೆ ಹಣ ಕೊಡುತ್ತಾರೆಂದು....”

ಅವನ ಮಾತು ಮುಗಿಯುವುದರೊಳಗಾಗಿ ಅವನ ಕೆನ್ನೆಯ ಮೇಲೆ ‘ಫ್ಲಾರ್’ ಎಂದು ಏಟು ಬಿತ್ತು.

“ಗೆಟ್‌ಓಟ್ ಯೆ ಡಿಟ್ ಡಾಗ್”

ಎಟಿನಿಂದ ಸಾವರಿಸಿಕೊಳ್ಳುತ್ತಾ ಮಾತ್ರನೇಜರ್ “ಕ್ಕೇ....ಕ್ಕೇ....ನಿ....ನಿ....ನಿ” ಎಂದ.

“ನೊದಲು ಶೋಲಗಿಲ್ಲಿಂದ”

ಗುಂಡು ತಗುಲಿದ ಹುಲಿಯಂತೆ ಅಬ್ಜರಿಸಿದಳು ಪ್ರಭಾವತಿ. “ಇನ್ನೊಮ್ಮೆ ಇತ್ತು ಕಡೆ ಕಾಲಿಟ್ಟಿರೆ, ಚಪ್ಪಲಿಯಿಂದ ಉತ್ತರ ಕೊಡಬೇಕಾ ದಿತ್ತು.”

ಅವಳು ಕೆರಳಿ ನಿಂತ ನಿಲವು ಸೋಡಿ ಮಾತ್ರನೇಜರ್ಗೆ ಅವಳಿದರು ನಿಲ್ಲಲು ಧೈಯವಾಗಲಿಲ್ಲ. ಮೇತ್ತು ಮೇತ್ತುಗೆ ಬಾಗಿಲಿನತ್ತ ಸರಿದು, ಬಾಗಿಲು ಸಮೀಪಿಸಿದೊಡನೆಯೇ ಹಿಂದಕ್ಕೆ ತಿರುಗಿ ಓಡಿದ.

ಬಾಗಿಲನ್ನು ಧಡಾರನೆ ರಾಚಿದಳು. ನೇರೆಯಂತೆ ಏರಿಬಿಂದ ಕೊರ್ಡ

ದಲ್ಲಿ ಅವಳ ಮೈ ಬುಸುಗರೆಯುತ್ತಿತ್ತು. ಅಪಮಾನಿತವಾದ ಅವಳ ಮೈಯ ನರನರವೂ ರಕ್ತದಾಹದಿಂದ ಚೀರುತ್ತಿದ್ದವು. ಅವಳ ಕಣ್ಣಲ್ಲಿ ಅಪಮಾನ ದಿಂದ ಉದ್ದೇಶಿತವಾದ ಕ್ರೋಧ, ಇದುರಿಗೆ ಕಂಡುದೆಲ್ಲವನ್ನೂ ದಹಿಸುವಂತೆ ಉರಿಯುತ್ತಿತ್ತು. ಸಿಂತ ಎಡೆಯಿಂದ ಕದಲಾಗದೆ ಸಿಂತೇ ಇದ್ದಳು. ಮೈಯನ್ನು ತುಂಬಿ ಧೋ ಧೋ ಎಂದು ಪ್ರವಹಿಸುತ್ತಿದ್ದ ಸಿಟ್ಟಿನ ನೇರೆ ಇಳಿದಂತೆ, ದುಃಖ ತುಂಬಿ ಹೊರಳಿತು. ಬುಡ ಕಡಿದ ಬ್ರ್ಯಾಹಂತೆ ನೇಲಕ್ಕೂರುಳಿದಳು.

‘ನೀವು ಮನಸ್ಸು ಮಾಡಿದರೆ ಬಾಕಿ ತೀರುವುದು ದೋಡ್ಡದೆಲ್ಲ..’

ಜಗತ್ತು ಅವಳ ಬೆಲೆ ಕಟ್ಟಿತ್ತು. ಬಾಕಿಯ ತೀರುವಳಿಗೆ ಅವಳ ಮೈಯ ಬೆಲೆ. ಬೆಲೆ ಕಟ್ಟಿದವನು ಹೋಟಲ ಮ್ಯಾನೇಜರ್ !

ಸುತ್ತಿಸಿ, ಸುತ್ತಿಸಿ ಚಾಟೆಯಿಂದ ಜಡಿದಂತಾಗುತ್ತಿತ್ತು ಅವಳಿಗೇ....

ಹೂಳಿ! ಬೆಲೆವೆಣ್ಣಿ..

ಮನೆಯ ಮಾಲಕ....ಹೋಟಲು ಮಾಲಕ....ಈ ಮ್ಯಾನೇಜರ್— ಎಲ್ಲರ ದೃಷ್ಟಿಯಲ್ಲೂ ತಾನು ಅವೇ...!

ಜಗತ್ತನ್ನೇ ತನ್ನ ಕಾಲಡಿಯಲ್ಲಿ ತುಳಿದು ಹೊಸಕಿಬಿಡಬೇಕಿನ್ನು ವನ್ನು ಸಿಟ್ಟಿ ಬಂತು....

ಸಿಟ್ಟಿ—ಅಸಹಾಯಕತೆ—ಒಂದರಲ್ಲಿಂದು ಕರಗಿ ಕಂಬನಿಯಾಗಿ ಹರಿಯಿತು. ಉರುಳಿದುದು ನೇಲವೆಂದೂ ಅರಿಯದೆ, ಬಾಣದ ಪೆಟ್ಟಿ ತಗಲಿದ ಹಕ್ಕಿಯಂತೆ ಹೊರಳಾಡಿದಳು....

ಅವಳು ಹಾಗೆ ಹೊರಳುತ್ತಿದ್ದಾಗಲೇ ಶಾಂತಾರಾಂ ಕೋಟಿಯನ್ನು ಪ್ರವೇಶಿಸಿ, ಅವಳನ್ನು ನೋಡಿದ. ಅವಳನ್ನು ನೋಡುತ್ತಿದ್ದ ಹಾಗೇ ಅವನ ಎನೆಯನ್ನು ಚೂರಿಯಿಂದ ಇರಿದಂತಾಯಿತು. ಅವಳಿಡಿಗೆ ಹಾರಿ, ಎತ್ತಿ ಎಡಿಗೊತ್ತಿ ಕೊಂಡು ಮೈಯೆಲ್ಲಾ ಕಾತರವಾಗಿ ಕೇಳಿದ—

“ನನಾಯಿತು ಪ್ರಭಾ?”

ಎನೆಂದು ಹೇಳಬೇಕು? ಹೇಗೆ ಬಾಯಾರ ಹೇಳಬೇಕು ಆ ಫೋರ್

ವನ್ನು..... ಅವನ ಮೈಗಿ ಒರಿಯೂ ನಿಲ್ಲುವುದಾಗಲಿಲ್ಲ ಅವಳಿಗೆ. ಕುಂಬಾರನ ಜಕ್ಕರದಂತೆ ಸುತ್ತುತ್ತಿತ್ತು ಅವಳ ತಲೆ. ಕುಚೀರ್ಯ ಮೇಲೆ ಜಾರಿ ಕುಳಿತು, ಎರಡು ನಿಮಿಷ ಸುವ್ಯಾಸಿದ್ದು ಹೇಳಿದಳು—

“ಶ್ರೀ ಹೋಟೆಲ ಬಾಕಿಯ ಮಣ ತೀರಿಸಿದಿರಾ ?”

“ಇಲ್ಲ. ಏನಾದರೂ ಆದಬಾರದ ಮಾತಾಡಿದನೇ ಮ್ಯಾನೇಜರ್ ?”

“ಆದಾವುದನ್ನು ಕೇಳಬೇಡಿ. ಮೊದಲು ಬಾಕಿ ತೀರಿಸಿಬಿಡಿ.”

“ಅದಕ್ಕೇ ಹಣ ಜೋಡಿಸಲು ಹೊಗಿದ್ದೆ.”

“ಸಿಕ್ಕಿತ್ತೇ ?”

“ಇಲ್ಲ. ಇನ್ನು ಎರಡು ಮೂರು ದಿನದಲ್ಲಿ ಸಿಗಬಹುದು.”

“ಅಲ್ಲಿಯವರೆಗೂ ಇಲ್ಲಿರುವುದು ಸಾಧ್ಯವಿಲ್ಲ. ನಿಮ್ಮ ಬಳಿ ಹಣ ವಲ್ಲನೇ ?”

ನಾಲಿಗಿಯನ್ನೇ ತುಂಡು ತುಂಡಾಗಿ ಕತ್ತರಿಸುವಮ್ಮೆ ಕಪ್ಪದಿಂದ ಹೇಳಿದ ಶಾಂತಾರಾಂ—

“ಇಲ್ಲ.”

“ಹಣವಿಲ್ಲವೆಂದು ನನಗೇಕೆ ಹೇಳಲಿಲ್ಲ ?”

ಸಿಟ್ಟುಗಿ ಕೇಳಿದಳು ಪ್ರಭಾವತಿ. ಆ ಪ್ರಶ್ನೆಗೆ ಏನು ಉತ್ತರ ಕೊಡ ಬೇಕೆಂದು ಜೋಡಿಸಿದೆ ಸುಮ್ಮನಿದ್ದ ಶಾಂತಾರಾಂ.

“ಏಕೆ ಹೇಳಲಿಲ್ಲ? ನಿಮಗೆ ನಾನೇನೂ ಸಂಬಂಧವಿಲ್ಲವೇ? ಜೋತೆ ಜೋತೆಯಾಗಿ ನಡೆಯಬೇಕೆಂದು ಬಂದವರಲ್ಲವೇ ನಾವು? ನನಗೇಕೆ ಹೇಳಲಿಲ್ಲ?”

“ಗಂಡಸಾಗಿ ಹಣದ ಕಪ್ಪ ಹೆಚ್ಚಿಗೆ ಹೇಳುವುದೇ ?”

ಆ ಪ್ರಶ್ನೆ ಕೇಳಿ ಪ್ರಭಾವತಿಗೆ ಓಡುವ ಕುದುರೆಯನ್ನು ತಟಿಕ್ಕನೆ ಎಳಿದು ನಿಲ್ಲಿಸಿದಂತಾಯಿತು. ಒಂದು ಗಳಿಗೆ ಶುಟ್ಟಿ ಕಡಿದು ಸುಮ್ಮನಾಗಿ, ಬಳಿಕ ಶುಷ್ಟಿವಾದ ಧ್ವನಿಯಲ್ಲಿ ಹೇಳಿದಳು.

“ಶ್ರೀಗೇಕೆ ಆ ಮಾತು. ಮೊದಲು ಶ್ರೀ ಹೋಟೆಲು ಬಾಕಿ ತೀರಿಸಿ

ಹೋಗೋಣ.” ಎಂದು ಕೈಯಲ್ಲಿದ್ದ ಬಂಗಾರದ ಬಳಿಗಳನ್ನು ತೆಗೆದು ಕೊಟ್ಟು,

“ಇವನ್ನು ಮಾರಿ, ಬಂದ ಹೆಣದಲ್ಲಿ ಈ ಪುಣ ತೀರಿಸಿಬಿಸಿ. ಇನ್ನೊಂದು ದಿನಪೂ ಇಲ್ಲಿರುವುದು ಬೇಡ.” ಎಂದೆಂ್ಜು.

ಎದುರಿನ ಮೇಜಿನ ಮೇಲೆ ಪ್ರಭಾವತಿ ಇಟ್ಟು ಬಂಗಾರದ ಬಳಿಗಳನ್ನು ನೇಡೇದಿ, ಶಾಂತಾರಾಂ ವಿಕ್ಕೆಲನಾಡು ಎದೆಯೋಳಿಗೆ ಬಿರುಗಾಳಿ ಕೆದರಿದವಸಂತೆ ಹತ್ತಾರು ಬಾರಿ ಕೋಣೆಯಲ್ಲಿ ಅತ್ತಿತ್ತೆ ಸುತ್ತಾಡಿ, ಕಿಟಕಿಯ ಬಳಿ ಹೋಗಿ ಆಗಸದತ್ತ ಮುಖಮಾಡಿ ನಿಂತುಕೊಂಡೆ. ಪ್ರಭಾವತಿಗೆ ಆವನ ಬೆನ್ನು ಮಾತ್ರವೇ ಶಾಂತಿಸಿದರೂ, ಅವನನ್ನು ಯಾವುದೋ ಚಿಂಕಿ ಸುಡುತ್ತಿರುವಂತೆ ಅವಳಿದಿಗೆ ಭಾಸವಾಯಿತು. ಅವನ ಬಳಿಸಾರಿ, ವೃದುವಾಗಿ ಆವನ ಮುಖ ವನ್ನು ತನ್ನತ್ತ ತಿರುಗಿಸಿಕೊಂಡಳು. ವೀಂಚು ಸೋಕಿದಂತಾಯಿತು ಆವಳ ಮೈಗೆ. ಶಾಂತಾರಾಮನ್ ಕಣ್ಣಲ್ಲಿ ಹನಿಯೋಡಿದ್ದವು.

“ಇದೇನು ಹುಚ್ಚು ?”

ಹೂವಿನ ಸ್ವರ್ಶದಷ್ಟು ಮೃದುವಾದ ಧ್ವನಿಯಲ್ಲಿ ಕೇಳಿದಳು ಪ್ರಭಾವತಿ.

“ಗಂಡಾಗಿ ಹುಟ್ಟಿ, ಒಲಿದು ಬಂದ ಹೆಣ್ಣಿನಿಂದ ಈ ತ್ಯಾಗ ಮಾಡಿಸ ಬೇಕಾಗುವುದೆಂದು ನಾನು ನಂಬಿರಲಿಲ್ಲ, ಪ್ರಭಾ.”

“ಒಲಿದು ಬಂದ ಹೆಣ್ಣಿ ಸ್ವರ್ಕಾರಕ್ಕೇ ಬರುವುವಿಲ್ಲ, ತ್ಯಾಗದ ಅಧಿಕಾರವನ್ನು ಪಡೆದು ಬಂದಿರುತ್ತಾಳೆ. ದಾಂಪತ್ಯನೆಂದರೆ ನಾನು, ಬಂದಕ್ಕೆ ಎಳಿಯುವುದು, ಬಂದಕ್ಕೆ ಉಳಿವುದು ನಿಗದಿಯಾದ ನೇಗಿಲು—ಎತ್ತು ಎಂದು ನಾನು ತಿಳಿದಿಲ್ಲ ಡಾರ್ಫಂಗ್. ದಾಂಪತ್ಯ ಎರಡು ಕಣ್ಣಿದ್ದಂತೆ. ಬಂದಕ್ಕೆ ನೋವಾದರೆ ಇನ್ನೊಂದೂ ಕೆಂಬಸಿಗರೆಯುತ್ತದೆ; ಸಂತೋಷವಾದಾಗ ಎರಡೂ ಹೋಳಿಯುತ್ತವೆ. ನಿನ್ನಲ್ಲಿ ನಾನು ಬಯಸಿ ಬಂದುದು ಆ ಸಮ ಭಾಗ್ಯವನ್ನು. ಆ ಸುಖ ಕೊಡುತ್ತವಿಲ್ಲವೇ ನನಗೇ?”

“ಪ್ರಭಾ, ನಿನ್ನ ಪ್ರೇಮಕ್ಕೆ ಶಾತ್ರುನಾಗುವುದೊಂದೇ ನಾನು ಬೇಡುವ ವರ”

ಎಂದ ಶಾಂತಾರಾಂ ಅವಳ ಮಾತಿನಿಂದ ತನ್ನದೇಯಲ್ಲಿ ಮೂಡಿ ಬಂದ ಮಧುರ ಭಾವದಲ್ಲಿ ಕರಿಗಿಹೋಗುತ್ತಾ.

ಸ್ವಲ್ಪಹೊತ್ತು ಇಬ್ಬರೂ ನೀರವನಾಗಿ, ಒಬ್ಬರ ಬಳಿಯಲ್ಲಿಬ್ಬರು ನಿಂತು ಮುಗಿಲನ್ನು ದಿಟ್ಟಿಸುತ್ತಿದ್ದರು. ಬಳಿಕ ಶಾಂತಾರಾಂ ಕೇಳಿದ :

“ಇಂದೇಕೆ ಅವು ಪ್ರಕ್ಷುಬ್ಧಜಾಗಿದ್ದ ಪ್ರಭಾ? ಏನಾಯಿತು?”

“ಕೇಳಿ ಮನಸ್ಸು ಕಹಿ ಮಾಡಿಕೊಳ್ಳಬೇಕೇ?”

“ಏಕೋರೆ-ಏನಾಯಿತೆಂದು ತಿಳಿಯದೆ ತೃಪ್ತಿಯಲ್ಲ. ನನ್ನಲ್ಲಿ ಹೇಳಿ ಉರಿಯಾ?”

ಒಣಿದ ಧ್ವನಿಯಲ್ಲಿ ಪ್ರಭಾವತಿ ನಡೆದುದೆಲ್ಲವನ್ನೂ ಹೇಳಿದಳು. ಹೇಳಿ ಹೇಳುತ್ತಾ, ಮತ್ತೆ ಹಿಂದಿನ ದುಃಖ ಮರುಕಳಿಸಿ, ಧ್ವನಿಯ ಬಳ್ಳಿಯಲ್ಲಿ ಆಳುವಿನ ಕವಲು ಚಿಗುರಿ, ಮತ್ತೆ ಉದ್ದಿಗ್ನಜಾಗಿ ಹೇಳಿದಳು—

“ಹೊರಟುಹೋಗೋಣ, ನಡೆಯಿರಿ. ಇಲ್ಲಿರುವುದು ಬೇಡ.”

ತನ್ನದೇಯೋಳಿಗೆ ನಡೆಯುತ್ತಿದ್ದ ಪ್ರಚಂಡ ಹೋರಾಟವನ್ನು ತೋರಿಗೊಡದೆ, ಹಲ್ಲು ಕಚ್ಚಿ ಕೇಳಿದ ಶಾಂತಾರಾಂ—

“ಎಲ್ಲಿಗೆ ಹೋಗುವುದು ಪ್ರಭಾ?”

“ಎಲ್ಲಿಗಾದರೂ. ಎಲ್ಲಿಗಾದರೂ ಸರಿಯೆ. ದೂರ, ದೂರ, ಬಹುದೂರ-ಈ ವಿಷವಾಯುವಿನಿಂದಾಚಿಗೆ, ಮನುಷ್ಯರು ಮನುಷ್ಯರಾಗಿ ಬಾಳಲು ಸಾಧ್ಯವಿರುವ ಎಡಿಗೆ; ಎಲ್ಲಿ ಗತಕಾಲದ ಭೂತ ತನ್ನ ಕರಾಳ ಭಾಯೆಯಿಂದ ನಮ್ಮ ಬಾಳನ್ನು ಕಲುಷಿತ ಮಾಡುವುದಿಲ್ಲವೋ ಅಲ್ಲಿಗೆ ಹೊರಟು ಹೋಗೋಣ. ಇನ್ನೊಂದು ಗಳಿಗೆಯೂ ಇಲ್ಲಿರುವುದು ಬೇಡ— ಇನ್ನಿಲ್ಲಿ ನಿಂತರೆ ನಾವು ಉಸಿರುಕಟ್ಟಿ ಸಾಯಂವುದು ಖಂಡಿತ. ಇದು ನಗರವಲ್ಲ, ಶಾದು. ಇಲ್ಲಿರುವುದು ಮಾನವೀಯತೆಯಲ್ಲ, ಪಶುತ್ವ.”

ಅವಳ ಮಾತುಗಳಲ್ಲಿ ಅವು ದಿನದ ಕಟ್ಟು ಅನುಭವದ ಯಾತನೆ,

ಸೂರ ಜತ್ತು

ದುಃಖ, ನಿರಾಕ್ರಿ, ಅಸಹಾಯಕತೆ, ಬಳಿಕೆಗಳು ತೆರಿತೆರಿ ತೂಗಿದವು. ಮುಗಿ ಲಂಗಳದಲ್ಲಿ ತಣ್ಣಿಗೆ ಹೊಳೆಯುವ ನಕ್ಕತ್ತಗಳತ್ತ ನೋಡುತ್ತಾ ಹೇಳಿದಳು ಪ್ರಭಾವತಿ. ಅವಳ ಬೆನ್ನೆನ್ನು ಒತ್ತಿ ನೀಂತ, ಅವನ ಕೆನ್ನೆ ಅವಳ ನೇತ್ತಿಯನ್ನು ನೇವರಿಸುತ್ತಿತ್ತು.

“ನಿಜ ಪ್ರಭಾ. ಹೊರಟ್ಟಿಹೋಗೋಣ”

ಎಂದ ಶಾಂತಾರಾಂ. ಅವನ ಕಣ್ಣಿಂದ ಹರಿದ ನೀರಿನಿಂದ ಅವಳ ನೇತ್ತಿ ತೇವವಾಯಿತು. ಹಾಗೇ ಕೈ ಎತ್ತಿ ಅವನ ಕೆನ್ನೆಯನ್ನು ನೇವರಿಸಿದಳು. ಅವಳ ಕಣ್ಣಿಗಳಿಂದಲೂ ನೀರು ಹರಿಯುತ್ತಿತ್ತು.

ಮರುದಿನವೇ ಶಾಂತಾರಾಂ ಪ್ರಭಾವತಿಯ ಬಳಿಗಳನ್ನು ಮಾರಿ ಬಂದ ಹಣದಲ್ಲಿ ಹೋಟಲು ಬಾಕಿಯನ್ನು ತೀರಿಸಿದ. ಬಳಿಕ ಇಬ್ಬರೂ ಮುಂದೇನು ಮಾಡಬೇಕೆಂದು ಚಿಂತಿಸಿದರು. ಬಹಳ ಹೊತ್ತು ಚೆಚ್ಚಿ ಮಾಡಿದ ಬಳಿಕ, ಪರಿಚಯದವರಾರೂ ಹೇಚ್ಚಿಗೆ ಇರದ ಚೊಂಬಾಯಿಗೆ ಹೋಗಿ ಮುಂದೆ ಆದ್ಯಷ್ಟ ಪರಿಕ್ಷೇ ಮಾಡಬೇಕೆಂದು ನಿರ್ಧರಿಸಿದರು. ಹೋದ ಹೊಸದರಲ್ಲಿ ಅಲ್ಲಿಳಿಯಲು, ಶಾಂತಾರಾವುನೆ ಪರಿಚಯದವರೊಬ್ಬರಿದ್ದ ದರಿಂದ ಅಲ್ಲಿ ಹೋಗಿ, ನಾಲ್ಕು ದಿನ ನಿಲ್ಲುವುದೆಂದು ಲೀಕ್ಕ ಹಾಕಿದರು. ಮಧ್ಯಾಹ್ನವೇ ಶಾಂತಾರಾಂ, ತನ್ನ ಮನೆಯ ಸಾಮಾನುಗಳನ್ನು ಟೈದ್ದ ವಿತ್ತನ ಮನೆಗೆ ಹೋಗಿ ‘ಒಂದೆರಡು ತಿಂಗಳ ಕಾಲ ಅವು ನಿನ್ನಲ್ಲೇ ಇರಲಿ’ ಎಂದು ಹೇಳಿ ಬಂದ. ಆದರೆ ಆತನಿಗೂ ಮುಂದೆ ತಾನೆಲ್ಲಿ ಹೋಗುವೆನೆಂದು ತಿಳಿಸಲಿಲ್ಲ.

ಆ ರಾತ್ರಿಯೇ ಪೂನಾದ ರೈಲನಲ್ಲಿ ಇಬ್ಬರೂ ಚೊಂಬಾಯಿಗೆ ಹೊರಿಟರು.

ರೈಲು ಬೆಂಗಳೂರಿನ ನಿಲ್ಲಾಣವನ್ನು ಬಿಟ್ಟು ಕದಲಿತು. ಪ್ರಭಾವತಿ ಕಿಟಕಿಯಲ್ಲಿ ಮೊಗವಿಟ್ಟು ಹಿಂದು ಹಿಂದಾಗುತ್ತಿರುವ ಬೆಂಗಳೂರನ್ನೇ ನೋಡುತ್ತಾ ಇದ್ದಳು. ಮಹಾರಾಜಾ ಏಲ್, ಮಲ್ಲೇಶ್ವರದ ರೈಲ್ವೈ ನಿಲ್ಲಾಣ, ತಾತಾ ವಿಜಾಪುರಮಂದಿರದ ಗೋಪುರದ ದೀಪ-ಅವಳ ಪರಿಚಯದ ಒಂದೊಂದು ಗುರುತ್ವಾ ಹತ್ತಿರಾಗಿ-ದೂರವಾಗಿ ಕತ್ತಲಲ್ಲಿ ಕರಗಿ ಹೋದವು.

ಪ್ರಭಾವತಿಯ ಹೃದಯದಾಳದಿಂದ ಮೂಡಿ ಬಂದ ನಿಟ್ಟಿಸಿದೂ ಕತ್ತಲ್ಲಿ ಕರಗಿ ಹೋಯಿತು.

೧೫

ಚೊಂಬಾಯಿ !

ಜನಸೈತಿವೆ, ಭವ್ಯ ಭವನಗಳು, ಮುಗಿಲಿಗೆ ಹೋಗಿಯುಗುಳುತ್ತಾ ಸೀಂತ ಶಾಶಾಸ್ತೀಯ ಚಿಮಣಿಗಳು, ಬಿಡುವಿಲ್ಲದೆ ಓಡಾಡುವ ವಾಹನಗಳು—

ಮೊದಲ ಬಾರಿಗೆ ಆ ಪ್ರಚಂಡ ಪಟ್ಟಣವನ್ನು ನೋಡಿದಾಗ, ಪ್ರಭಾವತಿಗೆ ಕಗತ್ತಲ ಗವಿಯಿಂದ, ಹೊಳ ಬೆಳಕಿನ ನಂದನಕ್ಕೆ ಬಂದಂತಾಯಿತು. ಚೊಂಬಾಯಿನ ಗಾಳಿಯಲ್ಲೇ ಹೋಸತನವನ್ನು ಕೊಡುವ ಜೀವಶಕ್ತಿ ಇದ್ದಂತಿತ್ತು. ಆ ಗಾಳಿಯನ್ನು ಎಳೆದೆಳೆದು ತನ್ನ ಎದೆಯಲ್ಲಿ ತುಂಬಿಕೊಂಡಳು. ಒಿಸರಿಕೆಯಿಂದ ಭಾರವಾದ ಅವಕ ಕಣ್ಣಲ್ಲಿ ಉತ್ಸಾಹ ಮತ್ತೆ ಘಳಘಳಿಸಿತು.

ಶಾಂತಾರಾಮನನ್ನು ಹೊಸ ಬಾಲಿನ ಉತ್ಸಾಹದ ಗಾಳಿ ಆರಿಸುತ್ತಿತ್ತು.

ತನ್ನ ಗೆಳಿಯ -ಸದಾನಂದನಿಗೆ, ಶಾಂತಾರಾಂ ಬೆಂಗಳೂರು ಬಿಡುವ ಮುನ್ನವೆ, ಇಂಥ ದಿನ, ಇಂಥ ರೈಲಿಗೆ ಬರುತ್ತೇನೆಂದು ಟೆಲಿಗ್ರಾಂ ಕಳಿಸಿದ್ದು ದರಿಂದ, ಆತ ರೈಲ್‌ಪ್ರೈಸ್ ನಿಲ್ಲ್ವಾಣದಲ್ಲಿ ಕಾಯುತ್ತಿದ್ದು. ಆಕಸ್ಯಾತ್ಮಾಗಿ ಅವನು ನಿಲ್ಲ್ವಾಣಕ್ಕೆ ಬರದಿದ್ದರೆ, ಅವನ ಮನೆ ಹೇಗೆ ಪತ್ತಿ ಹಚ್ಚುವುದೆಂದು, ಶಾಂತಾರಾಮನಿಗೆ ದೊಡ್ಡ ಚಿಂತೆಯಾಗಿತ್ತು. ನಿಲ್ಲ್ವಾಣದಲ್ಲಿ ಗೆಳಿಯನ ಮುಖ ಕಂಡು, ಆ ಚಿಂತೆ ತಪ್ಪಿತು.

ಶಾಂತಾರಾಮನೋಂದಿಗೆ ಗಾಡಿಯಿಂದ ಕೆಳಗಿಳಿದ ಪ್ರಭಾವತಿಯನ್ನು ಕಂಡು ಸದಾನಂದನಿಗೆ ಆಶ್ಚರ್ಯವಾಯಿತು. ಆದರೂ ಇವರು ಯಾರೆಂದು ಕೇಳದೆ, ಶಾಂತಾರಾಮನ ಮುಖವನ್ನು ಮಿಟೆಮಿಟೆ ನೋಡಿದ. ಅವನ ಸಂದೇಹ ಶಾಂತಾರಾಮನಿಗೆ ಅರಿವಾಯಿತು. ಇಬ್ಬಿಗೂ ಪರಸ್ಪರ ಪರಿಸಾರ ರಸ್ತೆ ರದು

ಜೆಮು ಮಾಡಿಕೊಟ್ಟು. ಪ್ರಭಾವತಿ ಶಾಂತಾರಾಮನ ಪತ್ತಿ ಎಂದುದನ್ನು ಕೇಳಿ, ಅವನಿಗೆ ಸಂತೋಷವಾಯಿತು.

“ಇನ್ನು ಸಂತೋಷದ ವಿಕಾರ ನನಗೆ ತಿಳಿಸಲೇ ಇಲ್ಲವಲ್ಲ. ಅನ್ಯಾಯ ವಾಗಿ ಒಂದು ಒಟ್ಟು ಉಂಟ ತಪ್ಪಿಸಿಬಿಟ್ಟು. ಹ್ಯಾ. ಹೇಗೂ ಈಗ ಕ್ಯೆಗೇ ಸಿಕ್ಕಂತಾಯಿತಲ್ಲ. ಅದರ ಸಿಹಿ ಈಗ ಕೊಡಿಸಿದರಾಯಿತು” ಎಂದು, ಪ್ರಭಾ ಪತ್ತಿಯತ್ತ ತಿರುಗಿ—

“ಈ ಆನೆ ಪಳಗಿಸುವುದಕ್ಕೆ ಒಂದು ಅಂಕುಶ ಬೇಕಾಗಿತ್ತು. ನಿಮು ಗಂಕ್ಯ ಶಕ್ತಿ ಇದೆ ಎಂದೇ ನಾನು ಹಾರ್ಯಿಸುತ್ತೇನೆ. ಈಗಲೇ ಹೇಳಬಿಡು ತ್ತೀನೆ—ಹಾಂ—ಕಿನಿ ಹಿಂಡಿದ್ದರೆ ಇದು ಓಡುವ ಯಂತ್ರವಲ್ಲ, ಎಚ್ಚರಿಕೆ ಎಂದು ನಗೆಯಾಡಿದ. ಅವರಿಚಿತನಾದರೂ, ಆತನು ತನ್ನಲ್ಲಿ ತೊರಿದ ಆದರವನ್ನು ಕಂಡು ಪ್ರಭಾವತಿಗೂ ಆತನ ವಿಷಯದಲ್ಲಿ ನಿಶ್ಚಯ ಮಾಡಿತು. ನಗುನಗುತ್ತಲೇ—

“ನನ್ನಲ್ಲಿ ನಂಬಿಕೆ ಇಡಿ. ನಿಮ್ಮ ಇಚ್ಛಿಯನ್ನು ಖಂಡಿತವಾಗಿಯೂ ಪೂರ್ಯಿಸುತ್ತೇನೆ” ಎಂದಳು.

“ಮೊದಲು ನನ್ನ ಇಚ್ಛಿ ಪೂರ್ಯಿಸಿ, ಬಳಿಕ ನಿಮ್ಮ ಇಚ್ಛಿ ಬಂದಂತೆ ಮಾಡಿ”— ಶಾಂತಾರಾಂ ಹೇಳಿದ.

“ವನ್ನು ?”

“ಎಲ್ಲಾದರೂ ಅನ್ನ ಕಾಫಿ ಕುಡಿಯೋಣ. ಆಮೇಲೆ ಬೇಕಾದ್ದು ಮಾಡಿ.”

“ಕಾಫಿ ! ಇದು ಚೊಂಬಾಯಿ. ಇಲ್ಲಿ ಸಿಕ್ಕುವುದು ಚಹಾ. ಕಾಫಿ ಬೇಕೆಂದರೆ ಮನಿಗೆ ಹೋಗುವವರಿಗೂ ಕಾಯಬೇಕು. ಇಲ್ಲವೇ ಇಂಡಿಯನ್ ಕಾಫಿ ಬಾರಾಗೆ ಹೋಗಬೇಕು. ಸುಮ್ಮನೆ ಸುತ್ತುಗುತ್ತದೆ.”— ಸದ್ಯಾಸಂದ ಹೇಳಿದ.

“ಬೊಂಬಾಯಿ ಇನ್ನು ಕೆಟ್ಟಿ ಉರಿಂದು ತಿಳಿದಿರಲಿಲ್ಲ. ಮತ್ತೆ ಬಂದ

ದ್ವಾರಿ: ಮಾಡುವುದೇನು. ಸುತ್ತುದರಾಯಿತು—ಕಾಫಿ ಬಾರಾಗೆ ಹೋಗಿಯೇ ಹೋಗೋಣ.”

ಎಂದು ಪ್ರಭಾವತಿಯೂ ಶಾಂತಾರಾಮನ ಸಲಹೆಯನ್ನು ಅನುವೋದಿಸಿದಳು.

“ಒಂದು ವಿಷಯದಲ್ಲಾದರೂ ನಿಮ್ಮಲ್ಲಿ ಪರಸ್ಪರ ಏಕನುತ್ವಿನಿಂದ ಎಂದು ಗೊತ್ತಾಯಿತು. ಬಹಳ ಸಂತೋಷ. ಈಗಿನ ಗಂಡ ಹೆಂಡಿರಲ್ಲಿ ಅದೇ ಅವರೂವ”

ಎಂದು, ನಗುತ್ತು ಸದಾನಂದ ಟ್ರೈಸ್ಟೀಯಲ್ಲಿ ಸಾಮಾನುಗಳನ್ನಿಟ್ಟು, ದೈರ್ಪತ್ರಿಯಾಗಿ ಕಾಫಿ ಬಾರಾಗೆ ಟ್ರೈಸ್ಟೀ ಬಿಡಲು ಹೇಳಿದ.

ನಿಧಾನವಾಗಿ, ನಗೆಯಾಡುತ್ತು ಕಾಫಿ ಕುಡಿದು, ಬಳಿಕ ಗಿರಗಾಂ ನಲ್ಲಿದ್ದ ಸದಾನಂದನ ಮನೆ ಸೇರಿದರು.

ಸದಾನಂದನ ಮನೆಯನ್ನು ನೋಡಿ, ಅದುವರೆಗೂ ಬೊಂಬಾಯಿಗೆ ಬರದ ಪ್ರಭಾವತಿಗೆ ಆಶ್ಚರ್ಯವಾಯಿತು. ಐದಂತಸ್ತಿನ ಮನೆಯ ಮೂರನೆಯ ಅಂತಸ್ತಿನಲ್ಲಿತ್ತು ಅವನ ಮನೆ. ಮೆಟ್ಟಲುಗಳನ್ನು ಹತ್ತಿ ‘ಫ್ಲಾರ್ಟ್’ನ ಬಾಗಿಲ ಬಳಿ ತಲಪಿದಾಗ, “ಇವೇ ನನ್ನ ಪಾರಿವಾಳದ ಗೂಡು” ಎಂದು ಹೇಳಿ, ಬಾಗಿಲ ಬದಿಯ ವಿದ್ಯುದ್‌ಗಂಟೆಯನ್ನು ಒತ್ತಿದ್ದ ಇವರು ಬರುವುದನ್ನೇ ನಿರೀಕ್ಷಿಸುತ್ತಿದ್ದ ಸದಾನಂದನ ಪತ್ತಿ ಗಂಟೆಯ ಕರೆ ಕೇಳುತ್ತಿದ್ದ ಹಾಗೇ ಬಂದು ಬಾಗಿಲು ತೆಗೆದಳು. ಒಳಗೆ ಹೋಗಿ ಕುಳಿತ ಮೇಲೆ ಸದಾನಂದ ತನ್ನ ಪತ್ತಿಗೆ ಇಬ್ಬರ ಪರಿಚಯವನ್ನೂ ಸಾಧಿಕೊಟ್ಟು.

ಮತ್ತೊಮ್ಮೆ ಕಾಫಿ ತಿಂಡಿಯ ಉಪಭಾರವಾಯಿತು.

“ಈಗ ಸ್ವಾನ ಮುಗಿಸಿ ಉಟ್ಟಮಾಡಿ ಮಲಗಿಬಿಡಿ. ರೈಲಿನಲ್ಲಿ ನಿದ್ದೆ ಆಗಿರಲಿಕ್ಕಿಲ್ಲ, ಸಂಜೀಗೆ ಎಲ್ಲಾದರೂ ಹೋಗೋಣ” ಎಂದ ಸದಾನಂದ.

“ಎಲ್ಲಿಗೆ ಹೋಗುವುದು ?”

“ಸಿನಿಮಾಕ್ಕೆ, ಹೇಳಿ ತಿರುಗೆಕ್ಕೆ, ಚೀಚ್‌ಗೆ—ಎಲ್ಲಿಗೆ ಚೇಕಾದರಲ್ಲಿಗೆ.”

“ಸಿನಿವಾ, ಪೇಟಿ ಎಲ್ಲ ಉರಿನಲ್ಲೂ ನೋಡಿದ್ದಾಗಿದೆ. ಬೀಚಿಗೇ ಹೋರೋಣ” ಎಂದಳು, ಅದುವರೆಗೂ ಕಡಲನ್ನು ಕಾಣದ ಪ್ರಭಾವತಿ.

“ಆಯಿತು. ಹಾಗೇ ಇಗಲಿ, ನೀವು ಸಮುದ್ರ ಕಾಣದ ಜನ.”

ಪ್ರಭಾವತಿ ಸದಾನಂದನ ವಿಶ್ವಾಸಪೂರ್ಣ ನಡತೆಯನ್ನು ಕಂಡು ಮೆಚ್ಚಿಕೊಂಡಿದ್ದಳು. ಅವನ ಹೆಂಡತಿ ಲೀಲಾವತಿಯೂ ಅಷ್ಟೇ ಒಕ್ಕೆಯ ವಳಿಂದು ಕಂಡುಹಿಡಿಯಲು ತಡವಾಗಲಿಲ್ಲ.

ಲೀಲಾವತಿ-ಗುಡನ ಹಾಗೇ ನಗಿನೊಗದ ಹುಡುಗಿ. ಕನ್ನಡವಾಡುವ ಜನರೇ ಅಪೋಪನಾದ ಅವಳಿಗೆ ಅವರು ಬಂದುದು ನೆಂಟಿರು ಬಂದುದ ಕ್ರೈಂತಲೂ ಹೆಚ್ಚಿಗಿತ್ತು. ಬಂದೆರಡು ಗಂಟಿಗಳಲ್ಲಿ ಬೊಂಬಾಯಿನ ಜೀವ ನದ ರೀತಿ-ನೀತಿಗಳನ್ನೆಲ್ಲ ಪ್ರಭಾವತಿಯೊಂದಿಗೆ ಹೇಳಿಕೊಂಡಳು; ತನ್ನ ಗಂಡನ ಗುಣ ದೊಡ್ಡಗಳನ್ನು ಬಿತ್ತಿರಿಸಿದ್ದು; ನಿರಾಯಾಸವಾಗಿ ಗಾಳಿಯಲ್ಲಿ ಬೆರೆಯುವ ಪರಿಮಳದಂತೆ, ಪ್ರಭಾವತಿಯ ಹೃದಯದಲ್ಲಿ ಬೆರೆತು ಹೋದಳು.

ತಂದೆಯ ಮನೆ ಬಿಟ್ಟು ಬಂದ ದಿನದಿಂದ ಅಂದಿನವರಿಗಿನ ಉರಿ ಬಾಳಿನ ಅನುಭವದಿಂದ, ಈ ಬಗೆಯ ವಿಶ್ವಾಸ, ಸ್ನೇಹ, ಅಂತಃಕರಣ, ನಿರ್ವಾಲವಾದ ನಗು ಇಲ್ಲವೇ ಇಲ್ಲವೇನೋ ಎಂದುಕೊಂಡಿದ್ದ ಪ್ರಭಾವತಿಗೆ ಅವರ ಹೃದಯಪೂರ್ಣಿಯಾದ ಪ್ರೀತಿಯನ್ನು ಕಂಡು ಎದೆ ತುಂಬಿ ಬಂತು. ಆ ನಿರ್ವಾರಜ ಪ್ರೇಮದ ಹೀರಣಾಗರದಲ್ಲಿ ಅವಳೂ ಸಕ್ಷರೆಯಂತೆ ಕರಗಿ ಹೋದಳು.

ಆ ದಿನ ನೋಡಲ ಬಾರಿಗೆ ಕಡಲನ್ನು ಕಂಡಳು ಪ್ರಭಾವತಿ. ನೋಡಿ ಮುಗ್ಧಾಗಿ ಹೋದಳು.

ದಿಗಂತದಂಚಿನವರಿಗೂ ಹರಡಿ, ಆಚೆ ಎಲ್ಲೋ ಕರಗಿ ಹೋದ ವಿಸ್ತಾರವಾದ ಕಡಲಿನ ಶಾಂತ ವಕ್ಷಷ್ಠಲದ ಮೇಲೆ, ಸಂಜೆಯ ಸೂರ್ಯನ ಹೊಂಬಣ್ಣದ ಏರುಗುಹೊತ್ತು, ಮಿಂಚಿನ ಮರಿಗಳಂತೆ ಕುಸೀವ ಹಸಿರು-ನೀಲಿಯಂಬಣ್ಣದ ಅಲೆಗಳ ಆಟವನ್ನು ನೋಡಿದಷ್ಟ್ವೆ ಅವಳಿಗೆ ತಸೆಯ ಲಿಲ್ಲ. ಮರಳಿನ ಮೇಲೆ ಓಡಿ, ಅವಳಕ್ಕೆ ಹರಿದು ಬಂದ ಅಶೇಯಲ್ಲಿ ಕಾಲು

ತೋರಿಸಿ, ಅಲ್ಲಿ ಹಿಂದೆ ಸರಿದಾಗ ಕಾಲಡಿಯ ಮರಳೂ ಸರಿದು ಬೀಳು ವಂತಾದಾಗ ಭಿತ್ತಿಗೊಂಡು, ಮರುಗಳಿಗೆಯೇ ನಕ್ಕು ಕೇಳಿ ಹಾಕಿದ್ದು. ಸಾಗರದಲ್ಲಿಗಳ ಗಂಭೀರ ಫೋನ್‌ವನ್ನು ಲಿಸುತ್ತಾ ನೈವರೀತಳು.

“ಇ! ಇದೆವ್ವ ಸುಂದರ” ಎಂದು ಬಣ್ಣಿಸಿಹೋಗಿ, ವಾತಾ ಸೋತು ಮೂಕಳಾಗಿ, ಕಣ್ಣು ರಳಿಸಿ, ಸಮುದ್ರದ ಭವ್ಯ ಸೌಂದರ್ಯ ವೈಭವವನ್ನು ನೋಡುತ್ತಾ ನಿಂತಳು.

“ನಿಮಗಿನು ಇವ್ವ ಮೆಚ್ಚಿಗೆಯಾದರೆ, ಉರಿಗೆ ಮರಳುವಾಗ ಸಣ್ಣ ಪಾಸ್‌ಲು ವಾಡಿ ಕೊಡುತ್ತೇನೆ. ತಿಗೆದುಕೊಂಡು ಹೋಗಿ” ಎಂದಳು ಲೀಲಾವತಿ ನಗುತ್ತಾ.

ಅವಳ ವಾತು ಕೇಳಿ, ಬೆಂಗಳೂರಿನ ನೆನಪು ಒಂದು ಗಳಿಗೆ ಮುಖ್ಯ ನಂತೆ ಇರಿಯಿತು. ಮರುಗಳಿಗೆಯೇ ಆ ಭಾವನೆಯನ್ನು ಹುಟ್ಟಿನಲ್ಲೇ ಹೊಸಗಿಬಿಟ್ಟು—

“ಇನ್ನು ಇದರ ಬಳಿ ಬಿಟ್ಟು ಹೋದರೆ ತಾನೇ ಆ ವಾತು” ಎಂದಳು, ತಾನೂ ಉತ್ಸಾಹದ ನಗೆ ನಗುತ್ತಾ.

ಕಡಲ ಮೇಲೆ ಹಾದು ಬಂದ ಗಳಿಗೆ, ಅವಳಿಗೆ, ಅವಳು ಬಯಸಿದ ಚಿದುಗಡೆಯನ್ನು ಕೊಟ್ಟಂತಾಗಿತ್ತು.

ಬೇಲಾಪುರಿ, ಗರಂ ಚನೆ ತಿಂದು, ಕಬ್ಜಿನ ಹಾಲು ಕುಡಿದು, ಮಕ್ಕಳ ಹಾಗೆ ಬಲೂನಾಗಳನ್ನು ಕೊಂಡು ಗಳಿಯಲ್ಲಿ ಆಡಿಸಿ, ಸೂರ್ಯಾಸ್ತವಾಗುವ ವರೆಗೂ ಕಾಲ ಕಳೆದರು.

ಅಲ್ಲಿಯ ಸೂರ್ಯಾಸ್ತದ ಸೊಬಗನ್ನು ನೋಡಿಯಂತೂ ಪ್ರಭಾವತಿಗೆ ಹುಂಕ್ರೇ ಹಿಡಿದಂತಾಯಿತು. ಬಂಗಾರದ ಮುದ್ದೆಯಂತೆ ದಿಗಂತದಂಜಿನಲ್ಲಿ ನಿಧಾನವಾಗಿ ಕರಗಿ, ಕಡಲನ್ನು ಬೆಂಕಿಯು ನೀರಾಗಿ ಮಾಡಿದ ಅಸ್ತವರು ಸಮಯದ ಸೌಂದರ್ಯ ಅವಳನ್ನು ಪರವಶಳನ್ನಾಗಿ ಮಾಡಿತು. ಮಾತನಾಡುವುದೂ ಮರೀತುಹೋಯಿತು ಅವಳಿಗೆ, ಮತ್ತೆ ಕಡಲು ಕವ್ವಾಗುವ ವರೆಗೂ.

ನೂರ ಹದಿನಾರು

ಮುಖ್ಯ ಕವಿದ ಮೇಲೆ ಎಲ್ಲರೂ ಅಲ್ಲಿಂದೆದ್ದು, ಹತ್ತಿರದಲ್ಲಿ ಇದ್ದ ಇರಾನಿ ರೀಸೈನ್‌ರಾಗೆ ಹೋಗಿ ಕೇಳಿ, ಬಿಸ್ಟ್‌ತಾ, ಚಾ ಕುಡಿದರು. ಚಾ ಕುಡಿಯುವಾಗ ಅದರ ಅಭ್ಯಾಸವಿಲ್ಲದ ಪ್ರಭಾವತಿ ಮುಖ ಮುರಿದಳು. ಅದನ್ನು ಕಂಡು ಸದಾನಂದ-

“ರೋಮಿನಲ್ಲಿದ್ದಾಗ ರೋಮನರಾಗಬೇಕು, ಅಲ್ಲವೇ ?” ಎಂದ.

“ಹಾಗೇನೋ ಗಾಡಿ ಇದೆ, ನಿಜ. ಆದರೆ ‘ಚೊಂಬಾಯಿಗೆ ಬಂದು ಚಾ ಕುಡಿ’ ಎಂದೇನೂ ಗಾಡಿ ಇಲ್ಲವಲ್ಲ” ಎಂದಳು ಪ್ರಭಾವತಿ ನಗುತ್ತಾ.

“ಹಾಗೆಂದು ಗಾಡೆಯಿಲ್ಲ. ಆದರೆ ಇಲ್ಲಿಯ ಚಪಾತಿ ಚಾ ಕುಡಿಯವೇ ಅರಗುವುದಿಲ್ಲ ಎನ್ನು ತ್ತದೆ.” ಲೀಲಾವತಿ ಹೇಳಿದಳು.

“ದೋಸೆಗೆ ಕಾಷಿ ಇದ್ದ ಹಾಗೆ, ಚಪಾತಿಗೆ ಚಾ ಒಲಿದು ಬಂದ ಹೆಂಡತಿ ಯೇನೋ ಶಾಂತಾರಾಮನೂ ನಡುವೆ ಮಾತು ಬೆರೆಸಿದ.

“ಫೀ, ಫೀ, ಸದಾನಂದ—ಲೀಲಾವತಿ ಇದ್ದ ಹಾಗೆ ಚಾ-ಚಪಾತಿ”

ಸದಾನಂದ ಹೇಳಿದ. ಎಲ್ಲರೂ ನಕ್ಕರು, ಅವನ ಪ್ರಾಸಪ್ರಾಣ ಮಾತನ್ನು ಕೇಳಿ.

“ಇರಬೇಕು. ನಿಮ್ಮ ಹಾಗಿದ್ದದಕ್ಕೇ ಈ ಚಾ ಕುಡಿಯಲು ಇಷ್ಟು ಕಷ್ಟವಾಗುತ್ತದೆ” ಎಂದು ಗಂಡನ ಮೇಲೆ ವಾಗ್ಬಂಧವೆದಳು.

“ಓಹೋ, ಇಷ್ಟು ಮಾತಾಡುವುದಕ್ಕೇ ಇರಬೇಕು, ಚಪಾತಿ ಆಷ್ಟು ತಕ್ಕಿಸಿಕೊಂಡು, ಒಲೆಯ ಮೇಲೆ ಬೆಯ್ಯಾವುದು.” ಮಾತಿಗೆ ಮಾತು ಮುಟ್ಟಿಸಿದ ಸದಾನಂದ.

“ಇದು ಬೇಯಲಿ. ಅದು ಕುಡಿಯಲಿ—ನಮಗೇನೋ ಎರಡರಿಂದಲೂ ಸಂತೋಷವೇ” ಪ್ರಭಾವತಿ ಹೇಳಿದಳು. ಮತ್ತೊಮ್ಮೆ ಎಲ್ಲರೂ ನಕ್ಕರು.

ಚಾ ಕುಡಿದುದಾದಮೇಲೆ, ಹೋಟಲಿನ ಹಣ ಕೊಟ್ಟು ಹೊರಬಿದ್ದ ಮುಂದೇನು ಮಾಡಬೇಕೆಂದು ಯೋಚಿಸಿದರು.

“ಹೇಗೂ ಬಂದದ್ದಾಗಿದೆ. ರಾತ್ರಿಯ ಅಡಿಗೆಯನ್ನೂ ಮಾಡಿಯಾಗಿದೆ. ಮಲಬಾರ್ ಹಿಲ್ಸಿಗೆ ಹೋಗಿ, ಅಲ್ಲಿಯ ಉದ್ದಾನದಲ್ಲವ್ಯ ಹೊತ್ತು ಕಳೆದು

ಹೇಗೋಣ” ಎಂದೆಳು ಲೀಲಾವತಿ. ಎಲ್ಲರಿಗೂ ಮನಸೆಗೆ ಹಿಂದಿರುಗುವುದಕ್ಕೆ ತ ಆಲೆಯುವುದೇ ಬೇಕಾಗಿದ್ದ ದರಿಂದ, ಅವಳ ಸೂಚನೆಗೆ ಯಾರೂ ಇದಿರಾಡಲಿಲ್ಲ.

ಮುಳಬಾರಾ ಹಿಲ್ಲಿಗೆ ಹೋಗುವ ಬಸ್ಸು ಹಿಡಿದು ಹೊರಟ್ಟರು. ಕಡಲದಂಡಿಯಲ್ಲಿ ಏರಿ ಇಳಿದು ಹರಿವ ದಾರಿಯಲ್ಲಿ ಬಸ್ಸು ಒಡಿದಾಗ, ಬಸ್ಸಿನಂತೇ ಪ್ರಭಾವತಿಯ ಹೈದರ್ಯವೂ ಸಂತೋಷದಲ್ಲಿ ತೂಗುತ್ತಿತ್ತು. ಅಲ್ಲಿಯ ಪ್ರಶಾಂತ ವಾತಾವರಣ, ಹಿತವಾದ ಗಾಳಿ, ರಾಜಭವನಗಳು—ಒಂದೊಂದೂ ಅವಳ ಮನ ಸೇಕೆದವ್ಯು.

ಮುಳಬಾರಾ ಹಿಲ್ಲಿನ ಉದ್ಯಾನದಲ್ಲಿ ಪ್ರಭಾವತಿ ಮತ್ತೊಮ್ಮೆ ಮಗುವಾದಳು.

ಉದ್ಯಾನದಲ್ಲಿವ್ಯು ಹೊತ್ತು ಸುತ್ತಾಡಿದ ಬಳಿಕ, ಸದಾನಂದ ಹೇಳಿದ—

“ಕಾಫಿ ಕಾಫಿ ಎಂದು ಕನವರಿಸುತ್ತಿದ್ದಿರಲ್ಲ, ಇಲ್ಲಿ ಬನ್ನಿ, ಕಾಫಿ ಕೊಡಿ ಸುತ್ತೇನೇ” ಎಂದು ಎಲ್ಲರನ್ನೂ ಉದ್ಯಾನದ ಸಮೀಪದ ಕಂದರದಲ್ಲಿದ್ದ ‘ತಾಜ್’ ಹೋಟಲಿಗೆ ಕರೆದೊಯ್ದು.

ಹೋಟಲಿನ ಚಿಸಿಲು ಮಾಳಿಗಿಯ ಮೇಲೆ ಕುಳಿತು “ಈಗ ನೋಡಿ ಕಡಲ ಸೌಂದರ್ಯವನ್ನು” ಎಂದ ಸದಾನಂದ.

ಪ್ರಭಾವತಿ ನೋಡಿದಳು, ನೋಡೇ ನೋಡಿದಳು, ಹೈದರ್ಯದಲ್ಲಿ ಎಳೆದು ತುಂಬಿಕೊಳ್ಳುವಂತೆ ನೋಡಿದಳು—ಯಾವುದೋ ಅಪೂರ್ವ ಸುಂದರ ಸ್ವಷ್ಟಿ ಕಂಡಂತಾಯಿತು ಅನಳಿಗೆ, ಅಲ್ಲಿಂದ ಕಂಡ ಕಡಲ ದೃಶ್ಯ.

ಇರುಳ ತಣ್ಣತ್ತಲಿನಲ್ಲಿ, ಕವ್ವಾದ ಕಡಲಾಳದಲ್ಲಿ, ನಗರದ ಮ್ಯಾರಿನ್ ದ್ರುವಾನ ಭವ್ಯ ಭವನಗಳ ಹತ್ತಾರು ಬಣ್ಣಾಡ ಲಕ್ಷ್ವಂತರ ವಿದ್ಯಾದ್ವೀಪಗಳು ಸಿಕ್ಕಲವಾಗಿ ಪ್ರತಿಬಿಂಬಿಸಿ, ಬೀಸಿ ಬಂದ ತಂಗಾಳಿಯಲ್ಲಿ ಅನಂತ ಶಾಂತಿಯ ಅನ್ಯತಪಾನ ಮಾಡಿಸುತ್ತಿತ್ತು. ಪ್ರಭಾವತಿಯ ಹೈದರ್ಯದಲ್ಲಿ ಶಾಂತಿ ಮೂಡಿ, ಕ್ರಮೇಣ ಅವಳ ಮೈಯಲ್ಲಿ ಮನೆ ಮಾಡಿತು. ಅದನ್ನು ನೋಡ

ನೋಡುತ್ತಾ ಸುತ್ತೆಲ ಜಗತ್ತೀ ಅವಳಿಗೆ ಮರಿತು ಹೋಯಿತು. ಪರಿಮಳ ಪೂರ್ಣ ತಂಪುಗತ್ತಲು ಅವಳ ಕಣ್ಣನ್ನು ತುಂಬಿತು. ಅರಿವಿಲ್ಲದೆಯೇ ಹಕ್ಕುದಲ್ಲಿ ಕುಳಿತ ಶಾಂತಾರಾಮನ ಎಡೆಯ ಮೇಲೆ ತಲೆಯೊರಗಿಸಿ ತೈಸಿಯ ನಿಟ್ಟುಸಿರು ಬಿಟ್ಟಿಳ್ಳು. ಅಟವಾಡಿ ದಾಢಿದು ಬಂದ ಮಗು, ತಾಯ ತೊಡೆಯು ಮೇಲೆ ನಿಶ್ಚಿಯಂತೆಯಿಂದ ನಿದ್ರಿಸಿದಂತಿತ್ತು.

“ಎಷ್ಟು ಹಾಯಾಗಿದೇ !”

ತನ್ನದೇಯನ್ನು ತುಂಬಿದ ಶಾಂತಿಯ ಮಾದಕತೆಯಿಂದ ಭಾರವಾದ ಧ್ವನಿಯಲ್ಲಿ ಎಳಿದು ವ್ಯಾದವಾಗಿ ಹೇಳಿದಳು ಪ್ರಭಾವತಿ. ಶಾಂತಾರಾಂ ಮಾತ ನಾಡದೆ, ಮೃದುವಾಗಿ ಅವಳ ಕೆನ್ನೆಯನ್ನು ನೇವರಿಸಿ ಬೆರಳುಗಳಿಂದ ಅವಳ ಹಣೆಯನ್ನು ತಟ್ಟಿದ

ಮಾಡಿ ತಂದಿಟ್ಟು ಕಾಫಿ ಮೇಜಿನ ಮೇಲೆ ಆರುತ್ತಿತ್ತು. ಸದಾನಂದ ಅದನ್ನು ಜ್ಞಾಪಿಸಲು ಯಶ್ವಿಸಿದ. ಲೀಲಾವತಿ ‘ಷ್ಟೋ’ ಎಂದು ಅವನನ್ನು ಸುಮೃದ್ಧಿಸಿದಳು.

ಹತ್ತು ನಿಮಿಷವಾದ ಮೇಲೆ ಪ್ರಭಾವತಿಗೆ ಎಚ್ಚರವಾಯಿತು. ಕಡಲ ನಾಳದಿಂದ ಹಿಂಧಿರುಗಿ ಭರುವುದಿಲ್ಲವೆನ್ನುವ ಕಣ್ಣ ನೋಟವನ್ನು ಬಲವಂತ ದಿಂದ ಕಿತ್ತು, ಮೇಜಿನ ಮೇಲಿದ್ದ ಕಾಫಿಯನ್ನು ನೋಡಿ-

“ಓ! ಕಾಫಿಯಾಗಲೇ ಬಂದಿದೆ.” ಎಂದಳು.

“ಎಚ್ಚರವಾಯಿತೇ ?” ಎಂದಳು ಲೀಲಾವತಿ, ಅವಳ ಕಣ್ಣಗಳಲ್ಲಿ ನೋಡಿ ಮುಗ್ಗುಳ್ಳಿಗೆ ನಗುತ್ತಾ. ಅದನ್ನು ಕೇಳಿ ಏಕೋ ಪ್ರಭಾವತಿಗೆ, ನಲ್ಲಿನಿಗೆ ಚುಂಬನ ಕೊಡುವ ಮುಗ್ಗು ನಲ್ಲಿಯನ್ನು ಹರರು ಕಂಡಾಗ ಆಗು ವಂಥ ನಾಚಿಕೆಯಾಗಿ ವ್ಯೇ ಪುಲಕಿತವಾಯಿತು. ಜೀವನದಲ್ಲಿ ಎಂದೂ ಅವಳು ಅನುಭವಿಸದಂಥ ಮಧುರ ಅನುಭವ ಅದು. ಆ ಮುಗ್ಗುಳ್ಳಿಗೆ ಮಂದಹಾಸದ ಪ್ರತ್ಯುತ್ತರವಿತ್ತುಳ್ಳು. ಮನಸಿನ ಆ ನೋಡಿ ಮಾತಾರಿ ದರೆ ಎಲ್ಲಿ ಭಂಗವಾಗುವುದೋ ಎಂಬಂತಿತ್ತು ಅವಳ ಸ್ಥಿತಿ.

ಬಸ್ತಿಗೆ ವೇಳೆಯಾದುದರಿಂದ ಬೇಗ ಬೇಗ ಕಾಫಿ ಮುಗಿಸಿ, ಉದ್ದ್ಯಾಸದ ಎದುರಿನ ಬಸ್ತಾ ನಿಲ್ಲಾಣಕ್ಕೆ ಬಂದು ಬಸ್ತಾ ಹತ್ತಿದರು.

ಮನೆಗೆ ಬಂದು ತಲುಪುತ್ತಿರುವ ಪ್ರಭಾವತಿಯ ಮನಸಿನಲ್ಲಿ ಆ ಕನಸು ತೂಗುತ್ತೇ ಇತ್ತು.

ಉಟ್ಟಿ ಮುಗಿಸಿ ಮಲಗಿದಾಗ, ಎಲ್ಲೋ ದೂರದಲ್ಲಿ ಓಡುವ ಟ್ರಾಂ, ಬಸ್ಸಿಗಳ ಸ್ಕ್ರೀಣ ಸದ್ದನಾಳು ಲಿಸುತ್ತಾ, ಶಾಂತಾರಾಮನ ಎದೆಯೊಳಗೆ ಹುದುಗಿ ಕೊಳ್ಳುತ್ತಾ ಹೇಳಿದಷ್ಟು ಪ್ರಭಾವತಿ—

“ಇಂದೇ ನಮ್ಮ ಹೊಸ ಬಾಳಿನ ವಸಂತದ ನೋಡಲ ದಿನ.”

ಹೂವಿನಂತೆ ಅರಳಿದ ಅವಳ ತುಟಿಗೆ ಮುತ್ತಿಟ್ಟು ಶಾಂತಾರಾಂ ಅವಳ ಮಾತಿಗೆ ತನ್ನ ಸಮೃದ್ಧಿ ಸೂಚಿಸಿದ. ಅವಳ ಬೆಜ್ಜನೆ ತೋಳು ಅವನ ಎದೆ ಯನ್ನು ಸುತ್ತಿ ಬಿಗಿಯಿತು.

೪೪

ಎರಡು ಮೂರು ದಿನ ಹೀಗೇ ಉರು ಸುತ್ತುವುದು, ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದರಲ್ಲಿ ಕಳೆಯಿತು. ಸದಾನಂದ-ಲೀಲಾವತಿಯ ರೇನೋ ಇವರಿಬ್ಬರೂ ಮದುವೆಯಾದ ಬಳಿಕ ನಾಲ್ಕು ದಿನ ಚೊಂಬಾಯಿ ನಲ್ಲಿದ್ದು ಸಂತೋಷಪಡಲು ಬಂದವರೆಂದೇ ತಿಳಿದಿದ್ದರು. ಅವರನ್ನು ದಿನ ಕ್ರೂಂದು ಬಗೆಯಲ್ಲಿ ಸಂತೋಷಪಡಿಸಲು ಯಶ್ವಿ ಸುತ್ತಿದ್ದರು. ಆದರೆ ಹೀಗೇ ಎನ್ನು ದಿನ ಕಳೆಯಲು ಸಾಧ್ಯ? ಎನ್ನು ದಿನ ಅವರಿಂದ ನಿಜ ಪರಿ ಸ್ಥಿತಿಯನ್ನು ಮುಚ್ಚಿಡಲಾದಿತು? ಹೊಸ ಉರಿಗೆ ಬಂದಿಳಿದ ಉತ್ಸಾಹದ ಉಕ್ಕು ಆರಿದ ನೇಲೆ, ಆದುವರೆಗೂ ಕಣ್ಣಿನ ಮರೆಯಾಗಿದ್ದ ವಾಸ್ತವ ಪರಿಸ್ಥಿತಿ ಮತ್ತೆ ಅವರ ಕಣ್ಣಿದಿರು ಹಲ್ಲು ಕಿಸಿದು ನಿಂತಿತು.

ನಿಜ ಪರಿಸ್ಥಿತಿಯನ್ನು ಅವರಿಗೆ ಹೇಳಬೇಕು, ಆದರೆ ಯಾರು, ಯಾರಿಗೆ, ಹೇಗೆ ಹೇಳಬೇಕು? ನಂತರ ಏನಾಗುವುದೋ? ಈ ಭಯವೂ ಅವರಲ್ಲಿತ್ತು. ಹಾಗೇ ಆವರ ನಿಮಂತ್ರ ಸ್ನೇಹಾಂತಃಕರಣದಿರು, ತಾವು ತಮ್ಮ ನಿಜಸ್ಥಿತಿ ಯನ್ನು ಮುಚ್ಚಿದುವುದೂ ನೋಸನೆಂದೇ ತೋರುತ್ತಿತ್ತು.

ಮಧ್ಯಾಹ್ನದಲ್ಲಿ ಲೀಲಾವತಿ ಸಂಚೇಯ ಉಪಾಹಾರದ ಸಿದ್ಧ ತೆ ಮಾಡು

ತ್ತಿದ್ದಳು. ಸದಾನಂದ ಅಫೀಸಿಗೆ ಹೋಗಿದ್ದ. ಶಾಂತಾರಾಮನೂ ಮನೆ ಯಲ್ಲಿರಲಿಲ್ಲ. ಯಾರೋ ಪರಿಚಯದವರನ್ನು ನೋಡಲು ಹೋಗಿದ್ದ. ಗೆಳತಿಯರಿಬ್ಬರೇ ಸೇರಿಕೊಂಡಿದ್ದರು.

“ನಾಳಿ ಹೇಗೂ ಭಾನುವಾರ. ಎಲಿಫೆಂಟಾಕ್ಸ್ ಹೋಗಿ ಬರೋಣವೇ? ಸಮುದ್ರವೆಂದರೆ ನೀನಪ್ಪು ಜೀವ ಬಿಡುತ್ತಿ. ಸಮುದ್ರಪ್ರಯಾಣ ಮಾಡಿದ ಅನುಭವವೂ ಸ್ವಲ್ಪ ಆಗುತ್ತದೆ.”

ಆಲೂಗಡ್ಡೆ ಯನ್ನು ಹಚ್ಚುತ್ತಾ ಲೀಲಾವತಿ ಹೇಳಿದಳು.

“ನಾಳಿಯೇ ಏನು? ಮತ್ತೆಂದಾದರೂ ನೋಡಿದರೆ ಆಗುತ್ತದೆ!”
ಪ್ರಭಾವತಿ ಉತ್ತರ ಕೊಟ್ಟಿಳು.

“ಹಾಗೆಂದು ದಿನವೂ ಚೊಂಬಾಯಿಗೆ ಬರುವುದಾಗುತ್ತದೆಯೇ? ಬಂದಾಗ ಒಮ್ಮೆ ನೋಡುವುದೆಲ್ಲವನ್ನೂ ನೋಡಿದರಾಯಿತು.”

“ಚೊಂಬಾಯಿ ಬಿಡುವ ಆಲೋಚನೆ ಮಾಡಿದ್ದರೇ ಅಲ್ಲವೇ ಮತ್ತೆ ಹೋಗುವುದು, ಬರುವುದರ ಪ್ರಶ್ನೆ.”

“ಅಂದರೆ?”

ಪ್ರಭಾವತಿಯ ಉತ್ತರ ಕೇಳಿ, ಚಕಿತಿಂಥಾಗಿ ಲೀಲಾವತಿ ಕೇಳಿದಳು. ಆ ಪ್ರಶ್ನೆಗೆ ಹೇಗೆಂದು ಉತ್ತರ ಕೊಡುವುದು? ಆ ಪ್ರಶ್ನೆ ಪ್ರಭಾವತಿಯ ತಲೆಯನ್ನು ಕಾಡತೊಡಗಿತು. ಎರಡು ನಿಮಿಷ ಅದನ್ನೇ ಚಿಂತಿಸುತ್ತಾ ಸುಮ್ಮನೆ ಕುಳಿತ್ತಿದ್ದಳು. ಆ ಚಿಂತೆಯ ಮೋಡ ಅವಳ ಮುಖವನ್ನು ಕವಿದಿತು. ಅದನ್ನು ನೋಡಿ ಲೀಲಾವತಿಗೆ, ತಾನು ಆ ಪ್ರಶ್ನೆ ಕೇಳಬಾರ ದಾಗಿತ್ತೂ ಏನೋಽ, ಕೇಳಿ ಆಕೆಯ ಮನ ನೋಯಿಸಿದೆನೇನೋ ಎನಿಸಿತು. ಆವ್ಯಕ್ತಿ ಆಕೆಯ ಮುಖ ಸಣ್ಣ ದಾಯಿತು.

“ಹೋಗಲಿ ಬಿಡು, ಏನೋ ಕೇಳಬೇಡಿ. ಮತ್ತೆ ಮನಸ್ಸಿಗೇನೂ ತಿಳಿದುಕೊಳ್ಳಬೇಡ.”

ಅಂತೆಕರಣದ ಆಳಿದಿಂದ ಮೂಡಿ ಬಂದ ಆ ಪಶ್ಚಾತ್ತಾ ಪದ ಮಾತ್ರ; ಪ್ರಭಾವತಿಯ ಎದೆಯನ್ನು ಕರಗಿಸಿತು. ಕಣ್ಣ ಹನಿಗೂಡಿದವು.

“ನಿನ್ನ ಮಾತಿಗೆ ನಾನೇನಾದರೂ ತಿಳಿದುಕೊಳ್ಳುವುದೇ ಲೀಲಾ, ನೀನು ಮನುಷ್ಯ ಭಲ್ಲ, ಸ್ನೇಹದೇವತೆ. ಹೇಳುವುದನ್ನು ಹೇಗೆ ಹೇಳುವುದೆಂದು ತಿಳಿಯದೆ, ತೊಳುತ್ತಿದ್ದೇ....”

“ಹೇಳುವುದು ಅಷ್ಟು ಕಷ್ಟವಾದರೆ ಹೇಳುವುದೇಕೆ ?....”

“ಹಾಗೆಂದು ನಿನ್ನಿಂದ ಮುಚ್ಚಿಡಲೂ ಆರೆ ಲೀಲಾ....ನಿನಗೆ ಮೋಸ ಮಾಡಲಾರೆ. ಬಂದ ದಿನವೇ ನಿನಗೆ ಹೇಳಬೇಕಾಗಿತ್ತು. ಹೇಳವೆ ಆವ ರಾಧ ಮಾಡಿದೆ. ನಿನ್ನ ಪ್ರೇಮಕ್ಕೆ, ವಿಶ್ವಾಸಕ್ಕೆ ನಾನು ಪಾತ್ರಜೊ ಅಲ್ಲವೂ ನಾನೇ ಹೇಳಲಾರೆ ಲೀಲಾ....”

“ಷಾ. ಹಾಗೆ ಮಾತಾಡಬಾರದು. ನಿನ್ನಲ್ಲಿ ಮೋಸವಿಲ್ಲ, ನಾ ಬಲ್ಲೇ.”

ಲೀಲಾವತಿ ನಿಧಾನವಾಗಿ ತಲೆಯಾಡಿಸುತ್ತಾ ಹೇಳಿದಳು.

“ನನ್ನಲ್ಲಿ ಮೋಸವಿಲ್ಲವೇ ಲೀಲಾ, ನನ್ನ ವಿಚಾರ ನಿನಗೇನೂ ತಿಳಿಯದು.”

“ನಿಜ. ನಿಷ್ಟ ವಿಚಾರ ನನಗೆ ತಿಳಿಯದು. ಆದರೆ ನಿನ್ನನ್ನು ಬಲ್ಲೇ. ಅದ್ದು ರಿಂದಲೇ ಇಷ್ಟ ಧೈರ್ಯವಾಗಿ ನಿನ್ನಲ್ಲಿ ಮೋಸವಿಲ್ಲೆಂದು ಹೇಳಿದ್ದು.”

“ನನ್ನನಾನ್ನಾದರೂ ನಿನೇನು ಕಂಡೆ ಲೀಲಾ ?”

“ಏನು ಕಾಣಬೇಕು ಪ್ರಭಾ ? ಯಾರನಾನ್ನಾದರೂ ಹೊಟ್ಟಿ ಬಗಿದು, ಅವರೊಳಗೆ ಏನಿದೆ ಎಂದು ಸೋಡುತ್ತೇನೆಯೇ ? ಅಂತಃಕರಣಕ್ಕೆ ಅಂತಃಕರಣ ಅರಿವಾಗುತ್ತದೆ. ಮೋದಲ ದಿನ ನೀನು ಮಲಬಾರ್ ಹಿಲ್ಸ್ ನಲ್ಲಿ ಕಡಲ ದೃಶ್ಯ ಕಂಡು ವ್ಯೇ ಮರೀತಾಗಲೇ ಗೊತ್ತಾಯಿತು.”

“ಏನು ?”

“ಕಡಲನ್ನು ಕಂಡು ಪರವಶವಾಗುವ ಮುಗ್ದ ಮನಸಿನಲ್ಲಿ ಕಪಬ ಶನದ ಕಸಿರು ಇಲ್ಲ ಎಂದು.”

“ಹಾಗೆಂದು ಹೇಳಿತೇ ನಿನ್ನ ಮನಸ್ಸು !”

“ಹೂ. ಇನ್ನೂ ಏನೇನೋ ಹೇಳಿತು. ಅದು ಹೇಳಿದ್ದನ್ನೇ ಲಾಲ್ ಹೇಳಿ ನೂರ ಇಷ್ಟತ್ತೇರದು

ದರೆ, ನಿನ್ನ ತಲೆ ಆಕಾಶಕ್ಕೇರಿ ಬಿಡುತ್ತದೆ. ಅದಕ್ಕೇ ಆದಾವುದನ್ನೂ ನಿನಗೆ ಹೇಳುವುದಿಲ್ಲ.” ಮಧುರವಾದ ನಗು ನಗುತ್ತಾ ಹೇಳಿದಳು ಲೀಲಾವತಿ.

“ನನಗೆ ಹೇಳುವುದಿಲ್ಲವಾದರೆ, ಮತ್ತಾರಿಗೆ ಹೇಳುತ್ತೀ ?”

“ನಿನ್ನ ಯಜಮಾನರಿಗೆ !....”

“ನಿನ್ನ ಯಜಮಾನರು ! ಅದಕ್ಕೇ ಲೀಲಾ ನಿನೇನೂ ತಿಳಿಯದ ಮುಗ್ಧ ಎಂದದ್ದು. ಈ ಜಗತ್ತಿನ ದೃಷ್ಟಿಯಲ್ಲಿ ಅವರು ನಿನ್ನ ಯಜಮಾನ ರಲ್ಲ. ನಾನವರ ಪಶ್ಚಿಮಾನ. ಅವರು ಹುಡುಗಿಯನ್ನು ಹಾರಿಸಿಕೊಂಡು ಬಂದ ಸೀಚರು, ನಾನು....ನಾನು....ನಾನು ಏನೆಂದು ಹೇಳಲಿ....ನಿಜ....ಹೊಸಲು ದಾಬಿದ ಹೆಣ್ಣು.”

ಬೆಂಗಳೂರಿನಲ್ಲಿ ಕಳೆದ ಕೆಲದಿನಗಳ ಕಹಿ ಅನುಭವದ ನೆನಪೆಲ್ಲಾ ಕಡೆಕಡೆದು ಕರ್ಕಣತೆಯಾಗಿ ತೇಲಿಬಂತು ಪ್ರಭಾವತಿಯ ಮಾತಿನಲ್ಲಿ.

ತನ್ನ ಮಾತು ಕೇಳಿ ಲೀಲಾವತಿ ಬೆಳ್ಳಿ ಬೀಳಬಹುದು, ಸಿಟ್ಟಾಗಿ ಬಹುದು, ತನ್ನಿಂದ ದೂರ ಸರಿಯಬಹುದು ಎಂದು ಪ್ರಭಾವತಿ ನಿರೀಕ್ಷಿಸಿ ದ್ವಾರು. ಅವಳ ನಿರೀಕ್ಷೆ ತರ್ಕಬದ್ಧವಾಗಿತ್ತು. ಅದರೆ ಲೀಲಾವತಿಯು ಹಾಗೇನೂ ಮಾಡಲಿಲ್ಲ. ಅವಳ ಮಾತನ್ನು ಕೇಳಿ, ಎದೆವಿಣಿಯನ್ನು ಮಧುರವಾಗಿ ಮಿಡಿನ ನಗೆ ನಕ್ಕು, ಅಷ್ಟು ದೂರ ಕುಳಿತ ಪ್ರಭಾವತಿಯನ್ನು ಹತ್ತಿರ ಎಳೆದುಕೊಂಡು ಅವಳ ಹೆಗಲ ಮೇಲೆ ಕೈ ಹೇಳಿದಳು—

“ಆಷ್ಟೇ ತಾನೇ. ಅದು ನನಗೆ ಗೊತ್ತು.”

ಲೀಲಾವತಿ ಕೊಟ್ಟಿ ಉತ್ತರ ಕೇಳಿ ಪ್ರಭಾವತಿ ಆಶ್ಚರ್ಯದಿಂದ ತಬ್ಬಿ ಬ್ರಂಭಿಲಾಗಿ ಹೋದಳು.

“ಗೊತ್ತೆ, ಇದು ನಿನಗೆ ಗೊತ್ತೆ, ಯಾರು ಹೇಳಿದರು ? ಅವರು....”

“ಉಹಂಕೂ. ಶಾಂತಾರಾಂ ಹೇಳಲಿಲ್ಲ. ಹಾಗೇ ಗೊತ್ತಾಯಿತು.”

“ಯಾರೂ ಹೇಳಲಿಲ್ಲ, ಅದರೂ ತಿಳಿಯಿತು. ಹೇಗೆ ?”

“ನಿನಗೆ ಈದಿನ ನಿನ್ನ ವಿಚಾರನೆಲ್ಲಾ ಹೇಳಬೇಕೇನಿಸಿದೆ. ಹೇಳುವವರೆಗೂ

ನಿನ್ನ ಹೃದಯ ಹಗುರವಾಗುವುದಿಲ್ಲ. ಹೇಳಬಿಡು ಆಮೇಲೆ ಹೇಗೆ ಗೂತ್ತಾಯಿತೆಂದು ಹೇಳುತ್ತೇನೆ.”

“ಇಲ್ಲ ಲೀಲಾ, ಮೊದಲು ನಿನಗಿದು ಹೇಗೆ ಗೂತ್ತಾಯಿತೆಂದು ಹೇಳು ?”

“ನಾನು ಮೊದಲು, ನೀನು ಮೊದಲು ಎನ್ನುವುದಕ್ಕೆ ಇದೇನು ಉರು ಟಿಣಿಯ ಹಾಡೇ? ಮೊದಲು ನನ್ನಿಂದ ಗುಟ್ಟು ಮಾಡಿದವರು ನೀನು. ಎಂತಲೇ ಮೊದಲು ನಿನ್ನ ಸರದಿ. ನಿನ್ನ ದಾಗಲಿ, ಆಮೇಲೆ ನನ್ನ ದು ಹೇಳುತ್ತೇನೆ.”

ತನ್ನ ವಿಷಯವನ್ನು ಅವಳೆದುರಿಗೆ ಹೇಗೆ ಹೇಳುವುದೆಂದು ಚಿಂತಿಸುತ್ತಿದ್ದ ಪ್ರಭಾವತಿಯ ಹೃದಯದ ಭಾರ ಕಡಿಮೆಯಾಗಿತ್ತು. ಈಗ ಹೇಳುವುದು ಕವ್ಯವೇನಿಸಲಿಲ್ಲ. ತನ್ನ ಮನೆ, ಅಲ್ಲಿಯ ಜೀವನ, ಮೊದಲು ಶಾಂತಾರಾಮನನ್ನು ಕಂಡುದು ಮೊದಲು ಮಾಡಿಕೊಂಡು, ಬೊಂಬಾಯಿಗೆ ಬಂದ ವರಿಗಿನ ವಿಚಾರದವರಿಗೆ ಎಲ್ಲವನ್ನೂ, ಏನೂ ಮುಚ್ಚುವುರೆ ಮಾಡದೆ ಹೇಳುವುಗಿಸಿದಳು.

“ಲೀಲಾ-ಇಂದು ನಮ್ಮ ಪಾಲಿಗೆ ಜಗತ್ತಿನಲ್ಲಾರೂ ಇಲ್ಲ. ಜಗತ್ತೇ ನಮ್ಮ ಪಾಲಿಗೆ ಬಾಗಿಲು ಮುಚ್ಚಬಿಟ್ಟದೆ. ಜಗತ್ತಿನ ದೃಷ್ಟಿಯಲ್ಲಿ ನಾನು ಪಾಪಿ, ಜಾರಿಣಿ, ಮಾನಗೆಟ್ಟ ಸ್ವರೂಪಾರಿ....ತನ್ನ ಪಾಲಿಗಾರೂ ಇಲ್ಲ.” ಬೇಡ ಬೇಡವೆಂದರೂ ಹರಿದು ಬಂದ ಕಂಬನಿಯ ಹೊಳೆಯಲ್ಲಿ ತೇಲುತ್ತಾ ಪ್ರಭಾವತಿ ತನ್ನ ಕಥೆ ಹೇಳಿ ಮುಗಿಸಿದಳು.

ಲೀಲಾವತಿ ಶಿಲಾಪೀಠ ಪ್ರತಿಮೆಯಂತೆ ಮೈ ಮರೆತು ಕೇಳಿದಳು, ಪ್ರಭಾವತಿಯ ಬಾಳಿನ ದಾರುಣ ವೃತ್ತಾಂತವನ್ನು. ಅವಳ ಕಣ್ಣಿನಲ್ಲಾ ಕಂಬನಿ ಕೆರೆಗಟ್ಟಿ, ತುಳುಕಿ ಬಂದ ಹಸಿಯೋಂದು ಕಣ್ಣಿನಿಂದಿಳಿದು, ಕೆನ್ನೆಯ ಮೇಲೆ ಜಾರಿ, ಕೆನ್ನೆಯಂಚಿನಲ್ಲಿ ಒಂದು ಗಳಿಗೆ ತೂಗಾಡಿ, ವಕ್ಕೆಸ್ಥಿಲದ ಮೇಲೆ ಧುಮುಕಿತು. ಒಳಗಿನ ದುಃಖದಾಳದೊಳಗೇ ಮುಳುಗಿಹೊಗೆ ಲೆಳಸುವ ಧ್ವನಿಯನ್ನು ಬಲಾತ್ಮಾರವಾಗಿ ಹೊರಗೆ ಎಳತೆಂದು ಹೇಳಿದಳು—

“ನೀನು ಆ ಮಾತಾಡಬಾರದು ಪ್ರಭಾ”

ನೂರ ಇಪ್ಪತ್ತ್ವಾಳ್ಳು

“ಯಾವ ಹಿ

“ನಿನ್ನ ಭಾಗ್ಯ ಕೊಲ್ಲಲುವೆಂದುದು. ನನ್ನನ್ನು ಜಗತ್ತಿನ ಜೊತೆಗೇ ಸೇರಿಸಿ ದಾಳಿತ್ಯಾದಿ ವಿಶ್ವ ಹೃದಯದಲ್ಲಿ ನನಗೂ ಸಾಧಾನ ವಿಲ್ಲವೇ ?”

“ಲೀಲಾ, ಲೀಲಾ ಮಾಡಬೇಡ-ನನ್ನನ್ನು ಕೊಲ್ಲಬೇಡ. ನಿನ್ನ ಹೃದಯದಲ್ಲಿ ನನಗವು ತಾವು ಕೊಟ್ಟಿರಿ ಅದೇ ನನ್ನ ಭಾಗ್ಯ.”

“ನಾನು ಹೇಳುವುದಕ್ಕಿಂತ ಆಗ್ರಹಿಸುತ್ತೂ.”

ಅವಳ ಮಾತು ಕೆಂಡ, ದುರ್ಬಿಲ್ತು ಬತ್ತಿ ಹೋಗಿ, ತಾನೇ ತಾನಾಗಿ ನುಗ್ಗಿಬಂದ ಹರ್ವದಲ್ಲಿ ವ್ಯೋಮಕ್ಕು, ಮುಖಾವತಿ ಲೀಲಾವತಿಯನ್ನು ಆಲಂಗಿಸಿ ಮುತ್ತುಕೊಟ್ಟಳು. ಅದರಿಂದ ಲೀಲಾಪತಿಗೂ ಮತ್ತೆ ರಿಂದಂತಾಯಿತು. ಒಂದು ಗೌಗೆ ಸುಮುಕ್ಕಿದ್ದ ಯಾರಕ ಹೇಳಿದ್ದು—

“ಇದಕ್ಕೇ ನಾನು ನಿನ್ನನ್ನು ಕುಡಿಸುತ್ತು ಮುಡುಗಿ ಎನ್ನುವುದು. ಇಂಥಾನ್ಯಾಯ ಮಾಡಬಹುದೇ ?”

“ನಾನೇನು ವಾಡಿದೆ ಲೀಲಾ.”

“ನಿನ್ನ ಗಂಡನಿಗೆ ಮಿಸಲಾದಿ ಪ್ರಾಣದಿನ ನನಗೆ ಕೊಡುವುದೇ?”

ಅವಳ ತುಂಟರನದ ಮಾತು ಕೆಂಡ ಶಾಶಾವತ ಪ್ರಭಾವತಿ, ಲೀಲಾವತಿಯ ಕೆನ್ನೆಯನ್ನು ಮೃದುವಾಗಿ ಹೊಡಿಸಿ ಹಿಡಿತ್ತು—

“ನೀನು ಲಜ್ಜೆಗೆಟ್ಟಿರಿ ಲೀಲಾ.”

“ಅಲ್ಲಿಗೆ ನಮಿಷ್ಟಿರ ಜೋಡಿ ಹಿಡಿಯಿತ್ತು.”

ಸ್ವೈನ ಮೇಲೆ ಅಲಾಗಡ್ಡೆ ಹೇಯಿಸರಿಂದು ಇಟ್ಟಿ ನೀರು, ಕುದಿಕುದಿದು ‘ನನ್ನನ್ನು ಮರತೇಬಿಟ್ಟಿರಲ್ಲಾ ಹಾಡು ಕುದಿಗುತ್ತಿತ್ತು. ಅದನ್ನು ನೋಡಿ ಲೀಲಾವತಿ—

“ಹೋಗಿ ಮೋದಲು ಮುಖ ತೊತ್ತಿಗೆ ತೂಗಿ ನಿನ್ನ ಗಂಡ ಬಂದರೆ, ನಿನ್ನ ಕಣ್ಣೀರನ ಕರೆಗಟ್ಟಿದ್ದು ನನಗೆ ಹಿಡಿಶಾಪ ಹಾಕಿಯಾನು.”

“ಆ ಮಾತು ನಿನಗೂ ಅನ್ವಯಿಸುತ್ತದ ಲೀಳು.”

“ಮೊದಲು ನೀನು ಮುಖ ತೊಳೆದು ಬಾ. ಹೇಗೂ ನೀರು ಮರಕು ತ್ವಿಯೆ. ಒಂದು ಲೋಟಿ ಕಾಫಿ ಮಾಡಿಟ್ಟೀರ್ತೇನೆ. ಆಮೇಲೆ ನಾನೂ ಮುಖ ತೊಳೆದು ಬರುತ್ತೇನೆ. ಹಾಯಾಗಿ ಕಾಫಿ ಕುಡಿಯೋಣ.”

ಅವಳ ಮಾತಿಗೆ ಬದಲಾಡಲಾಗಿ, ಪ್ರಭಾವತಿ ಎದ್ದಿ ಹೋಗಿ ಮುಖತೊಳೆದು ಬಂದಳು. ಅವಳ ಹಣಿಗೆ ತಾನೇ ಕುಂಕುಮವಿಟ್ಟು ಲೀಲಾ ವತಿ—

“ನಿಮ್ಮಿಂದ ನನಗೆ ತುಂಬಾ ಕಷ್ಟವಾಯಿತು. ಹೋಗಲಿ. ಅದಕ್ಕೆ ಹಂ ಹಾರವಾಗಿ, ಕಾಫಿ ಸೋಡಿಸಿ, ಹಾಲು ಸಕ್ಕರೆ ಬೆರಿಸಿ, ನಾನು ಬರುವ ಹೊತ್ತಿಗೆ ಸಿದ್ಧವಾಗಿಟ್ಟಿರು. ಶಲ್ಲಾಘಾದರೆ ಸಿಗಿದುಬಿಟ್ಟೇನು. ನಾನೆನ್ನು ಕೆಟ್ಟಿರುವಳು ಅನ್ನವುದು ನಿನಗೆ ತಿಳಿಯುದು” ಎಂದು ಹೇಳಿ ತಾನೂ ಮುಖ ತೊಳೆದು ಬರಲು ಹೋದಳು.

ಅವಳು ಬರುವ ವೇಳಿಗೆ/ಪ್ರಭಾವತಿ ಕಾಫಿಯನ್ನು ಸಿದ್ಧಮಾಡಿ, ಅವಳು ಬರುತ್ತಿದ್ದ ಹಾಗೇ ಲೋಟಿಕ್ಕೆ ಬಗ್ಗಿ ಸಿಕೊಟ್ಟು, ತಾನೂ ಒಂದು ಬಟ್ಟೆ ಲನಲಿ ಹಾಕಿಕೊಂಡಳು. ಕಾಫಿ ಕುಡಿಯುತ್ತಿದ್ದಾಗ ಪ್ರಭಾವತಿಗೆ, ಲೀಲಾ ವತಿ ‘ಯಾರೂ ಹೇಳಲಿಲ್ಲ, ಆದರೂ ತಿಳಿಯಿತು.’ ಎಂಬುದು ನೇನಪಾಗಿ ಕುಶಾಹಲ ಕೆರಳಿತು.

“ಮಾರತೆಬಿಟ್ಟಿದ್ದೆ.”

“ಎನು ?”

“ನಾನು ಹೇಳದೇ ನನ್ನ ವಿಚಾರವೆಲ್ಲಾ ತಿಳಿಯಿತು ಎಂದೆಯಲ್ಲ, ಹೇಗೆ ತಿಳಿಯಿತು ?”

“ಅದೇ—ಡೆಂಗಿನದು ಎಕ್ಕಾ-ರೇ ಕಣ್ಣಾ. ಅದರಿಂದ ಯಾವುದನ್ನೂ ಮುಚ್ಚಿದಲು ಸಾಧ್ಯವಿಲ್ಲ.”

“ಬಧಾಯಿ ಕೊಟ್ಟಬೇಡ. ಮೊದಲು ನಿನಗೆ ಹೇಗೆ ಗೊತ್ತಾಯಿತು ಎಂದು ಹೇಳಿ ಮಿಕ ಸಿನ್ನದು ಎಕ್ಕಾರೇ ಕಣ್ಣಾ, ಅಹುದೋ ಆಲ್ಲವೋ ಹೇಳುತ್ತೇನ್ನೀ.”

“ಅದೇನು ಹೇಳುತ್ತೀಯೋ. ಗುಡ್ಡದಪ್ಪ ಓದಿದೀಯ. ಆದರೆ ವ್ಯವಹಾರದಲ್ಲಿ ನಾತ್ರ ಹಸುಗೂಸು. ಪ್ರಪಂಚವರಿಜ್ಞಾನ ಎಳ್ಳುಕಾಳು ಮುಳ್ಳು ಮೊನೆಯಷ್ಟು ಇಲ್ಲ.”

“ಏಕೆ ?”

“ಕೇಳಿದವರಿಗೆ ನಾವಿಷ್ಟರೂ ಗುಡಮೊಡಿರೆಂದು ಹೇಳಿಕೊಳ್ಳುತ್ತೀರೆ. ಆದರೆ ನೀವು ಹೇಳಿದೆ ತಾನೇ ಹೇಳುವ ಮಂಗಳಸೂತ್ರವನ್ನು ಶಾಸ್ತ್ರಕ್ಕೂ ದರೂ ಕಟ್ಟಿಕೊಳ್ಳಬೇಕೆಂಬ ಜ್ಞಾನವಿಲ್ಲ. ಅದಿಲ್ಲದೆ ನೀವು ಗಂಡ ಹೆಂಡಿ ರೆಂದರೆ ಯಾರು ನಂಬುತ್ತಾರೆ ಹೇಳು ?”

ತಾವಿಷ್ಟರೂ ಗಂಡ ಹೆಂಡಿರೆಂದು ಹೇಳಿಕೊಂಡೂ, ತನ್ನ ಕೊರಲಭ್ರಮ ಮಾಂಗಲ್ಯವಿಲ್ಲದ ಅಸಂಬಧ ತೆ ಅವಳಿಗೆ ಅರಿವಾದುದು ಆಗಲೇ.

“ನಿಜ, ನಿಜ, ಲೀಲಾ. ನಿನ್ನ ದು ಎಕ್ಕು-ರೆ ಕಣ್ಣ, ಈ ಅಸಂಬಧ ತೆ ನನಗೆ ಹೊಳದೇ ಇರಲಿಲ್ಲ, ಅವರೂ ಹೇಳಲಿಲ್ಲ.”

“ಸರಿ, ಅದು ಮತ್ತೊಂದು ಮಂಕುದಿಸ್ತೇ. ನೀವಿಷ್ಟರೂ ನನ್ನ ಹೆಗಲು ಹತ್ತಿದೀರ. ಬೆಂಬಾಯಿಯಂಥ ವಟ್ಟಿಣದಲ್ಲಿ ನಿಮಿಷಿಬ್ಬರನ್ನು ಕಟ್ಟಿಕೊಂಡು ನಾನು ಹೇಗೆ ಬಾಳುವೆ ನಾಡಬೇಕೋ ನಾನರಿಯೆ.” ಎಂದಳು ಲೀಲಾವತಿ, ಸ್ನೇಹದಲ್ಲಿ ತೊಯ್ದು ಸವಿಯಾದ ನಗು ನಗುತ್ತು.

“ಅದೆಲ್ಲಾ ಇರಲಿ. ಇದು ನಿನಗೆ ಯಾವಾಗ ಗೊತ್ತಾಯಿತು?”

“ನೀವು ಬಂದ ದಿನವೇ. ನನ್ನ ಗಂಡ ‘ಇವರು ಶಾಂತಾರಾಂನ ಹೆಂಡತ್ತಿ’ ಎಂದು ಪರಿಚಯ ಮಾಡಿಸಿದಾಗಲೇ, ನನ್ನ ಕಣ್ಣ ನಿನ್ನ ಕತ್ತುನೋಡಿತು. ಕಳ್ಳನ ಗುಟ್ಟು ಬಯಲಾಯಿತು. ನೀನೇ ಹೇಳಬಹುದು ಎಂದಿದೆ.”

“ಹಾಗಾಧರೆ ಸಿನಗೆ ನಮಿಷಿಬ್ಬರ ಮೇಲೂ ತುಂಬಾ ಅಸಮಾಧಾನ ವಾಗಿರಬೇಕು.”

“ಏಕೆ ?”

“ಇಂಥಾ ಮುಚ್ಚುವರೆ ಮಾಡಿದ್ದ ಕ್ಷೇತ್ರ, ಅಲ್ಲವೇ ?”

“ಅಸಮಾಧಾನ ಏಕಾಗಬೇಕು ?”

“ಹೇಳಲಿಲ್ಲ ಎಂದು.”

“ಎಲ್ಲರೂ ಕಂಡವರೆಲ್ಲರಿಗೂ ತಮ್ಮ ಜೀವನವನ್ನೆಲ್ಲಾ ಸಾಧಿ ಹೇಳುತ್ತಾರೆಯೇ? ಅವರವರ ಜೀವನ ಅವರಿಗೆ.”

“ನಮ್ಮ ವಿಷಯ ನಿನು ತಪ್ಪಿ ತಿಳಿದುಕೊಳ್ಳಲಿಲ್ಲವೇ?”

“ಉಂಟೂ. ತಪ್ಪೇಕೇ ತಿಳಿದುಕೊಳ್ಳಬೇಕು?”

“ಮತ್ತೇನಿಂದು ತಿಳಿದುಕೊಂಡಿ?”

“ಓಹೋ—ಇದು ಬೊಂಬಾಯಿಗೆ ರಿಜಿಸ್ಟ್ರರು ಮದುವೆಗೆ ಬಂದುಕೆಳ್ಳಿದ್ದೇ. ಎರಡು ದಿನದ ಮೇಲೆ ತಾನೇ ಗೊತ್ತಾಗುತ್ತದೆ ಎಂದುಕೊಂಡು ಕಾಯಾಗಿದ್ದು ಬಿಟ್ಟೇ.”

“ನಿನ್ನ ಗಂಡನಿಗೂ ಇದು ಗೊತ್ತಾಯಿತೆ?”

“ಗೊತ್ತಾಗದೆ—ಆ ದಿನವೇ, ನಾನೇ ಅವರಿಗೆ ಹೇಳಿದೆ. ನಿಮ್ಮ ಹಾಗೆ ಗಂಟ್ಯು ಮಾಡುವುದು ನನಗೆ ಬರದು.”

“ಅವರು ಏನೆಂದರು?”

“ಒಂದು ಗಳಿಗೆ ಅವರಿಗೆ ಅಸಮಾಧಾನವಾಯಿತು.”

“ಅಸಮಾಧಾನವಾಯಿತೇ?”—ಕಂಗಾಲಾಗಿ ಕೇಳಿದಳು ಪ್ರಭಾವತೀ.

“ಮತ್ತೇ. ಇಷ್ಟ ಸ್ನೇಹಿತರು. ತನ್ನ ಲೈ ಮುಚ್ಚುಮರೆ ಮಾಡಬೇಕೇ, ಹೇಳಿದ್ದರೆ ಏನು ತಪ್ಪಾಗುತ್ತಿತ್ತು ಎಂದು ನೊಂದುಕೊಂಡರು.”

“ಹಾಗಾದರೆ ಈಗಲೂ ಅವರಿಗೆ ನಮ್ಮ ಮೇಲೆ ಅಸಮಾಧಾನವಿರಬೇಕು.”

“ಉಂಟೂ. ನಾನು ಈವಿ ಹಿಂಡಿ ಹೇಳಿದೆ—‘ನಿಮಗೆ ಸಹನೆಯಿಲ್ಲ. ರ್ಯಾಲಿಸಲ್ಲಿ ಬಂದಿಲಿದ ಕೂಡಲೇ ಯಾರಾದರೂ ಹೇಳುತ್ತಾರೆಯೇ? ಹಾಗೆ ಹೇಳಬಾರದೆಂದಿದ್ದರೆ, ಇಲ್ಲಿಗೆ ಬರುತ್ತಲೇ ಇರಲಿಲ್ಲ. ಹೇಳಿಲಿಲ್ಲವೇ ಇರಲಕ್ಕೆ. ಹೇಳುವವರಿಗೂ ಸುಮ್ಮನಿರಿ’ ಎಂದೆ.”

“ಏನು ಹೇಳಿದರು?”

“ನಾನು ಹೇಳುವುದು ನಿಜ ಎಂದು ಶಾಂತವಾದರು.”

ಷಾರ್ಕ ಅಷ್ಟುಂಟಿ

“ಲೀಲಾ, ನಿನು ನಿಜವಾಗಿಯೂ ಮನುಷ್ಯಳ್ಳಿ, ದೇವತೆ.”

“ಸ್ವರ್ಗಿ. ಅವರ ಮುಂದೆ ನಾನು ಹುಲ್ಲುಕಡ್ಡಿ. ಅಮೇರೆ ಅವರೇ ನನಗೇನು ಹೇಳಿದರು ಗೊತ್ತೆ ?”

“ಏನು ಹೇಳಿದರು.”

“ಇದು ಸಮಾಗಿ ಗೊತ್ತಾಗಿವೆ ಎಂಬುದು ಸ್ವಲ್ಪವೂ ಅವರಿಗೆ ಗೊತ್ತಾಗದ ಹಾಗಿರಬೇಕು. ಹಾಗೇನಾದರೂ ತಿಳಿದುಕೊಂಡರೆ ಇಲ್ಲಿರಲು ಸಂಕೋಚಕ ಪಟ್ಟಿಕೊಂಡಾರು. ಏನು ದುಃಖಕ್ಕೆ ಸಿಕ್ಕೆ ಬಳಲಿ ಬಂದಿದಾರೋ, ಇಲ್ಲಿ ಇರುವಷ್ಟು ದಿನ ಹಾಯಾಗಿರಲಿ” ಎಂದರು. ಎಷ್ಟು ಜನ ಗಂಡಸರಿಗೆ ಈ ಸಹಸ್ರೆ ಬಂದಿತು ಹೇಳು ?”

ಲೀಲಾವತಿ ಹೇಳಿದುದನ್ನು ಕೇಳಿ, ಆ ಗಂಡ ಹೆಂಡಿರ ಒಕ್ಕೀಯತನ ಕಂಡು ಪ್ರಭಾವತಿ ಮೂಕಳಾದಳು.

“ಲೀಲಾ, ಇಗತ್ತಿನ ಜನವೆಲ್ಲಾ ನಿಮ್ಮ ಹಾಗೇ ಇದ್ದರೆ ಎಷ್ಟು ಚಿನ್ನು.”

“ಹಾಗಿಲ್ಲದೇ ಒಳಿತಾಯಿತು.”

“ಏಕೆ ?”

“ನಮ್ಮಂಥ ಜನವೇ ಇದ್ದರೆ, ಆಗ ನಿಮ್ಮಂಥವರನ್ನು ಹುಡುಕಲಿಕ್ಕೆ ಸೂರ್ಯಮಂಡಲಕ್ಕೆ ಹೋಗಬೇಕಾಗಿತ್ತು.”

ಇಬ್ಬರೂ ಶ್ರೀತಿ ಮಾಡಿದ ವಿಣಿಗಳು ಗಾಳಿಗೂ ಮಿಡಿದು ಮಂಜುಲ ನಾದ ಸೂಸುವಂತೆ ನಕ್ಕರು.

“ನಿಮ್ಮಿಬ್ಬರದು ಹಾಲು ಸಕ್ಕರೆ ಜೊಡಿ,” ಪ್ರಭಾವತಿ ಹೇಳಿದಳು.

“ನಿಮ್ಮದು ಹೊವು ಪರಿಮಳವಿದ್ದಂತಾಗಲಿ.”

ಗೆಳತಿಯರಿಬ್ಬರಿಗೂ ತಮ್ಮ ಮಾತುಕತೆಯಲ್ಲಿ ಹೊತ್ತು ಹೊದುದೇ ಗೊತ್ತಾಗಿರಲಿಲ್ಲ. ಪ್ರಭಾವತಿಗಂತೂ ಲೀಲಾವತಿಯ ಹೃದಯದಲ್ಲಿ ಹೊಸ ಲೋಕವನ್ನೇ ಕಂಡಂತಾಗಿತ್ತು. ಆಫ್ಸಿಸಿನಿಂದ ಸದಾನಂದ ಹಿಂದಿರುಗಿ, ಅವರಿಬ್ಬರನ್ನೂ ಈ ಲೋಕಕ್ಕೆ ಎಳಿತಂದ.

“ಹೆಂಗಸರಿಗೆ ಹೆಂಗಸರ ಜೊತೆ ಸಿಕ್ಕಬಾರದೆನ್ನು ವುದು ಇದಕ್ಕೇ ಎಂದು ಕಾಣುತ್ತೆ,” ಎಂದು ಗದ್ದಲ ಮಾಡಿದ.

“ಅದಕ್ಕೇ ನಿಮ್ಮಂತಕೆವರ ಜೊತೆ ಸೃಷ್ಟಿ ಮಾಡಿರಬೇಕು ಬ್ರಹ್ಮ ಈಗೇನು ಲೋಕ ನುಳುಗಿ ಹೋದದ್ದು.”

“ಮೆಟ್ಲೋ ಧಿಯೇಟರಿಗೆ ಫೋಡ ಮಾಡಿ, ಸೀಟು ರಿಜರ್ವ್ ಮಾಡಿ ಸಿದ್ದಿ. ಮಾತಿನ ಭರಾಟಿಯಲ್ಲಿ ಶನಿವಾರ ಸಂಚೆ ಎಂಬುದು ಮರಿತು ಹೋಯಿತೇನೋ. ಶಾಂತಾರಾಂ ಎಲ್ಲಿ ?”

“ಯಾರೋ ಪರಿಚಯದವರನ್ನು ನೋಡಿ ಬರುತ್ತೇನೆ ಎಂದು ಹೋದರು. ಇನ್ನೇನು ಅವರೂ ಬರುವ ಹೊತ್ತಾಯಿತು,” ಪ್ರಭಾವತಿ ಉತ್ತರ ಕೊಟ್ಟಳು.

“ಸರಿ-ಅವನನ್ನು ಮನೆ ಬಿಟ್ಟು ಹೊರಹಾಕಿ, ಹರಬೆಗೆ ಕುಳಿತಿರೇನೋ-ಆಕ್ಕಪಕ್ಕದ ಮನೆಯವರ ಕುಲ ಗೋತ್ತುಗಳೆಲ್ಲಾ ತೊಳೆದು ಹೋಯಿತೋ, ಆಫ್ವಾ ಇನ್ನೂ ಏನಾದರೂ ಉಳಿಸಿದೀಯೋ ಲೀಲಾ ?”

“ಇನ್ನೇನು ನಮಗೆದೇ ಕೆಲಸ. ಎಲ್ಲರದೂ ಅಯಿತು, ನಿಮ್ಮೊಬ್ಬರದು ಮಾತ್ರ ಬಾಕಿ ಉಳಿದಿದೆ. ಈಗ ಅದನ್ನು ಆರಂಭಿಸಬೇಕು ಎಂದಿದ್ದೇವೆ. ಆಗಬಹುದೇ ?” ಹುಸಿ ಮುನಿಸಿನಿಂದ ಲೀಲಾವತಿ ಕೇಳಿದಳು.

“ಪ್ರಣಾತಿಗ್ರಿತ್ತಿ, ಬೇಕಾದ್ದು ಮಾಡು, ಆದರೆ ನನ್ನಂಥ ಬಡವಾಯಿಗಳ ತಂಟಿಗೆ ಮಾತ್ರ ಬರಬೇಡ. ನನ್ನ ಮೇಲಪ್ಪ ವಿಶ್ವಾಸವಿದ್ದರೆ, ಕಾಣಿ ಕೊಡುವ ಕೃಪೆ ಮಾಡು.”

ಆ ಗಂಡಹೆಂಡಿರ ಹುಡುಗಾಟ, ನಗೆಯಾಟವನ್ನು ಕಂಡು ಪ್ರಭಾವತಿಗೆ ‘ತಾವಿಬ್ಬರೂ ಎಂದು ಹಾಗಿರುವುದು ?’ ಎನಿಸಿತು. ನೋಡಿದವೂ ಸಾಲದೆಂಬಂತೆ, ಅಭಿಮಾನ ತುಂಬಿದ ಕಣ್ಣಗಳಿಂದ, ಅವರಿಬ್ಬರನ್ನೂ ನೋಡುತ್ತಾ ನಿಂತುಬಿಟ್ಟಿದ್ದಳು. ಅವಳ ಹೈದರಿಯದಲ್ಲಿ ಒಂದು ಮಾತು ಮತ್ತೆ ಮತ್ತೆ ಏಡಿಯುತ್ತಿತ್ತು—

“ಗಂಡ ಹೆಂಡಿರಿಂದರೆ ಹೀಗಿರಬೇಕು. ನಾವೂ ಹೀಗೇ ಇರಬೇಕು. ಲೀಲಾ ಹೇಳಿದ ಹಾಗೆ ಹೊವು-ಪರಿಮಳದ ಹಾಗೆ ಬೆರಿಯಬೇಕು.”

ಸದಾನಂದ ಹೆಂಡತಿಯೊಂದಿಗೆ ಜಗತ್ವಾಡಿ, ಕಾಣಿ ಕುಡಿದು ಸಿಗರೀಟು ನೂರ ಮುಖ್ಯತ್ವ.

ಹೊತ್ತಿ ಸುತ್ತಿರುವಾಗ, ಶಾಂತಾರಾಮನೂ ಬಂದ. ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಸಿದ್ಧವಾಗಿ ಸಿನಿಮಾಕ್ಕೆ ಹೊರಟರು.

ಸಿನಿಮಾ ಮುಗಿಸಿಕೊಂಡು ಬಂದು ಉಟ್ಟಮಾಡಿ ಮಲಗಿದ ಮೇಲೆ, ಪ್ರಭಾವತಿ ಶಾಂತಾರಾಮನಿಗೆ ಆ ದಿನ ನಡೆದುದೆಲ್ಲವನ್ನು ತಿಳಿಸಿ—

“ಅವರಿಬ್ಬರೂ ಈ ಲೋಕದ ಮನುಷ್ಯರಲ್ಲ,” ಎಂದೆಂ.

ಶಾಂತಾರಾಮನಿಗೂ ಹಾಗೇ ಅನಿಸಿತು.

“ಸದಾನಂದನಿಗೆ ಇದನ್ನು ಹೇಗೆ ಹೇಳುವುದು, ಹೇಳಿದರೆ ಬಳಿಕ ತಪ್ಪಿ ತಿಳಿದುಕೊಂಡರೆ ಏನು ಮಾಡುವುದು ಎಂದು ಹೆದರಿಕೊಂಡಿದ್ದೆ. ಅವನ ಇದರು ಹೇಳಿದೆ, ನಮ್ಮ ಸಣ್ಣ ತನ ತೋರಿಸಿಕೊಂಡಂತಾಯಿತು. ಮೊದಲು ಬೆಳಗ್ಗೆ ಕ್ಷಮಾಪಕೀ ಕೇಳಬೇಕು,” ಎಂದ.

“ಅವರೆಂದೂ ತಪ್ಪಿ ತಿಳಿದುಕೊಂಡಿಲ್ಲ; ತಿಳಿದುಕೊಳ್ಳುವುದೂ ಇಲ್ಲ. ಅನಂತಸ್ವೇಹದ ಸುವರ್ಚಾಮೂರ್ತಿ ಆತ.”

“ಲೀಲಾವತಿಯೂ ಶಿಷ್ಟೆ—ಕರುಣೆಯ ಕಾಮಧೀನು.”

ಕೃತಜ್ಞ ತಾಭಾರವಾದ ಹೃದಯದಿಂದ ಇಬ್ಬರೂ ಹಗುರಾಗಿ, ನಿದ್ರೆ ಮಾಡಿದರು. ಅಂಥ ನಿದ್ರೆ ಮಾಡಿ ಎಷ್ಟು ದಿನವಾಗಿತ್ತೋ ಎನಿಸಿತು ಪ್ರಭಾವತಿಗೆ.

೮೫

“ಪರಮಾಯಿಲ್ಲ. ನೀನು ಏನೋ ಅಂತ ಇದ್ದೆ. ಸದ್ಗುರು ಮಾಡಿ ಒಳ್ಳೆ ಹುಡುಗಿಯನ್ನೋ ಕದ್ದುಬಿಟ್ಟೆ. ಅಂಥ ಅದ್ವಿತೀ ಎಲ್ಲರಿಗೂ ಸಿಗಲಾರದು,” ಎಂದು ಲೀಲಾವತಿಯಂದ ಸುದ್ದಿಯೆಲ್ಲವನ್ನೂ ತಿಳಿದ ಸದಾನಂದ ಶಾಂತಾರಾಮನನ್ನು ರೇಗಿಸಿದ.

“ಕ್ಷಮಿಸು ಸದಾನಂದ. ನಿವ್ಯಾರ್ಥ ಹೃದಯ ವೈಶಾಲ್ಯವನ್ನು ಅರ್ಥ ಮಾಡಿಕೊಳ್ಳಲಾಗದ ಆವರಾಧಿ ನಾನು,” ಶಾಂತಾರಾಂ ಹೃತ್ವಾರ್ಥಕೆವಾಗಿ ಸದಾನಂದನನ್ನು ಕೇಳಿದ.

“ಕ್ಷಮಿಸಬೇಕೋ, ಶಿಕ್ಷಿಸಬೇಕೋ, ಅಧರ ಇತ್ಯಧರ ಆಮೇಲೆ.

ಈಗ ಮುಂದಿನದೇನು ಯೋಜನೆ ನಾಡಿದ್ದೀರು,” ಎಂದ ಸದಾನಂದ ಹಿಗರೇಟೆನ ಹೊಗೆಯುಗುಳುತ್ತಾ.

ಲೀಲಾವತಿ-ಪ್ರಭಾವತಿಯರಿಬ್ಬರೂ ಪೇಟಿಗೆ ಸಾಮಾನು ಖರೀದಿ ಮಾಡಲು ಹೊಗಿದ್ದು ದರಿಂದ, ಇವರಿಬ್ಬರೇ ಇದ್ದರು ಮನೆಯಲ್ಲಿ. ಆ ಹೊತ್ತಿ ನಲ್ಲಿ ನಿಸ್ಪಂಕೋಚವಾಗಿ ಮಾತನಾಡಬಹುದೆಂದು ಆ ಮಾತು ತೆಗೆದ್ದು ಸದಾನಂದ.

“ಮುಂದೆ ಏನು ಮಾಡಬೇಕೆಂಬುದೇ ನನಗೂ ತೋಚದಾಗಿದೆ. ನಿನ್ನ ಸ್ನೇಹಿತೆಕೆಂದಿದ್ದೆ. ನಿಜ ಹೇಳಬೇಕೆಂದರೆ ನಿನ್ನನ್ನು ನಂಬಿಯೇ ಚೊಂಬಾಯಿಗೆ ಬಂದದ್ದು. ಇಲ್ಲವಾದರೆ ಈ ಸಾಗರಕ್ಕೆಳಿಯುವ ಸಾಹಸ ಮಾಡುತ್ತಿರಲಿಲ್ಲ.”

“ಅಂತೂ ಚೊಂಬಾಯಿ ಬಿಡುವ ಯೋಚನೆ ಇಲ್ಲವೆಂದಾಯಿತು.”

“ಉಹೂ. ಅದೊಂದೇ ಮಾತು ಸದ್ಯಕ್ಕೆ ನಿರ್ಧರವಾಗಿರುವುದು. ಇನ್ನು ಎಲ್ಲಾದರೂ ಕೆಲಸ ಹುಡುಕಬೇಕು. ನಿನ್ನ ಮಧ್ಯಾಹ್ನ ಅದಕ್ಕೆಂದೇ ಹೊಗಿದ್ದೆ.”

“ಯಾರಲ್ಲಿಗೆ ?”

“ಜ್ಯೋತಿರ್ ಜನರಲ್ ಇಂಫರ್ಮೇನ್ಸ್ ಕಾರ್ಪೊರೇಟ್ ನಮ್ಮ ಉರಿನ ದಾವೋದರ ಹೆಗ್ಗಡೆ ಇದ್ದಾನೆ. ಎಲ್ಲಾದರೂ ಕೆಲಸ ಸಿಕ್ಕಿತೋ ಏನೋ ಎಂದು ವಿಚಾರಿಸಿದೆ.”

“ಏನು ಹೇಳಿದ ?”

“ನಮ್ಮಲ್ಲಾವುದೂ ಸ್ಥಳ ಇಲ್ಲ. ಬೇರೆ ಕಡೆ ವಿಚಾರಿಸಿ ತಿಳಿಸುತ್ತೀನಿ ಎಂದ್.”

“ನಿನ್ನ ವಿಷಯ ಮತ್ತೆ ನೂ ಅವನಿಗೆ ಹೇಳಲಿಲ್ಲ ತಾನೇ ?”

“ಇಲ್ಲ.”

“ಒಕ್ಕೀಯದು ನಾಡಿದೆ. ಇಂಥ ವಿಷಯ ಎಷ್ಟು ಕಡವೆ ಜನಕ್ಕೆ ತಿಳಿದರೆ ಅಷ್ಟು ಮೇಲು. ಎಲ್ಲರ ಕಣ್ಣು, ಬಾಯಿ ಒಂದೇ ರೀತಿ ಇರುವುದಿಲ್ಲ.”

“ನನಗೂ ಅದರ ಸಾಕಷ್ಟು ಅನುಭ್ವವಾಯಿತು.”

ನೂರ ಮುನ್ನತ್ತೆ ರಧು

“ಅನುಭವವಾದದ್ದೇ ಒಳತಾಯಿತು. ಒಮ್ಮೆ ಸುಟ್ಟು ಬೆರಳು ಮತ್ತೆ ಬೆಂಕಿಯ ಬಳಿ ಸುಳಿಯುವುದಿಲ್ಲ.”

ಅವನ ಮಾತು ಕೇಳಿ ಶಾಂತಾರಾಂ ಅಚ್ಚರಿಗೊಂಡ. ಅವರಿಬ್ಬರ ಮತ್ತೆ ಇಂದು ನಿನ್ನೆಯದಲ್ಲ, ಕಾರ್ಕಾಳದಲ್ಲಿ ಜೂತಿಗೆ ಸಾಲೆ ಕಲಿಯು ವಾಗಿನಿಂದಲೂ ಸ್ನೇಹಿತರು. ಆಗ ಶಾಂತಾರಾಮನೇ ಅವನನ್ನು ತವಾವೆ ಮಾಡುತ್ತಿದ್ದ—‘ಭಂಟರ ಹುಡುಗನಿಗೆ ಬುದ್ಧಿ ಕಡಮೇ’ ಎಂದು.

“ಇಪ್ಪೆಲ್ಲವನ್ನು ಎಲ್ಲಿ ಕಲಿತೆಯೋ ಸದಾನಂದ ?”

“ಜೀವನವೇ ಜಗದ್ಗಾರು ಶಾಂತಾರಾಮ್, ಅಮು ಕಲಿಸಲಾಗದಂದನ್ನು ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ನಾನು ನೀನೆಂದು ಕೊಂಡಷ್ಟು ಬುದ್ಧಿವಂತನಲ್ಲ, ಆದರೆ ನಿನ್ನ ಹಾಗಲ್ಲ. ಮೊದಲಿನಿಂದಲೂ ಸ್ವಲ್ಪ ಗಾಳಿಗುದರೆ ಸವಾರಿ ಮಾಡುವ ಸ್ವಭಾವ ನಿನ್ನದು. ಮಂಗಳೂರಿನಲ್ಲಿ ಕಾಲೇಜಿನಲ್ಲಿ ಓದುವಾಗ ಕುಮುದಿನಿಯೊಂದಿಗಾದ ಸರಸ್-ವಿರಸ ಈಗಲೂ ನೇನೆನಿಡಿ....”

“ಮತ್ತು ದನ್ನು ನೇನೆನಿಸಬೇಡ ಸದಾನಂದ....”

“ನಾನು ಬಲ್ಲೇ. ನಿನ್ನ ಆ ಹುಣ್ಣಿ ಇನ್ನೂ ಮಾಡಿಲ್ಲ. ಈಗ ಈ ಹುಡುಗಿಯೊಂದಿಗೆ ನೀನು ಬಂದುದನ್ನು ನೋಡಿ, ಅವಳ ಕೊರಳಲ್ಲಿ ಮಾಂಗಲ್ಯವಿಲ್ಲವೆಂದು ಲೀಲಾ ಹೇಳಿದಾಗ, ಮತ್ತೇನು ಮಾಡಿಕೊಂಡೆಯೋ ಎಂದು ಗಾಬರಿಯಾಗಿತ್ತು. ಆದರೆ-ನಿನ್ನ ಅದೃಷ್ಟ, ನಿನ್ನ ಜೊಳಿಗೆಗೆ ರತ್ನ ಬಂದು ಬಿಡ್ಡಿದೆ. ಎಚ್ಚರದಿಂದ ಕಾಪಾಡಿಕೋ. ನಿನಗಾಗಿ ಸಾಘ್ಯವಿದ್ದುದು ನ್ನೆ ಲಾಲ್ಲ ಮಾಡಲು ನಾನು ಸಿದ್ಧವಾಗಿದ್ದೇ ನೇ. ಕೆಲಸದ್ದಾ ಅಪ್ಪ ಯೋಚನೆ ಮಾಡಬೇಡ, ಹಾಯಾಗಿ ಇಲ್ಲಿರು. ಆದರ ವ್ಯವಸ್ಥೆ ನಾನು ಮಾಡುತ್ತೇನೇ.”

“ಸದಾನಂದ-ನಿನ್ನ ಸ್ನೇಹದ ಮುಣ-ಈ ಜನ್ಮದಲ್ಲಿ ತೀರಿಸಲಾಗದ್ದು.”

ಕೃತಜ್ಞತೆ ತುಂಬಿ ತುಳುಕುವ ಧ್ವನಿಯಲ್ಲಿ ಶಾಂತಾರಾಂ ಹೇಳಿದ.

“ನಿಜ. ಅದಕ್ಕೇ ಆ ಪ್ರಯತ್ನ ಮಾಡಬೇಡ,” ಎಂದ ಸದಾನಂದ, ಆರಿಹೋಗುತ್ತಿದ್ದ ಸಿಗರೀಟೆನಲ್ಲಿ ಮತ್ತೊಂದು ಸಿಗರೀಟ್‌ನು ಹೊತ್ತಿಸುತ್ತಿರುತ್ತಿರು.

ಸದಾನಂದ, ಭಾರತದ ಸುಪ್ರಸಿದ್ಧ ಜಾಹೀರಾತು ಸಲಹೆಗಾರರಾದ ವಾಲ್ಮೀಕಿ ಥಾವ್ಯನ್ ಸಂಸ್ಥೆಯ ಬೋಂಚಾಯಿ ಕಣ್ಣೀರಿಯಲ್ಲಿ ಕನ್ನಡ ಜಾಖೆಯ ಮುಖ್ಯಸ್ಥನಾಗಿದ್ದ ದರಿಂದ, ಆವನಿಗೆ ಬೋಂಚಾಯಿನ ದೊಡ್ಡ ವ್ಯಾಪಾರಸ್ಥರನೇಕರ ಪರಿಚಯವಿತ್ತು. ಆದ್ದರಿಂದಲೇ ಸ್ವಲ್ಪ ಪ್ರಯತ್ನ ಪಟ್ಟರೆ, ಯಾವುದಾದರೀಂದು ಒಳ್ಳೆಯ ಸಂಸ್ಥೆಯಲ್ಲಿ ಶಾಂತಾರಾಮನಿಗೊಂದು ಕೆಲಸ ಕೊಡಿಸುವುದು ಕಷ್ಟವಾಗಲಾರದಿಂದೇ ನಂಬಿದ್ದ. ಮರುದಿನದಿಂದ ಆ ಪ್ರಯತ್ನವನ್ನು ಆರಂಭಿಸಿದ. ಎಂಥದೋ ಬೇಕಾಬಿಟ್ಟೆಯ ಕೆಲಸವಾಗಿ ದ್ವರೆ, ಬೇಗ ಸಿಗುಹುದಾಗಿತ್ತು. ಆದರೆ ಸಾಕಷ್ಟು ಆದಾಯವಿರದೆ, ಬೋಂಚಾಯಿನಲ್ಲಿ ಸಂಸಾರ ಸಾಗಿಸುವುದು ಎಷ್ಟು ಕಷ್ಟವೆಂಬುದು, ಸದಾ ನಂದನಿಗೆ ಹಲವರ್ಷಗಳ ಬೋಂಚಾಯಿ ಜೀವನದಿಂದ ಅರಿವಾಗಿತ್ತು. ಕೆಲಸವೂ ಶಾಂತಾರಾಮನಿಗೆ ಹೊಂದಿಕೆಯಾಗಬೇಕು, ಸಂಬಳವೂ ಸಾಕಷ್ಟು ಸಿಗಬೇಕು—ಆಂಥ ಕೆಲಸ. ಹುಡುಕಬೇಕಿಂದು ಪ್ರಯತ್ನ ಪಟ್ಟದರಿಂದ, ಅಂದುಕೊಂಡಪ್ಪ ಬೇಗ, ಕೆಲಸ ಸಿಕ್ಕಲಿಲ್ಲ. ಹತ್ತಾರು ಕಡೆ ಶಾಂತಾರಾಮ ಸಿಗಾಗಿ ಕೆಲಸಕ್ಕೆ ಹೇಳಿದ್ದ ಸದಾನಂದನಿಗೇನೋ ಎಲ್ಲಾದರೂ ಕೆಲಸ ಸಿಗುವುದೆಂಬ ಭರವಸೆ ಇತ್ತು. ಕೆಲಸ ಸಿಕ್ಕಿ, ಸರಿಯಾದ ವ್ಯವಸ್ಥೆಯಾಗುವ ವರಗೂ ಅವರಿಬ್ಬರೂ ತಮ್ಮಲ್ಲೇ ಇರಬೇಕಿಂದು ಸದಾನಂದ—ಲೀಲಾವತಿ ಇಬ್ಬರೂ ತುಂಬಾ ಒತ್ತಾಯ ವಾಡಿದ್ದರು. ಆದರೂ ಇವರಿಗೇ ಸಂಕೋಚ.

ಸದಾನಂದ—ಲೀಲಾವತಿಯರ ಮನದಪ್ಪ ಆವರಿದ್ದ ಮನೆ ವಿಶಾಲ ವಾಗಿರಲ್ಲ. ನಾಲ್ಕು ಸುಮಾರಾದ ಕೋಟಿಗಳ ‘ಫಾಲ್ತೂ’ ಆದು. ಅಡಿಗೆ ಮನೆ, ಬಚ್ಚೆಲುಮನೆ ಬಿಟ್ಟರೆ, ಉಳಿದದ್ದು ಎರಡು ಕೋಟಿ. ಅದರಲ್ಲಿ ಒಂದು ಅವರ ಶಯ್ಯಾಗೃಹ, ಇನ್ನೊಂದು ಒಂದು ಹೊದವರು ಕುಳಿತು ಕೊಳ್ಳುವ ಡ್ರಾಯಿಂಗ್ ರೂಂ. ಅದನ್ನೇ ಅಚ್ಚುಕೆಟ್ಟಾಗಿ ಅಲಂಕಾರ ವಾಗಿ ಇಟ್ಟುಕೊಂಡಿದ್ದರು. ಈಗ ಡ್ರಾಯಿಂಗ್ ರೂಂ ಆಗಿದ್ದದೇ ರಾತ್ರಿ ಇವರಿಬ್ಬರ ಶಯ್ಯಾಗೃಹವಾಗಬೇಕಾಗಿತ್ತು. ಹಾಗಾಗಿ ಅಲ್ಲಿರಲು ಶಾಂತಾರಾಂ ಪ್ರಭಾವತಿಯರಿಗೆ ಸಂಕೋಚನೆಸಿತ್ತೊಡಗಿತ್ತು. ಎಷ್ಟು ದಿನ ಅಲ್ಲಿ ಅವರಿಗೆ ಆಡಚಣ ವಾಡಿಕೊಂಡಿರುವುದು?

ಸೂರ ಮುನ್ತತ್ತಾಲ್ಕು

ಅದರ ಜೊತೆಗೆ ಸದಾನಂದನ ಮೇಲೆ ಬಿಡ್ಡ ಇವರ ನೇತ್ಯಕ್ಕೆ ಭಾರತ್ವಾ ಇವರ ಮನಸ್ಸನ್ನು ಕೊರೆಯುತ್ತಿತ್ತು. ಶಾಂತಾರಾಮನ ಬಳಿ ಚೆಂಗಳೂರಿನಲ್ಲಿ ಪ್ರಭಾವತಿಯ ಬಳಿ ಮಾರಿ ಬಂದ ಹಣದಲ್ಲಿ ಅಲ್ಲ ಸ್ವಲ್ಪ ಉಳಿದಿತ್ತು ಅಪ್ಪಾದರೂ ಸದಾನಂದನ ಕೈಯಲ್ಲಿ ಹಾಕಬೇಕೆಂದು ಶಾಂತಾರಾಂ ಪ್ರಯತ್ನ ಪಟ್ಟ. ಅದರೆ ಸದಾನಂದ ಅದಕ್ಕೆ ಒಪ್ಪಲಿಲ್ಲ.. ಪ್ರಭಾವತಿಯ ಮೂಲಕ ಲೀಲಾವತಿಯ ಕೈಗೆ ಕೊಡಲು ಯಾತ್ಮಿಸಿದ. ಸದಾನಂದ ಸುಮೃದ್ಧಿ ಬೇವ ವೆಂದರೆ ಲೀಲಾವತಿ ಸಿಟ್ಟೀ ಆದಳ್ಳ-

“ಇದೇನು ದುಡ್ಡ, ಅನ್ನ ಹಾಕಿದ್ದಕ್ಕೆ ಚಾಚೇ? ಸಾಧ್ಯವಿದ್ದು ಸ್ನೇಹಕ್ಕೂ ಹೀಗೇ ದುಡ್ಡ ಕೊಟ್ಟ ಮುಣ ತೀರಿಸುತ್ತಿದ್ದೀ ಯೇನು?” ಎಂದು ಕೇಳಿದಳು. ಪ್ರಭಾವತಿ ಮರು ಮಾತನಾಡದೆ ಸುಮೃದ್ಧಾಗಬೇಕಾಯಿತು.

ಹೀಗಿರುವಾಗ ಇವರ ಮೇಲೆ ಎನ್ನು ದಿನ ಭಾರ ಹಾಕುವುದು. ಎಂಥಾದರೂ ಕೆಲಸ ಸಿಕ್ಕುರಾಗುತ್ತಿತ್ತು ಎಂದು ಶಾಂತಾರಾಂ ಚಡವಡಿಸುತ್ತಿದ್ದು. ಅದಕ್ಕೆ ಸದಾನಂದನಮೊಂದೇ ಉತ್ತರ-

“ಎಂಥಡೋ ಕೆಲಸವೆಂದು ಹೋಗಿ ತಗಲಿಕೊಳ್ಳುವುದು ಸುಲಭ. ಅದರೆ ಇಲ್ಲಿನ ಪರಿಸ್ಥಿತಿ ನೀನರಿಯಿ. ಒಂದೊಂದು ಕೆಲಸದಲ್ಲಿ ಒಂದೊಂದು ತರಹ ಸಂಕಟ. ನಮ್ಮ ಆಫೀಸಿನದೇ ತಗೋ. ನನ್ನ ಕೈ ಕೇಳಿಗೆ ಇಬ್ಬರು ಮೂವರು ಮೈ ಸೂರು, ಧಾರವಾಡದ ಕಡೆಯ ಜನ ಇದಾರೆ. ಅವಂಗೆ ಈ ಮಂಗಳೂರಿನವನು ತಮ್ಮ ಮೇಲೆ ಇದಾನಲ್ಲಾ ಎಂದು ಹೊಟ್ಟಿ ಉಂ. ಹೇಗಾದರೂ ನನ್ನನ್ನು ತಪ್ಪಿಸಬೇಕೆಂದು ಒಳಗೇ ಪ್ರಯತ್ನ ಪಡುತ್ತಿದ್ದಾರೆ. ಹೀಗೇ ಕನ್ನಡಿಗ-ಮರಾಟಿ, ಮರಾಟಿ-ಗುಜರಾತಿ, ತಮಿಳ-ಮಲೆಯಾಳ ಸಾವಿರದೆಂಟು ಸುಳಿ.”

“ಅದೆಲ್ಲಾ ಇಲ್ಲದೆ, ಎಲ್ಲ ವಿಧದಲ್ಲಿ ನಮಗೆ ಅನುಕೂಲವಾದದ್ದೇ ಸಿಗಬೇಕೆಂದರೆ ಆಗುತ್ತದೆಯೇ ಸದಾನಂದ? ಬೆಗ್ಗಿರ್ನ ಆರ್ ನೋ ಇಂಜಿನರ್” (ತಿರುಪೆಯವರಿಗೆ ಆರಿಸುವ ಅಧಿಕಾರವಿಲ್ಲ)

“ಅದು ಸರಿಯಾದರೂ, ಸೇರುವಾಗ ಅದಪ್ಪು ಒಳ್ಳೆಯ ಜಾಗಕ್ಕೆ

ಸೇರುವುದು. ನಂತರ ಬಂದದ್ದು ಬರಲಿ. ಕೊಂಡೆ ಸಮಾಧಾನವಾಗಿರು. ದತ್ತಾರು ಕಡೆ ಹೇಳಿದೇನೆ. ಒಂದರಡು ಕಡೆ ಸಿಗುವ ಹಾಗಿದ್ದರೂ ನಾನೇ ಬೇಡನೆಂದೆ. ಇನ್ನರಲ್ಲೇ ಅನುಕೂಲವಾದ ಕಡೆ ಸಿಗಬಹುದು.” ಈ ಮಾತು ಕೇಳಿ ಶಾಂತಾರಾಂ ತಣ್ಣಾ ಗಾಗಬೇಕಾಗುತ್ತಿತ್ತು.

ದಿನವೂ ಸಂಚೆ ಶಾಂತಾರಾಂ ಸದಾನಂದ ಅಫೀಸಿನಿಂದ ಬರುವುದನ್ನೇ ಕಾದು ಕೂಡುವನು—ಏನಾದರೂ ಸುದ್ದಿ ತರುವನೆಂದು.

ಕಾಯುವುದು—ನಿರಾಶನಾಗುವುದು.

ಹೊತ್ತುಗೊತ್ತಿಗೆ ಉಂಡು, ಅತ್ತಿತ್ತ ಅಡ್ಡಾಡಿ ಬಂದು, ಬೆಂಟ್‌ಗೆ ಮಲಗುವುದು. ಈ ಅಲಸ್ಯ ಜೀವನದ ಬೇಸರ ಶಾಂತಾರಾಮನ ಮನ ಸ್ಥನ್ಯ ದಿನ ದಿನಕ್ಕೆ ಪೆಡೆ ಮಾಡುತ್ತಿತ್ತು.

ಪ್ರಭಾವತಿಗೆ ಲೀಲಾವತಿಯೊಂದಿಗೆ ಹರಟಿ, ಪೇಟಿಗೆ ಹೋಗಿ ಬರುವುದು, ಅವಳೊಂದಿಗೆ ಮನೆಗೆಲಸದಲ್ಲಿ ನೆರವಾಗುವುದು, ಇದರಲ್ಲಿ ಹೇಗೋ ಹೊತ್ತು ಹೋಗುತ್ತಿತ್ತು. ಅದರೆ ಶಾಂತಾರಾಮನಿಗೆ—

ಕೆಲಸವಿಲ್ಲದ ಜೀವನ-ದಿನವೂ ಆಸೆ, ದಿನವೂ ನಿರಾತೆ-ಹೀಗಾಗಿ ಅವನ ಮನಸ್ಸು ಆರಲಾಗದೆ, ಉರಿಯಲಾಗದೆ ಇರುವ ಬಾದಿಯ ನಡುವಿನ ಕಂಡವಾಗಿತ್ತು. ಸಣ್ಣ ಗಾಳಿ ಬೀಸಿದರೂ ಅದು ಕಿಡಿಗೆದರುವುದು.

ಪ್ರಭಾವತಿಯ ಮನಸ್ಸಿನೊಳಗೂ ಪರಾವಲಂಬಿಯಾದ ಜೀವನ ಕಂಟ್ಟಿ ಹುಳುವಿನಂತೆ ಒಳಗೇ ಕೊರೆಯುತ್ತಿದ್ದರೂ, ಅದನ್ನು . ತೋರ ಗೊಡುತ್ತಿರಲ್ಲ.

ಹೀಗಿರುವಾಗಲೇ ಶಾಂತಾರಾಂ ಒಂದು ದಿನ ಸಂಚೆ ತನಗೆ ಕೆಲಸ ಸಿಕ್ಕಿ ಸಮಾಚಾರ ತೆಗೆದುಕೊಂಡು ಬಂದ. ಅದನ್ನು ಕೇಳಿ ಎಲ್ಲರಿಗೂ ಸಂತೋಷ ವಾಯಿತು. ಸದಾನಂದ ಅಫೀಸಿನಿಂದ ಹಿಂದಿರುಗುವುದನ್ನೇ ಕಾಯುತ್ತಿದ್ದ ಶಾಂತಾರಾಂ. ಅವನು ಬರುತ್ತಿದ್ದ ಹಾಗೇ ಈ ಸಂತೋಷದ ಸಮಾಚಾರ ವನ್ನು ಹೇಳಿದ.

“ಕಂಗಾರುಚ್ಯುಲೇಷನ್ಸ್” ಎಂದು ಅಭಿನಂದನೆಗಳನ್ನು ಹೇಳಿ, ಬಟ್ಟಿ

ಸೂರ ಮುಕ್ಕಾರು

ಬದಲಿಸಿ ಮುಖ ತೊಳೆದು ಬಂದುಬಿಡುತ್ತೇನೆ. ಬಳಿಕ ಉಳಿದ ವಿವರ ಗಳನ್ನು ಹೇಳುವಿಯಂತೆ” ಎಂದ.

“ಎಲ್ಲಿಯಂತೆ ಕೆಲಸ, ಯಾರು ಹೇಳಿದರು?” ಮುಖ ತೊಳೆದು ಶಾಫಿ ಕುಡಿಯುತ್ತೂ ಕೇಳಿದ ಸದಾನಂದ.

“ಹಿಂದೆ ನಾನು ಹೇಳಿರಲಿಲ್ಲವೇ ದಾವೋದರ ಹೆಗ್ಗಡಿಗೆ ಹೇಳಿದ್ದೆ ಎಂತ. ಇವತ್ತು ಪ್ರೋಟೋನಲ್ಲಿ ಬರುತ್ತಿರುವಾಗ ‘ವೇ ಸೈಡ್ ಇಂ’ನಲ್ಲಿ ಸಿಕ್ಕಿದ. ಅವರ ಅಫೀಸಿನಲ್ಲೇ ಒಂದು ಕೆಲಸ ಖಾಲಿ ಇದೆಯಂತೆ, ‘ಅಕ್ರೋಂಟ್ಸ್ ಡಿಪಾಟ್ ಮೆಂಟ್’ನಲ್ಲಿ. ಆ ಶಾಖೆಯ ಮುಖ್ಯಾಧಿಕಾರಿಯೂ ನಮ್ಮ ಕಡೆಯವರೇ ಅಂತೆ-ಜಿ. ಎಸ್. ಬ್ರೈಂಡೂರ್ ಅಂತ. ಅವರೇನೋ ನನಗೇ ಆ ಕೆಲಸ ಕೊಡಿಸಲು ಒಪ್ಪಿದಾರೆ, ನಾಳಿ ಬಂದು ಮಾತಾಡು ಎಂದು ಹೇಳಿದ. ಹಾಗೇ ಅವನ ಜೊತೆಗೆ ಅಫೀಸಿನ ವರೆಗೂ ಹೋಗಿದ್ದೆ. ಬ್ರೈಂಡೂರ್ ಸಿಕ್ಕಿದ್ದರು. ಅನಿರೀಕ್ಷಿತವಾಗಿ ಮಾತುಕತೆ ಎಲ್ಲಾ ನಡೆದು, ನಾಳಿನಿಂದಲೇ ಕೆಲಸಕ್ಕೆ ಬನ್ನಿ, ಲೆಟರ್ ಅಥ ಅಪಾಯಿಂಟ್ ಮೆಂಟ್ ಕೊಡಿಸುತ್ತೇನೆ ಎಂದು, ನನ್ನಿಂದ ಅಪ್ಲಿಕೇಷನ್ ಕೂಡಾ ತೆಗೆದುಕೊಂಡರು.”

ಅವನು ಹೇಳುವುದನ್ನೇ ಲಾಲ್ ಸಮಾಧಾನವಾಗಿ ಕೇಳಿ, ಬಳಿಕ ಸದಾನಂದ ಕೇಳಿದ—

“ಸಂಬಳ ಎಷ್ಟುಂತೆ?”

“ಆರಂಭಕ್ಕೆ ಎಪ್ಪತ್ತೆಯ್ದು ರೂಪಾಯಿ.”

“ಆ ಕೆಲಸಕ್ಕೆ ನೀನು ಒಪ್ಪಿಕೊಳ್ಳಬಾರದಾಗಿತ್ತು ಶಾಂತಾರಾಂ.”

ಇದ್ದುಕ್ಕಿದ್ದ ಹಾಗೇ ಸದಾನಂದ ಹೇಳಿದ ಮಾತು ಕೇಳಿ ಶಾಂತಾರಾಂ ಚಕೆತನಾದ.

“ಏಕೆ?”

“ಉಳಿದ ಕಾರಣ ಏನೇ ಇರಲಿ-ಆ ಹಣದಲ್ಲಿ ನೀವಿಬ್ಬರೂ ಚೊಂಬಾ ಯಿನಲ್ಲಿ ಜೀವಿಸುವುದು ಸಾಧ್ಯವಿದೆಯೇ? ಯೋಚನೆ ಮಾಡಿದೆಯಾ?”

“ಸಂಬಳ ಕಡಿಮೆ, ನಿಜ. ಆದರೆ ನಿರುದ್ಯೋಗಕ್ಕಿಂತ ಆದು ಮೇಲ

ಲ್ಲವೇ? ಅಷ್ಟಕ್ಕೂ ಕಡಿಮೆ ಸಂಬಳ ಬರುವವರು ಎಷ್ಟು ಜನ ಬೊಂಬಾಯಿ ನೆಲ್ಲಿಲ್ಲ."

"ಇಲ್ಲ, ಎಂದು ನಾನು ಹೇಳುವುದಿಲ್ಲ. ಆದರೆ ಅವರ ಹಾಗೆ ಜೀವಿಸುವುದು ನಿನಗೆ, ನನಗೆ ಸಾಧ್ಯವಿಲ್ಲ. - ಕೊಂಚ ನಿಧಾನಿಸು."

"ಇಪ್ಪು ದಿನ ಕಾದದ್ದಾಯಿತಲ್ಲ, ಇನ್ನೂ ಹೀಗೇ ಕೈ ಬೀಸಿಕೊಂಡು ಇರು ಎಂದೇ?"

"ನಿನಗೇನಾಡರೂ ತೋಂದರಿಯಾಗಿದೆಯೇ?"

"ತೋಂದರಿಯ ಮಾತಲ್ಲ. ಆದರೆ ಇದು ಗಂಡಸು ಇರಬೇಕಾದ ರೀತಿಯಲ್ಲ."

ಶಾಂತಾರಾಂ ಬಿರುಸಾಗಿ ಹೇಳಿದ ಆ ಮಾತನ್ನು. ಆ ಮಾತು ಕೇಳಿ ಮೃದು ಹೃದಯದ ಸದಾನಂದನಿಗೆ ಅಪ್ಪೇ ಸಾಕಾಯಿತು. ಮುಖ ತಗ್ಗಿಸಿ, ಸಿಗರೀಟು ಹತ್ತಿ ಸಿಕೊಂಡು, "ಕ್ಕುನ್ನಿಸು ಶಾಂತಾರಾಂ" ಎಂದು ಹೇಳಿ ಕೋಣೆಯನ್ನು ಬಿಟ್ಟು, ಮುಂದಿನ ವರಾಂಡಾಕ್ಕೆ ಹೊಗಿ ನಿಂತುಕೊಂಡ. ಅವರಿಷ್ಟರ ಸಂಭಾವಣೆಯನ್ನು ಅಲ್ಲೇ ಇದ್ದ ಪ್ರಭಾವತಿ ಕೇಳಿದಳು. ಲೀಲಾವತಿಗೂ ಆ ಮಾತು ಕೇಳಿಸಿರಬೇಕು. ಇಂಥ ಒರಟು ಮಾತು ಕೇಳಿ ಆಕೆ ತಾನೆ ಎಪ್ಪುನೊಂದುಕೊಳ್ಳಬೇಡ. ಆ ಭಾವನೆಯಿಂದಲೇ ಅವಳ ಕರುಳು ಕಿವುಚಿದಂತಾಯಿತು. ಅವಳಿಗೂ ತಡೆಯಲಾಗಲಿಲ್ಲ. ಆದರೂ ಧ್ವನಿಯ ಏರನ್ನು ತಡೆಹಿಡಿದು, ಮೃದುವಾಗಿ-

"ನಿವು ಆ ರೀತಿ ಮಾತಾಡಬಾರದಾಗಿತ್ತು!" ಎಂದಳು.

ಯಾವುದೋ ಗಳಿಗೆಯಲ್ಲಿ ಒರಟು ಮಾತಾಡಿ, ಹಾಗಾಡಬಾರದಾಗಿ ತೈಂದು ಪರಿಶಪಿಸುತ್ತಿದ್ದ ಶಾಂತಾರಾಮನಿಗೆ, ಪ್ರಭಾವತಿ ತನ್ನನ್ನು ತಿದ್ದ ಹೊರಟಿದು ಸಹನವಾಗಲಿಲ್ಲ.

"ಏನು ಮಾತಾಡಬಾರದಾಗಿತ್ತು? ಹೀಗೇ ಇರಬೇಕೆಂದೇನು? ಮಾತು ರೀತಿಯನ್ನು ನಾನು ನಿನ್ನಿಂದ ಕಲಿಯಬೇಕಾಗಿಲ್ಲ."

ಅವನು ನಿರೀಕ್ಷಿಸಿಕೊಂಡುದಕ್ಕಿಂತಲೂ ಬಿರುಸಾಗಿ ಮಾತು ಬಂತು. ಪ್ರಭಾವತಿಗೂ ಸಹನೇತಪಿತು.

ನೊರ ಮುನ್ನತ್ತೆಂಟು

“ಅವ್ಯಾ ತಿಳಿದವರು ಹೀಗೆ ಬರಬಾರದಾಗಿತ್ತು. ಈಗ ಈ ರೀತಿ ಮಾತನಾಡುವುದು ಕೃತಪ್ಪಣಿತ್ತೇ.”

ಹತ್ತು ನಾಲಗೆಯ ಚಾಟಿಯಂತೆ ಅಪ್ಪಳಿಸಿತು ಅವಳ ಮಾತು.

“ಇದು ತಲೆಹರಟಿಯ ಮಾತು.”—ಸಿಟ್ಟಿನಲ್ಲಿ ಕನಲಿ ಹೇಳಿದ ಶಾಂತಾರಾಂ.

ಆ ಮಾತಿಗೆ ಸಿಟ್ಟಿನ ವಕ್ತೆ ರಿದ ಪ್ರಭಾವತಿ ಏನು ಉತ್ತರ ಕೊಡು ತ್ತಿದ್ದುಳೋ. ಆದರೆ ಏರಿದ ಧ್ವನಿಯ ಅವಳ ಮಾತು ಕೇಳಿ ಹೊರಬಂದ ಲೀಲಾವತಿ, ಅವಳನ್ನು ಒಳಗೆಳೆದುಕೊಂಡಳು. ಸಿಟ್ಟಿನಿಂದ ಪ್ರಭಾವತಿಯ ವೈಪು ಕಂಪಿಸುತ್ತಿತ್ತು. ಸುಯ್ಯಾವ ಉಸುರಿನ ವೇಗಕ್ಕೆ ನಾಷಾಪುಟಿಗಳರಳಿ, ತುಟೆ ನಡುಗುತ್ತಿತ್ತು. ಮುಖ ಕೆಂಪೇರಿ ಉನ್ನಿಗ್ನಿ ವಾಗಿತ್ತು.

ಪ್ರಭಾವತಿಯನ್ನು ತಮ್ಮ ಕೋಣೆಯಲ್ಲಿ ಬಲವಂತವಾಗಿ ಕೂಡಿಸಿ, ಬಾಗಿಲೆಳಿದುಕೊಂಡು ಬಂದು, ಶಾಂತಾರಾಮನ ಇದಿರು ನಿಂತೆಳು ಲೀಲಾವತಿ. ಅವಳ ಶಾಂತ, ಗಂಭೀರ ಮುಖದ ಮೇಲೆ ಯಾವ ಭಾವ ವಿಕಾರದ ಕುರುಹೂ ಇರಲಿಲ್ಲ. ಆದಕ್ಕೆ ಪ್ರತಿಯಾಗಿ ಅವಳ ತುಟಿಗಳ ಮೇಲೆ ಮಂತ್ರಿಯ ಮಂದಹಾಸ ಮೃದುಲಾಘ್ವವಾಡುತ್ತಿತ್ತು.

“ಸಿಟ್ಟಿ ಬಂದಿದೆಯೇ ಶಾಂತಣ್ಣ. ನನ್ನ ಮೇಲೆ ತೀರಿಸು. ಅಗೋ ಅಲ್ಲಿ ಅವರಿಂದ ಅವರ ಮೇಲೆ ತೋರಿಸು. ನಿನ್ನಂತೆಯೇ, ನಿನ್ನ ಜೊತೆಗೇ ಸೊಂದು ನರಳಿದವರ ಮೇಲೆ ಸಿಟ್ಟೀ? ಸಿಟ್ಟಿಗೆ ವಿವೇಚನೆಯನ್ನು ಮಾರಿ ಬಿಟ್ಟಿಯಾ? ಅವ್ಯಾ ಸಿಟ್ಟಿದ್ದರೆ ನನಗೇ ಒಂದು ಏಟು ಹಾಕು.”

ಬಹು ಮೃದುವಾಗಿ, ಪಕ್ಷದ ಕೋಣೆಯಲ್ಲಿದ್ದ ಪ್ರಭಾವತಿಯ ಕಿವಿಗೆ ಆ ಮಾತು ಬೀಳಿದಂತೆ ಹೇಳಿದಳು ಲೀಲಾವತಿ.

ಶಾಂತಾರಾಮನ ಸಿಟ್ಟಿ, ಸೆಡಕು, ಪ್ರತಿಭಟನೆಯನ್ನು ಎದುರಿಸಲು ಮಾಸೆದು ಕಾದಿತ್ತು. ಆದರೆ ಸರಳ ಮಂದರ ಸಹ್ಯದಯಕೆಯ ಇದಿರು ಸೋತು ತಲೆಬಾಗಲೇಬೇಕಾಯಿತು. ಪ್ರತಿಭಟನೆಯೇ ಇಲ್ಲದಿದ್ದಲ್ಲಿ ಉದ್ದೇಶಕ್ಕೆ ಎಲ್ಲಿ ತಾವು? ಹೂ ನಗೆಯ ಇದಿರು ಉಡಿಕೋಽಧ ಉಲ್ಲಂಢಿಸಲಾರದೆ ಕಾಲ

ಸದ್ಗು ಕೇಳಿ ಕಲ್ಪಿತಯಲ್ಲಿ ಹುದುಗುವ ಹಾವಿನಂತೆ, ಎಲ್ಲೋ ಅವಿತು ಕೊಂಡಿತು.

“ನನ್ನನ್ನ ಪ್ರೇಮಿಸು ಲೀಲಕ್ಕೆ” ಎಂದವನೇ ಅಲ್ಲಿರಲಾರದೆ ಹೊರಗೆ ಹೊರಟು ಹೋದ. ಸದಾನಂದ ಆ ದೃಶ್ಯವನ್ನು ನೋಡುತ್ತಾ ನಿಂತಿದ್ದ ವನು—

“ಇನ್ನ ವನು ದಾರಿಗೆ ಬರುತ್ತಾನೆ. ಆ ಹುಡುಗಿ ಏನು ಮಾಡುತ್ತಿದ್ದಾ ಹೋ ನೋಡು. ಇಬ್ಬರೂ ತಾವು ಬೆಳೆದು ದೊಡ್ಡವರಾದೆನ್ನೆ. ತಿಳಿದು ಕೊಂಡಿದಾರೆ. ಆದರೆ ಇನ್ನೂ ಶುದ್ಧ ಎಳಬು” ಎಂದ.

“ಪಾಪ! ನೀವೊಬ್ಬರೇ ಬೆಳೆದು ದೊಡ್ಡವರಾಗಿರೋರು.”

ಎಂದು ಗಂಡನ ಕೆನ್ನೆಯನ್ನು ವ್ಯಾದುವಾಗಿ ತಟ್ಟಿ ಲೀಲಾವತಿ, ಪ್ರಭಾ ವತಿಯ ಬಳಿ ಸಾರದಳು. ಪ್ರಭಾವತಿ ಇನ್ನೂ ಸಿಟ್ಟಿನ ಪಂಜರದಲ್ಲೀ ಸುತ್ತಾಡುತ್ತಿದ್ದಳು. ಅವಳನ್ನು ನೋಡಿ ಲೀಲಾವತಿಗೆ ನಗು ಬಂತು.

“ಪ್ರಭಾ, ದಿನವೂ ನೀನು ಹೀಗೆ ಸಿಟ್ಟಿ ಮಾಡಿಕೊಳ್ಳುವುದಕ್ಕೆ ಏನು ಕೊಡಬೇಕು ಹೇಳು?”

“ಏಕೆ?” ಬಿಗಿದ ಘ್ರನಿಯಲ್ಲೀ ಕೇಳಿದಳು ಪ್ರಭಾವತಿ.

“ನಗುವಾಗಿರುವುದಕ್ಕೊಂತಲೂ ಈಗ ಹೆಚ್ಚು ಸುಂದರವಾಗಿ ಕಾಣುತ್ತಿ. ಕೆಂಪೇರಿದ ಕೆನ್ನೆ, ಹೊಳೆಯುವ ಕಣ್ಣು—ಇವು ಬೇಕೆಂದು ಬಯಸಿದ ಮಾತ್ರಕ್ಕೇ ಸಿಗುತ್ತವೆಯೇ? ಅದಕ್ಕೇ ಏನು ಕೊಡಬೇಕೆಂದು ಕೇಳಿದ್ದು. ಅಬ್ಬು, ಎಷ್ಟು ಸಿಟ್ಟು. ಸಿಟ್ಟಿನಲ್ಲಿ ಹೆಂಗಸರು ಹೀಗಿರುತ್ತಾರೆಂದೋ ಏನೋ ಗಂಡಸರು ಹೆಂಗಸರನ್ನು ಅಷ್ಟು ರೀಗಿಸುವುದು.”

“ಲೀಲಾ, ಈ ಜಗತ್ತಿಗೆ ನೀನು ತುಂಬಾ ಒಳ್ಳೆಯವಳು. ಹಾಗೆಂದು ನಿಮಗೆ ಅಪಮಾನ ಮಾಡಬೇಕೇ?”

ಒಂದು ಗಳಿಗೆ ಏನೋ ಸಂದಿಗ್ಗಿ ಒದಗಿದವಳಂತೆ, ಅಥವನ್ನು ಬೆದ ಕುವ ನೋಟಿದಿಂದ ಪ್ರಭಾವತಿಯ ಮೋರಿಯನ್ನು ದಿಟ್ಟಿಸಿದಳು ಲೀಲಾವತಿ.

“ಏನು ಲೀಲಾ, ಹಾಗೆ ನೋಡುತ್ತಿದೀಯ. ನನ್ನ ಸೌಂದರ್ಯವನ್ನೇ?”

ನೂರ ನಲವತ್ತು

“ಅದೇನೋ ನೋಡಬೇಕಾದದ್ದೇ ಬಿಡು. ಅದರೆ ನಾನು ಅದನ್ನು ಲಿನೋಡುತ್ತಿದ್ದು.”

“ಮತ್ತೀನು ?”

“ಅವರು ಹೇಳಿದರು—ನೀನು ಬೆಳೆದರೂ ಹುಡುಗಿಯೇ ಎಂದು. ಅದು ನಿಜವೋ ಸುಳ್ಳಾಗೇ ಎಂದು ನೋಡುತ್ತಿದ್ದೇ....”

“ನಿನಗೆ ಏನನಿಸಿತು.”

“ಅವರ ಮಾತೇ ನಿಜವಾಯಿತಲ್ಲಾ ಎಂದು ವ್ಯಧಿಯಾಯಿತು.”

“ಲೀಲಾ, ಇದು ನನ್ನನ್ನು ಶಾಂತಗೊಳಿಸುವ ಪ್ರಯತ್ನ—ನಮಿಂದ ನಿಮಗೆನ್ನು ವ್ಯಧಿಯಾಗಿದೆಯಂದು ನಾನು ಬಲ್ಲಿ. ಬೇಕಾದರೆ ನನ್ನನ್ನೊಂದು ಮಾತು ಅಂದುಬಿಡು ಲೀಲಾ. ಈ ಶಾಂತ ನಗು ಅದಕ್ಕೆಂತಲೂ ಕರ್ತೋರ್ದಾರ.”

“ಇಲ್ಲಿ ಬಾ ಪ್ರಭಾ—” ಲೀಲಾವತಿ, ಪ್ರಭಾವತಿಯನ್ನು ತನ್ನ ಪಕ್ಕಕ್ಕೆ ಎಳೆದು ಕೊಡಿಸಿಕೊಂಡು ಹೇಳಿದಳು—

“ನೀನು ಶಾಧ್ಯ ಹೊಚ್ಚು ಹುಡುಗಿ. ಏನೇನೋ ಕನವರಿಸುತ್ತಿದ್ದೀರು. ಅಪಮಾನ, ವ್ಯಧಿ ಎಂತ ಏನೇನೋ ಹೇಳುತ್ತಿದ್ದಿರು. ಯಾರು ಅಪಮಾನ ಮಾಡಿದರು, ಯಾರಿಗೆ ವ್ಯಧಿಯಾಯಿತು ?”

“ಅಪಮಾನ ಮಾಡಿದವರು ಅವರು, ವ್ಯಧಿಯಾದದ್ದು ನಿಮಗೇ ! ಅವರು ನಿಮ್ಮನ್ನು ಕ್ಷೇತ್ರದೇಬೀಕು.” ಮತ್ತೀ ಮರುಕಳಿಸಿದ ಕೋರ್ಜಿ ದಿಂದ ಹಲ್ಲು ಕಡಿಯುತ್ತಾ ಹೇಳಿದಳು ಪ್ರಭಾವತಿ.

“ಅದು ನಿನ್ನ ತಪ್ಪು ತಿಳುವಳಿಕೆ. ನಮಗೆ ಅಪಮಾನವೂ ಆಗಲಿಲ್ಲ, ವ್ಯಧಿಯೂ ಆಗಲಿಲ್ಲ. ನಿಮಿಂಟಿರನ್ನೂ ನೋಡಿ ನಗು ಬಂತು. ನಿಮಿಂಟಿರಗೂ ತಾಳ್ಳು ಕಡನೆಯಾಗುತ್ತಿದೆ. ಈ ಜೀವನದಲ್ಲಿ ತಾಳ್ಳು ಕಳೆದುಕೊಂಡ ವನು ಏನೂ ಸಾಧಿಸಲಾರ. ಸಂಸಾರದಲ್ಲಂತೂ ತಾಳ್ಳು ಅಡಿಗಲ್ಲು. ಹುಚ್ಚಿ, ಏರಡಾದ ಜೀವ ಒಂದಾಗಿ ಬಾಳಬೀಕೆಂದಾಗ, ಬರೀ ಪ್ರೇಮವದ್ದರೇ ಸಾಲದು, ತಾಳ್ಳುಯೂ ಬೇಕು. ಪ್ರೇಮವು ಒಣಿಗಿದ ಸೀಮೆಂಟಿನ ಪುಡಿ ಇದ್ದ ಹಾಗೆ. ಬರೀ ಅದನ್ನೇ ಹಾಕಿದರೆ ಅದು ಹಿಡಿಯುವುದಿಲ್ಲ. ತಾಳ್ಳುಯ

ನೀರು ಬೆರಿತಾಗ ಅದಕ್ಕೆ ಕಚ್ಚಿಕೊಳ್ಳುವ ಶಕ್ತಿ ಬರುತ್ತದೆ. ನೀರು ಬಿದ್ದ ಹೈ ಸೀಮೆಂಟು ಬಲವಾಗುತ್ತದೆ. ತಾಕ್ಕೆ ಇದ್ದ ಹೈ ಪ್ರೇಮ ಸ್ಥಿರವಾಗುತ್ತದೆ. ಈ ಸಣ್ಣ ಮಾತು ತಿಳಿಯದೇ ನಿನಗೆ ?”

“ನಿನ್ನ ಮಾತು ಸುಳ್ಳಿನ್ನಲಾರೆ, ಲೀಲಾ. ಅದರೂ ಅವರು ಆ ರೀತಿ ಮಾತನಾಡಬಾರದಾಗಿತ್ತು.”

“ಮತ್ತೆ ಅದೇ ಮಾತು.”

“ಅವರಾದಿದ ಮಾತು ನೇನಪಿಗೆ ಬಂದರೆ ನನ್ನ ಮೈ ಕುದಿಯುತ್ತದೆ ಲೀಲಾ. ನಾನು ಅನ್ನಬಾರದ್ದ ಅಂದೆನೇ, ಹೇಳಬಾರದ ಮಾತು ಹೇಳಿದೆನೇ ? ತಪ್ಪ ಮಾತಾಡಿದಾಗ, ‘ಈ ರೀತಿ ಮಾತಾಡಬಾರದು’ ಎನ್ನ ವುದೂ ತಪ್ಪೇ ? ಅದಕ್ಕೇ ‘ಹೇಳಬುದಕ್ಕೆ ನೀನಾರು’ ಎನ್ನ ವುದೇ ? ಅಂಥ ಮಾತು ಸಹಿಸಬೇಕೇ ಲೀಲಾ ?”

ಶಾಂತಾರಾಮನ ಮಾತು ನೇನಪಾಗಿ ಪ್ರಭಾವತಿ ಮತ್ತೆ ಪ್ರಕ್ಕುಬ್ಧ ಇಂದಭು.

“ಹೆಣ್ಣಿಗೆ ಇಷ್ಟು ದೈಷ ಇರಬಾರದು ಪ್ರಭಾ.”

“ಏಕ ?

“ಹೆಣ್ಣಾದದ್ದಕ್ಕೆ.”

“ಅಂದರೆ—ಗಂಡು, ಗಂಡಾದುದಲಿಂದ ಏನೂ ಮಾಡಬಹುದೆಂದೇ ? ಗಂಡಿಗೆ ಇರುವವ್ಯಾ ಅಧಿಕಾರ ಹೆಣ್ಣಿಗೂ ಇಲ್ಲವೇ ? ಗಂಡಿಗೆ ಆತ್ಮಾಭಿಮಾನ ವಿದ್ದರೆ, ಹೆಣ್ಣಿ ಕಾಲ ಕಸವೇ ?”

“ದೂರ, ಬಹಳ ದೂರ ಯೋಚಿಸುತ್ತಿದ್ದಿ ಪ್ರಭಾ. ಸಣ್ಣ ವಿಷಯಕ್ಕೂ ನಮ್ಮ ಆಲೋಚನೆ ಅಷ್ಟು ದೂರ ಹೊದರೆ, ಸಂಸಾರ ಸಂಸಾರವಾಗಿ ಉಳಿದೇತೇ ? ಗಂಡು ಹೆಣ್ಣಿ ಜತಿಗೂಡುವುದು, ಹೀಗೆ ಸಣ್ಣ ಮಾತಿಗೆ ಜಗತ ವಾಡಿ ದೂರವಾಗಬೇಕೆಂದೇ ? ಖಾಚೂ. ಗಂಡಿಗೆ ಕೊಡೇನೂ ಇಲ್ಲ. ಗಂಡಸಿಗಿರುವವ್ಯಾ ಆತ್ಮಾಭಿಮಾನ, ಗೌರವ ಹೆಂಗಸಿಗೂ ಇದೆ. ಅದರೆ ಸಂಸಾರ ಈ ಪರಸ್ಪರ ಆತ್ಮಾಭಿಮಾನದ ಬೆಲೆ ಕಟ್ಟಿವ ಮಾರುಕಟ್ಟಿಯೇ ?

ಸೂರ ನಲವಕ್ತೆ ರಂಡು

ದಿನ, ತಾರೀಖು, ಹೊತ್ತು ಲೆಕ್ಕೆವಿಟ್ಟುಕೊಂಡು, ಕಾಸಿಗೆ ಕಾಸು ಬಡ್ಡಿ ಎಣಿ ಸುವ ಪಠಾನನ ಸಾಲವಲ್ಲ, ಸಂಸಾರ. ಇಲ್ಲಿ ಸೋತು ಗೆಲ್ಲಬೇಕು, ಗೆದ್ದು ಸೋಲಬೇಕು. ಈ ಚಾತುರ್ಯ ಹೆಚ್ಚಿಗೆ ಸಾಧಿಸುವವು ಬೇಗ, ಗಂಡಿಗೆ ಸಾಧಿಸುವುದಿಲ್ಲ. ಆದ್ದರಿಂದ ಅವರನ್ನು ಪಳಗಿಸಬೇಕು. ಇಲ್ಲಿ ಸೋಲು-ಗೆಲವು, ಮಾನ-ಅಪಮಾನ, ನಗು-ಕೊರ್ತಿ, ಯಾವುದಕ್ಕೂ ಬೆಲೆಯಿಲ್ಲ. ಇಲ್ಲಿ ಬೆಲೆ ಇರುವುದೊಂದಕ್ಕೇ—ಸಂಸಾರ ಉಳಿಯುವುದಕ್ಕೆ. ಇದರಲ್ಲಿ ನೀನೆಂತೂ ತುಂಬಾ ಹೆಚ್ಚಿನ ಜವಾಬದಾರಿ ಹೊತ್ತಿದೀಯ. ಬಹಳ ಎಚ್ಚರವಾಗಿರ ಬೇಕು.”

“ನಕೆ ?” . . .

“ನಿನ್ನ ದು ನಮ್ಮ ಹಾಗೆ ಕೂಡಿದ ದಾಂಪತ್ಯವಲ್ಲ. ನಮ್ಮಿಬ್ಬರ ನಡುವೆ ಜಗತ್ವಾದರೆ, ನಮ್ಮಿಬ್ಬರನ್ನೂ ಕೂಡಿಸಿದ ತಂದೆತಾಯಿಗಳನ್ನೂ ದರೂ ಬ್ಯೇಯ ಬಹುದು. ಅದರೆ ನಿನ್ನದು ಹಾಗಲ್ಲ. ಯಾರನ್ನೂ ಕೇಳಿದೆ, ನೀವೇ ಒಪ್ಪಿ ಹೂಡಿದ ಸಂಸಾರ....”

“ಅದು ತಪ್ಪೇ ?”

“ಹಾಗೆಂದವರ ನಾಲಿಗೆ ಮಡು. ಆ ನೂತು ನಾನೆಂದೂ ಹೇಳುವು ದಿಲ್ಲ. ಅದರೆ ಇಷ್ಟು ಮಾತ್ರ ನಿಜ. ಇಂಥ ಸಂಸಾರಗಳನ್ನು ಸಂಶಯವಿಂದ ನೋಡುತ್ತಾರೆ, ಅಲ್ಲವೇ ?

“ಹೂ.”

“ಇಂಥ ಸಂಸಾರಗಳು ಎಂದೂ ನಾಲ್ಕು ದಿನ ಬದುಕಿ ಬಾಳುವುದಿಲ್ಲ ಎಂದು ಅವರ ನಂಬಿಕೆ. ಅದಕ್ಕೇ ಅವರು ಇಂಥ ಕೂಡಿಕೆಯಾಗಬಾರದು ಎನ್ನುತ್ತಾರೆ. ಅವರ ಭಾವನೆ ತಪ್ಪು ಎಂದು ತೋರಿಸುವುದು ನಿನ್ನ ಜವಾಬ್ದಾರಿ. ಹೀಗಿರುವಾಗ ಸಣ್ಣ ಸಣ್ಣ ವಾತಿಗೂ ಜಗತ್ವಾಡಿ, ವಿರಸ ಬೆಳಸಿಕೊಂಡರೆ ಸಂಸಾರದ ಗತಿ ಏನು ? ಅಡಿಕೊಂಡು ನಗುವರ ಮುಂದೆ ಎಡವಿ ಬಿಡ್ಡಂತಾಗದೇ ? ಹಾಗಾದರೆ ಇಷ್ಟು ಕಷ್ಟ, ವ್ಯಧಿ, ಅಪಮಾನ,

ನೋವೆ ಸಹಿಸಿ, ಏನು ಸಾರ್ಥಕವಾದಯಾಗಾಗುತ್ತದೆ? ಎಲ್ಲಾ ಹೊಳೆಯಲ್ಲಿ ಹುಟಿಸೆಹಣ್ಣು ತೊಳಿದಂತಾಗುವುದಿಲ್ಲವೇ?”

ಲೀಲಾವತಿಯ ಮಾತು ಕೇಳಿ, ಪ್ರಭಾವತಿಯ ಕೈಗ್ರೋಧದ ಕತ್ತಲು ತುಂಬಿದ ಕಣ್ಣಿನಿದಿರು ಚಕ್ಕನೆ ಪ್ರಕಾಶ ಬಿದ್ದಂತಾಯಿತು. ಅವಳ ಮಾತಿನ ಸತ್ಯದ ಕೊಡಿ ಅಭೇದ್ಯವಾಗಿತ್ತು.

“ನಿನ್ನ ಮಾತು ನೂರು ನೂರು ಬಾರಿಗೂ ನಿಜ, ಲೀಲಾ. ಆದರೆ ಈ ಪ್ರಜ್ಞೆ ಅವರಿಗೂ ಇರಬೇಡವೇ?”

“ಇರಬೇಕು, ಇಲ್ಲವಾದರೆ ಬರುತ್ತದೆ. ವಿನೇಚನೆಯೇನು, ಮಾಟ ಗಾರನ ಮಾವಿನ ಗಿಡವೇ, ‘ಭೂ ಮಹಾಕಾಳ’ ಎಂದ ಕೂಡಲೇ ಬೆಳೆದು ಹಣ್ಣು ಕೊಡಲಿಕ್ಕೆ. ವಿನೇಚನೆ ಬರುತ್ತದೆ. ಅದು ಬರುವವರಿಗೂ ಕಾಯ ಬೇಕು. ಇಲ್ಲವಾದರೆ ಕೊತ್ತಿಗೆ ಹಲಸಿನ ಗಿಡ ಹಾಕಿದ ಕಥೆಯ ಹಾಗಾಗುತ್ತದೆ. ಒಂದು ಸಲ ಕೊತ್ತಿಗೆ ಹಲಸಿನ ಹಣ್ಣುನ ರುಚಿ ಕಂಡು, ಅದನ್ನು ಬೆಳೆದು ಬೇಕಾದವ್ಯು ತಿನ್ನಬೇಕು ಎನಿಸಿತಂತೆ. ಯಾರನ್ನೊಮ್ಮೆಗಿ ಕೇಳಿತು, ‘ಅದಕ್ಕೆ ಏನು ಮಾಡಬೇಕು?’ ಎಂತ. ‘ಬೀಜ ನಟ್ಟು, ನೀರು ಹಾಕಿ ಬೆಳೆಸು’ ಎಂದರು. ಕೊತ್ತಿಗೆ ಬೀಜ ನಾಟಿತು, ನೀರು ಸುರಿಯಿತು. ಬೀಜದಲ್ಲಿ ನೊಳಕೆ ಬಂತು—ಹಣ್ಣು ಬರಲಿಲ್ಲ. ಕೊತ್ತಿಗೆ ರೇಗಿ, ಆ ಸಸಿಯನ್ನೇ ಕಿತ್ತಿಸಿದು, ಹಲಸಿನ ಹಣ್ಣು ಹುಡುಕಿಕೊಂಡು ಹೊಯಿತಂತೆ. ಕೊತ್ತಿಯ ಕಥೆಯಾದರೆ ಕೇಳಿ ನಗಬಹುದು. ಆದರೆ ಸಂಸಾರವೇ ಹಾಗಾದ ರೇನು ಗತಿ? ನಿವೃತ್ತಿರನ್ನು ಕಂಡರೆ ನನಗೆ ತುಂಬಾ ಪ್ರೀತಿ. ಅದಕ್ಕೇ ನಿಮ್ಮ ಸಂಸಾರ ಯಾಗಾಗಬಾರದು ಎಂತ ನನಗೆ ಆಶೆ. ನನ್ನ ಮೇಲೆ ನಿನಗೆ ಪ್ರೀತಿ ಇಲ್ಲವೇ ಪ್ರಭಾ?”

“ನಿನ್ನ ಮೇಲೆ ನನಗೆ ಪ್ರೀತಿ ಇಲ್ಲವೇ ಲೀಲಾ, ನಿನಗೂ ನನ್ನಲ್ಲಿ ಸಂಶಯವೇ?”

“ಸಂಶಯವಿಲ್ಲ, ಆದರೂ ಕೇಳಿದೆ. ನನ್ನ ಮೇಲೆ ಪ್ರೀತಿ ಇದ್ದರೆ, ಇಂಥ ಮಾತಿಗೆ ಇನ್ನು ಮುಂದೆ ಸಿಟ್ಟು ಮಾಡಿಕೊಳ್ಳಬೇಡ.”

ಸೂರ ಸಲವತ್ತಾಷ್ಟು ಲ್ಲು

ಲೀಲಾವತಿ ಎಳೆಯ ಮನುವಿನಂತೆ ಪ್ರಭಾವತಿಯನ್ನು ತಬ್ಬಿ, ಅವಳ ತಲೆಗೂದಲನ್ನು ನೇವರಿಸುತ್ತಾ ಹೇಳಿದಳು—

“ಕಷ್ಟಪಟ್ಟವರು ಸುಖಪಡಬೇಕು, ಪ್ರಭಾ, ಕಣ್ಣೀರಿಗೆ ಕಣ್ಣೀರೀ ಚೆಲೆಯಾಗಬಾರದು.”

“ಲೀಲಾ, ನಿನ್ನನ್ನು ನೋಡಿದರೆ ಮತ್ತೆ ಮತ್ತೆ ಅದೇ ಮಾತು ಹೇಳಬೇಕನ್ನು ಸುತ್ತುದೆ—ನೀನು ದೇವತೆ.”

“ಘಾಹೂ. ಆ ಮಾತು ಹೇಳಬೇಡ.”

“ಏಕೆ ?”

“ನಾನು ಮನುಷ್ಯಾಲು, ಮನುಷ್ಯಾಗಿಯೇ ಉಳಿಯಬೇಕೆಂದು ಸಂಸ್ಕೃತಿಜ್ಞಿ.”

“ದೇವತೆಯಾದರೆ ನನ್ನಂಥ ಭಕ್ತರ ಕಾಟ ಹೆಚ್ಚಿಂದೇನು ?”

“ಅಲ್ಲ, ಮಹತ್ವಾಧನೆಯಾಗಬೇಕಾದರೆ, ದೇವತೆಗಳೂ ಮನುಷ್ಯ ಜನ್ಮಸೈತ್ಯಬೇಕಂತೆ. ಹಾಗೆಂದು ಯಾವುದೋ ಪುರಾಣದಲ್ಲಿ ಒದಿದನೆನಪು. ಹಾಗಿರುವಾಗ, ಅನಾಯಾಸವಾಗಿ ಮನುಷ್ಯ ಜನ್ಮಬಂದಿರುವಾಗ ನಾನೇಕೆ ದೇವತೆಯ ಜನ್ಮಬರುವಿಲಿ. ಏಕೇಳು ಜನ್ಮಕೊಂಡು ಅದು ಬೇಡ.”

“ನಿನಗೇನು ಮಹತ್ವಾಧನೆಯ ಬರುಕೆ ಲೀಲಾ ?”

“ಮತ್ತೇನು—ಒಂದೇ ಒಂದು.”

“ಯಾವುದು ?”

“ನನ್ನ ಗಂಡನನ್ನು ಒಲಿಸಿಕೊಳ್ಳುವುದು.”

“ಅದು ಅಂಥ ಅಸಾಧ್ಯ ವ್ರತವೇ ?”

“ಅಲ್ಲವೇ, ನೂರು ಜನರ, ಅಲ್ಲ ಲಕ್ಷ ಜನರ ದ್ವೀಪ ಸಾಧಿಸಬಹುದು. ಒಬ್ಬರನ್ನು ಒಲಿಸಿಕೊಳ್ಳುವುದು ಅದಕ್ಕಿಂತ ಕಷ್ಟ.”

“ಲೀಲಾ, ನೀನು ಬೇಕಾದರೆ ಜಗತ್ತನ್ನೇ ಒಲಿಸಿಕೊಳ್ಳಬಲ್ಲೆ.”

“ನನಗೇಕೋ ನಂಬಿಕೆ ಸಾಲದು ಪ್ರಭಾ....”

“ಏಕೆ ?”

“ನಿನ್ನೊಬ್ಜನ್ನು ಒಲಿಸಿಕೊಳ್ಳುವುದೇ ಇಟ್ಟು ಕಷ್ಟವಾಗುತ್ತದೆ. ಇನ್ನು ಜಗತ್ತಿನ ಆಸೆ ಏಕೆ ?”

“ಲೀಲಾ-ನಾನು ನಿನ್ನ ಹೃದಯದ ಸೇರಿಯಾಳು, ಪ್ರೇಮದ ಬಂಡಿ.”

“ಹಾಗೆಂದರೆ ನಾನು ಹೇಳಿದ ಹಾಗೆ ಕೇಳಬೇಕಾಯಿತು.”

“ಕೇಳುತ್ತೇನೆ, ಲೀಲಾ.”

“ನಿಜವಾಗಿಯೂ.”

“ಏನು ಆಣಿ ಇಟ್ಟು ಹೇಳಲಿ ಹೇಳು.”

“ಆಣಿಯೂ ಬೇಡ, ಪಾವಲಿಯೂ ಬೇಡ-ಕೇಳಿದರೆ ಸಾಕು.”

“ಹೇಳು ಹಾಗಾದರೆ ?”

“ಹೇಳಲೇ ?”

“ಹೂ.”

“ಹಾಗಾದರೆ ಗಿಟ್ಟಿ ಮರಿತು ಒಂದು ಬಾರಿ ನಿಮ್ಮಲವಾಗಿ ನಕ್ಕು ಬಿಡು.”

ನಗುನಗುತ್ತಾ ಹೇಳಿದಳು ಲೀಲಾವತಿ. ಪ್ರಭಾವತಿಯ ಹೃದಯವನ್ನು ಕವಿದಿದ್ದ ಕೋಧದ ಕಾರ್ಮಾಡವೂ, ಆ ಪವಿತ್ರ ನಗೆ ಗಾಳಿಗೆ ಚೆಡುರಿ, ಅವಳ ಮುಖದ ಮೇಲೆ ನಗೆಯ ಬೆಳದಿಂಗಳು ಹರಡಿತು.

“ಹೀಗೇ ನೀನು ನಗುತ್ತಾ ಇರು-ನಿನ್ನ ಗಂಡ ದಾರಿಗೆ ಬರುತ್ತಾನೋ ಇಲ್ಲವೋ ನೋಡು.”

ಲೀಲಾವತಿ ಹೇಳಿದ ಮಾತು, ಪ್ರವಾದಿಯ ಮಾತಿನಂಕೆ ಸತ್ಯಾ ಯಿತು.

ಆ ಇರುಳು ಮಲಗುವಾಗ, ಶಾಂತಾರಾಮ ಪಶ್ಚಾತ್ತಾಪದಗ್ಭ್ರವಾದ ಧ್ವನಿಯಲ್ಲಿ ಕೇಳಿದ-

“ಪ್ರಭಾ, ಸಿಟ್ಟೆನಲ್ಲಿ ವೈಯರಿಯಂದೆ ಮಾತಾಡಿಬಿಟ್ಟೇ. ನನ್ನ ಮೇಲೆ ಗಿಟ್ಟಿ ಬಂತೇ ?”

“ಬಂದಿತ್ತು, ಆದರೆ ಈಗ ಇಲ್ಲ.”

ನೂರ ಸಲವತ್ತು ರೂ

“ಕುಗ ?”

“ಎಷ್ಟೂದರೂ ನೀವು ನನ್ನ ವರೇ !”

ಅವಳ ಮಾತು ಕೇಳಿ. ಶಾಂತಾರಾಮನ ಎದೆಯಲ್ಲಿ ಸ್ತೀತಿ ತೆರೆ ಹೊಯ್ದು ತುಳುಕಿತು. ಆ ಅಷಿಫ್‌ಮಾನ ತುಂಬಿದ ಧ್ವನಿಯಲ್ಲೇ ಹೇಳಿದ.

“ಸೇನು ನನ್ನ ಬಾಳಿನ ಧ್ವನಿಯಲ್ಲಿ ಪ್ರಭಾ.”

“ಉಂ ಹೂ, ನಾನ್‌ಲ್ಲಿ.”

“ಮತ್ತೂರು ?”

“ಲೀಲಾ ನವೀಂಬುರ ಬಾಳಿನ ಧ್ವನಿಯಲ್ಲಿ ಪ್ರಭಾರೆ.”

ಪ್ರಭಾವತಿಯ ತುಟಿಗೆ ಮುತ್ತಿಟ್ಟು, ಅವಳ ಮಾತಿಗೆ ಸಮೃದ್ಧಿಯನ್ನೂ, ಮೆಚ್ಚುಗೆಯನ್ನೂ ಸೂಚಿಸಿದ.

೧೬

ಆ ದಿನದ ಫೆಬ್ರಿನೀ ಹೇಗಾದರೂ, ಆದಷ್ಟು ಬೇಗ ಶಾಂತಾರಾಮನಿಗೊಂದು ಒಳ್ಳಿಯ ಕೆಲಸ ಕೊಡಿಸಬೇಕೆಂಬ ಸದಾನಂದನ ಪ್ರಯತ್ನಕ್ಕೆ ಪ್ರಭ ಕೊಟ್ಟಿತು. ಅವನ ಮಾತಿನಂತೆ ಶಾಂತಾರಾಂ ದಾನೋದರ ಹೆಗ್ಗಡೆ ತೋರಿಸಿದ ಕೆಲಸಕ್ಕೆ ಬೇಡವೆಂದು ಉತ್ತರ ಕೊಟ್ಟು. ‘ಆ ಕೆಲಸ ನಿನಗೆ ಬೇಡ’ ಎಂದು ಹೇಳಿದ ದಿನವೇ ಸದಾನಂದ, ಶಾಂತಾರಾಮನಿಗೆ ಮತ್ತೊಂದು ಮಾತು ಹೇಳಿದ-

“ಶಾಂತಾರಾಂ, ನಿನ್ನ ಖಾಸಗಿ ನಿಷಯವೊಂದರಲ್ಲಿ ನಾನು ಪ್ರಪೇಶಿ ಸುತ್ತೇನೆಂದು, ನೀನು ಸಿಟ್ಟು ಮಾಡಿಕೊಳ್ಳುವುದಿಲ್ಲವಾದರೆ, ನಿನಗೊಂದು ಮಾತು ಹೇಳಬೇಕು ಎನಿಸುತ್ತಿದೆ.”

“ಹೇಳು ಸದಾನಂದ. ಇನ್ನು ನೇಲಿ ನನ್ನ ನಿಷಯದಲ್ಲಿ ಅಂಥ ಅವ ನಂಬಿಕೆ ಇಟ್ಟುಕೊಳ್ಳಬೇಡ.”

“ಅದಕ್ಕೆಲ್ಲ. ಪ್ರತಿಯೊಬ್ಬರೂ ಅವರವರ ಸ್ನೇಹ, ಸಂಸಾರ ನಿಷಯ ಗಳಲ್ಲಿ ಪರಪ್ರವೇಶವನ್ನು ಸಹಿಸದಿರಬೇಕಾದುದೇ ಯೋಗ್ಯ. ಆದರೂ

ಇಲ್ಲಿನ ಜೀವನಕ್ಕೆ ಹೊಸಬನೆಂಬುದರಿಂದ ಸ್ವತಂತ್ರ್ಯ ವಹಿಸಿ ಹೇಳಿ
ಬೇಕೆಂದಿದೇನೇ.”

“ಎನು ಹೇಳು.”

“ಖಂಡಿತ ತಪ್ಪಿ ತಿಳಿದುಕೊಳ್ಳುತ್ತಾಡು.”

“ಇಲ್ಲ.”

“ದಾಮೋದರ ಹೆಗ್ಗಿಡಿಗೂ ನಿನಗೂ ಎಷ್ಟುವುಟ್ಟಿನ ಸ್ನೇಹ ?”

“ಹೀಗೇ ಪರಿಚಯ.”

“ಅವ್ಯೇನೇ ?”

“ಹೂ.”

“ಹಾಗಾದರೆ ಅದು ಆಷ್ಟುಕ್ಕೇ ನಿಲ್ಲಬೇಕೆಂದು ನನ್ನ ಇಚ್ಛೆ. ನಿನು
ಆ ಕೆಲಸಕ್ಕೆ ಹೋಗಬೇಡ ಎಂದುದಕ್ಕೆ ಅದೂ ಒಂದು ಕಾರಣ. ಆತ
ಸ್ನೇಹಕ್ಕೆ ಅರ್ಹನಾದ ವ್ಯಕ್ತಿಯಲ್ಲ. ನಮ್ಮ ಅಫೀಸಿನಲ್ಲೀ, ನನ್ನ ಕೈ
ಕೆಳಗೇ ಇದ್ದ. ನನಗೂ ಅವನು ನಮೂರ ಕಡೆಯವನು ಎಂಬ ಅಭಿ
ಮಾನವಿತ್ತು. ಅದರೂ ಆತನನ್ನ ಅಲ್ಲಿಂದ ತೆಗೆಯಬೇಕಾಯಿತು.”

“ಎನು ಮಾಡಿದ ?”

“ಅದೆಲ್ಲಾ ಆತನ ಬೆನ್ನೆ ಹಿಂದೆ ನಾನು ಆಡಬಾರದು. ಆದರೆ ಆವ
ನಿಂದ ನಿನಗೆ ತೊಂದರೆಯಾಗಬಾರದೆಂದು ಇಷ್ಟಾದರೂ ಹೇಳುತ್ತಿದ್ದೇನೆ.
ನಿನ್ನ ಹುವಾರಿ ನಿನ್ನ ಕೈಲರಲಿ. ಕೆಲಸದ ಚಿಂತೆ ಮಾಡಬೇಡ, ಶತಾಯ
ಗತಾಯ ಇನ್ನೊಂದು ವಾರದೊಳಗೆ ನಿನಗೆ ಕೆಲಸ ಸಿಕ್ಕುವ ಹಾಗೆ ಮಾಡು
ತ್ತೇನೆ.”

ಸದಾನಂದನ ಆ ಮಾತು ಬರಿ ಮಾತಾಗಿ ಉಳಿಯಲಿಲ್ಲ. ಅವನು
ಹೇಳಿದ ಅವಧಿ ಮುಗಿಯುವುದರೊಳಗಾಗೇ ಪಾರೆಸ್ ಮಲ್ ಕಪೂರ್‌ಜಿ
ಯವರ ಯಂತ್ರಸಾಮಗ್ರಿಗಳ ಅಮದು-ರಪ್ತಿನ ಅಫೀಸಿನಲ್ಲಿ, ತಿಂಗಳಿಗೆ
ಗ್ರಾಂ ರಂಪಾಯಿ ಸಂಬಳದ ಕೆಲಸ ಗೊತ್ತುಮಾಡಿಕೊಟ್ಟು.

ಕೆಲಸ ಸಿಕ್ಕಿದುದು ಶಾಂತಾರಾಂ ಪ್ರಭಾವತಿಯರ ಹೈದರಾಬಾದ ಮೇಲಿನ

ಬಹು ದೊಡ್ಡ ಭಾರವನ್ನು ಇಳಿಸಿತು. ಮುಂದಿನದು ಮನೆಯ ಚಿಂತೆ. ಅದೂ ಕೆಲಸ ಸಿಕ್ಕಷ್ಟೇ ಕಷ್ಟವಾಯಿತು.

ಲೀಲಾವತಿ—ಸದಾನಂದರಿಗೆ ಅವರು ತಪ್ಪು ಬೇಗ ಬೇರೆ ಮನೆ ಮಾಡಿ ಕೊಳ್ಳುವುದು ಇಷ್ಟವಿರಲಿಲ್ಲ. ಅದರೂ ಅವರಿಬ್ಬರೂ ನಿರಾತಂ ಕವಾಗಿದ್ದು ಸುಖಪಡಬೇಕೆನ್ನುವ ಬಯಕೆಗೆ ಅಡ್ಡಿ ಬರಲು, ಅವರಿಗೆ ಮನಸ್ಸಾಗಲಿಲ್ಲ. ಅವರೂ ಇವರಿಗೆ ಮನೆ ಹುಡುಕುವ ಪ್ರಯತ್ನದಲ್ಲಿ ಸೇರವಾದರು. ಮನೆ ಬಾಡಿಗೆ ಹತ್ತಾದರೆ, ಅದಕ್ಕೆ ನೂರರಷ್ಟು ಪಗಡಿ ತೆತ್ತರೇ ಮನೆ ಬಾಡಿಗೆ ಸಿಗುತ್ತಿತ್ತು. ಹಾಗೆ ಲಂಚ ತರುವ ಸ್ಥಿತಿಯಲ್ಲಿರಲಿಲ್ಲ ಶಾಂತಾರಾಂ.

ಆದ್ದರಿಂದ ತಮಗೆ ಅನುಕೂಲವಾದ ಮನೆ ಸಿಗುವವರೆಗೂ ಅನ್ನಿ ವಾಯ್‌ವಾಗಿ ಕಾಯಲೇಬೇಕಾಯಿತು.

ತಿಂಗಳುಗಟ್ಟಿಲೆ ಅಲೆದು, ಬೇಸತ್ತು ಮೇಲೆ, ದಾದರಿನಲ್ಲಿ, ರೈಲ್‌ಲೈ ಸಿಲ್ಲಾಣಕ್ಕೆ ಹತ್ತಿರವಾಗಿಯೇ ಇದ್ದ ಮನೆಯೊಂದರಲ್ಲಿ, ಮೂರು ಕೋಣೆನಳ ಫಾಲ್‌ಟ್ ಒಂದು ನಲಿಸತ್ತು ರೂಪಾಯಿಗಳ ಬಾಡಿಗೆಗೆ ದೊರಕಿತು. ಅದಕ್ಕೆ ಮೂರು ತಿಂಗಳ ಬಾಡಿಗೆ ಮುಂಗಡವಾಗಿ ಕೊಡಬೇಕಾಗಿತ್ತು. ಜೊತೆಗೆ ಸಂಸಾರಕ್ಕೆ ಬೇಕಾದ ಪಾತ್ರ ಪಡಗ—‘ಅ’ನಿಂದ‘ಕ್ಕ’ವರೆಗೆ—ನಲ್ಲಿವನ್ನೂ ಕೊಳ್ಳಬೇಕಾಗಿತ್ತು. ಅದೆಲ್ಲದಕ್ಕೂ ಮುನ್ನೂರು—ನಾನ್ನೂರು ರೂಪಾಯಿ ಇಲ್ಲದ ನಡೆಯುವಂತಿರಲಿಲ್ಲ. ಪ್ರಭಾವತಿ ಆ ಹಣಕ್ಕಾಗಿ ತನ್ನ ಚಿನ್ನದ ಸರ ಮಾರಲು ಸಿದ್ಧವಾದಳು. ಶಾಂತಾರಾಂ ಅದಕ್ಕೆ ಸಿದ್ಧವಾಗಿರಲಿಲ್ಲವಾದರೂ, ಅದು ಬಿಟ್ಟರೆ ಮತ್ತೆ ಸದಾನಂದನ ವೇಲೆ ಭಾರ ಹೊರಿಸಬೇಕಾಗಿ ಬರುತ್ತಿತ್ತು.

“ಮತ್ತೆ ಅವರಿಗೆ ಈ ಭಾರವೂ ಏಕೆ? ಈಗಾಗಿರಬುದು ಸಾಲದೇ? ನನ್ನ ಬಿನ್ನದ ಸರ ಏಕೆ ಮಾರಬಾರದು?”

“ಸದಾನಂದನ ಬಳ ಕೇಳಿದರೆ, ಸಾಲ ಕೇಳುತ್ತೇನೆ. ಪ್ರತಿ ತಿಂಗಳೂ ಅಷ್ಟವು ಕೊಟ್ಟು ಸಾಲ ಬಗೆಹರಿಸಬಹುದು. ಅದರೆ ನಿನ್ನ ಸರ ಮಾರಿದರೆ

ಮತ್ತೆ ಅಂಥದನ್ನು ಮಾಡಿಸಿಕೊಡುವ ಸಂಬಿಕೆ ನನಗಿಲ್ಲ. ಬೆಂಗಳೂರಿನ ಒಳೆಯಂತೆ ಇದನ್ನು ಮರೆಯಬೇಕಾಗುತ್ತದೆ.”

“ಹೋದರೆ ಹೋಗಲೇಳಿ. ಇದು ಇಲ್ಲ ಎಂತ ಆಜುವವರು ಯಾರು?”

“ಆದು ನಿಜವಿರಬಹುದು ಪ್ರಭಾ. ಆದರೆ ನಿನ್ನ ಒಡವೆಗಳನ್ನೇ ಲಾಲ್ ಮಾರಲು ನನಗೇನು ಅಧಿಕಾರ?”

“ಸಂಸಾರಕ್ಕೆಂದೇ ಅಲ್ಲವೇ ಮಾರುವುದು. ಅದರಲ್ಲಿ ನನ್ನದು, ಸಿಮ್ಮುದು ಅನ್ನವುದೇನು ಬಂತು. ಆ ದಿನ ಬೆಂಗಳೂರಿನಲ್ಲಿಯೂ ಹೀಗೇ ಮಾತಾಡಿದಿರಿ. ಈಗಲೂ ಅದೇ ಮಾತು. ಅಂದರೆ ಈ ಸಂಸಾರದಲ್ಲಿ ನನ್ನದು ಎನ್ನವುದು ಏನೂ ಇಲ್ಲವೇ?”

“ಹಾಗಲ್ಲ ಪ್ರಭಾ, ನೀನು ನನ್ನ ಮನೆಯ, ಮನದ ರತ್ನದಿಇ. ಆ ಜ್ಯೋತಿ ಚಿರಂತನವಾಗಿ ಉರಿಯುವಂತೆ ರಕ್ಷಣೆ ಭಾರ ನನ್ನದು. ದೀಪವೇ ಎಣ್ಣೆಯನ್ನು ತಂದುಕೊಂಡು ಉರಿಯಬೇಕೆಂದು ಯಾರಾದರೂ ಚಿಂತಿಸುತ್ತಾರೆಯೇ?”

ಶಾಂತಾರಾಂ ತುಂಬು ಸ್ತ್ರೀತಿಯಂದಲೇ ಆ ಮಾತು ಹೇಳಿದ. ಆದರೂ ಆ ಮಾತು ಪ್ರಭಾವತಿಯ ಮನದಲ್ಲಿ ಮುಖ್ಯನಂತೆ ಮುರಿಯಿತು. ಆವಳಿಂಥ ಗಿನ ಯಾವುದೋ ಭಾವನೆ ಹೆಡಿ ಕೊಡವಿ, ಪ್ರತಿಭಟಿಸಲಿಭಿಸಿತು. ಮಾತು ನಾಲಿಗೆಯ ತುದಿಯವರಿಗೂ ಬಂತು—

“ಯಾಗಾದರಿದು ನಿಮ್ಮ ಸಂಸಾರ, ನನ್ನ ದಲ್ಲ” ಎಂದು ಹೇಳಬೇಕೆನಿಸಿತು. ಆ ಹೊತ್ತಿನಲ್ಲಿ ಲೀಲಾವತಿಯು ಹೇಳಿದ ಮಾತುಗಳು ನೆನಪು ಬಂದು ಸುಮ್ಮನಾಗಿ—

“ಸರಿ. ನಿಮ್ಮವು. ಹೇಗೆ ಸರಿದೋರುತ್ತದೋ ಹಾಗೆ ಮಾಡಿ.” ಎಂದಳು. ಯಾವ ಸತ್ಯವೂ, ಉತ್ತಾಹವೂ ಇಲ್ಲದ ಸಷ್ಟೇ ಧ್ವನಿಯಲ್ಲಿ. ತನ್ನ ಹಟ್ಟದಿಂದ ಪ್ರಭಾವತಿಗೆ ಬೇಸರವಾಯಿತೆಂದು ಅರಿವಾದರೂ ಶಾಂತಾರಾವನೂ ಆ ಮಾತು ಮುಂದೆ ಬೆಳೆಸಲಿಲ್ಲ.

ಸದಾನಂದ ಶಾಂತಾರಾವನಿಗೆ ಅಗಕ್ಕಾದಪ್ಪು ಹಣ ಸಹಾಯ ಸೂರ ಇವತ್ತು

ಮಾಡಲು ಹಿಂದಿಗೆಯಲ್ಲಿ. ಮನೆಗೆ ಏನು ಕೊಳ್ಳಬೇಕು, ಎಲ್ಲಿ ಕೊಳ್ಳಬೇಕೆಂದು ತಿಳಿದ ಲೀಲಾವತಿ, ಅವರ ಮನೆಯೂ ತನ್ನ ಮನೆಯೇ ಎಂಬಪ್ರಾಣತ್ವಹಿಂದಿನದ, ಅವರಿಗೆ ಸೆರವಾದಳು. ಅವರಿಬ್ಬರೂ ತಮ್ಮ ಮನೆಗೆ ಹೋಗುವ ದಿನವೂ ಬಂತು.

ಅದಕ್ಕೆ ಇನ್ನೆರಡು ದಿನ ಇದೆ ಎನ್ನುವಾಗ ಒಂದು ದಿನ ಪ್ರಭಾವತಿ ಲೀಲಾವತಿಯನ್ನು ಕೇಳಿದಳ.-

“ಲೀಲಾ, ನಿನಗಿಲ್ಲಿ ಯಾವುದಾದರೂ ಚಿಸಿವಾರರ ಅಂಗಡಿ ಗೊತ್ತಿದೆಯೇ ?”

“ಗೊತ್ತಿದೆ, ಒಂದೇಕೆ, ನಾಲ್ಕುರು ಗೊತ್ತಿದೆ. ಏಕೆ ?”

“ನನ್ನ ದೊಂದು ಹಳೆಯ ಒಂಟೆ ಎಳೆಯ ಚಿನ್ನದ ಸರವಿದೆ. ಅದನ್ನು ಮಾರಿಬಿಡೋಣ ಎನಿಸಿತು, ಅದಕ್ಕೆ.”

“ಈಗ ಸರ ಮಾರಲು ಏನು ಅವಸರ ? ದುಡ್ಡೆ ನಾದರೂ ಕಷಿಮೆ ಬಿತ್ತೆನು ?”

“ಉಂಟೂ. ಹೊಸದಾಗಿ ಮನೆಗೆ ಹೋಗುತ್ತಿದ್ದೇನೆ. ನನ್ನ ದಾಗ ಕ್ರೈಯಲ್ಲಿ ಅಪ್ಪು ಹಣ ಇರಲಿ ಎಂದು. ಹಾಗೇ ಒಂದೆರಡು ಬಟ್ಟಿಗಳನ್ನೂ ಕೊಳ್ಳಬೇಕು. ಹಳೆಯ ಸಿರೀಗಳನ್ನೇ ಉಟ್ಟಿ ಸಾಕಾಗಿದೆ. ಅದಕ್ಕೊಂಬ್ಬರ....”

“ಅದಕ್ಕೆ ಬೇಕಾದರೆ ನಾನು ಹಣ ಕೊಟ್ಟಿರುತ್ತೇನೆ. ಚಿನ್ನ ಮಾರಬೇಡ. ಸಮಯಕ್ಕೆ ಒದಗುತ್ತದೆ.”

“ಸಮಯ ಬಂದಾಗ ನೀನಿರುತ್ತೇಯಲ್ಲ, ನಿನಗಿಂತಲೂ ಇನ್ನೂ ಚಿನ್ನದ ಅಸ್ತಿ ಬೇಕೇ ನನಗೆ.”

“ಸರಿ.. ಇವತ್ತು ನಿನಗೇಕೋ ಅದನ್ನು ಮಾರಬೇಕಂಬ ವುನಸ್ಸು ಬಂದಿದೆ—ಹಾಗೇ ಮಾಡು.” ಎಂದು ಲೀಲಾವತಿ ಆ ವಿಷಯದಲ್ಲಿ ಹೆಚ್ಚು ಚರ್ಚೆ ಬೆಳಸವೆ ಸುಮ್ಮನಾದಳು.

ಇಬ್ಬರ ಗಂಡಂದಿರೂ ಆಫ್ಫಿಸಿಗೆ ಹೋಗಿದ್ದು ದರಿಂದ, ಆ ಮಧ್ಯ ಹ್ಯಾನೇ ಇಬ್ಬರೂ ಹತ್ತಿರದಲ್ಲಿ ಇದ್ದ ಪರಿಚಯದ ಜ್ಞಾಯಲರ್ನ ಅಂಗಡಿಗೆ

ಹೋದರು. ಸರದ ವ್ಯಾಪಾರವಾಗಿ ಮುಸ್ಮೂರು ರೂಪಾಯಿ ಬಂತು. ಸರ ಮಾರಿದ್ದಕ್ಕೆ ರಸಿತಿಗೆ ರುಜು ಹಾಕುವಾಗ, ತಟಕ್ಕನೆ ಲೀಲಾವತಿಗೆ ಏನೋ ನೆನಪಾಯಿತು. ಸೇರನ್ನು ಪ್ರಭಾವತಿಗೆ ಅರ್ಥವಾಗದ ಗುಜರಾತಿ ಭಾಸೆ ಯಲ್ಲಿ ಏನನ್ನೊ ಕೇಳಿದಳು. ಸೇತಾ ಅದಕ್ಕೆ ಏನೋ ಉತ್ತರವಿತ್ತ. ಲೀಲಾವತಿ, ‘ಮನೆಯಲ್ಲಿ ಕೊಡುತ್ತೇನೇ’ ಎಂದು ಹೇಳಿ ಪ್ರಭಾವತಿಯಿಂದ ಇವುತ್ತೆಪ್ಪುದು ರೂಪಾಯಿ ತೆಗೆದುಕೊಂಡು, ಸೇರಿನ ಕೈಗೆ ಕೊಟ್ಟಳು. ಲೀಲಾವತಿ ಪ್ರಭಾವತಿಗೆ ಏನೇನೋ ಒದನೆ ತೊರಿಸುತ್ತಿದ್ದಾಗ, ಸೇತಾ ಲೀಲಾವತಿಯ ಕೈಗೆ ಕಾಗದದ ಸಣ್ಣ ಪ್ರೊಟ್ಟಣ, ರಸಿತಿ ಕೊಟ್ಟು. ರಸಿತಿಯನ್ನು ಕೂಡಲೇ ಹಿಡುತ್ತಾಕಿದಳು ಲೀಲಾವತಿ. ಅಲ್ಲಿಂದ ಹೊರಗೆ ಹೊರಬೆರು.

“ಅದೇನು ಲೀಲಾ, ನೀನು ತೆಗೆದುಕೊಂಡದ್ದು ?”

“ಏನೋ ಒಂದು. ನಾಳೆ ಹೇಳುತ್ತೇನೇ. :ಈಗ ಸೀರೆ ಕೊಳ್ಳಬೇಕೆಂದೆಯಲ್ಲ, ಅಲ್ಲಿಗೆ ಹೋಗೋಣ. ಎಂಥ ಸೀರೆಗಳು ಬೇಕು ಪ್ರಭಾ?”

“ದಿನಾ ಉಡಲು ಸಾದಾ ಸೀರೆಗಳು ಬೇಕು. ಹಾಗೇ ಒಂದು ಒಳ್ಳೆ ಸೀರೆಯನ್ನು ತೆಗೆದುಕೊಳ್ಳಬೇಕು.”

“ದೊಡ್ಡ ಸೀರೆಗಳು ಈಗಲೇ ಹತ್ತಿಪ್ಪತ್ತ ಇದೆಯಲ್ಲ ನಿನ್ನ ಬಳಿ, ಮತ್ತೆ ಕೆ? ”

“ಅವನ್ನೇ ಉಟ್ಟು ಬೇಸರಾಗಿದೆ. ಹೊಸದೂ ಒಂದು ಇರಲಿ.”

ಗಳತಿಯರಿಬ್ಬರೂ ನಾಲ್ಕುರು ಬಟ್ಟೆಯ ಅಂಗಡಿ ತಿರುಗಿ, ನೂರಾರು ಸೀರೆಗಳನ್ನು ತೆಗೆಸಿ ನೋಡಿದ ಮೇಲೆ, ಪ್ರಭಾ ತನಗೆ ಒಷ್ಟಿಗೆಯಾದ ನಾಲ್ಕು ಸಾದಾ ಸೀರೆಗಳನ್ನು ತೆಗೆದುಕೊಂಡಳು. ದೊಡ್ಡ ಸೀರೆಯನ್ನು ಆರಿಸುತ್ತೇದನ್ನು ಮಾತ್ರ ಲೀಲಾವತಿಗೇ ಬಟ್ಟಳು. ಬಟ್ಟೆಯ ಖರೀದಿ ಮುಗಿದ ಮೇಲೆ ಪ್ರಭಾವತಿಯ ಕೈಯಲ್ಲಿ ಇವತ್ತು ರೂಪಾಯಿ ಉಳಿಯಿತು. ಇಬ್ಬರೂ ಮನೆಗೆ ಹಿಂದಿರುಗಿದರು.

ಮಾರನೆಯ ದಿನ ಭಾಸುವಾರ. ಆ ದಿನ ಅಲ್ಲಿ ಶಿತಣ ಮಾಡಿ ಉಂಡು, ಆ ಸಂಚೆ ಇವರಿಬ್ಬರೂ ಹೊಸ ಮನೆಗೆ ಹೋಗುವುದೆಂದು ನಿಧಾರವಾಗಿತ್ತು.

ಸೂರ ಇವತ್ತೆ ರಡು

ಸನಿಯಾದ ಹೈತಣದ ಉಬ್ಬಿ, ಅದರ ಬಳಿಕ ಹರಬ ಎಲ್ಲವೂ ಮುಗಿದು, ಹೊರಡುವ ಹೊತ್ತು ಸಮೀಕಣಾಯಿತು. ಸದಾನಂದ ಶಾಂತಾರಾಂ ಇಬ್ಬರೂ ಟ್ರೌಡ್‌ ಮಾಡಿಕೊಂಡು ಬರಲು ಹೋದರು.

ಲೀಲಾವತಿ ಪ್ರಭಾವತಿಯ ಹಣಿಗೆ ಕುಂಕುಮವಿಟ್ಟು, ಹೆಚ್ಚಿಯ ತಟ್ಟೆಯಲ್ಲಿ ವಿಜ್ಞ ಕೊಟ್ಟಳು. ಪ್ರಭಾವತಿ ಅದನ್ನು ತೆಗೆದುಕೊಳ್ಳಲು ಕೈ ಚಾಚಿದಾಗ, ತಟ್ಟಿಯಲ್ಲಿದ್ದ ಮಂಗಳಸೂತ್ರ ಕಾಪೆಸಿತು.

“ಇದೇನು ಕಾಣಿಕೆ ಲೀಲಾ ?”

“ಇದಕ್ಕೆಂತ ಹೆಚ್ಚಿನ ಕಾಣಿಕೆ ಬೇರೀನೂ ನನಗೆ ತೋಚಲಿಲ್ಲ.”

“ಫ್ಲಾನ್‌ಗೆ ಇದರಲ್ಲಿ ನಂಬಿಕೆ ಇಲ್ಲ. ನಿಜ ಹೇಳಲೇ ಲೀಲಾ ?”

“ಹೇಳಿ, ಸನ್ನಲ್ಲಿ ಸಂಕೋಚವೇಕೆ ?”

“ನನ್ನ ದೃಷ್ಟಿಯಲ್ಲಿದು ಹೆಚ್ಚು ಗಂಡಿನ ಗುಲಾಮಳು ಎನ್ನ ವುದಕ್ಕೆ ಇದು ಚಿಹ್ನೆ. ಗಂಡು ಹೆಚ್ಚಿನ ಕತ್ತಿಗೆ ಸಾಕಿದ ತನ್ನ ಗೆಲುವಿನ ವಿಜಯ ಮಾತೆ.”

“ಎಂದಿನಿಂದ ನಿನಗೆ ಹಾಗನ್ನು ಸಿತು ಪ್ರಭಾ ?” ತನಗಾದ ನೋವನ್ನು ಮುಚ್ಚಿಕೊಳ್ಳುತ್ತಾ ಕೇಳಿದಳು ಲೀಲಾವತಿ.

“ಮೊದಲಿನಿಂದಲೂ ಹಾಗನ್ನು ಸಿತು. ನಡುವೆ ಅಪ್ಪು ದಿನ ನಷ್ಟ ಭಾವನೆ ತಪ್ಪೇನೋ ಎನಿಸಿತ್ತು. ಈಗ ನಾನಾವುದನ್ನೂ ಹೇಳಲಾರೆ.”

“ಈ ದಿನ ಇದನ್ನು ಶಾಂತಾರಾಮನ ಕೈಯಲ್ಲಿ ನಿನ್ನ ಕತ್ತಿಗೆ ಕಟ್ಟಿಸಿ ಕಣ್ಣಾತೆ ನೋಡಬೇಕೆಂದಿದ್ದೆ. ಆದರೆ ಈಗೆರಡು ದಿನದಿಂದ ನಿನ್ನ ನಾನ ಸ್ನೇಕೋ ವೃಗ್ರವಾಗಿದೆ. ಅದಕ್ಕೇ ಆ ಸಾಹಸ ಮಾಡಲಿಲ್ಲ. ಏನಾಯಿತು ಪ್ರಭಾ? ಶಾಂತಾರಾಂ ಮತ್ತೇನಾದರೂ ಆಡಿದನೇ ?”

“ಅವರ ಕೈಲಿ ಇದನ್ನು ನನಗೆ ಕಟ್ಟಿಸದೆ ಒಳ್ಳಿಯದನ್ನೇ ಮಾಡಿದೆ ಲೀಲಾ. ಖಂಡಿತವಾಗಿಯೂ ನಾನದಕ್ಕೆ ಒಪ್ಪುತ್ತಿರಲಿಲ್ಲ. ಆವರ ದೃಷ್ಟಿಯಲ್ಲಿ ನಾನಿನ್ನೂ ಅವರ ಪತ್ತಿಯಾಗಿಲ್ಲ.” ಮಹಿಳೆವೃಧಿಯ ಕಿಂಚಿಂಬನ್ನು ನುಡಿಯಲ್ಲಿ ಹೊರಗಿಡಹುತ್ತಾ ಹೇಳಿದಳು ಪ್ರಭಾವತಿ.

“ಏಕೆ, ಏನಾಯಿತು ? ನನ್ನ ಮುಂದೆ ಏನೂ ಬಚ್ಚಿಡಬೇಡ ಪ್ರಭಾ, ಹಾಗಾದರೆ ನನ್ನೆಡಿಗೆ ಕಿಟ್ಟಿಟ್ಟಂತಾಗುತ್ತದೆ. ಹೊಸಮನೆಗೆ ಹೋಗುವಾಗ ನಗುನಗುತ್ತಾ ಹೋಗುತ್ತಿರೆಂದಿದ್ದೆ. ಅಷ್ಟರಲ್ಲೀ ಏನಾಯಿತು ?”

ಚಿನ್ನದ ಸರದ ವಿಷಯದಲ್ಲಿ ತಮ್ಮಿಬ್ಬಿರಿಗೂ ನಡೆದ ಮಾತುಕಡೆ ಯನ್ನ ಹೇಳಿ, ಪ್ರಭಾವತಿ.

“ಅವರ ದೃಷ್ಟಿಯಲ್ಲಿ ಇನ್ನೂ ನಾನು ಅವರ ಸಹಚರಿ ಎನಿಸಿಲ್ಲ, ಆಶ್ರಯಜೀವಿ ಎನ್ನುವ ಭಾವನೆಯೇ ಇದೆ. ಎಂತಲೇ ಇದು ದಾಸ್ಯ ಲಾಂಭನ, ಬೇಡ ಎಂದದ್ದು. ನನ್ನನ್ನ ತಪ್ಪಿ ತಿಳಿದುಕೊಳ್ಳಬೇಡ ಲೀಲಾ” ಎಂದಳು.

“ಪ್ರಭಾ....ಪ್ರಭಾ....ಶಾಂತಾರಾಂ ಇನ್ನೂ ನಿನ್ನನ್ನ ಅರಿತುಕೊಂಡಿಲ್ಲ ತಂಗಿ,....ನಿನ್ನನ್ನ ವನು ಅರಿತುಕೊಳ್ಳಲು ಅವಕಾಶ ಕೊಡು. ಅಂದು ನಾನು ಹೇಳಿದುದು ನೆನಪಿದೆಯೇ ಪ್ರಭಾ....ತಾಕ್ಕಿ....ತಾಕ್ಕಿ ಕೆಡಬೇಡ. ನೀವಿಬ್ಬಿರೂ ಸುಖವಾಗಿರುವುದನ್ನು ನೋಡಬೇಕೆಂಬುದೊಂದೇ ನನ್ನ ಹಂಬಲು.” ಕಣ್ಣೀರಿಟ್ಟು ಅಂಗಲಾಚಿದಳು ಲೀಲಾವತಿ.

“ನೀನಾಡಿದುದು ನನಗೆ ನೆನಪಿದೆ ಲೀಲಾ. ನೀನು ನನ್ನ ಬಾಳ ಬೆಳಕು. ನಿನ್ನ ಮಾತು ನೆನಪಿದೆಯೆಂದೇ ಅವರನ್ನು ಹಿಂಬಾಲಿಸಿ ಹೋಗುತ್ತಿದೇನೆ. ಅದಕ್ಕೇ ಅಂದೂ ಏನೂ ಮಾತಾಡಲಿಲ್ಲ.”

“ಹಾಗಾದರೆ ಈ ಮಂಗಲಸೂತ್ರ ಕಟ್ಟಿಸಿಕೊ. ಇದು ದಾಸ್ಯ ಲಾಂಭನವಲ್ಲ, ಹಿಂದೂ ಹೆಣ್ಣಿನ ರಕ್ಷಣೆವತೆ. ಪರಪುರುಷನ ಶಾಮಾ ದೃಷ್ಟಿ ಕಾಡದಂತೆ ಕಾವಾಡುವ ತಾಯಿ. ಹೊಸ ಮನೆಗೆ ಹೋದವಳೇ ಮೊದಲು ಕಟ್ಟಿಸಿಕೊ. ಇದೊಂದು ಮಾತು ನಡೆಸಿಕೊಂಡು. ಇಲ್ಲವೆನ್ನು ಬೇಡ. ಅವನಿಗೂ ಹೇಳುತ್ತೀನೇ.”

“ಅವರಿಗೆ ಏನೂ ಹೇಳಬೇಡ ಲೀಲಾ. ನಿನ್ನ ಮಾತು ನಡೆಸುತ್ತೀನೇ.” ಎಂದು ಪ್ರಭಾ ಮಂಗಲಸೂತ್ರನನ್ನು ತೆಗೆವಿಟ್ಟಿಕೊಂಡಳು.

ಆ ವೇಳೆಗೆ ಟ್ರಾಸ್ಸೆ ಬಂದಿತು. ಮರುದಿನ ಅವರಿಬ್ಬಿರೂ ತಮ್ಮ ಸೂರ ಪವತ್ತನಾಲ್ಪು

ಮನೆಗೆ ಉಂಟಕ್ಕೆ ಬರಬೇಕೆಂದು ಪ್ರಭಾವತಿ ಬಲವಂತ ಮಾಡಿದಳು. ಅವಳ ಒತ್ತಾಯಕ್ಕೆ ಸದಾನಂದನೂ ರಜಾ ತೆಗೆದುಕೊಂಡು ಬರುವುದಾಗಿ ಹೇಳಿದ.

“ಲೀಲಾ, ನೀನು ಕಾಫಿ ಕುಡಿದವೇ ಆಲ್ಲಿಗೆ ಬಂದು ಬಿಡು.”

ಎಂದು ಪ್ರಭಾವತಿ ಲೀಲಾವತಿಯನ್ನು ಆಲಂಗಿಸಿ ಹೇಳಿದಳು—

“ಲೀಲಾ, ನಿನಿಷ್ಟಬ್ಧರ ಉಪಕಾರವನ್ನು ಈ ಜನ್ಮದಲ್ಲಿ ಮರಿಯಲಾರೆ.”

ಶಾಂತಾರಾಂ ಸಾಮಾನೆಲ್ಲವನ್ನೂ ಟ್ರಾಕ್ಸೀಗಿಟ್ಟು. ಶಾಂತಾರಾಂ ಪ್ರಭಾವತಿ ಹೋಗಿ ಟ್ರಾಕ್ಸೀಯಲ್ಲಿ ಕುಳಿತರು. ಗೆಳತಿಯರಿಬ್ಬರೂ ಒಬ್ಬರನ್ನೊಂದು ಬ್ರಂಬಿಸಿ ನೋಡಿದರು. ಇಬ್ಬರ ಕಣ್ಣಿನಲ್ಲಿ ನಿರಾಕಿತ.

“ಬ್ಯೈ ಬ್ಯೈ, ನಾಳೆ ಬರುತ್ತೀಯಲ್ಲ” ಎಂದ ಶಾಂತಾರಾಂ.

“ಬ್ಯೈ ಬ್ಯೈ” ಎಂದ ಸದಾನಂದ.

ಟ್ರಾಕ್ಸೀ ವೇಗವಾಗಿ ಹೊರಟು ಕಣ್ಣ ಮರಿಯಾಯಿತು.

ಲೀಲಾ ಮಾತ್ರ ನಿಂತಲ್ಲೇ ನಿಂತಿದ್ದಳು. ಕಂಬನಿ ತುಂಬಿದ ಕಣ್ಣ ಗಳಿಂದ, ಟ್ರಾಕ್ಸೀ ಹೋದ ರಸ್ತೀಯನ್ನೇ ನೋಡುತ್ತಾ.

“ನಡಿ ಲೀಲಾ ಒಳಗೆ ಹೋಗೋಣ. ಇನ್ನೆವ್ವು ಹೊತ್ತು ನಿಲ್ಲಿತ್ತಿ ಮತ್ತೆ ಹೇಗೂ ನಾಳೆ ನೋಡುತ್ತೀಯಲ್ಲ”—ಎಂದ ಸದಾನಂದ.

ಸೆರಿಗಿನ ಕುಡಿಯಿಂದ ಕಂಬನಿಯನ್ನು ಒರೆಸಿಕೊಳ್ಳುತ್ತಾ, ತನಗೆ ತಾನೇ ಹೇಳಿಕೊಳ್ಳುವಂತೆ ಹೇಳಿದಳು ಲೀಲಾವತಿ-

“ಇಲ್ಲಿಂದ ಅವರನ್ನು ಕಳಿಸಲೇಬಾರದಾಗಿತ್ತೊಂದೇ ಏನೋ.”

೧೩

ಹೊಸಮನೆಯಲ್ಲಿ, ಬಾಡಿಗೆಯದಾದರೂ ತಮ್ಮದೇ ಮನೆಯಲ್ಲಿ ಉತ್ತಾ ಜದಿಂದ ಆರಂಭವಾಯಿತು ಪ್ರಭಾವತಿಯ ಸಂಸಾರ.

ಅಡಿಗಿಗೆ ನೆರವಾಗಲು ಲೀಲಾವತಿ ಬಂದುದರಿಂದ, ಪ್ರಭಾವತಿಗೆ ಅಟಿಗೆ ಕೆಲಸದ ತೊಂದರೆಯಾಗಲಿಲ್ಲ. ರುಚಿಕಟ್ಟಾದ ಉಂಟನೇ ಆಯಿತು.

“ఏచే, ఏనాయితు ? నన్న ముంచే ఎన్నా బచ్చిడబేడ ప్రభా, కాగాదరి నన్నెదిగే కిచ్చిట్టింతాగుత్తది. హోసమనేగే హోగువాగ నగునగుత్తా హోగుత్తి రీందిద్ది. తిస్సురల్లీ ఏనాయితు ?”

చిన్నుద సరద విషయదల్లి తమిచ్చరిగూ నడిద మాతుకతే యన్న హేళి, ప్రభావతి.

“అవర దృష్టియల్లి ఇన్నొ నాను ఆవర సహజపి ఎనిసిల్ల, ఆక్రయజించి ఎన్నువ భావనేయే ఇదే. ఎంతలే ఇదు దాస్య లాంభన, బేడ ఎందద్ద. నన్నన్న తప్ప తిళదుకోళ్లబేడ లీలా” ఎందళు.

“ప్రభా....ప్రభా.... శాంతారాం ఇన్నాళ్లి నిన్నన్న అరితుకోండిల్ల తంగి,....నిన్నన్నవను అరితుకోళ్లు ఆవకాశ కోడు. అందు నాను హేళిదుదు నేనపిదయే ప్రభా....తాళ్లే....తాళ్లే కేడబేడ. నీవిచ్చరూ సుఖవాగిరువుదన్న నోడబేఁకేంబుదొందే నన్న హంబలు.” కణ్ణీరిట్టీ అంగలాచిదళు లీలావతి.

“నీనాడిదుదు ననగే నేనపిది లీలా. నీను నన్న బాళ బెళకు. నిన్న మాతు నేనపిదయేందే ఆవరన్న ఓంబాలిసి హోగు త్తిదేనే. ఆదక్కే అందూ ఎన్నా మాతాదలిల్ల.”

“కాగాదరి ఈ మంగలసూత్ర కట్టిసికోఇ. ఇదు దాస్య లాంభనవల్ల, హిందూ హేష్టిన రక్షాదేవతి. పరపురుషన శాను దృష్టి కాదదంతి కాపాడువ తాయి. హోస మనిగే హోదవళే మొదలు కట్టిసికో. ఇదొందు మాతు నడిసికోండు. ఇల్లవేన్న బేడ. ఆవనిగూ హేళుత్తే ఇనే.”

“అవరిగే ఎన్నా హేళబేడ లీలా. నిన్న మాతు నడిసు త్తేనే.” ఎందు ప్రభా మంగలసూత్రనన్న తెగెచ్చికోండళు.

ఆ వేళిగి ట్యూస్సీ ఒందితు. మరుదిన ఆవరిచ్చరూ తన్న

సూర ఐష్టత్తనాల్యు

ಮನೆಗೆ ಉಣಿಟಕ್ಕೆ ಬರಬೇಕೆಂದು ಪ್ರಭಾವತಿ ಬಲವಂತ ಮಾಡಿದಳು. ಅವಳ ಒತ್ತಾಯಕ್ಕೆ ಸದಾನಂದನೂ ರಜಾ ತೆಗೆದುಕೊಂಡು ಬರುವುದಾಗಿ ಹೇಳಿದ.

“ಲೀಲಾ, ನೀನು ಕಾಫಿ ಕುಡಿದವೇಲೇ ಅಲ್ಲಿಗೆ ಬಂದು ಬಿಡು.”

ಎಂದು ಪ್ರಭಾವತಿ ಲೀಲಾವತಿಯನ್ನು ಆಲಂಗಿಸಿ ಹೇಳಿದಳು—

“ಲೀಲಾ, ನಿನಿಷ್ಟುಬ್ಬರ ಉಪಕಾರವನ್ನು ಈ ಜನ್ಮದಲ್ಲಿ ಮರಿಯಲಾರೆ.”

ಶಾಂತಾರಾಂ ಸಾಮಾನ್ಯೆಲ್ಲವನ್ನೂ ಟ್ರೈಸ್ಟಿಗಿಟ್ಟು. ಶಾಂತಾರಾಂ ಪ್ರಭಾವತಿ ಹೋಗಿ ಟ್ರೌಸ್ಟಿಯಲ್ಲಿ ಕುಳಿತರು. ಗೆಳತಿಯರಿಬ್ಬರೂ ಒಬ್ಬರನ್ನೊಂದು ಬ್ಬರು ದಿಟ್ಟಿಸಿ ನೋಡಿದರು. ಇಬ್ಬರ ಕಣ್ಣಿನಲ್ಲಿ ನಿರಾಕಿತು.

“ಬ್ಯೈ ಬ್ಯೈ, ನಾಳೆ ಬರುತ್ತೀಯಲ್ಲ” ಎಂದ ಶಾಂತಾರಾಂ.

“ಬ್ಯೈ ಬ್ಯೈ” ಎಂದ ಸದಾನಂದ.

ಟ್ರೌಸ್ಟಿ ವೇಗವಾಗಿ ಹೋರಟು ಕಣ್ಣು ಮರಿಯಾಯಿತು.

ಲೀಲಾ ಮಾತ್ರ ನಿಂತಲ್ಲೇ ನಿಂತಿದ್ದಳು. ಕಂಬನಿ ತುಂಬಿದ ಕಣ್ಣು ಗಳಿಂದ, ಟ್ರೌಸ್ಟಿ ಹೋದೆ ರಸ್ತೀಯನ್ನೇ ನೋಡುತ್ತಾ.

“ನಡಿ ಲೀಲಾ ಒಳಗೆ ಹೋಗೋಣ. ಇನ್ನೆನ್ನು ಹೊತ್ತು ನಿಲ್ಲಿತ್ತಿ ಮತ್ತೆ ಹೇಗೂ ನಾಳೆ ನೋಡುತ್ತೀಯಲ್ಲ”—ಎಂದ ಸದಾನಂದ.

ಸೆರಗಿನ ಕಡಿಯಿಂದ ಕಂಬನಿಯನ್ನು ಒರಿಸಿಕೊಳ್ಳುತ್ತಾ, ತನಗೆ ತಾನೇ ಹೇಳಿಕೊಳ್ಳುವಂತೆ ಹೇಳಿದಳು ಲೀಲಾವತಿ—

“ಇಲ್ಲಿಂದ ಅವರನ್ನು ಕಳಿಸಲೇಬಾರದಾಗಿತ್ತೊ ಏನೋ.”

೧೯

ಹೊಸಮನೆಯಲ್ಲಿ, ಬಾಡಿಗೆಯದಾದರೂ ತಮ್ಮದೇ ಮನೆಯಲ್ಲಿ ಉತ್ತಾ ಜದಿಂದ ಆರಂಭವಾಯಿತು ಪ್ರಭಾವತಿಯ ಸಂಸಾರ.

ಅಡಿಗಿಗೆ ನೇರವಾಗಲು ಲೀಲಾವತಿ ಬಂದುದರಿಂದ, ಪ್ರಭಾವತಿಗೆ ಅಡಿಗಿ ಕೆಲಸದ ತೊಂದರೆಯಾಗಲಿಲ್ಲ. ರುಚಿಕಟ್ಟಾದ ಉಣಿನೇ ಆಯಿತು.

ಮಂಧ್ಯಾಹ್ವ ವೆಲ್ಲಾ ಹರಟಿ ಹೊಡಿದು ಮನೆಯಲ್ಲಿ ನಗು ತುಂಬಿ, ಸಂಜೀಗೆ ಮಾತುಂಗಾದಲ್ಲಿದ್ದ ‘ಅರೋರಾ’ ಟೂಕಿಸಿನಲ್ಲಿ ಸಿನಿಮಾ ನೋಡಿಕೊಂಡು ಬಂದು, ರಾತ್ರಿಯ ಉಟ್ಟಿವನ್ನು ಅಲ್ಲೇ ಮುಗಿಸಿ, ಹನೆನ್ನಂದು ಗಂಟೆಯ ವೇళೆಗೆ ಸದಾನಂದ ಲೀಲಾವತಿ ತಮ್ಮ ಮನೆಗೆ ಹಿಂದಿರುಗಲು ಸಿದ್ಧವಾದರು. ಇನ್ನೇನು ಹೊರಡಬೇಕು ಎನ್ನ ಹೊತ್ತಿನಲ್ಲಿ ಪ್ರಭಾವತಿ—

“ಲೀಲಾ, ಒಂದು ನಿಮಿಷ ತಡಿ. ಕುಂಕುಮ ಕೊಡುತ್ತೇನೇ”

ಎಂದು ಈಳಿ, ಒಳಗೆ ಹೊಗಿ ಪ್ಲಾಸ್ಟಿಕ್ ತಟ್ಟಿಯಲ್ಲಿ ತಾನು ಅವಳಿ ಗಾಗಿ ಕೊಂಡ ಸೀರೆ, ಕಣವನ್ನು ಇಟ್ಟಿಕೊಂಡು ವೀಳ್ಳಿ ತಂದಳು. ಅದನ್ನು ಕಂಡು ಲೀಲಾವತಿಗೆ ಅಶ್ವಯರ್ವಾಯಿತು—

“ಇದೆಲ್ಲಾ ಏನು ಹುಚ್ಚುಚ್ಚಾರ, ಪ್ರಭಾ. ಇದೊಂದೂ ಬೇಡ, ತೆಗೆದಿದು. ಕುಂಕುಮ ಕೊಡು. ಅಷ್ಟಕ್ಕಿಂತ ಹೆಚ್ಚೇನು ಬೇಕು.”— ಎಂದಳು.

“ಲೀಲಾ-ಇದನ್ನು ನಿನಗಾಗಿಯೇ ತಂದದ್ದು. ನಿರಾಕರಿಸಬೇಡ. ನಿನ್ನ ವಿಶ್ವಾಸಕ್ಕೆ ಹೆಚ್ಚಿನದೇನನ್ನೂ ಕೊಡುವ ಶಕ್ತಿ ನನಗಿಲ್ಲ. ನಿನ್ನಂದ ಸದಾನಂದರಿಂದ ನಮ್ಮದೂ ಒಂದು ಮನೆಯಾಯಿತು. ನಿಮ್ಮ ಹೆಸರು ಹೇಳಿ ದೀಪ ಹಚ್ಚುತ್ತೇನೇ. ನೀವು ಹೊತ್ತಿಸಿದ ದೀಪಕ್ಕುದು ಕಾಣಿಕೆ, ನಿಮಗಲ್ಲ” ಎಂದಳು ಪ್ರಭಾವತಿ. ಅದನ್ನು ತೆಗೆದುಕೊಳ್ಳದೆ ಬೇರೆ ದಾರಿಯೇ ಉಳಿಯಲ್ಲಿ ಲೀಲಾವತಿಗೆ.

“ಲೀಲಾ, ಆಗಾಗ ಬರುತ್ತಿರು.”

“ನೀನೂ ಅಷ್ಟೇ. ಎರಡು ಮೂರು ದಿನಕ್ಕೂನ್ನೇಯಾದರೂ ಬರದಿದ್ದರಿ, ನಾನು ಸುಮ್ಮನಿರುವುದಿಲ್ಲ”— ಎಂದಳು.

“ನಿನಗೂ ಆ ಮಾತು ಅನ್ನಯಿಸುತ್ತದೆ ರಾಂತಾರಾಂ” ಎಂದ ಸದಾ ನಂದ.

“ಖಂಡಿತ, ನಿನ್ನನ್ನು ಬಿಟ್ಟರೆ ನನಗೆ ಇನ್ನಾರು ಆಪ್ತರನ್ನು ತರಲು ಇಲ್ಲಿ” ಎಂದ ಶಾಂತಾರಾಂ. ಅವನು ಆ ಮಾತನ್ನು ಹೃತ್ವಾರ್ಥಕವಾಗಿಯೇ

ಸೂರ ಇವತ್ತು ಮ

ಜಿಮಗಡೆಯ ಬೇಡ

ಹೇಳಿದ. ಆದರೂ ಬಿಳಿನಿಂದ ಅವನ ಮಾತ್ರನಲ್ಲಿವೂ ಉತ್ತಾಹ ಆಗಿ
ಇದ್ದುಂತಿರಲಿಲ್ಲ.

ಹೊರಡುವಾಗ ಲೀಲಾ ಪ್ರಭಾವತಿಗೆ—

“ಸಿನ್ನೆ ನಾನು ಕೊಟ್ಟಿದನ್ನು ಕಟ್ಟಿಸಿಕೋ, ಮರೆಯುಚೇಡ”—
ಎಂದಳು.

“ಏನದು ?” ಎಂದು ಕೇಳಿದ ಶಾಂತಾರಾಂ

“ಮನೆಯಲ್ಲಿ ಒಬ್ಬಳೇ ಇರಬೇಕು. ಅಭ್ಯಾಸವಿಲ್ಲ, ಭಯನಾಗಿತ್ತು ಎಂದಳು. ಯಂತೆ ಮಾಡಿಸಿ ತಂದುಕೊಟ್ಟಿಸೆ. ಅದನ್ನು ಜ್ಞಾನಿಸಿಕೊಂಡ ಅವನ್ನು ಕಟ್ಟಿಸಿಕೋ ಪ್ರಭಾ. ಏನೂ ಯೋಚನೆ ಮಾಡಬೇಡ ”

“ಖಂಡಿತ ಲೀಲಾ, ಸಿನ್ನೆ ಮಾತು ಮರೆಯುವುದಿಲ್ಲ” ಎಂದಳು ಪ್ರಭಾ
ವತ್ತಿ.

ಇಬ್ಬರೂ ರಸ್ತೆಯಫರಿಗೂ ಹೋಗಿ, ಅವರನ್ನು ಬೀಳೊಕ್ಕಿಟ್ಟು ಬಂದರು.

“ಅವರಿಬ್ಬರೂ ಇಥ್ವಾಗ ಮನೆ ಎಷ್ಟೋ ತುಂಬಿದಂತೆ ಕಾಣುತ್ತಿತ್ತು. ಈಗ ಏನೋ ಬಿರಿದಾದ ಹಾಗೆ ಕಾಣುತ್ತದೆಯಲ್ಲಾ ?” ಎಂದು ಶಾಂತಾ
ರಾಮನನ್ನು ಪ್ರಶ್ನೆ ಮಾಡಿದಳು ಪ್ರಭಾವತಿ. ಶಾಂತಾರಾಂ ಅವಳ ಪ್ರಶ್ನೆಗೆ
ಏನೂ ಇತ್ತರ ಕೊಡಲಿಲ್ಲ. ಅವನು ಬೇರೇನೋ ಯೋಚಿಸುತ್ತಿದ್ದುಂತಿತ್ತು.

“ಏನು ಯೋಚನೆ ಮಾಡುತ್ತಿದೀರ ?”

“ಆಂ....”

“ನಾನು ಹೇಳಿದುದು ಕೇಳಲಿಲ್ಲನೇ ?”

“ಕೇಳಿಸಿತು.”

“ಮತ್ತು....”

“ಹೂ, ಏನು ?....”

“ಅದೇನು ಯೋಚನೆ ಮಾಡುತ್ತಿರುವುದು ಹೇಳಬಾರವೇ ?”

“ಲೀಲಕ್ಕಣಿಗೆ ಆ ಸಿರೆ ಕೊಟ್ಟಿರುಲಾ....”

“ಹೂ. ಕೊಡಬಾರದಾಗಿತ್ತೇ ?”

“ಕೊಟ್ಟಿದ್ದು ಸರಿ. ಅದರೆ ಎಲ್ಲಿತ್ತು? ಕೋಸದಾಗಿ ಕೊಂಡುಕೊಂಡೆಯೇನು?”

“ಹೂ.”

“ಯಾವಾಗ?”

“ಮೊನ್ನೆ. ನನಗೂ ದಿನಾ ಉಡುವ ಸೀರೆ ಬೇಕಾಗಿತ್ತು. ತರಲು ಹೊಗಿದ್ದಾಗ ಅದನ್ನು ತಂದೆ. ಸೀರೆ ಚೆನ್ನಾಗಿರಲಿಲ್ಲವೇ?”

“ತುಂಬಾ ಚೆನ್ನಾಗಿತ್ತು. ಅದರೆ ಅಷ್ಟಕ್ಕೂ ದುಡ್ಡಿಲಿತ್ತು?”

“ನನ್ನ ಹತ್ತಿರವೇ.”

“ನನ್ನ ಹತ್ತಿರ ಇರಲಿಲ್ಲ. ನನಗೆ ಗೊತ್ತು. ಲೀಲಾವತಿ ಹತ್ತಿರ ತೆಗೆದುಕೊಂಡೆಯೇನು?”

“ಉಂಟೂ.”

“ವುತ್ತಿಲಿತ್ತು?”

“ಒಂದೆಕೆಯ ಸರ ಇತ್ತು. ಹಾಕಿಕೊಳ್ಳುತ್ತೇ ಇರಲಿಲ್ಲ. ಅದನ್ನು ಮಾರಿಬಿಟ್ಟೇ.”

“ನನಗೆ ಹೇಳಿಲೇ ಇಲ್ಲ...”

“ಏನು ಮೊಡ್ಡ ವಿಷಯ?”

“ಅದರೂ...”

“ಏನು?”

“ಅದರೂ ನನಗೊಂದು ಮಾತು ಹೇಳಬಾರದಾಗಿತ್ತೇ? ಹೇಳಿದ್ದರೆ ನಾನು ಬೇಡ ಎನ್ನುತ್ತಿದ್ದೇನೇ?”

“ಎನ್ನುತ್ತಿರಲಿಲ್ಲ. ಅದಕ್ಕೇ ಆ ಕೆಲಸ ಮಾಡಿದ್ದು. ಹೊಗಲಿಬಿಡಿ. ಶದೆಲ್ಲಿಯ ಮಾತು—ಎಲ್ಲಾ ಬಿಟ್ಟು ಈ ದಿನ. ಇನ್ನುಷ್ಟು ಎಲೆಯಡಿಕೆಕೊಡಲೇ?”

“ಅದಿರಲಿ—ಆ ಸರ ಮಾರುವುದು ಬೇಡ ಎಂತ ನಾನು ಹೇಳಿರಲಿಲ್ಲವೇ ಪ್ರಭಾ?”

ಸೂರ ಸವಕ್ಕೆಂಟೆ

ಆ ಚಚ್ಚೆಯ ಸುಳಿಯಿಂದ ಮಾತನ್ನು ಎಪ್ಪು ತಿರುಗಿಸಬೇಕೆಂದು ಯಶ್ವಿ ಸಿದರೂ ಮಾತು ಮತ್ತೊಂದು ಅಲ್ಲಿಗೇ ಬರುತ್ತತ್ತು. ಆ ವಿಷಯ ಸುಖ ಮಾರುವಾಗದೆಂದು ಅವಳಿಗೆ ಗೊತ್ತು; ಹಾಗೇ ಆದರ ಚಚ್ಚೆ ಇಂದಲ್ಲ ನಾಳಿಯಾದರೂ ನಡೆಯುವುದೆಂದು ಬಳಿಕು. ಆದರೆ ಇಂದೇಕೆ? ಹೊಸ ಮನೆಯಲ್ಲಿ ಅವರ ಸಂಸಾರ ಆರಂಭವಾಗುವ ಮೊದಲ ರಾತ್ರಿ ವಿರಸಕ್ಕೆ ಕಾರಣವಾಗಬಹುದಾದನ್ನು ಚಚ್ಚೆಸಲು ಅವಳಿಗೆ ಉತ್ತಮವಿರಲಿಲ್ಲ ಮತ್ತೆ ಮಾತು ಹೋರಳಿಸಲು ಯಶ್ವಿ ಸಿದಳು—

“ಇಂದು ಲೀಲಾ, ನಿಮಗೊಂದು ದೊಡ್ಡ ಕೆಲಸ ಒಪ್ಪಿಸಿದಾಳಿ.”

“ಅದು ಆಮೇಲಾಗಲಿ. ಮಾತು ತಿರುಗಿಸಬೇಡ. ಈಗ ನಾನು ಕೇಳಿದುದಕ್ಕೆ ಉತ್ತರ ಹೇಳು.”

ಶಾಂತಾರಾಂ ಗಡುಸಾಗಿಯೇ ಹೇಳಿದ. ಆ ಧ್ವನಿಯ ಕಾಲಿಣಿನನ್ನು ಕಂಡು ಪ್ರಭಾವತಿಗೆ ಇರಿಸು—ಮುರಿಸಾಯಿತು. ಅದೇನು ನಡೆಯಬೇಕಾಗಿದ್ದೋ ನಡೆದು ಹೋಗಲಿ, ಹಿಂಜರಿದು ಆಗುವುನೇನು ಎಂದುಕೊಂಡು, ಹೇಳಿದಳು—

“ಯಾವುದಕ್ಕೆ ಉತ್ತರ ಬೇಕು ನಿಮಗೆ ?”

“ಆ ಚಿನ್ನದ ಸರ ಏಕೆ ಮಾರಿದೆ ?”

“ಮಾರಬೇಕು ಎನಿಸಿದ್ದ ರಿಂದ. ಅದು ನನ್ನದು, ಆದ್ದರಿಂದ ಮಾರಿದೆ. ಅದರಿಂದ ಬಂದ ಹಣ ನನ್ನದು—ಅದರಿಂದ ಬೇಕಾದದ್ದನ್ನು ತೆಗೆದುಕೊಂಡೆ.”

“ನನ್ನನ್ನೂ ಒಂದು ಮಾತು ಕೇಳಬೇಕಾದ ಅಗತ್ಯವೂ ಇರಲಿಲ್ಲವೇ?”

“ಇರಲಿಲ್ಲ. ಅಂದು ಅದನ್ನು ನಿರ್ಮಿಬ್ಬಿರಿಗಾಗಿಯೂ ಮಾರೋಣ ಎಂದಾಗ, ಅದು ಸಿನ್ನದು, ಅದನ್ನು ಮಾರಲು ನನಗೆ ಅಧಿಕಾರವಿಲ್ಲ ಎಂದಿರಿ. ಈಗ ಏಕೆ ಮಾರಿದೆ ಎಂದು ಕೇಳಲು ಮಾತ್ರ ಅಧಿಕಾರ ಬಂತೇ?”

“ಇದು ಬೇಕೆಂದು ಮನನೋಯಿಸುವ ಮಾತು ಪ್ರಭಾ.”

“ಮನಸ್ಸು ನೋಯಿಸುವ ಅಧಿಕಾರವಿರುವುದು ನಿಮ್ಮಾಷ್ಟಿರಿಗೇನೇ? ಸೇವು ನನ್ನ ಮನ ನೋಯಿಸಿದಾಗ ನಾನೂ ನಿಮ್ಮನ್ನು ಹೀಗೆ ಪ್ರಶ್ನಿಸಲಿಲ್ಲ.

ಈಗಲೂ ಮನಸ್ಸು ನೋಯಿಸುತ್ತಿದ್ದೀರಿ. ಈ ವಿರಸದ ಮಾತು, ಸಂಸಾರ ಸುಖದ ಮೊದಲ ರಾತ್ರಿ ಏಕೆಂದು, ಬೇಡ ಬೇಡವೆಂದರೂ ಪಟ್ಟು ಹಿಡಿದು, ಅದನ್ನೇ ಕೇಳಿ ಕರುತು ಕಿಷ್ತಚತ್ತಿದ್ದೀರಿ. ಈ ಸುಖಕ್ಕಾಗಿಯೇ ನಾನು ಮನೆ ಮನೆ ಎಂದು ಒದ್ದುಕೊಂಡ್ದು? ಹೀಗೆ ರಾತ್ರಿ ಕಳೆಯಬೇಕೆಂದೇ— ಇವರನ್ನು ಬೈತಣಕ್ಕೆ ಕರಿದು ಮೇರಿದ್ದು? ಈ ರಾತ್ರಿಗಾಗಿ ನಾನೆಷ್ಟು ದಂಬಲಿಸಿದೆ, ಈ ರಾತ್ರಿಯ ಎಷ್ಟು ಕನಸು ಕಂಡೆ, ಈ ರಾತ್ರಿಯ ಸುಖದ ವಿಷಯ ಏನೇನು ಸವಿಗನಸಿನ ಸೌಧ ಕಟ್ಟಿದೆ—ಅದನ್ನು ವಿಚಾರಿಸುವ ಇಚ್ಛೆ ಇತ್ತೇ ನಿಮಗೆ? ಉಹೂ....ಉಹೂ.... ಇದಾವುದೂ ಬೇಕಾಗಲ್ಲಿಲ್ಲ. ನಿಮಗೆ ಬೇಕಾಗಿರುವುದು ನಾನೆಲ್ಲ, ನನ್ನ ಮೈಯ ಮೇಲೆ, ಮನಸಿನ ಮೇಲೆ ಅಧಿಕಾರ ಮಾತ್ರ. ಈ ರಾತ್ರಿ ನಾನು ನಿಮ್ಮ ಪಶ್ಚಿಮಾಗಬೇಕೆಂದು ಲೀಲಾ ಕನಸು ಕಂಡಿದ್ದೆಂಬು. ಅದಕ್ಕಾಗೇ ನಿಮ್ಮ ಕೃಂತಿಲ್ಲೀ ಕಟ್ಟಿಸಿಕೊಳ್ಳಬೇಕೆಂದು ಬಯಸಿ ಬಯಸಿ ಈ ಮಂಗಲಸೂತ್ರ ತಂದು ಕೊಟ್ಟಿದ್ದೆಂಬು. ನಾನೂ ಆ ಕನಸು ಕಂಡಿದೆ. ಹೋಗಿ, ನಾಳಿ ಇದನ್ನು ತೆಗೆದುಕೊಂಡು ಹೋಗಿ, ಅವಳ ವುಖದ ಮೇಲೆ ಹಾಕಿ, ‘ನನಗೆ ಬೇಕಾದದ್ದು ಪಶ್ಚಿಮಾಗಲ್ಲ, ದಾಸಿ. ದಾಸಿಗೆ ಈ ಮಾಂಗಲ್ಯದ ಅಲಂಕಾರ ಬೇಕಿಲ್ಲ’ ಎಂದು ಹೇಳಿ ಬನ್ನಿ. ಆಗಲಾದರೂ ಸಿಮಗೆ ಶ್ರವಿಸಿದ್ದೀರಿ” ಎಂದು ಪ್ರಭಾವತಿ ಅವನ ಕೃಗೆ ಕೊಡಬೇಕೆಂದು ಉಡಿಯಲ್ಲಿ ಮುಚ್ಚಿಟ್ಟುಕೊಂಡಿದ್ದ ಮಂಗಲಸೂತ್ರವನ್ನು ತೆಗೆದು ಜಾಂತಾ ರಾಮನೆದುರಿಗೆ ಸೆಲಕ್ಕೆ ರಾಚಿದೆಂಬು. ಆ ಏಟಿನ ವೇಗಕ್ಕೆ ಮಾಂಗಲ್ಯದ ದಾರ ಕತ್ತರಿಸಿ, ಕರಿಯ ಮಾನೆ, ಬಂಗಾರದ ಗುಂಡಿಗಳು, ಕೊಳ್ಳವಿ, ತಾಳಿಯ ಒಟ್ಟು ಸೇಲದಲ್ಲಿ ಸೂರಾಡಿದವು. ಒಳಕ ಅಲ್ಲಿ ನಿಲ್ಲಲಾರದೆ, ಕತ್ತಲು ಕವಿದ ನರಾಂದರಲ್ಲಿ ಹೋಗಿ ಸಿಂತಳು. ಹೆಚ್ಚಿನಲ್ಲಿ ಕೂರ್ತಿಧದ ಸಹಚರಿಯಾದ ಅಳು ಅವಳ ಗಂಟಲಲ್ಲಿ ಉಕ್ಕೇರುತ್ತಿತ್ತು. ಬಾಯಲ್ಲಿ ಸೆರಗನ್ನು ತುರುಕೆ ಕೊಂಡು ಅದನ್ನು ತಡೆದೆಂಬು. ಸೆಟ್ಟಿಗೆ ನಿಲ್ಲಲಾಗಲಿಲ್ಲ ಅವಳಿಗೆ. ಗೋಡೆಗೆ ಒನ್ನು ಚಾಚಿ ಸಿಂತಳು.

ಅವಳ ಕಣ್ಣಲ್ಲಿ ಕಂಬನಿ ಹರಿಯುತ್ತಿತ್ತು, ಎಡೆಯಲ್ಲಿ ಜ್ವಾಲೆ ದಹದಹಿ ಸೂರ ಅರವತ್ತು

ಸುತ್ತಿತ್ತು. ಮಿದುಳು ಒಂದೇ ಸಮನೆ ಅವಳ ಹೃದಯವನ್ನು ಕಾಡಿಸಿ, ಭೇಡಿಸಿ ಕೇಳುತ್ತಿತ್ತು—

“ಎಲ್ಲರನ್ನೂ ತೊರೆದು ಬಂದುದು ಈ ಸುಖಕ್ಕಾಗಿಯೇ? ಮಾತು ಮಾತಿಗೆ ವಿವರಣೆ ಕೊಡಬೇಕಾದ ಗುಳಾಮಗಿರಿಗಾಗಿಯೇ?”

ಶಾಂತಾರಾಮನಿಗೂ ಹಾಗೇ ಆಗಿತ್ತು. ಇದ್ದಕ್ಕೆದ್ದಂತೆಯೇ ರಪೆ ರಪನೆ ಮಳೆ ಹೊಯ್ದಿ ಬಿಟ್ಟಂತಾಗಿತ್ತು. ಅವನು ತನ್ನ ಮಾತಿನ ಪರಿ ಜ್ಞಾನ ಹೀಗಾಗುವುದೆಂದು ಉಹಿಸಿರಲಿಲ್ಲ. ತನ್ನನ್ನು ಕೇಳದೆ ಹೀಗೆ ಮಾಡಿ ದಳಲ್ಲಾ ಎಂದು ಅವನಿಗೆ ಅಸಮಾಧಾನವಾಗಿತ್ತು. ಅವಳು ಮಾತಿನಲ್ಲಿ ‘ತಪ್ಪಾಯಿತು’ ಎಂದಿದ್ದರೆ ಎಲ್ಲವನ್ನೂ ಮರೆಯಲು ಸಿದ್ಧನಾಗಿದ್ದ. ಗಂಡ ನಾದವನಿಗೆ ಅಪ್ಪು ಕೇಳಲೂ ಅಧಿಕಾರವಿಲ್ಲವೇ? ಅವಳಿಗಾಗಿ, ಅವಳ ಪ್ರೀತಿಗಾಗಿ ಎಲ್ಲವನ್ನೂ ಬಿಟ್ಟು ಬಂದವನಿಗೂ ಅಪ್ಪು ಅಧಿಕಾರವಿಲ್ಲವೇ?....

ಅವಳ ಮಾತುಗಳು ಅವನ ಮಿದುಳನಲ್ಲಿ ಸುತ್ತುತ್ತಿದ್ದವು. ಅವಳ ಭಗ್ನಸ್ಪತ್ವದಂತೆ, ಹರಿದ ಮಂಗಲಸೂತ್ರ ಅವನ ಕಾಲ ಬಳಿ ಚೆಲ್ಲಾಡಿತ್ತು.

ಪ್ರಭಾವತಿಗೆ ತನ್ನಲ್ಲಿ ಎಪ್ಪು ಪ್ರೀತಿಯಿದೆಯೆಂದು ಅವನಿಗೆ ಗೋತ್ತಿತ್ತು. ತನಗಾಗಿ ಅವಳು ಏನು ಮಾಡಲಿಲ್ಲ?

ಇನ್ನು ಶಣ್ಣ ಮಾತಿಗೆ ಅವಳನ್ನು ಭೇಡಿಸುವುದೇ?

ತಾನು ಮಾಡಿದುದು ತಪ್ಪೆಂದು ತೋರಿತು ಅವನಿಗೆ. ಪಶ್ಚಾತ್ತಾಪದ ಜ್ವಾಲೆ ಅವನ ಅಂಗಾಂಗವನ್ನು ವ್ಯಾಪಿಸಿತು. ಬಗ್ಗೆ ಕುಳತು ಮಾಂಗಲ್ಯದ ವುಣಿಗಳನ್ನು ಆರಿಸತೊಡಗಿದೆ. ಎಲ್ಲವನ್ನೂ ಅರಿಸಿದ ಬಳಿಕ, ಅದನ್ನು ಅವಳ ಕತ್ತಿಗೆ ಕಟ್ಟಿಕೊಂಡಿನಿಸಿ, ತಾನೇ ಅದೆಲ್ಲವನ್ನೂ ಮತ್ತೆ ಸೋಣಿಸಿದ. ದಾರವಾಗಲಿ, ಮನೆಯಾಗಲಿ, ಕಾಣಿಸದಂತೆ ಅವನ ಕಣ್ಣಲ್ಲಿ ಪಶ್ಚಾತ್ತಾಪದ ನೀರು ತುಂಬಿತ್ತು.....

ಮಾಂಗಲ್ಯವನ್ನು ಕಟ್ಟಿ, ಅದನ್ನು ಹಿಡಿದು ಪ್ರಭಾವತಿಯ ಬಳಿ ಹೋದ.

ಪ್ರಭಾವತಿ ಕಲ್ಲಿನಲ್ಲಿ ಕೊರೆದು, ಗೋಡೆಗೆ ಸಿಲ್ಲಿಸಿದ ವಿಗ್ರಹದಂತೆ

ನಿಂತಿದ್ದಳು. ಬೀದಿಯ ದೀಪದಿಂದ ಬೀಳುತ್ತಿದ್ದ ಮಂಕು ಬೆಳಕಿನಲ್ಲಿ ಅವಳ ದುಃಖದಗ್ರಹಣಾದ ನುಖವನ್ನು ಸೋಡಿದ. ತನ್ನನ್ನೇ ತಾನು ಧಳಿಸಿ ಕೊಳ್ಳಬೇಕು ಎನಿಸಿತು....

ಗೊಡೆಗೆ ಒರಿದ ಅವಳನ್ನು ಎತ್ತಿ, ಮೃದುವಾಗಿ ಎದೆಗೊರಗಿಸಿ ಕೊಂಡ. ಅಲಾಲ್ಡಿಸಿದುದರಿಂದ ಅವಳಿಗೂ ಮೈಮೇಲೆ ಎಚ್ಚರವಾಗಿ, ಕಣ್ಣನ್ನು ತೆರಿದು ಸೋಡಿದಳು. ಕಣ್ಣ ಮುಚ್ಚಿದಾಗ, ರೆಸ್ಟೆಯಲ್ಲಿ ಸೆರೆಯಾಗಿದ್ದ ಕಂಬನಿಯ ಹಸಿಯೊಂದು, ಜಾರಿ ಕೆಳಗೆ ಧುಮುಕಿತು. ತೇವ ವಾದ ಅವಳ ಕಣ್ಣಗಳನ್ನು ತುಪೆಯಿಂದ ಒರಸಿ, ಅವಳ ಮೈಯನ್ನು ತನ್ನ ತೋಳಲ್ಲಿ ಹುದುಗಿಸಿಕೊಂಡ. ಅವಳ ಮೇಲಿನ ಸ್ತ್ರೀತಿ, ಅವನ ತೋಳುಗಳಲ್ಲಿ ನುಗ್ಗಿ, ಅವಳ ಮೈಯನ್ನು ಬಲವಾಗಿ ಬಿಗಿಯಿತು.

“ನಿಮಗೆ ನಾನು ಬೇಕಾದೆನೇ ?”

“ದುಃಖಭಾರ ತೂಗ ತೋನೆವ ಧ್ವನಿಯಲ್ಲಿ ಕೇಳಿದಳು ಪ್ರಭಾವತಿ.

‘ “ನನಗೆ ನೀನು ಬೇಕು ಪ್ರಭಾ, ಎಂದೆಂದಿಗೂ ಬೇಕು. ನನ್ನ ಆ ಮೈಯನ್ನು ಮರಿತು ಮರಿತು ಪ್ರಭಾ.”

“ನಿಮ್ಮವಳಾಗಬೇಕೆಂದಲ್ಲವೇ ನಾನು ಬಂದದ್ದು. ಹೀಗೇಕೆ ನನ್ನನ್ನು ದೂರವಾಡುವಿರಿ ?”

“ಪ್ರಭಾ, ಯಾವುದೋ ಮರಿವು ನನ್ನಿಂದ ಆ ಮಾತಾಡಿಸಿತು. ನನಗೀಗ ಅರಿವಾಗುತ್ತಿದೆ.”

“ನಾನೂ ನಿಮ್ಮನ್ನು ರೀಗಿಸುವ ಹಾಗೇ ಮಾತಾಡಿದೆ. ನನಗೂ ಯಾವುದೋ ಗ್ರಹ ಹಿಡಿದಿತ್ತು.”

“ಆದನ್ನು ಬಿಡಿಸಲೆಂದು ಲೀಲಕ್ಕೆ ಕೊಟ್ಟ ರಕ್ಷಿಯನ್ನು ತಂದಿದ್ದೇನೆ ಪ್ರಭಾ.”

ಶಾಂತಾರಾಮ ಮಾಂಗಲ್ಯವನ್ನು ತೋರಿದ.

“ಹರಿದುಹೋದುದನ್ನು ನೀವೇ ಕಟ್ಟಿದಿರಾ ?”

ನೂರ ಅರವತ್ತೆರಡು

“హో. నానెల్లివే మాత్రారు కట్టబేసు ప్రభా....ఇదు నమ్మి బాళ వోక్కిక మాలే. ఎల్లి, కట్టు కోడు.”

తన్న కట్టన్న అవన కైయ బళి చూచి హేళిదళు ప్రభావతి—

“నిమ్మవళన్నాగి, నిమ్మ సహచారిణియన్నాగి, నిమ్మ సహ ధమీఁణియన్నాగి మాడికోళ్ళి.”

ఆవళ కత్తిగే మాంగల్యవన్న కట్టి, తనగి నెనెపిద్ద వివాహ మంత్రవన్న—

“ధమేఁచ, అధేఁచ, కామేచ నాతి జరామి”ఎందు హేళి, ప్రభావతియన్న ఎదేగోక్కి కోండు మనేయోళగి నడిసిద. ధము క్షీంత ముందాగి కాను హేళ్ళి ఇట్టితు.

రె

ప్రభావతియ సంసార నడియలారంఖిసితు—గంటిగళు, దినగళు, వారగళు, తింగళుగళు కుదురిగళు కట్టిద కాలద రథదల్లి కుళతు ఓడలారంఖిసితు.

ఆ రథయాత్రి హళతాదంతి, రథదల్లి కుళతిరదు జీవిగళల్లి, దేహద ప్రశ్నతెయాదంతి, మనసిన ప్రశ్నతె మూడి బరలిల్ల. స్నేహ భరవసేగళిగింత, విరస, నిరసనగళే హేళ్ళితు. ప్రభావతిగనిసితు— ఇదు తాను కనెసు కండ దాంపత్యవల్ల.

రాంతారాం తరుత్తిద్ద నూరిష్టత్తు రూపాయిగళ సంబళ ఆ ఇబ్బర సంసారక్కా సాలదే బరుత్తిత్తు. ప్రభావతిగంతూ సంసార నడిసున జాణ్ణే తిలయదు. హణ కోడబేసుంసామాను తరబేసు, ఇష్టు వినా, వ్యాపారదల్లి ఆదక్కు హేళ్ళిన కౌశలవిదే ఎంబుదు ఆవళు తిలయద మాతు. ఒందు వేళే తిలిదిద్ద రూ ఆదరింద హేళ్ళిన వ్యత్యసవేమూ ఆగుత్తిరలిల్ల. నూరిష్టత్తు రూపాయి

ಗಳ ಜೀವನ ಎಷ್ಟು ಜಾಹ್ಯ ಮಾಡಿದರೂ ಶಾರ್ಕಣ್ಣದ ಜೀವನವೇ? ಚೊಂಬಾಯಿನಲ್ಲಿ ನೂರಿಪ್ಪತ್ತಕ್ಕೆ ಹೆಚ್ಚಿನ ಬೆಲೆಯಿಲ್ಲ. ತಾನು ತಂದ ನೂರಿ ಪ್ಪತ್ತರ ಬೆಲೆ ಎಷ್ಟುದರೂ ಶಾಂತಾರಾಂ ನೂರಿಪ್ಪತ್ತ ರೂಪಾಯಿ ಸಂಬಳ ತರುವ ‘ಗಂಡ’ನಂತೆ ನಡೆಯುತ್ತಿದ್ದು. ತಾನು ದುಡಿಯುವ ಗಂಡಸು ಎಂಬುದು ಗೊತ್ತಾಗುವಂತೆ ನಡೆದುಕೊಳ್ಳುತ್ತಿದ್ದು. ಹೀಗಿದ್ದಾಗ ಸ್ನೇಹ ಕ್ಷಿಂತ ವಿರಸಗಳೇ ಬೆಳೆಯಲು ಹೆಚ್ಚಿ ಅವಕಾಶವಿತ್ತು.

ಅಲ್ಲದೆ ಅಲ್ಲಿಯ ಜೀವನಕ್ಕೂ ಅವರಿಬ್ಬರಲ್ಲಿ ಹೆಚ್ಚಿನ ಸ್ನೇಹ ಬೆಳೆಯಲು ಅನುಕೂಲವಾಗಿರಲಿಲ್ಲ. ಬೆಳಗೆ ಏಳು ಗಂಟಿಗೆ ಎದ್ದ ಶಾಂತಾರಾಂ ಪೇಟಿಯಿಂದ ಅಷ್ಟು ತರಕಾರಿ ತಂದುಕೊಟ್ಟು, ಅವಸರವಸರವಾಗಿ ಸ್ವಾನ, ಉಂಟ ಮುಗಿಸಿ, ಒಂಭತ್ತೂ ವರೆಯ ರೈಲಿನಲ್ಲಿ ಆಫ್‌ಸಿಗೆ ಹೊರಟರೆ, ಮತ್ತೆ ಮನೆಗೆ ಬರುವುದು ರಾತ್ರಿ ಎಂಟಕ್ಕೇ. ಅವನು ಮತ್ತೆ ಮನೆಗೆ ಬರುವ ವರೆಗೂ ಅವಕಾಶವಳು ಏಕಾಕಿ. ಬಂದಾಗಲೂ ಹೆಚ್ಚಿನ ಮಾತುಕತೆಗಾಗಲಿ, ಸರಸ ಕ್ಷಾಗಲಿ ಅವಕಾಶವಿಲ್ಲ. ಉಂಟದ ಶಾಸ್ತ್ರ ಮುಗಿಸಿ, ಆದಷ್ಟು ಬೇಗ ಮಲಗಬೇಕು. ಇಲ್ಲವಾದರೆ ಮತ್ತೆ ಬೇಗ ಏಳಬೇಕಲ್ಲ. ಇದರಿಂದಾಗಿ ಅವರ ಜೀವನ ಯಂತ್ರದಂತಾಗಿಹೊಗಿತ್ತು.

ಹೋಗಲಿ ವಾರಕ್ಕೊಂಡು ಬಾರಿ ಬರುವ ಭಾನುವಾರದ ದಿನವಾದರೂ, ವಾರದ ಬೇಸರದ ಜಡತೆಯನ್ನೇ ಲಾಲ್ ಕಳೆದುಕೊಳ್ಳುವಂತೆ ಹಾಯಾಗಿರಲು ಸಾಧ್ಯವೇ? ಪ್ರಕೃತಿಸಿದ್ಧವಾದ ದೈಹಿಕ ವ್ಯಾಪಾರಗಳಲ್ಲದೆ, ಉಳಿದುದೆಲ್ಲಕ್ಕೂ ಚೊಂಬಾಯಿನಲ್ಲಿ ಹಣ ಹಿಡಿದೇ ಮಾತನಾಡಬೇಕು. ಆದರೆ ಇವರ ಸಂಸಾರಕ್ಕೆ ಬರುವ ಆದಾಯದಲ್ಲಿ, ಸಂಸಾರ ನಡೆಯುವುದೇ ಕತ್ತಿಯಲುಗಿನ ಸಾಮು. ಇನ್ನು ವಿಹಾರಕ್ಕೆಲ್ಲಿ ಹಣ ತರುವುದು?

‘ಹಣದ ಕೊರತೆ-ಬೇಸರ. ಇವೆರಡರ ನಡುವೆ, ಪ್ರಭಾವತಿಯ ಬಾಳನ ಹಾಲಹೊಳಿ ಹುಳಿಯಾಗಲಾರಂಭಿಸಿತು.

ಈ ಎಲ್ಲ ಕತ್ತಲ ನಡುವೆ ಅವಳಿಗಿಧ್ದ ಒಂದೇ ಬೆಳಕಿನ ಕಿರಣ-ಲೀಲಾ ವತಿಯ ಸ್ನೇಹ. ಬೇಸರವಾದಾಗ ಯಾವಾಗಲೊನ್ನೇ ಲೀಲಾವತಿಯ ಮನೆಗೆ ನೂರ ಅರವತ್ತನಾಲ್ಕು

ಹೋಗಿ ಹರಟಿ ಹೊಡಿದು ಬರುವುಳು. ಅಲ್ಲಿಂದ ಹಿಂದಿರುಗಿ ಬಂದಾಗ, ಅವಳ ಬಾಳನಲ್ಲಿಪ್ಪು ಹೋಸತನ ಬಂದಂತಾಗುವುದು. ಅದರೆ ಅದೂ ಬಹುಕಾಲ ಉಳಿಯುವುದಿಲ್ಲ. ಅಲ್ಲದೆ ದೂರದ ಗರಗಾಂವ್ ನಲ್ಲಿದ್ದ ಅವಕ ಮನಸಿಗೆ ದಿನವೂ ಹೋಗಿ ಬರುವುದೂ ಸಾಧ್ಯವಿರಲಿಲ್ಲ. ಹತ್ತಿರದಲ್ಲಾರೂ ಅವಳ ಗೆಳತಿಯರೂ ಇರಲಿಲ್ಲ.

ಅವಳಿದ್ದ ಮನೆಯ, ಆ ಅಂತಸ್ತಿನಲ್ಲೀ ಮತ್ತೆ ಮೂರು ಬೇರಿ ಸಂಸಾರ ವಿದ್ದವು. ಅದರೆ ಅವರಲ್ಲಿ ಯಾರೂ ಕನ್ನಡಿಗರಳು, ಎಲ್ಲರಿಗೂ ಅವರವರ ಜೀವನದ ತಾಪತ್ಯಯ.

ಈ ಬೇಸರದ ಭಾರ ತಡೆಯಲಾರವೇ, ಒಮ್ಮೊಮ್ಮೆ ಪ್ರಭಾವತಿ, ರಾಂತಾ ರಾಮಸಿಗೆ—

“ದಿನವೂ ಎಂಟು ಗಂಟೆಗೆ ಬರುತ್ತೀರಲ್ಲಾ. ಏದು ಗಂಟೆಗೆ ಆಷ್ಟೇನು ಮುಗಿಯುವುದು ಏದಕ್ಕೆ. ಅದರೆ ಅದು ಮುಗಿಯುವುದು ಆರಕ್ಕೆ. ಅಲ್ಲಿಗೇ ಕೆಲಸ ಮಾಡಿ, ತಲೆ ರೋಸಿಟ್ಟೆರುತ್ತದೆ. ಒಂದುಗಳಿಗೆ ಯಾರಾದರೂ ಸ್ನೇಹಿತರೊಂದಿಗೆ ಹರಟಿ ಹೊಡಿದು ಬರುವುದರಲ್ಲಿ ಎಂಟಾಗುತ್ತದೆ”

“ದಿನವೂ ಸ್ನೇಹಿತರೇ? ಒಂದೊಂದು ದಿನ ಇಲ್ಲಾ ಹರಟಿ ಹೇಡೆದ ರಾಗದೇ?”

“ಇಲ್ಲಾ ಬಂದ ಮೇಲೆ ಅದು ಇದ್ದೇ ಇರುತ್ತದಲ್ಲ! ಅದು ತಪ್ಪಿದ್ದೆಂದು? ಹೋಗಲಿ ಎಲ್ಲಿ ಮಾತು. ಎಲೆ ಹಾಕುತ್ತೀಯಾ?”

ನೀರಸವಾದ ಘ್ರನೆಯಲ್ಲಿ, ಅವಸರವಸರವಾಗಿ ಆ ಮಾತು ಹೇಳಿ ಮುಗಿಸುವನು ಶಾಂತಾರಾಂ.

ಮೊದೊದಲು ಕೆಲವು ದಿನ ಅವಸಿಂದ ಈ ಬಗೆಯು ಉತ್ತರ ಬಂದಾಗ, ಅವಳ ಮನಸ್ಸು ಮುಳ್ಳಾಗುತ್ತತ್ತು. ಮುನಿಸಿಸಿನಿಂದ—

“ನನ್ನೊಧನೆ ಮಾತನಾಡುವುದಕ್ಕಿಂತ ಉಂಟಕ್ಕೇ ಅವಸರನೇ?”

ಎನ್ನು ವರು. ಆ ಮಾತಾಡುವಾಗ ಅವಳ ಕರುಳು ಕಿವುಚಿದಂತಾಗುವುದು.

“ಆಗೆಂದು ನಾನು ಹೇಳಲಿಲ್ಲ. ಆದರೆ ಏನು ಮಾತಾಡಬೇಕುಹೇಳು? ಸಂಸಾರದ ಶಾಪಶ್ರಯ ಇದ್ದೀ ಇದೆ.”

“ಅದು ಬಿಟ್ಟು ನನ್ನೊಂದಿಗೆ ಮಾತನಾಡುವುದು ಬೇರೀನೂ ಇಲ್ಲವೇ?”
-ಆ ಮಾತು ಕೇಳಿ ಚಾಟಿಯ ಏಟು ತಿಂದಂತೆ ವಿಹ್ಯಳಿಂಬಿ ಕೇಳುವಳು ಪ್ರಭಾವತಿ. ದಿನಪೂ ಅವಕೊಂಡಿಗೆ ಏನು ಮಾತನಾಡಬೇಕು? ಈ ಪ್ರಶ್ನೆಯೇ ತನಗೆ ಶಫ್ರವಾಗದವಸ್ತಾತೆ ಉತ್ತರ ಕೊಡದೆ ಆವಕ ಮುಖ ನೋಡುವನು. ತನ್ನ ಕೊರಗನ್ನು ಹೃದಯದಲ್ಲಿ ಹುಗಿದುಕೊಂಡು ಪ್ರಭಾವತಿ ಸುಮೃದ್ಧಾಗುವರು.

ಒಮ್ಮೊಮ್ಮೆ ನಗುತ್ತಾ ತನ್ನ ಒಂಟೆ ಬಾಳಿನ ಬೇಸರವನ್ನು ತೋಡಿ ಕೊಳ್ಳುವರು.

“ನೇವೇ ಜೊತೆಯೆಂದು ನೆಚ್ಚಿ ಬಂದ ಸನಗೆ, ನಿಮ್ಮ ದರ್ಶನಪೂ, ದಿನಪೂ ಮಳಿಗಾಲದ ಮೂರು ನಂತಾಗಿ ಹೋದರೆ, ನಾನು ಯಾರ ಜೊತೆ ಇರಬೇಕು ಹೇಣಿ. ಖಂಡಪ್ಪೆ ಲಕ್ಷ್ಮಿ ಹಣದ ತೊಂದರೆಯಿಂದ ನಮಗೆ. ಆದರೆ ಹಾಯಾಗಿ ಮಾತಾಡುವುದಕ್ಕೂ ಅಭಾವವಾಗಬೇಕೇ?”

“ದುಡಿಯುವ ಗಂಡಸು, ಹೆಂಡತಿಯೋಡನೆ ಸಬ್ಲಾವ ಮಾಡುತ್ತಾ ಕ್ರಳ ತರೆ, ಸಂಸಾರ ನಡೆಯಬೇಕೋ ಬೇಡಪ್ಪೋ. ಸಂತುಮುತ್ತ ಹೆಂಗಸ ರಿಖ್ವನೇ? ಅವರ ಸ್ನೇಹ ವಾಸಿಕೋ. ಹೇಗೂ ಬೇಕಾದಾಗ ಲೀಲಾವತಿಯ ಮನಿಗೆ ಹೋಗಿ ಬರುತ್ತಿರುತ್ತಿ. ಹರಟಿಯಲ್ಲಿ ಹೊತ್ತು ಕಳಿಯಲು ಹೆಂಗಸ ರಿಗ ಹೇಳಿ ಕೊಡಬೇಕೋ?”

“ಎಲ್ಲಾ ನಾನರಿಯುದ ಭಾಷೆಯ ಇನ. ಅವರೆಲ್ಲರಿಗೂ ಅವರ ಸಂಸಾರ ಮಕ್ಕಳು. ನನ್ನೊಡನೆ ಹರಟಿ ಹೊಡೆಯುವುದಕ್ಕೆಲ್ಲಿ ಅವರಿಗೆ ಹೊತ್ತು. ಒಂದು ವೇళೆ ಯಾರೊಂದಿಗೆ ಹರಟಿ ಹೊಡೆದರೂ ನಿಮ್ಮೊಂದಿಗೆ ಮಾತನಾಡಿದ ಯಾಗಾಗುತ್ತದೆಯೇ?”

“ನನ್ನೊಂದಿಗಾದರೂ ಹರಿಷ್ ಹೊಡಿಯುವಂಥದು ಏನಿರುತ್ತದೆ ?”
“ಎನ್ನೂ ಇಲ್ಲವೇ?”—ಹರಿತವಾಗಿ ಕೇಳುವಳು ಪ್ರಭಾವತಿ, ಸಗೆ
ಉಡುಗಿ.

“ಎನಿದೆ ?”

ಹೆಂಡತಿಯೊಂದಿಗೆ ಹೊತ್ತು ಹೇಗೆ ಕಳಿಯುವುದೆಂಬುದನ್ನು ಅವನಿಗೆ
ಹೇಳಿ ಕೊಡಬೇಕೇ? ಆ ಮಾತು ಕೇಳಿದಾಗ ಅವಳಿಗೆ ಸಿಟ್ಟು ಕರಳುವುದು.
ಅದರೆ ಸಿಟ್ಟಾಗಿ ಏನು ಉಪಯೋಗ ?

ಅಂಥ ಹೊತ್ತಿನಲ್ಲಿ ಅವಳಿಗೆ ಲೀಲಾವತಿಯ ಮಾತು ನೆನಪಾಗು
ವುದು. “ತಾಳೈ ಪ್ರಭಾವತಿ ತಾಳೈ. ತಾಕ್ಕೆಯೇ ಸಂಸಾರದ ತಾರಕ
ಮಂತ್ರ. ನಿಮ್ಮಂಥ ಸಂಸಾರಕ್ಕೂತೂ ಅವೇ ಅಡಿಗಲ್ಲು.”

ಸಿಟ್ಟುಸಿರು ಬಿಟ್ಟು ಸುಮ್ಮನಾಗುವಳು. ಬಲಿದು ಬಂದ ಬೀಸರದಲ್ಲಿ,
ಅವಳ ಮೃಯ ರಕ್ತವ್ರೂ ಕಾವಾರಿ ತಣ್ಣಾಗಾಗುವುದು. ಖಿಮಾಳಿಗೆ
ಸಿಲುಕಿದಂತೆ ಅವಳ ಮೃಯ ನಡುಗುವುದು.

“ಪ್ರೇಮದ ಸೀಮೆಂಟ್ ಗಟ್ಟಿಯಾಗಿ ಕೂಡಲು ತಾಳೈಯ ನೀರು-
ಬೀಕು”—ಹಾಗೆಂದು ಲೀಲಾವತಿ ಹೇಳಿದ್ದಳು

ಆದರೆ ಈ ಜೀವನದಲ್ಲಿ ಪ್ರೇಮನೆಲ್ಲಿನಿ?

ನಿಜ. ದಿನವೂ ಅವರಿಬ್ರೂ ಜೊತಿಗೆ ಮಲಗುತ್ತಾರೆ. ಮೃಗಕು
ಒಂದಾಗುತ್ತವೆ, ಬೇರಾಗುತ್ತವೆ. ಆದರೆ ಅದರಲ್ಲಿ ಮೊದಲೊದಲಿನ
ಬಯಕೆಯ ಕಾವಿಲ್ಲ. ಬರಬರುತ್ತಾ ತಮ್ಮ ಯಾಂತ್ರಿಕ ಜೀವನದಂತೆ, ಅದೂ
ಒಂದು ಯಾಂತ್ರಿಕ ಕ್ರಿಯೆಯಾಗಿದೆ. ಹಿಂದಿನ ದಿನಗಳ ಪ್ರಣಯದ
ಉಗ್ರತೆಯನ್ನು ನೆನೆದಾಗ ಹಿಮಗಿರಿಯ ಮಂಜಿನ ತಪ್ಪಲಲ್ಲಿ ಕುಳಿತು
ಜಳಿಯಿಂದ ನಡುಗುತ್ತಿರುವವನು, ಬೆಂಕಿಯ ನೆನಪು ಮಾತಿಕೊಂಡಂತಾ
ಗುತ್ತದೆ, ಅಷ್ಟೇ.

ಇದು ಜೀವನನೇ, ಇದೇ ಪ್ರೇಮವೇ?

ಇದನ್ನು ಯೋಚಿಸುತ್ತಾ ಯೋಚಿಸುತ್ತಾ ಅವಳಿಗೆ ತನ್ನ ಇಡೀ ಬಾಳು ಅರ್ಥಶಾಸ್ಯವಾದಂತೆ ತೋರುತ್ತದೆ.

ಇಷ್ಟಕ್ಕಾಗಿ ತಾನು ಮನೆ ಮತ, ತಂಡೆ ತಾಯಿ, ತನ್ನ ಬಳಕೆಯ ಜೀವನ, ಅದರ ರಂಗು-ವಿಲಾಸ-ಪೈಭವ ಎಲ್ಲವನ್ನೂ ತೋರಿದು ಬರಬೇಕಾಗಿತ್ತೇ?

ಹಿಂದೊಂದು ದಿನ ಅದೆಲ್ಲನೂ ಪ್ರೇಮದಿದುರು ಕ್ಷುಲ್ಲಕನ್ನಿಸಿದ್ದವು. ಅವುಗಳನ್ನು ಕಿತ್ತಿಲ್ಲಗೆದು ಬಂದಿದ್ದಳು.

ಅದರೆ ಈ ಪ್ರೇಮಕ್ಕೆ, ಇಷ್ಟೇ ಪ್ರೇಮಕ್ಕೆ ಅಷ್ಟೇಲ್ಲವನ್ನೂ ಬಿಡಬೇಕಾಗಿತ್ತೇ? ಹಬ್ಬದೂಟ ಸಿಗುವುದೆಂದು, ದಿನದ ಸರಿಯಾದ ಉಟ ಬಿಟ್ಟು ಬಂದವನು, ಬರೀ ಸಪೆ ಕೂಳು ಪಡೆದು ಮರುಗುವಂತಾಗುತ್ತಿತ್ತು.

ಇದು ಪ್ರೇಮವೇ—‘ಕನಸಿನಲ್ಲಿ ಕಂಡುದೇನು, ಹೊರಗಿಲ್ಲಿ ಪಡೆದು ದೇನು?’

ತನ್ನ ಜೀವನ, ಪ್ರೇಮ, ಹೋರಾಟ, ಬಲಿಡಾನ ಎಲ್ಲವೂ ಅರ್ಥಶಾಸ್ಯವಾದಂತೆ ತೋರುವುದು ಬೇಸರದ ಮಂಜು ಕವಿದ ಸ್ರಭಾವತಿಯ ಕಣ್ಣಗಳಿಗೆ. ಯಾವುದೇನೇ ಬೆಂಕಿಯ ಬೋಸಿನಲ್ಲಿ ತನ್ನನ್ನು ಸೇರಿ ಹಿಡಿದಿಟ್ಟುಂತೆ ತೋರುವುದು.....

ತನ್ನ ವಿಚಾರವನ್ನು ಚಿಂತಿಗಿದಂತೆಯೇ ಒಮ್ಮೊಮ್ಮೆ ಶಾಂತಾರಾಮನ ವಿಚಾರವನ್ನು ಚಿಂತಿಸುವಳಿ—ಅವನಿಗಾದರೂ ಏನು ಸುಖವಿದೆ?

ಅವನ ಬಾಳು ತನ್ನ ದರಷ್ಟೇ ಬೇಸರದ ಬೋಳು ಬಯಲು. ದುಡಿತೆ-ಅಲೆದಾಟ, ಉಟಿ, ಸಿದ್ದೆ....

ಆಹಾರ, ನಿದ್ರೆ, ಭಯ, ಮೃಧುನ-ಎಲ್ಲ ಜೀವನದ ಅಗತ್ಯಗಳು. ಹರಜೀವನದ ಅಗತ್ಯಗಳು. ತಮ್ಮ ದುಡಿಮೆಯಿಂದ ಅಷ್ಟು ದೊರಕುತ್ತದೆ. ಅದರೆ ಅಷ್ಟೇನೇ?

“ಬಾಳೊಂದು ಸುಂದರ ಕವನ” ಎಂದವಳು ಕೇಳಿದ್ದಳು? ಎಲ್ಲಿಪೆ ಕವನ ಈ ಕುರುಡು ಬಾಳಿನಲ್ಲಿ?

ಒಂದು ಅರವತ್ತೊಂಟು

ಒಬ್ಬರ ತೋಳತೆಕ್ಕೆಯಲ್ಲಿಬ್ಬರು ಮೈ ಮರಿತಾಗ ‘ಅದರಾಚೆ ಸ್ವರ್ಗವಿಲ್ಲ’ ಎಂದುಕೊಂಡಿದ್ದಳು. ತಾವಿಬ್ಬರೇ ಏಕಾಂತವಾಗಿ ಕುಳಿತು ನಲ್ಲಿಯ ಮಾತಾಡುವಾಗ ಅದಕ್ಕೆಂತ ಹೆಚ್ಚಿನ ಸುಖವಿರಬಹುದು ಎನಿಸಿರ ಲಿಲ್ಲ.

ಈಗ ?—ಈಗ ಅದೂ ಸಷ್ಟೇ. ತೋಳತೆಕ್ಕೆಯ ಸ್ವರ್ಗವೂ ಇಲ್ಲ, ಏಕಾಂತ ಪ್ರಣಯಕೇಳೇ ನಿನೇಂದರ ಸುಖವೂ ಇಲ್ಲ. ಇಂದ್ರಧನು ವೆಂದು ಬಾಳಿನ ಬೆಲೆಗೊಟ್ಟು ಕೊಂಡುದು ಸೋಸಿನ ಗುಳ್ಳೆಯಾಗಿ ಕಣ್ಣಿದಿರೇ ಸಿಡಿದು ಹೋಗುತ್ತಿದೆ—

ಬುದ್ಧಿದ್ವರ್ದ, ಬಾಳ ಬುದ್ಧಿದ್ವರ್ದ—ಹೂ ಸ್ವರ್ಥಕೂ ಸಿಡಿದೊಡಿನ ಸಪ್ತ ವರ್ಣದ ಸೋಸಿನ ಗುಳ್ಳೆ.

ಉಂಟೂ—ಈಗಾ ಗುಳ್ಳೆಗೆ ಸಹ್ಯವರ್ಣವೂ ಇಲ್ಲ—ಒಂದೇ ಬಣ್ಣ. ಧೂಳು ಕಟ್ಟಿದ ಮುಗಿಲು, ಮಂಕಾದ ಹೊಲಸು ಹಳದಿಯ ಮಂಜಿನ ಮಳೆ.

ಅವಳ ಸುತ್ತು ಮುತ್ತೆ ಬೊಂಬಾಯಿನ ಜೀವನ ವೇಗವಾಗಿ ಓಡುತ್ತಿತ್ತು—ಬಸ್ಸು, ಟೂರ್, ಎಲೆಕ್ಟ್ರಿಕ್ ರೈಲು, ಕಾರು, ಸೈಕಲ್, ನೂರಾರು ವಾಹನಗಳಲ್ಲಿ ಕುಳಿತು, ಹೋಟಲು, ಸಿನಿಮಾ, ಪಾರ್ಕ್, ಬೀಞ್ಣ, ಮಲು ಬಾರ್ ಹಿಲ್, ಮ್ಯಾರೀನ್ ಡ್ರೈವರ್‌ಗಳಲ್ಲಿ ನಗು ನಗುತ್ತಾ, ವಿಲಾಸದಿಂದ ರಂಗು ರಂಗಾಗಿ ಓಡುತ್ತಿದೆ ಜೀವನ, ನೂರಾರು ಮಾನವ ರೂಪ ತಾಳಿ.

ಆದರೆ ಇವಕ್ಕೊಬ್ಬಳೇ ಅದಕ್ಕೆ ಹೊರತು; ಇವಕ್ಕೊಬ್ಬಳ ಕುತ್ತಿಗೆಯನ್ನೇ ಹಿಸುಕುತ್ತಿದೆ ಸಾವು ಬೇಸರ, ಒಂಟಿತನದ ಗಂಟಲುಮಾರ್.

ಇದೇನೇ ತಾನು ಬಯಸಿ ಬಂದ ಬಾಳು? ,

ತನ್ನ ಬಾಳ ನಿರಸನವನ್ನೇ ಇನ್ನೊಬ್ಬರಲ್ಲಿ ತೋಡಿಕೊಂಡಿದ್ದರೂ, ಅವಳು ಎಡೆಯ ಭಾರ ಕಡವೆಯಾಗಬಹುದಿತ್ತು. ಆದರೆ ಯಾರಲ್ಲಿ ತೋಡಿಕೊಳ್ಳಬೇಕು?

ಶಾಂತಾರಾಮನಿಗೆ ಇದಕ್ಕೆ ಬಿಡುವಿಲ್ಲ, ಬಿಡುವಿದ್ದಾಗಲೂ ಈ ಮಾತಾಡುವ ಮನಸಿಲ್ಲ.

“ಹೀಗೇಕೆ ದೂರವಾಗುತ್ತದ್ದಿ ೧೦?” ಹೈದರ್ಯದ ಹಿಂಸೆ ತಡೆಯಲಾರದೆ ಕೇಳುವಳು ಪ್ರಭಾವತ್ತಿ.

“ನಾನೆಲ್ಲಿ ದೂರ ಹೋಗಿದೇನೆ, ಪ್ರಭಾ, ನಿನ್ನ ಬಳಯೇ ಇದೇನ್ನಲ್ಲ.”

“ನಿಮ್ಮ ಮೈ ಇದೆ, ನೀವಿಲ್ಲ. ನಿಮಗೆ ಮೂರು ಹೊತ್ತೂ ಬೇರೇನೋ ಚಿಂತೆ.”

“ನಿಜ. ನಿನಗೂ ಚಿಂತೆಯಿಲ್ಲವೇ ?”

“ಏನು ಚಿಂತೆ ?”

“ಗಂಡಸಿಗೆ ದುಡಿಯುವ ಚಿಂತೆ, ಹೆಂಗಸಿಗೆ ಸಂಸಾರದ ಚಿಂತೆ. ನಿನ್ನ ಚಿಂತೆ ನಿನಗೆ, ನನ್ನದು ನನಗೆ. ನನ್ನ ಚಿಂತೆ ನಾನು ಮಾಡವಿದ್ದರೆ ನೀನು ಮಾಡಲು ಸಾಧ್ಯವೇ ?”

ಗಂಡಸು-ಹೆಂಗಸು; ಅಫೀಸು-ಅಡಿಗೆ ಮನೆ; ಎರಡು ಪ್ರತ್ಯೇಕ ಗೋಲಗಳು.

ಗಂಡಸು-ಹೆಂಗಸು; ಎರಡು ಪ್ರತ್ಯೇಕ ಗೋಲಗಳಲ್ಲಿ ಪ್ರತ್ಯೇಕವಾಗಿ ಸುತ್ತುವ ಪಶುಗಳು.

ಒಬ್ಬರೊಬ್ಬರಿಗೂ ಏನೂ ಸಂಬಂಧವಿಲ್ಲವೇ? ಅವರಿಬ್ಬರನ್ನು ಒಟ್ಟಾಗಿ ಬೆಸೆವ ಕನಸು, ಬಯಕೆಗಳಿಲ್ಲವೇ?

ತನ್ನ ಚಿಂತೆ ಅವರದಾಗಿ, ಅವರ ಚಿಂತೆ ತನ್ನ ದಾಗಿ, ಎರಡು ಬಾಳು ಒಂದಾಗಿ ಬೆರೆಯಬಾರದೇಕೆ?

“ಎಕೆ, ನಿಮ್ಮ ಚಿಂತೆಯನ್ನು ನನಗೆ. ಹೇಳಿ? ನಿಮ್ಮ ಚಿಂತೆಯಲ್ಲಿ ನನಗೆ ಪಾಲಿಲ್ಲವೇ ?”

“ಸರಿ. ಆ ಅಫೀಸು, ನೊಕರಿ ಚಾಕರಿಯ ಚಿಂತೆ ಕಟ್ಟಿಕೊಂಡು ನಿನ ಗೀನು ಹೇಳು. ದುಡಿದು ತಂದದ್ದು ಮಾಡಿ ಹಾಕಿ, ಹಾಯಾಗಿ ನಗುತ್ತೂ ಇರಬಾರದೇ? ಅಷ್ಟಕ್ಕೆಂತ ಹೆಚ್ಚಾಗಿ ಹೆಂಗಸಿಗೇನು ಬೇಕು ?”

ಹೆಂಗಸು-ಹಾಲು, ನಗು....ಇರಬಾರದೇಕೆ?

ಹೆಂಗಸಿಗೇನು ಬೇಕು?

ನೂರ ಎಷ್ಟು

ಇದೇ ಮನೋಭಾವ, ಇದೇ ರಕ್ಷಕತನದ ಭಾವನೆ, ಇದೇ ಮಾಲ ಕತ್ತದ ಭೋರಣೆಯನ್ನೇ ಅವಳು ಪ್ರತಿಭಟಿಸಿದ್ದು. ಈ ಗುಲಾಮಗಿರಿಯೇ ಹೆಚ್ಚಿಗೆ ಬೇಡವೆಂದದ್ದು....

ಆಗ—ಬೇಡವೆಂದದ್ದುನ್ನೇ ಬಯಸಿ ಅಪ್ಪಿದೆಂತಾಗಿದೆ.

ಅಷ್ಟೇನೇ, ಅಷ್ಟೇನೇ ತಾನು ಪಡೆದದ್ದು....

ಅವಳ ಹೃದಯ ಬಿರುಗಾಳಿ ಬೀಸುವ ಕಡಲಲೆಗಳ ಪ್ರಚಂಡ ಘಟ್ಟನ ದಲ್ಲಿ ಹೊಯ್ದಾಡಿತು. ಅವಳ ಸುತ್ತ ಮುತ್ತ ಭೋಗರೆತ, ಕೋನ್ನೇ ದೇರಿಕತ ವೀಚಿ ಮಾಲೆಯ ಉನ್ನತ ಹೊಂಕಾರ ನಾದ....

‘ಸಹನೆ, ಅನಂತ ಸಹನೆ, ಪ್ರಭಾ, ಸಹನೆಯೊಂದೇ ತಾರಣ ಶಕ್ತಿ’

ಆ ಪ್ರಚಂಡ ಆಫಾತ, ಆಸ್ಥಿಷ್ಟಿನಗಳ ಭಯಂಕರ ನಿನಾದದಲ್ಲಿ ವ್ಯಧಾನಾಗಿ, ಆದರೆ ಖಚಿತವಾಗಿ ಕೇಳಿಬರುತ್ತಿದೆ ಲೀಲಾವತಿಯ ಮಾತು.

‘ಇಲ್ಲ, ಇಲ್ಲ, ನನಗೆ ನಂಬಿಕೆಯಲ್ಲ ಲೀಲಾ....ಇದು ನಾನು ಕನೆಸು ಕಂಡ ಬಾಳಲ್ಲ.’

ಬೇಸರವ ಸಿಡಿಲಾಫಾತಕ್ಕೆ ಬಾಳ ಬಿರುಕು ಬಿಟ್ಟತು. ಲೀಲಾವತಿಯ ಮನತೆಯ ಕೈ ಅದನ್ನು ಮತ್ತೆ ಮತ್ತೆ ಬೆಸೆಯುತ್ತಿದೆ, ಎಳತಕ್ಕೆ ಸಿಲುಕಿ ಹಿಂಜುವ ದಾರವನ್ನು ಹೊಸೆಯುತ್ತಿದೆ.

ಪ್ರಭಾವತಿಯ ಈ ಚಿತ್ತ ತುಫಾನಿನ ತರಂಗದ ಉಯ್ಯಾಲೆಯಲ್ಲಿ ತೂಗಾಡುತ್ತಿರುವಾಗಲೇ, ಒಂದು ರಾತ್ರಿ ಅನಿರೀಕ್ಷಿತವಾಗಿ ಘೋರಾಳ ಭೇಟೆ ಯಾಯಿತು.

೧೯

ರಾತ್ರಿ ಹನ್ನೊಂದು ಗಂಟೆಯಾಗಿರಬೇಕು. ನಿದ್ರೆ ಬರದೆ ನಗರದ ಹಲ ಬಗೆಯ ಇರುಳು ಸದ್ದುಗಳನ್ನು ಲಿಸುತ್ತಾ ಹಾಸಿಗೆಯ ಮೇಲಿ ಹೊರ ಇಂಡುತ್ತಿದ್ದಳು ಪ್ರಭಾವತಿ. ಯಾರೋ ಮಹಡಿಯ ಮೆಟ್ಟಿಲನ್ನು ಹತ್ತಿ ಬರುವ ಸದ್ದು ಕೇಳಿತು. ಹಾಗೇ ಆ ಹೆಚ್ಚಿ ಸದ್ದಿನ ಮೇಲಿ ಮೆಟ್ಟಿಲು ಗಳನ್ನೇ ತೆಸುವಹುದೇನೋ ಎಂದು ಲೆಕ್ಕೆ ಹಾಕತೊಡಗಿದಳು.

ಆದರೆ ಆ ಸದ್ವಿನಲ್ಲಿ ಕ್ರಮಬದ್ಧತೆ ಇರಲಿಲ್ಲ. ಇವೇನು ವಿಚಿತ್ರ ರೀತಿಯ ನಡಿಗೆ, ಯಾರಿರಬಹುದು ಎಂದು ಯೋಚಿಸಿದಳು. ನಾಲ್ಕುರು ನಿಮಿಷ ಕಳೆದವು—

ಇದ್ದಕ್ಕಿದ್ದಂತೆ ಅವರ ಬಾಗಿಲ ಇದುರೇ ಯಾರೋ ಬಿದ್ದಂತಾಗಿ, ನೋವಿನಿಂದ ನರಳಿದ ದ್ವನಿ ಕೇಳಿಸಿತು—ಹೆಣ್ಣಿದ್ವನಿ !

ತಟಕ್ಕನೆ ಎದ್ದುಕುಳಿತು, ಮಗ್ಗಲಲ್ಲಿ ಮಲಗಿದ್ದ ಗಂಡನನ್ನು ಎಬ್ಬಿ ಸಲು ಅಲುಗಾಡಿಸಿದಳು. ಅವನು ಗಾಥನಿದ್ದೆಯಲ್ಲಿ ಮುಳುಗಿದ್ದ. ಬೇರೀನೂ ಮಾಡಲು ತೋಚದೆ, ತಾನೇ ಮೇಲೆದ್ದ ದೀಪ ಹಾಕಿ, ಬಾಗಿಲು ತೆರೆದು ನೋಡಿದಳು.

ಅವರ ಬಾಗಿಲಿನಿಂದ ಎರಡು ಗಜ ಆಚಿಗೆ, ಮೇಲಿನ ಅಂತಸ್ತಿಗೆ ಹೆತ್ತುವ ಮೆಟ್ಟೆಲಿದ್ದ ಕಡೆ, ಸುಮಾರು ೭೦-೭೭ ವರ್ಷಾಸ್ವಿನ ಯುವತಿ ಯೊಬ್ಬಳು, ಬಿದ್ದ ಕಡೆಯಿಂದ ಎದ್ದು ನಿಲ್ಲಲು ಮಾತಾಡುತ್ತಾ ಪ್ರಯತ್ನಿಸುತ್ತಿದ್ದಳು. ಅವಳು ಬಿದ್ದಾಗ ಅವಳ ಹೆಗಲಿನಿಂದ ಜಾರಿಬಿದ್ದ ಹ್ಯಾಂಡ್ ಬ್ಯಾಗ್ ನ ಬಾಯಿ ತೆರೆದು, ಪೌಡರು ಕಣಂಪ್ಯಾಕ್‌, ಲಿವ್‌ಸ್ಟಿಕ್, ಕರವಸ್ತು, ಬೀಗದ ಕೈಗೊಂಡಲು, ಅಪ್ಪು ಚಿಲ್ಲರೆ ಹಣ ನೇಲದ ಮೇಲೆ ಚೆಲ್ಲಾಡಿತ್ತು.

ಪ್ರಭಾವತಿ ಬಾಗಿಲಲ್ಲೇ ನಿಂತು ನೋಡಿದಳು.

ಆಕೆ ನೇಲದ ಮೇಲೆ ಬಿದ್ದ ದನ್ನೆಲ್ಲ ಆಯ್ದು ಹ್ಯಾಂಡ್‌ಬ್ಯಾಗಿಗೆ ಹಾಕಲು ಯಶ್ವಿ ಸುತ್ತಿದ್ದಳು. ಆದರೆ ಕೈ ಅವು ಇರುವ ಕಡೆ ಹೋಗಿಸೆ ಬೇರೀಲೊ ಹೋಗುತ್ತಿತ್ತು. ಇಂಗ್ಲೀಸಿನಲ್ಲಿ ತನ್ನ ಕಣ್ಣಿ, ಕೈ, ಸಾಮಾನ್ಯನ್ನು ಶಪಿಸಿ, ಮತ್ತೆ ಆದಕ್ಕೆ ಕೈ ಹಾಕುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ನೋಡುತ್ತಿದ್ದ ಹಾಗೇ ಪ್ರಭಾವತಿಗೆ ಆಕೆ ಕುಡಿದಿರಬೇಕೆಂದು ಗೊತ್ತಾಯಿತು. ಅವಳ ಕತ್ತರಿಸಿದ ತರೀಗೊಡಲು, ತೊಟ್ಟಿ ಫಾರ್ಕು ಆಕೆ ಶ್ರೀಯನೆಲ್ಲೋ ಅಧವಾ ಬೇರಾವುಮೋ ಚಾತಿ ಇರಬೇಕೆಂದು ಹೇಳುತ್ತಿತ್ತು.

ಪ್ರಭಾವತಿಯ ತೆರೆದ ಮನೆಯ ಬಾಗಿಲಿನಿಂದ ಹೋರಬಂದ ದೀಪದ ಬೆಳಕು ಆಕೆಯ ಮುಖದ ಮೇಲೆ ಬಿತ್ತು. ಆಕೆ ತಲೆಯೆತ್ತಿ ಪ್ರಭಾವತಿಯ ಕಡೆ ನೋಡಿ—

ನೂರ ಎಕ್ಕತ್ತೆರಡು

“ವಿಲ್ಲ ಯು ಸ್ಲೀಸ್ ಹೆಲ್ಪ್ ಮಿ? ನ ಹ್ಯಾಡ್ ಎ ಡಾರ್ವ್
ಪ್ರೊಮುಚ್ ಪರ್ ಹ್ಯಾಫ್ಸ್..”ದ (ಯನಿಟ್ಟು ಸಹಾಯ ಮಾಡುತ್ತೀರಾ?
ಕುಡಿದುದು ಕೊಂಚೆ ಹೆಚ್ಚಾಯಿತು ಎಂತ ಕೂಡೆಸುತ್ತೇ?) ಎಂದಳು. ಆಕೆಯ
ಮಾತ್ರಾ ಹೊರಳುತ್ತಿತ್ತು.

ಏನು ಮಾಡಬೇಕೆಂದು ಒಂದು ಗಳಿಗೆ ಪ್ರಭಾವತಿ ಯೋಚಿಸಿದಳು.
ಪ್ರಭಾವತಿ ಕೂಡಲೇ ತನ್ನ ನೆರವಿಗೆ ಬರದುದನ್ನು ಕೆಂಡು—

“ಸಾರಿ....ನ ನೊ ಯುವರಾ ಟ್ರೈಪ್” (ಕ್ವೀನಿಸಿ-ನಿಮ್ಮಂಥವರನ್ನು
ಬಲ್ಲಿ)

ಎಂದು ಪ್ರಭಾವತಿಯತ್ತ ಕೆಟುವಾಗಿ ನೋಡಿ, ಕೈಗೆ ಸಿಕ್ಕುದನ್ನು
ಹ್ಯಾಂಡ್ ಬ್ಯಾಗಿಗೆ ತುರುಕಿ, ಮಹಡಿಯ ಮೆಟ್ಟೆಲು ಹತ್ತೆಲು ಯಶ್ವಿಸಿ
ದಳು. ಎತ್ತರದ ಹಿಮ್ಮಡಿಯ ಹೂಗಳನ್ನು ಧರಿಸಿದ್ದ ದರಿಂದ, ಕಾಲು
ತೊಡರುತ್ತಿತ್ತು. ಹಾಗೇ ಬಿಟ್ಟರೆ ಆಕೆ ಮತ್ತೊಮ್ಮೆ ಬೀಳುವುದು ಖಂಡಿತ
ಎಂದು ತೋರಿತು. ಬೇರೆ ದಾರಿ ಕಾಣದೆ, ಪ್ರಭಾವತಿ, ಅವಳ ಸಹಾಯಕ್ಕೆ
ಹೋದಳು.

ಅವಳ ತಿಗೆದುಕೊಳ್ಳದೆ ಹಾಗೇ ಬಿಟ್ಟದ್ದ ಚಿಪ್ಪಿಗೆ ಹಣ, ಕಚ್ಚೆನ್ನ
ಗಳನ್ನು ತಿಗೆದು ಆವಳ ಕೈಚೀಲಕ್ಕೆ ಹಾಕಿ, ಆವಳ ತೋಳು ಹಿಡಿದು—

“ಸ್ಲೀಸ್ ಲೀನಾ ಆನಾ ಮಿ” (ದಯನಿಟ್ಟು ನನಗೆ ಬರಗಿಕೊಳ್ಳಿ)
ಎಂದಳು.

ಅವಳ ಭಾಯಿಂದ ಮದ್ದದ ವಾಸನೆ ಬಂದಂತೆ, ಅವಳ ನೈ
ಯಿಂದಲೋ, ಆಧವಾ ಹ್ಯಾಂಡ್ ಬ್ಯಾಗ್ ನಲ್ಲಿದ್ದ ಕರವಸ್ತುದಿಂದಲೋ
ಪರಿಮಳದ ನವಿರಾದ ಮಧುರ ವಾಸನೆ ಬರುತ್ತಿತ್ತು.

“ನಿಮ್ಮ ಫಾಲ್ಟ್ ಯಾವುದು ?” ಎಂದು ಇಂಗ್ಲೀಷಿನಲ್ಲೇ ಕೇಳಿದಳು
ಪ್ರಭಾವತಿ.

“ನಂ. ಎಂ. ಮೇಲಿನ ಫ್ಲೈರ್”

ಅವಳನ್ನು ತನ್ನ ನಡೆಗೊತ್ತಿಕೊಂಡು. ಮೆಟ್ಟೆಲು ಮೇಲೆ ಜಾರದಂತೆ

ಹತ್ತಿನೀ, ಅವಳ 'ಫ್ಲಾಟ್'ನ ಬಾಗಿಲನ್ನು ತಾನೇ ತೆರಿದು, ದೀಪ ಹಾಕಿ, ಅವಳನ್ನು ಅಲ್ಲಿದ್ದ ಸೋಫಾದ ಮೇಲೆ ಕೂಡಿಸಿದಳು, ಆಕೆ ಸೋಫಾದ ಬದಿಯಲ್ಲಿದ್ದ ದುಂಡುಮೇಜಿನ ಮೇಲಿದ್ದ ಸಿಗರೆಟ್‌ ಟಿನಾನಿಂದ ಸಿಗರೆಟ್‌ ತೆಗೆದು ಹೊತ್ತಿಸಿಕೊಂಡು, ಟೆನ್ನುನ್ನು ಪ್ರಭಾವತಿಯ ಮುಂದೆ ಹಿಡಿದಳು. ಪ್ರಭಾವತಿ ಆದನ್ನು ಕಂಡು ನಗುತ್ತಾ—

“ಕ್ಕುಮಿಸಿ, ನಾನು ಸಿಗರೆಟ್‌ ಸೇದುವುದಿಲ್ಲ.” ಎಂದಳು.

“ನೌ ಆಫೆನ್ನು ಮೆಂಟ್...ಎಕ್ಸ್ ಕ್ರೂಸ್ ವಿ.... ಆದರೂ.... ಆದರೂ....ನೀವೇಕೆ ಸಿಗರೆಟ್‌ ಸೇದುವುವಿಲ್ಲ.... ಇದರಿಂದ ಉದ್ದೇಶಿತ ನರಗಳಿಗೆ ಶಾಂತಿಯುಂಟಾಗುತ್ತದೆ... ಹೊಗಲಿ ಬಿಡಿ.... ಥ್ಯಾಂಕ್ಸ್ ಎ ಲಾಟ್ ಫಾರ್ ದಿ ಹೆಲ್ಪ್....” ಎಂದು ಪ್ರಭಾವತಿಯ ಕೈ ಕುಲುಕಿ “ನಿಮ್ಮ ಹೆಸರೇನು” ? ಎಂದು ಕೇಳಿದಳು.

“ಪ್ರಭಾವತಿ ಶಾಂತಾರಾಂ.”

“ನನ್ನ ಹೆಸರು ಪ್ಲೈರಾ ಫನಾರೆಂಡೆಜ್. ಈ ಅವರಾತ್ಮಿಯಲ್ಲಿ ನಿಮಗೆ ತೊಂದರೆ ಕೊಟ್ಟಿ. ಏನೂ ತಿಳಿದುಕೊಳ್ಳಬೇಡಿ.... ಆದರೂ ನೀವೇಕೆ ಸಿಗರೆಟ್‌ ಸೇದುವುವಿಲ್ಲ....”

ಜ್ಞಾನ-ಅಜ್ಞಾನದ ನಡುವೆ ಅವಳ ಮತಿ ತೂಗುತ್ತಿತ್ತು.

ಅವಳ ಕೊಳ್ಳಿಯನ್ನೆಲ್ಲ ನೋಡಿದಳು ಪ್ರಭಾವತಿ. ಸೋಫಾ ಸೆಟ್‌, ಸೋಳ್ಷೆಪರದೆ ಹಾಕಿದ ಕರಿಮರದ ಮಂಚ, ಬಿಳಿಯ ಡ್ರೆಸಿಂಗ್ ಪೀಬಲ್, ಗೋಡೆಯ ಮೇಲಿನ ಚಿತ್ರಗಳು, ನೀಲಕೈ ಹಾಕಿದ್ದ ರ್ಗಾ, ರೆಡ್ಡಿಯೋ. ಎಲ್ಲ ಸಾಮಾನ್ಯನ್ನೂ ಜೋಡಿಸಿದ ಅಚ್ಚುಕಟ್ಟು, ವಿತರಣೆ ಅಭಿರುಚಿಯನ್ನು ಕಂಡು ಸಂತೋಷವಾಯಿತು.

ನೋಡುವುದಕ್ಕೂ, ಅಷ್ಟೇ ಸುಂದರವಾಗಿದ್ದ ಈ ಪ್ಲೈರಾ. ಅವಳ ಮಂಟ್ಪಸ್ವಾದ ಎತ್ತರ, ಧೃಡವಾದ, ಪ್ರಮಾಣಬಧವಾದ ಕೈ ಕಾಲು, ಸುಂದರವಾದ ಮುಖ, ತೆಳುವಾದ ಕೆಂಪಿನಲ್ಲಿ ಬಂಗಾರದ ಹೊಳಪು ಬೆರೆತ ಬಣ್ಣದ, ಅಂದವಾಗಿ ಕತ್ತಲಿಸಿದ ಕೂದಲು. ಒಂದು ಸಲ ನೋಡಿದರೆ ಸಾರ ಎಕ್ಕೆತ್ತಾಲ್ಲು

ಸಾಲದೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂಥ, ನೋಡಿದ ಕಣ್ಣ
ಮತ್ತೊಮ್ಮೆ ಬಯಸ ಅತ್ಯವ್ಯವಾಗುವಂಥ ರೂಪ.

ಇಂಥವಳು ಈ ಹಾಳು ಕುಡಿತದ ಚಾಳಿಗೇಕೆ ಬಿದ್ದು ಶೋ ಎಂದು
ಪ್ರಭಾವತಿಗೆ ವ್ಯಾಸನವಾಯಿತು.

“ನಾನಿನ್ನು ಬರಲೇ ?” ಎಂದೆಂದು ನಿಟ್ಟುಸಿರು ಬಿಟ್ಟು.

“ತೋಂದರೆಯನ್ನು ಕ್ವೇಮಿಸಿ.” ಎಂದು ಕೇಳಿ ಪೌಲ್ ರೋ “ನಿಮ್ಮ ಫಾಲ್ಟು
ನಂಬರು ಎಷ್ಟು ?”

“ನಂ. ಇಂ. ಮೆಟ್ಟಿಲಿಳಿದ ಕೂಡಲೇ ಮಾಲೆಯದು.”

“ದಯವಿಟ್ಟು ಸಾಲ್ಡ್ ಮೇಲೆ ನಂಬರು ಬರೆಯುತ್ತಿರೋ ? ಬೆಳಗನ
ಹೊತ್ತಿಗೆ ಅದು ನೆನಪುಳಿಯುವುದೋ ಉಳಿಯದೋ ಹೇಳಲಾರೆ.”

ಅವಳ ಬೇಡಿಕೆಯಲ್ಲಿ ಕುಡಿತದ ಸೋಂಕು ಇದ್ದರೂ ಕ್ವಾನಾಯಾಚ
ನೀಯ ಘ್ರಣಿ ಇತ್ತು.

ಪ್ರಭಾವತಿ ದುಂಡು ಮೇಚಿನ ಮೇಲಿದ್ದ ವ್ಯಾಂತಾನ ಮೇಲೆ ತನ್ನ²
ಫಾಲ್ಟಾನ ನಂಬರು, ತನ್ನ ಹೆಸರು ಬರೆದು—

“ನಾನಿನ್ನು ಬರಲೇ ? ಮತ್ತೊಂದರೂ ಬೇಕಾದರೆ ಹೇಳಿ. ಸಂಕೋಚ
ವಟ್ಟಿಕೊಳ್ಳಬೇಡಿ” ಎಂದೆಂದು.

“ಉಹೂ, ಇನ್ನೋನೂ ಬೇಡ. ಫ್ರೆಂಕ್ಸ್.”

“ಗುಡ್ ಸೈಟ್.”

“ಗುಡ್ ಸೈಟ್ ಅಂಡ್ ವಿಷ್ ಯು ರ್ಯಾಸಿ ಡ್ರೀವ್ಸ್”

ಮೆಟ್ಟಿಲಿಳಿದು ಬಂದು, ತನ್ನ ಮನೆಯನ್ನು ಸೇರಿದೆಂದು ಪ್ರಭಾವತಿ.
ಅವಳು ಹೋಗುವಾಗ ಮಲಗಿದ್ದ ಶಾಂತಾರಾಂ, ದೀಪದ ಬೆಳಕಿಗೂ.
ಎನೋ ಎದ್ದಿದ್ದು. ಅವಳು ಬಂದುದನ್ನು ಕಂಡು—

“ಎಲ್ಲಿ ಹೋಗಿದ್ದೆ ಪ್ರಭಾ ?” ಎಂದೆ.

ಪ್ರಭಾವತಿ ನಡೆದುದನ್ನು ವಿವರಿಸಿದೆಂದು.

“ಎಲ್ಲೊ ಶುದ್ಧ ಕುದುರೆ ಮುಂಡಿ ಇರಬೇಕು. ಈ ಹೊತ್ತಿನಲ್ಲಿ

ಎಲ್ಲಿ ಹೋಗಿದ್ದ ಶೋ ಕುಡಿದು. ಹಾಳಾಗಲ್” ಎಂದು ಮುಸುಕು ಎಳೆದು ಕೊಂಡ.

ಅವನಾಡಿದುದನ್ನು ಕೇಳಿ ಪ್ರಭಾವತಿಗೆ ಖೇದವಾಯಿತು. ಖೇದ ಏಕೆಂದು ಅರಿವಾಗಲಿಲ್ಲ. ಆದರೂ ಅವಳನ್ನು ಅವನು ಅಪ್ಪು ತಾತ್ಪರ ವಾಗಿ ಆಡಿಕೊಂಡುದು ಸಹನವಾಗಲಿಲ್ಲ.

ನಿಟ್ಟುಸಿರು ಬಿಟ್ಟು, ದೀಪ ಆರಿಸಿ ತಾನೂ ಮಲಗಿಕೊಂಡಳು. ಅವಳ ಕನಸಿನಲ್ಲಾ ಫೈಲ್‌ರಾ ಅವಳನ್ನು ಕೇಣಕುತ್ತಿದ್ದ ಳು.

* * * * *

ಗಂಡ ಆಫೀಸಿಗೆ ಹೋದಮೇಲೆ ಪ್ರಭಾವತಿ, ಬೊಂಬಾಯಿನ ಕುಚ್ಚುಲು ಸೇಕೆ ತಡೆಯಲಾರದೆ ಮತ್ತೊಮ್ಮೆ ತಣ್ಣೀರಿನಲ್ಲಿ ಮಿಂದು ಹೆರಳು ಹಾಕಿ ಕೊಳ್ಳುತ್ತಿರುವಾಗ, ಬಾಗಿಲು ತಟ್ಟಿದ ಸದ್ದು ಕೇಳಿಸಿತು. ಯಾರೋ ಎಂದುಕೊಂಡು, ಕೂಡಲನ್ನು ಹಾಗೇ ಗಂಟು ಹಾಕಿಕೊಂಡು ಹೋಗಿ, ಬಾಗಿಲು ತೆಗೆದಳು. ಬಂದಿದ್ದ ವರನ್ನು ಕಂಡು ಅವಳಿಗೆ ಆಶ್ಚರ್ಯವಾಯಿತು.

ಬಾಗಿಲೆದುರು ಫೈಲ್‌ರಾ ಡೊಡ್ಡದೆಂದು ನಾಲ್ಕಾರು ಬಣ್ಣಾದ ಗುಲಾಬಿ ಹೊಗಳ ಗುಚ್ಚವನ್ನು ಹಿಡಿದು ನಿಂತಿದ್ದ ಳು.

“ಒಳಗೆ ಬನ್ನಿ” ಪ್ರಭಾವತಿ ಫೈಲ್‌ರಾಳನ್ನು ಕರೆದಳು.

“ಬರಬಹುದೇ? ನಿಮ್ಮ ಕೆಲಸಕ್ಕೆ ತೊಂದರೆಯಾಗುವುದೋ ಏನೋ?”

“ಕೆಲಸವೇನೂ ಇಲ್ಲ, ಬನ್ನಿ.”

ಆದರೂ ಬಾಗಿಲ ಒಳ ನಿಂತ ಫೈಲ್‌ರಾ ಒಳಗೆ ಬರಲು ಹಿಂಜರಿದಳು.

“ಏಕೆ ಕೆಲಸವಿದೆಯೇನು?”

“ಇಲ್ಲ. ನಿಮ್ಮ ಯಜಮಾನರಿಂದಬಹುದು.....”

“ಅವರು ಆಫೀಸಿಗೆ ಹೋಗಿಯಾಯಿತು. ಒಳಗೆ ಬನ್ನಿ, ಮತ್ತೊ ಇಲ್ಲ.”

ಫೈಲ್‌ರಾ ಒಳಗೆ ಬಂದಳು. ಆದರೆ ಅವಳು ಕೂಡಲಿಕ್ಕೆ ಎಲ್ಲಾ ಸೂರೆ ಎಕ್ಕುತ್ತಾರು

ಕುಚೀ ಇರಲಿಲ್ಲ. ಹಾಗೇ ನಿಂತುಕೊಂಡಳು. ಪ್ರಭಾವತಿಗೆ ಫೈಲ್‌ರಾನ್ ಕೊಣಕೆಯಲ್ಲಿದ್ದ ಸೋಫಾ ಸೆಟ್‌ ನೇನಪಿಗೆ ಬಂದು ತನ್ನ ಭಡತನದ ಅಂವಿನ ಅಲಗು ಅವಕೆದೆಯನ್ನು ಇರಿಯಿತು. ಹಾಸಿಗೆಯ ಸುರುಳಿಯನ್ನೇ ತೊರಿಸಿ “ಕುಳಿತುಕೊಳ್ಳಿ” ಎಂದಳು.

ಹಾಗನ್ನು ವಾಗ ಅವಳಿಗೆ ಫೈಲ್‌ರಾನ್ ಮುಖ ನೋಡುವುದಾಗಲಿಲ್ಲ. ಫೈಲ್‌ರಾಗೂ ಆವಳ ಮನಸ್ಸಿನ ಆತಂಕ ಆರಿವಾಯಿತು.

“ಒಹಳ ಸುಂದರವಾದ ಸರಳವಾದ ಶಬ್ದ ಮನ್ನೆ ನಿಮ್ಮದು,” ಎಂದು ಮೆಚ್ಚಿಗೆ ಸೂಚಿಸಿದಳು. ಆ ಹೊಗಳಿಕೆ ಪ್ರಭಾವತಿಯನ್ನು ಮತ್ತು ಷಟ್ಟು ನಾಚಿಸಿತು.

“ಹೂದಾನಿ ಇದ್ದರೆ ಕೊಡಿ,” ಎಂದು ಕೇಳಿದಳು ಫೈಲ್‌ರಾ.

ಹೂದಾನಿ! ಈ ಮನೆಯಲ್ಲಿ ಅದಕ್ಕೆಲ್ಲಿ ಸಾಫ್‌ನ? ಪ್ರಭಾವತಿ ಒಳಗೆ ಹೊಗಿ ನೀರಿಡುವ ಗಾಜಿನ ಕೂಜಾ ತಂದುಕೊಟ್ಟಳು. ಅದನ್ನು ಫೈಲ್‌ರಾನ್ ಕೈಗೆ ಕೊಡುವಾಗ ಕರುಳು ಹಿಸುಕಿದಂತಾಗಿ, ಕಣ್ಣ ಕುಡಿಯಲ್ಲಿ ಹನಿ ಮೂಡಿತು. ಫೈಲ್‌ರಾ ಅದನ್ನು ನೋಡಿಯೂ ನೋಡದಂತಿದ್ದ ತಾನು ತಂದಿದ್ದ ಗುಲಾಬಿ ಹೂವುಗಳನ್ನೆಲ್ಲಾ ಕೂಜಾದಲ್ಲಿಟ್ಟು, ಉದ್ದವಾದ ತೊಟ್ಟಿದ್ದ ಹೂವನ್ನು ತೆಗೆದು, ತಾನೇ ಪ್ರಭಾವತಿಯ ಸಡಿಲವಾದ ಮುಡಿಯಲ್ಲಿಟ್ಟು, ನೋಡಿ ಹೇಳಿದಳು:

“ನೀವು ಒಳ್ಳೆಯವರು ಮಾತ್ರ ಎಂದು ತಿಳಿದುಕೊಂಡಿದ್ದೀ, ರೂಪ ವತಿಯೂ ಆಹುದು.”

ಆ ಸ್ತುತಿ, ಪ್ರಭಾವತಿಯನ್ನು ಮೆಚ್ಚಿಸಿ ಅವಳ ಹೃದಯದ ಬಿಗಿತ ವನ್ನು ಕೊಂಡೆ ಕಡೆನೇ ನೂಡಿತು. ಪ್ರಸನ್ನಾಚಿತ್ತದಿಂದ ಹೇಳಿದಳು:

“ನಿಮ್ಮ ಮುಂದೆ ನನ್ನ ರೂಪ, ಸೂರ್ಯನ ಮುಂದೆ ಸೋಡರು.”

“ಮಾತೂ ಅಷ್ಟೇ ಸುಂದರ!....ನಿವಾಗೆ ಅಭ್ಯಂತರವಿಲ್ಲವಾದರೆ ನನ್ನ ಕೊಣಕೆಗೆ ಬಂದು ಬಂದು ಕವ್‌ ಟ್ರೇ ತೆಗೆದುಕೊಂಡು ಹೋಗಬೇಕು. ಅದನ್ನು ಹೇಳಲಿಕ್ಕೆಂದೇ ಬಂದೆ.”

“ಅಭ್ಯಂತರವೇನೂ ಇಲ್ಲ, ಅದರೆ ಇದೆಲ್ಲಾ ಏಕೆ?”

“ಇದೆಲ್ಲಾ ಎಂದರೆ ಯಾವುದು ?”

“ಈ ಹೂವು....”

“ಒಂದು ಸುಂದರ ಕೃತ್ಯಕ್ಕೆ ಸುಂದರ ಪ್ರತಿಫಲ ದೊರಿಯಬೇಡನೇ ?
‘ಸೇ ಇಟ್ಟ ವಿತ್ತ ಘ್ರಣ್ಣ’ (ಹೂವು ಕೊಟ್ಟು ಹೇಳು) ಎನ್ನುವುದು ಬರೀ
ಪ್ರಣಯಕ್ಕೇ ಅಲ್ಲ, ಕೈ ತಜ್ಜೀಗೂ ಅನ್ವಯಿಸುತ್ತೇದೆ. ನಿನ್ನೆ ರಾತ್ರಿ ನೀವು
ತೋರಿದ ವಿಶ್ವಾಸ ದೊಡ್ಡದು.”

“ಅದೇನು ಮಹಾ....”

“ದೊಡ್ಡ ಕೆಲಸ ಮಾಡಿಯೇ ಅಭ್ಯಾಸವಾದವರಿಗೆ ತಾವು ಮಾಡಿ
ದುದು ದೊಡ್ಡ ಕೆಲಸ ಎಂದು ಆರಿವಾಗುವುದಿಲ್ಲ.”

“ಅಂತೂ ನನ್ನನ್ನು ದೊಡ್ಡವಳಿನ್ನಾಗಿ ಮಾಡಿಬಿಟ್ಟಿರಿ.”

“ನಾನು ಮಾಡುವುದೇನು—ಅದು ಇರುವುದೇ ಹಾಗೆ. ನಿನ್ನೆ ನೀವು
ಕಂಡ ಸ್ಥಿತಿಯಲ್ಲಿ ಇತರರು ನನ್ನನ್ನು ಕಂಡಿದ್ದರೆ ಏನು ಮಾಡುತ್ತಿದ್ದರು
ಬಲ್ಲಿರಾ? ಅವಹಾಸ್ಯ ಮಾಡುತ್ತಿದ್ದರು. ಇಲ್ಲವೇ ‘ಕುಂಡುಕ ಲವಡಿ’ ಎಂದು
ಸಿಟ್ಟಾಗಿ ದೂರ ಸರಿಯುತ್ತಿದ್ದರು. ಗಂಡಸಾಗಿದ್ದರೆ, ಇದೇ ಸುಸಮಯ
ವೆಂದು ಹೆಗಲ ಮೇಲೆ ಕೈ ಹಾಕಲು ಯಶ್ವಿ ಸುತ್ತಿದ್ದರು. ಈ ಜಗತ್ತನ್ನು
ನಾನು ಬಲ್ಲಿ. ಅದರ ಬಗ್ಗೆ ನನಗಾವುದೂ ಭ್ರಮೆಯಿಲ್ಲ, ಎಂತಲೇ ನಿನ್ನ
ಆತ್ಮೀಯತೆಯನ್ನು ಕಂಡು ಆಶ್ಚರ್ಯವಾಯಿತು.”

ಆ ಮಾತಾಡುವಾಗ ಫ್ಲೌರಾನ ಕಣ್ಣಗಳು ಕುಂಟಿತವಾಗಿ, ತುಟೆಯ
ಬಳಿ ಕಾರಿಣ್ಯದ ಗೆರಿಗಳು ಕಂಡವು.. ಈಕೆಯೂ ಜಗತ್ತಿನ ಕಹಿಯನ್ನು
ಸಾಕಷ್ಟು ಉಂಡಿದಾಳೆ ಎನಿಸಿತು ಪ್ರಭಾವಿತಿಗೆ.

“ನಾನು ಮಾಡಿದುದು ಹೆಚ್ಚೇನೂ ಅಲ್ಲ, ಬರೀ ಮನುಷ್ಯತ್ವ.”

“ಈ ಜಗತ್ತಿನಲ್ಲಿ ಅಪರೂಪವಾಗಿರುವುದೇ ಅದು. ಉಳಿದದ್ದು ಎಪ್ಪು
ಬೇಕಾದರೂ ಸಿಗುತ್ತದೆ__ಹೋಗಲಿ, ಟೀಗೆ ಬರುತ್ತೀರಾ ?”

“ಇಲ್ಲೇ ಇಬ್ಬರೂ ಅಪ್ಪು ಕುಡಿದರಾಗದೇ ?”

“ಅದು ಇನ್ನೊಂದು ಬಾರಿ. ಈಗಿನದು ನನ್ನು ಶರದಿ.”

ನೂರ ಎಪ್ಪತ್ತಿಂಬಿ

“ಸರಿ, ಹಾಗಾದರೆ ಹೋಗೋಣ,” ಎಂದು ಪ್ರಭಾವತಿ, ಮನೆಯ ಬಾಗಿಲು ಹಾಕಿಕೊಂಡು, ಘೈಲ್ಲೀರಾ ಜೊತೆಗೆ ಅವಳ ಫಾಲ್ಟಾಗೆ ಹೋದಳು.

ತನ್ನ ಕೋಣೆಯೊಳಗೆ ಕಾಲಿಡುತ್ತಿದ್ದ ಹಾಗೇ ಘೈಲ್ಲೀರಾ ಸಿಗರೀಟ್‌ ಹೋತ್ತಿ ಸಿಕೊಂಡೆಳು. ಹಿಂದಿನ ರಾತ್ರಿ ಅವಳ ಪ್ರಭಾವತಿಗೆ ಸಿಗರೀಟ್‌ ಕುಡಿಸಲೆತ್ತಿ ಸಿದುಮು ಇಬ್ಬರಿಗೂ ನೇನವಾಗಿ ನಕ್ಕರು.

“ನಿನ್ನೆ ರಾತ್ರಿ ನಿಮ್ಮೊಂದಿಗೆ ಬಹಳ ಹೊಲಸಾಗಿ ನಡೆದುಕೊಂಡಿರ ಬೇಕು, ತಲ್ಲವೇ ?”—ಎಂದು ಕೇಳಿದಳು ಘೈಲ್ಲೀರಾ.

“ಉಹು. ಹಾಗೇನೂ ಇಲ್ಲ.”

ಘೈಲ್ಲೀರಾ ಪ್ರಭಾವತಿಯ ಇದಿರು ನಾಲ್ಕುರು ಇಂಗ್ಲಿಫ್ರೆ ಸಚಿತ್ರ ಪತ್ರಿಕೆಗಳನ್ನು ಇಟ್ಟು—

“ಇನನ್ನು ನೋಡುತ್ತಾ ಕುಳಿತುಕೊಂಡಿರಿ. ಬೇಕಾದರೆ ರೀಡಿಯೋ ಹಾಕಿ. ಏರಡು ನಿಮಿಷದಲ್ಲಿ ಟೀ ತೆಗೆದುಕೊಂಡು ಬಂದುಬಿಡುತ್ತೇನೆ,” ಎಂದಳು.

“ನಿನ್ನು ಅಡಿಗೆ ಮನೆ ನಾನೂ ನೋಡಬಹುದೇ ?”

“ಅದು ಹೆಂಗಸಿನ ಲಕ್ಷ್ಯಂ.” ಎಂದು ನಕ್ಕು ಘೈಲ್ಲೀರಾ, “ಅಲ್ಲಿ ಅಡಿಗೆ ಮನೆ ಎಂತ ಹೇಳಿಕೊಳ್ಳುವುದೇನೂ ಇಲ್ಲ ದಿನವೂ ಆಫೀಸಿನ ಬಳಿಯ ಹೋಟಲಿನಲ್ಲೀ ನನ್ನ ಉಟ ಮುಗಿಯುತ್ತದೆ. ಬೇಕಾದಾಗ ಟೀ, ಬಿಸಿ ನೀರು ಕಾಯಿಸಿಕೊಳ್ಳಲು ಎಲೆಕ್ಟ್ರಿಕ್ ಸ್ಪ್ರೆವ್ ಇಟ್ಟುಕೊಂಡಿದೇನೆ. ಬೇಕಾದರೆ ಬಂದು ನೋಡಿ,” ಎಂದಳು ಘೈಲ್ಲೀರಾ.

ತನ್ನ ಮನೆಯ ಅಡಿಗೆಯ ಮನೆಯ ಹಾಗೇ ಇತ್ತು ಅದು. ಅದರೆ ರೆಚ್ಚಿನ ಪಾತ್ರ ಪಡಗಗಳಿಲ್ಲ. ಅಡಿಗೆಗಲ್ಲದೆ ಬರೀ ಟೀ ಮಾಡಲು ವಾತ್ರ ಉಪಯೋಗಿಸುತ್ತಿದ್ದ ರಿಂದ, ಹೆಚ್ಚಾಗಿ ಬಳಸಲ್ಪಡದ ಅದೂ ನಿಲ್ದ ಕ್ವಿಕ್ಲೈಂಗಾಗದೆ, ಜೊಕ್ಕಿಟಿವಾಗಿಡಲ್ಪಟ್ಟಿತ್ತು.

“ನಿವು ಬೊಂಬಾಯಿಗೆ ಬಂದು ಎಷ್ಟು ದಿನವಾಯಿತು?” ಎಲೆಕ್ಟ್ರಿಕ್ ಸ್ಪ್ರೆವ್ ನೇಲಿ ಟೀ ಕೆಟಲನ್ನಿಷ್ಟು ಕೇಳಿದಳು ಘೈಲ್ಲೀರಾ.

“ಹತ್ತು, ಹನ್ನೊಂದು ತಿಂಗಳಿಗೆ ಬಂತು.”

“ಅಪ್ಪ ದಿನದಿಂದಲೂ ಈ ಮನೆಯಲ್ಲೇ ಇದೀರಾ ?”

“ಮೊದಲು ಒಂದು ತಿಂಗಳ ಕಾಲ, ಎಲ್ಲೊಂದು ಸ್ವೇಚ್ಛಿತರ ಮನೆಯಲ್ಲಿ ದ್ವಿವ್ಯಾಪಿತ ಅಲ್ಲಿಂದಿಚೆಗೆ ಇಲ್ಲೇ.”

“ಹತ್ತು ತಿಂಗಳಾಯಿತು; ಆದರೂ ನನಗೆ ನಿಮ್ಮ ಪತ್ತೆಯೇ ಹತ್ತು ಲಿಲ್ಲ. ನೀವು ಬಹಳ ಕೈಯಟ್ಟಾ ಕೆಪಲ್ ಅಂತ ಕಾಣುತ್ತದೆ. ಇಪ್ಪ ದಿನವಾದರೂ ನಿಮ್ಮ ಪರಿಚಯವಾಗದಿದ್ದು ದು ನನ್ನ ದುರದೃಷ್ಟವೇ ಸರಿ. ನಿನ್ನ ರಾತ್ರಿ ನಾನು ಅಪ್ಪ ಕುಡಿಯಬಾರದಾಗಿತ್ತು ಎಂತ ಹಳಹಳಸು ತ್ತಿದೆ. ಈಗ ಅದೂ ಒಳ್ಳೆಯದಕ್ಕೇ ಆಯಿತು ಎನಿಸುತ್ತದೆ.”

“ಏಕೆ ?”

“ನಿಮ್ಮ ಸ್ವೇಹವನ್ನು ತಂದುಕೊಟ್ಟಿತು. ಅದು ಅದೃಷ್ಟವಲ್ಲವೇ?”

“ಅದೃಷ್ಟವೋ ದುರದೃಷ್ಟವೋ ಈಗ ಹೇಳುವುದು. ಕಡುಬಿನ ರುಚಿ ತಿಂದಾಗಲೇ ಅಲ್ಲವೇ ಗೊತ್ತಾಗುವುದು.”

“ಉಂಟೂ. ಕೆಲವು ವೇಳೆ ಬರಿ ವಾಸನೆಯಿಂದಲೇ ಗೊತ್ತಾಗಿಬಿಡು ತ್ತಿದೆ. ಈ ಕಡುಬಿನ ಸ್ವರ್ಗಸುಖದ ವಾಸನೆಯನ್ನೇ ಬೀರುತ್ತಿದೆ,” ಎಂದಳು ಪ್ರೇರಿತಿರಾ.

ಅವಳ ಸರಳವಾದ ನೂತನ ರೀತಿ, ಸ್ವೇಹವಯವಾದ ನಡತೆ ಪ್ರಭಾವತಿಯ ಹ್ಯಾದಯವನ್ನು ಸೂರೆಗೊಂಡು, ಅವಳು ಅಪರಿಚಿತಳಾಗದೆ ಎಷ್ಟೋ ದಿನದ ಆತ್ಮೀಯ ಪರಿಚಯವಿದ್ದ ಗೆಳತಿ ಎನಿಸಿತು, ಪ್ರಭಾವತಿಗೆ.

ಇವರ ಮಾತು ನಡೆದಿರುವಾಗಲೇ ಟೇ ನೀರು ಮರಳಿತು. ಸ್ವೀನರಿಗೆ ಸೊಪ್ಪು, ನೀರು ಹಾಕಿ, ಕಣಾಯ ಇಳಿದ ಕೂಡಲೇ ಅದನ್ನು ಬಟ್ಟಲುಗಳಿಗೆ ಹಾಕಿ, ಹಾಲಿನ ಕೆಟಲು, ಸಕ್ಕರೆಯ ಬಟ್ಟಲನ್ನು ಪ್ರಭಾವತಿಯ ಮುಂದಿಟ್ಟಿಳು ಪ್ರೇರಿತಾ. ಇಬ್ಬರೂ ಟೇ ಸರಿಮಾಡಿಕೊಂಡರು.

“ಅಲ್ಲೇ ಹೋಗಿ ಕುಳಿತುಕೊಳ್ಳೋಣ,” ಎಂದಳು ಪ್ರೇರಿತಾ.

ಇಬ್ಬರೂ ಮುಂದಿನ ಕೊಳೆಗೆ ಬಂದು ಸೊಫಾದ ನೇರಿಗೆ ಕುಳಿತರು.

ನೂರ ಎಂಬತ್ತು

“ಒಂದು ಗಳಿಗೆ ನೀವು ನನ್ನ ಕೈಲಿ ಟೇ ಕುಡಿಯಲಿಕ್ಕೆಲ್ಲ ಎಂದು ಅಂಜಕೆಯಾಗಿತ್ತು.”—ಫ್ಲೋರಾ ಹೇಳಿದಳು.

“ಏಕೆ ?”

“ನೀವು ಹಿಂದೂ, ನಾನು ಕ್ರಿಷ್ಟ ಯುನಾ.”

“ಅದೆಲ್ಲಾ ಇನ್ನೇ ಶತಮಾನದ ಮಾತಾಯಿತು. ಇದು ಇಪ್ಪತ್ತನೇ ಶತಮಾನ. ಈಗರುವುದೆಲ್ಲಾ ಹಿಂದೇ ಜಾತಿ-ಮನುಸ್ಯರು.”

“ನಿಮ್ಮದು ಬಹಳ ವಿಶಾಲ ದೃಷ್ಟಿ. ನಿಮ್ಮಂಥವರು ಬಹಳ ಜನವಿಲ್ಲ. ನನ್ನ ಫಾಲ್ಟ್ ಬದಿಯ ಫಾಲ್ಟ್ ನಲ್ಲಿ ಒಂದು ಗುಜರಾತಿ ಸಂಸಾರವಿದೆ. ನಾನು ಅತ್ತ ಕಡೆ ಹೋದರೆ, ಆ ಜನ ನನ್ನ ನೇರಳು ಬಿದ್ದರೆ ತನ್ನ ಮನೆಯಿಲ್ಲಿ ಅಪವಿಶ್ರವಾಗುವುದೋ ಎಂದು ಬಾಗಿಲು ಹಾಕಿಕೊಳ್ಳುತ್ತಾರೆ.”

“ಅಂಥ ಜನ ಎಲ್ಲ ಕಾಲಕ್ಕೂ ಇದ್ದವರೇ...ಅಂದ ಹಾಗೆ, ನನ್ನ ಹರಟಿಯಲ್ಲಿ ನಿಮ್ಮ ಹೊತ್ತು ಕಳೆಯುತ್ತಿದ್ದೇನೆ. ನಿಮ್ಮ ಆಧೀಸಿಗೆ ಹೊತ್ತಾಗ ಲಿಲ್ಲವೇ ?”

“ತಡವೇನೂ ಇಲ್ಲ. ಇಡೀ ದಿನವೇಲ್ಲಾ ನನ್ನದೇ.”

“ಇವತ್ತೀನು ರಜವೇ ?”

“ಹೂ. ನಾನು ಕೊಟ್ಟಿದೇನೇ.”

“ಏಕೆ ?”

“ನಿನ್ನೆಯದರ ಪರಿಣಾಮ. ಬೆಳಗೆ ತಲೆ ಎತ್ತಲಾಗದವ್ಯು ತಲೆ ನೋವು ಇತ್ತು. ಅದಕ್ಕೇ ಆಧೀಸಿಗೆ ಫ್ಲೋನಾ ಮಾಡಿದೆ.”

“ನಿಮಗೆ ಯಾವ ಆಧೀಸಿನಲ್ಲಿ ಕೆಲಸ? ಕೇಳಬಹುದೇ ?”

“ಸಂಕೋಚನೆನು ಬಂತು ಅದರಲ್ಲಿ. ಇಲ್ಲಿನ ಗ್ರೀಕ್ ಎಂಬೇಸಿ ಯಲ್ಲಿ ನಾನು ರಿಸೆಪ್ಪನಿಸ್ಪು.”

“ತುಂಬಾ ಕಷ್ಟದ ಕೆಲಸವೇ ?”

“ಹೂ. ಬೇಕಾದವರಿಗೆ, ಬೇಡವಾದವರಿಗೆಲ್ಲಾ ನನ್ನ ಸುಂದರವಾವ ಮುಖ ತೋರುತ್ತಾ, ಇಲ್ಲದ ನಗು ಬೀರುತ್ತಾ, ಅವರು ಕೇಳುವ ಹುಳ್ಳು

ಪ್ರಶ್ನೆಗಳಿಗೆ ಸಹನೆಯಂದ ಉತ್ತರ ಕೊಡುವುದು ಕಷ್ಟವಾದ ಕೆಲಸನೇ ಅಲ್ಲವೇ?....ನಿಮಗೆ ಇನ್ನುಷ್ಟು ಟೀ ತರಲೇನು? ನನಗಂತೂ ಇವತ್ತು ಎಷ್ಟು ಟೀ ಕುಡಿದರೂ ಬಾಯಾರಿಕೆ ಹೋಗುವುದಿಲ್ಲ. ತಲೆನೋವು ಸಿಲ್ಲಾನು ದಿಲ್ಲ."

"ನನಗೆ ಟೀ ಬೇಡ. ಈಗಲೂ ತಲೆನೋವಿದೆಯೇ?"

"ಹೂ."

"ಸ್ಯಾರಿಡಾ ತೆಗೆದುಕೊಳ್ಳಬೇಕಾಗಿತ್ತು."

"ಇದು ಸ್ಯಾರಿಡಾನಿಗೆ ಹೋಗುವ ತಲೆನೋವಲ್ಲ"

"ಮತ್ತೇನು ಮಾಡುತ್ತೀರಿ?

"ಇವತ್ತು ಸಂಚೆ ಮತ್ತುಷ್ಟು ಪಾನಿಯ ಬಿಡ್ಡರೆ, ತಾನೇ ಸರಿ ಹೋಗುತ್ತದೆ. ವಿಷಕ್ಕೆ ವಿನ ಮದ್ದಿದ್ದ ಹಾಗೆ ಇದು," ಎಂದಳು ಫ್ಲೈರಾ ನಗುತ್ತಾ.

"ಆದರೆ ಮತ್ತೇ ಮರು ದಿನವೂ ತಲೆನೋವು ಅನುಭವಿಸಬೇಕೇ? ಹಾಗಾದರೆ ಕುಡಿಯಬೇಕೇಕೇ?"

"ಮಿತಿಯಾಗಿ ಕುಡಿದರೆ ಅನುಭವಿಸಬೇಕಾದದ್ದೀ. ಹತ್ತೊಂಬಿಯಲ್ಲಿ ದ್ವಾರೆ ಏನೂ ಆಗುವುದಿಲ್ಲ. ಎಲ್ಲವೂ ಅಷ್ಟೇ. ಜೀವನವೂ ಮದ್ದಿಪಾನ ದಂತೆಯೇ. ಹ್ಯಾಂಗ್ ಓವರ್ (ಉತ್ತರ ಪರಿಣಾಮ) ತಪ್ಪಿದಲ್ಲ. ಕುಸಿತ ಕೆಟ್ಟಿದು ಎಂದು ನಿಮ್ಮ ಆಗಿವ್ಯಾಯವೇನೋ. ಆದರೆ ಅದು ಈ ಬದುಕಿ ನಷ್ಟ ಕೆಟ್ಟಿದಲ್ಲ. ಒಂದು ದಿನ ಆತಿಯಾಗಿ ಕುಡಿದರೆ, ಒಂದೇ ದಿನ ಆದರ ಹ್ಯಾಂಗ್ ಓವರ್ ಅನುಭವಿಸಬೇಕು. ಆದರೆ ಜೀವನದಲ್ಲಿ ಬಹುವೇಳೆ ಒಂದು ದಿನದ ಸುಖಕ್ಕೇ, ಇಡೀ ಜೀವನಮಾನದ ದುರ್ಭರ ಹ್ಯಾಂಗ್ ಓವರ್ ಅನುಭವಿಸಬೇಕಾಗುತ್ತದೆ.....ಬಂದೆ, ಟೀ ತೆಗೆದುಕೊಂಡು ಬರುತ್ತೇನೇ," ಎಂದು ಹೇಳಿ ಫ್ಲೈರಾ ಟೀ ತರಲು ಎದ್ದು ಹೋದಳು.

"ಒಂದು ದಿನದ ಸುಖ-ಬಳಿಕೆ ಇಡೀ ಜೀವನಮಾನದ ಹ್ಯಾಂಗ್ ಓವರ್."

ನೂರ ಎಂಬತ್ತೆ ರಂಡು

ಏಕೋ ಆ ಮಾತು ಕೇಳಿ ಪ್ರಭಾವತಿಯ ನೈಸ್ಯ ನಡುಗಿತು. ನಿಷ್ಕೃತ ಸತ್ಯದ ಹರಿತವಿತ್ತು ಆ ಮಾತಿನಲ್ಲಿ.

ಟೀ ತೆಗೆದುಕೊಂಡು ಒಂದ ಫ್ಲೋರಾ ಮತ್ತೆ ತನ್ನ ಮಾತು ಮುಂದು ವರಿಸಿದಳ್ಳ—

“ಆದ್ದರಿಂದಲೇ ನಾನು ಹೇಳುವುದು—ಹ್ಯಾಂಗ್ ಓವರ್ ಹೇಗೂ ತಪ್ಪಿದ್ದಲ್ಲ. ಕುಡಿಯುವಾಗ ಜೆನ್‌ಬ್ರಿಗ್ ಕುಡಿಯುವುದು, ಬುದುಕುವಾಗ, ಜೀವನದ ಸುಖವೇನೇನಿಡಿಯೋ ಎಲ್ಲವನ್ನೂ ಪಟ್ಟಬಿಡುವುದು. ಉಮರ್ ಖರ್ಚ್‌ಬ್ರಾಂ ಹೇಳಿದಾನೆ— ‘ಸತ್ತೆ ನಿನ್ನೆ, ಹುಟ್ಟಿರುವ ನಾಳೆ; ಇಂದು ಸುಖವಾಗಿರಲು ಬಿಂತೆಯೇಕೆ?’ ಉಮರ್ ಅದನ್ನು ಅನುಭಾವದ ದೃಷ್ಟಿಯಿಂದ ಹೇಳಿದ. ನಾನು ಅದನ್ನು ಸನ್ನ ಜೀವನಕ್ಕೇ ಅನ್ನೆಯಿಸಿ ಕೂಂಡಿದೇನೆ. ಜೀವನದ ಯಾವ ಸುಖವನ್ನೂ ಬಾಕಿ ಉಳಿಸಿ ಸಾಯಂ ನನಗಿಷ್ಟುವಿಲ್ಲ.”

ಫ್ಲೋರಾ ಆ ಮಾತಾಡುವಾಗ ಅವಳ ವಿಶಾಲವಾದ ನೀಲಿಯ ಕಣ್ಣಿನಾಳದಲ್ಲಿ ವಿಚಿತ್ರ ಉರಿ ಉರಿಯುತ್ತಿತ್ತು. ಉಗ್ರ ಮತಾಂಥ ತನ್ನ ಧರ್ಮದ ಬಗ್ಗೆ ಮಾತಾಡುವಾಗಿನ ಕಲೋರ ಶ್ರದ್ಧೆಯ ಹರಿತವಿತ್ತು ಅವಳ ಮಾತಿನಲ್ಲಿ. ಆ ಮಾತು ಕೇಳುತ್ತಾ ಪ್ರಭಾವತಿಗೇಕೋ ಉಸರು ಕಟ್ಟಿದು ತಾಯಿತು. ಆ ಮಾತು ಮುಂದುವರಿಸಲು ಧೈರ್ಯವಾಗಲಿಲ್ಲ. ಆ ಮಾತು ತಿರುಗಿಸಲು ಹೇಳಿದಳ್ಳ—

“ನೀವು ಸಾಹಿತ್ಯವನ್ನೂ ಹೆಚ್ಚಾಗಿ ಒದಿಕೊಂಡಂತೆ ಕಾಣುತ್ತೇದೆ.”

“ಹೂ. ಅಷ್ಟಿಷ್ಟಿ. ಜೀವನ ಕೊಡುವ ಸುಖಗಳಲ್ಲಿ ಅದೂ ಒಂದ ಲ್ಲವೇ ?”

“ಹಾಗಾದರೆ....”

“ಏನು ?”

“ಇಲ್ಲಿ ಒಂದೂ ಪ್ರಸ್ತುತ ಕಾಣುವುದಿಲ್ಲವಲ್ಲ.”

“ಎಲ್ಲಾ ‘ವಾಡ್‌ಪೋಂಚ್’ನಲ್ಲಿ ತರುಕಿದೇನೆ.”

“ಎಕೆ ? ನನ್ನು ಅವರಿಗೆ ಯಾರಾದರೂ ಎರವಲು ಕೇಳಿಯಾರೆಂದೇ?”
“ಉಹೂ. ಅದಕ್ಕಲ್ಲ.”
“ಮತ್ತೀಕೆ ?”

“ನನ್ನ ಒಳ ಉಡುಪಿನಂತೆ, ಉತ್ತಮ ಅಭಿರುಚಿಗಳೂ ಪ್ರದರ್ಶನಾ ಹರವಲ್ಲ. ಜನ ಕೇಳುವುದು ಬಹಿರಾಲಂಕಾರವನ್ನು, ಅವರಿಗೆ ಪಡೆ ಯುವ ಯೋಗ್ಯತೆ ಇರುವುದೂ ಅಷ್ಟರದೇ. ಅದಕ್ಕಾಗಿ. ನಿಮಗೆ ಎರವಲು ಕೊಡಲು ಯೋಚನೆಯಿಲ್ಲ. ಬೇಕಾದ ಪ್ರಸ್ತುತಿ ತೆಗೆದುಕೊಂಡು ಹೋಗಿ. ಪ್ರಸ್ತುತಿದ್ದ ಯೋಗ್ಯತೆ ಒಹು ಜನಕ್ಕೆ ಅರಿವಾಗುವುದು, ಎರವಲು ಪಡೆದ ವರು ಆ ಪ್ರಸ್ತುತಿವನ್ನು ಹಿಂದಿರುಗಿಸಬಿದ್ದಾಗ ಮಾತ್ರವೇ. ಆದ್ದರಿಂದ ಎರವಲು ಕೊಡುವುದೂ ಒಳ್ಳೆಯದೇ. ಎರವಲು ಕೊಡುವುದೆಂದರೆ, ಹೆಣ್ಣುಗಂಡಿಗೆ ವೈ, ಮನಸ್ಸು ಒಪ್ಪಿಸಿದಂತೆ. ಕೊಟ್ಟಿ ಮೇಲೇ ಏನು ಕಳಿದು ಕೊಂಡೆ ಎನ್ನ ವುದು ಅರಿವಾಗುವುದು.....”

ಫ್ಲೈರಾಳ ಕಟ್ಟಿ—ಮಧುರ ಚಾಲೂಕ್ತಿಗಳನ್ನು ಕೇಳಿ, ಪ್ರಭಾವತಿ ಸಗಲೆತ್ತಿಸಿದಳು. ಆದರೆ ನಗು ಬರಲಿಲ್ಲ.

“ಹ್ಯಾ? ಅಯಿತು. ನನ್ನ ಹರಟಿಯಲ್ಲಿ ನಿಮಗೆ ಪ್ರಸ್ತುತಿ ತೋರಿಸುವುದೇ ಮರಿತು ಬಿಟ್ಟಿ. ಅದಕ್ಕೇ ಹಂಗುಸನ್ನು ನೋಡಬೇಕು, ಅನುಭವಿಸಬೇಕು; ಮಾತಾಡಲು ಮಾತ್ರ ಬಿಡಬಾರದು ಎನ್ನ ವುದು,” ಎಂದು ನಗುತ್ತಾ ಫ್ಲೈರಾ ‘ವಾಡ್‌ರೋಚ್‌ನ ಬಾಗಿಲು ತೆಗೆದಳು.

ಅಲ್ಲಿದ್ದ ಫ್ಲೈರಾಳ ಬಗೆ ಬಗೆಯ ಉಡುಕ್ಕಿಗಳನ್ನು ಕಂಡು ಪ್ರಭಾವತಿಗೆ ಕಣ್ಣ ಕೊಳ್ಳಿಸಿದಂತಾಯಿತು. ವಾಡ್‌ರೋಚಿನಿಂದಲೂ ನವಿ ರಾದ ಪರಿಮಳದ ವಾಸನೆ ಬರುತ್ತಿತ್ತು.

“ಬಹೆ ಒಳ್ಳೆ ಬಟ್ಟಿಗಳಿಟ್ಟಿದ್ದೀರಾ. ಅದರಲ್ಲಾ ನಿಮ್ಮ ಅಭಿರುಚಿಗೆ ಅಭಿವಂದನೆಗಳು.”

“ಮತ್ತೀ ಬಟ್ಟಿ ಬೇಡವೇ? ನನಗೆ ಮುನ್ನಾರು ರೂಪಾಯಿ ಸಂಬಳ ಕೊಡುವುದೇಕೆ ಎಂದು ತಿಳಿದಿದ್ದೀರ? ಒಳ್ಳೆ ಬಟ್ಟಿ ಧರಿಸಿ, ಲಕ್ಷ್ಮಣವಾಗಿ ಸಾರೆ ಎಂಭರ್ತ್ತಾಲ್ಕು

ಕಾಣುವುದಕ್ಕೇನೇ. ನನ್ನನ್ನ ನೋಡಲೆಂದಾದರೂ ಜನ ಎಂಬಿಸಿಗೆ ಬರಲೆಂದು. ಹೀಗಿರುವಾಗ ಒಳ್ಳೆ ಬಟ್ಟೆ ಇಡದಿದ್ದ ರಾಗುತ್ತದೆಯೇ? ನೀವೂ ಅಷ್ಟೆ-ಉತ್ತಮವಾದ ಬಟ್ಟೆ ಉಡಬೇಕು. ಬಟ್ಟೆಯ ಮೇಲೇ ಜನ ಸೌಂದರ್ಯದ ಬೆಲೆ ಕಟ್ಟುವುದು. ಅತಿ ಒಳ್ಳೆ ಬಟ್ಟೆ ಧರಿಸಿದವಲೇ ಅತಿ ರೂಪವತ್ತಿ."

ಮತ್ತೆ ಪ್ರಭಾವತಿ ಅವಳ ಮಾತು ಕಿವಿಗೆ ಬೀಳದವಳಂತೆ, ವಾಡ್‌ರೊಬ್‌ನ ಕೆಳಗಿನ ಖಾನೆಯಲ್ಲಿದ್ದ ಪುಸ್ತಕಗಳನ್ನೇ ಲಾಲ್ ತೆಗೆದು ನೋಡಿ, ಕಾಲೇಜಿನಲ್ಲಿ ತಾನು ಬಹುವಾಗಿ ಕೇಳಿ, ಆದರೆ ಓದಲು ಸಿಗದಿದ್ದ್ದ ದಿ. ಎಚ್. ಲಾರೆನ್ಸ್‌ನ 'ಲೋಡಿ ಚಾಟಲ್‌ಸ್‌ಲವರ್' ಕಾದಂಬರಿಯನ್ನು, ಮೋವಾಸಾನ ಕಥಾಸಂಗ್ರಹವನ್ನೂ ತೆಗೆದುಕೊಂಡಳು.

"ಇವೆರಡನ್ನೂ ನಾನು ಓದಿ ಕೊಡುಹುದೇ ?"

"ಖಂಡಿತ."

"ಧ್ಯಾಂಕ್‌ನಾನಿನ್ನು ಬರಲೆ? ತುಂಬ ತಲೆನೋವು ಎನ್ನುತ್ತಿದ್ದಿಂ. ವಿಶ್ವಾಸಿ ತೆಗೆದುಕೊಳ್ಳು."

“ಹೂ. ನನ್ನೀಂದ ನಮ್ಮ ಮನೆಗೆಲಸವೂ ಕೆಟ್ಟಿರಬೇಕು. ಯಾರಿಗೂ ನಾನು ಮಾಡುವುದು ಅಷ್ಟೇ ಉಪಕಾರ. ಹಾಗೆಂದು ಅದನ್ನು ತಳ್ಳಿ ಹಾಕಬೇಡಿ. ಒಬ್ಬನಿಗೆ ಮತ್ತೊಬ್ಬ ಕೆಡಿಸುವುದಕ್ಕೆಂತ ದೊಡ್ಡ ಉಪಕಾರ ಮಾಡಲಾರ. ಕೆಡದೆ ಯಾರಿಗಾದರೂ ಬುದ್ಧಿ ಉಂದದ್ದುಂಟೇ? ಆದ್ದರಿಂದ ಕೆಡಿಸುವವನೇ ಜಗದ್ದರು. ಆಗಾಗ ಬರುತ್ತಿರಿ. ಇಷ್ಟಕ್ಕೇ ಗಾಬರಿಯಾಗಿ ಬರುವುದನ್ನೇ ನಿಲ್ಲಿಸಬೇಡಿ.”

"ಖಂಡಿತ. ನೀವೂ ಬಿಡುವಾದಾಗ ಬನ್ನಿ. ಆದರೆ ನಿಮ್ಮಲ್ಲಿನ ಸೌಕರ್ಯ ನಮ್ಮಲ್ಲಿಲ್ಲ."

ಪ್ರಭಾವತಿಯ ಮಾತು ಕೇಳಿ ಪ್ಲೈರಾ, ಮಾರುತ್ತರ ಕೊಡದೆ ಒಂದು ಗಳಿಗೆ ಸುಮ್ಮನೆ ಅವಳನ್ನೇ ನೋಡಿ, ಬಳಿಕ ಹೇಳಿದಂತೆ

"ನೀನು ಒಳ್ಳೆಯ ಸ್ವೀಕಿತಿ. ಹಾಗೆ ಮಾತಾಡಿ ನನ್ನನ್ನು ಅಳಸಬೇಡೆ."

ಬ್ರಹ್ಮಯಲ್ಲಿ ಹೂ ಅರಳದಂತೆ ಸಹಜವಾಗಿ, ಶೈಲೀರಾಳ ಹೃದಯ ದಾಳದಿಂದ ಬಂದ ಆ ಮಾತು, ಆ ಎರಡು ಎದೆಗಳಿಗೂ ಸ್ನೇಹದ ವಸ್ತು ಲೀಕ ಮಾಡಿ ಬೆಸೆಯಿತು. ಆ ಮಾತು ಕೇಳಿ ಪ್ರಭಾವತಿಯ ಮೈ ಪುಲ ಕಿತವಾಯಿತು.

“ಬರುತ್ತೇನೇ. ಬೈ ಬೈ.”

“ಬೈ ಬೈ.”

ಉತ್ಸವಹದಿಂದ, ಸಲಕ್ಕೆ ಎರಡು ಮೆಟ್ಟಲು ಹಾರಿ, ಮನೆಗೆ ಹಿಂದಿರು ಗಿಡಳು ಪ್ರಭಾವತಿ. ಅವಳ ಮುಖದಲ್ಲವ್ವು ಆನಂದ ಮಾಡಿ ಎಷ್ಟೋ ಕಿಂಗಳಾಗಿತ್ತು.

೨೦

ಪ್ರಭಾವತಿಯ ನಿಶ್ಚಯ, ನಿರ್ದಯ—ನೀರವ ನಿಡುಬೇಸರದ ಬಾಲಿನಲ್ಲಿ ಶೈಲೀರಾ ಮಾಡಕ ಮಧುನಾರುತ್ತದಂತೆ ಬೀಸಿ ಬಂದಳು. ಮಧ್ಯವಾನ ಮಾಡಿದವರು ಆನಂದಮತ್ತುರಾಗುತ್ತಾರೆಂದು ಕೇಳಿದ್ದಳು. ಆ ಅನುಭವ ಹೇಗೋ ಅವಳರಿಯಳು. ಆದರೆ ಶೈಲೀರಾ ಸ್ನೇಹ ಅವಳಿಗೆ ಮಧ್ಯವಾನ ದಂತಿಯೇ ಆಗಿದೆಯೆಂದು, ಅವಳ ಹೆಸರು ಹೇಳಿದ ಕೂಡಲೇ ಹೊಳೆಯುವ ಅವಳ ಶಣ್ಣಗಳಿಂದ ಕಾಣುವುದು.

ಶೈಲೀರಾಗೂ ಪ್ರಭಾವತಿಯೆಂದರೆ ಹಾಗೇ ಆಗಿತ್ತು.

ದಿನಕ್ಕೊಂದು ಬಾರಿಯಾದರೂ ಒಬ್ಬರನ್ನೊಬ್ಬರು ನೋಡಿದ್ದರೆ, ಎರಡು ನಿಮಿಷವಾದರೂ ಮಾತಾಡಿದ್ದರೆ, ಇಬ್ಬರ ಜೀವಕ್ಕೂ ಸಮಾಧಾನ ಇರುತ್ತಿರಲ್ಲ.

ಸಾಧಾರಣವಾಗಿ ಮನೆ ಬಿಟ್ಟು ಕದೆಲದಿದ್ದ ಪ್ರಭಾವತಿ ಎಂದಾದ ರೋಮ್ಮೆ ಸಂಜೆ ಶೈಲೀರಾ ಆಫ್ಫಿಸು ಬಿಡುವ ನೇತಿಗೇ, ಅಲ್ಲಿಗೇ ಹೋಗಿ ಇಬ್ಬರೂ ಕಲಿತು ಸಿನಿಮಾ ನೋಡುವರು. ಬೀಚಿನಲ್ಲಿ ಹೋಗಿ ಕಾಳಿತು ಹರಟಿ ಹೊಡಿಯುವರು, ಜಗತ್ತಿನ ಮೇಲಿನ ಎಲ್ಲ ವಿಷಯವನ್ನೂ ಮಾತನಾದುವರು. ಆ ಮಾತಿನಲ್ಲೀ ಮೈ ಮರಿಯುವರು.

ನೂರ ಎಂಬತ್ತು ರು

ಫೈಲ್‌ರೋ-ಲೀಲಾವತಿ.

ಇಬ್ಬರೂ ಪ್ರಭಾವತಿಯ ಬಾಳನ ಎರಡು ದಂಡೆಯಾದರು. ಲೀಲಾವತಿ ಶಾಂತಿಯ ತಂಗಾಳಿ, ಫೈಲ್‌ರೋ ಉತ್ಸಾಹದ ಮಧುಗಾಳಿ. ಬರಿದಾದ ತನ್ನ ಜೀವನ ಮತ್ತೆ ತುಂಬಿತೆಂದೆನಿಸಿತು ಪ್ರಭಾವತಿಗೆ.

ಅವರಿಬ್ಬರ ಬಳಿ ಇದ್ದಾಗಿ ಜಗತ್ತನ್ನೇ ಮರೆತು ಬಿಡುವಳು ಪ್ರಭಾವತಿ. ಅವರಿಬ್ಬರ ಸ್ನೇಹದಲ್ಲಿ, ಅವಳ ಬಾಳನ ಕಳೆದುಹೊಡಿ ವಸಂತ ಮತ್ತೆ ದೊರಕಿದಂತಿತ್ತು.

“ಅವರಿಬ್ಬರ ಸ್ನೇಹದಲ್ಲಿ ನಿನಗೆ ಮನೆಯ ನೆನಪೇ ಮರೆತಂತೆ ಕಾಣುತ್ತದೆ,” ಎನ್ನುವನು ಶಾಂತಾರಾಂ, ತಾನು ಮನೆಗೆ ಬಂದಾಗ ಅವಳಿಲ್ಲದ ದಿನ-ಆದು ಅವಳ ದೋಷವನೆಂಬಂತೆ.

ಫೈಲ್‌ರೋನ ಬಗ್ಗೆ ತನಗಿದ್ದ ಉತ್ಸಾಹದಲ್ಲಿ ತನ್ನ ಗಂಡನನ್ನು ಪಾಲು ಗಾರನನ್ನಾಗಿ ಮಾಡಿಕೊಳ್ಳಲು ಯಶ್ವಿಸಿದಳು ಪ್ರಭಾವತಿ. ಆದರಘನು ಆ ಉತ್ಸಾಹದಲ್ಲಿ ಪಾಲುಗಾರನಾಗದೆ—

“ಯಾರಲ್ಲೂ ಇಷ್ಟು ಸ್ನೇಹ, ಸಲಿಗೆ ತರವಲ್ಲ. ಮನುಷ್ಯರ ವಿಚಾರ ತಿಳಿಯದೆ ಅವರಲ್ಲಿ ಇಷ್ಟು ಸ್ನೇಹ ಬೆಳಸಬಾರದು,” ಎಂದು, ಅವಳ ಉತ್ಸಾಹದ ಮೇಲೆ ತನ್ನೇರಿರಿಂಚಲು ನೋಡಿದ. ಆ ಮಾತು ಬೆಳೆಸಿದರೆ ವಿರಸ ವಾಗಬಹುದೆಂದು, ಅದರಿಂದ ತನ್ನ ಹೃದಯದಾನಂದಕ್ಕೆ ಭಂಗ ತಂದು ಕೊಳ್ಳುವುದೇಕೆಂದು, ಆ ಮಾತು ಬೋಸದೆ ಸುಮೃದಾದಳು.

ಆದರೂ ದಿನಗಳೆಂತೆ ಶಾಂತಾರಾಮನಿಗೆ ಪ್ರಭಾವತಿಯ ಬಾಯಿಂದ ಫೈಲ್‌ರಳ ಹೆಸರು ಕೇಳಿದರೂ ಸಹನವಾಗದಂತೆ ತೋರಿತು. ಆದನ್ನರಿತಾಗ ಪ್ರಭಾವತಿಯ ಮನಸ್ಸಿಗೆ ತುಂಬಾ ಹೇದವಾಯಿತು.

ಅವಳ ಬಾಳನ್ನು ಸುಖಮಯ ಮಾಡಲು ಅವನು ಯಾವ ರೀತಿ ಯಲ್ಲಾ ವಿಶೇಷವಾಗಿ ಶ್ರವಿಸುತ್ತಿರಲಿಲ್ಲ. ದುಡಿದು ತಂದು ಹಾಕುವುದೇ ಪರಮಾನುಗ್ರಹ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದ. ಆದರೂ ಅವನಿಗೆ ತನ್ನೊಂದಾದ ಸುಖ ಕೊಡಲು ಪ್ರಭಾವತಿ ಹಿಂಜರಿದಿರಲಿಲ್ಲ. ಅವರಿಬ್ಬರ ಜೀವನೆ

ವನ್ನು ಒಂದುಗೂಡಿಸಿದಾಗ ಪ್ರಜ್ಞಲಿಸಿದ ನೋಹೆ ದಿನಗಳೇದಂತೆ ಬತ್ತಿ ಹೊಗಿತ್ತು. ಶಾಂತಾರಾಮನಿಗೆ ಹೇಗೋ ಏನೋ ಪ್ರಭಾವತಿಗಂತಾ ನಿರಸನವಾಗಿತ್ತು. ಆದರೂ ಅವಳು ಅದನ್ನು ತೋರಿಗೊಡದೆ, ಆದನ್ನು ಪ್ರಸನ್ನತೆಯಿಂದಲೇ ಇದ್ದು, ಲೀಲಾವತಿ ಹೇಳಿದ ‘ಪ್ರೇಮ’ದ ದಿನ ಬರ ಬಹುದೆಂದು ಕಾಯುತ್ತಿದ್ದಳು. ಹೀಗಿರುವಾಗ ಅವನು ತಾನು ಸುಖವಾಗಿ ರುವುದರ ಭಗ್ಗೆಯೂ ಸಹನೆ ತೋರಿದುದನ್ನು ಕಂಡು ಅವಳ ಮನಸಿಗೆ ಬೇಸರವಾಯಿತು. ‘ಹಾಳಾಗಲೀ’ ಎಂದು ಅವನ ಮುಂದೆ ಶ್ಲೋರಾ ಹೇಸರಿತ್ತುವುದನ್ನೇ ಬಿಟ್ಟುಳು. ಆದರೂ ಅನಿವಾರ್ಯವಾಗಿ ಒಮ್ಮೆಯೆಂ್ತ ಅವಳ ಮಾತು ಬರುವುದು. ಆ ಮಾತು ಬೇಸರದಲ್ಲಿ ಮುಕ್ತಾಯವಾಗುವುದು. ಆ ಬೇಸರವನ್ನು ಪ್ರಭಾವತಿ ಶ್ಲೋರಾ ಸ್ನೇಹದಲ್ಲಿ ಮರಿಯುವಳು.

ಹೀಗೇ ನಡೆದಿತ್ತು:

೨೧

ಹೊರಗೆ ಬಿಸಿಲು ರಣರಣ ಸುರಿಯುತ್ತಿತ್ತು.

ಮನೆಯೊಳಗೆ ಒಂಟೆಯಾಗಿ ಕುಳಿತ ಪ್ರಭಾವತಿಯ ಮನಸ್ಸಿನಲ್ಲಿ ಹಾಗೇ ಬೇಸರದ ಬಿಸಿಲು ದಹಿಸುತ್ತಿತ್ತು.

ಆ ಬಿಸಿಲ ಬೇಗಿಗೆ ನಿದ್ರೆ ಮಾಡುವುದಕ್ಕೂ ಆಗದು. ಮಾಡಲು ಕೆಲಸವೂ ಇಲ್ಲ. ಮಾಡಬೇಕಾದ ಕೆಲಸನೆಲ್ಲವನ್ನೂ ಮಾಡಿಯಾಗಿತ್ತು. ಮತ್ತೇನು ಮಾಡುವುದು?

ಪ್ರಭಾವತಿ ಲೀಲಾವತಿಯನ್ನು ನೋಡಿ ವಾರದ ಮೇಲಾಗಿತ್ತು. ಹೊಗಿ ಅವಳನ್ನು ದರೂ ನೋಡಿ ಬರೋಣವೆಂದು, ಸ್ನೇಹಮಾಡಿ, ಬೇರೆ ಸೀರೆಯುಟ್ಟು, ಹೆರಳು ಹೆಚ್ಚೆದುಕೊಂಡು ಗಿರಾಗಾವೂಗೆ ಹೊರಟ್ಟಳು.

ಅದರೆ ಲೀಲಾವತಿಯೂ ಮನೆಯಲ್ಲಿರಲಿಲ್ಲ. ಅವಳ ಮನೆಯ ಬಾಗಿಲೂ ಬೀಗ ಹಾಕಿತ್ತು. ನೇರೆಯವರಿಂದ, ಲೀಲಾವತಿ ಅಶಿಧಿಗಳಾಗಿ! ಬಂದ ಸೂರ ಎಂಭಕ್ತಿಂಟೆ

ಯಾರೋ ತಮ್ಮೂರಿನವರಿಗೆ ಬೊಂಬಾಯಿ ತೋರಿಸಲು ಹೋಗಿರುವಕ್ಕಿಂದೂ, ಬರುವ ವೇಳೆ ಗೊತ್ತಿಲ್ಲವೆಂದೂ ತಿಳಿಯಿತು.

ಮತ್ತೇನು ಮಾಡಬೇಕು? ಮನೆಗೆ ಹಿಂದಿರುಗುವುದೇ?

ಏಕೋ ಆ ಬಂ ಮನೆಗೆ ಹಿಂದಿರುಗುವುದು ಅವಳ ಮನಸ್ಸಿಗೆ ಬೇಕಾಗಲ್ಲ. ಅವಳು ಹೀಗೆ ಮನೆ ಬಿಟ್ಟು ಬರುವುದೇ ಅಪರೂಪ. ಹೀಗಿರುವಾಗ, ಇಷ್ಟ ದೂರ ಬಂದು, ಬಳಲಿ, ಮತ್ತೆ ಆ ಮನೆಗೆ ಹಿಂದಿರುಗಿ ಒಂಟಿಯಾಗಿ ಬಿಸಿಲಿನಲ್ಲಿ ಬೇಯಂವುದೇ ಎನಿಸಿ, ಮನೆಗೆ ಹೋಗುವ ಯೋಚನೆಯೇ ಬೇಡವಾಯಿತು.

ಹಾಗಾದರೇನು ಮಾಡಬೇಕು?

ಬೇರೇನೂ ತೋಚದೆ, ಹತ್ತಿರದಲ್ಲೇ ಇದ್ದ ಇರಾನಿ ರಸೋಷ್ರಾಗಿ ಹೋಗಿ, ಇಂತರಿಸಿ ಕುಡಿಯುತ್ತಾ ಕ್ರಾತೆಭು.

ಅವಳ ಕಣ್ಣಿದುರಿನ ಗೋಡೆಯ ಗಡಿಯಾರ ನಾಲ್ಕು ಗಂಟೆಯಾದು ದನ್ನು ಸೂಚಿಸಿತು. ತಟಕ್ಕೂನೆ ಪ್ಲೈರಾ ನೆನಪು ಬಂತು. ಸಂಜೀಗೆ ಅವಳಿಗಾದರೂ ಬಿಡುವಿದ್ದರೆ, ಅವಳ ಜೊತೆಗಾದರೂ ಸ್ವಲ್ಪ ಹೊತ್ತು ಕಳಿದು ಜೊತೆಗೇ ಮನೆಗೆ ಹಿಂದಿರುಗುವುದೆಂದುಕೊಂಡಳು. ಅದರೆ ಪ್ಲೈರಾಗೂ ಚಿಡುವಿದೆಯೋ ಇಲ್ಲವೋ? ಹೀಗೆ ಹೋಗಬೇಕೆಂದರೆ ಎರಡು ದಿನ ಮೊದಲೇ ಕಾಯ್ಕುಮಾ ಸಿದ್ಧವಾಡುತ್ತಿದ್ದಳು, ನೂರಾರು ಕಾಯ್ಕುಮಂದ ಪ್ಲೈರಾ. ಹಾಗಿರುವಾಗ ಅವಳು ಸಿಗಬಹುದೇ?

ವಿಚಾರಿಸಿ ನೋಡುವುದೆಂದು, ಹೋಟಲಿನ ಪ್ಲೋನ್ ತೆಗೆದು ಕೊಂಡು ಪ್ಲೋನ್ ಮಾಡಿದಳು. ಪ್ಲೋನ್ ಮಾಡುತ್ತಿದ್ದ ಹಾಗೇ ಅದನ್ನೇತ್ತಿ ಕೊಂಡ ಪ್ಲೈರಾ ಧ್ವನಿ ಕೇಳಿಸಿತು—

“ಇದು ಗ್ರೀಸ ಎಂಬೆಸಿಯ ರಿಸೆಪ್ಸನ್ಸ್ ಮಾತನಾಡುತ್ತಿರುವುದು. ನವ್ಯಾದ ಏನಾಗಬೇಕು. ?”

“ಪ್ಲೈರಾನೇ ಮಾತನಾಡುತ್ತಿರುವುದು ?”

“ಹೌದು. ಯಾರು ?”

“ನಾನು ಪ್ರಭಾವತಿ.”

“ಹಲ್ಲೇ ಡಾರ್ಫಂಗ್. ಎಂಥ ಸನಿ ಅನಿರೀಕ್ಷಿತ. ಎಲ್ಲಿಂದ ಮಾತಾ ದುತ್ತಿದೀಯ ?”

“ಇಲ್ಲೇ ಒಂದು ಹೋಟಲಿನಿಂದ.”

“ಹೋಟಲು? ಮನೆ ಬಿಟ್ಟುಬಿಟ್ಟಿಯೇನು ?”

“ನಿನ್ನ ಸ್ನೇಹ ಮಾಡಿದ ಮೇಲೆ ಅಪ್ಪೇ ತಾನೇ.”

“ಹಾಗಾದರೆ ನನ್ನನ್ನು ಅಭಿನಂದಿಸಬೇಕು.”

“ಏಕೆ ?”

“ಹೆಂಗಸಿಗೆ ಮನೆಯ ಬೇಡಿ ಬಿಡಿಸುವುದೇ ಪಂಹೋಪಶಾರ ವಲ್ಲವೇ ?”

“ಅದು ಆಮೇಲಾಗಲಿ. ಮತ್ತೆ ಯಾರೋ ಘೋನಾ ಮಾಡಲು ಕಾದಿದಾರೆ. ಸಂಜೀಗೆ ಬಿಡುವಿದೆಯೇನು ?”

“ಬಿಡುವು—ಅದು ಮನುಷ್ಯ ಮಾಡಿಕೊಳ್ಳಬೇಕಾದುದು. ಅದು ಇರುವುದೇ ಇಲ್ಲ. ಇದೇನು ಇದ್ದಕ್ಕದ್ದ ಹಾಗೇ ಈ ಬಯಕೆ ?”

“ಮನೆಯಲ್ಲಿ ಬೇಸರಾಯಿತು. ಲೀಲಾವತಿಯನ್ನು ನೋಡೋಣ ವೆಂದು ಬಂದೆ. ಅವಳಾ ಸಿಗಲಿಲ್ಲ. ಅದಕ್ಕೇ ನಿನಗೆ ಘೋನಾ ಮಾಡಿದೆ.”

“ಸರಿಯೇ, ಸಾವಿಗಂತ ಬೇಸರ ಮೇಲು. ಒಪ್ಪಿದೆ. ನಿನ್ನ ಆಯ್ದು ಸರಿಯಾಗಿದೆ”

“ಯಾರು ಸಾವು, ಯಾರು ಬೇಸರ ?”

“ನಿನ್ನ ಧರ್ಮಗುರು ಲೀಲಾವತಿ—ಸಾವು. ಧರ್ಮ ಬೋಧಿಸುವುದೇ, ಸತ್ಯ ಮುಖಪಡಿ ಎಂದಲ್ಲವೇ? ಅವಳ ಉಪದೇಶವೂ ಅದೇ ಅಲ್ಲವೇ?”

“ಕಂಡವರನ್ನು ತೆಗಳುತ್ತಾ ಕೂಡುವುದಕ್ಕೇನು ನಿನಗೆ ಸಂಬಳ ಕೊಡುವುದು ?” ಹುಸಿ ಮುಸಿಸಿಸಿಂದ ಕೇಳಿದಳು ಪ್ರಭಾವತಿ.

“ಒಬ್ಬರನ್ನು ಹೊಗಳುವುದು ಮತ್ತೊಬ್ಬರ ಪರೋಕ್ಷ ತೆಗಳಕೆ ನಾನು ಮಾಡುವುದೇ ಆ ಉದ್ದೋಷಗೆ.”

ಸಾರ ಕೊಂಭತ್ತು

“ఏనాదరూ మాడికోహి. అత్తుకడి బందరి సిగుత్తీయా ?”

“డెష్టు, రోగి ఎరడూ అప్పుడి కేళి బరువుదిల్ల, బా.”

“నిన్న ముబుక్కుష్టు బెంచి కాకిదను. యావాగలూ కెప్పు బాయి.”

“అదు నీను ఇదువరిగి కొట్టు అక్కుత్తును అభినందనే. ఖ్యాంక్సు లేని. కాయుత్తిరుత్తీనే, బా. జీరా యు.”

“సోలాంగా—జీరా యు.”

ఎందు ప్రోనా ఇట్టుళు, ప్రభావతి. ప్రోరా జోతిగి మాత నాడిదుదే, ఆవళ బహు భాగద బేసరవన్ను తొలగిసిత్తు. మత్తొందు కపొ చూ తరిసి కుడిదు, హోటిలిన మణ తెత్తు, హోత్తు బేకాదష్టుద్దుదరింద, నిధానవాగి హోగువ ట్రూంసల్లి ప్రోర్పిగి హోరటిళు.

ట్రూవినసల్లి కుళితాగలూ ఆవళ ముబుద మేలి ప్రోరా మాతినింద మూడిద నేగి మినుగుత్తిత్తు; మిదుళు ఆవళాడిద మాతన్ను మేలకు కాకుత్తిత్తు.

ఎంథ విచిత్ర హంగసు ప్రోరా !

ప్రోరా ప్రభావతిగి దోడ్డ సమస్తీయాగిద్దుళు. ఆవళు క్రోగి ఎందు నిధరిసువుదే కష్టవాగిత్తు. నోద నోదలు ప్రభావతిగి ప్రోరా మాతు, జీవన ఎల్లవు ఏనోహి కృత్రమ, ముబువాద ధరిసిదంతే కాణుత్తాశి, పుష్టుకద కాగి మాతాడుత్తాశి ఎనిసిత్తు. ఒనోక్కొమ్మె ఆవళే చూలూక్కియ వ్యంగ్య, కట్టుతే, లఘ్యతెగళు బేకేంతలే ఆడిమనోనో ఎనిసి, బేసరవూ ఆగుత్తిత్తు. పరిచయ బేళియుత్తు బేళియుత్తు ఆదెల్లవు ఆవళ సాప్తభావిక జయిం, జీవ నద బగ్గి ఆవళు తళిద నిరసనవాదద పరిణామ ఎంబుదు ఆధ్య వాయితు. కణ్ణేరిన బళ్లయల్లి నగెయ కూ ఆరలిదంతే, ఆళువి

ನಾಳದಲ್ಲಿ ನಗೆಯ ಕವಲೊಡಿಯುಬಹುದು ಎಂಬುದನ್ನು ಅವರು ಕೇಳಿದ್ದಳು. ಫೈಲ್‌ರಾ ಬಾಳೂ ಹಾಗೇ ಆಗಿದೆ ಅನಿಸುತ್ತಿತ್ತು. ಆದರೆ ಅವಳ ಬಾಳಿ ನಾಳದಲ್ಲಿ ಹುದುಗಿ, ನಗೆಯ ಮುಖವಾಡವಾಗಿ ಕಾಣುವ ದುಃಖವೇನೇಂದು ಪ್ರಭಾವತಿಗೆ ತಿಳಿಯದು. ಅದು ಏನೇಂದು ಕೇಳುವ ಮನಸ್ಸು ಪ್ರಭಾವತಿ ಗಿರಲಿಲ್ಲ. ತನ್ನ ದುಃಖವನ್ನೇ ದೊಡ್ಡದು ಮಾಡಿಕೊಂಡು, ಅದು ಜಗತ್ತಿನಲ್ಲಿ ಪ್ರತಿಯೊಬ್ಬರೂ ತಿಳಿಯಲೇಬೇಕಾದುದು ಎಂಬಂತೆ ಅದನ್ನು ಸಾರಿಹೇಳುವ ಸ್ವಭಾವದವಳೂ ಅಲ್ಲ ಫೈಲ್‌ರಾ. ಅವರೇ ಒಮ್ಮೆ ಹೇಳಿದಂತೆ—

“ಹೆಚ್ಚು ತಿಳಿಯುವುದೂ ಅಜ್ಞಾನದ ಪರಮಾವಧಿಯಾಗುತ್ತದೆ. ಒಬ್ಬರ ವಿಚಾರ ಒಬ್ಬರು ತಿಳಿಯದಿದ್ದಲ್ಲಿ ಸ್ನೇಹ ಶಾಶ್ವತವಾಗುತ್ತದೆ. ಈ ತಿಳಳವಳಕೆ-ನಾಲೀಡ್ಜ್-ತುಂಬಾ ಅಪಾಯಕಾರಿ. ಗಂಡ ಹೆಂಡಿರು ಜಗತ್ ವಾಡುವುದು ಒಬ್ಬರನ್ನೊಬ್ಬರು ತಿಳಿದುಕೊಂಡ ಮೇಲೇ ಅಲ್ಲವೇ ?”

ಅವಳು ಹಾಗೆ ಆ ಮಾತಾಡಿದಾಗ, ಒಮ್ಮೊಮ್ಮೆ ಪ್ರಭಾವತಿಗೆ, ಆ ಮಾತನ್ನು ಫೈಲ್‌ರಾಳ ಬಾಯಲ್ಲಿ ಕೇಳುವುದಕ್ಕಿಂತ ಮೊದಲು ಮತ್ತೆಲ್ಲೋ, ಇನ್ನಾರ ಬಾಯಲ್ಲೋ ಕೇಳಿದ್ದಂತೆ ಅನಿಸುತ್ತದೆ. ಹಾಗೇ ಯೋಚಿಸಿದಾಗ ತನ್ನ ಹೃದಯದಾಳದಲ್ಲಿ ಹುದುಗಿದ ಮಾತನ್ನೇ ಎಳೆದು ತಂದು ಹೇಳಿದಂತೆ ತೋರುತ್ತದೆ. ನಗುವಿನ ಉದ್ದಾನದಲ್ಲಿ ಮೈ ಮರಿತು ತಿರುಗಾಡುವಾಗ, ತಟಕ್ಕನೇ ಕಷ್ಟಿದುರು ಸತ್ಯದ ಕಾಳಸರ್ವ ಹೆಡಿಯತ್ತಿ ನಿಲ್ಲುತ್ತದೆ. ಇತರರು ಒದರಿ ಒದರಿ ಹೇಳುವುದನ್ನು ಅವರು ನಗೆ ಮಾತಿನಲ್ಲಿ ತೇಲಿಸಿ ಚುಚ್ಚಿ ಸೂಚಿಷುತ್ತಾಳಿ ಎನಿಸುತ್ತದೆ.

ಎಮ್ಮೆ ಯೋಚಿಸಿದರೂ ಕಡೆಗವಳು ‘ನಿಚಿತ್ರ ಹೆಂಗಸು’ ಎಂಬ ಸಮುಸ್ಯತ್ತು ಸಿದಾಂತವಾಗಿ ನಿಲ್ಲುತ್ತಾಳೆ ಫೈಲ್‌ರಾ. ಸಹಜವಾಗಿ ಮಾತನಾಡ ಬಾರದೇ, ರಾಗಾದರೆ ಇವಲೇನೇಂದು ತಿಳಿಯಬಹುದಲ್ಲಾ ಎನಿಸುತ್ತದೆ. “ಯಾವಾಗಲೂ ಹೀಗೆ ಏಕ ಮಾತಾಡಬೇಕು. ಸಹಜವಾಗಿ ಮಾತಾಡ ಬಾರದೇ” ಎಂದರೆ ಅದಕ್ಕೂ ಅಂಥದೇ ಉತ್ತರ ಕೊಡುತ್ತಾಳೆ—

“ಸಹಜತೆ ಜಿವನ, ಆಸಹಜತೆ ಶಲಿ. ನಾನು ಬಾಳನ್ನೇ ಕಲೆಯಾಗಿಸಬೇಕೆಂಬ ಸಂಪ್ರದಾಯದವರು.”

ಸೂರ ತೊಂಬತ್ತಿರದು.

“యావాగలూ హిగే వాతనాదున సిన్నెన్ను అథమాడి కోళ్ళువుచే కష్ట ప్రొరా. యావాగలూ హిగే స్నేహితిగూ సవస్యే యాగియే ఖంచుబేచెందే నిన్నిచ్ఛియేను?”

“జీవనవు ఒందు సవస్యేయే అల్లవే ప్రభా డాల్ఫింగా. సమస్యేయ మోకచతి ఇరువుదు, అదు సమస్యేయాగిరువుదరల్లి. ఆదన్ను ఎందూ అథమాడికోళ్ళలు యత్నిసబారదు. అథ అపా యంకారి.”

“ఎల్లాదరూ హాళాగి హోగు,” ఎందు ప్రభావతి నక్కు మాతు ముగిసువళు.

“తశీవాఫదక్కే చిరియుణి,” ఎందు తానూ నక్కబిడువళు ప్రొరా.

ఆవళు నెగలి, గంభీరవాగి మాతాచలి-కడిగూ సమస్యేయాగియే ఖంచుయుత్తాళి.

తన్న ఎల్ల విచాయిళన్ను చెచిసువంతి, ప్రొరాళ విషయ వన్ను ప్రభావతి లీలావతియొందిగె చెచిసుత్తాళి. ఆదరి లీలావతి, ప్రొరా సవస్యేయే అల్లవెంబ రితి మాతాదుత్తాళి.

“నిన్నుడు హుచ్చు తలే, ప్రభా, ఎల్లా అతియాగి హచ్చికొండు, తలే కెడిసికోళ్ళత్తియ. సణ్ణ మాతూ ఆప్సే.”

“అదు నన్న హుచ్చుగుణ ఆంత కాణుత్తే లీలా.”

“హూ. హసియాద మణ్ణేళలి సణ్ణ కల్లు హాకిదఱా నిల్లుత్తే. ఒణగి ఆదే గట్టియాదలే దొడ్డ. కల్లన్న గిడిదరా నిల్లువుదిల్ల. ప్రొరా నిన్న స్నేహితశల్లవే?”

“హూ.”

“ముత్తే ఇకి ఆవళ విషయ లోచని మాడుత్త? అల్లిగి బుట్టు బిట్టు.”

“తథిరా ఆవళు విచిత్ర వేగసు లీలా. ననగంతో దొడ్డ సమస్య.”

ಹೋಗೋಣ ”—ಎಂದು ಸ್ವೇಳೀರಾ, ‘ಕೊಳ್ಳುತ್ತಾ ರೂಂ’ಗೆ ಹೋಗಿ ತನ್ನ ತಲೆ ಕೂಡಲು, ಮುಖದ ಪೌಡರನ್ನು ಸರಿಮಾಡಿಕೊಂಡು ಬಂದಳು.

ಪ್ರೀರ್ವಿಯರ್ ಕಾಷಿ ಬಾರಾನಲ್ಲಿ ಕಾಷಿ ಕುಡಿದು, ಹಾಗೇ ಸುತ್ತುತ್ತಾತ್ತ್ವ ಮೇಟ್‌ಪ್ರೀರ್ವ್ ಧಿಯೇಟ್‌ಪಿನ ಕಡೆ ಬಂದರು.

“ಸಿನಿಮಾ ನೋಡೋಣವೇ ?” ಸ್ವೇಳೀರಾ ಪ್ರಭಾವತಿಯನ್ನು ಕೇಳಿದಳು.

“ಯಾವು ಸಿನಿಮಾನೋ ?”

“ಯಾವುದಾದರೇನು? ಸಿನಿಮಾ ನೋಡಿದರಾಲ್ಲಿತು,” ಎಂದೆಳು ಸ್ವೇಳೀರಾ.

“ಸರಿ, ಹಾಗಾದರೆ.”

“ಆದರೆ ನಿನ್ನ ಗಂಡ ಮನೆಗೆ ಬಂದು ಕಾಯುತ್ತಾನೇನೋ.”

ಪ್ರಭಾವತಿಗೆ ಮನೆಗೆ ಬೀಗ ಹಾಕಿಕೊಂಡು ಬಂದುದೇ ಮರೆತು ಹೋಗಿತ್ತು. ಈಗ ಸಿನಿಮಾಕ್ಕೆ ಹೋಗದೇ ಮನೆಗೆ ಹಿಂದಿರುಗಿದರೆ ಆ ಸಮಸ್ಯೆ ಪರಿಹಾರವಾಗುತ್ತಿತ್ತು. ಆದರೆ—

“ಆಗಲೇಳು. ಒಂದು ದಿನಕ್ಕೇನು? ದಿನವೂ ಅವರಿಗಾಗಿ ನಾನು ಕಾಯುವುದಿಲ್ಲವೇ? ಒಂದು ದಿನ ಅವರು ಕಾದರೆ ತನ್ನೇನು?”

“ಸರಿ, ಹಾಗಾದರೆ.”

ಇಬ್ಬರೂ ಸಿನಿಮಾಕ್ಕೆ ಹೋಗಿ ಕುಳಿತರು.

ಸಿನಿಮಾದಲ್ಲಿ ಕುಳಿತಾಗಲೂ ‘ಅವರನ್ನು ಕಾಯಿಸಬಾರದಾಗಿತ್ತು. ಏನು ಮಾಡುವುದು?’ ಎಂಬ ಅಳ್ಳಕ್ಕಿತ್ತು. ಆದರೆ ಆದನ್ನು ಮನಸ್ಸಿನಿಂದ ದೂಡಿ, ಸಿನಿಮಾದ ನೋಟೆ, ಸ್ವೇಳೀರಾಳ ಮಾತುಗಳಲ್ಲಿ ಎಲ್ಲವನ್ನೂ ಮರೆತು ಬಿಟ್ಟುಳು.

೨೭

ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಶಾಂತಾರಾಂ.

ತುಂಬ ಹೋತ್ತು ಗಂಡನನ್ನು ಕಾಯಿಸಿದೆನಿಂಬ ಅಳ್ಳಕ್ಕಿನಿಂದಲೇ

ನೂರ ತೊಂಬತ್ತಾರು

ಪ್ರಭಾವತಿ ಮನೆಗೆ ಹಿಂದಿರುಗಿದ್ದು. ಫೇಲ್‌ರಾ ಮತ್ತಾವು ಮೋ ಪಾಟೀಗೆ ಹೋಗುವುದಿದೆಯೆಂದು ಹೋದದ್ದರಿಂದ, ಪ್ರಭಾವತಿ ಒಬ್ಬಕೇ ಮನೆಗೆ ಬಂದ್ದು. ತಾನು ಹಾಗೆ ಅವರನ್ನು ಕಾಲ್ಯಾಸಬಾರದಾಗಿತ್ತು, ಎಂಬ ಪಶ್ಚಾತ್ತಾವುವು ಅವಳಿಲ್ಲಿತ್ತು.

ಎಷ್ಟೀರೀ ಶಾಂತಾರಾಮನ ಬಿಗಿದ ಮೋರೆ ಸೋಜಿದ ಕೂಡಲೇ ಅವನಿಗೆ ಅಸಮಾಧಾನವಾಯಿತೆಂದು ತಿಳಿಯಿತು.

ಬಾಗಿಲು ತೆಗೆದವಳೇ, ದೀಪ ಹಾಕಿ—

“ಮನೆಗೆ ಬಂದು ತುಂಬಾ ಹೋತ್ತಾಯಿತೇ?” ಎಂದು ಪಶ್ಚಾತ್ತಾವು ದಿಂದ ವೃದ್ಧವಾದ ಘ್ರನಿಯಲ್ಲಿ ಕೇಳಿದ್ದು.

“ಎಷ್ಟು ಹೋತ್ತು ಕಾದರೆ ನಿನಗೇನು, ಯಾವಾಗ ಬಂದರೇನು?” ಬಲವಾಗಿ ಬೀಸುವ ಬಿರುಗಾಳಿಯ ಮೋದಲು ಸುಳವ ಗಂಗೀರ ಮಾರುತ ದಂತಿತ್ತು ಅವನ ಮಾತು.

“ಹೋಗುವಾಗ ಇಷ್ಟು ಹೋತ್ತಾಗುವುದೆಂದಿರಲಿಲ್ಲ. ಬೇಗ ಬರ ಬೇಕೆಂದೇ ಹೋದೇ....”

ಹೀಗೆ ನಾಡಿದುದು ತಪ್ಪಾಯಿತು ಎಂದು ಹೇಳಿದ್ದರೂ ಅದರಲ್ಲಿ ಆ ಘ್ರನಿಯಿತ್ತು. ಅದರೆ ಅದು ಶಾಂತಾರಾಮನಿಗೆ ಅರಿವಾಗಲಿಲ್ಲ.

“ಬೇಗ ಬರಬೇಕೆಂದು ಹೋದೇ, ಬೇಕಾದಾಗ ಬಂದೇ. ಹೇಗೂ ಬಂದ ವರು ನಾಯಿಯ ಹಾಗೆ ಬಾಗಿಲು ಕಾದು ಬಿದ್ದಿರುತ್ತಾರಲ್ಲ. ಮಾತಾರಾಡೆಯ ಹಾಗೆ ನಿನಗೆ ಬಿಡುವಾದಾಗ ಬರಬಹುದು.”

ತಣ್ಣನೆಯ ರಕ್ತವನ್ನು ಕುದಿಸುವ ಕರೋರ ವ್ಯಂಗ್ಯ ಅವನ ಮಾತಿ ಸಲ್ಲಿತ್ತು. ಮಾತು ಈ ರೀತಿ ಬರೆಪಹುದೆಂದು ಪ್ರಭಾವತಿ ಉಂಟಿಸಿರಲಿಲ್ಲ.

“ಬಂದು ದಿನ ಅಕಸ್ಮಾತ್ತಾಗಿ ಹೀಗಾದರೆ, ಹೀಗನ್ನು ವುದೆ? ಹೋಗಲಿ ಬಿಡಿ. ಉಂಟಿಕ್ಕೇಳಿ, ಎಲೆ ಹಾಕುತ್ತೇನೆ.”

“ಬಂದು ದಿನ? ನಿಜ-ಬಂದೇ ದಿನ. ಮತ್ತೆ ಇದು ಹೀಗಾಗಲಾರದು. ದುಡಿದು ಶತ್ತು ಬರುವುದು ಬಾಗಿಲು ಕಾದು ಬಿದ್ದಿರುವುದಕ್ಕೆಲ್ಲ. ಹೆಂಗಸಿಗೆ ಆ ಪರಿನೆ ಇರಬೇಕು.”

ಬೇಕೆಂದೇ ಅವಳನ್ನು ಕೆರೆಳಿಸುವಂತಿತ್ತು ಅವನ ಮಾತು. ಪ್ರಭಾ ವತಿಯ ಹೈದರ್ಯದಲ್ಲಿ ಮೂಡಿದ ಪಶ್ಚಾತ್ತಾಪ ಕರಗಿ, ಸಿಟ್ಟಿ ಸಣ್ಣಗೆ ಕೆಡಿಯಾಡಲಾರಂಭಿಸಿತು. ಮೇಲೆ ಲಂಧಿಸುವೆನ್ನುವ ಕೋಧಕ್ಕೆ ಲಗಾಮು ಹಾಕಿ ಬಿಗಿ ಹಿಡಿಯುತ್ತಾ ಹೇಳಿದ್ದು—

“ದಿನವೂ ನೀವು ಎಂಟು ಗಂಟೆ ಮಾಡಿಕೊಂಡು ಬರುತ್ತೀರಲ್ಲಾ, ನಾನೂ ಹೀಗೇ ಹೇಳುತ್ತೇನೆಯೇ? ಕಾದಿರುವುದಿಲ್ಲವೇ?”

“ನೀನು ಕಾದಿರಬೇಕು, ಕಾದಿರುತ್ತೀಯ. ನಾನು ಕಾದಿರಬೇಕಾದು ದಿಲ್ಲ.”

“ಪಕ್ಕೆ?”

“ಅದು ನಿನ್ನ ಕೆಲಸ.”

“ಯಾವುದು?”

“ಕಾದಿರುವುದು.”

“ನಿಜ. ನಾನು ನಿಮಗೆ ಕಾದು ಬಿಡ್ಡಿರಬೇಕಾದ ಆಳು ಅಲ್ಲವೇ? ನಿಮಗೆ ಜಗಳವಾಡುವುದಕ್ಕೆ ಇಷ್ಟವಿರಬಹುದು. ಆದರೆ ನನಗಿಲ್ಲ. ಆದ್ದರಿಂದ ಹೇಳುತ್ತೇನೆ. ಇನ್ನೊಮ್ಮೆ ಆ ಮಾತಾಡಬೇಡಿ.”

ಕಚ್ಚಿಕೊಂಡ ಒರೆಯಿಂದ ನಿಧಾನವಾಗಿ ಎಳೆವ ಕತ್ತಿಯಂತಿತ್ತು ಪ್ರಭಾವತಿಯ ಮಾತಿನ ರೀತಿ. ಅದು ಶಾಂತಾರಾಮನನ್ನು ಎಚ್ಚರಿಸದೇ ಅವನ ಸಿಟ್ಟಿಗೆ ಗಾಳಿ ಬೀಸಿತು. ಪ್ರಭಾವತಿ ಹರಿತವಾಗಿ ಅಷ್ಟು ಹೇಳಿ, ಆ ಮಾತು ಅಲ್ಲಿಗೆ:ಮುಗಿಸಲೆಂದು ಅಡಿಗೆಯ, ಮನೆಯತ್ತು ಹೊರಳಿದರು.

“ಅಲ್ಲಿ ನಿಂತುಕೊಂಡ ಪ್ರಭಾ,” ಉಗ್ರವಾಗಿ ಹೇಳಿದ ಶಾಂತಾರಾಂ. ಆ ಮಾತು ಕೇಳಿ ಪ್ರಭಾವತಿ, ಹೆಚ್ಚೆ ಸದ್ಗು ಕೇಳಿದ ನಾವಿನಂತೆ ತಟಕ್ಕನೆ ತಿರುಗಿ ನಿಂತಕು.

“ಇನ್ನೊಗಬೇಕು?” ಸವಾಲಿನಂತಿತ್ತು ಪ್ರಭಾವತಿಯ ಮಾತು.

“ಇವತ್ತು ಈ ಮಾತು ಇತ್ಯಾರ್ಥವಾಗಬೇಕು. ಎಲ್ಲಿಗೆ ಹೊಗಿದ್ದೆ ಇಷ್ಟು ಹೊತ್ತು?”

ಫೂರೆ ತೊಂಬತ್ತೆಂಂಡು

ಯಾವುದೇ ಅಪರಾಧವನ್ನು ಕಂಡು ಹಿಸಿದ ಅಪಾದನೆಯ ಫೋರೆಣೆ ಯಿತ್ತು.

“ಸಿನಿಮಾಕ್ಕೆ.”

“ಯಾರ ಜೊತೆಯಲ್ಲಿ ?”

“ಫೌಲ್ ರಾ ಜೊತೆಯಲ್ಲಿ.”

“ಇವತ್ತು ಹೇಳುತ್ತೇನೆ—ಮತ್ತೆ ನೀನು ಆ ಫೌಲ್ ರಾ ಜೊತೆಗೆ ಹೋಗ ಕೂಡದು.”

“ನಿವು ಇಂಥವರ ಜೊತೆ ಹೋಗಬಾರದಿಂದು ನಾನೆಂದೂ ಹೇಳಲ್ಲ.”

“ನೀನು ಹೇಳುವಂತೆಯೂ ಇಲ್ಲ.”

“ನಿಕೆ ?”

“ನಿಕೆಂದರೆ ಈ ಮನೆಗೆ ನಾನು ಯಜಮಾನ.”

“ನಿಮ್ಮನ್ನು ನಿವು ಬೇಕಾದ್ದು ತಿಳಿದುಕೊಂಡಿರಬಹುದು. ಆದರೆ ನನಗೆ ಇಂಥವರ ಜೊತೆ ಹೋಗಬೇಡವೆಂದು ಹೇಳುವ ಅಧಿಕಾರ ನಿಮುಗಿಲ್ಲ.”

“ಅಧಿಕಾರವಿದೆ. ನಾನು ದುಡಿದು ತಂದ ಅನ್ನ ನೀನು ತನ್ನ ಶ್ರೀರುವರಿಗೂ ಹಾಗೆ ಹೇಳುವ ಅಧಿಕಾರ ನನಗಿದೆ.”

ಅಮ್ಮ ದಿನ ಪ್ರಭಾವತಿ ತನ್ನ ಹೃದಯದಲ್ಲಿ ಹುಗಿದಿದ್ದ ಆಕ್ರೋಶ, ಕ್ಷಿದಿ ಸೋಕಿದ ಸಿದಿಮಂದಿನಂತೆ ಆಸ್ಕ್ರೋಟಿನವಾಯಿತು.

“ನಿಮ್ಮ ಅನ್ನಕ್ಕೆ ಬಂದು ಬಿಡ್ಡವಳಿಲ್ಲ ನಾನು. ಈ ಅನ್ನ—ನನ್ನ ಮನೆಯಲ್ಲಿ ನಾಯಿತಿನ್ನತ್ತಿತ್ತು ಈ ಅನ್ನವನ್ನು.”

“ಅದಕ್ಕೇ ಈ ಅನ್ನ ಸಾಲದೆ ಫೌಲ್ ರಾನ ಸ್ನೇಹ ಮಾಡಿದೆಯಾ, ಹೆಚ್ಚಿನ ಅನ್ನದ ದಾರಿ ಕಂಡುಕೊಳ್ಳಲು.”

ಣಾಂತಾರಾಂ ಬೈಜ್ಯಕ್ಕೆದ ಮೇರೆಯರಿಯದೆ ವಾತನಾಡಿದ. ಆದರ ಅಧರ ಅವಳ ಎಡೆಯನ್ನು ಭೇದಿಸಿ, ಕೊರ್ಧ ತಾನೇ ತಾನಾಗಿ ವೆರುಯಿತ್ತು—

“ಸಾಕು ನಿಲ್ಲಿಸಿ. ಗಟ್ಟಾರದಂತೆ ನಾರಚೇಡಿ.”

“ನಾನಲ್ಲ ನಾರುತ್ತಿರುವುದು. ನಾರುತ್ತಿರುವುದು ನಿನ್ನ ಪ್ಲೇರಾನ ಸವಿತ್ರೆ ಜೀವನ. ಆ ಬೀಡಿ ಬಸವಿಯ ಜೊತೆ ತಿರುಗಲು ನಾಚಿಕೆಯಾಗುವುದಿಲ್ಲವೇ? ಮತ್ತೆ ನನಗೆ ಬಾಯಿ ಮುಚ್ಚಿಂದು ಹೇಳುತ್ತಿಯಾ? ಇನ್ನೊಮ್ಮೆ ಇ ಮಾತಾಡಿದರೆ....”

“ಎನು ಮಾಡುತ್ತೀರ?”

“ಮತ್ತೆ ಆ ಮಾತಾಡದಂತೆ ಮಾಡುತ್ತೀನೆ.”

“ಕಂಡವರನ್ನ ಅಂದಪ್ಪು ಸುಲಭವಲ್ಲ ಆದು. ಮತ್ತೊಮ್ಮೆ ಹೇಳುತ್ತೀನೆ, ನಾಲಿಗೆ ಹರಿಬಿಡಬೇಡಿ. ಆದು ಗಂಡಸುತ್ತನವಲ್ಲ, ಹೇಡಿತನ.”

“ಮುಚ್ಚು ಬಾಯಿ,” ಎಂದ ಶಾಂತಾರಾಂ. ಮಾತಿಗಿಂತ ಮುಂಚೆ ಅವನ ಕ್ರೈ ಅವಳ ಕೆನ್ನೆಯನ್ನು ಅಪ್ಪಣಿಸಿತು. ಏಟು ಬೀಳುತ್ತಿದ್ದ ಹಾಗೆ, ಪ್ರಭಾ ವತಿಯ ಮುಷ್ಟಿ ಬಿಗಿಯಿತು. ನರನರಗಳೂ ಉಕ್ಕಿನ ತಂತಿಯಂತೆ ಎಳಿದು ಬಿಗಿದುಕೊಂಡವು. ಅವಳಲ್ಲಿ ಕುದಿಯೆದ್ದದ್ದು ಕೊರ್ಕಿ ತಟಕ್ಕನೇ ಹೆಪ್ಪಿಗಟ್ಟಿದ್ದೇವನಾಗಿ ಕಣ್ಣಲ್ಲಿ ಮಿಂಚಿತು.

ಅವನಿದಿರು ನಿಲ್ಲದೆ ತಟಕ್ಕನೇ ತಿರುಗಿ ಹೊರಗೆ ಹೋದಳು. ಭಯಂಕರ ತಾತ್ತ್ವರವಿತ್ತು, ಅವಳು ಹೋಗುವಾಗ ಶಾಂತಾರಾಮನನ್ನು ನೋಡಿದ ಶೀವ್ರ ನೋಟದಲ್ಲಿ. ಆ ತಾತ್ತ್ವರದ ಆಫಾತಕ್ಕೆ ಶಾಂತಾರಾಂ ತತ್ತ್ವರಿಸಿ ಹೋದ.

ಹೊರಗೆ ಪರಾಂಡಾದಲ್ಲಿ ಹೋಗಿ ನಿಂತಳು ಪ್ರಭಾವತಿ. ಅವಳ ಮಿಹು ಇನಲ್ಲಿ ಕಡಲು ಹೆಡಿಯಪ್ಪಣಿಸುತ್ತಿತ್ತು, ಬಿರುಗಾಳಿ ಭೋಗರೆಯುತ್ತಿತ್ತು. ಅವಳ ಮೈಯ ನರನರಪೂ ‘ಅಪಮಾನ, ಅಪಮಾನ’ ಎಂದು ಬೀರುತ್ತಿತ್ತು.

ಹೊರಗೆ ಬೀಡಿಯಲ್ಲಿ ಕಾರುಗಳು ಹಾದು ಹೋಗುತ್ತಿದ್ದವು. ಟ್ರಾಂನ ಚಲನೆಯ ಸದ್ದ ಕೇಳುತ್ತಿತ್ತು. ಬದಿಯ ಇರಾನಿ ಹೋಟಲಿನಲ್ಲಿ ರೇಡಿಯೋ ಯಾಡುತ್ತಿತ್ತು. ಜನ ಅತ್ತಿಂದಿತ್ತು ಅಡ್ಡಾಡುತ್ತಿದ್ದರು. ಬೀಡಿಯ ದೀಪ ಸಣ್ಣಗೆ ಉರಿಯುತ್ತಿತ್ತು.

ದಿನದಂತೆಯೇ ಆ ಜಗತ್ತು ಚಲಿಸುತ್ತಿತ್ತು.

ಇನ್ನೊಮ್ಮೆ

ಆದರೆ ಪ್ರಭಾವತಿಯ ಜಗತ್ತು ಮಾತ್ರ ಚೈಂಕ್ಯಾಚೂರಾಗಿ ಸಿಡಿದು ಹೋಗಿತ್ತು. ಒಂದು ಕಾಲಕ್ಕೆ ಸಪ್ತವರ್ಣವಾಗಿ ಕಂಡು, ಬಳಿಕ ಏಕವರ್ಣವಾಗಿ, ಮಂಕಾಗಿ ಹೊಳೆಯುತ್ತಿದ್ದ ಬುದ್ಧಿದ-ಸಿಡಿದುಬಿದ್ದಿತ್ತು ಅವಳ ಕಾಲಡಿಯಲ್ಲಿ. ಅವಳ ಸ್ವಷ್ಟಿಸ್ತಾಧಿದ ಭಗ್ನಾವಶೇಷಗಳ ಮೇಲೆ ಪುರುಷನ ನಗ್ನ ಪುರುಷತ್ವದ ವಿಕಾರಾಭಿಕಾರದ ಶಾಂತವ ನಡೆದಿತ್ತು.

‘ಎರಡು ಹೊತ್ತಿನ ಅನ್ನಕ್ಕಾಗಿ ನಿನ್ನನ್ನು ನೀನು ಮಾರಿಕೊಂಡಿದೀರು. ನೀನು ದಾಸಿ. ಗಂಡಸಿಗಾಗಿ ಕಾದು ಬಿದ್ದಿರಬೇಕಾದ ನಾಯಿ. ಅಪ್ಪೇ, ಅಪ್ಪೇ ನೀನು.

‘ನಿನಗೇ ಬೇಕಾದಾಗ ಬೇಕಾದ ಕಡೆ ಹೋಗುವ ಸ್ವಾತಂತ್ರ್ಯವಿಲ್ಲ. ಬೇಕಾದವರ ಸ್ವೀಕ ಮಾಡುವ ಅಧಿಕಾರವೂ ನಿನಗಿಲ್ಲ. ಪುರುಷನ ಅಪ್ಪನೆ ಪಡೆಯದೆ ಮನೆಯಿಂದಾಚಿಗೆ ಹೆಚ್ಚೆ ಇಡುವ ಅಧಿಕಾರವೂ ನಿನಗಿಲ್ಲ.

‘ಈ ದಾಸ್ಯ, ಗುಲಾಮಗಿರಿ ಇನೇ ನೀನು ಬಿಮಗಡೆಯೆಂದು ಬಯಸಿ ಪಡೆದದ್ದು....

‘ಗಂಡಿನ ಗುಲಾಮಗಿರಿ? ಅನುಭೂವಿಸು ಪ್ರಭಾ. ನಿನ್ನ ತಂಡೆ ಒಪ್ಪಿದೆ ವನನ್ನು ಮದುವೆಯಾದರೆ ಅದು ಗುಲಾಮಗಿರಿ-ನೀನೊಪ್ಪಿದವನನ್ನು ಮದುವೆಯಾದರೆ ಬಿಡುಗಡಿ. ಸಂತೋಷವಡು ಬಿಡುಗಡಿಯ ಈ ರಣ ಶಾಂತವದಲ್ಲಿ.... ಬಯಸಿದವನನ್ನು ಕೂಡಿದ ಮಾತ್ರಕ್ಕೇ ಬಿಡುಗಡಿ ಬಂತೇ, ಹೇಳೇ ಹಿಡಿಗೊಳಿನ ದಾಸಿ....’

ಜೊರು ಜೊರಾದ ಅವಳ ಸ್ವಷ್ಟಿಸ್ತಾಧಿದ ಒಂದೆಂದು ತುಂಡೂ ಅವಳನ್ನು ಹಂಗಿಸಿ ಕೇಳಿತು.

‘ಇಲ್ಲ, ಇಲ್ಲ, ಇನ್ನು ಸತ್ತುರೂ ಸರಿಯೇ, ಈ ಗುಲಾಮಗಿರಿಯ ಅನ್ನ ತಿನ್ನು ಪುದಿಲ್ಲ’—ಎಂದು ಚೀರಿ ಚೀರಿ ಹೇಳಿತು ಅವಳ ಅಪಮಾನ ಪ್ರಕ್ಷುಬ್ಧ ಹೃದಯ.

ಆ ಹಾಳಿನ ಮೂಲೆಯಲ್ಲಿಲ್ಲೋ ಮೂಲ ಮರೆಸಿ ಕುಳಿತು, ಕೆಣ್ಣೀರು ಕರೆಯುತ್ತಿತ್ತು ಅವಳ ವಿಹಳ ಪ್ರಣಯ. ವಾಳುಮನೆಯಲ್ಲಿ ಸುಯ್ಯಾನ, ಖಾಳಿಡುವ ಗಾಳಿಯಂತೆ ಕೇಳಿತು.

‘ನಿನ್ನ ಪ್ರೇಮಕ್ಕೆ ಇದು ಮಯಾದಿ. ಶ್ರೀಮಂತಳಾಗಿ ಹುಟ್ಟಿ
ರೂಪೀದಕ್ಕಾಗಿ ಬಡಕನವನ್ನು ಸ್ವಿದೆಯೋ, ಹೊಡ್ಡಿ ಮನೆಯಲ್ಲಿ ಹುಟ್ಟಿ
ಯಾವೈದಕ್ಕಾಗಿ ಎಲ್ಲರಿಂದಲೂ ತಿರಸ್ಕೃತಳಾಗಿ— ಅವಮಾನಿತಳಾದೆಯೋ,
ರೂಪೀದಕ್ಕಾಗಿ ಮನೆ ಮರಗಳನ್ನು ತೊರೆದು ಬಂದೆಯೋ, ಯಾವೈದರ
ಇದಿರು ಉಳಿದೆಲ್ಲವೂ ಕಸ ಕಡ್ಡಿಗಿಂತ ಕ್ಷುಲ್ಲಕವೆಂದು ಹಿಯಾಳಿಸಿದೆಯೋ—
ಅದು, ಅದು, ಆ ನಿನ್ನ ಪ್ರಜಯ, ಅದು ನಿನಗೆ ಕೊಟ್ಟಿ ಬೆಲೆ ಇದು—

‘ಹಿಡಿಗೂಳಿನ ದಾಸ! ಇಪ್ಪೇನೇ ನಿನ್ನ ಬೆಲೆ. ನಿನ್ನ ತಾಗ, ಬಲ
ದಾನದ ಪ್ರತಿಫಲ—ಹಿಡಿಗೂಳು, ನಿನ್ನ ಸಾಹಸಕ್ಕೆ ಬಹುವಾನ—ನಾಯಿ
ಖೂಳು.

‘ಪುರುಷನೆಂದರೆ ಪಶು ಎಂದು ತಿರಸ್ಕರಿಸುತ್ತಿದ್ದೆಯಲ್ಲಾ, ಕಾನು
ಬಂದು ಕಣ್ಣು ಹೊಡಿದಾಗ ಎಲ್ಲಿ ಹೋಗಿತ್ತು ನಿನ್ನ ಪ್ರಜ್ಞಾ ?

‘ಗಂಡಿನ ವೋಹಕ್ಕೆ ಬಲಿಯಾದ ರೇವತಿಯನ್ನು “ಗಂಡಿನ ಗುಲಾ
ಮಳು” ಎಂದು ಹಂಗಿಸಿದ್ದೆಯಲ್ಲಾ, ನೀನು ಯಾರು ?

‘ಮದುವೆಯಾದ ಹಣ್ಣು, ಗಂಡಿನ ಸುತ್ತು ತಿರುಗುವ ಉಪಗ್ರಹ
ಎಂದು ಹಿಯಾಳಿಸಿದ್ದೆಯಲ್ಲ—ತಂಗ ನಿನೇನು? ಹೇಳು, ಹೇಳು, ಲಜ್ಜೆಗೆಟ್ಟ
ಹೆಂಗಸೇ, ಉತ್ತರ ಹೇಳಿ—ತಂಗ ನಿನು ಯಾರು? ನಿನಗೇನು ಬೆಲೆ....’

ಹತ್ತಾರು ಕಡೆಯಿಂದ ಬೀಳುವ ಚಾಟಿ ಏಟಿಗೆ ತತ್ತರಿಸುತ್ತಾ, ಮರವ
ನೆತ್ತರಿನಿಂದ ಕಣ್ಣು ಕುರುತಾಗಿ, ದಿಕ್ಕರಿಯಡೆ ಧಾವಿಸುವ ಪಶುವಿನಂತೆ
ಹೊಯ್ದಾದಿದಳು ಪ್ರಭಾವತಿ.

‘ನನ್ನ ಮನೆ, ಸಂಸಾರ, ನನ್ನ ಜೀವನ, ನಾನು, ಎಂದು ಶೇಂಕಾರ
ಮಾಡುತ್ತಿದ್ದೆಯಲ್ಲಾ, ಎಲ್ಲಿದೆ ತಂಗ ಅದೆಲ್ಲಾ?’

ಎಟ್ಟಿ ತಿಂದ ಅವಕೊಳಗಿನ ಹಣ್ಣು ತನ, ಅವಳ ಹೃದಯವನ್ನೇ ಅಲ್ಲಾ
ಡಿಸಿ ಕೇಳಿತು.

‘ನಿನ್ನ ಮನೆಗೆ, ನಿನ್ನ ಸಂಸಾರಕ್ಕೆ, ನಿನ್ನ ಜೀವನಕ್ಕೆ, ನಿನಗೇ—
ನಾನು ಯಜಮಾನ. ನೀನು ನನ್ನ ದಾಸ. ಎರಡು ಹೊತ್ತಿನ

ಇನ್ನೂರ ಎರಡು

ಅನ್ನ, ನೈತಿಯ ಮೇಲೆಗಂದು ಭಾವಣೆ, ಹಾಸಿಗೆಯ ಸುಖ ಕೊಟ್ಟು ನಿನ್ನನ್ನು ಕೊಂಡ ದಷೆ ನಾನು. ನಾನು ಹೇಳಿದಂತೆ ಕೇಳಿಕೊಂಡು ಬಿದ್ದರ ಬೇಕು ನೀನು.’

ಅವಳ ಜಗತ್ತಿನ ನೆಲ ಮುಗಿಲನ್ನು ಆಕ್ರಮಿಸಿ, ಅವಳ ಬ್ರಾಹ್ಮಿನ ನೈತಿಯ ಮೇಲೆ ತನ್ನ ಅಧಿಕಾರದ ಪಾಥವಿಟ್ಟು, ಗುಡುಗಿನಂತೆ ಗುಷುಗಿದ ಪುರುಷ ಶ್ರೀವಿಶ್ವಮ.

‘ಇಲ್ಲ, ಇಲ್ಲ, ಇಲ್ಲ, ನಾನು ಆಳಲ್ಲ.’

‘ಆಳಲ್ಲವಾದರೆ ಮತ್ತೇನು? ನೀನು ಆಳು?’

‘ಸಹನೆ, ತಾಳ್ಳು, ಸಹಾನುಭೂತಿ-ಪ್ರಭಾ-ಅದು ನಿನಗೆ ಮೂಲ ಮಂತ್ರ.’ ಫಿರಂಗಿ, ತೋಷಂಗಳ ಸಿಡಿಲಾಘಾತದ ಸದ್ಗುಣಾನ್ನಿ ವೇಣುನಾದದಂತೆ ಕೇಳಿಬಂತು ಆ ಮಾತ್ರ.

‘ಬೆಂಕಿ ಹಚ್ಚಲಿ. ಆ ಸಹನೆಗೆ, ಸಾವು ಬರಲಿ ಆ ಸಹಾನುಭೂತಿಗೆ ಆ ಮಾತ್ರ ನಂಬಿ ನಾನು ಆಳಾದೆ.’ ಎಂದು ಕೆದರಿದ ರೋಷದಿಂದ ಕಾಲ ಪ್ರಾಳಿಸಿದಳು ಪ್ರಭಾವತಿ.

‘ಪುರುಷನನ್ನು ಸ್ವತಂತ್ರ, ಸಮಾನತೆ ಬೇಡುವ ಈ ಹೇಡಿ ಹೆಂಗಸರೇ, ಹೆಂಗಸರ ಮೌದಲ ವೈರಿಗಳು ಎಂದೆಯಲ್ಲಾ. ನೀನಾರು, ಸ್ತ್ರೀ ಯೋಧಿ? ಎಲ್ಲಿದೆ ಸ್ವತಂತ್ರ ನಿನಗೆ, ಯಾರು ಕೊಡುತ್ತಾರೆ ನಿನಗೆ ಸ್ವತಂತ್ರವನ್ನು?’

ಕೆಲಕೆಲ ಅಣಕದ ನಗೆ ನಕ್ಕು ಕೇಳಿದವು ಹತ್ತಾರು ಹುಡುಗಿಯರ ಧ್ವನಿಗಳು.

‘ಸ್ವತಂತ್ರ ಬೇಕೇ ನಿನಗೆ, ಸಮಾನತೆ ಬೇಕೇ? ಬಾ-ನನ್ನ ತೋಳ ತಿಕ್ಕೆಯಲ್ಲಿ ನಿನಗೆ ಸ್ವತಂತ್ರವಿದೆ, ನನ್ನ ಪಾದದಡಿಯಲ್ಲಿ ಸಮಾನತೆ ಇಡೀ ಪ್ರೇಮವೆಂದು ಬಂದು ನಿನ್ನನ್ನು ಕರೆದೆನಲ್ಲಾ, ಆಗ ನಾನು ಗಂಡೆಂಬುದು ನಿನಗೆ ಅರಿವಾಗಲಿಲ್ಲವೇ? ಬಾ, ನನ್ನ ದರ್ಶಕ ರಥದಡಿಯಲ್ಲಿ ಥೂಕಾಗಿ ಹೊರಳು. ಆದೇ ನಿನಗೆ ಬಿಡುಗಡೆ. ಬಾ....ಬಾ....ನನು ಬೇಕು? ಪ್ರಭಾ ವತ್ತಿ....ಷಿ....ಪ್ರಭಾವತಿ....ಸ್ವತಂತ್ರ ಬೇಕೇ, ಬಿಡುಗಡೆ ಬೇಕೇ, ಸಮಾನತೆ

ಬೇಕೇ? ಬಾ....ಬೇಗ ಬಾ....' ಬಾಳ ಮಂಜಣದಲ್ಲಿ ಪ್ರೇಮದ ಸ್ತೋತ್ರ ಚಿರುತ್ತಾ ಅಲೆದಾಡಿತು.

'ನಿನು ಗುಲಾಮಳು, ನಿನ್ನ ಗೆಳತಿ ಕುಲಟೆ-ಬೀದಿಯ ಬಸವಿ ...'

'ಪ್ರಭಾ, ನಿನ್ನ ಸೈಹ ಮಾಡಿದ್ದ ಕ್ಷಾಗಿ ಈ ಅಪಮಾನನೇ ಸನಗೆ?'.

'ಇಲ್ಲ ಇಲ್ಲ ಫ್ಲೋರಾ...ನಿನ್ನ ಅಪಮಾನವನ್ನು ನಾನು ಸಹಿಸುವೆಡಿಲ್ಲ, ನನ್ನ ಅಪಮಾನವನ್ನೂ ಸಹಿಸುವೆಡಿಲ್ಲ....'

'ಸಹಿಸುವೆಡಿಲ್ಲ? ಏನು ಮಾಡುತ್ತಿ....ಹೆಣ್ಣು ಹುಳ್ಳ....ನಿನೇನು ಮಾಡಬ್ಲೇ?'.

ವಿಕಾರವಾಗಿ ಗಹಗಹಿಸಿ ಕೇಳಿತು ಗಂಡಿನ ಅಧಿಕಾರ ದ್ವಾರಾ.

'ನಿನು ಹೆಣ್ಣು, ನಿನ್ನನ್ನು, ನಿನ್ನ ಗೆಳತಿಯನ್ನು, ನಿನ್ನ ಕುಲವನ್ನೇ ಅವಮಾನ ಮಾಡಬ್ಲೇ, ನಾನು ಗಂಡು !'

'ಇಲ್ಲ, ನಾನು ಹೆಣ್ಣುಲ್ಲ. ಹೆಣ್ಣುಗಿಡೆ-ಇಂದು ನಾನು ಹೆಣ್ಣುಲ್ಲ.'

'ಹೆಣ್ಣುಲ್ಲವಾದರೆ ಮತ್ತೇನು?'

'ವಿದೊರ್ಹದ ದಾವಾನಲ. ಪುರುಷನ ದರ್ಶಕ ಶವದಿರು ಬೆಂಕಿಯ ಪಾತ್ರ ಹಿಡಿದು ಹೊರಟ ಶವಸಂಸ್ಥಾರಿಣಿ. ಇಂದು ನಿನ್ನ ಅಧಿಕಾರದ ಕೊನೆಯ ದಿನ.'

'ಬೇಡ, ಬೇಡ, ನನಗೆ ಬೆಂಕಿ ಇಡಬೇಡ. ನನ್ನ ತುಟೆಯ ಕಾವು, ತೊಳೆ ಬಿಗಿತ, ಎದೆಯ ಮೆತ್ತೆ, ತೊಡೆಯ ತೊಟ್ಟೆಲು-ಇದೆಲ್ಲನೂ, ನಿನಗೆ ಬೇರೆಲ್ಲಿ ಮೊರೆಯುವುದು. ಬೇಡ, ಬೇಡ, ನನಗೆ ಬೆಂಕಿ ಇಟ್ಟು ನಿನ್ನ ಬಾಳಿಗೆ ಬೆಂಕಿಯನ್ನು ಹೊತ್ತಿಸಿಕೊಳ್ಳಬೇಡ, ನಿನ್ನ ವೇಯ ನರಸರವನ್ನೂ ಕುಣಿಸಿ, ಮಣಿಸಿ ನಾನು ಸೀಡುವ ಕೃಪ್ತಿಗಿಂತ ಹೆಚ್ಚೇ ಈ ಸ್ವಾತಂತ್ರ್ಯ. ಬಾ, ಬಾ. ವಿದೊರ್ಹದ ಬೆಂಕಿ ಹಚ್ಚುಬೇಡ ಹೆಣ್ಣೇ, ನಿನ್ನ ಚುಂಬನದ ಉರಿ ಹೊತ್ತಿಸು ನನ್ನೆದೆಯಲ್ಲಿ.'

ಹೆಲ್ಲು ಕಿಸಿದು, ಅವಳ ಕಾಲ ಮೇಲೆ ಹೊರಳಿ ಕೇಳಿತು ಕಾವು.

ಸರ್ವ ಸ್ವರ್ವವಾದಂತಿ ಗಡಗಡನೆ ನಡುಗಿದಳು ಪ್ರಭಾವತಿ, ಕಾವಾದ ಕುಳಿಗಾರಳಿ ಸೋಂಕಿ....

ಇನ್ನೂರ ಸಾಲ್ಪು

‘తొలగాజి శని. నన్నె బళి సుఖయిచేడ.’

‘నాను బేడవే? నీను ననగి బేకు బా. అన్న కొడుత్తేనే. బట్ట కొడుత్తేనే. హాసిగెయల్లి సమాలు కొడుత్తేనే.’

‘ననగదావుదూ బేడ. హోరడు.’

‘బేడవాదరే, అన్నక్కేను మాడుత్తి?’

‘నన్ను అన్న నాను మదిదుక్కొళ్పుత్తేనే. ఆ తక్కి ననగిడి.

తుట్ట కచ్చి తనగి తానే హేళకొండళు ప్రభావతి.

అవళ విదుళనల్లి కడలు హేడెయస్పులిసుత్తిత్తు, చిరుగాఁ భోగిరేయత్తిత్తు....

హోరగి బీదియల్లి కారుగళు హాదు హోగుత్తిద్దవు. ట్రాం ఓడాడున సద్ద కేళుత్తిత్తు. బదియు ఇరాని దోటలినట్టి రెడియో హాడుత్తిత్తు. జన-హెంగసరు, గండసరు-అత్తిందిత్తు ఆడ్డాడుత్తిద్దరు. బళే, రిభ్సనా, హేరాపినాగళన్ను హోత్త గాజిన గాడియోందు గంచే బారిసుత్తూ హోయితు. ముగిలిగి ఇదిరాగి హరిద విచ్చుతా తంతి, టెలిఫోన్ తంతిగా మేలే, సక్రస్సిన డేరా దంతి బిగిదిత్తు ఆకాశ. కసవ తొప్పియ బళ నాయి బొగళు త్తిత్తు. బీదియ బదియల్లి వులగిద హసు, రస్తేయల్లి రావినంత హరిద ట్రాంన హళగళన్ను నోఎి మేలకు హాకుత్తిత్తు. ఎలైస్ట్రికా ట్రైను కక్కివాగి సిక్కుహాకితు. కిటికియ బెళకు ఆరిద సారు కణ్ణిగళన్ను హత్తారు అంతస్తుగళల్లి తీరిదు నోచుత్తిద్దవు మనిగళు-నిశ్శబ్దవాగి. బీదియ దీప తణ్ణిగే ఉరియుత్తిత్తు.

దినదంతేయే జగత్తు చలిసుత్తిత్తు.

ప్రభావతియ సాదదియల్లి అవళ జగత్తు జొక్కచొరాగి సిదిచొడిదిత్తు.

తణ్ణినేయ ఇరుళుగాళి సోంకి, ఏటు బిడ్డడియల్లి అవళ కేస్తు లురియుత్తిత్తు-బళగే హోదళు ప్రభావతి.

ಅತ್ಯಂದಿತ್ತ-ಇತ್ಯಂದಿತ್ತ ಶತವರ್ಧ ತುಳಿಯುತ್ತಿದ್ದ ಶಾಂತಾರಾಂ
ಅವೆಳು ಒಳಗೆ ಬಂದುದನ್ನು ಕಂಡು, ಅವಳತ್ತ ತಿರುಗಿ-

“ಪ್ರಭಾ, ಇಲ್ಲಿ ಬಾ,” ಎಂದ, ಅವಳ ಒಳಿ ಸರಿಯುತ್ತಾ.

“ಎಲ್ಲಿಗೆ ಬರಬೇಕು? ಏನು ಬೇಕು-ನನ್ನ ಮೈ ಬೇಕೇ? ನಿಮ್ಮ
ಹೊಳಿಗೆ ಬರಬೇಕೇ? ಭಿ? ದೂರ ನಿಲ್ಲಿ.” ಅಣಕೆಸಿ ಅಬ್ಜರಿಸಿದಳು ಪ್ರಭಾವತಿ.

ಮಿಂಚು ಸೋಚಿದವನಂತೆ ಗಂಗ ಸರಿದ ಶಾಂತಾರಾಂ.

ಮರು ಬೆಳಿಗೆ ಪ್ರಭಾವತಿ ಎದ್ದಾಗ, ಶಾಂತಾರಾಂ ಮನೆಯಲ್ಲಿ ಇರ
ಲಿಲ್ಲ. ಅವೆಳು ಏಳುವ ಹೊದಲೆ ಎದ್ದು ಹೊರಟು ಹೊಗಿದ್ದ.

ಮನೆ, ಅವಳ ಮನೆ, ಬೊಳಾಗಿ ಗೊಳು ಸುರಿಯುತ್ತಿತ್ತು.

ಹೊಡ ಕಟ್ಟಿ, ಬೆಳಕು ಸತ್ತು, ಜೆಳಿಯಡರಿ, ಅಗೊನ್ನೆ
ಜಗೊಮೈ ಬೀಳುವ ಹನಿ ಮಳಿಗೆ ಮೈ ನಡುಗಿಸುವ ಬರಿ ಬೀದಿಯಂತಿತ್ತು
ಅವಳ ಮನೆ.

ಆ ಮನೆ-ಅವಳನ್ನು ಕತ್ತು ಹಿಡಿದು ಹೊರದೂಡಲು ಹಾತೊರೆದು
ಹೊಳು ಚಾಚಿ, ಕಣ್ಣ ಕೆಕ್ಕಿರಿಸಿ ನಿಂತಂತಿತ್ತು.

ಇನ್ನು ಇದಕ್ಕೂ ತನಗೂ ಸಂಬಂಧವಿಲ್ಲ-ರಾತಿಯೇ ಆ ನಿಧಾರ
ಮಾಡಿದ್ದಳು ಪ್ರಭಾವತಿ.

ತನ್ನ ಟ್ರಿಂಕನ್ನು ತೆಗೆದು ತನ್ನ ಬಟ್ಟಿಗಳನ್ನೆಲ್ಲಾ ತುಂಬಿಕೊಂಡಳು.
ಶಾಂತಾರಾಂ. ಅವಳಿಗೆಂದು ತಂದ ಬಂದಿರದು ಸಿರೆ, ಕುಬುಸೆ ಕಣ್ಣಿಗೆ
ಬಿದ್ದವು, ಬಟ್ಟಿ ಜೊಡಿಸುವಾಗ. ಅವನ್ನು ತೆಗೆದು, ದೂರಕ್ಕೆ ಮೂಲೆಗೆ
ಒಗೆದುಬಿಟ್ಟಳು.

ಗೊಡಿಯ ಮೇಲೆ ಅವರಿಬ್ಬರೂ ತೆಗೆಸಿಕೊಂಡ ಫೋಟೊ ತೂಗಾಡು
ತೀತ್ತು.

ಎಷ್ಟು ಉತ್ಸಾಹದಿಂದ, ಎಷ್ಟು ಹೇಮದಿಂದ, ನಿಂತ ಅವನ ಮೈಗೆ
ತನ್ನ ತಲೆಯೊರಗಿಸಿ ಆ ಫೋಟೊ ತೆಗೆಸಿಕೊಂಡಿದ್ದಳು.

ಇನ್ನೂ ಅರು

ಅ ಪ್ರೋಟೋಡ ನೇಲೆ ಇನ್ನಿಲ್ಲದವ್ಯು ಸಿಟ್ಟು ಬಂತು. ಗೋಡೆ ರೀಂದ ಕಿತ್ತು, ನೆಲಕ್ಕೆ ರಾಚಿದಳು. ಕನ್ನಡಿಯಾಡಿದ ಕಟ್ಟನೊಳಗಿದ್ದ ಚಿತ್ರವನ್ನು ಕಿತ್ತು ತೆಗಿದು, ಅದರಲ್ಲಿದ್ದ ತನ್ನನ್ನೇ ನೋಡಿ—“ಭಿ? ನಾಚಿಕೆಗೇಡಿ,” ಎಂದು, ಆ ಚಿತ್ರವನ್ನು ಹರಿದು ಹಾಕಿ, ಕಾಲಲ್ಲಿ ತುಳಿದಳು.

ಮನೆಯಲ್ಲಿಲ್ಲ ಅದ್ದಾಡಿ ನೋಡಿದಳು. ಅವಳದೆನ್ನುವುದು ಮತ್ತಾ ವುದೂ ಇರಲಿಲ್ಲ. ಅಲ್ಲಿದ್ದ ಪಾತ್ರೆ ಪಡಗ, ಅಡಿಗೆಯ ಸಾಮಾನು, ಒಲೆ, ತಟ್ಟಿಯ ಸ್ಪೃಷ್ಟಿಂದು—ಒಂದೊಂದೂ ಅವಳನ್ನು ನೋಡಿ ಅಣಕಿಸಿ ನ್ಯಾಕ್ಯಾವು.

ಅಡಿಗೆಯ ಮನೆಯಿಂದ ಹೊರಬಂದಳು. ಟ್ರೂಕು ಅವಕೊಡನೆ ಹೊರಡಲು ಸಿದ್ಧವಾಗಿತ್ತು.

ಟಿಕ್‌ಟಿಕ್‌ಟಾಕ್ ಎಂದು ಸದ್ದು ಘಾಡುತ್ತಿತ್ತು, ಸದ್ದುಡಿದ ಮನೆಯಲ್ಲಿ ಗಡಿಯಾರ—ಇನ್ನೂ ಎಂಟು ಗಂಟೆ.

ಪ್ಲೈರಾ ಇನ್ನೂ ಆಫೀಸಿಗೆ ಹೋಗುವ ಹೊತ್ತಾಗಿರಲಿಲ್ಲ. “ಹೂ. ಅವ ಉಗೂ ಹೇಳಿ ಹೋಗಬೇಕು.”

“ಎಲ್ಲಿಗೆ ?”

ಇರುಳಿಲ್ಲ ಅವಳನ್ನು ಬಳಲಿಸಿದ ಆ ಮಾತು ನೆನಪಿಗೆ ಬಂದೊಡ ನೆಯೇ, ದಿಗಿಲಾಗಿ, ಅದು ಮತ್ತೆ ನೆನಪಾದರೆ, ತಾನು ಹೊರಡುವುದೇ ಸಿಂತುಹೋಡಿತೋ ಏನೋ ಎಂದು, ಆ ಯೋಚನೆಯನ್ನು ತಲೆಯಿಂದ ಕೊಡಹಿ, ಹೊರ ಬಂದು ಬಾಗಿಲು ಹಾಕಿ, ಪ್ಲೈರಾ ಫಾಲ್ಗ್ರಿಟೆನತ್ತ ಹತ್ತಿ ದಳು.

“ಪ್ಲೈರಾ... ಪ್ಲೈರಾ....” ಮುಚ್ಚಿದ ಬಾಗಿಲನ್ನು ತಟ್ಟಿ, ಕೊಗಿದಳು ಪ್ರಭಾ. ಒಳಗೆ ರೇಡಿಯೋ ಸಣ್ಣ ಧ್ವನಿಯಲ್ಲಿ ಹಾಡುತ್ತಿತ್ತು.

“ಯಾರು ?” ಒಳಗಿನಿಂದಲೇ ಕ್ಷಾಗಿ ಕೇಳಿದಳು ಪ್ಲೈರಾ, ರೇಡಿಯೋ ಸದ್ದು ಮತ್ತೂ ಕಡವೆ ಮಾಡಿ.

“ನಾನು ಪ್ರಭಾವತಿ.”

“ಪ್ರಭಾವತಿ?.... ಇಪ್ಪು ಹೊತ್ತಿನಲ್ಲಿ, ಬಂದೆ ದಿಯುರು.”

ವೇಗವಾಗಿ ನಡೆವ ಜೆಜ್ಜೆ ಸದ್ವಾಗಿ, ಬ್ರಾಗಿಲು ತೆರೆಯಿತು. ಬ್ರಾಗಿಲ ಇದುರಿಗೆ ಸಿಂತ ಪ್ರಭಾವತಿಯನ್ನು ಕಂಡು ಏಕೋ ಫೈಲ್‌ರಾಳ ಮುಖಿದ ಮೇಲೆ ದಿಗಿಲು ಮೂಡಿತು.

“ಇದೇನು, ಈ ಅವತಾರ? ಇನ್ನೂ ಮುಖ ತೊಳೆದಿಲ್ಲವೇ?”

“ಅದೆಲ್ಲಾ ನಿಧಾನವಾಗಿ ಹೇಳುತ್ತೇನೆ. ಟೀ ಇದೆಯೇ ಸೈಲ್‌ರಾ?” ಘಾರವಾದ, ನಿಚ್ಚೆನ ಸ್ವರದಲ್ಲಿ ಕೇಳಿದಳು ಪ್ರಭಾವತಿ.

“ನಿನಗಿಲ್ಲವೇ? ತರುತ್ತೇನೆ. ಕೂತುಕೊ,” ಎಂದು ಹೇಳಿ ಸೈಲ್‌ರಾ ಜೀಗ ಒಳಗೆ ಜೋಗಿ, ತಟ್ಟೆ ಬಟ್ಟಲು, ಟೀ ಕೆಟಲು, ಹಾಲಿನ ಕೆಟಲು, ಸಕ್ಕರೆ ಬಟ್ಟಲನ್ನು ತಂದು, ಅವಳ ಮುಂದಿಟ್ಟು—‘ಬಗ್ಗಿ ಸಿಕೊ,’ ಎಂದು ತಾನು ಅಥ್ರ ಕುಡಿದಿಟ್ಟಿದ್ದ ಟೀ ಮುಗಿಸಿ, ಮತ್ತೆ ಇಪ್ಪು ಟೀ ಹಾಕಿಕೊಂಡು, ಸಿಗರೀಟ್‌ನ ಜೋತ್ತಿಸಿ, ಹೊಗೆಯುಗುಳುತ್ತಾ ಟೀ ಕುಡಿಯುತ್ತಿದ್ದ ಪ್ರಭಾವತಿಯ ಮುಖವನ್ನೇ ನೋಡುತ್ತಾ ಕುಳಿತಳು. ಪ್ರಭಾವತಿಯ ಕಳಿ ಸತ್ತ ತೊಳೆಯದ ಮುಖ, ಬಾಚದ ಕೂದಲು, ಹಿಂದಿನ ರಾತ್ರಿಯುಟ್ಟು ಹಳತಾದ ಸೀರೆ, ಟೀ ಬಗ್ಗಿ ಸಿಕೊಳ್ಳುವಾಗ ನಡುಗುವ ಕೈಗಳು ಎಲ್ಲವನ್ನೂ ನೋಡಿ, ಅವಳಿಗೆ ಸೋಫಾದ ಮೇಲೆ ಕುಳಿತ್ತಿದ್ದ ರೂ ಮುಳ್ಳಿನ ಮೇಲೆ ಕುಳಿತಂತಾಗಿತ್ತು.

ಪ್ರಭಾವತಿ ಬಂದೇ ಸಮನೆ ಎರಡು ಬಟ್ಟಲು ಟೀ ಕುಡಿದು, ಮತ್ತೆ ಟೀ ಬಗ್ಗಿ ಸಿಕೊಳ್ಳಲು ನೋಡಿದಳು. ಟೀ ಕೆಟಲು ಹಾಲಿಯಾಗಿತ್ತು.

“ಕ್ವಾಮಿಸು, ಸೈಲ್‌ರಾ. ಇನ್ನುಪ್ಪು ಟೀ ಮಾಡಿಕೊಳ್ಳಲೇ?.... ಅಂಹಾ.... ಕಾಫಿ ಪ್ರುಡಿ ಇದೆಯೇ? ಟೀ ಕುಡಿದರೆ ಸಮಾಧಾನವಾಗುವುದಿಲ್ಲ. ಕಾಫಿ ಬೇಕು ಎನಿಸುತ್ತುದೆ.”

“ಕಾಫಿ, ಟೀ ಮನೆ ಹಾಳಾಯಿತು. ಈ ದಿನ ನಿನಗೇನಾಗಿದೆ ಜೇಳಿ? ಉ ಮೇಲೆ ನಿನ್ನನ್ನು ಮುಳುಗಿಸುವವವ್ಯ ಕಾಫಿಕೊಡುತ್ತೇನೆ.” ತನ್ನ ಕಾತರ ವಸ್ಸು ಹತ್ತಿಕ್ಕುಲಾರದೆ ಕೇಳಿದಳು ಸೈಲ್‌ರಾ.

ಇನ್ನು ಎಂಟು

“ನನಗೇನಾಗಿದೆ. ಏನೂ ಇಲ್ಲ,” ಒಣ ನಗೆ ನಕ್ಕು ಹೇಳಿದಳು ಪ್ರಭಾವತಿ.

“ಕನ್ನಡಿಯಲ್ಲಿ ಸೋಡಿಕೊಂಡು ಬಳಿಕ ಆ ಮಾತು ಹೇಳು. ಏನಾಗಿದೆ-ಹೇಣವಾಗಿದಿಯ. ಏನಾಯಿತು ಡಾರ್ಟಿಂಗ್.”

“ಪ್ಲೀಸ್... ಪ್ಲೀಸ್... ಫ್ಲೋರಾ-ಸ್ಟ್ರೀಪ್ ಅವಚಾರಕೊಡು. ನನ್ನ ತಲೆ ಸಿಡಿದುಹೋಗುತ್ತಿದೆ. ಕಾಫಿ ಇದ್ದರೆ ಕೊಡು ಫ್ಲೋರಾ. ಈಗೇನೂ ಕೇಳಬೇಡ,” ತಲೆಯನ್ನು ಎರಡೂ ಕೈಗಳಲ್ಲಿ ಬಿಗಿ ಹಿಡಿದು, ಬಳಲಿಕೆಯಿಂದ ಬಿಗಿಯಾದ ಧ್ವನಿಯಲ್ಲಿ ಕೇಳಿದಳು ಪ್ರಭಾವತಿ.

ಫ್ಲೋರಾ ಮರು ಮಾತಾಡದೆ, ಒಳಗೆ ಹೋಗಿ ಸ್ಟ್ರೋ ಮೇಲೆ ಕಾಯು ತ್ರಿದ್ದ ಹಾಲು, ‘ನೇಸ್‌ಕೇಥ್‌’ (ನೇಸಲ್ನ ಕಾಫಿ ಪುಡಿ) ದಬ್ಬ ತಂದು ಕೊಟ್ಟಳು.

ಹಾಲಿಗೆ ಸಕ್ಕರೆ, ನೇಸ್‌ಕೇಥ್ ಪುಡಿಯನ್ನು ಹಾಕಿ ಕಲಕುತ್ತಾ, ಫ್ಲೋರಾ ಮುಖದ ಕಡೆ ನೋಡದೆ, ಹ್ಯೊವಾದ ಧ್ವನಿಯಲ್ಲಿ ಹೇಳಿದಳು ಪ್ರಭಾವತಿ-

“ಪ್ರಾಯಶಃ ಇದು, ನಾನು ನಿನ್ನಲ್ಲಿ ಕುಡಿಯುವ ಕಡೆಯ ಕ್ವಾ ಕಾಫಿ, ಫ್ಲೋರಾ ಸ್ಪೀಟ್.”

ಕೇಳಿಯೂ ಕೇಳಿಸದಂತೆ ಪ್ರಭಾವತಿ ಹೇಳಿದ ಮಾತು ಬರಸಿಡಿಲಿನಂತೆ ಬಿತ್ತು ಫ್ಲೋರಾ ಕಿವಿಯ ಮೇಲೆ.

“ಏನು, ಏನು ಹಾಗಿಂದರೆ?” ಉದ್ದೀಗ್ನಿಂಜಾಗಿ ಕೇಳಿದಳು ಫ್ಲೋರಾ.

“ಇಲ್ಲಿಂದ ಹೊರಟು ಹೋಗಲು ನಿಧರಿಸಿದ್ದೇ ನೇ.”

“ಏನು?”

ಕುಳಿತ್ತದ್ದ ಸೋಫಾದಿಂದ ಹಾರಿಬಿದ್ದು, ಪ್ರಭಾವತಿಯ ಭುಜ ಗಳನ್ನು ಹಿಡಿದು ಬಲವಾಗಿ ಅಲುಗಿಸುತ್ತ, ಉಸಿರು ಹತ್ತಿ ಬಂದ ಧ್ವನಿಯಲ್ಲಿ ಫ್ಲೋರಾ ಚೇರಿದಳು—

“ಏನು, ಏನು ಇದರ ಆಧ್ಯ ?”

“ಉಸಿರಾಡಿಗಿಕೊಳ್ಳಲು ಅವಕಾಶ ಕೊಡು, ಹೇಳುತ್ತೇನೆ.”

“ಚೀಗ ಹೇಳು, ಸಂವಿಗ್ರಹಲಿಟ್ಟು ನನ್ನನ್ನು ಕೊಲ್ಲಬೇಡೆ.”

“ಲಲ್ಲಿ ಮುಗಿದು ಹೋಯಿತು ಫೈಲ್‌ರಾ-ನನ್ನ ಸಂಸಾರ ನಾಟಕ ಮುಕ್ತಾಯವಾಯಿತು, ನನ್ನ ಕನಸು ಸಿಡಿದು ಹೋಯಿತು.”

ವಿಷಾದ ತುಂಬಿ ತುಳುಕುವ ಧ್ವನಿಯಲ್ಲಿ ತನ್ನದೆಯ ವ್ಯಘಿಯನ್ನೇ ಮಾತಾಗಿ ತೋಡಿಕೊಂಡಂತೆ ಹೇಳಿದಳು. ಸಾಲು ಸಾಲಾಗಿ ಸಿಡಿಲಪ್ಪಳಿಸಿ ದಂತಾಯಿತು ಫೈಲ್‌ರಾಗೆ. ದಿಗ್ಭಾರತಭಾದಳು.

“ಹನಿ. ನಿನ್ನ ರಾತ್ರಿ ನಿನೆನ್ನು ಸಂತೋಷವಾಗಿದ್ದೆ. ಈಗ ಇದೇನು ದುರ್ವಾರ್ತೆ. ನನ್ನ ಕಿವಿಯನ್ನೇ ನಾ ನಂಬಲಾರೆ. ಇಷ್ಟರೋಳಿಗೆ ಅದೇನಾಯಿತು ಪ್ರಭಾ ಡಾರ್ಲಿಂಗ್, ದಯವಿಟ್ಟು ವಿವರವಾಗಿ ಹೇಳು, ನನ್ನ ಸೆಸಿಡು ಹೋಗುತ್ತಿದೆ.” ವಿಕ್ಷೇಪಣಾಗಿ ಅಂಗಲಾಚಿದಳು ಫೈಲ್‌ರಾ.

“ನೀನೂ ಇನ್ನು ಉನ್ನಿಗ್ನಿಂದಿಂದ ಹೇಗೇ ಫೈಲ್‌ರಾ ಡಿಯರ್. ನಿನೇ ನನ್ನ ಭರವಸೆಯ ಅಜಲ ತೀಲಿ.”

“ಆದಾಗಲಿ. ಈಗ ಏನಾಯಿತೆಂದು ಹೇಳು.”

ಏನು ಹೇಳಬೇಕೆಂದು ಯೋಚಿಸುತ್ತಾ, ಸೋಫಾಕ್ಕೆ ಒರಗಿ ನೀಳವಾಗಿ ಮೈ ಚಾಚಿ ಬೆರಳುಗಳಿಂದ ಮುಚ್ಚಿದ ಕಣ್ಣಿ ಬಿಗಿ ಹಿಡಿದು, ಹಿಂದಿನ ರಾತ್ರಿ ಸಿನಿಮಾದಿಂದ ಬಂದ ನಂತರ ನಡೆದುದೆಲ್ಲವನ್ನೂ ಬಂದು ವಾತೂ ಬಿಡದೆ ಹೇಳಿದಳು. ಹೇಳಹೇಳುತ್ತಾ, ಅವಳೂ ಉನ್ನಿಗ್ನಿಂದಾಗಿ, ಸೋಫಾದಲ್ಲಿ ಸೆಟಿದು ಕುಳಿತು ಹೇಳಿದ್ದು ಪ್ರಭಾವತಿ—

“ಒಂದೇಟ್ಟು—ಒಂದೇ ಒಂದು ಏಟೆನಿಂದ, ನನ್ನ ಬಾಳು, ಕನಸು, ಬಯಕೆ, ಶ್ರೀಮ, ಸಂಬಿಕೆ ಎಲ್ಲವನ್ನೂ ಪುಡಿ ಪುಡಿ ಮಾಡಿದ. ನನ್ನ ಬಾಳ ಬ್ರ್ಯಾಗೆ ದೇಂಕಿ ಜಚ್ಚಿ ಚಿಟ್ಟ. ನನ್ನ ಕನಸಿನ ಕುಡಿಯನ್ನೇ ಕಮರಿಸಿಟ್ಟು. ಹೊರಟ್ಟಿಹೋಗುತ್ತೇನೆ ಫೈಲ್‌ರಾ. ಇನ್ನೊಂದು ಗಳಿಗೆಯೂ ಇಲ್ಲಿರಲಾರೆ. ದೂರ, ಬಹುದೂರ—ಎಲ್ಲಾ ದರೂ ಹೊರಟ್ಟಿ ಹೋಗುತ್ತೇನೆ. ಆ ವನನೆ

ಇನ್ನೂರ ದತ್ತು

ಇನ್ನು ನನ್ನ ಪಾಲಿಗೆ ಮಸ್ತಿ. ಇದನ್ನೇ ನಿನಗೆ ಹೇಳಿ ಹೋಗೊಣವೆಂದು ಬಂದೀ.”

ಪ್ರಭಾವತಿ ಹೇಳಿದುದನ್ನು ಕೇಳಿ ಫೈಲ್‌ರಳ ಮುಖ ಬಿರುಗಾಳಿಯ ಮೋಡಗಳಿಂದ ಉಗ್ರವಾಗಿ, ಅಕ್ಕೆ ಮಯದ ರಕ್ತಕಾಂತಿಯಿಂದ ಭಯಾನಕ ವಾದ ಮುಗಿಲು ಬಿಂಬಿಸಿದ ಪ್ರಕ್ಷ್ಯಾಭ ಕಾಳ ಇಡಲಿನಂತಾಗಿತ್ತು. ಎದೆ ತುಯ್ದ ಉಸಿರು ಭೋಗರೆಯುತ್ತಿತ್ತು. ಕೋರ್ಧವಿಕಾರವಾದ ಆವಶ ಸುಂದರ ಮೋಗದಲ್ಲಿ, ಕಣ್ಣಗಳಿರಡೂ ಕೆಂಡಮಂಡಿಗಳಂತೆ ‘ಹೊಳೆಯುತ್ತಿದ್ದವು. ಮಾತನಾಡದೆ ಎದ್ದು ಹೋಗಿ, ಪ್ರಭಾವತಿಯನ್ನು ತಬ್ಬಿಕೊಂಡಳು. ಅವಳ ವಕ್ಕಿಸ್ಥಲಕ್ಕೆ ಮೋಗಮೋತ್ತಿದ್ದ ಪ್ರಭಾವತಿಯ ಕಿವಿಗೆ, ಆವಶ ಮೈಯಲ್ಲಿ ರಕ್ತ ಭೋಗರೆದು, ಹೃದಯ ತಾಂಡವ ದಮರುವಿನಂತೆ ಬಡಿಯುತ್ತಿರುವುದು ಕೇಳಿಸಿತು.

“ಎಂದು ಕೊನೆ, ಎಂದು ಕೊನೆ, ಈ ದಬ್ಬಳಿಕೆ, ಈ ಚಿತ್ರಹಿಂಸೆ, ಈ ಪಶುರೀತಿಗೆ ಎಂದು ಕೊನೆ?” ಎಂದು ಹಲ್ಲು ಮಸೆಯುತ್ತಾ ತನ್ನನ್ನು ತಾನೇ ಕೇಳಿಕೊಂಡಳು ಫೈಲ್‌ರಾ-

“ಹೊಣ್ಣ ಹೂಗಳಿಗೆಲ್ಲಾ ಗಂಡಿನ ಅಗ್ನಿ ಕುಂಡವೇ ಸಮಾಧಿಯಾಗಬೇಕೇ?”

“ಈ ಸುಖಕ್ಕೆ, ಈ ಭಾಗ್ಯಕ್ಕೆ, ಈ ಭವ್ಯ ಜೀವನಕ್ಕೆ ನಾನೇನು ಬಲಿಗೊಟ್ಟಿನೆಂದು ನೀನರಿಯೆ ಫೈಲ್‌ರಾ. ಎಪ್ಪುದೂರ ಇವನನ್ನು ನಂಬಿ, ನನ್ನದೆನ್ನು ಪುದೆಲ್ಲಕ್ಕು ಬೆಂಕಿ ಇಟ್ಟು ಬಂದಿನೆಂದು ನೀನು ಕಾಣಿ.....” ವಿಕ್ಕುಲತೆಯ ಉರಿ ಹಿಡಿಯಲ್ಲಿ ಚಡಕಡಿಸುತ್ತಾ ಹೇಳಿದಳು ಪ್ರಭಾವತಿ.

“ಎಲ್ಲವನ್ನೂ ಒಮ್ಮೆ ಹೇಳಿ ಎದೆ ಭಾರ ಕಡಿಮೆ ಮಾಡಿಕೋ ಪ್ರಭಾಡಾಲ್ರಿಂಗಾ. ಹೇಳಿಬಿಡು, ಇನ್ನೇನು ಕಂಬನಿಯ ಕಫೀಯನ್ನು ಹೇಳಿವುದಿದೆಯೋ ಎಲ್ಲವನ್ನೂ ಹೇಳಿಬಿಡು....”

“ಇವನನ್ನು ನಾನು ನಂಬಿವೆ ಫೈಲ್‌ರಾ, ಇವನ ಹೀಮವನ್ನು ನಂಬಿದೆ. ಅಡಕ್ಕಾಗಿ ಎಲ್ಲವನ್ನೂ ಎದುರಿಸಿ ಬಂದೀ—” ಎಂದು ಪ್ರಭಾವತಿ ತನ್ನ ಬಾಲಿನ ಕತೆಯೆಲ್ಲವನ್ನೂ ಹೇಳಿ-

“ಆಗಾಗ, ಆಗಾಗ ಇವನ ತೇಂಕಾರದ ಮನೋಭಾವ ಕಾಣುತ್ತಿತ್ತು. ಲೀಲಾವತಿಯ ಮಾತಿಲ್ಲವಾದರೆ, ಎಂನೋ ಇಂದಾದುದಾಗಬೇಕಾಗಿತ್ತು. ಆದರೆ ಲೀಲಾವತಿ ಕೃತದೆಳು,” ಎಂದು ಹೇಳಿ, ತನಗೆ ಸಿಟ್ಟು ಬಂದಾಗ, ಲೀಲಾವತಿ ಹೇಳಿದುದನ್ನೆ ಲ್ಲಾ ಹೇಳಿ—

“ಲೀಲಾವತಿಯನ್ನು ನೀನು ಕಾಣೆ ಫೈಲ್ಲೀರಾ. ಆಕೆ ದೇವತೆ, ನನ್ನ ಬಾಳನ ದೀಪಸ್ತಂಭ. ಆಕೆಗಾಗಿ ಇಷ್ಟು ದಿನ ಎಲ್ಲನನ್ನೂ ಸಹಿಸಿದೆ. ‘ನೀವಿಷ್ಟರೂ ಸುಖವಾಗಿರಬೇಕೆಂಬುಮೊಂದೇ ನನ್ನ ಬಾಳ ಹಂಬಲ’ ಎಂದು ಕಷ್ಟೀರಿಟ್ಟು ಹೇಳಿ, ಈ ಮಂಗಳ ಸೂತ್ರ ಕಷ್ಟೀಸಿದೆಳು ಆ ತಾಯಿ. ಈ ಸಂಸಾರ ಸಿಡಿದರೆ, ಆಕೆಯ ಎಡಿ ಬಡೆಯುವುದೆಂದು, ಇಷ್ಟು ದಿನ ಸಹಿಸಿದೆ ಫೈಲ್ಲೀರಾ. ನಾನಿನ್ನು ಇದನ್ನು ಸಹಿಸಲಾರೆ. ಸಹಿಸಲಾರೆ ಫೈಲ್ಲೀರಾ, ಒಂದು ಗಳಿಗೆಯೂ ಸಹಿಸಲಾರೆ. ಎಲ್ಲರ ಬಯಕೆಗೂ ಕಿಚ್ಚಿಟ್ಟುಬಿಟ್ಟು ವಾಪೆ. ಇನ್ನುವನ ಹಂಗಿನ ಕೂಳು ತಿಂದು ನಾನು ಬದುಕಲಾರೆ,” ಎಂದು ಸಹಿಸಲಾಗದ ದುಃಖದ ಬೇಗೆಯಲ್ಲಿ, ಉರಿಗೆ ಸಿಕ್ಕ ಪಶು ಚಡವಡಿಸುವರೆ ಚಡವಡಿಸಿದೆಳು ಪ್ರಭಾವತಿ.

“ಸಿಡಿಲುಗಳು ಹೂವುಗಳಿಗೇ ಏಕೆ ಬಡಿಯಬೇಕೋ, ದೇವರ ಮೋರೆಗಿಷ್ಟು ಬೆಂಕಿ ಹಾಕ,” ಎಂದೆಳು ಫೈಲ್ಲೀರಾ ಕರ್ಕರವಾಗಿ.

ಪ್ರಭಾವತಿಯ ಕಥೆಯನ್ನು ಕೇಳಿ ಫೈಲ್ಲೀರಾ ಮುಖದಲ್ಲಿದ್ದ ಕಾಂತಿಯೆಲ್ಲವೂ ಮಾಯವಾಗಿ, ಮುಖ ಬಿಳಜಿಕೊಂಡಿತ್ತು. ಕಣ್ಣಿಗಳಿರಡೂ ಕಂಬನಿಯ ಕೋಡಿಯಾಗಿ, ಕೆನ್ನೆಗಳ ಮೇಲೆ ಕಣ್ಣೀರಿನ ಕರಿಗಟ್ಟಿತ್ತು. ಅಪ್ಪು ಹೊತ್ತು ಸುಮ್ಮನೆ ಕುಳತು ಸಿಗರೀಟ್ ಸೇದಿ ಬಳಕ ಕೇಳಿದೆಳು—

“ಈಗ ಮುಂದೇನು ಮಾಡಬೇಕೆಂದಿದೀಯ ಪ್ರಭಾ ?”

“ಇನ್ನೂ ಯಾವುದನ್ನೂ ನಿರ್ಧರಿಸದಿರುವುದೇ ಒಳತಾಯಿತು. ನನ್ನ ಮಾತು ಕೇಳಿ ಒಂದು ಕೆಲಸ ಮಾಡುತ್ತೀರೂ ?”

ಇನ್ನೂರ ಇನ್ನೂರಂಡು

“ఎను ?”

“ఈగ నీను హోగి లీలావతియి మన్సియట్లిరు. ఆకేగూ నడిదుదన్న హేళు.....”

“నానల్లిగే హోగలారె శ్మోల్లిరా. యాన వోరి ఇట్టుకోండు హోగలి ! ఉమూ—నానల్లిగే హోగలారె.”

“బేడ, కాగాదరె ఇల్లిరు. నానే ఆకేయన్న ఇల్లిగే కరితచు తే నే.”

“ఈగ బేడ శ్మోల్లిరా. వోదతిల్లాదరూ ఒందు నౌకరి నోడి కొడు. నన్న శాల మేలే సింతు, బళక హోగి అవళన్న నోడుత్తేనే.”

“నౌకరి ! బొంబాయి ఎంథ భయంకర పట్టణవేందు ప్రేన రియె ప్రభా. నీను తీరా ముగ్గే. ఏను బేకాదరూ మాడు, ఎల్లిగాదరూ హోగు. ఆదరె ఇల్లి నౌకరి హుదుకుత్తేనేన్న బేడ. ఇదు నగరవల్ల, హులియ బాయి. ఇదు నన్నంధవరిగే సం—నిన్నంధ సుమజీవిగలిగల్ల.”

“అంథ భయవేను ఒంతు శ్మోల్లిరా. నీనిష్ట వే ?”

“నానిరువ పరియన్న నీను అరియె. నన్నంతే నీను ఇరలారె. కాగిరలు బయసి ఒంద జీవమోందర దురంత పాడు ఏనాయితెందు నాను బల్లే ప్రభా—ఆదన్న నేనేదరె ఈగలూ నన్న మృగుత్తుదే. ఓ ! ఏనాష్టే—ఎంథ ఆపరావ జీవ—హూపినంథ హుదుగి. ఈ బొంబాయిగే చెంకి హచ్చుబేకు ప్రభా, ద్వైనామెట్ ఇట్టు ఉడా యిసిచిడబేకు—” హసిద హులియంతే ఆత్తిందిత్త ఆలేయుత్తా, చెల్లే బాళువ రగ్గిన మేలే ఉరివ సిగరీటన్న హోసగి హేళిదళు శ్మోల్లిరా.

“ఆకేగి ఏనాయితు ?” కుతూకల కేరళ కేళిదళు ప్రభావతి.

“ವನಾಯಿತೇ—ಕಡಲ ಸಮಾಧಿಯಾಯಿತು. ಆ ಹೂವನ್ನು ಹಿಸುಕ್ಕಿ
ಬಿಟ್ಟು ಬೋಂಬಾಯಿ.”

“ಯಾರಾಕೆ ಫ್ಲೊರಾ ? ವನಾಯಿತು ಹೇಳಬಾರದೇ ?”

“ನಿಜ, ನೀನೂ ತಿಳಿದುಕೊ. ಕೇಳಲು ಇದು ಸರಿಯಾದ ಸಮಯ. ನಿನ್ನಂಥ ಸುಂದರವಾದ ಅತ್ಯ ಮೀನಾಕ್ಷಿ.” ಎಂದು ಮತ್ತೊಂದು ಸಿಗರೀಟು
ಹೊತ್ತಿಸಿ ಹೇಳಿದಳು ಫ್ಲೊರಾ—

“ಮೀನಾ ಪೂನಾದ ಫಗ್ಸಸನ್ ಕಾರ್ಬೋಜಿನಲ್ಲಿ ನನ್ನ ಜೊತೆಯಲ್ಲಿಯೇ
ಒಮ್ಮತಿದ್ದಳು. ತುಂಬಾ ಶಾಂತಸ್ವಭಾವದವರು. ಒಂದು ಗದ್ದಲ ಗಲಾಟಿಗೆ
ಹೋದವಳಿಲ್ಲ. ಒಂದು ಸಿಟ್ಟೀ, ಸೆಡಕೇ—ಒಂದೂ ಕೇಳಬೇಡ. ತಾನಾ
ಯಿತು, ತನ್ನ ಓದಾಯಿತು. ಹುಡುಗಿರಲಿ, ನಾನೇ ಅವಳನ್ನು ಎಷ್ಟೋ
ಸಲ ರೇಗಿಸುತ್ತಿದ್ದೀವು. ಒಂದು ಸಲವಾದರೂ ಪ್ರತಿ ರೇಗಬೇಕಲ್ಲ-ಆ ಜೀವ.
ಅವೇ ಆ ಗುಣವನ್ನು ಕಂಡೇ, ನನಗವಳ ಮೇಲೆ ಪ್ರೀತಿ ಬೆಳೆಯಿತು.

“ನಾನು ನನ್ನ ಓಮ್ಮೆ ಮುಗಿಸಿ, ಡಿಗ್ರಿ ತೆಗೆದುಕೊಂಡು ಬಂದು,
ಕೆಲಸ ಹುಡುಕಿಕೊಂಡು ಬೋಂಬಾಯಿಗೆ ಬಂದೆ. ಬಂದ ನಾಲ್ಕೆಂದು
ತಿಂಗಳ ಮೇಲೆ ಒಮ್ಮೆ ಮೀನಾಕ್ಷಿಯಿಂದ ಇದ್ದ ಕ್ಷಿದ್ದ ಹಾಗೇ ಕಾಗದ ಬಂತು—
‘ಬೋಂಬಾಯಿಗೆ ಬರುತ್ತೇನೆ. ಸ್ವೇಷನ್ನಿಗೆ ಬಾ. ಯಾರಿಗೂ ಇದನ್ನು
ಹೇಳಬೇಡ’ ಎಂತ. ನಾನೇ ಸ್ವೇಷನ್ನಿಗೆ ಹೋಗಿ ಅವಳನ್ನು ಕರೆದುಕೊಂಡು
ಬಂದೆ. ನನ್ನ ರೂಪಿನಲ್ಲೇ ಉಳಿದಳು.”

“ಇದೇ ಮನೆಯಲ್ಲೇ ?”

“ಉಂಟೂ. ನಾನಾಗ ಪರೇಲಾನಲ್ಲಿ ಒಂದು ಸಣ್ಣ ಕೊಟೆ ಮಾಡಿ
ಕೊಂಡಿದ್ದೆ. ಆಗ ಈಗನ ಕೆಲಸ, ಸಂಬಳ ಯಾವುದೂ ಇರಲಿಲ್ಲ. ಇದ್ದ
ದ್ವರೆ ಮೀನಾಕ್ಷಿ ಹಾಗಾಗಲು ಬಿಡುತ್ತಿರಲಿಲ್ಲ.”

“ಸರಿ. ಮುಂದೆ ?”

“ಎರಡು ದಿನವಾದರೂ ಅವಳು ರೂಂ ಬಿಟ್ಟು ಕಡಲಲ್ಲಿ. ತಾನಿರುವು
ದನ್ನು ಯಾರಿಗೂ ಹೇಳಬಾರದೆಂದು ಕಟ್ಟಪ್ಪಣಿ ಮಾಡಿದ್ದಳು. ನಾನೇ
ಇನ್ನೂ ಜದಿಸಾಲ್ಪು

ಕೇಳಿದೆ ‘ಇದೇನು ಮುಚ್ಚುವುರೆ. ಹೀಗೆ ಭೋಂಬಾಯಿಗೆ ಬಂದದ್ದೀಕೆ?’ ಎಂತ. ‘ನೌಕರಿ ಹುಡುಕಿಕೊಂಡು ಬಂದಿದೇನೆ ಪ್ಲೈಎ. ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಬಂದಿದೇನೆ’ ಎಂದಳು. ‘ಅದೇಕೆ ಹಾಗೆ ಬಂದಿ?’ ಎಂದದ್ದಕ್ಕೆ, ಹಾಗೆ ಬಂದ ಕಾರಣ ಹೇಳಿದಳು. ಮೀನಾ ದೊಡ್ಡ ಸಂಸಾರದ ಮಾನ್ಯ ಮಾನ್ಯ ಹುಡುಗಿ. ಅವಳ ತಂಡೆ ಯಾವುದೋ ಅಂಗಡಿಯಲ್ಲಿ ಮಾನ್ಯನೇಜರಾಗಿದ್ದರು. ಸಂಬಳ ಹೆಚ್ಚಾಗಿಯೇ ಬಂದರೂ ಸಂಸಾರಕ್ಕೆ ಸಾಲು ತ್ತಿರಲಿಲ್ಲ. ಮೀನಾನೇ ದೊಡ್ಡ ಮಗಳು, ಅವಳ ಹಿಂದೆ, ಇಬ್ಬರು. ತಂಗಿ ಯರು, ಮೂವರು ತಮ್ಮಂದಿರಿದ್ದರು. ಮೀನಾ ಮೇಲೆ ಆಕೆಯ ತಂಡಿಗೆ ತುಂಬಾ ಪ್ರೇಮ. ಮಗಳಿಗೆ ಯಾವುದನ್ನೂ ಕಡನೆ ಮಾಡಲಿಲ್ಲ. ತುಂಬ ಪ್ರೀತಿಯಿಂದ ಬೆಳಸಿದರು. ಸಂಗೀತ ಹೇಳಿಸಿದರು. ಅವಳು ಕೇಳಿದ್ದನ್ನು ತೆಗೆದು ಕೊಡುತ್ತಿದ್ದರು. ಹಾಗೇ ಬೆಳೆದು ದೊಡ್ಡ ವಳಾದಳು ಮೀನಾ. ಅವಳ ತಂಡಿಯ ತಾಯಿ ಬದುಕಿ ಮನೆಯಲ್ಲಿದ್ದರು. ಮೀನಾ ವಯಸ್ಸಿಗೆ ಬಂದ ಕೂಡಲೇ ನೊಮ್ಮೆಗಳ ಮದುವೆ ಮಾಡು ಎಂದು ಮಗನಿಗೆ ಗಂಟು ಬಿಡ್ಡಳು. ನಿಮ್ಮ ಸಮಾಜದಲ್ಲಿ ಮದುವೆ ಎಂದರೆ ಏನೆಂದು ನಿನಗೆ ಗೊತ್ತಿಲ್ಲ. ಏನೆಂದರೂ ನಾಲ್ಕೆಲ್ಲಿದು ಸಾವಿರ ರೂಪಾಯಿನ ವೆಚ್ಚು. ಅಮ್ಮೆ ಹಣವಿಲ್ಲದೆ, ಈ ವರ್ಷ ನೋಡೋಣ, ಮುಂದಿನ ವರ್ಷ ನೋಡೋಣ ಎಂದು ಮದುವೆಯನ್ನು ಮುಂದಕ್ಕೆ ತಳ್ಳುತ್ತಾ, ಅದಾಗುವವರಿಗೂ ಮಗಳು ಸುಮ್ಮನೆ ಮನೆಯಲ್ಲಿರುವುದೇಕೆಂದು ಓದಿಸಿದರು. ಇಂಟಿರ್ ಮುಗಿದ ವರ್ಷ, ಆ ವರ್ಷ ಅವಳ ಮದುವೆ ಮಾಡಲೇಬೇಕೆಂದು ಮುದುಕಿ ಗಂಟು ಬಿಡ್ಡಳು.

“ಮೀನಾ ತಂಡೆ, ಅಲ್ಲಲ್ಲಿ ಗಂಡು ಹುಡುಕಿದರು. ಎಲ್ಲಿ ಹೋದರೂ ವರದಕ್ಕಿಣಿಯ ಪಿಡುಗು. ಕಡೆಗೊಂಡು ಒಕ್ಕೆಯ ಗಂಡು ಕಾಣಿಸಿತು. ಅದರೆ ಗಂಡು ಎರಡು ಸಾವಿರ ವರದಕ್ಕಿಣಿ, ಮುಂದಿನ ಓದಿನ ವೆಚ್ಚಕ್ಕೆ ಸಾವಿರ ಎಲ್ಲಾ ಕೇಳಿದ. ಮುದುಕಿ ಅಮ್ಮೆ ಕೋಟ್ಟರೂ ಸೆರಿ. ಒಕ್ಕೆ ಸಂಬಂಧ ತಪ್ಪಿಸುವುದು ಬೇಡ” ಎಂದರು. ಮೀನಾ ತಾಯಿಯೂ ಹಾಗೇ ಹೇಳಿದ

ರಂತೆ. ಅದರೆ ತಂದೆ ಮಾತ್ರ. ‘ಅನ್ನ ಹಣ ಎಲ್ಲಿದೆ? ಸಾಲ ಮಾಡಬೇಕು. ನಾಲ್ಕುರು ಸಾವಿರ ರುಪಾಯಿ ಸಾಲ ತೀರುವುದರೊಳಗೆ, ಅದಕ್ಕೆ ಬಡ್ಡಿ ನಾಲ್ಕು ಸಾವಿರ ಕೆಡಬೇಕಾಗುತ್ತೆ. ಮುಂದೆ ಇನ್ನೂ ಏರಡು ಹೆಣ್ಣು ಮಕ್ಕಳಿವೆ, ಓದುವ ಹುಡುಗಿರಿದಾರೆ. ಈ ಮದುವೆಗೆ ಇನ್ನು ಸಾಲಮಾಡಿ ಅವರೆಲ್ಲರನ್ನು ಫಿಕ್ಕೆಗೆ ಅಟ್ಟಲೇ?’ ಎಂದು ಗೋಳಾಡಿದರಂತೆ.

“ಅದರೆ ಮೀನಾ ಮುಂದೆ ಅವರು ಇದಾವುದನ್ನೂ ಹೇಳಲಿಲ್ಲ. ಒಮ್ಮೆ ಅವರು ಮಾತಾಡುತ್ತಿರುವಾಗ ಮರೀಯಲ್ಲಿ ನಿಂತು ಕೇಳಿಸಿಕೊಂಡಳು ಮಿನಾ. ತಂದೆ ಹೇಳಿದುದನ್ನು ಕೇಳಿ, ಅವಳ ಮೈ ನಡುಗಿತು. ತನ್ನಿಂದಿಂದ ಮದುವೆಗಾಗಿ ಇಡೀ ಸಂಸಾರ ಕಾಡುವಾಲಾಗಬೇಕೇ? ತಂಗಿಯರು, ತಮ್ಮಂದಿರ ಭವಿಷ್ಯ ಕತ್ತಲಾಗಬೇಕೇ? ತಂದೆ ಸಾಲಗಾರ ಬಡ್ಡಿಯ ಎತ್ತಾಗಿ ದುಡಿಯಬೇಕೇ? ಅವರು ತನ್ನನ್ನು ಪ್ರೀತಿಯಿಂದ ಬೆಳಿಸಿದುದರ ಪರಿಣಾಮ ಈ ದುರಂತವಾಗಬೇಕೇ?

“ಇದೇ ಯೋಚನೆಯೇ ಆಯಿತು ಅವಳಿಗೆ. ತಾನು ಕಣ್ಣಿದುರಿಗಿ ಧ್ವರಿ, ಈ ಮದುವೆಯ ಭೂತ ಅವರ ಬೆಸ್ಕೆನ್ನು ಬಿಡುವುದಿಲ್ಲವೆಂದರಿತು, ತನ್ನ ಬಾಳು ಹೇಗಾದರಾಗಲಿ, ಅವರೆಲ್ಲಾ ಸುಖವಾಗಿರಲಿ ಎಂದು, ನನಗೆ ಕಾಗದ ಬರೆದು, ಅವರಿಗೆ ಹೇಳಿದೆ ಕೇಳಿದೆ ಬೊಂಬಾಯಿಗೆ ಬಂದಿಲಿದಳು. ‘ಇಲ್ಲಿ ಯಾವುದಾದರೂ ಕೆಲಸ ಕೊಡಿಸು. ನನ್ನ ಕಾಲ ಮೇಲೆ ನಾನು ನಿಂತು, ಬಳಿಕ ನಾನಿಲ್ಲಿರುವುದನ್ನು ಅವರಿಗೆ ತಿಳಿಸುತ್ತೇನೆ. ನಾಲ್ಕು ದಿನ ಅವರು ನೊಂದುಕೊಳ್ಳುತ್ತಾರೆ. ಅದರೇನು, ನಾಲ್ಕು ದಿನವಾದ ಮೇಲೆ ಅವರೂ ಸಮಾಧಾನಕ್ಕೆ ಬರುತ್ತಾರೆ. ಮನೆಯೂ ಉಳಿಯುತ್ತದೆ’ ಎಂದಳು. ನನಗೂ ಆಗ ಹೊಸದಾಗಿ ಕೆಲಸದಲ್ಲಿದ್ದ ಹುರುಪು. ಅಲ್ಲದೆ ಅವಳ ಸಾಹಸ, ಅದರ ಹೀಂದಿನ ಸದಾಶಯವನ್ನು ಕಂಡು ಹೆಮೇರುತ್ತಾ ಆಯಿತು. ‘ಆಗಲಿ, ಇರು’ ಎಂದೆ.

“ಹತ್ತು ಹದಿಸ್ಯೆದು ದಿನ ನಾನೂ—ಅವಳು ಇಬ್ಬರೂ ಒಂದಾಗಿ ಶಾಕರಿ ಹುಣುಕಿದೆವು. ಸಿಗಲಿಲ್ಲ. ಒಂದು ದಿನ ಸಂಜೀ ಇಬ್ಬರೂ ಬೇಸರವಾಗಿ, ಇನ್ನೂರ ಜದಿಸಾಯ

ರೆಸ್ಪುರಾದಲ್ಲಿ ಚಾ ಕುಡಿಯುತ್ತಾ ಕುಳಿತಿರುವಾಗ, ‘ಶಾಂತಾ ಸ್ಮಾದಿ ಯೋಸ್’ನಲ್ಲಿ ಕೆಲಸಕ್ಕೆದ್ದ ಮಿತ್ರನೊಬ್ಬ ಅಕ್ಸಾತ್ತಾಗಿ ಸಿಕ್ಕಿ, ಮಿನಾಸ್ತಿ ಯನ್ನು ಕಂಡು ಯಾರು ಎಂದು ವಿಚಾರಿಸಿದ. ಹೀಗೇ ಎಂದು ಅವಳ ವಿಚಾರವನ್ನೆ ಲಾಲ್ತಿಳಿಸಿ, ‘ನಿನ್ನ ಸ್ವಾಡಿಯೋದಲ್ಲಿ ಯಾವುದಾದರೂ ಕೆಲಸ ವಿದ್ದರೆ ಕೊಡಿಸು’ ಎಂದೇ. ‘ನಿನ್ನ ಸ್ವೇಹಿತಳಿಗೆ ರೂಪವಿದೆ, ಸಂಗೀತ ಬರು ತ್ತದೇ. ದೈರೆಕ್ಟರಿಗೆ ಹೇಳಿ, ಯಾವುದಾದರೂ ಚಿತ್ರದಲ್ಲಿ ಕೆಲಸ ಕೊಡಿಸು ತ್ತೇನೇ’ ಎಂದ. ನಾಲ್ಕು ದಿನ ಕಳೆದ ಮೇಲೆ ಕೆಲಸ ಕೊಡಿಸಿದ ಶಾಸ್ತ್ರ ಮಾಡಿದ. ಆಗ ಮಿನಾಸ್ತಿಗಾದ ಸಂತೋಷವನ್ನು ನೋಡಬೇಕಿತ್ತು* ಪ್ರಭಾ-ಇಟ್ಟಾವಾಸ್ ಎ ಸ್ವೇಟ್ ಫಾರ್ ಗಾಡ್....”(ದೇವತೆಗಳೂ ತಣಿಯು ವಂಧ ನೋಟಿ)....ಎಂದು ಹೇಳಿ ನಿಲ್ಲಿಸಿದಳು ಪ್ಲೌರಾ. ಅವಳ ಹೃದಯ ವನಾಂತರದೊಂದಿಗೆ ಉಗ್ರ ನೆನಪಿನ ಉರಿ ಸುದುವಂತಿತ್ತು.

“ಮುಂದೆ ?” ಪ್ರಭಾವತಿ ಮುಂದೇನಾಯಿತೆಂದರಿಯಲು ಕೇಳಿದಳು.

“ಮುಂದೆ....ಮುಂದೆ....ಮುಂದೆ ನಾನು ವಣಿಕಿ ಹೇಳಲಾರೆ ಪ್ರಭಾ.. ಆ ನೆನಪೂ ನರಕ ಸದ್ಯಶ. ಪಶುಗಳು, ಶುದ್ಧಿ ಪಶುಗಳು, ನರಕದ ಹೆಚುಗಳು....ನಾಲ್ಕು ದಿನವಾದ ಮೇಲೆ, ಆ ಸೂಕ್ಷ್ಮಿಯ ಮಂಗ ದೈರೆಕ್ಟರ್ ಕೆಲಸ ತಪ್ಪಿಸುವೆನೆಂದು ಹೆದರಿಸಿ ಮಿನಾಸ್ತಿಯ ಮೈ ಬಯಸಿದ. ಅವಳು ಒಪ್ಪು ಲಿಲ್ಲ. ಕಡೆಗೆ ಮಂದುವೆಯಾಗುತ್ತೇನೆ, ಹಾಗೆ ಹೀಗೆ ಎಂದು ಅವಿಷ ತೋರಿಸಿ, ಅವಳ ಮೈ ಕೆಡಿಸಿದ. ಹದಿನ್ಯೇದು ದಿನವೆನ್ನು ಪ್ರಾದೇಶಿಕಗಾಗಿ ಹತ್ತು ಕ್ಯಾಡಾಟೆದಳು ಮುದ್ದು ಮಿನಾ. ತೀರಾ ಕ್ಯಾ ಮಿರಿದ ಮೇಲೆ ನನಗೆ ತಿಳಿಯಿತು. ಒಂದು ತಿಂಗಳಾದ ಮೇಲೆ ಅವಳ ಗುಪ್ತಾಂಗದಲ್ಲಿ ರೋಗ ಕಾಣಿಸಿಕೊಂಡಿತು. ನಾನೇ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ತೋರಿಸಿದೆ. ‘ಸಿಫಿಲಿಸ್’ ಎಂದರು. ಆ ಮುಗ್ಗಿ ಜೀವ ಆ ಹೆಸರು ಕೇಳಿ, ಎರಡು ದಿನ ವಿಲಿವಿಲಿ ಒಡ್ಡುಡಿ-ಮೂರನೆಯ ದಿನ ರೂಪಿಸಿದ ಕಣ್ಣು ಮರೆಯಾಯಿತು. ಅವಳನ್ನು ಹುಡುಕಿ ಬೊಂಬಾಯೆಲ್ಲೂ ಜೊಲಾಡಿ ಬಿಟ್ಟಿ. ಮಿನಾ ಕಾಣಲಿಲ್ಲ....ಖದನೆಯ ದಿನ ಅವಳ ಹೊಣ ಕಡಲಕಿನಾರೆ

ಯಲ್ಲಿ ಕಾರೆಸಿತೆಂದು ಹೇಬರಿನಲ್ಲಿ ಓದಿದೆ. ಇದು ಚೊಂಬಾಯಿ ! ನರಭಕ್ತು ಕೆಚೊಂಬಾಯಿ. ನೀನಿಲ್ಲಿರಬೇಡ. ಇದ್ದರೂ ಚಾಕರಿಗೆ ಹೋಗಬೇಡ. ಏನು ಬೇಕಾದ್ದು ಆದರೂ ಸರಿಯೇ-ಒಂಟಿಯಾಗಿ ಈ ನಗರದ ಕಣ್ಣಿಗೆ ಬೀಳ ಬೇಡ ಪ್ರಭಾ; ಆ ಜೀವದ ಸಾವಿನ ಕೊರಗೊಂಡೇ ಸಾಕಾಗಿದೆ ನನಗೆ. ನಿನಗೇನಾಗುವುದೋ ಎಂದು ದಿನವೂ ಹೆಡರಿ ಸಾಯಲಾರೆ. ನೀನು ತುಂಬಾ ‘ಡಿಸೆಂಟ್ ಸೌಲ್,’ ಹೃದಯವನ್ನೇ ತೆಗೆದು ಪ್ರಭಾವತಿಯ ಮುಂದೆ ಕತ್ತರಿಸಿ ಇಟ್ಟುಂತೆ ಕೇಳಿಕೊಂಡಳು ಫೈಲ್‌ರಾ.

“ನೀನು ಹೇಳುವುದು ಸರಿಯೇ ಫೈಲ್‌ರಾ. ಆದರೆ ಚೊಂಬಾಯಿ ಬಿಟ್ಟು ನಾನೆಲ್ಲಿಗೆ ಹೋಗಲಿ ?”

“ನಿಮ್ಮ ತಂದೆಯ ಬಳಿ ಹೋಗು-ಬೇರೆಲ್ಲಿ ಹೋಗುವುದೂ ಸಾಧ್ಯ ವಿಲ್ಲದಿದ್ದರೆ.”

“ಆದು ಸಾಧ್ಯವೇ ಇಲ್ಲ. ಇಲ್ಲಿ ನನಗೆ ಅಂಥ ಖಾವ ಭಯವೂ ಇಲ್ಲ, ಫೈಲ್‌ರಾ. ನೀನಿದೀಯ, ಲೀಲಾವತಿ ಇದಾಳೆ. ನೀವಿರುವಾಗ ನನಗಾವ ಭಯವೂ ಇಲ್ಲ.”

“ನಿನಗೆ ನಾನೇನೂ ಹೇಳಲಾರೆ ಪ್ರಭಾ. ಲೀಲಾವತಿಯನ್ನು ವಿಚಾರಿಸಿ ನಿಧರಿಸು. ಆದರೆ ಇಪ್ಪು ಮಾತ್ರ ಹೇಳಬಲ್ಲೆ. ನನ್ನೊಂದ ಆದುದೆಲ್ಲ ವನ್ನಾಣ ಮಾಡಲು ಸಿದ್ಧಾಗಿದೇನೇ-ಈ ಗಳಿಗೆಯಿಂದ.”

“ಮೊದಲು ಮಾಡಬೇಕಾದುದೊಂಡೆ-ಆ ಮನೆಯಿಂದ ತೋಲಿಗ ಹೋಗುವುದು. ಅಲ್ಲಿ ನಾನೊಂದು ಗಳಿಗೆಯೂ ಇರಲಾರೆ. ಇದ್ದರೆ ಉಸಿರು ಕಟ್ಟಿ ಸತ್ತುಹೋಗುತ್ತೇನೇ.”

“ಹಾಗಾದರೆ ನಿನ್ನ ಸಾಮಾನು ತೆಗೆದುಕೊಂಡು ಬಂದು ಇಲ್ಲಿರು. ಮುಂದೆ ಹೇಗಾಗುವುದೋ ಸೋಡೋಣ.”

“ಇಲ್ಲಿರಬುದೂ ಅಗದು, ಫೈಲ್‌ರಾ, ನಿನಗೆ ಕಟ್ಟಿ ಹೆಸರು.”

“ಕಟ್ಟಿ ಹೆಸರು ಕೊಡುವುದು ಅಕ್ಕಂತ ದೊಡ್ಡ ಉಪಕಾರ. ಒಮ್ಮೆ ಆ ಹೆಸರಿಟ್ಟರೆ ಆಮೇಲಿ ಅದಕ್ಕೆ ಹೆಡರುವ ಅಗಕ್ಕೆನೇ ಇಲ್ಲ.”

ಇನ್ನೂರ ಜದಿನೆಂಟು

“ಅದರೆ ನಾನು ಅದಕ್ಕೆ ಕಾರಣಾಗಲಾರೆ.”

“ಬೇಳಿ, ನಿನಗೇ ಆ ಭಾಗ್ಯವಿಲ್ಲ. ಈಗ ಏನು ಮಾಡುತ್ತಿ ಹೇಳು. ನನಗಂತೂ ಬುದ್ಧಿ ಮಸಣಿಸಿ ಹೋಗಿದೆ.”

“ಎಲಾ ದರೂ ಹೋಗಿ ಬೇರೆ ಕಡೆ ಇರುವುದು—ನಾಲ್ಕು ದಿನ.”

“ಹಣವಿದೆಯೇ ?”

“ನನ್ನದೆಂದು ಏದು ಹತ್ತು ರೂಪಾಯಿ ಇರಬಹುದು, ಆಷ್ಟೇ.”

“ನಿನ್ನ ಸಾಹಸ ಮೆಚ್ಚುತ್ತೇನೆ ಪ್ರಭಾ. ಹತ್ತು ರೂಪಾಯಲ್ಲಿ ಚೊಂಬಾಯಲ್ಲಿ ಸ್ವತಂತ್ರ ಜೀವನ ಆರಂಭಿಸುವ ಯೋಜನೆಯಿದೆಯಲ್ಲಾ ಅದು—*Stroke of Genius.*”

“ಬೇಕಾದಾಗ ಮಾರಲು ಒಂದೆರಡು ಒಡವೆಗಳೂ ಇವೆ.”

“ಇರಲಿ—ಒಡವೆಗಳನ್ನು ಮಾಡಿಸುವುದೇ ಮಾರಲಿಕ್ಕೆಂದು ತಾನೇ. ಹಾಗಾದರೆ ಈಗೊಂದು ಕೆಲಸ ಮಾಡೋಣ.”

“ಏನು ?”

“ಮೊದಲು ಆಪ್ಪು ಬ್ರೈಕ್‌ಫಾಸ್ಟ್ ಮುಗಿಸೋಣ....ಆಮೇಲೆ ನಿನ್ನ ಸಾಮಾನು ತಿಗೆದುಕೊಂಡು ಟ್ರ್ಯಾಕ್‌ಯಾಲ್ ಲೀಲಾವತಿಯ ಮನೆಗಿ....”

“ಉಹಹೂ. ಆಲ್ಲಿಗೆ ಬೇಡ. ಈ ಪಕು) ಆಲ್ಲಿಗೂ ಬೆನ್ನು ಹತ್ತಿ ಒರಹಹುದು.”

“ಇನ್ನೂ ಜರಲವಿದೆಯೇ ಆವನಿಗೆ ನಿನ್ನ ಮೇಲೆ ?”

“ರಾತ್ರಿಯೇ ಒಪ್ಪಂದಕ್ಕೆ ಬಂದಿದ್ದು, ಹೆಗಲ ಮೇಲೆ ಕೈ ಹಾಕಿ.”

“ಏನು ಮಾಡಿದೆ ?”

“ದೂರ ನೀಲ್ಲು ಎಂದೆ.”

“ಅನ್ಯಾಯ. ಚಪ್ಪಲ ಮಾಡಬೇಕಾದ ಕೆಲಸಕ್ಕೆ ನಾಲಗೆ ಉಪಯೋಗಿಸಬಾರದಾಗಿತ್ತು.”

“ನನಗೂ ಹಾಗೇ ಅನ್ನಿಸಿತು ಆಮೇಲೆ.”

“ನಿಜವಾಗಿಯೂ ?”

“ನಿಜವಾಗಿಯೂ.”

“ಹಾಗಾದರೆ ನೀನು ಬೊಂಬಾಯಿನಲ್ಲಿ ಬದುಕೆಬಲ್ಲೇ. ಇಲ್ಲಿ ಹೆಂಗ ಸರು ಚಪ್ಪಲಿ ಹಾಕುವುದೇಕೆ ಬಲ್ಲೀಯಾ ?”

“ಎಕೆ ?”

“ಪಾದರಕ್ಷೆಗಾಗಿಯಲ್ಲ, ಮೇಲೆ ಬೀಳುವ ಗಂಡಸರನ್ನು ಹಿಮೇತ್ತಿ ಸುವ ಏಕೈಕ ಅಸ್ತ್ರ ಎಂದು. ಅದು ಗೊತ್ತಿದ್ದರೆ ಬದುಕುವುದು ಕಷ್ಟವಾಗುವುದಿಲ್ಲ....ಹ. ಹಾಗಾದರೆ ಅವನು ಅಲ್ಲಿಗೂ ಬರಬಹುದು ಎನ್ನುತ್ತೀಯು.”

“ಬರಬಹುದು.”

“ನಿಜ, ಮೇಲೆ ಬೀಳಬರುವವರು ಕಾಲು ಹಿಡಿಯಲೂ ಸಿದ್ಧರಾಗಿಯೇ ಇರುತ್ತಾರೆ—ಹಾಗಾದರೆ ಒಂದು ಕೆಲಸ ಮಾಡೋಣ. ಮೊದಲು ಬ್ರೀಕಾ ಫಾಸ್ಟ್ ತೀರಿಸಿ, ಆಮೇಲೆ ಟ್ರ್ಯಾಕ್ಸೆ ಮಾಡಿಕೊಂಡು ಹೋಗೋಣ,”
“ಎಲ್ಲಿಗೆ ?”

“ಎಲ್ಲಿಗಾದರೇನು, ಆ ಜವಾಬ್ದಾರಿ ನನಗಿರಲಿ,” ಎಂದೆಂದು ಪ್ಲೋರಾ.

ಪ್ಲೋರಾ ಸೈನ್ಯೇವಾ ಮೇಲೆ ಅಷ್ಟುಟೋಸ್ಟ್ ಮಾಡಿ ಮತ್ತು ಷಟ್ ಕಾಫಿ ಮಾಡಿದಳು. ಇಬ್ಬರೂ ಬ್ರೀಕಾ ಫಾಸ್ಟ್ ಮುಗಿಸಿದರು. ಬಳಿಕ ಪ್ಲೋರಾ ಹೋಗಿ ಟ್ರ್ಯಾಕ್ಸೆ ತಂಪಳು. ಪ್ರಭಾವತಿ ಮನೆಯಲ್ಲಿದ್ದ ತನ್ನ ಸಾಮಾನು ತರಲು ಹೋದಳು.

ಸಾಮಾನು ತಂದು ಹೋರಿಡುವವರೆಗೂ, ಪ್ರಭಾವತಿಯ ಚಿತ್ತಕ್ಕೆ ಸ್ಥೀರ್ಯವಿತ್ತು. ಸಾಮಾನು ಹೋರಿಟ್ಟು, ಬಾಗಿಲಿಗೆ ಬೀಗ ಹಾಕಿ, ಏಕೋ ಬಾಗಿಲಿಗೆ ಕೀವಿ ಕೊಟ್ಟು ಉಲಿಸಿದಳು.

ಬಂ ಮನೆಯಲ್ಲಿ ಗಡಿಯಾರ ಪ್ರೀಕಾ—ಪ್ರೀಕಾ—ಟಾಕಾ ಎಂದು ಲೊಚ ಗುಟ್ಟುತ್ತತ್ತು.

ತಾನೇತಾನಾಗಿ ಉಕ್ಕಿಬಂದ ದುಃಖದ ಸೆರಿಯಲ್ಲಿ ಕೊಳ್ಳಿ ಕೇಳಗುರುಳ ದಳು ಪ್ರಭಾವತಿ.

.....

ಅನ್ನುರ ಇಶ್ವರು

ಟ್ಯಾಕ್ಸಿಯ ಒಳ ಕಾದು, ಎನ್ನು ಹೊತ್ತುದರೂ ಬರಲಿಲ್ಲವೆಂದು, ಅವಳನ್ನು ನೋಡಲು ಪ್ಲೈರಾ ಬಂದಾಗಲೂ ಪ್ರಭಾವತಿ ಹಾಗೇ ಬಾಗಿಲ ಮುಂದಿನ ನೆಲದಲ್ಲಿ ಕೆಡಿದ್ದೆಳು.

“ಧೈರ್ಯವಾಗಿ ಎದುರಿಸು—ಇಲ್ಲವೇ ಒಳಗೆ ಹೋಗು!” ಪ್ಲೈರಾ ಆ ದುಃಖದ ಉಪ್ಪೇಗವನ್ನು ನೋಡಲಾರವೆ ಹೇಳಿದೆಳು.

“ಇಲ್ಲ, ಇಲ್ಲ, ಮತ್ತೆ ನಾನಾ ಮನೆಯಲ್ಲಿ ಕಾಲಿಡಲಾರೆ.”

“ಹಾಗಾದರೆ ಬಾ,” ಎಂದು, ಅವಳ ಸೂಟ್‌ಕೇಸನ್ನು ತಾನೇ ಎತ್ತಿ ಕೊಂಡು ಪ್ರಭಾವತಿಯನ್ನು ತನ್ನ ತೊಳಿಲ್ಲಿ ತಬ್ಬಿ ಕೆಳಗಿಳಿಸಿದೆಳು. ದುಃಖದ ಚೇಗೆಯಲ್ಲಿ, ಪ್ರಭಾ ಕುಡಿದವಳಂತೆ ಮಾತಾಡುತ್ತದ್ದೆಳು.

“ಪ್ರಭಾ-ನೆನೆಪಿದೆಯೇ ಆ ದಿನ?”

“ಯಾವ ದಿನ?”

“ನಾನು ಕುಡಿದು ನಡೆಯಲಾರವಿದ್ದ ದಿನ ನೀನು ನನ್ನನ್ನು ಹೀಗೇ ನಡೆಸಿದ್ದೆ. ಈ ದಿನ ನಾನು ನಿನ್ನನ್ನು ನಡೆಸುತ್ತಿದೇನೆ. ಆದರೆ ಜೀವನ ವನ್ನು ಕುಡಿದು ದುಃಖಮತ್ತರಾಗುವುದಕ್ಕಂತೆ, ಮಧ್ಯವಾನ ವಾಡಿ ಮತ್ತರಾಗುವುದು ಹೇಳು.”

ಪ್ರಭಾವತಿ ಜೀವವಿಲ್ಲದವಳಂತೆ, ಪ್ಲೈರಾಳ ತೊಳಿತೆಕ್ಕೆಯ ಆಧಾರ ವನ್ನು ವಲಂಬಿಸಿ ಬಂದು, ಟ್ಯಾಕ್ಸಿಯಲ್ಲಿ ಕುಳಿತೆಳು. ಆಗ ಅವಳಿಗೆ ಬಾಗಿಲಿಗೆ ಹಾಕಿದ ಬೀಗದ ಕ್ಯೇ ನೆನಪಾಯಿತು.

“ಈ ಬೀಗದ ಕ್ಯೇ ಏನು ಮಾಡಲಿ?”

“ಅದರ ವ್ಯವಸ್ಥೆ ನಾನು ಮಾಡುತ್ತೇನೆ ಕೊಡು,” ಎಂದು ಹೇಳಿ ತಿಗೆದು ಕೊಂಡು ಹೋಗಿ, ಅವಳ ಫಾಲ್ಗುಂಪುನ ನೆರೆಯಲ್ಲಿದ್ದ ವರಿಗೆ ಕೊಟ್ಟು,—

“ಎಂಟು ಗಂಟೆಯ ವೇళೆಗೆ ಮನೆಯ ಯಜಮಾನರು ಬರುತ್ತಾರೆ, ದಯವಿಟ್ಟು ಕೊಡಿ,” ಎಂದು ಹೇಳಿ ಬಂದು, ಟ್ಯಾಕ್ಸಿಯಲ್ಲಿ ಕುಳಿತೆಳು.

“ಪ್ಲೈರಾ..... ಮುಗಿದು ಹೋಯಿತು, ಮುಗಿದು ಹೋಯಿತು. ಇವು ದಿನಗಳ ಕನಸಿಂದು ಕತ್ತರಿಸಿ ಹೋಯಿತು.”

“ಹೋಗಲಿ ಬಿಡು. ಕನಸು ಕತ್ತರಿಸುವುದೇ ಮೇಲು. ಇಲ್ಲವಾದರೆ ಅದು ನಿನ್ನನ್ನು ಕತ್ತರಿಸುತ್ತದೆ.”

“ಸಾಂತಾಕ್ರಾಂತಿಕಾಗಿ ಬಿಡು,” ಎಂದು ಟ್ರಾಕ್ಟೀಯವನಿಗೆ ಹೇಳಿದಳು ಫೈಲ್‌ರಾ.

ಟ್ರಾಕ್ಟೀ ವೇಗವಾಗಿ ಹೊರಟಿತು. • ದಾದರೂ ಕಣ್ಣವು ರೆಯಾಯಿತು.

೨೪

ಸಾಂತಾಕ್ರಾಂತಿಕಾನಲ್ಲಿದ್ದ ಕಡಲ ದಂಡಿಯ ಇದುರಿನ ತನ್ನ ಪರಿ ಚಯದ ಹೋಟಲಲ್ಲಿ ಪ್ರಭರವತಿ ಇರಲು ಸ್ವವರ್ಣ ಮಾಡಿ ಅವಳಿಂದ ಲೀಲಾ ವತಿಯ ವಿಳಾಸ ತೆಗೆದುಕೊಂಡು ಫೈಲ್‌ರಾ—

“ನೀನು ಏನೂ ಯೋಚನೆ ಮಾಡಕೂಡು ಪ್ರಭಾ. ಸ್ವಲ್ಪ ಹೊತ್ತು ಮಲಗಿ ನಿದ್ದೆ ಮಾಡುವ ಯಶ್ವ ಮಾಡು. ನಾನೂ ಆದಪ್ಪು ಬೇಗ ಲೀಲಾ ವತಿಯನ್ನು ಕರೆತರುವ ಪ್ರಯಶ್ವ ಮಾಡುತ್ತೇನೆ”—ಎಂದಳು.

“ಯೋಚನೆ. ಇನ್ನೇನು ಯೋಚನೆ ಫೈಲ್‌ರಾ—ಯೋಚನೆ ಮಾಡು ಪುದೆಲ್ಲಾ ಮುಗಿದು ಹೋಯಿತು. ಇನ್ನು ಇದುದೊಂದೇ ಯೋಚನೆ....”

“ಹಿಸ್ಟೀರಿಕಲ್ ಆಗಬೇಡ. ದುರಂತ ನಾಯಕಿಯರನ್ನು ಮೆಚ್ಚುವುದು ರಂಗಸ್ಥಲದಲ್ಲೇ ಹೊರತು, ಜೀವನದಲ್ಲಿಲ್ಲ. ಜೀವನ ಕಾಲಿನಿಂದ ಒದೆದವರ ಕಾಲನ್ನೇ ನೇಕ್ಕುವ ನಾಯಿಯಂತಿ. ಮೆಚ್ಚುಗೆ ಪುರಸ್ಕಾರ ಎಲ್ಲಾ ಖಳ ನಾಯಕನಿಗೇ. ಆದ್ದರಿಂದ ಮುಂದೇನು ಮಾಡಬೇಕು, ಹೇಗಿರಬೇಕು ಎನ್ನ ವುದನ್ನು ಯೋಚಿಸು.”

“ನನ್ನದಿರಲಿ, ಫೈಲ್‌ರಾ. ನನ್ನ ಯೋಚನೆಯಲ್ಲಿ ನಿನ್ನ ಆಫೀಸಿನ ಯೋಚನೆಯನ್ನೇ ಮರಿತಂತೆ ಕಾಣುತ್ತದಲ್ಲಾ, ಹೇಗೆ ಆಫೀಸು ತಪ್ಪಿಸಿದರೆ ಕೆಲಸ ಉಳಿದಿಂತೇ?”

“ಸರಿ, ಸರಿ. ನಿನಗೆಲ್ಲೋ ಹುಚ್ಚು. ನನ್ನ ಕೆಲಸದ ರಕ್ಷಣೆ ಕಂಡು ಕೆಲಸ ಕೊಟ್ಟಿದಾರೆಯೇ? ರೂಪವಿದ್ದು, ಅದನ್ನು ಹೇಗೆ ಪ್ರಯೋಗಿಸಬೇಕೆಂದು ತಿಳಿದರೆ, ಒಂದೆಲ್ಲ ಹೆತ್ತು ಕೆಲಸ ಸಿಗುತ್ತದೆ.”

ಇಸ್ತ್ವಾರ ಇಕ್ಕತ್ತೆ ರಾಡು

“ಹೀಗೇಕೆ ಮಾತಾಡುತ್ತೀ ಫೈಲ್‌ರಾ. ನಿನ್ನ ಬಗ್ಗೆಯೇ ನಿನ್ನಗೂ ಗೌರವವಿಲ್ಲದಂತೆ ಏಕಾಡುತ್ತೀ ?”

“ನನ್ನ ಬಗ್ಗೆ ನನಗೇ ಗೌರವವಿದೆಯೆಂದುಕೊಂಡು, ನನಗೇ ನಾನು ಅಪಮಾನ ಮಾಡಿಕೊಳ್ಳಲಾರೆ ಪ್ರಭಾ. ನನಗೇ ಗೌರವವಿರುವುದು ನನ್ನ ರೂಪವೈಂದರ ಬಗ್ಗೆಯೇ. ಈ ಗಂಡಸರ ಜಗತ್ತಿನಲ್ಲಿ ಹೆಣ್ಣು ಹೆಮ್ಮೆ ಪಡ ಬಹುದಾದಂಥ ವಸ್ತು ಅದೊಂದೇ. ಹೆಣ್ಣುನ್ನು ಅಪಮಾನಿಸುವ ಈ ಜಗತ್ತು ರೂಪದ ಬೂಟಿನ್ನು ನಾಲಿಗೆಯಿಂದ ಚೋಕ್ಕಟ ಮಾಡುತ್ತದೆ. ಇದು ನನಗೆ ಗೈತ್ತಿದೆ. ಆದ್ದರಿಂದ ನನ್ನನ್ನು ನಾನು ರಸ್ತೆಸಿಕೊಳ್ಳಬಲ್ಲೆ ಪ್ರಭಾ, ಆದರೆ ನನಗಿರುವ ಚಿಂತೆಯಲ್ಲ, ಕಾಣದ ಆತ್ಮವನ್ನು ಕಷ್ಟಕೊಂಡು, ತಮ್ಮನ್ನು ತಾವು ಹಾಳುಮಾಡಿಕೊಳ್ಳುವ ನಿಮ್ಮಂಥವರದು. ಆದ್ದರಿಂದ ನನ್ನ ಚಿಂತೆ ಮಾಡಬೇಡ, ನಿನ್ನ ಚಿಂತೆಯನ್ನು ಮಾಡಬೇಡ. ಚಿಂತೆ ರೂಪದ ವೈರಿ. ಹಾಗೇ ನಿದ್ದೆ ಮಾಡಲು ಸಾಧ್ಯವಿಲ್ಲವಾದರೆ, ಅಟಿಂಡರಿಗೆ ಹೇಳಿ ಸ್ಪೃಹಿ ವೈನಾ ಶರಸಿಕೊಂಡು ಕುಡಿ. ಥಸಿವಾದರೆ ಉಟ ತರಿಸಿ, ಉಟ ಮಾಡು.. ನಿಮ್ಮ ಆಹಾರವೂ ಸಿಗುತ್ತದೆ,” ಎಂದು ಹೇಳಿ, ಲೀಲಾವತಿಯನ್ನು ಕರಿತರಲು ಹೋದಳು ಫೈಲ್‌ರಾ.

ಫೈಲ್‌ರಾ ಬಳಿವಂತಕ್ಕೆ ಹಾಸಿಗೆಯ ಮೇಲೆ ಉರುಳಕೊಂಡ ಪ್ರಭಾವತಿ, ಅವಳು ಹೋದಮೇಲೆ, ಅವಳು ಹೇಳಿದಂತೆ ಮಲಗಿ ನಿದ್ರಿಸಲು ಪ್ರಯತ್ನ ಮಾಡಿದಳು. ಆದರೆ ಅವಳ ವಿಚಿತ್ರ ಮನೋಪರಿಷ್ಕಿಯಲ್ಲಿ ನಿದ್ದೆ ಮಾಡುವುದು ಸಾಧ್ಯವೇ ಆಗಲಿಲ್ಲ.

ವಿಚಿತ್ರ—ನಿಜವಾಗಿಯೂ ವಿಚಿತ್ರವಾಗಿತ್ತು ಆವಳ ಮನೋಪರಿಷ್ಕಿತಿ.

ಒಮ್ಮೊಮ್ಮೆ ಏನೇನೋ ನೂರಾರು ಯೋಚನೆಗಳು, ಭಾವನೆಗಳು ಮಳೆಗಾಲದ್ರ ಹೊಳೆಯಂತೆ ಸುಳಿ ಸುಳಿ ಸುತ್ತಿ, ದಂಡೆಯಪ್ಪಳಿಸಿ ಬಂದು, ಮನಸ್ಸನ್ನು ಮುತ್ತುವುತ್ತಿ. ಮತ್ತೊಮ್ಮೆ ಇದ್ದಕ್ಕಿದ್ದ ಹಾಗೇ ಎಷ್ಟು ಯೋಚನೆಗಳೂ ಕಾಡ ಹೆಂಚಿಸ ಮೇಲೆ ಹಾಕಿದ ನೀರಿನ ಹೈಯಂತೆ, ಮನಸ್ಸಿಗೆ ಬಂದ ತಕ್ಷಣವೇ ‘ಸುಯಾ’ ಎಂದು ಸದ್ಗು ಮಾಡಿ, ಬರಿ ಹೋಗಿಯಾಗಿ ಇಂಗಿ

ಹೋಗುವುದು; ಬೇರೇನೋ ಯೋಚಿಸುವಾಗ, ಹುಲ್ಲುಗಾವಲಿನಲ್ಲಿ ಯಾವ ಭೀತಿಯೂ ಇಲ್ಲದೆ ಹಾಯಾಗಿ ಹುಲ್ಲು ಮೇಯುತ್ತಾ ಇರುವ ಹಸುವಿನ ಮೇಲೆ, ಇದ್ದಕ್ಕಿದ್ದಂತೆ ಸುಳವು ತೋರದೆ ಲಂಫಿಸುವ ಹುಲಿಯಂತೆ, ಅಷಳ ವಿದುಳನ ಮೇಲೆ ಕೋರ್ಡ ಅಪ್ಪಳಿಸುವುದು; ಬೇಸಿಗೆಯಲ್ಲಿ ಸುಳವು ತೋರದೆ ಬರುವ ಮಳಿಯಂತೆ, ಥಟಕ್ಕನೇ ಕಣ್ಣ ಹೈಗರೆದು, ‘ಇದೇನು ದುಃಖ’ ಎಂದುಕೊಳ್ಳುವುದರಲ್ಲೇ ಮಾಯವಾಗುವುದು.

ಬೇಕೆಂದು ಯೋಚನೆ ಬರುವುದಿಲ್ಲ, ಬಂದದ್ದು ನಿಲ್ಲುವುದಿಲ್ಲ.....

ಆದರೆ ಅರ್ಥವಾಗದ ಯಾವುದೋ ಭಾವನೆಯೋಂದು, ಹತ್ತಿರದಲ್ಲೇ ಮೊರೆಯುತ್ತಿದ್ದ ಸಾಗ್ರರದ ಸದ್ವಿನಂತೆ, ಮೇಲೆಲೊಂದ್ಲೇ ಆಶಾಶಧಾಳದಲ್ಲಿ ಹಾರುವ ವಿಮಾನದ ‘ಭೋ’ ಎನ್ನುವ ಏಕನಾಡದಂತೆ ಒಂದೇ ಸಮನೆ ಕೊರೆಯುತ್ತಿದೆ.

ಹಾಗೇ ಆ ಸದ್ವಿನಲ್ಲಿ ಮೈಮರೆತು ಒರಿದಾಗ, ಇರುಳಲ್ಲಿ ಇದ್ದ ಕ್ಕಿದ್ದಂತೆ ಗಡುಡಿಸಿ, ಇರುಳಿಗಾಳಿಯನ್ನು ಕಲಕಿ, ಶಬ್ದ ತುಂಬಿ, ಕಂಗೆಡಿ ಸುವ ಶಬ್ದ—ಮೇಗದಿಂದ ಹಾಯ್ದುಹೋಗಿ, ಮರುಗಳಿಗೆಯೇ ಕತ್ತಲಲ್ಲಿ ಕರಗುವ ವಿದ್ಯುತ್ತಾ ರೈಲಿನಂತೆ ಯಾವುದೋ ಭಾವನೆ ಮೇಗವಾಗಿ ಹಾಯ್ದುಹೋಗುವುದು. ದಿಗಲಾಗಿ ಇದೇನು ಎನ್ನುವಾಗ ‘ಏನೂ ಇರುವುದಿಲ್ಲ. ಇರುವುದೋಂದೇ—ಕಡೆಯಿಲ್ಲದ ಕಡಲ ಮೊರೆತ.

ಷ್ವೇಲ್ರಾ, ಲೀಲಾವತಿ, ಶಾಂತಾರಾಂ....

ಎಲ್ಲರೂ ಸರ್ಕಾರಿನಲ್ಲಿ ಒಂದು ಚಕ್ರದ ಬೈಸಿಕಲ್ಲಿನ ಮೇಲೆ ಕುಳತುಚಿತ್ರವಿಚಿತ್ರವಾಗಿ ಸವಾರಿ ಮಾಡುತ್ತಾ ವೃತ್ತಾಕಾರದ ರಂಗದಲ್ಲಿ ಸುತ್ತಿ ಸುತ್ತಿ ಬರುವ ‘ಬಫ್ರೋನ್’ನಂತೆ, ಹೀಗೆ ಬರುತ್ತೇನೇ ಎನ್ನದೆ, ಬರುವ ಸೂಚನೆ ಕೊಡದೆ, ಅವಳ ಮನೋಭಾವಿಕೆಯಲ್ಲಿ ಒಂದು ತೆರಳುತ್ತಾರೆ.

ಎಪ್ಪು ಹತ್ತಿರ—ಆದರೆ ಎಪ್ಪು ದೂರ....

ಒಂದು ಗಳಿಗೆ ಎಲ್ಲರ ಕೂಗು, ಅವರ ಮಾತು, ನಗು ಎಲ್ಲವೂ ಕಣ್ಣಿಗೆ ಅತಿ ಸಮೀಪವಾಗಿ ನಡೆದಂತೆ ಕಾಣತ್ತದೆ, ಮರುಗಳಿಗೆ ಎಲ್ಲವೂ ಮಬ್ಬ ಪುಸಕು, ಮುಂಜಾವಿನ ನಕ್ಕತ್ರಕಾಂತಿಯಂತೆ ಆಸ್ಪಷ್ಪ.

ಇನ್ನೂರೆ ಇಟ್ಟತ್ತುಲ್ಲು

ಅವಳ ವಿದುಳಿನಲ್ಲಿ, ಹಾಳುಮನ್ಯೆಯ ಅರೆಗತ್ತಲಿನಲ್ಲಿ ಸುತ್ತುವ ಯಾವುದೋ ನೇರಳುಗಳಂತೆ ನೆನಪುಗಳು ಅಲೆಯುತ್ತವೆ. ಮಂಷಣದ ರುದ್ರ ವರೋನದಲ್ಲಿ ಸುಯ್ಯಾವ ನಡುರಾತ್ರಿಯ ಗಾಳಿಯಂತೆ, ಯಾವುದೋ ಮಾತು ಪಿಸುಗುಟ್ಟುತ್ತವೆ.

“ಶರ ಕೊಳೆಯನ್ನು ಫೈಸ್ಟ್ ಲ್ ಹಾಕಿ ತೊಳೆದುಬಿಡು.....”

“ವಿಷ್ಣು ಯು ಬೋತ್ ಗುಡ್ ಲಕ್ಕಾ.”

“ನಿವ್ ಮನಸ್ಸು ಮಾಡಿದರೆ ಭಾಕಿ ತೀರಿಸುವುದು ಕಷ್ಟವಾಗುವುದಿಲ್ಲ.....”

ನೆನಪಿನ ಪಿಸುಮಾತುಗಳು....ಹೆದರಿಸುವ, ಹೆಪ್ಪಿಗಬ್ಬಿಸುವ, ಪಿಸುಮಾತುಗಳು—ನೆನಪಿನ ಪಿಸುಮಾತುಗಳು. ನೆನಪನ್ನು ನೆನಪಿಸುವ ನೆನಪಿನ ಪಿಸುಮಾತುಗಳು....ನೆನಪಿನ ನೇರಳುಗಳಾಡುವ ಪಿಸುಮಾತುಗಳು.

.....
ಬೇಕೆಂದ ಯೋಚನೆ ಬರುವುದಿಲ್ಲ, ಬಂದದ್ದು ಸಿಲ್ಲುವುದಿಲ್ಲ—

“ಈ ಹೇಬ್ ಯು, ಈ ಹೇಬ್ ಯು.” (ಸಿನ್ನನ್ನು ಕಂಡರೆ ನನಗೆ ದ್ವೀಪ, ನಿನ್ನನ್ನು ಕಂಡರೆ ನನಗೆ ದ್ವೀಪ)

ಮಾರಿದ ಚಿನ್ನದ ಬಳಿ, ಸರ—ಬೀಸಿ ಬಿಡ್ ಬೆರಳಿನ ಏಟಿಗೆ ಚುಮುಚುಮು ಉರಿಯುವ ಕೆನ್ನೆ—ಈ ಹೇಬ್ ಯು.

ಬೇಕೆಂದ ಯೋಚನೆ ಬರುವುದಿಲ್ಲ, ಬಂದದ್ದು ಸಿಲ್ಲುವುದಿಲ್ಲ....

ಹೀಗೇ ಕುಳಿತರೆ ತನಗೆ ಹುಚ್ಚು ಹಿಡಿಯುವುವೆಂದು ಹೆದರಿ, ಪ್ರಭಾವತಿ ವರಾಂಡಾಕ್ಕೆ ಹೋಗಿ, ಬೀಸಣಿಕೆಯಾಕಾರದ ಅಗಲವಾದ ಎಲೆಯ ತಾಳೆಯ ಗಿಡಗಳ ನಡುವೆ ಇಟ್ಟಿ ಬೆತ್ತದ ಕುಚಿರ್ಯಲ್ಲಿ ವ್ಯಯೋರಿಸಿ, ಕಡಲ ದಂಡೆಯನ್ನು ನೋಡುತ್ತಾ ಕುಳಿತಳು.

ಕಣ್ಣ ಹೋಗುವವರಿಗೂ ನೀಲಿಯ ಕಡಲು ಅಲೆ ತುಳುಕಿಸುತ್ತಾ ಹರಡಿದೆ. ಅಲೆ ಅಲೆಯನ್ನು ಹೊಯ್ಯಾವಲ್ಲಿ, ಅಲ್ಲಲ್ಲಿ ಸಮುದ್ರದ ನಡುವೆ

ಹಿಂಜಿದ ಹತ್ತಿಯನ್ನು ಹರಡಿದಂತೆ ಕಾಣಾತ್ಮಿದೆ.....ದೂರದಶೈಲಿಂದು ಬೆಷ್ಟರ ದೋಷಿ ಸೋವಾರಿಯಂತೆ ನಿಘಾನವಾಗಿ ತೇಲುತ್ತಿದೆ....

ಬಿಡುವಿನ ದಿನವಲ್ಲವಾದುದರಿಂದ, ಮಂಧ್ಯಾಷ್ಟು ದ ಹೊತ್ತಾದುದರಿಂದ ಬೀಚೂ ಜನ ವಿಹೀನವಾಗಿದೆ. ಎಲೆಲ್ಲೋ ಅಲೆಲ್ಲಬ್ಬರು ಇಲೆಲ್ಲಬ್ಬರು ಇದಾರೆ. ಬಣ್ಣ ಬಣ್ಣ ದ ಪಟ್ಟಿಗಳ ಅರಳಿಸಿದ ಕೊಡೆಯ ನೆರಳಿನಲ್ಲಿ, ಅರೆಬೆತ್ತಲು ಮೈಯ ಹೆಂಗಸೊಬ್ಬಳು ವುಲಗಿದಾಳೆ. ಮತ್ತೊಬ್ಬಳು ಒಲ್ಲಿದ ಮಗುವನ್ನು ನೀರಿಗಳಿಸಲು ಯತ್ನಿಸುತ್ತಿದ್ದಾಳೆ. ತೂಗಿ ಬಂದ ಅಲೆ ಅವಳ ಬರಿ ತೊಡೆಗಳನ್ನು ಪ್ಪಳಿಸಿ ತುಂತುರಾಗಿ ಸಿಡಿಯುತ್ತದೆ. ಆಕೆ ಸ್ವಲ್ಪ ತೂಗಾಡಿ ಗಟ್ಟಿಯಾಗಿ ನಗೆತ್ತಾಳೆ. ಬೀಚಿನಲ್ಲಿ ಕುಳಿತ ಗಂಡಸು ಆದನ್ನು ನೋಡಿ ನಗುತ್ತಾನೆ....

ನಾಯಿಯೊಂದು ಯಜನಾನರ ಕೈಯಿಂದ ಬಿಡುಗಡೆಯಾಗಿ, ಸರಪಳಿಯನ್ನೇ ಲೇಯುತ್ತಾ ಬೀಚಿನಲ್ಲಿ ಸುತ್ತುತ್ತಿದೆ. ಆಗಾಗ ಆದು, ಮರಳನ್ನು ಮೂಸಿನೋಡಿ, ಮುಂಗಾಲಿನಿಂದ ಮರಳನ್ನು ಬಗೆಯುತ್ತದೆ, ಸುತ್ತಮುತ್ತದಿಕ್ಕಿಸಿ ನೋಡಿ ಮತ್ತೆ ಬಗೆಯುತ್ತದೆ ಮರಳನ್ನು....

ಏನು ವಾಸನೆ, ಏನು ಬಗೆಯುತ್ತಿರುಹುದು.....

ಏನು ?....

.....

“ಪ್ರಭಾ....ಮೋದಲದನ್ನು ದೂರ ಹಾಕು.”

ದಾದರಿನ ಕಲ್ಲು ಮರಳು ತುಂಬಿದ ಬೀಚಿನಲ್ಲಿ ಇಬ್ಬರೂ ಮಾತ್ರಾದುತ್ತಾ ಕುಳಿತಿದ್ದರು, ಪ್ಲೌರಾ-ಪ್ರಭಾವತಿ. ಪ್ರಭಾವತಿ ಹೊತ್ತು ಹೋಗದೆ ಅಲ್ಲೋ ಬಿದ್ದಿದ್ದ ಕಡ್ಡಿಯ ತುಂಡಿನಿಂದ ಮರಳನ್ನು ಕೆದರುತ್ತಿದ್ದಳು. ಸಿಗರೆಟ್‌ನ ತುಂಡು, ಸೋಡಾ ಸೀಸೆಯ ಮುಚ್ಚಳ, ಕಡಲೆಕಾಯಿ ಸಿಪ್ಪೆ, ಕಾಗದದ ಚೂರು-ಹನೇನೋ ಬರುತ್ತಿತ್ತು ಕೆದರಿದ ಮರಳನಿಂದ. ಹಾಗೇ ಕೆದರುತ್ತಿದ್ದಳು.. ಮುದುರಿ ಅಸ್ತಿವ್ಯಾಸವಾದ ಹೊಲಸು ಹಳದಿಯ ಬಣ್ಣದ ಇನ್ನೂರ ಇಷ್ಟತ್ತಾಪ

నిష్పత్తానంత రబ్బిన చీలమైందు కాపేసితు. ఏనిరఖుడు ఇదు?

“ఫ్లోరా—ఇదేనిరఖుడు?”

“ప్లీస్, ప్లీస్, దూర కాకు ఆ హొలసన్న.”

“ఇదేను ఫ్లోరా?”

“వోదలు బిసాకు, ఆ మేలే హేళుత్తే ఇనే.”

కడ్డి య తుందియింద జోలాడుత్తిద్ద అదన్న దూర బిసుట్టిలు ప్రభా. ఫ్లోరా నగుత్తిద్ద లు—

“థ్యాంక్. గాడా! నీను అదన్న కడ్డి యల్లి ఎత్తిద్దన్న యారూ సోఇలిల్ల. ఇల్లవాదరే బీచిన జనవేలల్ల నిస్సున్నే సోఇ త్తిత్తు.”

“ఏకే? అదేను ఫ్లోరా?”

“ఎంథ ముగ్గు హుడుగి స్విను. అదేను గొత్తిల్లవే?”

“గూకూ.”

“ఎఫ్—ఎలా.”

కాగెందరేనందు ఫ్లోరా వివరిసిదాగ, ప్రభావతియ వ్యేజరి హరిదంకే ముదురికొండితు.

“బొంబాయినల్లి బీచిందరేనందు నినగే గొత్తిల్ల ప్రభా—ఇదు బిట్టు బేడారూం బహళ జనక్కే.”

వనసేగే బందు హత్తు హత్తు సారి సోపు, డెట్టులూ యాకి కై తొలచేదు కొండళు ప్రభావతి.

“ఇస్తు” ఎందు అవళ మనసు ముఖ ముదుడికొళ్ళుత్తిత్తు....

.....

బణ్ణ బణ్ణద కొడియడియల్లి, బిగియాద బేతింగా సూచ్చ

ಹಾಕಿದ ಹೆಂಗಸು ಏನೋ ಓದುತ್ತಾ ಮಲಗಿದಾಳೆ, ಮೈ ಚಾಚಿ. ಅವಳ ಮುಖ ಕಾಣದು—ಸ್ತುನ ದ್ವಯ ಎದ್ದು ಕಾಣುತ್ತಿದೆ.....

ತೊಡಿಗೆ ತೆರಿಯಪ್ಪಳಿಸಿ ತುಂತರಾಗುತ್ತಿದೆ ಕಡಲ ಅಲೆ... ಹೆಂಗಸು ಶೂಗಾಡುತ್ತಾಳೆ, ಗಂಡಸು ನಗುತ್ತಾನೆ....

ನಾಯಿ ಏನೋ ವಾಸನೆ ಕಂಡು, ಅತ್ಯಿತ್ತ ಯಾರಾದರೂ ತನ್ನನ್ನು ನೋಡುವರೇನೋ, ಎಂದು ನೋಡಿ, ಮುಂಗಾಲಿನಿಂದ ಪರಳು ಬಗೆಯು ತ್ತಿದೆ.....

ಏನು ನೋಡುತ್ತಿರುಹುದು ಅದು?.....

ಮರಳನಾಳದಲ್ಲಿ ಹುದುಗಿದ ಯಾರ ಕಾಮಜೀವನವನ್ನು ಅದು ಮುಂಗಾಲಿಂದ ಕೆದಕಿ ಹೊರಗಳೆಯುತ್ತಿರುಹುದು.—

ಪ್ರಭಾವತಿಗೆ ಏಕೋ ಆ ನಾಯಿಯ ಮೇಲೆ ಸಿಟ್ಟು ಬಂತು. ಕಲ್ಲಿ ನಿಂದ ಹೊಡಿದು ಓಡಿಸಬೇಕೆನ್ನುಸಿತು. ‘ಅದನ್ನು ಓಡಿಸಿ’ ಎಂದು ಚೀರ ಬೇಕೆನಿಸಿತು.

ತೇಳು ಅಲೆಗಳ ಸೀಲಿಯ ಕಡಲು ಪಳಪಳ ಹೊಳೆಯುತ್ತಿತ್ತು ಬಿಸಲ್ ನಲ್ಲಿ. ಅಲೆ ಅಲೆಯನ್ನು ಚುಂಬಿಸಿದೆಡೆಯಲ್ಲಿ, ಹಿಂಜಿದ ಹತ್ತಿಯನ್ನು ತೇಲಿಬಿಟ್ಟಂತೆ, ನೋರೆ ತೇಲುತ್ತಿತ್ತು.....

“ಎಫ್—ಎಲ್—ಎಫ್”, ಎಲ್—ಸಿಫಾಲಿಸ್—ಮೀನಾಪ್ರೀ..... ಕಡಲ ನಲ್ಲಿ ಕೊಳೆಯುತ್ತಿದ್ದು, ಉದಿಕೊಂಡ, ಮೀನು ತಿಂದ ವಿಕಾರವಾದ ಹೆಣ— ಕಡಲಿನಲ್ಲಿ....

ತೇಳು ಅಲೆಗಳ ಸೀಲಿಯ ಕಡಲು, ಹಿಂಜಿದ ಹತ್ತಿಯಂಥ ನೋರೆಯನ್ನು ಅಲ್ಲಲ್ಲಿ ಹೊತ್ತು ತುಳುಕುತ್ತಿತ್ತು.....

ಆ ಕಡಲನ್ನು ಕುಳತು ನೋಡುವುದಾಗಲಿಲ್ಲ ಪ್ರಭಾವತಿಗೆ. ಎದ್ದು ಕೋಣಿಗೆ ಹೋಗಿ ಹಾಸಿಗೆಯ ಮೇಲೆ ಬಿದ್ದ ಕೊಂಡಳು.

ಬರಿದಾದ ಮನಸಿನಲ್ಲಿ ಕಾಣದ ಬೆಂಕಿ ಹೊಗೆಯಾಡುತ್ತಿತ್ತು. ಹಾಗೇ ಕಣ್ಣ ಮುಚ್ಚಿದಳು....

ಇನ್ನೂರ ಇಷ್ಟತ್ತೆಂಟು

ಅವಳ ವೈ ಬಿರುಗಾಳಿಗೆ ಸಿಕ್ಕುಂತಿ ಕಂಸಿಸುತ್ತಿತ್ತು.

ಯಾರೋ ಅವಳ ಮಿದುಳಿನಲ್ಲಿ ಜೀರಿ ಹೇಳುತ್ತಿದ್ದರು—

“ಈ ಬೊಂಬಾಯಿ ಭಯಂಕರ ಪಟ್ಟಣ. ನಿನ್ನಂಥ ಮುಗ್ಗೆ ಯಾರಿಗ್ಲು.”

೩೫

ಮೃದುವಾಗಿ ಬಾಗಿಲು ತಟ್ಟಿದ ಸದ್ವಾಯಿತು. ಪ್ರಭಾವತಿ ಎದ್ದೀ ಹೋಗಿ ಬಾಗಿಲು ತೆರಿದಳು.

ಬಾಗಿಲಲ್ಲಿ ಲೀಲಾವತಿ ಘೋಳೀರಾ ಇಚ್ಛರೂ ಸಿಂಹಿದ್ದರು—ಒಂದು ಗಳಿಗೆ ಲೀಲಾವತಿಯ ಮುಖವನ್ನು ದಿಟ್ಟಿಸಿ ನೋಡಿದಳು. ಮರುಗಳಿಗೆ ಅವಳಿದುರು ನಿಲ್ಲಲಾಗದೆ, ಹಿಂದಕ್ಕೆ ತಿರುಗಿ ಹೋಗಿ ಮಂಚದ ಮೇಲೆ ಬಿದ್ದು, ಮುಖ ಮುಚ್ಚಿಕೊಂಡಳು.

ಲೀಲಾವತಿ ಮಾತನಾಡಿಸದೆ, ಮಂಚದ ಬಳಿ ಸಾರಿ, ಅವಳ ಪಕ್ಕದಲ್ಲಿ ಕುಳಿತು, ಅವಳ ತಲೆಗೂಡಲನ್ನು, ಬೆಷ್ಟುನ್ನು ಮೃದುವಾಗಿ ನೇವರಿಸಿ ಅವಳನ್ನು ನೋಡಿದಳು. ಅವಳ ಕಣ್ಣಲ್ಲಿ ಘೋರ ಯಾತನೆ ಬೀಡು ಬಿಟ್ಟು, ಕಣ್ಣ ವಿಶಾಲವಾಗಿದ್ದವು.

ಲೀಲಾವತಿಯ ಕೈ ಸೋಂಕಿಗೆ ಜೀವ ಬಂದಂತೆ, ಹಾಸಿಗೆಯಲ್ಲಿ ಹೋರಳಿ, ಪ್ರಭಾವತಿ ಅವಳ ತೊಡೆಯಲ್ಲಿ ಮುಖ ಮುಚ್ಚಿಕೊಂಡು—

“ಲೀಲಾ....ಲೀಲಾ.....ಎಲ್ಲ ಮುಗಿದುಹೋಯಿತು ಲೀಲಾ,— ಎಂದು ಕರುಳು ಕಿತ್ತಂತಿ ಕೂಗಿದಳು ಪ್ರಭಾವತಿ. ಅವಳ ವೈ ಸುಮೃಸೆ ನಡುಗುತ್ತಿತ್ತು.

“ಷಾ. ಸುಮೃಸಿರು, ಮಾತಾಡಬೇಡ. ನನಗೆಲ್ಲಾ ಗೊತ್ತಿದೆ. ಘೋಳೀರಾ ಹೇಳಿದಳು, ಅಳಬೇಕೆನಿಸಿದರೆ ಅತ್ತು ಬಿಡು, ಪ್ರಭಾ-ಬೇಕೆನಿಸಿದಮ್ಮೆ ಅತ್ತು ಬಿಡು. ಆಳುವನ್ನೆಂದೂ ಹೃದಯದಲ್ಲಿ ಹುದುಗಿಡಬಾರದು.”

“ನನಗೂ ಹಾಗೇ ಆನಿಸುತ್ತದೆ ಲೀಲಾ-ಹಗಲೆಲ್ಲಾ ಅತ್ತೆ. ಆದರೆ ಈಗ ಅಳಲೂ ಆರೆ, ಆದೇ ಬೆಂಕಿಯಾಗಿ ಸುಡುತ್ತಿದೆ.”

ಅವಳ ಮಾತು ಕೇಳಿ ತಾಯಿ ಬೆಕ್ಕು ತನ್ನ ಮರಿಯನ್ನು ತಬ್ಬಿ ಕೊಳ್ಳುವಂತೆ ಲೀಲಾವತಿ, ಪ್ರಭಾವತಿಯನ್ನು ತಬ್ಬಿಕೊಂಡಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು-ಒಂದು ಕಣ್ಣಿ ಭಯಂಕರ ಯಾತನೆಯ ಅಗ್ನಿ ಕುಂಡ, ಇನ್ನೊಂದು ಫೋರೆ ನಿರಾಶೆಯ ರುದ್ರ ಶೈಂಕನೆ. ಎರಡು ಮುಖಗಳಿಂದಲೂ ರಕ್ತವನ್ನು ಹಿಂಡಿ ತಿಗೆದುಬಿಟ್ಟಂತಿತ್ತು.

ಫೈಲ್ಲಿರಾ ಅವರಿಬ್ಬರನ್ನು ನೋಡಲಾರದೆ, ಕಿಟಕಿಯಲ್ಲಿ ನಿಂತು ಸಿಗ ರೇಟ್ಟು ಸೇದುತ್ತಿದ್ದಳು.

ಸ್ವಲ್ಪ ಹೊತ್ತು ಮೂವರೂ ನೀರನವಾಗಿದ್ದರು.

“ಸ್ವಲ್ಪ ಟೀ ತರುವಂತೆ ಹೇಳಲೇ ?” ಯಾತನೆಯನ್ನು ಹೆಚ್ಚಿಸುವ ವರೋನದ ಯಾತನೆಯನ್ನು ತಾಳಲಾರದೆ ಮುರಿದು ಕೇಳಿದಳು ಫೈಲ್ಲಿರಾ.

“ಟೀ-ಹೊ. ಆದರೆ ಪ್ರಭಾ, ನಿನಗೆ ಟೀ ಬೇಕೊ, ಕಾಣಿ ಬೇಕೊ..” ಲೀಲಾ ಪ್ರಭಾವತಿಯನ್ನು ಕೇಳಿದಳು.

“ಮಾದರೂ ತರಿಸಿ, ನನಗೇನೂ ಬೇಡ.”

“ಫೈಲ್ಲಿರಾ ಅವಳಿಗೆ ಕಾಣಿ ಹೇಳು. ನನಗೆ ಯಾವುದಾದರೂ ಆಗುತ್ತದೆ.”

“ಹಾಗಾದರೆ ಮೂವರಿಗೂ ಕಾಫಿಯನ್ನೇ ಹೇಳಿತ್ತೇನೆ.”

ಯಾವುದೋ ಆಡಬೇಕಾದ ವಿಷಯವನ್ನು ತಪ್ಪಿಸಿಕೊಳ್ಳಲು, ಕಾಣಿ-ಟೀಗಳ ಚರ್ಚೆ ಮಾಡುತ್ತಿದ್ದಂತಿತ್ತು, ಅವರು. ಅಟಿಂಡರನ್ನು ಕರೆದು, ಕಾಣಿ ತರಲು ಹೇಳಿ ಒಂದು ಫೈಲ್ಲಿರಾ ನಗುತ್ತಾ-

“ಕ್ಕುಲ್ಲಕ ವಿಷಯಗಳಿಗೂ ಕೆಲಬಾರಿ ನಾವು ಖುಣಿಯಾಗಬೇಕಾಗುತ್ತದೆ,” ಎಂದಳು.

ಲೀಲಾವತಿ ವರೋನವಾಗಿ ಶಲೀಡಾಕಿ, ಅವಳ ಮಾತಿಗೆ ತನ್ನ ಸಮೃತಿ ಯನ್ನು ಸೂಚಿಸಿದಳು. ಮತ್ತೆ ಮೂವರೂ ಸುಮೃನೆ ಕುಲತರು. ಸ್ವಲ್ಪ ರೈತಿನಲ್ಲಿ ಅಟಿಂಡರು ಕಾಫಿಯನ್ನು ತಂದಿತ್ತು. ಮೂವರಿಗೂ ತಾನೇ ಕಾಫಿಯನ್ನು ಸರಿಮಾಡಿದಳು ಫೈಲ್ಲಿರಾ.

ಇನ್ನೂರ ಮೂವತ್ತು

“ನನಗೆ ಬೇಡ ಪ್ಲೈರಾ. ನಿಮಿಷರೂ ಕುಡಿಯಾರು,” ಪ್ರಭಾವತಿ ಹೇಳಿದಳು.

“ಡೋಂಟ್ ಬಿ ಫೂಲಿಷ್ ಇದು ಅನಗತ್ಯ ದ್ವೀಪ. ಕಾಣಿ ನನಗೇನೂ ಮಾಡಿಲ್ಲ ಕುಡಿ,” - ಪ್ಲೈರಾ ಬಲವಂತ ಮಾಡಿದಳು.

“ಖಂಡಿತವಾಗಿಯೂ ನನಗೆ ಬೇಡ ಪ್ಲೈರಾ. ನಿಮಿಷಬ್ಜಿರ್ಗಾ ನನ್ನಿಂದ ಎವ್ವು ತೊಂದರೆ.”

“ಒಬ್ಬಿರ್ಗೊಬ್ಬಿರು ತೊಂದರೆ ಕೊಡದಿದ್ದರೆ ಮನುಷ್ಯರಾಗಿ ಹುಟ್ಟಿದ್ದ ಕ್ಕೆನು ಸಾಧಕ ಹುಟ್ಟಿದಾಗ ತಾಯಿಗೆ. ಸತ್ತಾಗ ಹೇಣ ಹೊರುವವನಿಗೆ. ಇದ್ದಾಗ ಎಲ್ಲರಿಗೂ ತೊಂದರೆ ಕೊಡಲೀಂದೇ ನಾವಿರುವುದು. ತೊಂದರೆ ಕೊಡದವರನ್ನು ಜಗತ್ತು ಲಕ್ಷ್ಯಸುವುದಿಲ್ಲ ಪ್ರಭಾ.”

“ನನ್ನಿಂದ ಯಾರಿಗೇನು ಉದ್ದಾರ. ನನ್ನಲ್ಲಿ ಆಸೆ ಇಟ್ಟುಕೊಂಡ ವರೆಲ್ಲರ ಎದೆಗೂ ದುಃಖ ಕೊಟ್ಟಿ—ಲೀಲಾ, ನಿನ್ನ ಸ್ನೇಹಕ್ಕೆ ತಕ್ಕವಳಾಗ ಲಿಲ್ಲ ನಾನು. ನಿನು ಏನಾಗಬಾರದಿಂದು ಬಯಸಿದೆಯೋ ಆದೇ ಆಯಿತು. ನಾನೂ ಪ್ರಯತ್ನ ಪಟ್ಟಿ ಲೀಲಾ, ತುಂಬಾ, ತುಂಬಾ-ಆದರೂ ಸಾಧ್ಯವಾಗ ಲಿಲ್ಲ,” ಆವರಾಧಿಯಂತೆ ವಿಹ್ವಲಾಗಿ ಹೇಳಿದಳು ಪ್ರಭಾವತಿ.

“ಈಗ ಆ ಪಶ್ಚಾತ್ತಾ ಕ್ಷದಿಂದೆನು ಉಪಯೋಗ ಪ್ರಭಾ ಡಿಯರ್. ಕಟ್ಟಿ ಕನಸಿನಂತೆ ಅದನ್ನು ಮರಿತುಬಿಡು. ಮುಂದೇನು ಮಾಡಬೇಕೆಂದು ಯೋಚಿಸು” - ಪ್ಲೈರಾ ಹೇಳಿದಳು.

“ನಿನೇ ಹೇಳು ಪ್ಲೈರಾ, ನಾನೇನು ಮಾಡಲಿ ?”

“ನಾನೂ ಹೇಳಲಾರೆ ಪ್ರಭಾ. ಬಹಳ ಯೋಚಿಸಿದೆ, ನನಗೇನೂ ತೊಚಲಿಲ್ಲ. ಏನಾದರೂ ದಾರಿ ತೊರಿಸಿದರೆ ಲೀಲಾವತಿ ಹೇಳಬೇಕು.”

ಪ್ರಭಾ ಕಡೆದ ವಿಗ್ರಹದಂತೆ ವ್ಯಾನವಾಗಿ ಕುಳತ ಲೀಲಾವತಿಯನ್ನು ಸೋಡಿದಳು.

“ನಾನು-ನಾನು ಹೇಳುವುದೇ? ನಾನೇನು ಹೇಳಲಿ ಪ್ರಭಾ. ಏಕೋ ನನಗೆ ನನ್ನಲ್ಲಿದ್ದ ನಂಬಿಕೆಯೇ ಸಡಲಿ ಹೋಗಿದೆ. ಹೀಗೆ ಮಾಡಿದರೆ

ಹೀಗಾಗುತ್ತದೆ ಎಂದು ಏನೋ ತೆಕ್ಕ ಹಾಕಿದ್ದೆ. ಆದರೆ ನನ್ನ ಲೆಕ್ಕಾ ಚಾರ, ನಂಬಿಕೆಗಳು ಯಾವುದೂ ಸರಿಯಲ್ಲವೇನೋ ಎನಿಸುತ್ತದೆ. ಸಂಸಾರ-ಪ್ರೇಮ-ತಾಳೈ-ಏನೋ ಹುಚ್ಚು ನಂಬಿಕೆ ಇಟ್ಟಿಕೊಂಡಿದ್ದೆ. ಆದರೆ ನನಗೆ ಮಾತ್ರವೇ ಅವು ಸರಿಯೇನೋ. ನಮ್ಮ ನಂಬಿಕೆಗಳನ್ನು ಬೇರೆಯವರಿಗೆ ಉಪದೇಶ ಮಾಡುವುದು ಭಯಂಕರ ಆಪರಾಧವೆಂದೇ ಕಾಣತ್ತೆ ಪ್ರಭಾ-ವರದು ಸಾರಿ ಪ್ರಯತ್ನ ಪಟ್ಟಿ, ವರದು ಬಾರಿಯಾ ವಿಫಲಳಾದೆ. ಕಡೆಗೆ ಇವತ್ತು ಶಾಲಿನಿ ಹೇಳುವುದೇ ಸರಿಯೇನೋ ಅನಿ ಸುತ್ತದೆ.”

“ನನು ಹೇಳಿದಳು ನಿಮ್ಮ ಶಾಲಿನಿ ?”.ಫ್ಲೋರಾ ಕೇಳಿದಳು.

“ಗಂಡು-ಹೆಣ್ಣಿನ ಈ ಸಮಸ್ಯೆ ತೀರಬೇಕೆಂದರೆ ಈ ಹಳೆಯ ಜಗತ್ತಿಗೇ ಬೆಂಕೆ ಹಚ್ಚು ಹೊಸ ಜಗತ್ತು ಕಟ್ಟಬೇಕು. ಪ್ರೇಮ, ಸ್ನೇಹ, ಸಂಸಾರ ಎಲ್ಲವೂ ಈಗಿನ ಸಮಾಜ ರೀತಿಯಲ್ಲಿ ಬರಿ ಬೇಡಿಗಳಂತೆ.”

“ಹದಿನಾರಣೆಯ ಸತ್ಯ ಆ ಮಾತು. ಬೆಂಕೆ ಹಚ್ಚುವ ಕೆಲಸ ಯಾರಾದರೂ ಮಾಡುವುದಿದ್ದರೆ ಅದಕ್ಕೆ ನಾನೂ ಸಿದ್ಧವಾಗಿದೇನೇ”, ಫ್ಲೋರಾ ಖಾತ್ಮಾಹದಿಂದ ಹೇಳಿದಳು.

ಅವಳ ಮಾತು ಕೇಳಿ ಲೀಲಾವತಿಗೆ ಯಾತನೆಯಾದಂತೆ ಕಂಡಿತು. ಆದನ್ನು ಗಮನಿಸಿ ಫ್ಲೋರಾ.

“ನನ್ನ ಮಾತಿನಿಂದ ನಿಮಗೆ ನೋವಾಗುವುದೇನೋ. ನಿಮ್ಮ ಶಾಲಿನಿ ಆ ಮಾತು ಏಕಾಡಿದಳೋ ನಾನರಿಯೆ. ಆದರೆ ಇಮ್ಮು ನಿಜ-ನಾವು ಯಾವುದು ಒಳ್ಳೆಯವು ಎಂದು ನಂಬಿದ್ದೇವೋ, ಅದನ್ನೆ ಲಾಲ್ ಗಂಡು ನಂಬಿ ದಂತೆ ನಟಿಸಿ, ಆಚರಣೆಯಲ್ಲಿ ಪಾಲಿಸದೆ, ಅವನ್ನು ಬಂಧನವಾಗಿ ನಮ್ಮ ಮೇಲೆ ಹೇರಿದ್ದಾನೆಂಬುದು ನಿಜ. ಅಲ್ಲದೆ ಸುಧುವುದು ಕೆಟ್ಟಿದೇನೇ ಅಲ್ಲ, ಲೀಲಾವತಿ, ಕಾಡು ಬೆಳಸಬೇಕಾದರೆ ಸುಟ್ಟಿ ಮತ್ತೆ ಬೆಳಸುತ್ತಾರೆ. ಈ ಅಗ್ನಿಚಿಕಿತ್ಸೆ ನಮ್ಮ ಸಮಾಜಕ್ಕೂ ಆಗಬೇಕು.”—ತನ್ನ ಮಾತನ್ನು ವಿವರಿಸಿದಳು.

ಇನ್ನೂರ ಮೂವತ್ತೆರಡು

“ನಾನೂ ಹಾಗೇ ಹೇಳುತ್ತೀಯಾ? ಶಾಲಿನಿಯೊಬ್ಬಳೇ ಹಾಗೆ ಹೇಳುವುದೆಂದಿದ್ದೆ.”

“ನಾನು ಹೇಳಿದೆ, ಆಕೆ ಮಾತ್ರ ಹೇಳಿದರೆ ಸರಿಯೆ?”

“ನನ್ನನ್ನುತ್ತೆ ತಿಳಿದುಕೊಳ್ಳಬೇಡ ಫೈಲ್‌ರಾ. ಶಾಲಿನಿ ಈ ಜೀವನದಲ್ಲಿ ಪಡೆಬಾರದ ಕವ್ಯ ಅನುಭವಿಸಿದ್ದ ಳು. ಅವಳು ಅನುಭವಿಸಿದವ್ಯು ಚಿತ್ರ ಹಿಂಸೆ, ಯಾವುದಾತನೆಯನ್ನು ನಾನೂ ಅನುಭವಿಸಿದ್ದರೆ, ನಾನೂ ಹಾಗೇ ಹೇಳುತ್ತಿದ್ದೆನೋ! ಗುಡ, ಅತ್ತೆ, ಓರಗಿತ್ತಿಯರು ಎಲ್ಲರೂ ಸೇರಿ ಕೊಂಡು ಒಂದಾಗಿ ಬೇಟಿಯಾಡಿದರು ಅವಳನ್ನು—ಹೋಗಲಿ ಬಿಡು, ಎಲ್ಲಿಯ ಮಾತು ಈ ಹೊತ್ತಿನಲ್ಲಿ. ಇಲ್ಲಿರುವ ದುಃಖವೇ ಎಲ್ಲರೂ ಹಂಚಿ ಕೊಳ್ಳುವಷ್ಟುದೆ.”—ಲೀಲಾವಾತಿ ನಿಟ್ಟುಸಿರಿಟ್ಟು ಹೇಳಿದಳು.

“ಸಂತೋಷವಿರುವುದು—ಇತರರ ದುಃಖ ಕೇಳುವುದರಲ್ಲಿಯೇ. ಅಲ್ಲವೇ ಪ್ರಭಾ? ಅವಳು ಬೇಡವೆಂದರೆ. ಹೇಳಬೇಡ.”—ಫೈಲ್‌ರಾ ಹೇಳಿದಳು.

“ಅದೇನು ಹೇಳು ಲೀಲಾ.”

“ನಮ್ಮ ಮನೆಯಿಡಿಯಲ್ಲಾ-ಆದರ ಮೇಲಂತಹಿನಲ್ಲಿ ಒಂದು ಗುಜರಾತಿ ಸಂಸಾರವಿದೆ. ಉಳಿದವರೆಲ್ಲಾ ಈಗಲೂ ಇದಾರೆ, ಶಾಲಿನಿ ಮಾತ್ರ ಇಲ್ಲ. ಎಲ್ಲರೂ ಪಶುಗಳೇ. ಯಾರಿಗೂ ಎಳ್ಳುಕಾಳು ಮುಕ್ಕು ಮೊನೆಯಷ್ಟುದರೂ ಸಂಸ್ಕಾರವಿಲ್ಲ. ಅವರಲ್ಲಿ ಎರಡನೇ ಮಗ ನಾಭಾರಾವುನ ಹೆಂಡತಿ ಶಾಲಿನಿ. ಅತ್ತೆ ಎನ್ನಿಸಿಕೊಂಡವಳು, ಈ ಹುಡುಗಿಯನ್ನು ಮನೆಗೆ ತಂದುಕೊಳ್ಳುವಾಗ ಎಪ್ಪು ಉತ್ಸಾಹವಾಗಿದ್ದಳು ಎಂತ. ಮುದುವೆಯಾದ ಮೇಲೂ ಅನ್ನೆ—ನನ್ನ ಸೊಸಿ ಹಾಗೆ, ಹೀಗೆ. ಅಂಥ ಹುಡುಗಿ ಸಾವಿರಕೆಳ್ಳಿ ಬ್ಬರು ಸಿಕ್ಕುವುದಿಲ್ಲ. ನನ್ನ ಮಂಗನ ಪುಣ್ಯ ಬಹೆ ದೊಡ್ಡದು ಎಂತೆಲ್ಲಾ ಹೇಳುತ್ತಿದ್ದವಳಿಗೆ, ಸೊಸಿ ಮನೆಗೆ ಬಂದ ಮೇಲೆ ಏನಾಯಿತೋ, ಆ ಹುಡುಗಿಯ ಮೇಲೆ ದ್ವೀಪ ಸಾಧಿಸಲಾರಂಭಿಸಿದಳು. ಈ ಹುಡುಗಿ ನಿಂತರೆ ತಪ್ಪು, ಕೂತರೆ ತಪ್ಪು. ದಿನಕ್ಕೆ ನಾಲ್ಕು ಸಲ ಸೊಸೆಯ ಮೇಲೆ ದೂರು ಹೇಳಲು ಬರುತ್ತಿದ್ದ ಳು ನನ್ನ ಜತ್ತಿರ.

“ನನ್ನ ಸೋಸೆ ಅವು ಒಕ್ಕೆಯವಳು ಎನ್ನುತ್ತಿದ್ದೆಯಲ್ಲ, ಇವು ಬೇಗ ಕೆಟ್ಟೆವಳಾದಳೇ? ” ಅಂದರೆ,— ‘ನನ್ನ ಸೋಸೆ ಶುದ್ಧ ಚಂಡಾಲಿ ಲೀಲಾ ಬಹೆನಾ, ಮನೆಗೆ ಬರೊಕೆ ಮುಂಚಿ ಬೆಕ್ಕಿನ ಹಾಗಿದ್ದು ಈ. ಈಗ ಗಂಡನ್ನು ತನ್ನ ಬಲೆಯಲ್ಲಿ ಹಾಕಿಕೊಂಡು, ನನ್ನ ಮೇಲೇ ಮಗನ್ನು ಎತ್ತಿ ಕಟ್ಟು ತ್ವಾಳಿ. ಮಾರೀನ ಮನೆಗೆ ತಂದ ಹಾಗಾಯಿತು’ ಎನ್ನುತ್ತಿದ್ದು ಈ ಅಳುತ್ತಾ.

“ನನಗಾಗ ಶಾಲಿನಿಯ ಪರಿಚಯವಿಲಿಲ್ಲ. ಎಂತೆಂಥ ಹೆಂಗಸರೋ ಇರುತ್ತಾರೆ. ಇವಳೂ ಅಂಥವಳೊಬ್ಬಿಲ್ಲಿತ್ತೆಕು. ಅವರ ಸಂಸಾರ ಹೇಗಾದರೆ ನನಗೇನು ಅಂತ ಸುಮೃದ್ಧಿಬಿಟ್ಟೆ.

“ನಾಲ್ಕು ದಿನವಾದ ಮೇಲೇ ಶಾಲಿನಿಯ ಪರಿಚಯವೂ ಆಯಿತು. ಅವಳ ಪರಿಚಯವಾದ ಮೇಲೇ, ಅವಳ ಅತ್ಯೇ ಹೇಳಿದ ಯಾವ ಮಾತೂ ನಿಜವಲ್ಲವೆಂದು ನನಗೇ ಮನವರಿಕೆಯಾಯಿತು. ಶಾಲಿನಿ ತುಂಬಾ ಒಕ್ಕೆ ಹುಡುಗಿ. ಗಂಡನ ಮೇಲೇ ಇನ್ನಿಲ್ಲದೆಪ್ಪ ಪ್ರೀತಿ, ದೇವರು ಎನ್ನು ವಪ್ಪು ಭಕ್ತಿ. ಗಂಡ ಕಾಲಿನಲ್ಲಿ ತೋರಿದ್ದನ್ನು ತಲೆಯ ಮೇಲೇ ಹೊತ್ತು ಮಾಡಲು ಸಿದ್ಧವಿದ್ದು. ಅತ್ಯೇ, ಓರಿತ್ತಿ, ತನ್ನ ಗಂಡನ ಆಣ್ಣ, ಅವರ ಮಕ್ಕಳು ಎಲ್ಲರಲ್ಲೂ ಪ್ರೀತಿಯೇ. ಅವರನ್ನೂ ಒಲಿಸಿಕೊಳ್ಳಲು ಬೇಕಾದದ್ದು ಮಾಡಲು ಸಿದ್ಧವಿದ್ದು. ಆದರೆ ಅವರಿಗೆಲ್ಲ ಅವಳ ಪ್ರೀತಿ, ವಿಶ್ವಾಸದ ಬೆಲೆಯೇ ಇದ್ದಂತಿರಲಿಲ್ಲ. ಕತ್ತಿಯ ಹಾಗೆ ಭಾಕರಿ ಮಾಡಿಸುತ್ತಿದ್ದರು. ಅಡಿಗೆ, ಕಸ-ಮುಸರೆ, ಬಟ್ಟಿ ಒಗೆಯುವುದು, ನೀರು ತುಂಬಾವುದು, ಅವರಿಗೆ ಬೇಕಾದದ್ದನ್ನು ಮಾಡುವುದು-ಎಲ್ಲಕ್ಕೂ ಅವಳೇ. ಕೆಲಸಕ್ಕೆ ಸೋಮಾರಿತನ ಮಾಡುವ ಹೆಣ್ಣಿಲ್ಲ ಶಾಲಿನಿ. ಅಷ್ಟಲ್ಲಿ, ಇನ್ನುಷ್ಟು ಕೆಲಸ ಮಾಡಲಿಕ್ಕೂ ಸಿದ್ಧವಾಗಿದ್ದು. ಅವಳಿಗೊಂದೇ ದುಃಖ—

“ಎಷ್ಟು ಕೆಲಸ ಬೇಕಾದರೂ ಮಾಡಿಸಲಿ, ಅದಕ್ಕೇ ಅಷ್ಟನೇ ನಾನಿ ರೋದು. ಆದರೆ ಸುಮೃದ್ಧಸುಮೃನೇ ಇಲ್ಲದ ಚಾಡಿ ಹೇಳಿ, ನನ್ನ ಗಂಡನಿಗೆ ಪಣ್ಣನ್ನು ಕಂಡರೆ ಆಗದ ಹಾಗೆ ಮಾಡುತ್ತಾರೆ. ನಾನೇನು ಮಾಡಲಿಬಹೆನ್” ಎಂದು, ಕಣ್ಣೀರಿನಲ್ಲಿ ಕರಗಿಹೋಗುತ್ತಿದ್ದು ಈ.

ಇನ್ನೂರ ಮೂನಕ್ಕಾಲ್ಲು

“ನಿನ್ನ ಗಂಡ ಅವರ ಮಾತೀಕೆ ನಂಬುತ್ತಾನೆ ಅವನಿಗೆ ಕೆಟ್ಟಿಲ್ಲವೇ? ಅವರು ಏನಾದರೂ ಹೇಳಲಿ, ನಿನ್ನನ್ನು ಕೇಳಿದರೆ ನಿಜ ಗೊತ್ತಾಗುವುದಿಲ್ಲವೇ?” ಎಂದರೆ-

“ಅವರಿಗೆ ಅದಕ್ಕೆಲ್ಲಾ ಎಲ್ಲಿ ಬಿಡುವು ಬಹೇನ್. ಹಗಲು ಹೋದರೆ ಕತ್ತಿ ಹಾಗೆ ದುಡಿದು ರಾತ್ರಿ ಮನೆಗೆ ಬರುತ್ತಾರೆ. ಬಂದ ಕೂಡಲೀ ಇವರು ಏನಾದರೂ ಹೇಳಿ ಅವರನ್ನು ರೇಗಿಸುತ್ತಾರೆ. ಅತ್ತಿ ಚಾಡಿ ಹೇಳಿ ಅಳುತ್ತಾರೆ. ದುಡಿದು ಬೇಸತ್ತು ಮನೆ ಕಂಡರೆ ಸಾಕು ಅಂತ ಬಂದ ಅವರು ನನ್ನ ಮೇಲೆ ರೇಗಿ, ಹೊಡೆಯುತ್ತಾರೆ. ಅವೊಂದೇ ಅವರಿಗೆ ತಿಳಿಯುವುದು ಬಹೇನ್.”

“ನಿನ್ನ ಗಂಡ ಮನುಷ್ಯನಲ್ಲ, ಪಶು” ಎಂದರೆ, ‘ಅಲ್ಲ ಲೀಲಾ ಬಹೇನ್, ಅವರು ದೀವರಂಥವರು, ಅವರೇನು ಮ್ಹಾಡಬೇಕು ಹೇಳು, ಕಷ್ಟಪಟ್ಟಿ ಬಂದವರಿಗೆ ಒಂದು ಗಳಿಗೆ ಹಾಯಾಗಿರಲೂ ಬಿಡದಿದ್ದರೆ. ದಿನಾ ಹೀಗಾದರೆ ಯಾರಿಗೆ ರೇಗುವುವೆಲ್ಲ? ಅವರು ಯಾರ ಮೇಲೆ ತಮ್ಮ ಸಿಟ್ಟಿ, ತೊರಿಸಬೇಕು, ನನ್ನ ನೇಲೀ ತಾನೇ? ಅದಕ್ಕೇ ಹಾಗೆ ಮಾಡುತ್ತಾರೆ?’ ಹೇಗೆಂದು ಗಂಡನ ಪರ ವಾದ ಮಾಡುತ್ತಿದ್ದಳು

“ನಿನ್ನ ಓರಗತ್ತಿ ಎಂಥ ಹೆಂಗಸು. ಅವಳೂ ಹೆಂಗಸಿಲ್ಲವೇ? ಅವಳು ಹೇಗೆ ಸುಮೃದ್ಧಿರುತ್ತಾಳೆ, ಇದೆಲ್ಲಾ ನೋಡಿಕೊಂಡು.” ಎಂದರೆ,

“ಆಕೆ ಏನು ಕಡವೆ ಉರಿದಿದಾಳೇ ಈ ಅತ್ತಿ ಕೈಲಿ, ಲೀಲಾ ಬಹೇನ್. ಈಗ ನಾನು ಬಂದ ಮೇಲೆ, ಅವಳನ್ನು ಕಾಡಿಸುವುದು ಕಡವೆ ಆಗಿದೆ. ಈಗ ನನ್ನ ಪರ ವಹಿಸಿದರೆ, ಮತ್ತೀನು ಗ್ರಹಚಾರವೋ ಅಂತ, ಅವರು ಹೇಳಿದ್ದಕ್ಕೆ ಹೂಗುಟ್ಟಿತ್ತಾಳೆ. ನನ್ನನ್ನು ಉರಿಸಿದರೆ, ಅತ್ತಿಯವರಿಗೆ ಸಂತೋಷವಾಗುತ್ತೇ ಅಂತ, ಅವಳೂ ಆದೃಷ್ಟ ಕೆಟ್ಟಿದು. ಒಳೆ ಗಂಡನನ್ನು ಕಟ್ಟಿಕೊಂಡರೂ, ಸುಖಪಡೋದು ನನ್ನ ಹಣೀಲಿ ಬರಿಲಿಲ್ಲ’ ಅಂತ ಕಟ್ಟೀರು ಹಾಕುತ್ತಿದ್ದಳು.

“ಅದಿರಲಿ—ಆ ಗಂಡ ಅನ್ನಿ ಸಿಕ್ಕುಂಡವನ್ನು ಆ ಹುಡುಗಿಯನ್ನು ಹೊಡಿಯುವುದು ಎಂದರೇನು—ನಾನೂ ನೋಡಿದೇನೆ ಪ್ರಭಾ—ಗಂಡಂದಿರು ಸಿಟ್ಟೆನಲ್ಲಿ ಒಂದು ಏಟು ಹಾಕುವಹುದು ಆನ್ನು, ಆದರೆ ಹಾಗೆ ಹೊಡಿಯುವುದನ್ನು ಮಾತ್ರ ನಾನೆಲ್ಲಾ ಕಂಡಿಲ್ಲ. ಹೊಡಿದರೆ ದನಕ್ಕೆ ಹೊಡಿದ ಹಾಗೆ. ಒಂದು ದಿನ ಹೊಡಿದರೆ, ಬಾಸುಂಡಿ ಮೂರು ಮೂರು ದಿನ ಮಾಯುತ್ತಿರಲ್ಲ. ಚೇರಿಯವರು ಯಾರಾದರೂ ಹಾಗೆ ಏಟು ತಿಂದಿದ್ದರೆ, ವಾರಗಟ್ಟುಲೆ ಹಾಸಿಗೆ ಬಿಟ್ಟೀ ವ್ಯೇಲೇಜುತ್ತಿರಲ್ಲ. ಅಂಥ ಏಟು ಶಾಲಿಸಿಗೆ ದಿನ ಬಿಟ್ಟು ದಿನವಾದರೂ ಬೀಕುತ್ತಿತ್ತು. ಹಾಗೂ ಬಾಯಿ ಮುಚ್ಚಿಕೊಂಡು ದುಡಿತಾ ಇದ್ದಳು.

“ಎಷ್ಟಾದರೂ ಅವಳೂ ಮನುಷ್ಯಳು ತಾನೇ. ಒಂದೊಂದು ದಿನ ಆ ವ್ಯಧಿ ತಡೆಯಲಾರದೆ—‘ಬಹುನ್’, ನಾನಿಲ್ಲಿ ಬದುಕಲಾರೆ. ಎಲ್ಲಾದರೂ ಓಡಿಹೋಗಿ ಪ್ರಾಣ ಕಳಿದುಕೊಳ್ಳುತ್ತೇನೆ” ಎಂದು ಗೋಳಾಡುವಳು.

“ಅಂಥ ಹೊತ್ತಿನಲ್ಲಿ ನಾನೇ ಅವಳಿಗೆ ಸಮಾಧಾನ ಹೇಳುತ್ತಾ ಇದ್ದೆ—‘ಹಾಗೆಲ್ಲಾದರೂ ಮಾಡಿಕೊಂಡೀಯ, ದುಃಖದ ಹೊತ್ತಿನಲ್ಲಿ. ಎಷ್ಟು ದಿನ ಹೀಗಿರುತ್ತೇ? ಇಷ್ಟು ದಿನ ಅನುಭವಿಸಿ ಈಗ ಪ್ರಾಣ ಬಿಟ್ಟರೆ ಏನು ಬಂದ ಹಾಗಾಯಿತು? ನಾಲ್ಕು ದಿನ ಕಾಲ ಹಾಕು. ನಿಮಗೂ ಮಕ್ಕಳು ಮರಿ ಅಂತ ಆದರೆ, ಸಿನ್ನ ಗಂಡ ತಾನೇ ದಾರಿಗೆ ಬರುತ್ತಾನೆ, ಅಂತ ಪ್ರಭಾಗೆ ಹೇಳಿದ ಹಾಗೇ, ಅವಳಿಗೂ ತಾಕ್ಕಿಯು ಉಪದೇಶ ಮಾಡಿದೆ ಹೊತ್ತಿರಾ. ಆದರೆ ಆಗಲೂ ಅದರಿಂದ ಉಪಯೋಗವಾಗಲಿಲ್ಲ.

“ನನಗಂತೂ ಆ ಹುಡುಗಿರು ಗೋಳು ಕೇಳಿ ಸಾಕಾಗಿಹೋಯಿತು. ಕಡೆಗೊಂದು ದಿನ ತಡೆಯಲಾರದೆ ಅವಳ ಆತ್ಮಿ ಗೋಧ್ಂಬಾಯಿಯನ್ನು ಕರೆದು ಚನ್ನಾಗಿ ಥೀಮಾರಿ ಮಾಡಿದೆ. ‘ನಿನಗೂ ಮಂಕುಬಳದಿ ಚಲ್ಲಿದಳೇ ಆ ಮಾಯಾಂಗನೇ’ ಅಂತ ಬಡಿವಾರದ ಮಾತಾಡಿಕೊಂಡು ಹೋದಳು ಆವಳು. ಅವತ್ತಿನಿಂದ ಇದುರಿಗೇ ಕಂಡರೂ ಸುಮ್ಮನೆ ಮುಖ ನೋಡಿ, ಕಣ್ಣೀರು ಹಾಕಿಕೊಂಡು ಹೋಗುತ್ತಿದ್ದಳು. ಅಷ್ಟು ವಿಶ್ವಾಸವಾಗಿದ್ದವಳು ಹೀಗೇ ಇನ್ನೂರ ಮೂರತ್ತಾದು

ಕಾದಳು ಅಂತ ತ್ವರಿತವಾಯಿತು. ಒಂದು ದಿನ ನಾನೇ ಕರೆದು, ‘ಹೀಗೇಕೆ ವಾಡುತ್ತಿ ಶಾಲಿನಿ?’ ಅಂತ ಹೇಳಿದೆ. ‘ನಿನ್ನ ಜೈಲಿ ಮಾತಾಡಕೂಡದು, ಮಾತಾಡಿದರೆ ನಾಲಿಗೆ ಸೀಳಬಿಡುತ್ತೇನೇ, ಅಂತ ಹೇಳಿದಾರೆ ಅತ್ತೆ. ನೀನು ನನ್ನ ಪರವಾಗಿ ಆಕೆಗೆ ಏನೋ ಅಂದಿರಂತೆ. ಅವತ್ತು ರಂಪೋ ರಾಮಾ ಯಣವಾಗಿ ಹೋಯಿತು. ಕಂಡವರ ಮನೆಗೆ ಹೋಗಿ ಚಾಡಿ ಹೇಳು ತ್ತೀಯಾ ಮುಂಡೆ-ಅಂತ ಕಾಲ ಮೇಲೆ ಬರೆ ಹಾಕಿದರು, ಬಹೇನಾ. ನನ್ನ ತಪ್ಪು ತಿಳಿದುಕೊಳ್ಳಬೇಡಿ’ ಅಂತ ಕಳ್ಳತನ ಮಾಡಿದವಳ ಹಾಗೆ ಹೆದರಿಕೊಂಡು ಓಡಿಹೋದಳು. ಅವತ್ತು ನನಗೆ ಬಂದ ಸಿಟ್ಟಿನಲ್ಲಿ ನಾನೂ ಜಗತ್ತಿಗೆ ಬೆಂಕಿ ಹಾಕುವುದಕ್ಕೆ ಸಿದ್ಧವಾಗಿದ್ದೆ. ಅದರೇನು ಮಾಡಲಿ-ಹಲ್ಲು ಕಡಿದು ಸುಮೃದ್ಧಾದೆ.

“ಹೀಗೇ ಅಷ್ಟು ದಿನ ಕಳೆಯಿತು.

“ನಲವತ್ತೀರದರ ಜಳುವಳಿಯ ಕಾಲ ಬಂತು. ಬೊಂಬಾಯಿನಲ್ಲಿ ಬೀದಿ ಬೀದಿಗೂ ಸಭೆ, ಮೇರವಣಿಗೆ, ಲಾರಿ ಭಾಜು, ಗೋಲಿಬಾರ. ಗಾಂಥಿಜಿ ಹೆಸರು ಹೇಳಿದರೆ ಸಾಕು-ಜೈಲಿಗೆ ತುಂಬುತ್ತಿದ್ದರು. ಆ ಹೊತ್ತಿ ನಲ್ಲಿ ಶಾಲಿನಿಗೆ ಅದೇನು ಬುದ್ಧಿ ಬಂತೋ-ದೇವರೇ ಬಲ್ಲ. ಪೇಟಿಗೆ ಸಾಮಾನು ತರಲು ಹೋದವಳು, ತಾನೂ ಮೇರವಣಿಗೆಯ ಜೊತೆ ಹೋಗಿ, ಬಾವುಟ ಹಿಡಿದು ಜೈಲಿಗೆ ಹೋಗಿಬಿಟ್ಟಳು—”

“ಬಹಳ ಬೆಳ್ಳಿ ಕೆಲಸ ಮಾಡಿದಳು,” ಎಂದು ಪ್ಲೋರಾ ಉತ್ತಾಹ ದಿಂದ ಚಪ್ಪಾಳಿ ತಪ್ಪಿ ಹೇಳಿದಳು.“ಅತ್ತಿಯ ಕಾಟ ತಪ್ಪಿಸಲು ಅತ್ಯುತ್ತಮ ಉವಾಯ. ಜೈಲಿಗಂತ ಉತ್ತಮ ರಕ್ಷಣೆಯ ಸ್ಥಳವೇ ಇಲ್ಲ ಈ ದೇಶ ದಲ್ಲಿ.”

“ಅತ್ತಿ; ಗಂಡ, ಓರಗಿತ್ತ ಅವರೆಲ್ಲಾ ಏನು ಮಾಡಿದರು ಆಗ ?”
ಪ್ರಭಾ ಕೇಳಿದಳು.

“ಏನು ಮಾಡುತ್ತಾರೆ. ಅವಳ ಹೆಸರು ಹೇಳಲೇ ಅವರಿಗೆ ಹೆದರಿಕೆ. ತನ್ನನ್ನೆಲ್ಲಿ ಜೈಲಿಗೆ ಕೂಡಿಸುತ್ತಾರೋ ಎಂತ. ಅವಳನ್ನು ಬೈದರು,

ತಪಿಸಿದರು-ಸುಮೃನಾದರು. ನಾಲ್ಕು ದಿನ ಕೆಳೆದ ಮೇಲೆ ಗೋಧೂ ಬಾಯಿ ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿ, ಸೇಡು ತೀರಿಸಿ ಕೊಂಡೆ ಎಂದು ಶೈಪ್ಪಳಾದಳು.”

“ಆ ಸೋಸೆಯನ್ನು ಶಾಲಿನಿಯನ್ನು ಉರಿಸಿದ ಹಾಗೇ ಉರಿಸಿದರೋ?”
ಪ್ರಭಾ ಕೇಳಿದಳು.

“ಇವರು ಉರಿಸಿದರೆ ಅವಳು ಉರಿಯ ಬೇಕೆಲ್ಲ. ಗಂಡ ಅತ್ಯೇಯ ಮಾತು ಕೇಳಿ ಹೊಡಿಯಲು ಬಂದಾಗ ‘ನನ್ನ ಮೈ ಮೇಲೆ ಕೈ ಹಾಕಿದರೆ ನಿನ್ನ ದುರಿಗೇ ಬೇರೆಯವನನ್ನು ಕಟ್ಟಿಕೊಳ್ಳತ್ತೇನೆ’ ಎಂದಳು. ಗಂಡ ಬಾಯಿ ಮುಚ್ಚಿಕೊಂಡ. ಅತ್ಯ ಸೌಷ್ಟು ಹುಡಿದರೆ, ಇವಳು ಪೊರಕೆ ತೀಗಿದು ಕೊಂಡಳು. ಅಗ-ಗೋಧೂಬಾಯಿಯೂ ಮತ್ತು ಗಾದಳು. ಈಗ ಯಾವಾಗ ಲಾದರೂ ಒಂದೊಂದು ಸಲ ಗೋಧೂಬಾಯಿ ಮನೆಗೆ ಬರುತ್ತಾಳೆ. ‘ಹೊಸ ಸೋಸೆ ಹೋಗಿದಾಳಿ ಗೋಧೂಬಾಯಿ’ ಎಂದರೆ ‘ಬಂಗಾರದಂಥ ಸೋಸೆ. ಆ ಹೀಡೆ ಹೋದದ್ದೇ ಒಳ್ಳೆಯದಾಯಿತು’ ಎನ್ನ ತಾತ್ತಾಳೆ. ಅವಳ ಮಾತು ಕೇಳಿ ನನಗೆ ನಗು ಬರುತ್ತದೆ.”

“ಅಮೇಲೆ-ಶಾಲಿನಿಯದೇನಾಯಿತು ಲೀಲಾ?” - ಶೈಲೀರಾ ಕುತೊಹಲವನ್ನು ತಡೆಯಲಾರದೆ ಕೇಳಿದಳು.

“ಅದಾದ ಮೇಲೆ ನಾಶ್ವಿದು ತಿಂಗಳು ಕಾಲ ನನಗೂ ಸಿಕ್ಕಿರಲಿಲ್ಲ. ಆ ಮೇಲೆ ಒಮ್ಮೆ ಆಕಸ್ಮಾತ್ತಾಗಿ ಪೆಟೆಯಲ್ಲಿ ಸಿಕ್ಕಿದಳು. ತುಂಬಾ ಬದಲಾಯಿಸಿ ಹೋಗಿದ್ದಳು ಶಾಲಿನಿ. ‘ತಾಗ ಎಲ್ಲಿದೀಯ, ಏನು ಮಾಡುತ್ತಿದೀಯ?’ ಅಂತ ವಚಾರಿಸಿದೆ. ‘ಖಟಾವ’ ಬಟ್ಟೆ ಗಿರಣೆಯಲ್ಲಿ ಪ್ರಿಂಟೆಂಗ ಶಾಖೆಯಲ್ಲಿ ಕೆಲಸ ಮಾಡುತ್ತಿದೀನಿ’ ಅಂದಳು. ‘ಜ್ಯೇಳಿನಿಂದ ಯಾವಾಗ ಒಂದೆ, ಅಲ್ಲೇನಾಯಿತು ಅಂತ ಕೇಳಿದೆ. ತನ್ನ ಕಥೆಯೆಲ್ಲ ಹೇಳಿದಳು. ಜ್ಯೇಳಿನಲ್ಲಿದ್ದಾಗ ಅವಳಿಗೆ ಅಲ್ಲಿದ್ದ ಒಬ್ಬ ಕಮ್ಮುನಿಸ್ಟ್ ಚೈದಿಯ ಪರಿಜಯ ವಾಯಿತಂತೆ. ಆತ ಇವಳ ಕಥೆಯನ್ನು ಅಲ್ಲ ಕೇಳಿ ‘ಇದು ನಿನ್ನಬ್ಬಳ ಅವಸ್ಥೆಯೇ ಆಲ್ಲ, ಹೈಂಡ್ಲೋಡೆಕೆದಲ್ಲಿ ಲಕ್ಷ್ಯಾಂತರ ಜನ ಹೆಂಗಸರು ಹೀಗೇ ಇನ್ನೂರ ಮೂವತ್ತೆಂಟು

ಕೆಷ್ಟುಪಡೆತ್ತಿದ್ದಾರೆ. ಅತ್ತೀ ಮಾವ, ಬೇಡದ ಗಂಡಂದಿರ ಸಮಸ್ಯೆಯೋಂದೇ ಅಲ್ಲ, ನೂರಾರು ಬೇರೆ ಸಮಸ್ಯೆಗಳೂ ಹೆಂಗಸಂಗಿದೆ. ಮುಖ್ಯವಾಗಿ ಇದು ಹಣಕ್ಕೆ ಸಂಬಂಧಿಸಿದ್ದು ತಾನು ದುಡಿಯುತ್ತೀನೆ ಎಂಬ ಬಲದ ಮೇಲೆ, ಗಂಡಸು, ಹಣ ಗಳಿಸುವ ಸಾಧನವನ್ನೆಲ್ಲ ತಾನೇ ವಶಪಡಿಸಿಕೊಂಡು, ಹೆಂಗಸನ್ನೂ ಗುಲಾಮಳನ್ನಾಗಿ ಮಾಡಿದ್ದಾನೆ. ಹೆಂಗಸರ: ಹಾಗೇ, ಕೂಲಿಗಾರರು, ರೈತರು ಎಲ್ಲರೂ ನರಳುತ್ತಿದಾರೆ. ಇದು ಎಲ್ಲಾ ಒಟ್ಟುಗೇ ತೊಲಗಬೇಕು. ಅದಕ್ಕೆ ಕ್ರಾಂತಿಯಾಗಿ, ಇವತ್ತು ಜನರ ಮೇಲೆ ಅತ್ಯಾಚಾರ ಮಾಡುತ್ತಿರುವವರನ್ನೆಲ್ಲಾ ಸಿಮೂಲ ಮಾಡಬಿಡಬೇಕು. ಅದಕ್ಕೆ ದುಡಿಯುತ್ತೀಯಾ ?” ಎಂದು ಕೇಳಿದನಂತೆ. ಶಾಲಿನಿಗೂ ವೊದವೊದಲು ಅರ್ಥವಾಗಿದ್ದರೂ, ಅತ ಎಲ್ಲಾ ವಿವರಿಸಿ ಹೇಳಿದ ಮೇಲೆ, ಅವಳಿಗೂ ಅತ ಹೇಳಿದುದು ಸರಿ ಎನಿಸಿತಂತೆ. ಜೈಲಿನಿಂದ ಬಂದ ಮೇಲೆ, ಆ ಪಾಟ್‌ಯಲ್ಲಿ ಸೇರಿ ಕೆಲಸ ಮಾಡುತ್ತಿದಾಳೆ. ಈಗ ಗಂಡಸು ಅಂದರೆ ಕೆಂಡ ಕೆಂಡ ವಾಗುತ್ತಾಳೆ ಶಾಲಿನಿ. ಅದರ ಹೈದರಾಯ ಮಾತ್ರ ಬೆಳ್ಳಿ.”

“ಅವಳ ಮಾತು ಸಿನಗೇನ್ನಿಂದಿತು ಲೀಲಾ ?”—ಕುತ್ತೊಹಲದಿಂದ ಕೇಳಿದಳು ಪ್ರಭಾವಾತ್ಮ.

“ಅವಳು ಹೇಳೋದು ಅರ್ಥ ನಿಜ-ಅರ್ಥ ಸರಿಯಲ್ಲ ಎನಿಸಿತು.”

“ಏಕೆ ?”

“ಗಂಡಸು ಹೆಂಗಸನ್ನು ಕಾಣಬೇಕಾದ ಹಾಗೆ ಕಾಣುತ್ತಿಲ್ಲ, ಅದು ತಮ್ಮಬೇಕು, ಹೆಂಗಸೂ ಮನುಷ್ಯಾಗಿ ಬಾಳಬೇಕು ಅನ್ನೊಂದು ನಿಜ. ಅವು ನಾನೂ ಒಪ್ಪಿಕೊತ್ತಿನಿ ಪ್ರಭಾ. ಅದರೆ ಅವಳ ದಾರಿ-ರಕ್ತವಾತ ಮಾಡಬದಲಾಯಿಸಬೇಕು ಅನ್ನೊಂದು ಹಿಡಿಯೋಣಿ.”

“ಹಾಗಾಗಿದ್ದರೆ ಈ ಗಂಡಸು ಗೂಳಿ ದಾರಿಗೆ ಬರುತ್ತಾನೆಯೇ ?”
ಫೌಲ್‌ರಾ ಕೇಳಿದಳು.

“ಹಾಗಾದರೆ ಗಂಡಸರನ್ನೆಲ್ಲ ಕೊಂಡುಬಿಟ್ಟರೆ ಈ ಪ್ರವಂಚ ಖದ್ದಾರವಾಗುತ್ತೀಯೇ ? ಈ ಪ್ರವಂಚ ನಡೆಯಲಿಕ್ಕೆ ಗಂಡಸು ಹೆಂಗಸು

ಇಬ್ಬರೂ ಬೇಕಲ್ಲವೇ? ಗಂಡಸರನ್ನು ಬಿಟ್ಟರೆ ಹೆಂಗಸಿಗೆ ನಡೆಯೋಣಿ, ಹೆಂಗಸನ್ನು ಬಿಟ್ಟರೆ ಗಂಡಸಿಗೆ ನಡೆಯೋಣಿ. ಇಬ್ಬರೂ ಇದ್ದರೇ, ಹೊಂದಿಕೊಂಡು ನಡೆದರೇ ಪ್ರಪಂಚ-ಹಾಗಿರೋವಾಗ ಗಂಡಸು ಶತ್ರು ಅಂತ ಕೆಂಡ ಕಾರಿದರೆ ಏನಾಗುತ್ತೇ ಪ್ರಭಾ. ಏನು ಕ್ರಾಂತಿಯಾದರೂ, ಆಮೇಲಾದರೂ ಗಂಡಸು ಹೆಂಗಸು ಕೂಡಿಕೊಂಡೇ, ಮನಸುಗಳನ್ನು ಹೊಂದಿಸಿಕೊಂಡೇ ನಡೆಯಬೇಕಲ್ಲ. ಹಾಗಿರುವಾಗ ಈ ರಕ್ತವಾತ್, ಕ್ರಾಂತಿ ಯಾವುದೂ ಇಲ್ಲದೆ, ಒಬ್ಬರನ್ನೊಬ್ಬರು ಆರಿತು ನಡೆದು, ಸಂಸಾರ ಸುಖವಾಗಬೇಕು ಅಂತ ನನ್ನ ಆಸೆ.”

“ಆ ಆಸೆ ಎಲ್ಲರಿಗೂ ಇದೆ. ಆದರೆ ಆಸೆ ಇರುವುದೇ ವಿಫಲತೆಗಾಗಿ. ಆಲ್ಲವೇ?” - ಫ್ಲೀರಾ ಹೇಳಿದಳು -

“ಈ ಆಸೆ, ಬರೀ ಹೆಂಗಸಿಗೇ ಇದ್ದರೆ ಆಯಿತೆ? ಗಂಡಸಿಗೂ ಇರಬೇಡವೇ? ಗಂಡಸಿಗೆ ಈ ಬುದ್ಧಿ ಬಂದಿಲ್ಲ ಎನ್ನುವುದಕ್ಕೆ ಪ್ರಭಾ ಜೀವನವೇ ಸಾಕ್ಷಿಯಾಗಿಲ್ಲವೇ ಲೀಲಾ? ಕವಯ್ಯನಿಸಂ ಒಕ್ಕೆಯದೋ ಕೆಟ್ಟಿದೋ ಕೇಳಲಾರೆ. ಆದರೆ ಇಷ್ಟ ಮಾತ್ರ ಬಲ್ಲಿ-ಈ ಗಂಡಸಿಗೆ ಪೆಟ್ಟಿ ಬೀಳದೆ ಬುದ್ಧಿ ಬರುವುದಿಲ್ಲ.”

“ಅದಕ್ಕೇ ಫ್ಲೀರಾ ನಾನು ಆಗಲೇ ಹೇಳಿದ್ದೂ ನನ್ನಲ್ಲಿ ನನಗೆ ನಂಬಿಕೆ ಸಡಲಿಹೋಗಿದೆ, ಎಂದ್ದೂ. ಹೀಗಾಗಿಯೇ ಗಂಡಸಿಗೆ ಬುದ್ಧಿ ಬರಬೇಕೆಂದಿದ್ದರೆ ತಪ್ಪಿಸುವವರಾರು? ಹಾಗಾಗಬಾರದು, ಕೂಡಿದುದು ಒಡೆಯಬಾರದು, ಬೆಸುಗೆ ಬಿಚ್ಚಿಬಾರದು ಎಂದು ಬಯಸಿದೆ. ಆಗಲಿಲ್ಲ. ನನ್ನ ಮಾತು ನಂಬಿ ಪ್ರಭಾ ಹೆಚ್ಚು ಬಳಲಲು ಕಾರಣವಾಯಿತು. ಪ್ರಭಾ ನ್ನು ವಾತು ನಂಬಿದೆ, ಹೇಂದಲೇ ಬಿಗಿಯಾಗಿದ್ದರೆ ಸರಹೋಗುತ್ತಿತ್ತೊಂದು - ನಾನೇನೂ ಕೇಳಲಾರೆ, ನನ್ನ ಮತಿಯೇ ಮನಸಿಸಿಹೋಗಿದೆ. ಹೀಗಾಗಿ ವುದೆಂದಿರಲ್ಲ ನನಗೇ... ತೀರಾ ಅನಿರೀಕ್ಷಿತ.”

ಮತ್ತೆ ಮಾತು ಆರಂಭವಾದಲ್ಲಿಗೇ ಬಂದಿತು. ಶಾಲಿನಿಯ ಕಥೆ, ಕವಯ್ಯನಿಸಂ ಜಚ್ಚೆ ಪ್ರಭಾವಶಿಯ ದುಃಖದ ಉದ್ದೇಶನನ್ನು ಕೊಂಡ ಕಥವು ಮಾಡಿತ್ತು.

ಇನ್ನೂರ ನಲವತ್ತು

“ಗಂಟೆ ಎರಡಾಯಿತು. ನಿನ್ನ ಗಂಡ ಈ ವೇಳಿಗೆ ಬರಬೇಕಾಗಿ ತ್ವಲ್ಲವೇ ?” ಎಂದಳು ಫ್ಲೂರಾ ಕೃಗಡಿಯಾರ ಸೋಡಿಕೊಂಡು.

“ಬರಬಹುದು—ಆಂದ ಹಾಗೆ ಪ್ರಭಾ, ಉಂಟ ಮಾಡಿದೆಯೇನು ?”

“ಇಲ್ಲ.”

“ನಾನು ಹೋಗುವಾಗಲೇ ಉಂಟ ತರಸಿ, ಅದನ್ನು ಮುಗಿಸು ಎನ್ನು ಲಿಲ್ಲವೇ? ಹೊಟ್ಟಿಗೆ ಅನ್ನ ಹಾಕಬೇಕು. ಹಸಿದು ಯಾರೂ ಲೋಕೋ ದಾಖಿರ ಮಾಡುವುದಿಲ್ಲ. ನಾನು ಹೋಗಿ ಉಂಟ ತೆಗೆಸಿಕೊಂಡು ಬರುತ್ತೀನೇ.”

“ನಿನ್ನದು ಉಂಟವಾಯಿತೇ ?”—ಪ್ರಭಾ ಕೇಳಿದಳು.

“ಲೀಲಾವತಿಯ ಮನೆಯಲ್ಲೇ ಮಾಡಿದೆ.”

“ಆ ಉಂಟ ನಿನಗೆ ಹಿಡಿಸಿತೆ ?”

“ನನಗೆ ಹಿಡಿಸದಿರುವುದು ಜಗತ್ತಿನಲ್ಲಿ ಯಾವುದೂ ಇಲ್ಲ. ‘ಬೇಡ’ ಎನ್ನುವುದರ ಭಯಂಕರ ಶತ್ರು, ‘ನಾನು’”—ಎಂದು ಫ್ಲೂರಾ ಉಂಟಕ್ಕೆ ಹೇಳಲು ಹೋದಳು.

“ವಿಚಿತ್ರ ಹೆಂಗಸು ಇವಳು. ಅಲ್ಲವೇ ಲೀಲಾ? ನಿಮ್ಮಬ್ಬಿರಿಗೂ ಪರಿಚಯ ಮಾಡಿಸಬೇಕೆಂದಿದ್ದೆ. ಆ ಪರಿಚಯ ಹೀಗಾಗಬೇಕಿತ್ತು,” ಎಂದು ನಿಟ್ಟುಸಿರು ಬಿಟ್ಟುಳು ಪ್ರಭಾ.

“ಫ್ಲೂರಾ ವಿಚಿತ್ರ ಹೆಂಗಸಲ್ಲ, ತುಂಬಾ ಸೋಗಸಾದ ಹೆಂಗಸು. ಅಂಥ ವಳ ಸ್ವೀಕ್ರಿಕ ಜನ್ಮದ ಭಾಗ್ಯ.”

“ಆಂದ ಹಾಗೆ-ನಿನ್ನ ಗಂಡನಿಗೂ ನನ್ನ ಬಾಳಿನ ನಗೆವಾಟಲು ಹೇಳಿದೆಯೇನು ?”

“ಹೂ. ಆವರಿಗೆ ಫ್ಲೋ ಮಾಡಿ ಬರಬೇಕೆಂದದ್ದು ರಿಂದಲೇ ತಡವಾಯಿತು.”

“ಸದಾನಂದ ಏನು ಹೇಳಿದರು ?”

“ಅವರೂ ತುಂಬಾ ಸೋಂದುಕೊಂಡರು. ಅಭಿಸಿನಲ್ಲಿ ರಜಾ ತೆಗೆದು

ಕೊಂಡು, ಹಾಗೇ ನಿನ್ನ ಗಂಡನನ್ನು ನೋಡಿ ಮಾತಾಡಿಕೊಂಡು ಬರುತ್ತೇನಿ. ಹೀಗಾಗಲು ಬಿಡಬಾರದು—ಎಂದರು.”

“ನನಗಾಗಿ ಮಾತಾಡಲು ಆವರ ಬಳಿ ನಿನ್ನ ಯಜಮಾನರು ಹೋಗಬಾರದಾಗಿತ್ತು.”

“ಅದರಲ್ಲಿ ತಪ್ಪೇನು ಪ್ರಭಾ ?”

“ತಪ್ಪಲ್ಲ, ಅದು ನಿನ್ನ ಯಜಮಾನಂಗೆ ಆವಮಾನ. ಆವರಿಂದ ಆಗಬೇಕಾದುದೇನೂ ಉಳಿದಿಲ್ಲ ಲೀಳಾ.”

“ಸಿಟ್ಟೆನ ಹೋತ್ತಿನಲ್ಲಿ ಆವರು ಹೆಚ್ಚು ಕಡನೇ ಮಾತಾಡಿರಬಹುದು ಪ್ರಭಾ, ಅದರೆ ಆವರು ಕೆಟ್ಟಿರರಲ್ಲ. ನೀನು ಹೀಗೆ ಬಂದಿರುವುದು ತಿಳಿದರೆ ಆವರೂ ಪಶ್ಚಾತ್ತಾಪ ಪಡೆಬಹುದು. ಎಷ್ಟಾದರೂ ನೀವು ಒಬ್ಬರನ್ನು ಬ್ಯಾಬ್ರಿ ಪ್ರಿತಿಸಿದರಲ್ಲವೇ ಪ್ರಭಾ. ಪ್ರೇಮವಿದ್ಧಲ್ಲಿ ಪಶ್ಚಾತ್ತಾಪ, ಪುನಃಮಾಗಮಕ್ಕೂ ಎಡೆಯಿದೆ.”

“ಅದೇ ಈಗ ನನಗೆ ಆನುಮಾನವಾಗಿದೆ ಲೀಳಾ.”

“ಯಾವುದು ?”

“ನಮ್ಮಿಬ್ಯಾರನ್ನು ಕೂಡಿಸಿದುದು ಪ್ರೇಮವೇ ಎಂದು.”

“ಅದು ತಿಳಿಯಲಿಕ್ಕೆ ಇದು ಕಾಲಿ. ಈಗ ನಾನೇ ನಿನಗೆ ಏನುಹೇಳಲೂ ಬಾರ್ಯಾಲ್ಲ ಪ್ರಭಾ, ಆದರೂ ಒಂದು ಮಾತು ಬೇಡುತ್ತೇನೇ.”

“ಲೀಳಾ....ಲೀಳಾ....ಎಪ್ಪು ಸಾರಿ ಬೇಡಬೇಕು ನಿನಗೆ? ನೀನುನನ್ನನ್ನು ಬೇಡುವುದು ನನಗೆ ಶ್ರೀಯಸ್ತರವಲ್ಲ.”

“ಅಪ್ಪು ವಿಶ್ವಾಸಕ್ಕೆ ನಾನು ಆಹಳಲ್ಲ. ಆದರೂ ಹೇಳುತ್ತೇನೇ— ಶಾಂತಾರಾಂ ಪಶ್ಚಾತ್ತಾಪ ಪಟ್ಟು ಬಂದರೆ, ನೀನು ಬಿಗಿಯಾಗಿ ನಿಲ್ಲಬೇಡ. ಮತ್ತೊಮ್ಮೆ ಆ ಸಂಸಾರ ಸೇರಲು ನನಗಾಗಿ ಆವಕಾಶ ಕೊಡು. ನಿನ್ನ ಸಂಸಾರ ಗಿಡ್ಡ ಸುಖವಾದುದನ್ನು ನೋಡಬೇಕೆಂಬುದೇ ನನಗಿರುವ ಅಸೆ. ಅಪ್ಪು ನಡೆಸಿಕೊಡುತ್ತೀಯಾ ?”

“ಎಲ್ಲವನ್ನು ಆರಿತ್ತೂ ಮತ್ತೆ ಆವನೊಂದಿಗೆ ಸಂಸಾರ ಮಾಡಿನ್ನು ಶ್ರೀಯಾ ಲೀಳಾ ?” ಬೈಡು ಕಚ್ಚಿ ತಡೆತಡೆದು ಹೇಳಿದಳು ಪ್ರಭಾವತಿ.

ಇನ್ನೂರ ಸಲವತ್ತೀರಂಡು

“ಹೊ ಪ್ರಭಾ, ಎಲ್ಲವನ್ನೂ ನಾನು ಬಲ್ಲಿ. ಆದರೂ ಹೇಳುತ್ತೇನೇ.”

“ನನ್ನ ಮೇಲೆ ಅವನು ವಾಡಿದ ಆಪಾದನೆ ಗೊತ್ತೇ ಲೀಳಾ ?”

“ಏನು ?”

“ಸಾಕಷ್ಟು ಅನ್ನವಿಶ್ವಾಸಿಂದು, ನಾನು ಹೆಚ್ಚಿನ ಅನ್ನಕ್ಕಾಗಿ ಫೈಲೀರಾ ಜೊತೆ ಸೇರಿ ವ್ಯಾಖ್ಯಾತಾರಕ್ಕೆ ಲಿದ್ದೇ ನಂತರ.”

“ಆ! ಹೀಗೆಂದರೇ !” ದಿಗ್ಭಾಗಂತಹಲ್ಲಿ ಚಲ್ಲಾಪಿಲ್ಲಿಯಾಗಿ ಕೇಳಿ ದಳ್ಳುಲೀಲಾವತಿ.

“ಹೊ. ಬಾಯಾರ ಹೇಳಿದನು.”

“ಈ ವಿವರ ಫೈಲೀರಾ ನಿನಗೆ ಹೇಳಲಿಲ್ಲ. ಬಹುಶಃ ನಾಚಿರ ಬೇಕು.”

“ಉಹೂ. ಅವಳಿಗಿದು ತಿಳಿಯದು. ‘ನನ್ನ ಗಂಡ ಬೀದಿಯ ಬಸವಿ, ಕುಂಟಲಗಿತ್ತಿ ಎಂತ ನಿನಗೆ ಹೇಸರಿಟ್ಟಿ’ ಎಂತ ಯಾವ ಮೋರೆ ಇಟ್ಟು ಕೊಂಡು ಅವಳಿಗೆ ಹೇಳಲಿ. ಹೇಳಲು ಬಾಯಿ ಬರಲಿಲ್ಲ.”

“ಒಳ್ಳೆಯದೇ ಮಾಡಿದೆ.” ವ್ಯಾಘಾ ನೊಂದುಕೊಳ್ಳುತ್ತಿದ್ದ ಇಂತಹು.”

“ಈಗ ಹೇಳು ಲೀಲಾ. ಈಗಲೂ ಅವಕಾಶ ಕೊಡಬೇಕೇ? ಆ ಮಾತ್ರ ನೇನೆಡರೇ ಮೈ ತ್ವಪ್ರವಾಗುತ್ತದೆ.”

ಪ್ರಭಾವತಿಯ ಮಾತ್ರ ಕೇಳಿ ಲೀಲಾವತಿ ಎರಡು ನಿಮಿಷ ಗರಿ ಬಡಿದವಳಂತೆ ಕುಳಿತ್ತಿದ್ದಳು. ಬಳಿಕ ಹೇಳಿದಳು—

“ಈಗಲೂ, ಈಗಲೂ ಅವಕಾಶ ಕೊಡಿಂದು ನಾನು ಹೇಳಿದರೆ ಸಿದ್ಧಿ ವಾಗಿದೇಯಾ ಪ್ರಭಾ, ಶುರುಡು ಸಿಟ್ಟು ಏನೂ ಮಾತಾಡಿಸಬಹುದು.”

ಒಂದು ಗಳಿಗೆ ಏನೂ ಮಾತಾಡಿದೆ, ಕಿಟಕಿಯಾಚಿಯ ಮುಗಿಲಿನಲ್ಲಿ ತೇಲುವ ಬಿಳಿ ಮೋಡದ ತುಂಡನ್ನೇ ನೊಡುತ್ತಾ ಇದ್ದು, ಬಳಿಕ ಶುಷ್ಕ ಸ್ವರದಲ್ಲಿ ಹೇಳಿದಳು ಪ್ರಭಾವತಿ—

“ನಿನಗಾಗಿ ನಾನು ಏನು ಬೇಕಾದರೂ ಮಾಡುತ್ತೇನೇ ಲೀಲಾ.”

“ಪ್ರಭಾ, ನೀನು ನನ್ನನನ್ನ ದೇವತೆ ಎಂದೆ. ದೇವತೆ ನಾನ್ನಲ್ಲ ನೀನು.” ಅಭಿಮಾನದಿಂದ ಪ್ರಭಾವತಿಯನ್ನು ಅಲಂಗಿಸಿ ಹೇಳಿದಳು ಲೀಲಾವತಿ.

“ಜಗತ್ತನಲ್ಲಿನನ್ನು ಗಂಡಸರು ಬದುಕಿರುವಾಗ ಹೆಂಗಸರು ಹೆಂಗಸ ರನ್ನು ಅಲಂಗಿಸುವುದು ಆಪರಾಧ”—ಎಂದು ನಗೆಯಾಡುತ್ತಾ, ಉಟ್ಟ ತೆಗೆಸಿಕೊಂಡು ಬಂದಳು ಪ್ಲೇಣ್ರೋ.

೨೫

ಎರಡು ಗಂಟೆಯ ವೇళೆಗೆ ಬರುತ್ತೇನೆಂದ ಸದಾನಂದ, ಅಲ್ಲಿಗೆ ಬರುವಾಗ ನಾಲ್ಕು ಗಂಟೆಯಾಗಿತ್ತು. ಅವನ ಮಂಕಾದ ಮುಖನೇ ಅವನು ಹೋದ ಕೆಲಸ ಯಶಸ್ವಿಯಾಗಲಿಲ್ಲವೆಂದು ಸೂಚಿಸುವಂತಿತ್ತು. ಅವನು ಬರುವುದನ್ನೇ ಕಾಳಿತ್ತ ಕುಳಿತ ಲೀಲಾವತಿ—

“ಇದೇನು ಒಬ್ಬರೇ ಬಂದಿರಿ. ಶಾಂತಾರಾಂ ಬರಲಿಲ್ಲವೇ ?”—ಎಂದು ಕೇಳಿದಳು.

“ಅವನ ವಿಚಾರ ಹಾಗಿರಲಿ, ಪ್ರಭಾ ಹೇಗಿದಾಳಿ ?” ಎಂದು, ಮಂಚದ ಮೇಲೇ ಮಲಗಿದ್ದು, ತಾನು ಬಂದುದನ್ನು ಕಂಡು ಮೇಲೇಇ ಲೆತ್ತಿ ಸುತ್ತಿದ್ದ ಪ್ರಭಾವತಿಗೆ—“ಏಳಬೇಡ, ಮಲಗಬೇಕೆನಿಸಿದರೆ ಮಲಗಿಕೊ. ನಾನೇನೂ ಪರಕೀಯನಲ್ಲವಲ್ಲ....ನಿಮ್ಮೆಲ್ಲರದೂ ಕಾಫಿ ಆಯಿತೆ?” ಎಂದು ಕೇಳಿದ.

“ನಾನು ಕಾಫಿಗೆ ಹೇಳಿ ಬರುತ್ತೇನೆ. ತಿನ್ನ ಲು ಏನಾದರೂ ಬೇಕಿತ್ತೇನು ?” ಎಂದಳು ಪ್ಲೇಣ್ರೋ.

ಪ್ಲೇಣ್ರೋ ಪರಿಚಯವಿರದೆ ಲೀಲಾವತಿ, ಪ್ರಭಾವತಿಯರಿಂದ ಆಕೆಯ ಹೆಸರು ಕೇಳಿದ್ದ ಸದಾನಂದ.

“ಪ್ಲೇಣ್ರೋ ಫನಾಂಡೆಜ್ ನೀವೇ ಇರಬೇಕಲ್ಲವೇ? ಇವರಾದೂ ನಿಮಗೆ ನನ್ನ ಪರಿಚಯ ಮಾಡಿಸಲಿಲ್ಲ, ಕಾಡುಜನ, ಕ್ರೈಸ್ತಿ.” ಎಂದ, ಇಲ್ಲದ ನಗೆ ತಂದುಕೊಂಡು ನಗುತ್ತಾ.

“ಹಾಗಾದರಿ ನಾನೇ ಪ್ಲೇಣ್ರೋ ಎಂತ ನಿಮಗಾರು ಹೇಳಿದರು ?”

“ಯಾರೇನು ಹೇಳಬೇಕು, ನಿವ್ಯಾ ಮುಖ ನೋಡಿದಾಗ ನೀವೇ ಇನ್ನೂರ ಸಲವತ್ತ್ವಾಲ್ಪು

ಇರಬೇಕು ಎನಿಸಿತು. ರೂಪಕ್ಕೆ ತಕ್ಕ ಹೆಸರು ನಿಮ್ಮದು ಏಸ್ ಫ್ನಾಂಡೆಚ್.”

“ಸ್ವೇಹಿತರಿಗೆ ನಾನು ಏಸ್. ಫ್ನಾಂಡೆಚ್ ಅಲ್ಲ, ಪ್ಲೇರಾ.”

“ಫ್ಯಾಂಕ್-ಪ್ಲೇರಾ.”

“ಲೀಲಾ, ಎಚ್ಚರಿಕೆಯಾಗಿರು, ಎಕೋ ಸದಾನಂದ ಪ್ಲೇರಾನ ಬಕಳ ಮಾತಾಪಿಸಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ....” ಪ್ರಭಾವತಿಯನ ನಗೆಯಲ್ಲಿ ಭಾಗವಹಿಸಲೆತ್ತಿ ಸಿದಳು.

“ಆ ಹೆದರಿಕೆಯೇ ನನಗಿಲ್ಲ.”-ಲೀಲಾವತಿ ಹೇಳಿದಳು.

“ಏಕೆ ?”.-ಪ್ರಭಾವತಿ ಪ್ರಶ್ನೆಮಾಡಿದಳು.

“ಅವರ ರೂಪಕ್ಕೆ ಮರುಳಾದ ನಾನೇ ಎಹೊಮ್ಮೆ ವೇಳಿ ಹೆದರಿ ತಾಯಿತ ಕಟ್ಟಿಸಿಕೊಳ್ಳಬೇಕಾಗುತ್ತೆ. ಇನ್ನು ಹೊಸಬರ ಪಾಡೇನು ?”

“ಲೀಲಾ ಇವ್ವು ಅಪಮಾನ ಮಾಡಬಾರದು.”-ಸದಾನಂದ ತೋರಿ ಕೆಯ ಅಸಮಾಧಾನವನ್ನು ನಟಿಸಿ ಹೇಳಿದ.

“ಹೆದರಬೇಡಿ, ಮಿಸ್ಟ್ರ್ ಸದಾನಂದ, ನಾನು ಆಗಲೇ ಹೇಳಿದೇನೇ- ಬೇಡ ಎನ್ನವುದರ ಭಯಂಕರ ವೈರಿ ನಾನು. ನಿಮಗೆ ಕಾಫಿಗೆ ಹೇಳಿ ಬರುತ್ತೇನೇ,” ಎಂದು ನಗುತ್ತೂ ಕಾಫಿಗೆ ಹೇಳಲು ಹೋದಳು ಪ್ಲೇರಾ.

“ಒಳ್ಳೆ ಹುಡುಗಿ, ತುಂಬಾ ಒಳ್ಳೆ ಹುಡುಗಿ-ಈ ಹುಡುಗಿಯಲ್ಲಿ ಕೆಟ್ಟಿದನ್ನು ಕಾಣಬವರನ್ನು ಗುಂಡಿಸಿದ ಹೊಡಿಯಬೇಕು”—ಎಂದು ತನಗೆ ತಾನೇ ಹೇಳಿಕೊಂಡಂತೆ ಆಡಿದ ಸದಾನಂದ.

“ಅದೆಲ್ಲಾ ಹೋಗಲಿ. ನೀವು ಹೋದ ಕೆಲಸವೇನಾಯಿತು ಹೇಳಿ, ಥಾಂತಾರಾಂ ಏಕೆ ಬರಲಿಲ್ಲ?”-ತನ್ನ ಆತುರವನ್ನು ತಡೆಯಲಾರದೆ ಕೇಳಿದಳು ಲೀಲಾವತಿ.

“ಥಾಂತಾರಾಂ ಬರಲಿಲ್ಲ.”

“ನೀವು ಒಂಟಿಯಾಗಿ ಬಂದಾಗಲೇ ಅದು ಗೊತ್ತಾಯಿತು. ಏಕೆ ಬರಲಿಲ್ಲ ?”

“ನಿನ್ನ ಪೋರ್ ಸುದ್ದಿ ಬಂದ ಕೊಡಲೇ, ನಾನು ಅವನನ್ನು ಹುಡುಕಿ ಕೊಂಡು ಹೊರಟಿ. ಆಫೀಸಿನಲ್ಲಿ ಸಿಕ್ಕಿದ. ಹೊರಗೆ ಕರೆದುಕೊಂಡು ಹೋಗಿ ನಡೆಮಡನ್ನು ಹೇಳಿದೆ. ನೀನು ಮನೆ ಬಿಟ್ಟು ಬರುವುದು ಅವನಿಗೆ ತಿಳಿರ ಲಿಲ್ಲ ಪ್ರಭಾ”

“ಉಹೂ. ಹೇಳಿರಲಿಲ್ಲ. ಸಂಜೆಗೆ ಮನೆಗೆ ಬಂದು ನೋಡಿದಾಗ ತಾನೇ ಗೊತ್ತಾಗುತ್ತದೆಂದು ಬಂದುಬಿಟ್ಟಿ.”

“ಕಾಗದವನ್ನು ಬರೆದಿಡಲಿಲ್ಲವೇ ?”

“ಎನನ್ನು ಬರೆದಿಡಲಿಲ್ಲ ಒಂದು ಗಳಿಗೆ ಆ ಮನೆಯಲ್ಲಿದ್ದರೆ ಎಲ್ಲಿ ಉಸಿರು ಕಟ್ಟಿ ಸಾಯತ್ತೇನೋ ಅನಿಸಿತು. ಬಂದುಬಿಟ್ಟಿ.”

“ನಿವೈ ಹೇಳಿದ್ದನ್ನು ಕೇಳಿ ಏನು ಹೇಳಿದ ? ಅವನಿಗೆ ಆದರಿಂದ ತುಂಬಾ ಆಶ್ಚರ್ಯವಾಗಿರಬೇಕು.”—ಲೀಲಾವತಿ ಕೇಳಿದಳು

“ಆಶ್ಚರ್ಯ-ಹೂ. ಕೇಳಿದಾಗ ಒಂದು ಗಳಿಗೆ ಆಶ್ಚರ್ಯವಾಯಿತು. ಬಳಿಕ ‘ಇದು ಹೀಗಾಗಬಹುದೆಂದಿದ್ದೆ. ಆದದ್ದೇ ಒಳತಾಯಿತು, ಎಂದು.’

“ನಿಡವಾಗಿಯೂ ಹಾಗೆಂದನೇ ?”—ಆ ಮಾತನ್ನು ನಂಬಲಾರದವ ಇಂತೆ ಕೇಳಿದಳು ಪ್ರಭಾವತಿ.

“ಏನು ಹೇಳಿದ ?”—ಆಗತಾನೇ ಕಾಫಿಯನ್ನು ತೆಗೆಸಿಕೊಂಡು ಬಂದ ಶೈಲೀರಾ ಕೊನೆಯ ಮಾತನ್ನು ಮಾತ್ರ ಕೇಳಿ, ಪ್ರಶ್ನೆ ಮಾಡಿದಳು. ಅಟಿಂಡರು ಹೋಗುವವರಿಗೂ ಸುಮೃದ್ಧಿ, ಬಳಿಕ ಹೇಳಿದ ಸದಾ ನಂದ-

“ಶೈಲೀರಾ, ನಾನೀಗ ಒಂದು ದೊಡ್ಡ ಸಂದಿಗ್ಧದಲ್ಲಿದ್ದೇನೇ.”

“ಏನೂ ಹೇಳಿ. ಏನೂ ಸಂಕೋಚಿಸಬೇಕಿ.”

“ನೀವೀಗ ಶಾಂತಾರಾಂ ‘ಏನು ಹೇಳಿದ ?’ ಎಂದು ಕೇಳಿದಿರಿ. ಆವ ನಾಡಿದ ಮಾತು ನಿಮಗೂ ಸಂಬಂಧಿಸಿದ್ದು. ಅಸೂಯೆ, ಸಿಟ್ಟಿನಲ್ಲಿ ಮನುಷ್ಯ ಪರುಪಾಗಬಲ್ಲ ಎಂದು ನಿಮಗೆ ಗೊತ್ತಿರಬೇಕು. ಆದ್ದರಿಂದ ಮನಸ್ಸಿಗೆ ಏನೂ ತಿಳಿದುಕೊಳ್ಳಬಾರದು.”

ಇನ್ನಾದ್ದ ಸಲವಾತ್ತಾರು

“ನನ್ನ ಮುಂದೆ ಹೇಳಲು ನಿಮಗೆ ಇಚ್ಛಿ ಇಲ್ಲಿದ್ದರೆ ಬೇಡ. ಅದರೆ ಸನ್ನ ವಿವಯ ಅವರು ಏನು ಹೇಳಿದ್ದರೂ ಹೇಳಬಹುದು.”

“ಧ್ವಾಂತಾ..ಅವನು ಕೊಟ್ಟ ಉತ್ತರ-ನಾನು ಮುಖ ಮುಚ್ಚಿ ಕೊಳ್ಳು ವಂತೆ ಮಾಡಿತು ಲೀಲಾ...”

“ಅದು ಏನು ಹೇಳಿದನೋ ಹೇಳಿ.”

“ನೀನು ಕೇಳು ಲೀಲಾ, ನಾನು ಕೇಳಲಾರೆ”—ಎಂದು ಪ್ರಭಾವತಿ ಮುಸುಗೆಳೆದುಕೊಂಡಳು.

“‘ಫೈಲ್ಲೀರಾ ಜೊತೆಗೆ ಸೇರಿದ ಅವಳು ಕೆಟ್ಟಿದಾರಿಗೆ ಬಿದ್ದಿದ್ದಾ ಶೆಂದು ನನಗೆ ಅನುಮಾನವಿತ್ತು. ಇಂದಲ್ಲಿ ಒಂದು ದಿನ ಹೀಗೆ ಮಾಡಬಿಹುದೆಂದೇ ತಳಿದಿದ್ದೆ. ನನ್ನ ಉಹಿ ನಿಜವಾಯಿತು. ನಿನ್ನೇ ರಾತ್ರಿ ನಾನೇ ಅವ ಇನ್ನು ಆ ಪ್ರಶ್ನೆ ಕೇಳಿದೆ. ಅದಕ್ಕಾಗ ಉತ್ತರ ಕೊಡಲಿಲ್ಲ. ಬಹುಶಃ ಈಗ ಮುಖ ತೋರಿಸಲು ಸಾಧ್ಯವಿಲ್ಲದೆ ಮನೆ ಬಿಟ್ಟಿರಬೇಕು. ಒಳ್ಳೆಯ ದಾಯಿತು’ ಎಂದು.”

ಸದಾನಂದ ಹೇಳಿದುದನ್ನು ಕೇಳಿ ಮುಸುಗಿನಲ್ಲಿಯೂ ಪ್ರಭಾವತಿ ಏಟು ತಿಂದವಳಂತೆ ಏಸುಕೊಡಿದಳು. ಫೈಲ್ಲೀರಾ ಮುಖ ಬೆಳ್ಳಿಗಾಗಿ, ಅವಳು ತನ್ನ ಉದ್ದೇಷ್ಯವನ್ನು ತಡೆದುಕೊಳ್ಳಲು, ಸಿಗರೀಟ್‌ನ ಹಣ್ಣಿ—

“ಮುಂದೆ ಹೇಳಿ. ತುಂಬಾ ಕುತ್ತಳಹಲಕರವಾಗಿದೆ” ಎಂದಳು.

“ಕಿನ್ನೇಗೆ ಒಂದೇಟು ತಟ್ಟಿಬೇಕಿತ್ತು ಆ ಮಾತಾಡಿದಾಗ.”—ತಾನೂ ತಾಳ್ಳೆ ತಪ್ಪಿ ಹೇಳಿದಳು ಲೀಲಾವತಿ.

“ನನಗೂ ಹಾಗೇ ಅನಿಸಿತು. ಅದರೆ ಅದರಿಂದೇನು ಪ್ರಯೋಜನ ಎಂದುಕೊಂಡು ಸುಮ್ಮನಾದೆ. ‘ಸಿಟ್ಟಿನಲ್ಲಿ ಹೀಗೆ ಹೇಳಬಾರದು. ಅನ್ನರ ಮೇಲೆ ವ್ಯಾಥಾ ಶಕವಾದ ಹೊರಿಸುವುದು ಸಾಭ್ಯಸ್ತಿಕೆಯಲ್ಲ. ಅಲ್ಲದೆ ನಿನ ಗಾಗಿ ಹಂಡೆ-ತಾಯಿ ಎಲ್ಲವನ್ನು ಬಿಟ್ಟು, ದೂರದೂರಿಗೆ ಒಂದ ಹೆಣ್ಣಿ ನೇ ಮೇಲೆ ಇಂಥ ಸಂಕಯ ಪದ್ಯವುದು ಲಜ್ಜೆಗೇಡಿತನ. ಪ್ರಭಾ ತಪ್ಪಿದಾರಿ ತುಳಿದಳೆಂಬುದಕ್ಕೆ ನಿನಗೇನಾಡರೂ ಆಧಾರವಿದೆಯೇ?’ ಎಂದು ಕೇಳಿದೆ.

ಆದಕ್ಕವನು ‘ಆಳು ಫೈಲ್‌ರಾಳ ಸಂಗಮಾಡಿ, ಆವೋಂದಿಗೆ, ತನಗೆ ಹೇಳದೆ ಕೇಳದೆ ಬೇಕಾದಲ್ಲಿ ತಿರುಗುವುದೇ ಸಾಕ್ಷಿ. ಮಯಾದೆಗೆ ಹೆದರು ವಳಾದರೆ, ಅಂಥವಳ ಜೊತೆ ಓಡಾಡುತ್ತಿರಲಿಲ್ಲ. ನೋಡಲ ಬಾರಿಗೆ ಅವರಿಷ್ಟರನ್ನು ಕಂಡಾಗ ದಾಮೋದರೆ ಎಚ್ಚರಿಸಿದ. ನಾನಾಗ ನಂಬಲಿಲ್ಲ. ಆದರೆ ನಾನೆನ್ನು ಬೇಡವೆಂದರೂ ಇವಳು ಫೈಲ್‌ರಾ ಸಂಗ ಬಿಡದದ್ದನ್ನು ಕಂಡು, ದಾಮೋದರನ ಮಾತು ನಂಬಬೇಕಾಯಿತು. ಪ್ರಸಂಗ ಬೆಳೆ ದಿದ್ದರೆ, ನಾನೇ ಅವಳಿಗೆ ಮನೆ ಬಿಟ್ಟು ಹೋಗು ಎಂದು ಹೇಳಬೇಕೆಂದಿದೆ. ಈಗ ಆದನ್ನು ಅವಳೇ ಮಾಡಿದಳು’ ಎಂದ. ‘ಹಾಗಲ್ಲ, ನೀನು ನಂಬು ವುದೂ, ಬಿಡುವುದೂ ಬೇರೆ-ಪ್ರಭಾ ಅಂತ ಹುಡುಗಿ, ನಿನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು ಹೀಗೆ ಮಾಡಬಹುದೇ ಎಂದು ಯೋಚಿಸಬೇಕಾಗಿತ್ತು.’ ಎಂದೆ. ‘ಆಳು ಹಾಗೆ ಹೋಗಿರಬಹುದೆನ್ನುವ ಅನುಮಾನಕ್ಕೆ ನನಗೂ ಕಾರಣವಿತ್ತು ಸದಾನಂದ. ಶ್ರೀನುಂತಿಕೆಯಲ್ಲಿ ಬೆಳೆದವಳು, ಏನೋ ಮೋಹದಿಂದ ಹಿಂದೆ ಬಂದಳು. ಬಡತನ ಅರಿವಾದಾಗ, ತನ್ನ ಸುಖದ ದಾರಿ ನೋಡಿಕೊಳ್ಳುವುದಿಲ್ಲವೇ? ಆವಳನ್ನು ನಂಬಿ ಬಂದುದು ನನ್ನ ಮುತ್ತಾಳ್ಳನವಾಯಿತು. ಇವಳು ಹೀಗೆ ಮಾಡಬಹುದೆಂದು, ಇವಳು ಮನೆಗೆ ಕಾಲಿಟ್ಟು ದಿನನೇ ಎಚ್ಚರಿಸಿದಳು. ’ ಆದರೆ ನಾನಾಗ ಕುರುಡಾಗಿದೆ. ಒಮ್ಮೆ ಪೆಟ್ಟು ತಿಂದ ನಾನು ಎಚ್ಚರವಾಗಿರಬೇಕಾಗಿತ್ತು. ನನ್ನ ದು ಮೂರು ತನವಾಯಿತು. ಹೆಣ್ಣುಜಾತಿಯೇ ಹೀಗೆ-ನಂಬಿಕೆಗನಹ್ಕ. ನನ್ನತ್ವಾಗ, ದುಃಖ, ನಾನು ಪಟ್ಟ ಕಷ್ಟ ಎಲ್ಲವೂ ವ್ಯಾಘವಾಯಿತು’ ಎಂದ...”

“ಹೆಂಗಸಿನ ಮೇಲೇಕೆ ಅಪ್ಪ ದ್ವೀಪ ಆತನಿಗೆ?”—ಲೀಲಾವತಿ ಕೇಳಿದಳು.

“ಮಂಗಳಾರಿನಲ್ಲಿ ಕಾಲೇಜನಲ್ಲಿ ಓದುವಾಗ ನಮ್ಮ ಜೊತೆಗೆ ಕುಮುದಿನಿ ಎಂತ ಒಂದು ಹುಡುಗಿ ಓದುತ್ತಿತ್ತು. ಶುದ್ಧ ಜೊಳ್ಳುಬಡಕ ಹುಡುಗಿ. ಆದಕ್ಕೇನೂ ತಿಳಿಯದು. ಕಂಡ ಕಂಡ ಹುಡುಗರನ್ನೇ ಲಳ್ಳ ಕಳ್ಳಿರಳಿಸಿ ನೋಡುತ್ತಿತ್ತು. ಇವನಿಗೂ ಅವಳ ಮೇಲೆ ಕಳ್ಳು ಬಿತ್ತು-ಇವರಿಷ್ಟರ ಇಸ್ತ್ವಾರ ಸಲವತ್ತೆಂಷ್ಟಿ

ನಂತರವೇ ಅದೇನೇನಾಯಿತೋ. ಹುಡುಗಿ ಬೇರೆಯವರನ್ನು ಮಧುವೆಯಾದಳು. ಇವನು ಎರಡು ದಿನ ಸಮುದ್ರ ಹಾರುತ್ತೇನಿ, ಬೆಟ್ಟದಿಂದ ಬೀಳುತ್ತೇನಿ ಎಂದು ಹಾರಾಡಿ, ಕೊನೆಗೆ ಸುಮೃಂಘಾದ. ಅಂದಿನಿಂದ ಸ್ತ್ರೀ ದ್ವೀಪ. ತೆನಾಲಿರಾಮನ ಬಿಸಿಹಾಲು ಕುಡಿದ ಬೆಕ್ಕು. ಅದಕ್ಕಾಗೇ ಅವನು ಮಂಗಳೂರಿನಿಂದ ಬೆಂಗಳೂರಿಗೆ ಹೋದದ್ದು”

“ಹೇಗೋ ಇವನ ಕಥೆ, ಇದೆಲ್ಲಾ ನನಗೆ ತಿಳಿವರಲಿಲ್ಲ. ಆ ದ್ವೀಪ ಈಗ ಪ್ರಭಾವತಿಯ ಮೇಲೆ ತೀರಿಸಿಕೊಂಡನೇನೋ.”—ಲೀಲಾವತಿ ಹೇಳಿದಳು.

“ಇವನು ಷ್ಯಾಥಾಲಿಜಿಸ್ಟ್‌ರಿಗೆ ವಿವರ,” ಎಂದಳು ಪ್ರೇರಿತ.

“ಸರಿ-ಮುಂದೆ?” ಲೀಲಾವತಿ ಮಾತು ಮುಂದುವರಿಸಿದಳು.

“ನಾನೂ ಹೇಳಿದೆ-‘ನೀನು ಮಾಡಿದ ತ್ಯಾಗನೇ ದೊಡ್ಡದಂದು ಕೊಳ್ಳಬೇಡ. ಅವಕಾಶ ತ್ಯಾಗ ಮಾಡಿದಾಗೆ. ನಿನಗಂತ ಹೆಚ್ಚಿನ ತ್ಯಾಗ ಮಾಡಿದಾಗೆ. ಅದನ್ನು ಯೋಚಿಸುವುದುದೆ. ‘ಬೇಕಾಗಿತ್ತು, ಬಂದಳು-ಬೇಡ ವಾಗಿತ್ತು ಹೋದಳು’ ಎಂದ ತಾತ್ಪರವಾಗಿ. ನಾನೂ ನೂರಿಂಬು ಚರ್ಚೆಗಳಾದಿದೆ. ಏನೇನೋ ಸಮಾಧಾನ ಹೇಳಿದೆ-‘ತಾನಾಗಿ ಮನೆ ಬಿಟ್ಟ ಹೆಣ್ಣಿನನಗೆ ಬೇಕಾಗಿಲ್ಲ ಅವಳಿಗೆ ತಾನು ಹೆಣ್ಣಿ ಹೆಂಗನು. ಗಂಡಸು ಹೇಳಿದ ಹಾಗೆ ಕೇಳಿಕೊಂಡು ಬಿಡ್ಡಿರಬೇಕೆಂಬ ಅರಿವೂ ಇಲ್ಲ, ಅಂಥವಳು ಸಂಸಾರ ಮಾಡಿಯಾಗಿ? ಹೇಗೂ ಪ್ರೇರಿತಾ ಜೊತೆ ಸಿಕ್ಕಿತು. ಹಾಯಾಗಿರುತ್ತಾಗೆ.. ಅದರೆ ನನಗಿನ್ನು ಅವಕು ಬೇಕಾಗಿಲ್ಲ. ಅವಳಿಗೆ ಬೇಕಾದರೆ, ಕರೆತಂದ ತಪ್ಪಿಗಾಗಿ ತಂಗಳಿಗಷ್ಟು ಹಣ ಕೊಡುತ್ತೇನೇ’ ಎಂದ. ಅವನ ಕೈಲಿ ಮತ್ತೆ ಹೆಚ್ಚು ಮಾತಾಪುರುದಕ್ಕೆ ನನಗೆ ಮನಸ್ಸಾಗಲಿಲ್ಲ. ಎದ್ದು ಬಂದು ಬಿಟ್ಟೇ. ವೃಥಾ ಕಂರಕೋವಣಿಯಾಯಿತು. ಪ್ರೇರಿತಾ ವಿವರದಲ್ಲಷ್ಟ ಅವಾಚ್ಯ ಶಬ್ದಗಳನ್ನು ಕೇಳಿದ್ದಾಯಿತು.”

ಹಾಸಿಗೆಯ ಮೇಲೆ ಮುಸುಗು ಡೊಡ್ಡ ಮಲಗಿದ ಪ್ರಭಾ, ಕೊರಡಿನಂತೆ ಮಿಸುಗಾಡದೆ ಮಲಗಿದ್ದಳು. ಲೀಲಾವತಿ ಗರಿ ಬಡಿದವಳಂತಾಗಿ

ದ್ವಾರು. ಹೈಲ್ರೋ, ಮುಗಿಯ ಬಂದ ಸಿಗರೀಟೆನಲ್ಲಿ ಮತ್ತೊಂದು ಸಿಗರೀಟು ಹೊತ್ತಿ ಸಿಕೆಂಡ್‌ಲ್ಯಾ-ಅವಳ ಕಣ್ಣ ಗಳಲ್ಲಿ ಕೆಣಕಿದ ಪಶು ಇಂಜಿನೀಯರು ನೋಡುತ್ತೇನೆ.

“ನನಗೂ ಒಂದು ಸಿಗರೀಟೆದ್ದರೆ ಕೊಡಿ, ನನ್ನದು ಮುಗಿದು ಹೋಗಿದೆ. ಬರುವಾಗ ತರುವುದು ನೇನಪಾಗಲಿಲ್ಲ.”

ಹೈಲ್ರೋ ಮರು ಮಾತಾಡಿ ಸದಾನಂದನಿಗೆ ಸಿಗರೀಟು ಕೊಟ್ಟು ಇಲ್ಲ. ಸದಾನಂದನೂ ಸಿಗರೀಟು ಹೊತ್ತಿ ಸಿಕೆಂಡ್-

“ಪ್ರಭಾ, ಹೀಗಾಯಿತೆಂದು ನೀನು ಚಿಂತಿಸಬೇಡ. ನಿನ್ನ ಭಾರ ನಮ್ಮ ಮೇಲೆ ಹಾಕು.”—ಎಂದ.

“ಇನ್ನು ನನ್ನ ಭಾರ ಹೊರುವ ಚಿಂತೆ ನನಗಿರಲಿ, ಬೇರಾರಿಗೂ ಬೇಡ. ಹೀಗೆಂದೆನೆಂದು ತಪ್ಪಿ ತಿಳಿದುಕೊಳ್ಳಬೇಡಿ”—ಎಂದಳು, ಸದಾನಂದನ ಮಾತು ಕೇಳಿ ತಟಕ್ಕನೆ ಮುಸುಕು ತೆಗೆದ ಪ್ರಭಾವತಿ. ಉರಿ ಹೊತ್ತಿದ ಒಣ ಹುಲ್ಲಿನಂತೆ ಉರಿಯುತ್ತಿತ್ತು, ಅವಳ ಬತ್ತಿ ಹೋದ ಮುಖುದಲ್ಲಿ ಕಣ್ಣಿಗಳು.

“ಲೀಲಾ-ನೀನು ಕೊಟ್ಟು ಮಂಗಲಸೂತ್ರವನ್ನು ರಚಿಸುವ ನನ್ನ ಜವಾಬ್ದಾರಿ ಮುಗಿಯಿತು. ಈಗೋ ಮತ್ತಿದನ್ನು ನಿನ್ನ ವಕ್ಕೆ ಕೊಟ್ಟಿದೇನೆ. ನನ್ನಂಥ ಅಪಾತ್ರರಿಗೆ ಮತ್ತಿದನ್ನು ಕೊಡುವ ತಪ್ಪಿ ಮಾಡಬೇಡ,” ಎಂದವೇ ಕತ್ತಿನಲ್ಲಿದ್ದ ‘ಮಂಗಳಸೂತ್ರವನ್ನು ಕಿತ್ತು ಲೀಲಾವತಿಯ ಮುಂದೆ ಹಾಕಿ, ಅಲ್ಲಿರಲಾರದೆ, ಭೂತ ಬೆಷ್ಟುಟ್ಟಿದವಳಂತೆ ವೇಗವಾಗಿ ಹೋಗಿ, ವರಾಂಡಾದಲ್ಲಿ ಕ್ಯೆ ಪಿಡಿಯನ್ನು ಹಿಡಿದು ಕಡಲನ್ನು ನೋಡುತ್ತಾನಿಂಥಳು. ಅವಳು ಕ್ಯೆ ಪಿಡಿಯನ್ನು ಹಿಡಿದ ಬಿಗಿ, ಯಾರದೊ ಕತ್ತು ಹಿಸುಕಲು ಬಿಗಿದ ಮುಷ್ಟಿಯಂತಿತ್ತು.

ಹೈಲ್ರೋ, ಲೀಲಾವತಿ, ಸದಾನಂದ ಒಬ್ಬರ ಮೋಗವನ್ನೊಬ್ಬರು ದಿಟ್ಟು ಸುತ್ತಾತ್ಮಕ ಶುಳಿತರು. ಎಲ್ಲಿರ ಮುಖಗಳೂ ಯಾತನಾಮಯವಾದ ಚಿಂತೆಗೆ ಹಿಡಿದ ಕಣ್ಣದಿಯಂತಾಗಿದ್ದವು.

ಇನ್ನೊಂದು ಪವತ್ತು

ప్రభావతి కిక్కు జీల్లిద మంగళసూత్ర మణి కిక్కు దిక్కు తప్పిద అనాధ హండంతె బిద్దిక్కు నేలద మేలే.

౭६

“నన్న పాడిగే నన్నన్న ఇవత్తు బిట్టు బిడు”—ఎందళు ప్రభావతి బహళ హోత్తిన మేలే తన్నన్న మాతాడిసిద లీలావతిగే.

“నన్న పాడిగే నిన్నన్న ఇవత్తు బిడలారి ప్రభా. నానూ జణ్ణు, ననగూ హృదయపిడే; సనగూ ఆధ్యవాగుత్తదే. ఆదక్కే యేళువుదు—ఇవత్తు ఇల్లిరువుదు బేడు.” నన్న జొతే బా.”

“సిపు హోగి లీలా, ననగారదూ భయవిల్ల.”

“సినగే యావదూ భయవిల్ల ప్రభా, ననగిరువుదు నన్న భయ.”

ప్రభావతిగే లీలావతియు మాతు ఆధ్యవాయితు. వికారవాద ఒఱనగి నక్క హేళిదళు—

“నానేనాదరూ ఆత్మకట్టు మాడికోళ్లబహుదెంచేసి. ఖండిత ఆ భయ ఇట్టుకోళ్లబేడ. హిందె, బహు హిందె ఆవనిగాగి సాయలు సిద్ధపిడ్డే, ప్రీతియ మంకు కవిదిద్దాగ. ఈగ ఖండిత ఆవన మాతిగాగి సాయువుదిల్ల. ఈగ నన్న కణ్ణు తెరెదిదే లీలా. ఈగ ననగే సాయువాసెయిల్ల, బదుకిన దాక.... ఇష్టు దిన నాను బదుకి ద్వీదు బదుకల్ల, ఇద్ద సావు; ఈగ ఇన్న మేలే బదుకుత్తేనే. హేగే బేశోఇ హాగే బదుకుత్తేనే..... లీలా..... ననగీగ బదుకిన దాక.... బదుకిన దాక..... విచిత్ర బదుకిన దాక.... ఆ సముద్రవన్నే! కుడిదు బిడుత్తేనే.... ఫైల్లిరా.... ఫైల్లిరా..ఆ నాయి మరళనల్లేనోఇ కేళుత్తిదే నోఇదు..... నాయి.... నాయియంతే నాయి.... నిధను రూకువ అష్ట నన్న మనెయల్లి ఆలోసేషియఁ నాయి తిన్నత్తిత్తు .. లూకూ..

ಉಂಹೂ... ನನ್ನೀಂದ ಸಾಧ್ಯವಿಲ್ಲ ಲೀಲಾ....ಆ ಮಂಗಳಸೂತ್ರ ಕಾಪಾಡಲಾರೆ....ಇಹೇಟ್ಟಾ ಇಟ್ಟಾ....ಇಹೇಟ್ಟಾ ಇಟ್ಟಾ...."-ಎಂದು ವ್ಯಧಿ ಉಳಿಣಿಸಿ, ಕಣ್ಣೀರುಗರೆಯುತ್ತಾ ನಗಲಾರಂಭಿಸಿದಳು.

ಲೀಲಾವತಿಗೆ ಅದನ್ನು ನಿಂತು ನೋಡುವುದಾಗಲಿಲ್ಲ. ಗಂಡನನ್ನು ತೆಬ್ಬಿ ವೊಗ ಮುಚ್ಚಿ ಅಳಲಾರಂಭಿಸಿದಳು. ಸದಾನಂದನ ಕಣ್ಣಲ್ಲೂ ನೀರು ನಿಂತಿತ್ತು.

"ಪೂರ್ ಪ್ರಭಾ.....ಪೂರ್ ಪೂರ್ ಪ್ರಭಾ....." ಎಂದ ನಡುಗುವ ಶುಟ್ಟಿಯನ್ನು ಹೆಲ್ಲಿಸಿದ ಕಡಿದು.

"ಇ. ಹನಿ, ಮಾತನಾಡಬೇಡ." ತಟಕ್ಕೂನೆ ಪ್ರಭಾವತಿಯ ಕೆನ್ನೀಗೆ ಬಲವಾಗಿ ಹೊಡಿದು—"ಬಾ-ಇಲ್ಲಿ" ಎಂದು ಘೇಳೀರಾ ಪ್ರಭಾವತಿಯನ್ನು ಎಳೆದುಕೊಂಡು ಹೋಗಿ ಬಲವಂತವಾಗಿ ಹಾಸಿಗೆಯ ಮೇಲೆ ಮಲಗಿಸಿ, "ಒಂದು ಗಳಿಗೆ ಇವಳನ್ನು ನೋಡಿಕೊಂಡಿರು" ಎಂದು ಲೀಲಾವತಿಗೆ ಹೇಳಿ, ಅಟಿಂಡರನ್ನು ಕೂಗಿ—

"ಒಂದು ಬಡಾಪೆಗ್ ಬಗ್ರಂಡಿ ವೈ ತಿಗೆದುಕೊಂಡು ಬಾ. ಬೇಗ. ಒಂದು ನಿಮಿಷದಲ್ಲಿ ಇಲ್ಲಿರಬೇಕು," ಎಂದಳು.

ಅಟಿಂಡರ್ ಓಡುತ್ತಾ ಹೋಗಿ ವೈ ತಂದುಕೊಟ್ಟು.

"ಪ್ರಭಾ, ಡಾರ್ರಿಂಗ್, ಎಲ್ಲಿ ಬಾಯಿ ತಿಗೆ."

"ಏನುದು?"

"ಏನಾದರಾಗಲಿ, ಇದನ್ನು ಕುಡಿ."

"ನನಗೆ ಬೇಡ."

"ಕನ್ನಾ ಆನಾ, ಹನಿ. ಹಟ್ಟ ಮಾಡಬೇಡ, ಡ್ರಿಂಕ್ ದಿಸ್‌"—ಎಂದು ಬಲವಂತವಾಗಿ ಪ್ರಭಾವತಿಯ ಬಾಯಿ ಬಿಡಿಸಿ, ವೈನನ್ನು ಪೂರ್ ಕುಡಿಸಿ—

"ಮಲಗಿಕೋ. ಸ್ಲೀಪ್... ಸ್ಲೀಪ್... ಸ್ಲೀಟ್ ಬೇಬಿ, ಸ್ಲೀಪ್"—ಎಂದು ಮಗುವಿನಂತೆ ಪ್ರಭಾವತಿಯ ವೈ, ಹಣಿಯನ್ನು ತಟ್ಟಿದಳು. ನಿಧಾನವಾಗಿ ಪ್ರಭಾವತಿ ಮಲಗಿದಳು. ಏನೋಂ ಮಾತಾಡುವಂತೆ ಅಲುಗಾಡುತ್ತಿದ್ದ ಅವಳ ಶುಟ್ಟಿಯ ಚಲನೆ ನಿಧಾನವಾಗಿ ತುಟ್ಟಿ ಮುಚ್ಚಿತು.

ಇನ್ನೂರ ಐಸ್ಟೆರಂ

ಹತ್ತು ನಿಮಿಷ ಎಲ್ಲರೂ ಉಸಿರು ಬಿಗಿ ಹಿಡಿದೆಂತಿದ್ದರು. ಪ್ರಭಾವತಿ ಸಿದ್ದಿ ಮಾಡಿದಕೊಂಡು ನಂಬಿಕೆಯಾದ ಮೇಲೆ, ಶೈಲೀರಾ ಅವಳ ಪಕ್ಕ ಬಿಟ್ಟು ಎದ್ದುಳು. ಎದ್ದಾಗ ಯಾವುದೋ ಹೊರಲಾಗದ ಭಾರ ಹೊತ್ತಂತೆ ಅವಳ ಮೈ ತೂಗುತ್ತಿತ್ತು. ತುಟಕ್ಕನೆ ಸಡಿಲವಾದ ಧ್ವನಿಯಲ್ಲಿ ಮಾತನ್ನು ತೂಗಿ ಸುತ್ತಾ ಹೇಳಿದಳು—

“ಇನ್ನು ಭಯಾವಿಲ್ಲ. ನೀನು ಹೇಳಿದಾಗ ಅತಿದ್ದರೆ ಒಿಗಾಗುತ್ತಿರ ಲಿಲ್ಲ. ತನಗೆ ಇದನ್ನು ಭರಿಸುವ ಧ್ವನಿಯಾದಿದೆ ಎಂದು ತೋರಿಸಲಿತ್ತಿಸಿದಳು. ಪೂರ್ಣ ಕೀಡಾ, ಆದರೆ ಆ ಭಾರ ಮನುಷ್ಯರು ಹೊರುವಂಥದಲ್ಲ.”

“ಯಾರಾದರೂ ಡಾಕ್ಟರಿಗೆ ಹೇಳಿಕಳಿಸೋಣವೇ ?” ಎಂದು ಕೇಳಿದಳು ಲೀಲಾವತಿ.

“ಡಾಕ್ಟರು ಮಾಡುವುದನ್ನೇ ನಾನು ಮಾಡಿದ್ದು, ಆದರೆ ಬಿಲ್ಲ ಕೇಳಲಿಲ್ಲ. ಇನ್ನು ಭಯಾವಿಲ್ಲ ಲೀಲಾ, ಈಗ ಮಲಿಗಿದವಳು ಬೆಳಗಿನವರಿಗೂ ಏಳುವುದಿಲ್ಲ-ಎದ್ದಾಗ ಸರಿಹೋಗುತ್ತಾ ಳಿ.”

“ಹೇಗಾದರಾಗಲಿ, ನಾನೂ ಇಲ್ಲೇ ಇದ್ದುಬಿಡುತ್ತೇನೇ.”

“ಬೇಕಾದರೆ ಇರು. ಆದರೆ ಇರಬೇಕಾದುದಿಲ್ಲ, ನಾನು ಆವಳ ಪಕ್ಕ ಬಿಟ್ಟು ಕಡಲುವುದಿಲ್ಲ. ಎರಡು ದಿನ ಈ ಚಿಂತೆಯಲ್ಲಿ ಶಾಂತವಾಗಿರಲೆಂದೇ ಈ ಹೋಟಲಿಗೆ ಕರೆತಂದದ್ದು. ಅವಳಿಗೆ ಬೇಕಾದುದೆಲ್ಲಾ ಶಾಂತಿ, ಆಪ್ಯೇ.”

“ಅವಳಿಗೆ ಶಾಂತಿ ಸಿಗುವವರಿಗೂ ಇಲ್ಲಿರಲಿ. ಎಷ್ಟು ಹಣವಾದರೂ ನಾನು ಕೊಡುತ್ತೇನೇ.”—ಎಂದ ಸದಾನಂದ.

“ಹಣಕ್ಕೆ ತೊಂದರೆಯಾದರೆ ಖಂಡಿತ ಹೇಳುತ್ತೇನೇ. ಸದ್ಯಕ್ಕಾಗುವ ವಸ್ತು ನನ್ನ ಬಳ ಇದೆ.” ಶೈಲೀರಾ ಹೇಳಿದಳು.

“ತಪ್ಪಿ ತಿಳಿದುಕೊಳ್ಳಬೇಡಿ.”

“ಖಂಡಿತವಾಗಿಯೂ ಇಲ್ಲ. ಯು ಆರಾ ಟೊ ಗುಡು ಟು ಮಿಸ್ಟೇಕ್.”

ಸ್ವಲ್ಪ ಹೊತ್ತು ವುಂಡಿ ಮಾತಾಡುತ್ತಾ ಕುಳಿತ್ತಿದ್ದರು-ಬಳಿಕ ಸದಾನಂದ ಲೀಲಾವತಿ ಹೊರಡಲು ಸಿದ್ಧವಾದರು. ಅವರು ಹೋಗುವಾಗ ಪೈಲೀರಾ ಹೇಳಿದಳು-

“ಆಗಲೇ ನಿಮಗೂಂದು ಮಾತು ಹೇಳಬೇಕೆಂದಿದ್ದೆ. ಆ ಶಾಂತಾರಾಂ ಪ್ರಭಾವತಿಯ ನಡತೆಯ ವಿಷಯವಾಗಿ ಹೇಳಿದುದು ಪೂರಾ ಸುಳ್ಳು.”

“ನೀನು ಆ ಭರವಸೆ ಕೊಡಬೇಕಾದುದಿಲ್ಲ ಪ್ಲೈ ರಾ-ಭಗವಂತನೇ ಬಂದು ಹೇಳಿದರೂ ನಿಮಿಷಭರನ್ನು ನಾನು ಶಂಕ್ರಿಸುವುದಿಲ್ಲ”—ಎಂದು ಲೀಲಾವತಿ. ಸದಾನಂದನೂ ಅದಕ್ಕೆ ಸಮೃತಿ ಸೂಚಿಸಿ ತಲೆ ಹಾಕಿದ.

೨೨

ಮರು ಬೆಳಗೆ ಪ್ರಭಾವತಿ ಎದ್ದಾಗ ಒಂಭತ್ತು ಗಂಟೆಯಾಗಿತ್ತು. ಸಣ್ಣಗೆ ತಲೆ ನೋಯುತ್ತಿತ್ತು. ಅವಳು ಕಣ್ಣಿರೆದುದನ್ನು ಅವಳ ಮಂಜದ ಬಳಿಯ ಕುಚೆಯ ಮೇಲೆ ಕುಳಿತು ನೇಪರ್ ಓದುತ್ತಿದ್ದ ಪ್ಲೈ ರಾ ನೋಡಿ—

“ಸುಮವಾಗಿ ನಿದ್ದೆಯಾಯಿತೆ, ಪ್ರಭಾ ?” ಎಂದು ಹೇಳಿದಳು.

“ಹೂ. ಏಕೋ ಸಣ್ಣಗೆ ತಲೆನೋವು.”

“ಏಕೆ, ಗೊತ್ತಿಲ್ಲವೇ ?”

“ಏಕೋ ನನಗವ್ಯು ನೆನಪಿಲ್ಲ.”

“ಹೋಗಲಿ ಬಿಡು. ಒಂದೆರಡು ಕರ್ಣ ಸ್ವಾಂಗ್ ಶಾಫಿ ಕುಡಿ. ತಲೆ ನೋವು ಸರಿ ಹೋಗುತ್ತದೆ. ಮುಖ ತೊಳಿಯುತ್ತೀಯೇನು ? ಹಾಗೇ ಕುಡಿಯುವುದಾದರೆ, ತರಿಸುತ್ತೀನೇ.”

“ಉಂಹೂ, ಮೊದಲು ಮುಖ ತೊಳಿಯಬೇಕು.”

ಪ್ಲೈ ರಾ ಅವಳನ್ನು ಕೈ ಹಿಡಿದು ಸ್ವಾನದ ಕೋಣಗೆ ಕರೆದೊಯ್ದು, ಅವಳು ಹಲ್ಲಿಜ್ಞ ಮುಖ ತೊಳಿದ ಕೂಡಲೇ ಟಿವಲು ಕೊಟ್ಟು, ಮುಖ ಒರಸಿಕೊಂಡ ಕೂಡಲೇ, ಮತ್ತೆ ಕರಂಡು ಶಾಫಿಸಿ, ಅಟೆಂಡಂಗೆ ಹೇಳ ಶಾಫಿ ತರಿಸಿ, ಅವಳು ಶಾಫಿ ಕುಡಿದಾದ ಮೇಲೆ ಕರೆದೊಯ್ದು, ಕಡಲಿಗಿದ ರಾಗಿದ್ದ ಕೈ ಸಾಲೆಯಲ್ಲಿ ಕುಚೆಯ ಮೇಲೆ ಕೂಡಿ—

“ಚಳಿಯಾಗುತ್ತದೆಯೇ ಹೇನಿ. ರಗ್ಸು ತರಲೇ ?” ಎಂದಳು.

“ಉಂಹೂ. ಚಳಿಯಿಲ್ಲ, ಹಿತವಾಗಿದೆ ಬಿಸಿಲು”—ಎಂದು ಪ್ರಭಾವತಿ ಹೇಳಿದ ಮೇಲೆ ತಾನೂ ಅವಳ ಮಗ್ಗುಲ ಕುಚೆಯ ಮೇಲೆ ಕುಳಿತ್ತಳು.

ಇನ್ನೂರ ಐವತ್ತ್ರಿಂಬು

ಪ್ರಭಾವತಿಗೆ ಫೈಲೀರಾ ಮಾಡುತ್ತಿದ್ದ ಉಪಚಾರ ನೋಡಿ ನಷ್ಟು
ಬಂತು ಇರುಳು ಹಾಯಾಗಿ ಕಳೆದು, ಮನಸ್ಸಿನ ಹೊಯ್ದಾಟಿ ಕಡವೆ
ಯಾಗಿ ಮನಸ್ಸು ಶಾಂತವಾಗಿತ್ತು. ಮೆದುವಾಗಿ ನಗುತ್ತಾ ಕೇಳಿದಳು-

“ಇದೇನು ಉಪಚಾರ ಫೈಲೀರಾ, ನಾನು ಮಗುವೇ, ರೋಗಿಯೇ ?”

“ಸಂಧ್ಯಕ್ಕೆ ನೀನು ಎರಡೂ.”

“ನಿನ್ನ ಕೈಗೆ ಸಿಕ್ಕ ಮೇಲೆ ಅಷ್ಟೇ ತಾನೇ....ನಿನ್ನೆ ಏನಾಯಿತು,
ಫೈಲೀರಾ? ಸದಾನಂದಾ, ಲೀಲಾವತಿ ಯಾವಾಗ ಹೋದರು? ನನಗಂತಳ
ಒಂದೂ ನೇನಪಿಲ್ಲ.”

ಫೈಲೀರಾ ಹಿಂದಿನ ಸಂಜೆ ನಡೆದುದೆಲ್ಲವನ್ನೂ ತಿಳಿಸಿ—

“ಇನ್ನು ಹಾಯಾಗಿರು ಪ್ರಭಾ. ನಾಲ್ಕು ದಿನ ಯಾವುದನ್ನೂ
ಯೋಚನೆ ಮಾಡಬೇಡ. ಮನಸ್ಸಿನ ಹೊಯ್ದಾಟಿ ಕಡವೆಯಾದ ಮೇಲೆ
ಎನು ಬೇಕಾದರೂ ಯೋಚಿಸುವಿಯಂತೆ,” ಎಂದಳು.

“ನನಗಿಗ ಇನ್ನಾವ ಯೋಚನೆಯೂ ಇಲ್ಲ, ಫೈಲೀರಾ....”

“ಬಾಯಲ್ಲಿ ಯೋಚನೆ ಇಲ್ಲ ಎನ್ನುತ್ತಿ. ಆದರೆ ಮಾತಿನ ವೇಲೆ
ಮಾತ್ರ ಮಣ ಭಾರ.”

“ಆದರೆ ಒಂದು ಕೊರಗು ಇವೆ ಫೈಲೀರಾ—”

“ಎನದು ?”

“ಅವನು ನನ್ನನ್ನು ಏನಂದರೂ ಚಿಂತೆಯಿಲ್ಲ. ನನ್ನಂದಾಗಿ ಸೀನು
ವೃಧಾವಾದಕ್ಕೆ ಗುರಿಯಾಗಬೇಕಾಯಿತಲ್ಲ....”

“ಅದು ಅವು ಕೊರಗಾಗಿದೆಯೇ?”

“ನಿಜವಾಗಿಯೂ. ನಿನಗೆ ಮುಖ ತೋರಿಸಬೇಕೆಂದರೆ ನಾಚಿಕೆಯಾಗು
ತ್ತದೆ ಫೈಲೀರಾ....”

ಪ್ರಭಾವತಿಯ ಮಾತು ಕೇಳಿ ಫೈಲೀರಾ ಮುಳ್ಳು ತುಳಿದಂತೆ ವಿಡುಕಿ
ದಳು. ಅವಳ ಮುಖ ಗಂಧಿರವಾಯಿತು.

“ನಿನ್ನಯೇ, ನಿನ್ನ ಗಂಡ ನನ್ನಂದಾಗಿ ನಿನ್ನಲ್ಲಿ ಸಂಶಯ ತಾಂದ

ನೀಂದಾಗಲೇ ನಿನಗೆ ಒಂದು ವಿಷಯ ಹೇಳಬೇಕೆಂದಿದ್ದೆ. ಮಾತು ನಾಲಿಗೆಯ ತುದಿಯವರಿಗೂ ಬಂದಿತ್ತು. ಆದರೆ ನೀನದನ್ನು ಕೇಳಿ ಮತ್ತೆಲ್ಲಿ ಇನ್ನುಹ್ಯೆ ಈಗೂಹೋಗುತ್ತೀರೋ ಎಂದು ತಿಳಿದು ಸುಮೃದಾಗಿದ್ದೆ. ಈಗ ನೀನಾಗಿ ಕೇಳುತ್ತಿದ್ದೀರು. ಏನು ಹೇಳಿದರೂ ಕೇಳಿ ಸಹಿಸುವ ಸ್ಥಿರ ವಿದೆಯೇ ನಿನಗೆ—ಯೋಚಿಸಿ ಹೇಳು ಪ್ರಭಾ. ಉಗ್ರ ಆಫಾತದಿಂದ ನಿನ್ನ ಘನಸ್ಸು ದುರ್ಬಲವಾಗಿದೆ.”

ಅವಳ ಮಾತು ಕೇಳಿ ಪ್ರಭಾವತಿ ಒಂದು ಗಳಿಗೆ ಚಿಂತಿಸಿ—

“ನೀನು ಹೇಳಲಿರುವುದು ಅಪ್ಪು ಭಯಂಕರವಾದ, ಕರಾಳ ವಿಷಯವೇ ?” ಎಂದಳ್ಳು.

“ಕರಾಳತೆಯೇ ಜೀವನದ ನಿಜವಾದ ಸೌಂದರ್ಯ. ಆದರೆ ನೀನು ಅದನ್ನು ಅಧ್ಯ ಮಾಡಿಕೊಳ್ಳಲಾರೆಯೋ ಇಲ್ಲವೋ ನಾನರಿಯೇ.”

“ಅದೇನಾದರೂ ಆಗಲಿ ಹೇಳಿ ಬಿಡು ಫೈಲ್ಲಿರಾ-ನಿನ್ನಿಂದ ನನಗೆಂದೂ ಕೆಡುಕಾಗದೆಂಬ ನಂಬಿಕೆ ನನಗಿದೆ.”

“ನಿನ್ನ ಆ ದೇವತಾಸ್ತೀ ಲೀಲಾವತಿಯೂ ಅದನ್ನೇ ಹೇಳಿದಳು. ಆದರೆ ನಾನು ನಿಮ್ಮ ಆ ನಂಬಿಕೆಗೆ ಪಾತ್ರಾಳಿಲ್ಲ ಪ್ರಭಾ. ನಿನ್ನ ಯ ದಿನ ನಿನ್ನ ಗಂಡ ನಿನ್ನ ಬಗ್ಗೆ ಆಡಿದುದು ಸುಳ್ಳು, ಆದರೆ ನನ್ನ ಬಗ್ಗೆ ಆಡಿದುದು ಸುಳ್ಳಲ್ಲ.”

“ಆ ! ನಾನಿದನ್ನು ನಂಬಲಾರೆ ಫೈಲ್ಲಿರಾ....”

“ನೀನು ನಂಬುವುದೆಲ್ಲಾ ಸತ್ಯವಲ್ಲ, ನೀನು ನಂಬದಿದ್ದುದೆಲ್ಲಾ ಅಸತ್ಯವೂ ಅಲ್ಲ, ಆದರೆ ನಾನು ಹೇಳಿದುದು ಸುಳ್ಳಲ್ಲ. ನಾನು ನಿನ್ನ ಗಂಡಹೇಳಿದಂತೆ ಕುಲಟೆಯಲ್ಲ, ಜಾರಣಿಯಲ್ಲ. ಆದರೆ ಪುರುಷಸುಖವರಿಯದ ಆಚ್ಚ ಕನ್ನೆಯೂ ಅಲ್ಲ. ಆದರೆ ಎಂದೂ ನಾನಾಗಿ ಯಾವ ಪುರುಷನ ಬಳಿಯೂ ಹೋಗಿಲ್ಲ, ತಾನಾಗಿ ಬಂದವನಿಗೂ ನನ್ನ ವ್ಯೇ ನಿಡಿಲ್ಲ. ನನ್ನ ಮನ ಒಸ್ಸಿದವನನ್ನು ಹಣ ಕೊಟ್ಟು ಪಡೆದಿದೇನೆ.”

“ಆ.....ಆಂವರೆ.—”

“ಈಗ ನಾನು ಹೇಳುವುದು ನಿನಗೆ ಅಧ್ಯವಾಗುವುದಿಲ್ಲ ಪ್ರಭಾ,

ಸಂಚೆಯಾಗುವವರೆಗೂ ತದೆ ಒಂದು ದೃಶ್ಯ ತೋರಿಸುತ್ತೇನೆ. ಅವೇಲೆ ನಾನು ಹೇಳುವುದು ನಿನಗೆ ಅರ್ಥವಾಗುತ್ತದೆ. ನಾನು ಹೇಳಿದುದನ್ನು ಕೇಳಿ ಸ್ವಿನೆಗೆ ನನ್ನ ಮೇಲೆ ಜಾಗುಪ್ರೇಯುಂಟಾಗಿರಬಹುದು, ನನ್ನಿಂದ ದೂರ ವಾಗಬೇಕೆಂದೂ - ನಿನಗನಿಸಬಹುದು. ಅದರೆ ಸಂಚೆಯವರಿಗೆ ನಿನ್ನ ತೀಮಾರ್ಫನವನ್ನು ತಡೆಹಿಡಿ. ನನಗಾಗಿ ಅಷ್ಟು ಮಾಡಬಲ್ಲಿಯಾ ?”

ಫೈಲ್‌ರಳ ಬೇಡಿಕೆಯಲ್ಲಿ ದೈಸ್ಯವಿರಲಿಲ್ಲ, ಪ್ರಾರ್ಥನೆಯಿರಲಿಲ್ಲ, ಅಜಲ ಗಾಂಭೀರ್ಯವಿತ್ತು.

“ತೀಮಾರ್ಫನ....ನಿನ್ನ ಮೇಲೆ ನಾನು ತೀಮಾರ್ಫನ ಕೊಡುವುದೇ ಫೈಲ್‌ರಾ. ಆ ಮಾತು ಅಡಬೇಡ.” ಪ್ರಾರ್ಥನೆ ಕೇಳಿ ತತ್ತರಿಸಿದ ಪ್ರಭಾವತಿ ಹೇಳಿದಳು.

“ನೀನೊಬ್ಬಳೇ ಅಲ್ಲ, ನಿನ್ನನ್ನು ಸೋಡಲು ಮಧ್ಯಾಹ್ನ ಲೀಲಾವ ತಿಯೂ ಬರುತ್ತಾಳೆ. ಇಬ್ಬರೂ ಸೇರಿ ತೀಮಾರ್ಫನ ಕೊಡಿ.”

“ಲೀಲಾವತಿಯನ್ನು ಕೇಳು ಫೈಲ್‌ರಾ, ಆದರೆ ನಾನಾರು? ಜಗತ್ತಿನ ದೃಷ್ಟಿಯಲ್ಲಿ ನಾನೂ ಒಬ್ಬ ಮನೆ ಬಿಟ್ಟ ಹೆಂಗಸು.”

“ಸೋಡು-ನಾನಾಗಲೇ ಹೇಳಿದೆ, ಈಗ ಯಾವ ಮಾತೂ ಅಡಬೇಡ. ಸಂಚೆಯವರಿಗೆ ಅಡನ್ನು ಮರಿತು ಸುಮೃದ್ಧಿರು. ನೀನು ಮನ ಸ್ವಿಗೆ ಕೊರಗು ಹಚ್ಚಿಕೊಳ್ಳಬಾರದೆಂದು ಇಷ್ಟು ಹೇಳಿದೆ. ಹಾಗಾಗದೆ ನೀನು ಇನ್ನೂ ಕೊರಗಿದರೆ ನನ್ನ ದು ಅಪರಾಧವಾಗುತ್ತದೆ.”

“ಹಾಗೇ ಅಗಲಿ ಫೈಲ್‌ರಾ. ನನಗಿಷ್ಟ ಸಮಾಧಾನವಿದೆ-ನೀನು ಏಂಜಲಾ.”

“ಫ್ರಾಂಕ್, ಈಗ ನಿನಗೆ ಏನಾದರೂ ಉಪಾಹಾರ ತರಿಸಲೇನು? ರಾತ್ರಿಯೂ ಉಟ್ಟಿವಿರಲಿಲ್ಲ, ಇಸಿವಾಗುತ್ತಿರಬೇಕು.”

“ನಿನ್ನ ಬ್ರೈಕ್ ಫಾಸ್ಟ್ ಆಯಿತೇನು ?”

“ಹೂ. ನಾನು ಹೊಟ್ಟಿ ಮುಂದಾಗಿ ಹುಟ್ಟಿದವಳು. ಏನಾದರೂ ಹೊಟ್ಟಿಯನ್ನು ಬಳಲಿಸುವುದಿಲ್ಲ.”

“ನಿನ್ನದೇ ಸರಿಯಾದ ದಾರಂ-ಬರೀ ಅವು ಟೋಸ್‌ತೆಂಜು. ನನ್ನ ಜೊತೆಗೆ ನೀನು ಕೊಂಚ ತೆಗೆದುಕೊಂಡು.”

“ಬೇಡ ಎನ್ನುವ ಶಬ್ದವೇ ನನ್ನ ನಿಘಂಟಿನಲ್ಲಿಲ್ಲ.”

“ಅದರೆ ನಿನ್ನನ್ನು ನೋಡಿದರೆ, ನಿನ್ನ ನಿಘಂಟಿನಲ್ಲಿ ಇಲ್ಲದಿರುವ ಶಬ್ದವನ್ನು ನಿನ್ನ ಅಫೀಸಿಗೆ ಬಳಸಿರುವಂತಿದೆ. ಅದಕ್ಕೇನು ಎಳ್ಳು ನೀರು ಬಿಟ್ಟಿಯೇನು ?”

“ಇಲ್ಲ, ಎರಡು ದಿನ ರಜಾ ಬೆಕೆಂದು ನಿನ್ನೆಯೇ, ಲೀಲಾವತಿಯನ್ನು ಕರೆತರಲು ಹೋದಾಗ ಹೋಟ ಮಾಡಿದ್ದೆ, ಹಾಗೇ ಫಾರ್ಮಲ್‌ಅಗಿ ಅಜ್ಞ ಬರಿದೂ ಹಾಕಿದೇನೆ. ಅದ್ದಿಂದ ಆ ಯೋಚನೆ ಇಲ್ಲ.”

“ವತಕ್ಕೆ ರಜಾ ತೆಗೆದುಕೊಂಡೆ ? ಅಫೀಸಿಗೆ ಹೋಗಬಹುದಾಗಿತ್ತು ಲಾ...”

“ಎಕೋ, ನಿನ್ನ ಮುದ್ದು ಮುಖ ನೋಡುತ್ತಿರಬೇಕೆಂದು ಮನಸ್ಸು ಯಿತು. ಅದಕ್ಕೆ.” ಎಂದು ಉಪಾಹಾರಕ್ಕೆ ಹೇಳಬೇಕು ನೇರವಾಡಿಕೊಂಡು ಹೈಲ್‌ರಾ ಎದ್ದು ಹೋದಳು. ಪ್ರಭಾ ಹಾಗೇ ಕುಚಿರ್ಗೊರಗಿ ಕಣ್ಣ ಮುಚ್ಚಿದಳು.

೨೮

ಸಂಜೆ ಪದರ ವೇಳಿಗೆ ಲೀಲಾವತಿ ಪ್ರಭಾವತಿಯನ್ನು ನೋಡಲು ಬಂದಳು. ಪ್ರಭಾವತಿ ಎದು ಹೈಲ್‌ರಾ ಜೊತೆಯಲ್ಲಿ ಮಾತಾಡುತ್ತಾ ಕುಳಿತ್ತದ್ದುದನ್ನು ಕಂಡು, ಆವಳ ಮನಸ್ಸಿನ ಭಾರ ಮುಕ್ಕಾಲು ಇಳಿದು ಹೋಯಿತು.

“ಹೇಗಿರುತ್ತೀಯೋ ಅಂತ ಗಾಬರಿಯಾಗಿದ್ದೆ ಪ್ರಭಾ. ನಿನ್ನ ಸಂಜೆ ಪೂರೂ ಗಾಬರಿ ಮಾಡಬಿಟ್ಟಿದೆ. ಸದ್ಯ—ಹುಷಾರಾಗಿದೀಯಲ್ಲ ಅದೇ ಸಂತೋಷ.”

ಲೀಲಾವತಿಯ ಸ್ತ್ರೀತಿಯ ಆತ್ಮದ್ವಾರಾ ಕಂಡು ಪ್ರಭಾ ವತಿರು ಎದೆ ವಿದುವಾಯಿತು.

ಇನ್ನೂರು ಸವಕ್ತೆಂಟು

“ನಿನ್ನೆ ಸಂಜೀಯಾದುದನ್ನು ಶೈಲೀರಾ ಹೇಳಿದಳು. ಅದನ್ನು ನೇನೆ ದರೆ ನನಗೇ ನಾಚಿಕೆಯಾಗುತ್ತೆ. ಸದಾನಂದ್ ತಂದ ಫಲಿತಾಂಶವನ್ನೇ ನಾನು ನಿರೀಕ್ಷಿಸಿದ್ದೆ. ಅದರೆ ನಾನು ಅಂದುಕೊಂಡಷ್ಟು ಶಕ್ತಿಳಿಲ್ಲವೋ ಏನೋ. ಆಗಳಿಗೆಯಲ್ಲಿ ನನ್ನ ಮೇಲೆ ನನಗೆ ಹಕ್ಕಿಗೆ ತಪ್ಪಿ ಹೋಯಿತು.”

“ನಿನಾಗುವ ಹೊತ್ತಿಗೆ ಅವ್ಯಾದರೂ ಎದೆ ಗಟ್ಟಿಮಾಡಿಕೊಂಡಿದ್ದೆ. ನಾನಾಗಿದ್ದರೆ ಏನಾಗುತ್ತಿದ್ದೆನೋ !”

“ಆಗಲೂ ಸ್ವಲ್ಪ ಎದೆ ಗಟ್ಟಿಮಾಡಿಕೊಂಡಿರು ಲೀಲಾ, ಬಲವಾದ ಮತ್ತೊಂದು ಆಫಾತ ಕಾದಿದೆ.” ಎಂದಳು, ಅದುವರೆಗೂ ಸುಮೃದ್ಧಿಸ್ತೇಲೀರಾ.

“ಎನು ಆಫಾತ ?”. ಗಾಬರಿಯಾಗಿ ಕೇಳಿದಳು ಲೀಲಾವತಿ.

“ಆ ಸುದ್ದಿ ಕೇಳೇ ಗಾಬರಿಯಾಗಿಬಿಟ್ಟರೆ ಹೇಗೆ ? ನೋಡುವುದು, ಕೇಳುವುದು ಇನ್ನೂ ಬೇಕಾದಷ್ಟುದೆ.”

“ಎನು ನೋಡುವುದು, ಎನು ಕೇಳುವುದು ?”

“ಒಂದು ಜಗದ್ವನ್ಯದೃಶ್ಯ ನೋಡುವುದು, ನನ್ನ ಪವಿತ್ರ ಚರಿತ್ರೆ ಕೇಳುವುದು—ನಿನ್ನ ಬುದ್ಧಿ ಸರಿಯಾಗಿಲ್ಲ, ನೀನು ಆತಿ ಒಳ್ಳೆಯವಳು ಎಂದು ಸಿದ್ಧಮಾಡಿಕೊಡುವುದು—ಇದಿವ್ಯೂ ಕಾದಿದೆ.”

“ನಿನ್ನ ಮಾತೇ ನನಗೆ ಅರ್ಥವಾಗುವುದಿಲ್ಲ ಶೈಲೀರಾ”

“ಶೈಲೀರಾ ಶುದ್ಧ ಹುಟ್ಟಿ ಲೀಲಾ, ನಿನ್ನೆ ಆ ಪಶು, ಸದಾನಂದ ಮುಂದೆ ತನ್ನ ವಿಷಯವಾಗಿ ಹೇಳಿದುದನ್ನು ಹಚ್ಚಿಕೊಂಡು ಬೆಳಗಿನಿಂದ ಏನೇನೋ ಹೇಳುತ್ತಿದ್ದಾರೆ.” ಪ್ರಭಾವತಿ ಹೇಳಿದಳು.

“ಜನ ಅಸತ್ಯವನ್ನು ನಂಬುವಷ್ಟು ಬೇಗ, ಸತ್ಯವನ್ನು ನಂಬುವುದಿಲ್ಲ, ನಾನೇನು ಮಾಡಲಿ”—ಶುದ್ಧ ಆಸಹಾಯಕತೆಯ ಮೋರೆ ನಾಡಿ ಶೈಲೀರಾ—“ಅದರೆ ನಾನು ಜನರ ಮೂರ್ಖತೆಯ ಲಾಭ ಪಡೆಯುವಷ್ಟು ವ್ಯವಹಾರ ವಿದೆಯಲ್ಲ.” ಎಂದಳು.

“ನಾನು ಬಲ್ಲಿ, ನೀನು ಪ್ರಭಾವತಿಯ ಅಕ್ಕೆ”—ಎಂದಳು ಲೀಲಾವತಿ ನಗುತ್ತ.

“ನಮ್ಮಂಥ ಇಬ್ಬರು ತಂಗಿಯರನ್ನು ಪಡೆದ ಸಿನ್ನ ಸೌಭಾಗ್ಯಕ್ಕೇನು ಹೇಳಬೇಕು, ಹೇಳು ?”—ಫ್ಲೋರಾ ಸವಾಲಿಗೆ ಜವಾಬು ಕೊಟ್ಟುಳು.

ಆರು ಗಂಟೆಯವರೆಗೂ ಮುಂದಾಗಿ ಬಿಂಬಿಸಲ್ಪಿ ಸುತ್ತಾಡುತ್ತಿದ್ದರು. ಹೊತ್ತು ಸವೆದಂತೆ ಫ್ಲೋರಾಳಲ್ಲಿ ಏನೋಽಂದಿಗೆ ಉದ್ದಿಗ್ನಿತೆ ಕಾಣತೊಡಗಿತು. ಸ್ವಲ್ಪ ಕತ್ತಲಾದ ಮೇಲೆ ಫ್ಲೋರಾ—

“ನಡೆಯಿರಿ, ಈಗ ಹೋಗೋಣ” ಎಂದರು.

“ಎಲ್ಲಿಗೆ ಹೋಗುವುದು ಫ್ಲೋರಾ”—ಲೀಲಾವತಿ ಕೇಳಿದಳು.

“ಮೊದಲೇ ಹೇಳಿದರೆ ನೀವು ಬರುವುದಿಲ್ಲ. ಅದಕ್ಕೆ ಕೇಳಬೇಡಿ.”

ಎಂದು ಹೇಳಿ, ಬಿಂಬಿಸ ಬಳಿಯಲ್ಲಿದ್ದ ಟ್ರಾಸ್ಟಿಯೊಂದನ್ನು ಗೊತ್ತು ಮಾಡಿ ಬಂದು—“ನಡೆಯಿರಿ” ಎಂದಳು.

ಟ್ರಾಸ್ಟಿ ಸಂತಾಕ್ಕಾಜ್ ನಿಂದ ಹೊರಟು, ಫ್ಲೋರಾ ಹೇಳಿದ ರಸ್ತೆಗೆ ಬಂದಿತು.

“ಇಲ್ಲಿ ಇಳಿಯಿರಿ,” ಎಂದು ಆವರನ್ನು ಇಳಿಸಿ, ಟ್ರಾಸ್ಟಿಯವಸಿಗೆ ರಸ್ತೆಯ ಕೊನೆಯಲ್ಲಿ ಕಾದಿರಲು ಹೇಳಿ—

“ಪ್ರಭಾ—~~ಹೋಗಿದ್ದುತ್ತಾರೆ ಹೋಗಿದ್ದುತ್ತಾರೆ~~ ಮೇಲು ಮಾಳಗೆಯನ್ನು ಲಾಜ್ಜಾ~~ಹೋಗಿದ್ದುತ್ತಾರೆ~~.

ಅದು ಟ್ರಾಮು, ಬಸ್ಸಿಗಳು ಓಡಾಡುವ ರಸ್ತೆಯಾದರೂ ಬಹಳ ಇಕ್ಕೆಟ್ರಾಗಿತ್ತು. ಜನಸಂದರ್ಭೀಯಾ ಹೇಚ್ಚಾಗಿತ್ತು. ಫ್ಲೋರಾ ಹೇಳಿದಂತೆ ಆ ಮನೆಗಳ ಮೇಲುಭಾಗವನ್ನು ದಿಟ್ಟುಸುತ್ತಾ ನಡೆದಳು—ನೋಡಿ ಅವಳ ಕಣ್ಣ ಕವಿದು ಬರುವಂತಾಯಿತು.

ಒಂದು ಮನೆಯ ಕಿಟಕಿಯಲ್ಲಿ ಸುಮಾರು ವರುಸ್ವಾದ ಹೆಂಗಸೊಬ್ಬಳು ಸೆರಗು ಜಾಲಿದ ಎದೆ ತೆರಿದು, ಅರಪರೆ ಕವಿದ ಜಾಕೇಟಿನ ಮರೆಯಿಂದ ಜೊತೆ ಬಿದ್ದ ತನ್ನ ಸ್ತನಗಳನ್ನು ಪ್ರದರ್ಶಿಸುತ್ತಿದ್ದಳು; ಮತ್ತೊಂದು ಕಿಟಕಿ ಇನ್ನೂರ ಅರವತ್ತು

ಯಲ್ಲಿ ಇನ್ನೊಬ್ಬಳು ಆಗಾಗ ‘ಆಯಿಯೋ, ಖಾಷ್ಟಕೆ ವಶ್ತು’ (ಬಸ್ತಿ ಸಂತೋಷದ ಹೊತ್ತು) ಎಂದು ಕೂಗುತ್ತಾ ಆಗಾಗ ತನ್ನ ಕೈಗೇ ಮುತ್ತಿಟ್ಟು ಕರೆಯುತ್ತಿದ್ದಳು; ಒಂದೊಂದು ಮನೆಯ ಕಿಟಕಿಯಲ್ಲಿ ಒಬ್ಬಳು, ಇಬ್ಬರು, ಮುವರು, ನಾಲ್ಕರು ಹೆಂಗಸರು—ಒಬ್ಬೊಬ್ಬಳು ಒಂದೊಂದು ಅಶ್ಲೀಲ ಶ್ಯಂಗಾರಭಂಗಿಯಲ್ಲಿ—ಬೀದಿಯ ಇಬ್ಬದಿಯಲ್ಲಿ ಅದೇ. ಕೆಂಪು ದೀಪ ತೂಗು ಹಾಕಿದ ಆ ಮನೆಗಳ ಮುಂದೆ ಜನ ಸಾಲುಗಟ್ಟಿ, ನಿಂತಿತ್ತು—ಸಿಳ್ಳು ಹಾಕುತ್ತಾ, ಸಣ್ಣ ದಸಿಯಲ್ಲಿ ಹಾಡು ಕುರುಕುತ್ತಾ, ಅಶ್ಲೀಲ ಹಾಸ್ಯ ಮಾಡುತ್ತಾ, ಚೆಚ್ಚಿ ಮಾಡುತ್ತಾ.

ಯಾರೋ ಒಂದಿಬ್ಬರು ಇವರನ್ನು ಹಿಂಬಾಲಿಸಿದ್ದರು. ಮೂರನೆಯವನೊಬ್ಬ ಬಂದು, ಘೋರಾಕಣನ್ನು ನೋಡಿ—

“ಮೇವೂ ಸಾಬ್ರ, ಗಿರಾಕ್ ಮಾಂಗ್ಲ ಹೈ? ” (ಮೇವೂ ಸಾಬ್ರಗೆ ಗಿರಾಕಿ ಚೇಕೆಣೆ?) ಎಂದ.

“ಗೆಟ್‌ಫೋಟ್ ಯು ಬ್ಲೂಡಿ ಪಿಂಪ್‌” (ತೊಲಗಾಚಿ ಹಾಳು ತಲೆಹಿಡುಕ) ಎಂದು ಗದ್ದರಿಸಿದಳು ಘೋರಾ.

ಎಟು ತಿಂದ ನಾಯಿಯಂತೆ ಜುಣಿಗಿದ ಆವನು ಬದಿಯ ಗಲ್ಲಿಯಲ್ಲಿ.

ಪ್ರಭಾವತಿ ದಿಗ್ಘಾರ್ಪಂತಳಾಗಿದ್ದಳು. ಲೇಳಾವತಿ ತಗ್ಗಿಸಿದ ಮೋರೆ ಮೇಲಿತ್ತಲಿಲ್ಲ. ಹಾಗೇ ನಡೆದು ಕಾವಿದ್ದ ಟ್ಯಾಕ್ಸಿಯ ಬಳಿ ಬಂದು ಕುಳಿತರು.

“ನೋಡಿದೆಯಾ ಪ್ರಭಾ—ಆ ಮನೆಗಳನ್ನು, ಮನೆಯ ಮೇಲಿನ ಹೆಂಗರನ್ನು, ಮುಂದೆ ಕಾದು ನಿಂತ ಜನರನ್ನು? ”

“ಇದೇನು ಬೇದಿ, ಇದೇನು ಜನ....”—ದಿಕ್ಕೆರಿಯದಂತೆ ಕೇಳಿದಳು ಪ್ರಭಾವತಿ.

“ಇದು ಬೊಂಬಾಯಿನ ಅತ್ಯಂತ ಪ್ರಶ್ನಾತ, ಅತ್ಯಂತ ಜನಪ್ರಿಯ ರಸ್ತೆ—ಘೋರಾಸ್ ಸ್ಟೀಟ್ ; ಸಾಮಾನ್ಯ ಜನರ ಮಾತಿನಲ್ಲಿ ಹೇಳಬೇಕೆಂದರೆ ಸೂಳಿಗೇರಿ; ಕಟುವಾಗಿ ಹೇಳಬೇಕೆಂದರೆ—ಹೆಣ್ಣು ತನದ ಮಾರುಕಟ್ಟಿ; ನಿಜ

ಹೇಳಬೇಕೆಂದರೆ ಗಂಡು ಹೆಣ್ಣನ್ನು ಚರೆಂಡಿಗೆ ಹಾಕಿ ತುಳಿದ ಸ್ಥಳ."— ಪ್ಲೈರಾ ಕಟುವಾಗಿ ನಾತು ನಾತಿಗೂ ಉಳಿಯಂದ ಕೆತ್ತುವಂತೆ ಹೇಳಿದಳು—

"ನೀನೂ ಹೆಣ್ಣಾ. ಪ್ರತಿಯೊಬ್ಬ ಹೆಣ್ಣಾ ನೋಡಬೇಕಾದ ಸ್ಥಳ, ನೋಡಿದೆಯಾ ಲೀಲಾವತಿ ?"

ಲೀಲಾವತಿ ತಗ್ಗಿಸಿದ ತಲೆ ಎತ್ತಿ ಪ್ಲೈರಾ ಮುಖ ನೋಡಿದಳು. ಅವಳ ಕಣ್ಣಗಳಿರಡೂ ಕಣ್ಣೀರಿನ ಕೆರಿಗಳಾಗಿದ್ದವು. ಪ್ಲೈರಾ ಮುಖ, ನಾತು, ಗಾಳಿ ಬೀಸಿದ ಬೆಂಕಿಯಂತೆ ಉರಿಯುತ್ತಿತ್ತು.

"ತುಗ ಹೇಳು ಲೀಲಾ—ತುಜಗತ್ತಿಗೆ ಬೆಂಕಿ ಹಚ್ಚಬೇಕೋ ಬೇಡವ್ಯೋ. ಇದಕ್ಕೆಂತಲೂ ಹೊಲಸು ಸ್ಥಳಗಳನೆ ಬೊಂಬಾಯಿನಲ್ಲಿ. ಆದರೆ ಆ ವಿಚಾರ ಭಾವಣ ಕೊಡಲಿಕ್ಕಲ್ಲಿ ನಾನು ಕರೆದುಕೊಂಡು ಬಂದದ್ದು. ನನ್ನ ಉದ್ದೇಶ, ಜನರ ದೃಷ್ಟಿಯಲ್ಲಿ ನಾನೇಕೆ ಜಾರಿಸಿಯಾದೆ ಎಂತುತೋರಿಸಲು."

"ಪ್ಲೈರಾ....ಪ್ಲೈರಾ....ನಿನಗೂ....ನಿನಗೂ ಈ ಬೇದಿಗೂ ಏನು. ಸಂಬಂಧ ?". ಕಂಗಾಲಾಗಿ ಕೇಳಿದಳು ಪ್ರಭಾವತಿ.

"ನನ್ನ ದೃಷ್ಟಿಯಲ್ಲಿ ಏನೂ ಇಲ್ಲ, ಜನದ ದೃಷ್ಟಿಯಲ್ಲಿ ವೈತ್ತಿ ಸಂಬಂಧ." ಎಂದು ಕಣೋರವಾಗಿ ಹೇಳಿ ಪ್ಲೈರಾ, ಟ್ರಾಕ್ಸೀಯವಸಿಗೆ "ವಿಕೌರಿಯಾ ಗಾರ್ಡನ್ಸ್‌ಗೆ ಬಿಡು" ಎಂದಳು.

. ಮತ್ತೆ ವಿಕೌರಿಯಾ ಗಾರ್ಡನ್ಸ್‌ನಲ್ಲಿ ಇಲ್ಲದು, ಟ್ರಾಕ್ಸೀಯವನೆ ಹಣ ಕೊಟ್ಟು, ತೋಟದಲ್ಲಿ ಬ್ರಥದು ಕೂಡುವವರಿಗೂ ಪ್ಲೈರಾ ಏನೂ ನಾತಾಡ ಲಿಲ್ಲ. ಉಳಿದಿಬ್ಬರ ಗಂಟಿಲೂ ಕಟ್ಟಿಹೊಗಿತ್ತು ಹೋಟದಲ್ಲಿ ಏಕಾಂತ ವಾದ ಸ್ಥಳವಾರಿಸಿ ಮೂವರೂ ಕುಳತರು

"ಆ ಬೇದಿಯಲ್ಲಿ ನೀನು ನೋಡಿದೆಯಲ್ಲಾ ಪ್ರಭಾ, ಆ ಹೆಂಗಸರಿಗೂ ನನಗೂ ಇಪ್ಪೇ ಷ್ವಾಸ-ಅವರನ್ನು ಗಂಡಸರು ಕೊಳ್ಳುತ್ತಾರೆ, ನಾನು ಗಂಡಸರನ್ನು ಕೊಳ್ಳುತ್ತೇನೇ."

ಕುಳತ ಸ್ವಲ್ಪ ಹೊತ್ತಿನ ಮೇಲೆ, ಸಿಗರೀಟು ಹೊತ್ತಿ ಸೀ ಹೇಳಿದಳು ಪ್ಲೈರಾ.

ಒನ್ನೂರ ಅರವತ್ತುರಂದು

“నాను హీగేకి మాడుత్తే ఎంత కేళబహుదు, ప్రభా-ఆదక్కు నన్న మనికనద పరిస్థితియే కారణ-

“నాను గోవాదవళు. శుద్ధ రోవునొ క్యాథీలికా. ఆదరి నన్న తాయి వేళ్ళే. పాదిగళే ఒరుత్తిద్దరు అవళ బళి, నొగళు కొడుత్తిద్ద తృప్తి సాలది. నాను యార మగళో కాణి. ఆదరి నన్న భుండె ఎష్టిసికోండవను, నన్న తాయిగే తలేపియుక వృత్తి మాడుత్తిద్ద. హణవిద్ద గండశరు యామా అవళ బళి ఒరబహుదా గిత్తు. తమ్మ కాను తృప్తిగాగి అవళ బళి బందవరే, అవళన్న సూళి ఎందు జరియుత్తిద్దరు. ఇరుళు అవళ మైయల్లి తృప్తి ఫడిద పాది; హగలు జచ్చినల్లి ‘అవళు సైతానన దఱతి’ ఎందు జరియు తీద్ద.

“హగలు అవర క్యేలి ఉగిసికోండు, ఇరుళు అవర ముందే నగి బీర హొట్టి హోరియుత్తిద్ద లు-మాత్రారూ అల్ల లీలా, నన్న సాక్షుత్తు తాయి. ఇదన్న నోఇ నోఇ గండసిందరే ఛ్యేష హంట్టత్తు ననగి.

“ననగేషిష్ట అణ్ణ ఇద్ద. తగలూ ఇదానే పూనాదల్లి. రైత్తి ఇలాటియల్లి. మాదువేయాగి మయాందియాగిదానే-నానూ తన్న కాగాగబారదెందు బయసి, నన్న తాయి నన్నన్న అవన బళి చిట్టిలు. ఐలిదావ హేచ్చిన దోషవస్తు ఆవనల్లి నాను కాణి. ఆదరి-అవను సూళిబడక. తానే సూళియ మగనాదరూ, మాదునే యాద జెండకి ఇద్దరూ, ఆవనిగే సూళియ జపల తప్పిరల్లి. కేలన ముగియితెందరి బీది బీది హుడుకి ఆలేయుత్తిద్ద-తన్న తాయియే ఈ వృత్తియ బల్ ఎందు తిళదూ. ఆవనిగూ, ఆ ఫోరి నరక వన్న రిదూ, ఆదన్న ప్రోత్సహిషబచబారచెంబ బుద్ధి బరలిల్లి.

“నానాగ కాలేజినల్లి ఓదుత్తిద్దే. నన్న జొతియల్లి ఓదు

ತ್ತಿದ್ದ ಒಬ್ಬ ಸಹಪಾತಿ ನನ್ನ ಪ್ರೀತಿಸಿದ, ನಾನೂ ಅವನನ್ನು ಪ್ರೀತಿ ಸಿದೆ. ಇಬ್ಬರೂ ಆಗಾಗ ಎಲ್ಲಾ ದರೂ ಕಲೆತ್ತು ಹರಟೆ ಹೊಡಿಯುತ್ತಿದ್ದೇವೆ. ಎಂದೋ ಒಮ್ಮೆ ಅಪರೂಪವಾಗಿ ಸಿನಿಮಾಕ್ಕೆ ಹೋಗುತ್ತಿದ್ದೇವು. ಆದರೆ ನಮ್ಮ ಪತ್ರವ್ಯವಹಾರ ಜೋರಾಗಿತ್ತು.. ಅಂಚೆ ಷ್ವಾಸಕ್ಕೆ ಇರುವುದೇನವು ಗೇನೋ ಎಂಬ ಹಾಗಿತ್ತು.

“ಒಮ್ಮೆ ಈ ಕಾಗದಗಳು ಹೇಗೋ ನನ್ನ ಆಣ್ಣನ ಕೈಗೆ. ಬಿತ್ತು. ಅವನು ಕೆರಳಿ ಬೆಂಕಿಯ ಮರಿಯಾದ. ನಿನ್ನ ಗಂಡ ನನ್ನ ಬಗ್ಗೆ ಉಪ ಯೋಗಿಸಿದ ಮಾತುಗಳನ್ನೆಲ್ಲಾ ಉಪಯೋಗಿಸಿದ. ನನಗೂ ರೀಗಿತ್ತು-

“ನೀನು ಹತ್ತು ಜನ ಹೆಂಗಸರ ಹೆತ್ತಿರ ಹೋಗಬಹುದಾದರೆ, ನಾನೇಕೆ ಮನ ಬಂದವನ ಜೊತೆ ಹೋಗಬಾರದು ?” ಎಂದೆ.

“ನಾನು ಗಂಡಸು, ಬೇಕಾದ್ದು ಮಾಡುತ್ತೇನೆ. ನೀನು ಹೆಂಗಸು, ಹಾಗೆ ಮಾಡುವುದು ತಪ್ಪು. ನಿನ್ನ ತಾಯಿ ವೇಶ್ಯೆಯಾಗಿರುವುದೇ ಸಾಕು. ನೀನೂ ಅದೇ ಜಾತಿಗೆ ಬೀಳಬೇಡ” ಎಂದ.

“‘ಗಂಡಸು’—ಅವನಿಗೆ ತನ್ನ ತಾಯಿಯ ಬಗ್ಗೆಯೂ ಗೌರವವಿರಲ್ಲ. ದುಡಿಯುವ ಗಂಡಸು—ಅವನು ಮಾಡಿದ್ದು ಸರಿ, ಗುಲಾಮ ಹೆಣ್ಣು ಗಂಡ ಸಿಗೆ ಬೇಕಾದಾಗ ಹೆಂಡತಿಯಾಗಿ, ಬೇಕಾದಾಗ ಸೂಳಿಯಾಗಿ, ಅವನಿಗೆ ಹೇಗೆ ಬೇಕೋ ಹಾಗಿರಬೇಕು. ಹೆಂಗಸು ಹೆಂಗಸಾದುದರಿಂದ ಅವಳಿಗಾವ ಸ್ವಾತಂತ್ರ್ಯವೂ ಇಲ್ಲ. ಅವನು ಇಟ್ಟ ಎಡಿಯಲ್ಲಿ ದೇವಾಲಯ ಎಂದು ತೃಪ್ತಿಖಾಗಬೇಕು.

“ಅಂದಿನಿಂದ ನನ್ನ ಎದೆಯಲ್ಲಿ ಒಂದೇ ಬಯಕೆ; ಗಂಡಸು ಹೆಂಗ ಸನ್ನು ನಡೆಸಿಕೊಂಡಂತೆ, ನಾನು ಗಂಡಸನ್ನು ನಡೆಸಿಕೊಳ್ಳಬೇಕು. ಅವ ನಿಂದ ಕಾಮತ್ವಪ್ರತಿ ಕಡೆದು ಅವನ ಮೋರಿಯ ಮೇಲೆ ಹಣ. ಒಗೆದು ಹೋಗು ಎನ್ನಬೇಕು.

“ಹೀಗೆ ನಾನು ಮೊದಲು ಆಪಮಾನಿಸಿದ್ದು, ನನ್ನನ್ನು ಪ್ರೀತಿಸಿದ ವನನ್ನು, ನಾನು ಪ್ರೀತಿಸಿದವನನ್ನು. ಒಂದು ದಿನ ಅವನನ್ನು ರೀಗಿಸಿ,

ಇನ್ನೂರ ಅರವತ್ತ್ರಿಳ್ಳು

ಅವನು ನನ್ನನ್ನು ಅಂಗಲಾಚುವಂತೆ ಮಾಡಿ, ಕಾಮಕೃಪ್ತಿ ಪಡೆದು, ಹತ್ತಿ ರವಿದ್ದು ಚೆಲ್ಲರೆ ಕಾಸನ್ನು ಅವನ ವೋರೆಯ ಮೇಲೆ ಒಗೆದೆ—

“ಇದು ನೀನು ನನಗೆ ಕೊಟ್ಟ ಕಾಮಕೃಪ್ತಿಯ ಬೆಲೆ ಎಂದು.

“ಆಗ ಅವನ ಮುಖ ಸೋಡಬೇಕಾಗಿತ್ತು ಪ್ರಭಾ-ಸೆಟ್ಟಿಲ್‌ಲು ಸೋಕಿಸಿದರೆ ಹೊತ್ತಿ ಖರಿಯುತ್ತಿತ್ತು. ಅಂದು ನನ್ನ ಮನಸ್ಸಿಗೇನೋ ಒಂದು ಬಗೆಯ ಅಪೂರ್ವ ತೃಪ್ತಿ ದೊರೆಯಿತು.

“ಅಂದಿನಿಂದ ಇದನ್ನೇ ಮಾಡುತ್ತಿದ್ದೇನೆ. ದೇವರು ನನಗೆ ರೂಪ ಕೊಟ್ಟು ದೊಡ್ಡ ಉಪಕಾರ ಮಾಡಿದ, ಅದೊಂದಕ್ಕೇ ನಾನು ಅವನಿಗೆ ಪಂದಿಸುವುದು. ನನ್ನ ರೂಪಕ್ಕೆ ಮರುಳಾಗಿ ಹತ್ತಾರು ಪಶು ಬರುತ್ತವೆ. ಅರಲ್ಲಿ ನನಗೆ ಬೇರಾದವನನ್ನು ಆಯ್ದು, ಅವನ ಸಿತ್ತ ಕೆರಳಿಸಿ, ನಾನು ಹೇಳಿದ ಹಾಗೆ ಮಾಡುವ ಸ್ಥಿತಿಗೆ ತಂದು, ‘ನನಗೆ ಕಾಮಕೃಪ್ತಿ ಕೊಟ್ಟು ಹಣ ಪಡೆಯಬೇಕು’ ಎಂದು ಪರತ್ತು ಹಾಕಿ, ಅವನು ಒಮ್ಮೆಕೊಂಡ ಮೇಲೆ, ಅವನಿಂದ ತೃಪ್ತಿ ಪಡೆದು, ‘ನೀನು ಕೊಟ್ಟ ತೃಪ್ತಿಯ ಬೆಲೆ ಇಪ್ಪು’ ಎಂದು ಹಣ ಕೊಡುತ್ತೇನೆ. ಸಿಂಹದಂತೆ ಬಂದವನು ನಾಯಿಯಂತೆ ನುಸುಳಿ ಹೋಗುತ್ತಾನೆ.

“ಇದಕ್ಕಾಗಿ ಜಗತ್ತು ನನಗೆ, ಕುಲಟೆ, ಸ್ಪೃಹಿತಿ, ಜಾರೆ ಎಂದೆಲ್ಲಾ ಬಿರುದು ಕೊಟ್ಟಿದೆ. ಆದರೆ ನನಗದರ ಪರಿವೆಯಲ್ಲ.

“ಆ ಬೀದಿಯಲ್ಲಿ ನೀನು ಸೋಡಿದೆಯಲ್ಲಾ ಲೀಲಾ, ಅಲ್ಲಿ ಮಾರಾಟಕ್ಕೆ ಮೈ ಕೊಡುವವರು ಕುಲಟೆಯರು, ವೇಷ್ಯಯರು, ಕೊಳ್ಳವವನು ಗಂಡಸು, ಸಾಭ್ಯಸ್ತ, ದೊಡ್ಡ ಮನುವ್ಯ.

“ಅದೇ ತಕ್ಕಿಡಿಯಲ್ಲಿ ತೂಗಿ ಹೇಳು ನಾನು ಯಾರು-ನನ್ನ ಬಳಿಗೆ ಬರುವ ಗಂಡಗಿ ಏನು ಹೆಸರಿಡಬೇಕು? ಈಗ ನನ್ನ ಬಗ್ಗೆ ನೀನು ಬೇರಾದ ತೀವ್ರಾನ ಕೊಡು ಪ್ರಭಾ. ಲೀಲಾ, ಸಿನ್ನೆ ನೀನು ‘ಭಗವಂತ ಬಂದರೂ ನಿನ್ನನ್ನು ಶಂಕಿಸುವುದಿಲ್ಲ’ ಎಂದೆ. ಅದಕ್ಕಾಗಿ ಇದನ್ನು ನಿವ್ಯಾಂದ ಮುಚ್ಚಿದಲಾರೆ. ಗಂಡಸಾಗಿ ಪ್ರಭಾ ಗಂಡ ನನ್ನ ಮೇಲೆ ತೀವ್ರಾನ

ಕೊಟ್ಟ, ಅದನ್ನು ನಾನು ಲೇಕ್ಕಿಸುವುದಿಲ್ಲ. ಗಂಡನು ನನ್ನ ರೂಪದ ಬಾಟು ನೆಕ್ಕುವ ನಾಯಿ.

“ನೀವು ಹೇಣ್ಣು, ಸೀವು ಹೇಳಿ—ನನ್ನ ಮೇಲೆ ಏನು ತೀವೂರಿನ ?”
—ಜೀವಂತ ಜ್ಞಾಲಾಮುಖಿಯಂತೆ ಕೇಳಿದಳು ಫೈಲ್ಲಿರಾ.

ಲೀಲಾ ಫೈಲ್ಲಿರಳ ಹತ್ತಿರ ಸರಿದಃ ಅವಳ ನೇತ್ತಿಯನ್ನು ಸೇವರಿಸಿ ಹೇಳಿದಳು-

“ನಿನ್ನ ಮೇಲೆ ನನ್ನ ತೀವೂರಿನವನ್ನು ಸೀನೇ ಕೊಟ್ಟಿಯಲ್ಲ ಫೈಲ್ಲಿರಾ,
ಹೊಟೆಲಿನಲ್ಲಿ ಮಾತನಾಡುವಾಗ.”

“ಏನೆಂದು ?”

“ನೀನು ನನ್ನ ತಂಗಿ ಎಂದು. ಅವೇ ನಾನು ಹೇಳುವುದು. ಮತ್ತೇನು
ಹೇಳಲಿ.”

“ಫೈಲ್ಲಿರಾ, ಗಂಡಿನ ಪೂರುಷತ್ವಕ್ಕೆ ಅವಮಾನ ಮಾಡುವ ನಿನ್ನ
ಸಿಧಾರ್ಥಕ್ಕೆ ನನ್ನ ಅಧಿನಂದನೆಗಳು. ನಾನು ನಿನ್ನ ಜೊತೆ.”—ಎಂದಳು
ಪ್ರಭಾ.

“ಆದರೆ ನನಗೊಂದೇ ವ್ಯಧಿ”—ಲೀಲಾವತಿ ಹೇಳಿದಳು—“ಪೂರುಷ
ದ್ವೇಷದ ಕಿಂಚಿತ್ತನಲ್ಲಿ ಎರಡು ಸುಂದರ ಜೀವ ತಾವಾಗಿ ಭಸ್ತುವಾಗುತ್ತಿವೆ
ಯಲ್ಲಾ ಎಂದು.”

“ಈ ರೂಪಯಜ್ಞದಲ್ಲಿ, ಯಾವ ಹೇಣ್ಣು ಉಳಿಯುವುದಿಲ್ಲ ಲೀಲಾ—
ಉರಿದು ಹೋಗುವುದೇ ಗುರಿಯಾಗಿಹೋದಾಗ, ಹೇಗೆ ಉರಿದರೇನು ?
ಕಾಲು ಮುಂದಾಗಿ ಉರಿದರೇನು, ತಲೆ ಮುಂದಾಗಿ ಉರಿದರೇನು ? ಹಾಗಾ
ಗದೆ ಹೇಣ್ಣು ಉಳಿಯಬೇಕೆಂದರೆ, ಈ ಪೂರುಷ ಪ್ರತಿಷ್ಠೆ ಉರಿದು ಹೋಗ
ಬೇಕು. ಅದಾಗುವುದಾದರೆ ನಾನು ಏನು ಬೇಕಾದರೂ ಮಾಡಲು ಸಿದ್ಧಾ.”
ಒರೆಯಿಂದಿಳಿದು ಚನುಕಿಸಿದ ಕತ್ತಿಯ ಅಲುಗಿನಂತಹ ಫೈಲ್ಲಿರಳ ಮಾತು.

“ಈ ದಹನ ಕಾಯಕ್ಕೆ ನೀನು, ಪ್ರಭಾ, ಶಾಲಿನಿ ಎಲ್ಲರೂ ಸಿದ್ಧಾವಾಗಿ
ದೀರ. ನಾನೊಬ್ಬಳೇ ಈ ಗುಂಪಿಗೆ ಸೇರಿದಿರುವುದು. ಹೀಗೇ ಆದರೆ

ಇಸ್ತ್ವಾರ ಅರವತ್ತು ರು

ನಾನೂ ನಿಮ್ಮ ಗುಂಪಿಗೆ ಸೇರಬೇಕಾಗುವುದೋ ಏನೋ! ”—ಅತಿಎ ಯಾತನೆ ತುಳುಕುವ ಧ್ವನಿಯಲ್ಲಿ ಹೇಳಿದಳು ಲೀಲಾ—

“ನಾನು ನಿಮ್ಮ ಗುಂಪಿಗೆ ಸೇರಲಿಲ್ಲ ಎಂತ, ನೀವು ಮಾತ್ರ ನನ್ನನ್ನ ದೂರ ಚೆಲ್ಲಬೇಡಿ. ಹೇಗಿದ್ದರೂ ನಾನು ನಿಮ್ಮವರೇ! ” ಪ್ಲೈರಾ, ಪ್ರಭಾ ಇಬ್ಬರ ಹೆಗಲ ಮೇಲೂ ಎರಡು ಕೈ ಮಾರಿ ಹೇಳಿದಳು ಲೀಲಾವತಿ.

“ಪ್ರಭಾ, ನಿನ್ನ ಕೊರಗು, ನಿನ್ನ ಗಂಡ ನನ್ನನ್ನ ವೃಧಾ ಅಂದನೆಂದ ಕೊರಗು ತೀರಿತೆ? ”—ಪ್ಲೈರಾ ಕೇಳಿದಳು.

“ಕೊರಗು, ಇನ್ನೆಲ್ಲಿಯ ಕೊರಗು.” ಪ್ರಭಾವತಿ ಹೇಳಿದಳು.

“ಇವಳು ನಿನ್ನ ನಿನ್ನ ಗಂಡ ಹೇಳಿದುದನ್ನು ಕೇಳಿ, ತನ್ನ ಗಂಡ ನನ್ನನ್ನ ನಿಂದಿಸಿದನಲ್ಲ ಎಂದು ಕೊರಗನ್ನಿತ್ತಿದ್ದಳು ಲೀಲಾ. ಆ ಕೊರಗಿನ ಸಿವಾರಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು. ನಿನ್ನ ಮನಸ್ಸಿಗೆ ತುಂಬಾ ನೋವಾಗಿರಬೇಕು. ನನ್ನನ್ನ ಕ್ವೇಮಿಸು ಲೀಲಾ.” ಎಂದಳು ಪ್ಲೈರಾ ಲೀಲಾವತಿಯ ಕೈ ಹಿಡಿದು.

“ಕ್ವೇಮೆ? ನಿನ್ನನ್ನ ಕ್ವೇಮಿಸುವ ಯೋಗ್ಯತೆ ನನಗಿದೆಯೇ ಪ್ಲೈರಾ? ”—ಲೀಲಾವತಿ ನಮ್ಮಿಳಾಗಿ ಹೇಳಿದಳು.

“ಅದನ್ನು ಕೇಳಿ ಪ್ಲೈರಾ ಎದೆ ತುಂಬಿ ಬಂತು. ಹೂಗೇ ಹೇಳಿದಳು—

“ಇದು ಸಂತರ ಮಾತು.”

೩೬

“ಸಂಸಾರ ಬಂಧನದಿಂದ ವಿಮೋಚನೆಯಾಯಿತು. ಅದಕ್ಕಾಗಿ ನಾನೇಕೆ ಯೋಚನೆ ಮಾಡಬೇಕು? ಪುರುಷ ದಾಸ್ಯ ಕಡಿದುಹೋಯಿತು. ಆ ವಿಮೋಚನೆಗೆ ಇಷ್ಟಾದರೂ ನೋವು, ಕಣ್ಣೀರಿನ ಬೆಲೆ ಕೊಡಬೇಡವೇ?” —ಎಂದು ಪ್ರಭಾವತಿ, ತಾನು ಸ್ವತಂತ್ರಾದುದಕ್ಕೆ ಸಂತೋಷಿಸುತ್ತೂ, ಆಗಾಗ ಮನಸಿನಲ್ಲಿ ಮೂಡುವ ಕೊರಗಿನ ಕಿರಿಕಿರಿಯನ್ನು ಮನದಿಂದ ತಳ್ಳುತ್ತೀ ಸುತ್ತಾರು ಹತ್ತಾರು ದಿನ ಕಾಲ ಕಳೆದಳು.

“ಹಾಯಾಗಿರು. ಮನಸಿಗೆ ಯಾವ ತಾಪಕ್ರಯವನ್ನು ಹಚ್ಚಿಕೊಳ್ಳಬೇಡ” – ಎಂದರೂ ಏಕೋ ಅವಳ ಮನಸ್ಸಿಗೆ ಸಮಾಧಾನವಿಲ್ಲ.

ಲೀಲಾವತಿ-ಷ್ಟೋರಾ ಇಬ್ಬರೂ ಅವಳನ್ನು ಪ್ರೀತಿಸುತ್ತಾರೆ. ಅವಳಿಗೆ ಬೇಕಾದುದನ್ನು ಮಾಡಲು ಸಿದ್ಧವಾಗಿದಾರೆ. ತನ್ನ ಸ್ನೇಹದ ತೆಕ್ಕೆಯಲ್ಲಿ ಅವಳನ್ನು ತಬ್ಬಿ ಕಾಪಾಡಲು ಸಿದ್ಧವಾಗಿದಾರೆ. ಆದರೆ....

“ಎಷ್ಟು ದಿನ ಹೀಗಿರುವುದು? ಉಬ್ಬ ತಿಂಡಿಗಾಗಿ ಸ್ನೇಹಿತರವೇ ಆದರೂ ಪರರ ಆಶ್ರಯದಲ್ಲಿದ್ದರೆ, ತಾನು ಸ್ವತಂತ್ರಭಾದುದೇನು, ಒಂದು ಆಶ್ರಯದಿಂದ ತಪ್ಪಿ ಮತ್ತೊಬ್ಬರಾಶ್ರಯಕ್ಕೆ ಬಂದಂತಾಗದೆ?” – ಎಂದು ಚಿಂತಿಸುವಳು

ಇದೇ ಚಿಂತೆ, ದಿನಗಳಿಂದಂತೆ ಬೆಳೆದು ಕಡೆಗೊಂದು ದಿನ ‘ಇನ್ನು ಹೀಗಿರುವುದು ಸಾಧ್ಯವಿಲ್ಲ. ಜೀವನಕ್ಕೇನಾದರೂ ಉಪಾಯ ಹುಡುಕಿ ಕೊಳ್ಳಲೇಬೇಕು’ ಎಂಬ ನಿಧಾರಕಕ್ಕೆ ಬಂದಳು.

ಕಡೆಗೊಂದು ದಿನ ಲೀಲಾವತಿಗೆ ಹೇಳಿದಳು –

“ಲೀಲಾ, ಇನ್ನು ಎಷ್ಟು ದಿನ ಹೀಗಿರುವುದು. ಅದು ಸಾಧ್ಯವಿಲ್ಲ. ನಾನು ಯಾವುದಾದರೂ ಚಾಕರಿ ಹುಡುಕಲೇ ಬೇಕು. ನನ್ನ ಹೂಟ್ಯಾಗಾಗುವವ್ಯಾನಾಂದರೂ ನಾನು ದುಡಿದುಕೊಳ್ಳಲೇಬೇಕು.”

“ನಾನು ಬೇಡನೆನ್ನು ವುದಿಲ್ಲ ಪ್ರಭಾ, ನಿನ್ನ ಜೀವನಕ್ಕೂ ಏನಾದ ರೊಂದು ಉದ್ದೇಶಗ್ರಾಹಿಸಬೇಕು. ನಾನೂ ಅದನ್ನೇ ಯೋಚಿಸುತ್ತಿದ್ದೇನೇ. ಅವರಿಗೂ ಹೇಳಿದೇನೇ. ಅದರೆ ನಿನೇನು ಕೆಲಸ ಮಾಡುತ್ತಿರುಯು?”

“ಸಿಕ್ಕಿದ ಕೆಲಸ. ಏನು ಕೆಲಸ ಮಾಡಿದರೆ ತಪ್ಪು?”

“ಅದು ಸರಿಯೆ. ಅವರೂ ಇದನ್ನೇ ನೋಡುತ್ತಿದಾರೆ. ಏನಾದ ರೊಂದು ಸಿಗಬಹುದು. ಷ್ಟೋರಾನೂ ಪ್ರಯತ್ನ ಮಾಡುತ್ತಿರಬಹುದಲ್ಲಿ....?”

“ಹೂ.”

“ಆದ್ದರಿಂದ-ಯಾವುದಾದರೂ ಕೆಲಸ ಸಿಕ್ಕಿದರೆ ಹೋಗು. ಆದರೆ ಸಿಕ್ಕುವವರೆಗೂ ಅದರ ಕೊರಗು ಹಚ್ಚಿಕೊಂಡು ಬಡವಾಗಬೇಡ.”

ಇನ್ನೂ ಅರವತ್ತುಂಟು

“ನೀನು ಹೇಳುವುದು ಸರಿಯೇ ಲೀಲಾ, ಅದರೆ ನಿಜ ಹೇಳಬೇಕೆಂದರೆ ಎಂಥದಾದರೊಂದು ಕೆಲಸ ಸಿಕ್ಕುವವರೆಗೆ ನನ್ನ ಜೀವಕ್ಕೆ ಸವಾಧಾನೆ ವಿಲ್ಲ. ಸದಾನಂದಾಗೆ ಹೇಳು-ಎಂಥ ಕೆಲಸವಾದರೂ ಸರಿಯು.”

“ಎಂಥ ಕೆಲಸವಾದರೂ ಮಾಡುತ್ತೀರು ?”

“ಹೂ.”

“ಕೆಲಸ ತೋರಿಸಿದ ಮೇಲೆ ಮತ್ತೆ ಚೀಡ ಎನ್ನು ಕೂಡದು.”

“ಇಲ್ಲ.”

“ಹಾಗಾದರೆ ಇಂದಿನಿಂದ ನಿನಗಿದೇ ಕೆಲಸ-ಗದ್ದು ಲ ಮಾಡಿ ಈ ಮನೆಯಲ್ಲಿರಬೇಕು. ಅದಕ್ಕೆನ್ನು ಸಂಬಳ ಕೂಡಬೇಕು ಹೇಳು.”—ಎಂದಷ್ಟು ಲೀಲಾವತಿ ನಗುತ್ತಾತ್ತು. ಪ್ರಭಾವತಿಯೂ ನಗುವಿನಲ್ಲಿ ಬೆರಿತಕು.

ಸಾಂತಾಕ್ರಾಂತಿ ಹೋಟಿಲಿನಿಂದ ಬಂದ ಬಳಿಕ ಒಂದು ತಿಂಗಳ ಕಾಲ ಹೀಗೇ ಕಳೆಲುತ್ತು, ಲೀಲಾವತಿಯ ಮನೆಯಲ್ಲಿ. ಫೈಲ್‌ರಾ ಆಗಾಗ ಒಂದು ನೋಡಿಕೊಂಡು ಹೋಗುತ್ತಿದ್ದಳು. ಪ್ರಭಾವತಿಯೂ ಯಾವಾಗಲಾದರೊಮ್ಮೆ ಅವಳ ಆಫ್ರಿಸಿನ ಬಳ ಹೋಗಿ, ತಿರುಗಾಡಿ ಹರಿಬೆ ಹೊಡಿದು ಹೊತ್ತು ಕಳೆದು ಬರುತ್ತಿದ್ದಳು.

ಒಂದು ದಿನ ಸಂಚೆ ಫೈಲ್‌ರಾ ತನ್ನ ಕೆಲಸ ತೀರಿಸಿಕೊಂಡವಳೇ ನೀರ ವಾಗಿ ಲೀಲಾವತಿಯ ಮನೆಗೆ ಬಂದಳು. ಅದೂ ಇದೂ ಮಾತಾಡುತ್ತಾ—

“ಲೀಲಾ, ನಿನೆನ್ನ ಹೆಚ್ಚು ದಿನ ಸ್ವಾಧ್ಯಾಪರಳಾಗಿರಲು ಸಾಧ್ಯ ವಿಲ್ಲ”—ಎಂದಳು.

“ಇದು ಯಾವ ದರೋಡಿಗೆ ಪೀರಿಕೆ ?”—ಲೀಲಾವತಿ ಕೇಳಿದಳು.

“ಅದು ದಬಾವಕೆಯ ಮಾತು. ಕೊಟ್ಟಿ ಸಾಲ ವಾಪನು ಕೇಳಿದರೆ ಅದು ತಾಂಡಿ ಅನ್ನಿ ಸಿಕೊಳ್ಳುವ ಹಾಗೇ, ಕೊಟ್ಟಿ ವಸ್ತು ಹಿಂದಕ್ಕೆ ಕೇಳಿದರೆ, ದರೋಡಿ ಅನ್ನಿ ಯಂತ್ರಾ, ತುಂಬ ದೊಡ್ಡ ಮನುಷ್ಯಳು.”

“ಸ್ವಲ್ಪ, ಸ್ವಲ್ಪ ಸುಧಾರಿಸಿಕೊ ಫೈಲ್‌ರಾ. ಇದೇನು, ಲೀಲಾ ಮೇಲೆ ಆಪಾದನೆಯ ದಾಳಿಯನ್ನು ಆರಂಭಿಸಿದ್ದೀರುಲ್ಲಾ ಏನು ಸಮಾಜಕಾರ ?”

ಅವರಿಬ್ಬರ ಮಾತಿನ ಸಡುವೇ ತಾನೂ ಬಾಯ್ಯಾಹಾಕೆ ಹೋಳಿದಳು ಪ್ರಭಾವತಿ.

“ಅಂದ ಹಾಗೆ ಪ್ರಭಾ, ನಿನಗೆ ಹೇಳಬೇಕೊಂತೆ ಇದ್ದೀ. ನನ್ನಫಲ್ಲಾಟ್ ಬದಲಾಯಿಸಿದೆ.”

“ಶರೀ! ಸುಳವೇ ಕೊಡಲಿಲ್ಲ.”

“ಮನೆ ಸಿಕ್ಕುವ ಸುಳವು ನನಗೂ ಇರಲಿಲ್ಲ. ಮೊನ್ನೆ ಗೊತ್ತಾಯಿತು-ಪಿನ್ನೆ ಮನೆ ಬದಲಾಯಿಸಿ, ಇವೊತ್ತು ಹೇಳಲು ಬಂದೆ.”

“ಎಲ್ಲಿ ನಿನ್ನ ಹೊಸ ಮನೆ?”

“ಶಿವಾಜಿ ಪಾರ್ಕನಲ್ಲಿ. ಬೀಚಿಗೆ ಎದುರಾಗಿಯೇ ಇದೆ. ತುಂಬಾ ಸೂಗಸಾಗಿದೆ ಪ್ರಭಾ ಮನೆ ‘ಸಮುದ್ರತರಂಗ’ ಅಂತ ಮನೆಯ ಹೆಸರು. ಪಂಜರು ಹೊತ್ತು ಕಡಲ ಫೋವ ಕೇಳುತ್ತಿರಬಹುದು, ತರಂಗದಾಟವನ್ನು ನೋಡುತ್ತಿರಬಹುದು. ಆ ಮನೆಯನ್ನು ಎಷ್ಟು ಸಿಂಗರಿಸಿದರೂ ನನಗೆ ತೈಸ್ತಿಯಿಲ್ಲ. ಸುಂದರಿಯಾದ ಹೊಸ್ತು ಅಲಂಕಾರ ವೊಡಿಕೊಂಡು ತೈಸ್ತಿಗಾಣದ ಹಾಗೆ—”

“ಅಷ್ಟೇಕೆ ವರ್ಣನೆ-ನನ್ನ ಹಾಗೆ ಎಂದು ಹೇಳಿಕೊಂಡರೆ ಸಾಲದೆ?”—
ಲೀಲಾವತಿ ಫ್ಲೌರಾಜನ್ನು ರೇಗಿಸಿದಳು.

“ನಿನ್ನ ಶರದಿ ಬರುತ್ತದೆ ತಡಿ ಲೀಲಾ. ನನ್ನನ್ನು ಹಿಯಾಳಿಸಿದು ದಕ್ಕೆ ಪಣ್ಣತ್ತಾಪ ಪಡುವ ಕಾಲವೂ ಬರುತ್ತದೆ—ಆಯಿತೆ. ಅದಕ್ಕೇ ನಾನು ಅಲ್ಲಲ್ಲಿ ಕೊಟ್ಟಿ ವಸ್ತುಗಳನ್ನೆಲ್ಲ ಕಲೆಯಾಕುತ್ತಿದ್ದೇನೆ. ಲೀಲಾನೂ ಅದೇ ಕೇಳಿದೆ. ಅದರೆ ಹಾಗೆ ಕೇಳುವುದು ದರ್ಶಣದೇ ಎನ್ನ ತ್ವಾಳೆ. ಇದು ಸದಿಯೇ?”

“ಇವಳಿದೇನು ಗತಾಟಿ ಲೀಲಾ—ಮಂಗಿಸಿಬಿಡು.”

“ಅವಳಿದೆನ್ನ ವುದೇನಿದೆ ಹೇಳಲಿ—ಆಮೇಲೆ ತಾನೆ, ಕೊಡುವ ಚಿದುವ ಮಾತ್ರ.”

“ಅದೇನೆಂದು ನಿನಗೆ ತಿಳಿಯದೆ ಲೀಲಾ?”—ಫ್ಲೌರಾ ಕೇಳಿದಳು.

ಇನ್ನೂರ ಎಷ್ಟು

“ಉಹ್ಮೊ,”

“ಅಷ್ಟ ಮರೆವು ! ಇಹಳ ಅನುಕೂಲವಾದ ಮರೆವು ; ಈ ಗಳಿಯನ್ನು ನನಗೆ ಬೇಕಾದಾಗ ಬಿಂದಕ್ಕೆ ಕೊಡುತ್ತೇನೇ ಎಂದು ಹೇಳಿರಲಿಲ್ಲವೇ ನಿಂತು. ಈಗ ಈಂದಿನ ಕೊಡು.”—ಎಂದು ಪ್ರಭಾವತಿಯತ್ತ ಕೈತೋರಿ ಹೇಳಿದಳು ಫೈಲೀರಾ.

“ಇದೇನೇ ! ಇದಕ್ಕಾದರೆ ಒಂದು ಲಾರಿ ಕಳಿಸಿ ಕೊಡು. ಕ್ಯೆಲ್ಲಿ ತೆಗೆದು ಕೊಂಡು ಹೋಗುವ ಗಳಿಯಲ್ಲ ಇದು.”

“ಇದೇನು ಕಟ್ಟಿಕರ ಶಾರಿ ವ್ಯಾಪಾರ ಕೆಂಪ್ಟ್‌ಹೋಯಿತೆ. ನನ್ನ ಸ್ನೇಹಾ ಕೇಳುವುದಿಲ್ಲವೇ ?”—ಪ್ರಭಾವತಿ ಹೇಳಿದಳು.

“ತಮಾಪೆ ಇರಲಿ ಫೈಲೀರಾ— ಈಗೇನು ಅಷ್ಟ ಅವಸರ, ಇನ್ನೊಂದು ನಾಲ್ಕು ದಿನ ಇಲ್ಲಿರಲಿ.”

“ನಿನಗಿದು ತಮಾಪೆ. ನಿನಗಾದರೆ ಪ್ರಭಾ ಜೊತೆಗಿಲ್ಲದಿದ್ದ ರೂಪರವಾಯಿಲ್ಲ. ಒಂಟಿಯಾಗಿ ನಾನು ಹೇಗೆ ಇರಲಿ.”

“ಅಷ್ಟ ಜೊತೆ ಬೇಕೆಂದರೆ ಮದುವೆ ಮಾಡಿಕೊನೋ.”

“ಸದ್ಯಕ್ಕಾ ಪ್ರಶ್ನೆ ಇಲ್ಲ. ಅದು ನನ್ನ ವೃದ್ಧಾಸ್ಯದ ವಿನೆ ! ಈಗಿನ ಇನ್ನು ಕಳಿಸು ಲೀಲಾ. ಇಲ್ಲಿದ್ದ ಸುಖದ ಉಂಟು ಹೊಜ್ಜು ಬೆಳಗಿದರೆ ಹೇಗೆ ? ದುಡಿಯಬೇಡವೇ ? ಅದಕ್ಕೇ ತರಬೇತಿ ಕೊಡಲು ಸಿದ್ಧತೆ ಮಾಡಿದೇನೆ. ಇವಳಿಗಷ್ಟ ಟ್ರೈಸಿಂಗ್, ಷಾಟ್‌ಹ್ಯಾಂಡ್ ರೈಟಿಂಗ್ ಕಲಿಸಿ, ಎಲ್ಲಾದರೂ ಕೆಲಸಕ್ಕೆ ಹಷ್ಟು ಬೆಳೆ.”

“ಟ್ರೈಸಿಂಗ್ ಒಂದು ಕಾಲಕ್ಕೆ ನನಗೂ ಬರುತ್ತಿತ್ತು ಫೈಲೀರಾ..... ಸೊಗಸಾಗಿ ಟ್ರೈಸ್ ಮಾಡುತ್ತಿದ್ದೆ.”

“ಕನಸಿನಲ್ಲೀ, ಪೂರ್ವ ಜನ್ಮದಲ್ಲೀ ?”

“ಈ ಜನ್ಮದಲ್ಲಿ. ಮನೆಯಲ್ಲಿ ಟ್ರೈಸ್‌ರೈಟ್‌ ಇತ್ತು. ಹೇಳಿಸಿ ಕೊಂಡು ಕಲಿತ್ತಿದ್ದೆ.”

“ಹೀಗಾಗುವೆಂದು ಆಗಲೇ ಗೊತ್ತಿತ್ತೇನು ನಿನಗೆ ?”—ಲೀಲಾವತಿ ಹೇಳಿದಳು.

“ಹೀಗಾಗುವುದೆಂದು ಗೊತ್ತಿರಲಿಲ್ಲ, ಹೀಗಾಗಬೇಕೆಂಬ ಬಯಕೆ ಇತ್ತು.”

“ಆಂದರೆ—”

“ಗಂಡಸರು ಟ್ರೈಪಿಂಗ್ ಕಲಿತರೆ ನಾನೂ ಏಕೆ ಕಲಿಯಬಾರದು ಎಂಬ ಹುರುಪಿನಿಂದ ಕಲಿತೆ. ಅಮ್ಮೆ ‘ಇದು ನಿನಗೇಕೆ, ದುಡಿಯುವ ಗಂಡ ಸಿಗಾದರೆ ಇದೆಲ್ಲಾ ಬೇಕು’ ಎಂದಾಗ, ‘ನಾನೂ ಗಂಡಸಿನಂತೆ ದುಡಿಯು ತ್ತೇನೇ’ ಎಂದಿದ್ದೆ.”

“ನಿನಗೆ ಟ್ರೈಪಿಂಗ್ ಬರುವುದೆಂದಿದ್ದರೆ ಇಷ್ಟು ಹೊತ್ತಿಗೆ ನಿನ್ನ ಕೆಲಸದ ಬಯಕೆ ತೀರುತ್ತಿತ್ತೆ ಲ್ಲಾ.”

“ಏಕೆ ?”

“ಒಂದು ಕಡೆ ಆ ಕೆಲಸ ಸಿಗುವ ವಾಗಿದೆ. ಅದಕ್ಕೇ ಕಲೆಯಲ್ಲ ಎಂದಧ್ವನಿ. ಕಲಿತಿದ್ದರೆ ಒಳ್ಳೆಯದೇ ಆಯಿತು.”

“ಅದರೆ ಹೀಂದೆ ಕಲಿತದ್ದು ಈಗಿಷ್ಟು ನೆನಪಿದಯೋ ದೇವರಿಗೇ ಗೊತ್ತು.”

“ಅಭ್ಯಾಸ ಬಿಟ್ಟರೆ ‘ಟೆಚ್‌’ ಹೊಗಿರುತ್ತೇ. ಎರಡು ದಿನ ಅಭ್ಯಾಸ ವಾದರಾಗುತ್ತೇ. ಹಾಗಾದರೊಂದು ಕೆಲಸ ಮಾತ್ರ-ಇನ್ನೀರಡು ಮೂರು ದಿನದಲ್ಲಿ ಕೆಲಸದ ಏರಾರು ಮಾಡುತ್ತೇನೆ. ಆ ಕೆಲಸ ಮಾಡುತ್ತೇ ಲೇ ಷಾಟ್‌ಹ್ಯಾಂಡ್ ರೈಪಿಂಗ್ ಕಲಿತುಕೊಂಡು ನಾನು ಹೇಳಿಕೊಡುತ್ತೇನೆ. ಸಿಟ್‌ಮನ್‌ ಪ್ರಸ್ತುತವೂ ಇರಬೇಕು ನನ್ನ ಹತ್ತಿರ—”

“ನಿನಗೆ ಟ್ರೈಪಿಂಗ್, ಷಾಟ್‌ಹ್ಯಾಂಡ್ ರೈಪಿಂಗ್ ಗೊತ್ತು ?”—
ಪ್ರಭಾವತಿ ಕೇಳಿದಳು.

“ನನ್ನ ಸ್ವತಂತ್ರ ಜೀವನ ಅರಂಭವಾದದ್ದೇ ಸ್ವೇಚ್ಛಾಗ್ರಾಹಿತಿಗಾಗಿ.”

“ಹಾಗಾದರೆ ಅನುಕೂಲವೇ ಆಯಿತು. ಎಂದಿನಿಂದ ಹೇಳಿಕೊಡುತ್ತೀಯ ?”

ಇನ್ನೂ ಎಪ್ಪತ್ತಿರದು

“ನಾಳಿನಿಂದ. ಅದಕ್ಕೇ ನಿನ್ನನ್ನು ನಾಳೆ ಕಳಿಸು ಎಂದು ಲೀಲಾಗೆ ಹೇಳಲು ಬಂದೆ.”

“ಇನ್ನು ಅವಸರ ಮಾಡಿದರೆ ಹೇಗೆ ಫೈಲ್‌ರಾ ?”—ಲೀಲಾವತಿ ಕೇಳಿ ದಳು.

“ಏನು ಸೊಸೆಯೇ, ದಿನ ಸೋಡಿ ಕಳಿಸಲಿಕ್ಕೇ ?”—ಫೈಲ್‌ರಾ ಸವಾಲು ರಾಕಿದಳು.

“ಸೊಸೆಯಾಗಿದ್ದಿದ್ದರೆ ಹೋಗಲಿ, ಪಿಡಿ ಕಳೆಯಿತು ಎಂದು ಕಳಿಸಿ ಬಿಡುತ್ತಿದ್ದೆ. ಸೊಸೆಯಲ್ಲವಾದ್ದರಿಂದಲೇ ಚಿಂತಿ.”

“ಅವಳಲ್ಲಿಗೆ ಹೋದರೇನು ಲೀಲಾ, ಬೇಕಾದಾಗ ಇಲ್ಲಿಗೆ ಬರು ತೈನಲ್ಲ. ದಿನಪೂ ಬಾರೆಂದರೂ ಸರಿಯೇ.”—ಪ್ರಭಾವತಿ ಲೀಲಾವತಿಯ ಮಾತನ್ನು ತಡೆದು ಹೇಳಿದಳು.

“ಸರಿಹೋಯಿತು—ಅವಳಿಗೆ ಕರೆದುಕೊಂಡು ಹೋಗುವ ಆತುರ, ಸಿನಗೆ ಹೋಗುವ ಆತುರ. ಇನ್ನು ನನ್ನದೇನು ನಡೆಯುತ್ತದೆ. ಇವುಗೆ ಹೇಗೆ ಬೇಕೋ ಹಾಗೆ ಮಾಡಿ.”—ಎಂದಳು ಲೀಲಾವತಿ.

* * * *

“ಬಿಡುಗಡೆ ! ಬಿಡುಗಡೆ ! ನಾನಿಂದು ಸ್ವತಂತ್ರತ್ವ !”

ಫೈಲ್‌ರಾ ‘ಕೆಲಸದ ಏಪಾರ್ ಡಾಯಿತು. ನಾಳಿನಿಂದ ಕೆಲಸಕ್ಕೆ ಹೋಗ ಬೇಕು. ಕಷ್ಟದ ಕೆಲಸನೇನೂ ಅಲ್ಲ. ತಿಂಗಳಿಗೆ ನೂರು ರೂಪಾಯಿ ಸಂಬಳ’ ಎಂದಾಗ ಪ್ರಭಾವತಿಯ ಯ್ಯಾದರು ಹಿಗ್ಗಿ ಕೇಕೆ ಹಾಕಿತು. ಹನಿಸ್ತೇದೇ ದಿನ ಗಳಲ್ಲಿ ಫೈಲ್‌ರಾ ಈ ಸುದ್ದಿ ತಂದಿದ್ದಳು.

ಆಗವಳು ಯಾವುದಕ್ಕೂ ಹೆದರಬೇಕಾಗಿಲ್ಲ, ಜಗತ್ತನ್ನು ಕಾಲಿನಿಂದ ಒದೆದು ಜೀವಿಸಬಲ್ಲಳು. ಈಗ ಅವಳಿಗೆ ಯಾರೂ ‘ನಾನು ದುಡಿದು ತಂದು ಹಾಕಿದುದನ್ನು ತಿಂದು ಬಿದ್ದಿರಬೇಕಾದ ಹೆಂಗಸ್’ ಎಂದು ಹೇಳು ವಂತಿಲ್ಲ. ತಾನು ದುಡಿದುದನ್ನು ತಾನು ತಿಂದು, ಯಾರ ಹಂಗೂ ಇಲ್ಲದೆ ಬಾಳಬಹುದು.

ಹೆಂದ ನಿಭರತೀಯಲ್ಲಿ ಪ್ರಭಾವತಿ, ತನಗೇ ಆಸಂದವನ್ನೊಂದಿಗಿಸಿದ
ಪ್ಲೇರಾಳನ್ನು ಅಲಂಗಿಸಿದಳು.

“ಇವ್ವು ಇತ್ತರ, ಈತ್ತಾಹವಿತ್ತೇ ನಿನಗೆ ಈ ಕೆಲಸಕ್ಕಾಗಿ? ”
—ತನ್ನನ್ನು ಬಿಗಿದ ಪ್ರಭಾವತಿಯ ತೋಳನಿಂದ ಸರಿದು ಕೆದರಿದ
ತಲೆಗೂಡಲನ್ನು ಬೆರಳನಿಂದ ತೀಡಿಕೊಂಡು ಕೇಳಿದಳು ಪ್ಲೇರಾ.

“ಹೂ ಪ್ಲೇರಾ. ನಿನ್ನನ್ನು ನಾನು ಹೇಗೆ ಅಭಿನಂದಿಸಬೇಕೋ
ನಾನರಿಯೇ”

“ಹೋಗಲಿ, ಮುಂದೊಂದು ದಿನ ಇದಕ್ಕಾಗಿ ನೀನು ನನ್ನನ್ನು ಶರಿಸ
ದಿದ್ದರೆ ಸಂ.”

“ಇಂಥ ಸಂತೋಷದ ಹೊತ್ತಿನಲ್ಲಿ ವ್ಯಂಗ್ಯಕ್ಕೇನು ಕೆಲಸ.”

“ಬೀರೆ ಹೊತ್ತಿನಲ್ಲಿ ವ್ಯಂಗ್ಯಕ್ಕೇನು ಕೆಲಸ.”

“ನಿನ್ನದು ಮುಕ್ಕಿನಾಲಿಗೆ. ಈ ದಿನ ನಿನ್ನನ್ನು ಕೆಣಕುವಾಸೆ
ಯಿಲ್ಲ.... ಈ ಸುದ್ದಿಯನ್ನು ಲೀಲಾಗೆ ಹೇಳಿ ಬರಬೇಕು, ಪ್ಲೇರಾ, ತುಂಬಾ
ಸಂತೋಷಪಡುತ್ತಾ ಹೇಳಿ. ? ಪ್ಲೇರಾ....ಪ್ಲೇರಾ....ನಿವಿಬ್ಜರ್ಲ
ಇಲ್ಲದಿದ್ದರೆ ನನ್ನಗತಿ ಏನಾಗುತ್ತಿತ್ತು....?”

“ಏನಾಗುತ್ತಿತ್ತು ? ಸುಖವಾಗಿರುತ್ತಿದ್ದೆ.—ಹೋಗಲಿ ಬಿಡು. ಲೀಲಾಗೆ
ಹೇಳಿ ಬಾ. ನೋಳನಿಂದ ಕೆಲಸಕ್ಕೆ ಹೋಗಬೇಕು.”

“ನೀನು ಬರುವುದಿಲ್ಲವೇ ಲೀಲಾ ಮನಗೆ?”

“ಮತ್ತಾರಿಗೂ ಬರುವುದಾಗಿ ಮಾತು ಕೊಟ್ಟಿದೇನೆ. ಇವತ್ತೊಂದು
ಪಾಟೆ ಇದೆ. ಇದನ್ನು ನಿನಗೆ ಹೇಳಿ, ಉಡುಪು ಬದಲಿಸಿ ಹೋಗ
ಬೇಕೆಂದು ಒಂದೆ.”

“ನೀನಾಯಿತು, ನಿನ್ನ ಪಾಟೆ ಆಯಿತು. ಯಾವಾಗಲೂ ಅದೇ.”

“ಹೂ. ನಿನ್ನ ಹಾಗೆ ನಾನು ಮುದುಡಿದ ಹೋರಿಯ ವೇದಾಂತಿಯಲ್ಲ.
ಸುಖವಾಗಿರಬೇಕೆಂದೇ ಹುಟ್ಟಿದವಳು ನಾನು.”

ಇನ್ನೊಮ್ಮೆ ಎಷ್ಟು ಲ್ಲು

“నిన్న యాగె ననగూ సుఖపడువ ఆనే ఇల్లవే ?”

“ఆసే ఇదే. ఆదరి అహంతే ఇల్ల.”

“అందరే?”

“జగత్తినల్లి కష్టపడువుదు సులభ, సుఖపడువుదు కష్ట. కష్టచే కష్టిరిన సేరవిద్ద రాయితః, సుఖపడలు ఎదెగారికి బేకు, ప్రభా.”

“యాగేందరి నాను సుఖపడలారేనేందే, నిన్న అభిశ్శాయ ?”

“యూ ఆరా టొ ఆరియస్ టొ ఎస్సాజాయా లైఫ్. (సుఖపడలాగడమ్మ గంభీర స్తుభావదవళు సేను) నిమ్మంధవరిగి సాధ్య విరువుదు ఒందే పదవి—”

“యావుదు ?”

“మాట్లాడిం !” (ముత్తాత్తు సట్టి)

“నిన్న మాతః నాను నీంబివుదిల్ల ఫైల్లిరా. సుఖపడువుదిల్ల నిన్న గుత్తిగి ఎన్నవ యాగె మాతాడుత్తి.”

“బేడ్-సేను సుఖపడలు యత్తిసి నోఁదు. కంబసిగరియు వష్ట సులభవల్ల నెగువుదు.” - స్తుభావతిగి సవాలు యాకింతే హేళి దళు ఫైల్లిరా.

40

స్తుభావతియ స్థతంత్ర దుడివేయ దినగళు ఆరంభమాయితు.

ఆదర మోదల దిన-

ఎవ్వు హంస, ఎంథ ఉత్సాహ; ఏఫోందు బగియ రోమాంజె కారీ భావనే. ఎందూ కడలు కాణదవను, మోదల బారియ నోకాప్రయాణశ్శై కడగు హత్తిదాగ ఆగువ రోమాంజె, ప్రథమ సమాగమద రాత్రి కయ్యాగ్గుక ప్రవేళమాదువాగిన పులక,

ಅವಳ ಮೈಯ ನರಸರವನ್ನು ನಿಡಿದ್ದು, ಹೊಡಲ ದಿನ ಆಫೀಸಿಗೆ ಹೋಗಿ ಕೆಲಸಕ್ಕೆ ಹಾಜರಾದಾಗ.

ಆಫೀಸಿನ ನಿಶ್ಚಯ ವಾತಾರಣ, ವಿದ್ಯುತ್-ಬೀಸಣಿಗೆಯ ಸದ್ಗು, ಸದ್ಗು ಮಾಡದೆ ಮೇஜಿನ ಮುಂದೆ ಕೆಲಸ ಮಾಡುತ್ತಿರುವ ಇತರ ನೌಕರರು, ಗಡಿಯಾರ-ಟ್ಯೂಪ್‌ರೂಪ್‌ರೂಪ್‌ಗಳ ಸದ್ಗು. ಟ್ಯೂಪ್ ಮಾಡುವ ಕಾಗದ ತಂಡಿಟ್ಟು ಟ್ಯೂಪ್ ಮಾಡಿದುದನ್ನು ತೆಗೆದುಕೊಂಡು ಹೋಗುವ ಆಳು, ಮಧ್ಯ ಮಧ್ಯ ಕಾಲಿಂಗ್ ಬೆಲ್ಲಿನ ‘ಟ್ರೆಲ್-ಟ್ರೋಯ್’ ಎನ್ನ ಕಿಣಕಿಣನಾದ-ಈ ಸದ್ಗು ಗಳೀಲ್ಲವನ್ನೂ ತನೆನ್ನಾಳಿಗೆ ಅಡಗಿಸಿಕೊಂಡು ಕರಗಿಸಿ ಮತ್ತೆ ಗಂಭೀರವಾಗಿ ನೆಲಸುವ ವರೋನ.

ಹೀಗೆಂದು ಬಣ್ಣಿಸಲಾರಳು ಆ ಅನುಭವವನ್ನು. ಅವರ್ಣನೀಯ ಅನುಭವ

ಆ ಆಫೀಸಿಗೆ ಹೋಗುವುದೆಂದರೆ ಎಪ್ಪು ಉತ್ತಾಹ, ಎಪ್ಪು ಶ್ರದ್ಧೆ. ಗಡಿಯಾರವಾದರೂ ಒಂದೆರಡು ನಿವಿಪ ಹಿಂಡೆ-ಮುಂದೆ ಹೋಗಬಹುದು. ಆದರೆ ಪ್ರಭಾವತಿ ಮಾತ್ರ ಹೋತ್ತು ತಪ್ಪಿಸಬು. ಹಗಲೂ ರಾತ್ರಿ ಆದರದೇ ಚಿಂತೆ. ಎದ್ದಾಗ ಆಫೀಸಿಗೆ ಹೋರಬುವ ಅವಸರ-ಮಲಗುವಾಗ ಮರು ದಿನ ಹೋತ್ತಿಗೆ ಸರಿಯಾಗಿ ಹೋಗಲು ಬೇಗ ಏಳಬೇಕೆಂಬ ಕಾತರ.

ಆದರ ಜೊತೆಗೆ ತನ್ನ ಆಫೀಸಿನ ಅನುಭವಗಳನ್ನು ಬಣ್ಣಿಸುವ ಉತ್ತಾಹ.

ಇದನ್ನು ಕಂಡು ಫೈಲ್‌ರಾಗೆ ನಗು ಬರುವುದು; ಕನಿಕರವಾಗುವುದು.

“ಇದೇನು ಆ ಆಫೀಸಿನಲ್ಲಿ ದುಡಿಯಲೆಂದೇ ಹುಟ್ಟಿದ ಹಾಗೆ ಆಡುತ್ತೀಯ. ಕುಡಿಯುವವರು ಬಾರಾ ರೂಂಗೆ ಹೋಗುವ ಹಾಗಾಡುತ್ತೀಯಲ್ಲ. ಸಾವು ಹುಡಿಯಲು ಇಪ್ಪು ಆತುರ ಇರಬಾರದು”—ಎನ್ನ ವಳು.

ಆದರೆ ಪ್ರಭಾವತಿಗೆ ಅದಾವುದರ ಪರಿವೇಯೂ ಇಲ್ಲ. ಜಗತ್ತಿನಲ್ಲಿರು ವುದೆಲ್ಲಾ ತಾನೂ-ತನ್ನ ಆಫೀಸು ಎರಡೇ ಎಂಬ ರೀತಿಯಲ್ಲಾದುವಳು.

ಹೊದಹೊದಲು ಭಾನುವಾರ ಬಂದರೂ ಏಕೆ ಬಂತು ಎಂದು ವ್ಯಧಿಪಡುವಳು.

ಇನ್ನೂರ ಎಕ್ಕುತ್ತಾರು

ಅಫ್ರಿಸಿಗೆ ಹೋದ ಮೊದಲ ದಿನದಂತೆಯೇ, ಮೊದಲ ಬಾರಿಗೆ ಸಂಭಳದ ನೂರು ರೂಪಾಯಿ ಕಂಡಾಗ.

ಅಫ್ರಿಸಿನ ಆಳು ಒಂದನೆಯ ತಾರೀಖಿನ ದಿನ ಸಂಭಳದ ಕವರು ತಂದುಕೊಟ್ಟು, ಅವಳ ಕೈಯಲ್ಲಿ ರಸೀತಿಗೆ ರುಚು ಹಾಕಿಸಿಕೊಂಡು ಹೋದ. ರಸೀತಿಗೆ ಹಳ್ಳಿದ ಸ್ವಾಂಪಿನ ಮೇಲಿ ಸಹಿ ಯಾಕುವಾಗ ಅವಳ ಕೈ ನಡುಗು ತ್ತಿತ್ತು. ತನ್ನ ಸುತ್ತ ಮುತ್ತ ಕುಳಿತೆ ಉಳಿದಾರಿಗೂ ಕೊಡವೆ, ತನ್ನೊಬ್ಬ ಇಗೇ ತಂದುಕೊಟ್ಟರೇನೋ ಎಂಬಂಥ ಭಾವನೆ.

ಕವರನ್ನ ತೆಗೆದು ನೋಡಿದಳು.

ಹತ್ತು ರೂಪಾಯಿನ ಹತ್ತು ಸೀಲಿಯ ಬುಣ್ಣಿದ ಹೋಸ ನೋಟು ಗಳು!

ಎಣಿಸುವಾಗ ನೋಟನ ಸ್ವರ್ವದಿಂದ ಅವಳ ಮೈ ಪುಲಕಿತವಾಯಿತು—ಓ ಅದು ಎಂಥ ‘ದ್ವಿಲ್ಲ’?

ನೋಟುಗಳನ್ನು ಕವರಿಸಲಿಟ್ಟು, ಆ ಕವರನ್ನು ಹ್ಯಾಂಡ್ ಬ್ಯಾಗಿನಲ್ಲಿ ಟ್ರೀಳು. ಅದರೂ ಅದನ್ನು ವುತ್ತೆ ನುತ್ತೆ ತೆಗೆದು ನೋಡಬೇಕೆಂಬ ಜಪಲ ದಿಂದ ಬೆರಳು ತುರಿಸುತ್ತಿದ್ದವು.

ಅಫ್ರಿಸಿನಿಂದ ಮನೆಗೆ ಹೊರಟಾಗ, ಸಾಲು ಸಾಲಾಗಿ ಸಿಂತ ಸಾವಿರ ಆಕರ್ಷಣ ಅಂಗಡಿಗಳು, ಅವಳನ್ನೇ ದಿಟ್ಟಿಸಿ ನೋಡಿ ಕಣ್ಣಿ ಹೊಡಿದು. ‘ನಾವಿರುವುದೇ ನಿನಗಾಗಿ’ ಎಂದವು. ತನ್ನ ಬಳಿ ಇರುವ ಹಣದಿಂದ ಅದೆಲ್ಲ ವನ್ನೊ ಕೊಳ್ಳಬಹುದು ಎನಿಸಿತು ಅವಳಿಗೆ.

ಅದರೆ ಅದರಲ್ಲಿ ಒಂದು ಕಾಸೂ ಖಚು ವಾಡುವ ಮನಸ್ಸಿಲ್ಲ. ಕಾಗೇ ಅದನ್ನು ಲೀಲಾವತಿಗೆ, ಘೋರಾಗಿ ತೊರಿಸಬೇಕು. ಅವರು ಅದನ್ನು ನೋಡಿ, ಸಂತೋಷವಟ್ಟಾಗ-ಓ ಎಂಥ ಹೆಮೈ!

ಅವಸರವಸರವಾಗಿ ಮನೆಗೆ ಬಂದು, ಘೋರಾ ಬರುವುದನ್ನೇ ಕಾಯುತ್ತಿದ್ದು, ಅವಳು ಬರುತ್ತಿದ್ದ ಹಾಗೇ ಅವಳಿದುರಿಗೆ ಅದನ್ನೊಟ್ಟು-

“ಏನು ಬೇಕು ಹೇಳು ನಿನಗೆ ?”—ಎಂದಳು, ಹೆಮೈ ಬೆರಿತ ಹವ್ವಿದಿಂದ.

“ಬಿಚು ಮಾಡಲು ಆತುರ ಬೇಡ ಪ್ರಭಾ-ಆದು ಮೂವತ್ತು ದಿನದ ಅನ್ನ, ಮೂವತ್ತು ದಿನಗಳ ದುಡಿಮೆಯ ಕೂಲಿ,” ಎಂದೆಳು ಸೈಲೀರಾ, ಯಾವ ಉದ್ದೇಶವು ಇಲ್ಲದ ಧ್ವನಿಯಲ್ಲಿ.

“ಸೈಲೀಸಾ, ಸೈಲೀರಾ-ಇದೊಂದು ದಿನ ನನ್ನ ಉತ್ಸಾಹದ ಮೇಲೆ ತಣ್ಣೀರೆರಿಚಬೇಡ. ನನ್ನ ಬಾಳನಲ್ಲಿ ಈ ದಿನ ಎಂಥ ಮಹತ್ವದ ದಿನವೇಂದ ರಿಯೆ ನಿಂನು. ಈ ದಿನ ಪೂರ್ಣ ಖಾಸಪಟ್ಟಬಿಡಬೇಕು.”

“ಸರಿ, ಹಾಗಾದರೆ ಬಾ. ಏನು ಖಾಸಪಡುತ್ತೀರು? ಮಂದ್ಯಾವಾನ ಮಾಡುತ್ತೀರು? ನನ್ನೆಂದಿಗೆ ಗಂಡಸರ ಬೇಟಿಗೆ ಬರುತ್ತೀರು? ಬಾಲ್ ರಾಂ ಡಾನ್ಸರ್ ಬರುತ್ತೀರು?—ಹೇಳಿ. ಹೊರಡು ಹಾಗಾದರೆ. ಯಾವ ಉದುಪ್ರ ಧರಿಸಲ ಹೇಳಿ?”

ಸೈಲೀರಾ ಧ್ವನಿಯಲ್ಲಿ ಏನೋಂ ಒಂದು ಬಗೆಯ ವಿಚಿತ್ರ ಕರ್ಕರತೆ ಇತ್ತು.

“ಅದೇ ಸುಖವೇ?”. ಉತ್ಸಾಹಭಂಗದಿಂದ ಬಾಡಿದ ಧ್ವನಿಯಲ್ಲಿ ಕೇಳಿದೆಳು ಪ್ರಭಾವತಿ.

“ತಲ್ಲಿವಾದರೆ ಬೇರೆನು ಹೇಳು?”

“ಎಲ್ಲವನ್ನೂ ಮರಿತು ನಗುತ್ತಾ ಇರುವುದು ಸುಖವಲ್ಲವೇ? ಹೊಟೆ ಲಿಗೆ ಹೊಗೊಣ-ನಾನು, ನೀನು, ಲೀಲಾ. ಬೇಕಾದ್ದು ತಿನ್ನೊಣ. ಸಿನಿಮಾಕ್ಕೆ ಹೊಗೊಣ, ಬೇಕಾದ ಬಟ್ಟೆ ಹಾಕಿಕೊಂಡು ನಲಿಯೊಣ....”

“ಇವ್ವ ದಿನ ಮಾಡದಿದ್ದುದು ಏನಾದರೂ ಇದೆಯೆ ಆ ಪಟ್ಟಿಯಲ್ಲಿ?”

ಪ್ರಭಾವತಿ ಇದುವರೆಗೂ ಆ ಮಾತನ್ನೇ ಯೋಚಿಸದವಳಂತೆ ಯೋಚಿಸಿದೆಳು. ಎಲ್ಲವೂ ಅವರು ದಿನಾ ಮಾಡುತ್ತಿದ್ದುದೇ.

“ಖಾಹೂ. ಆದರೂ—”

“ಏನು ಆದರೂ....?”

“ಇವತ್ತು ನಾನು ದುಡಿದ ಹಣದಿಂದ ಅದೆಲ್ಲವನ್ನೂ ಅನುಭವಿಸುತ್ತೇನೇ.”

ಇನ್ನೂರ ಎಪ್ಪತ್ತಿಂಟು

“ಅಂದ ಹಾಗೆ ಪ್ರಭಾ ಕಿಯುರು, ಬರುವಾಗ ರೂಪಿನಲ್ಲಿ ಸಿಗರೀಟು ಮುಗಿದುಹೋದದ್ದೇ ಮರೆತುಹೋಗಿತ್ತು. ಒಂದು ಟೆಕ್ ಸಿಗರೀಟು ತರುತ್ತಿರೋಯಾ? ಸ್ಲೈಯರ್ಸ್-ಹ್ಯಾಂಡ್ ಬ್ಯಾಗ್ ನಲ್ಲಿ ಹಣವಿದೆ.”

ಫಟಕ್ಕನೆ ಸಿಗರೀಟುನ್ನು ಜ್ಞಾಪಿಸಿಕೊಂಡಂತೆ ಹೇಳಿದಳು ಶೈಲೀರಾ. ಎಂದೂ ಹೀಗೆ ಹೇಳಿರಲಿಲ್ಲ ಅವಳು ಪ್ರಭಾವತಿಗೆ. ಹೀಗೇಕೆ ಉತ್ಸಾಹ ಮುರಿದ ವಿಚಿತ್ರ ವರ್ತನೆ? ಆ ಯೋಜನೆ ಮಾಡುತ್ತಲೇ ಹೋಗಿ ಮಾಲೆ ಯಲ್ಲಿದ್ದ ಅಂಗಡಿಯಿಂದ ಸಿಗರೀಟು ಟೆಕ್ ತಂದುಕೊಟ್ಟಳು. ಆ ದುಬ್ಬದ ತಗಡು ಕತ್ತರಿಸಿ, ಸಿಗರೀಟು ತೆಗೆದು ಹೊತ್ತಿಸಿ.

“ಫ್ರ್ಯಾಂಕ್ಸ್-ಕಂಗ್ರಾಚ್ಯುಲೇವನ್ಸ್”-ಎಂದಳು ಶೈಲೀರಾ.

“ಕಂಗ್ರಾಚ್ಯುಲೇವನ್ಸ್ ಏಕೆ ಶೈಲೀರಾ?”-ಗೊಂದಲವಲ್ಲಿ ಬಿದ್ದ ಕೇಳಿದಳು ಪ್ರಭಾವತಿ.

“ಆ ಬ್ಲೂಟ್ರ್ ಅಂಗಡಿಯವನು ಹೇಳಲಿಲ್ಲವೇ?”

“ಎನು?”

“ಮೇರಂ, ಇದು ನಿಮ್ಮ ದುಡಿಮೇಯ ಹಣದ ಮೊದಲ ಖರೀದಿ, ಫ್ರ್ಯಾಂಕ್ಸ್ ಎಂತ. ಈಡಿಯಟ್, ಶುದ್ಧ ಈಡಿಯಟ್ ಅವನು. ನೀನಾದರೂ ಅವನಿಗೆ ಹೇಳಲಿಲ್ಲವೇ ‘ಇವತ್ತು ನನ್ನ ಜೀವನೆದ ಮೊದಲ ಸಂಬಳ ಬಂತು ಅದರ ಹಣ ಇದು’ ಎಂತ. ಉಹೂ-ಬಸ್, ಟ್ರೂಂ, ಸಿನಿಮಾ, ಹೋಟಲು, ಅಂಗಡಿ, ಬೀದಿ, ಬೋಂಚಾಯಿ ಯಾವುದೂ ಅದನ್ನು ಗಮನಿಸುವುದಿಲ್ಲ. ಇದು ಮೊದಲ ಸಂಬಳದ್ದೊಂದು ಕೊನೆಯ ಸಂಬಳದ್ದೊಂದು, ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾದುದಿಸ್ತೇ-ಹಣ. ನೀನೂ ಹಣವನ್ನು ಹಣವೆಂದು ಗಮನಿಸಬೇಕೇ ಹೋರತು, ಅದಕ್ಕೆ ಇಲ್ಲದ ಭ್ರಮೆಯ ಬೆಲೆ ಕಲ್ಪಿಸಬೇಡ ಪ್ರಭಾ. ಜನವನ್ನು ನಿನ್ನ ‘ಸಂಟನೆಂಟ್’ನ ಕಣ್ಣಗಳಿಂದ ನೋಡುವಂತೆ ಹಣವನ್ನು ಸೆಂಟನೆಂಟ್ನ (ಭಾವನೆಯ) ದೃಷ್ಟಿಯಿಂದ ನೋಡುತ್ತಿ. ಸಂಟನೆಂಟ್ ಕಣ್ಣೀರಿನ ತಾಯಿ. ಉಹೂ-ಹೂ-ಅದು ಕೂಡದೆ, ಅದಕ್ಕೆನ್ನು ಬೆಲೆಯೋ ಅನ್ನು ಕೊಡು. ಹಣ ಹೀಗೆ ಬಂದದ್ದಾದರೂ

ಅದಕ್ಕೆ ಹೆದನಾರಾಣಿಯೇ ಬೆಲೆ. ಜುದಾಸ ಏಸುವಿನ ಬೆಲೆ ಕಟ್ಟಲಿಲ್ಲವೇ-
ಮೂವತ್ತು ಬೆಳ್ಳಿ ನಾಣ್ಯ ಈ ಜಗತ್ತು ಜುದಾಸನ ಸಂತಾನ. ಹಾಗಿದ್ದ
ವರಿಗೇ ಇಲ್ಲಿ ಬದುಕು-”

ಫೈಲ್ಲಿರಾ ಆಡಿದ ಘಾತು ಕೇಳಿ ಪ್ರಭಾವತಿಗೆ ಅಪ್ಪಿಭಟೆ ಕವಾಳಕ್ಕೆ
ಹೊಡಿದ ಹಾಗಾಯಿತು. ಉತ್ಸಾಹ ಭಂಗವಾಗಿ ಕಣ್ಣಲ್ಲಿ ನೀರು ತುಂಬಿತು.

“ಫೈಲ್ಲಿರಾ....ಫೈಲ್ಲಿರಾ....” ಎಂದು ಏನೋ ಹೇಳಿ ಹೋಗಿ, ಹೇಳಿ
ಲಾರದೆ ಬಿಕ್ಕು ಲಾರಂಭಿಸಿದಳು ಪ್ರಭಾವತಿ.

“ನಾನು ಹೇಳಿದ್ದು ನಿಜವಾಯಿತೇ-ಆದು ನಿನ್ನ ಸಂಪನೆಂಟಿನ
ಅವೃತ್ತ ಫಲ”—ಹಂಗಿಸಿದ ಹಾಗೆ ಹೇಳಿದಳು ಫೈಲ್ಲಿರಾ.

ಆ ಗಳಿಗೆಯಲ್ಲಿ ಕೋ ಪ್ರಭಾವತಿಗೆ ತನ್ನ ನೌಕರಿ-ಸಂಬಳ-ಫೈಲ್ಲಿರಾ
ಎಲ್ಲರ ಮೇಲೂ ದೈವಿಷ ಹುಟ್ಟಿತು.

“ಫೈಲ್ಲಿರಾ....ನಿನಗೆ ನನ್ನ ಮೇಲೆ ಹಗೆಯೇ, ನಾನು ಸಂಬಳ ತಂದದ್ದು
ಸಹನೆಯಿಲ್ಲವೇ ನಿನಗೆ? ಎಂದೂ ಇಲ್ಲದವಳು ಇಂದೇಕೆ ಹೀಗೆ ಮಾತಾಪು
ತ್ತಿದೀರ್ಯ?”—ಶುಕ್ಕಿ ಬರುವ ಕಕ್ಕುಲತೆಯಿಂದ ಕೇಳಿದಳು ಪ್ರಭಾವತಿ,
ಸೋಫಾದ ಮೇಲೆ ಕುಸಿದು ಬಿದ್ದು. ತಡೆಯಲಾಗದ ದುಃಖ ಆವಳಿದೆ
ಯಲ್ಲಿ ಕಡೆಯುತ್ತಿತ್ತು.

ಹತ್ತು ನಿಮಿಷ ಶುಮೃನಿದ್ದು ನಂತರ ಫೈಲ್ಲಿರಾ—

“ಪ್ರಭಾ....ಪ್ರಭಾ ಡಿಯರ್...” ಎಂದು ಕರೆದಳು, ಅವಳ ಬೆನ್ನು
ನೇವರಿಸಿ.

“ಫೈಲ್ಲಿರಾ....ಫೈಲ್ಲಿರಾ .. ನನ್ನ ಸಂತೋಷಕ್ಕೆ ಬೆಂಕಿ ಇಟ್ಟಬಿಟ್ಟ
ಸೀನು. ಹಿಂಗೆಕೆ ಮಾಡಿದೆ ಫೈಲ್ಲಿರಾ ?”—ವಿಹ್ಯುಲಾಗಿ ಕೇಳಿದಳು
ಪ್ರಭಾವತಿ.

“ನನ್ನನ್ನ ಕ್ರೈಸ್ತ ಹನ್ನೀ, ಅದು ನನ್ನ ಉದ್ದೇಶವಾಗಿರಲಿಲ್ಲ. ಇದು
ನೋಡು ನನ್ನ ಉದ್ದೇಶಕ್ಕೆ ಸಾಫ್ತೀ”—ಎಂದು ತನ್ನ ಹ್ಯಾಂಡ್ ಬ್ರೌಗಿನಲ್ಲಿ
ಟ್ಪಿಡ್ ಸಣ್ಣ ಪ್ರೋಟ್ಟೆಣವನ್ನು ತೆಗೆದು ಪ್ರಭಾವತಿಯ ಕೈಗೆ ಕೊಟ್ಟಳು
ಫೈಲ್ಲಿರಾ-

ಇನ್ನೂ ಏಂಭಕ್ತು

“ಇದೇನು ಫೈಲ್‌ರಾ ?”

‘“ಬಿಟ್ಟಿ ನೋಡು.”

ಪ್ರಭಾವತಿ ದಾರ ಕಟ್ಟಿದ ಪೊಟ್ಟಣವನ್ನು ಬಿಟ್ಟಿದಳು. ಅದರಲ್ಲಿ ಸಣ್ಣ ದಂತದ ಭರಣೆ ಇತ್ತು. ಅದನ್ನು ತೆಗೆದು ನೋಡಿದಳು. ಅದರೊಳಗೆ, ಹರಳಿನ ಉಂಗುರವಿತ್ತು.

“ಇದು ಯಾರಿಗೆ ಫೈಲ್‌ರಾ ?”

“ಜೀವನದ ಕಡಲನ್ನು ಸಾಹಸವಿಂದ ಈಸಹೊರಟಿ ನನ್ನ ಸಾಹಸಿ ಹಕ್ಕಿಗೆ. ಗೊತ್ತಿಲ್ಲವೇ ಪ್ರಭಾ-ವಿ ಫಾರ್ ವಿಕ್ಟರಿ. ನೀನು ನಿನ್ನ ಸಾಹಸದಲ್ಲಿ ಗೀಲ್ಲಬೇಕೆಂಬ ಶಭಾಶಯಗಳೊಡನೆ ಕೊಡಬೇಕೆಂದು ತಂದದ್ದು. ಇವತ್ತು ನಿನ್ನ ಸಾಹಸದ ಪ್ರಥಮ ಪರಿಜಾಮ ಕಂಡ ದಿನವಲ್ಲವೇ ಡಾಲ್ರಿಂಗ್. ಈ ದಿನದ ನೇನಷಾಗಿ ನನ್ನ ಕಾಣಿಕೆ”-ಎಂದು ತಾನೇ ಅದನ್ನು ಪ್ರಭಾವತಿಯ ಬೆರಳಿಗಿಟ್ಟು-“ನಿನಿಗು ಒಪ್ಪಿಗೆಯಾಯಿತೇ ಪ್ರಭಾ”-ಎಂದಳು.

ಪ್ರಭಾವತಿ ಬೆರಳ ಮೇಲಿನ ಉಂಗುರವನ್ನು ಬೆಳಕಿಗೆ ಹಿಡಿದು ನೋಡಿದ್ದರು. ಉಂಗುರದ ಮೇಲೆ ಬಂಗಾರದಲ್ಲಿ ಕುದುರೆ ಲಾಳವನ್ನು ಕೆತ್ತಿ, ಅದರ ನಡುವೆ ‘V’ ಯನ್ನು ಕೆತ್ತಿ, ‘V’ ಉದ್ದಕ್ಕೂ ನವರತ್ನಗಳ ಸಣ್ಣ ಹರಳುಗಳನ್ನು ಕೂಡಿಸಿದ ಮುದ್ರಿಕೆಯಿತ್ತು. ಬೆಳಕಿನಲ್ಲಿ ಹರಳುಗಳು ಥಳಥಳ ಹೊಳೆದವು. ಉಂಗುರ ಬಹು ಮುದ್ದಾಗಿತ್ತು.

“ತುಂಬಾ, ತುಂಬಾ ಸುಂದರವಾಗಿದೆ ಉಂಗುರ ಫೈಲ್‌ರಾ. ಮೆನಿ ಮೆನಿ ಧ್ವಾಂಸಾ.”

ಈ ಉಂಗುರದ ಕಾಣಿಕೆ-ಆ ಕೆನ್ನೀಗೆ ಹೊಡಿದಂಥ ಮಾತುಗಳು. ಅವಳ ಜೀವನದಪ್ರೇ ವಿರೋಧಾಭಾಸಗಳ ಮುದ್ದೆಯಾಗಿತ್ತು ಅಂದಿನ ಫೈಲ್‌ರಳ ನಡತೆ. ಈ ಉಂಗುರ-ಆ ಮಾತು : ಇವೆರಡಕ್ಕೂ ಏನು ಸಾಮರಷ್ಯ?

“ನೀನು ಯೋಚಿಸುತ್ತಿರುವುದನ್ನು ನಾನು ಬಲ್ಲಿ ಪ್ರಭಾ,”-ಫೈಲ್‌ರಾ ಹೇಳಿದಳು.

“ನನು ಯೋಚಿಸುತ್ತಿದ್ದೀ ಹೇಳು ಹಾಗಾದರೆ.”

“ಹಾಗೆ ಮಾತಾದಿ, ಈ ಉಂಗುರ ಏಕೆ ತಂಡಿ ಎಂದ್ಲುನೇ ?”

“ನಿಜ. ಹೀಗೇಕೇ ಮಾತಾಡುತ್ತಿ ಫೈಲ್‌ರಾ ?”

“ಈ ಉಂಗುರ ಕೊಟ್ಟಿದ್ದು ನಿನ್ನ ಫೈಲ್‌ರಾ. ಆ ಮಾತುಗಳನ್ನು ದ್ವಿ ಈ ಜಗತ್ತು. ನಾನು ಹೀಗೆ ಮಾತಾಡಿದೆನೋ, ಹಾಗೇ ಈ ಜಗತ್ತು ನಿನ್ನನ್ನು ಕಾಣುವುದು ಪ್ರಭಾ. ನೀನು ಸ್ವತಂತ್ರ ಜೀವನ ಮಾಡಿ ಏನೋ ಮಹತ್ವದ್ದನ್ನು ಸಾಧಿಸಿವೆ ಎಂದುಕೊಂಡಿರುತ್ತಿರು. ಅದಕ್ಕೆ ಜಗತ್ತು ಅದನ್ನು ತಾತ್ವರವಿಂದ, ಏನೂ ಕೆಲಸಕ್ಕೆ ಬಾರವ್ಯಾಂಧಿಂತೆ ಕಾಣುತ್ತದೆ. ಅದಕ್ಕೆ ನಿನ್ನ ಸಾಧನೆಯ ಬೆಲೆ ಏನೂ ಇಲ್ಲ. ಒಂದ್ಲು ಒಂದು ದಿನ ದುಡಿ ಯುವ ಹೆಂಗಸರಿಲ್ಲಿರು. ಅರಿವಾಗುತ್ತದೆ. ಆ ಅರಿವು ಎಂಥ ಪ್ರಚಂದ ಅಫ್ಝಾಥ ಗೊತ್ತಿ, ಪ್ರಭಾ. ನಾನೂ ನಿನ್ನ ಹಾಗೇ ದುಡಿಯುವ ಹೇಣ್ಣಿ. ಮೊದಲ ಬಾಂಗ ನನಗೆ ಜಗತ್ತಿನ ಆ ತಾತ್ವರದ ಅರಿವಾದಾಗ ಎಡಿ ನಡುಗಿ ಹೋಯಿತು.. ತಲ್ಲಿಣಿಸಿಹೋದೆ. ಕೋಟಿ ವರಹದ ವಸ್ತು ಎಂದು ನಂಬಿ ದುದನ್ನೂ, ಜನ ಕಾಸಿನ ಬೆಲೆಗೆ ಕೇಳಿದಾಗ ಆಗುವಂಥ ಪರಿಣಾಮ. ಆದರೆ ಬಹು ಬೇಗ ಅದರಿಂದ ಸಾವರಿಸಿಕೊಂಡಿ. ಜಗತ್ತು ನನ್ನ ಸಾಧನೆಗೆ ಏನು ಬೆಲೆ ಕೊಟ್ಟಿತೆಂದು ಅರಿವಾದಾಗ, ಜಗತ್ತಿಗೂ ಅದರ ಬೆಲೆ ಕೊಡುವುದನ್ನು ಕಲಿತೆ ನಾನು.”

“ಏನು ಬೆಲೆ ?”

“ಯಾವುದೇ ಒಂದು ವಸ್ತುವಿನ ಬೆಲೆ, ಅದು ನಮಗೆ ಎಷ್ಟು ಆನಂದ ಕೊಡುತ್ತದೋ ಆಷ್ಟೇ. ನಾನು ನನ್ನ ದುಡಿಮೇ, ಪದವಿ, ರೂಪ, ಕೌಶಲ, ಜೀವನ, ಜಗತ್ತು ಎಲ್ಲವನ್ನೂ ಅಡೇ ದೃಷ್ಟಿಯಿಂದ ನೋಡುತ್ತೇನೆ. ಯಾವು ದಕ್ಕಿ ಅದಕ್ಕಿಂತ ಹೆಚ್ಚಿನ ಬೆಲೆ ಕಟ್ಟಬೇಕಾಗಿಲ್ಲವೆಂದು ನನಗೆ ಅರಿವಾಗಿದೆ. ಆದ್ದರಿಂದ ಯಾವುದರ ಬಗೆಯೂ ಭ್ರಮೆಯಿಲ್ಲ, ಎಂತಲೇ ನಿರಾಶಿಗೂ ಅವ ಕಾಶ ಶಿಶಿನೇ. ಆದರೆ ನೀನು ನನ್ನ ಹಾಗಲ್ಲ. ಎಷ್ಟು ಅಲ್ಲವೆಂದರೂ, ಶುದ್ಧ ಸಿಂಟಿನೆಂಟ್‌. ಅವೊಮ್ಮೆ

ಇನ್ನೊರ ಎಂಭತ್ತಿರಿಯ

ನೀನು ಹೊಟಲಿನಲ್ಲಿ ಹಿಸ್ಟೀರಿಕ್ ಆದಾಗ ಏಟು ಕೊಟ್ಟುದು ನೇನಪಿ ದೆಯೀ? ಇದೂ ಅಂಥದೇ ಷಾಕ್ ಪ್ರೀಟ್‌ಮೇಂಟ್. ಜಗತ್ತು ಆ ಚಿಕಿತ್ಸೆ ಮಾಡುವ ಬದಲು ನಾನು ಮಾಡಿದೆ. ಈಗ ಅರ್ಥವಾಯಿತೇ ಪ್ರಭಾ, ನಾನೇಕೆ ಹಾಗೆ ಮಾತಾಡಿದೆನೆಂದು.”

“ಗೊತ್ತಾಯಿತು ಫೈಲ್‌ರ್‌, ಒಂದು ಗಳಿಗೆ ನಿನ್ನನ್ನು ತಪ್ಪಿ ತಿಳಿದು ಕೊಂಡಿದ್ದೆ.”

“ಇನ್ನೆಂದೂ ಹಾಗೆ ತಪ್ಪಿ ತಿಳಿದುಕೊಳ್ಳಬೇಡ ಪ್ರಭಾ. ನಾನು ನಿನಗೆ ಬಯಸುವುದು—ಸುಖ, ಆನಂದ, ಯಶಸ್ವಿ. ಎಂತಲೇ ‘ವಿ’ ಗುರು ತಿನ ಶಂಗರ ಕೊಟ್ಟುದ್ದು. ಈ ಜಗತ್ತು ಕಂಬನಿಯ ಶಾಸಾರ. ಇದರಲ್ಲಿ ಮುಳುಗಿ ಸುಖವಹುವುದು ಸಾಹಸದ ದೇಲನ. ನೀನೀಗ ಇಳಿದರುವ ಜೀವ ನದಲ್ಲಿ ಗೆಲುವಾಗಬೇಕೆಂದರೆ ಆ ಸಾಹಸ ಬೇಕು. ನೀನು ಸಂಸಾರದಲ್ಲಿ ಗೆಲ್ಲಬೇಕೆಂದು ಲೀಲಾ ಮಂಗಲಸೂತ್ರ ಕಟ್ಟಿದ್ದಳು. ಆದು ಸಫಲವಾಗ ಲಿಳಿ. ಸ್ವತಂತ್ರಳಾಗಿ ನೀನು, ಆ ಸ್ವತಂತ್ರ್ಯವನ್ನು ಗೆಲ್ಲಬೇಕೆಂದು, ಈ ಗೆಲುವಿನ ಮುದ್ರಿಕೆಯುಂಗರ ಕೊಟ್ಟಿದೇನೆ. ನನ್ನ ಬಯಕೆ ಏನಾಗುವುದೋ ನೋಡೋಣ.”

“ಸ್ವತಂತ್ರ್ಯವನ್ನು ಗೆಲ್ಲುವುದು—ಹಾಗಂದರೇನು ಫೈಲ್‌ರ್?”

“ನಿನಗೆ ಗೊತ್ತಿಲ್ಲ ಪ್ರಭಾ—ಸ್ವತಂತ್ರ್ಯವೆನ್ನು ವುದು ಮಹಾ ಬಂಧನ.”

“ಮತ್ತೆ ವಿರೋಧಾಭಾಸದ ಮುಳ್ಳ ಮಾತು.”

“ನನ್ನ ಬಯಕೆಯೂ ಹಾಗಾಗದಿರಲೆಂಬುದೇ ನನ್ನ ಬಯಕೆ—ಹೋಗಲಿ, ಬಿಡು. ಇದೇನು ಮಾತ್ರ—ನನ್ನ ಮಾತು ನಿನ್ನ ಕಿವಿಗೆ ಬಿದ್ದಿದ್ದರೆ ಸಾಧ್ಯ ವಾದವ್ಯ ನೇನಪಿನಲ್ಲಿಟ್ಟುಕೋ ಆವೈ. ಏಳು, ಬಟ್ಟ ಬದಲಾಯಿಸು. ಈ ದಿನ ನೀನು ಹೇಗೆ ಸಿಂಗರಿಸಿಕೊಳ್ಳಬೇಕು ಗೊತ್ತೇ? ನನ್ನ ಕಣ್ಣ ಕೊರ್ಕೆಸಿಹೋಗಬೇಕು. ಆದರೆ ಆ ಅಲಂಕಾರವನ್ನು ಬೇಗ ಮಾಡಿಕೊಂತಿರುತ್ತಿರಬಹುದು.”

“ನೀನೇ ಹೇಳು, ಯಾವ ಸೀರೆ ಉಡಲಿ?”

“ಕೆಂಪು ಜರತಾರಿಯ ಅಂಚು ಮತ್ತು ಸೆರಿಗನ ಬಿಳಿಯ ರೇತಿಮೆಯ ಸೀರೀಯುಟ್ಟಿ, ಕಿತ್ತಲೆ ಬಣ್ಣದ ದೊಡ್ಡ ಜರತಾರಿ ಅಂಚಿನ ಚೋಲಿ ಹಾಕಿಕೊ. ನವಲಿನ ಗರಿಯಾಕಾರದ ತರುಬು ಕಟ್ಟು. ಹಾಗೇ ಅಲ್ಲಿ ನನ್ನ ರೂಜ್, ಲಿಪಾಸ್ಪಿಕ್, ಕ್ರೂಟೆಂಟ್ ಸೈಲ್ ಪಾಲಿಷ್ ಇದೆ. ಅವನ್ನೂ ಉಪಯೋಗಿಸು.”

“ಇದೇನು ಪಡುವಣಿಗ್ತಿಯ ಸಿಗಾರನೇ ಫ್ಲೋರಾ,”—ನಗುತ್ತಾ ಕೇಳಿದಳು ಪ್ರಭಾವತಿ.

“ಹೂ ಪ್ರಭಾ, ಜೀವನವನ್ನು ವರಿಸ ಹೊರಟಿ ವಥು ನೀನು. ನಾನು ನಿನ್ನ ಬೆಸ್ಟ್ ಮೇಡ್.”

ಪ್ರಭಾವತಿ ಫ್ಲೋರಾ ಹೇಳಿದಂತೆಯೇ ಸಿಂಗರಿಸಿಕೊಂಡಳು. ಫ್ಲೋರಾ ಅವಳಿಗೆ ತಾನೇ ಹೂದಾನಿಯಲ್ಲಿದ್ದ ಗುಲಾಬಿ ಹೂವನ್ನು ಮುಡಿಸಿ.

“ಪ್ರಭಾ, ನಿನ್ನ ಜೀವನಚುದ್ದ ಕ್ರೂ ಹೀಗೇ ಇಷ್ಟು ಸುಂದರವಾಗಿ, ಇಷ್ಟು ಅಲಂಕಾರವಾಗಿ, ನಗೆಯ ದೀಪದಂತೆ ಬೆಳಗುತ್ತಿರಬೇಕೆಂಬುದೇ ನನ್ನ ಹಾರ್ಪೆಕೆ-ನನ್ನ ಬಂಗಾರದ ಹಕ್ಕೆ,” ಎಂದಳು ಫ್ಲೋರಾ.

“ನನ್ನನ್ನ ನೋಡಿ ಮೈ ಮರಿತರೆ ಲೀಲಾ ಮನೆಗೆ ಹೋಗಲು ತತ್ವವಾಗುತ್ತದೆ ಏಳು. ಬೇಗ ಡ್ರೆಸ್ ಮಾಡಿಕೊ. ಡ್ರೆಸ್ ಟು ಕಿಲ್, ಫ್ಲೋರಾ.”

* * * *

ಸಿಂಗರಿಸಿಕೊಂಡು ಬಂದ ಗೆಳತಿಯರಿಷ್ಟರನ್ನೂ ನೋಡಿ ಸದ್ವಾಸಂದ್ರ—

“ರತಿ ಒಬ್ಬಳೇ ಎಂದು ಕೇಳಿದ್ದೇ. ಇಬ್ಬರಿರುವುದು ತಿಳಿದಿರಲಿಲ್ಲ. ಇದೇನು ಇಬ್ಬರೋ, ಅಥವಾ ನನ್ನ ಕಣ್ಣ ಭಾರಂತಿಯೋ!”—ಎಂದು—“ಲೀಲಾ, ಲೀಲಾ, ಬೇಗ ನನ್ನ ಕೂಲಿಂಗ್ ಗಾಲ್ ಸಸ್ ತಗೊಂಡು ಬಾ ಕಣ್ಣ ಸುಟ್ಟು ಹೋಯಿತು,” ಎಂದು ಕೂಗಿದ

“ಇಷ್ಟು ಹೊತ್ತಿನಲ್ಲಿಕೆ ಕಪ್ಪು ಕನ್ನಡಕ ?”—ಎನ್ನುತ್ತಾ ಅಡಿಗೆ ಮನೆಯೋಳಿದ್ದ ಲೀಲಾವತಿ ಹೊರಬಂದಳು, ಗಂಡನ ಕರಿ ಕೇಳಿ.

ಇನ್ನೂ ರೆಂಭತ್ತಾಲ್ಲು

“నోహు. ఈ దృష్టి నోఇదిదరి కెళ్లు ఖళదిఁతే? జోడి మంచు,”—ఎంద సదానంద.

ఆవరిబ్బరన్న నోఇది, గండన మాతు కేళి కులుకులు నక్కళు లీలావతి, కేళిదవర ఎవయల్లి నగు తుళుకువంతి.

“యార వురణ హోవుక్కే హోరటివీర-హిఁగే అలంకార మాడి కొందు.”

“మోదల బేటి నిన్న గండ. నోఇదిద కూడలే ఆతన కణ్ణిన శథి ముగియితు. నీనిన్న తడ మాడిదరి-ముందిన ఆజ ఘోతక్కే నాపు జవాబ్లు రరిల్ల.”—ప్రేర్లిరా సదానందనత్త తోరు బెరళు చూచి, ఎళ్ళరిసువంతి హేళిదళు.

“అదేనూ భయవిల్ల. అవంగి నన్న నాలిగియ రక్కే ఇవే. యాచ దాళయూ గేల్లువుదిల్ల,”—ఎందళు. లీలావతి.

“అదరి ననగే సోఱబేకిందు ఆసే”—సదానంద హేళిద.

“అదక్కే మోదలు నస్సింద తప్పిసికొళ్లబేకల్ల ?” లీలావతి గండనన్న కెణకి కేళిదళు.

“ఈ మాటగాతియింద నన్నన్న రక్కిసలారిరా ?”—సదానంద ప్రేర్లిరా, ప్రభావతియరన్న కేళిద.

“అష్టు కేట్టువళే ఈ మాటగాతి ?” ప్రభావతి కేళిదళు

“ఉండూ.”

“మత్తె ?”

“హేదరిసువష్టు ఒళ్లియవళు. ఆదక్కే నానాగియే ఆవళ కైయింద తప్పిసికొందు హోగలూరినెందు నిన్న నేరపు కేళిద్దు.”

“లీలా, నోహు నీనూ బేగ బట్టి బదలసి గిధ్ధవాగది ద్వరి....” బిదెరిసువంతి హేళిదళు ప్రేర్లిరా.

“ఇష్టు తడవాగి బందు నన్నన్నే బిదెరిసుక్కిరల్లా. నిమగాగి

ಕಾಫಿ ಮಾಡಿಟ್ಟು ಕಾದದ್ದಾಯಿತು—ಕಾಫಿ-ತಿಂಡಿ ಕೊಡುತ್ತೇನೆ, ಮುಗಿಸಿ, ಅನ್ವಯರೋಳಗೆ ನಾನೂ ಸಿದ್ಧವಾಗುತ್ತೇನೆ,”—ಎಂದು ಕಾಫಿ ತಿಂಡಿ ತರಲು ಒಳಗೆ ಹೋದಳು ಲೀಲಾವತಿ.

“ಏನು ಏನು·ಬಹಳ ದೊಡ್ಡ ಕಾರ್ಯಕ್ರಮವಿದ್ದಂತಿದೆಯಲ್ಲಾ?”
ಎಂದು ಸದಾನಂದ್ ಕೇಳಿದ.

“ಹೂ. ವಿ ಆರ್ ಆಲ್ ಷೈಟ್ ಟು ಕಿಲ್” (ಕೊಲೆ ಮಾಡಲು ಹೊರ
ಟೆದ್ದೇನೆ ನಾವೆಲ್ಲಾ) ಪ್ರಭಾವತಿ ಹೇಳಿದಳು.

“ನನ್ನನ್ನು ಸೇರಿಸಿಕೊಳ್ಳ..”

“ಉಹೂ. ಇದು ಲೀಡೀನ್ ಡೇೠ.”—ಫ್ಲೈರಾ ಹೇಳಿದಳು.

“ಆದರೂ ನನ್ನನ್ನು ಸೇರಿಸಿಕೊಳ್ಳು”

“ಆದು ಹೇಗೆ ಸಾಧ್ಯ? ನಿವ್ಯಾ ಹೆಂಗಸಲ್ಲು.”—ಫ್ಲೈರಾ ನಗೆಮುಚ್ಚು
ಕುಟುಂಬಿಕೆದಳು.

“ಆದರೆ ಹೆಂಗಸರ ಪ್ರೇರಿ ಎಂದು!”—ಸದಾನಂದ ಪ್ರತ್ಯುತ್ತರ
ಕೊಟ್ಟು.

“ಆವರ ಹತ್ತಿರ ಮಾತಿಗೆ ನಿಂತರೆ ನಿರ್ವಿಲ್ಲೀ ಇರಬೇಕಾಗುತ್ತೇ. ಬೇಗ
ತಿಂಡಿ ಮುಗಿಸಿ”—ಎಂದಳು ಲೀಲಾ ಮೂವರಿಗೂ ಕಾಫಿ-ತಿಂಡಿ ತಂದಿಟ್ಟು.
ತಾನು ಉಡುಪು ಬದಲಿಸಿಕೊಳ್ಳಲು ಒಳಗೆ ಹೋದಳು. ಹತ್ತು ನಿಮಿಷದಲ್ಲಿ
ಲೀಲಾವತಿ ಸಿದ್ಧವಾಗಿ ಬಂದಳು. ತೆಳುನೀಲಿಯ ಅಂಚು ಇಲ್ಲದ ಜಾರ್ಜೆಟ್
ಸೀರೆ ಖಟ್ಟು, ಅಂಥದೇ ಕುಬಸ ತೊಟ್ಟಿದ್ದಳು.

“ಇದು ಬಹಳ ಸಾದಾ ಆಯಿತು.” ಪ್ರಭಾವತಿ ತಕರಾರು ಮಾಡಿದಳು.

“ನಿಮಿಷಿಂದ ಸೌಂದರ್ಯ ಎದ್ದು ಕಾಣಬೇಕೆನ್ನು, ನನ್ನಂಥವಳೊಬ್ಬಳು
ಇರಬೇಕಳ್ಲ, ಅದಕ್ಕೆ”—ಎಂದಳು ಲೀಲಾವತಿ.

ಇನ್ನೇನು ಹೋರಂಡುವುದು ಎನ್ನ ವಾಗ ಪ್ರಭಾವತಿಗೆ ಫ್ಲೈರಾ ತನಗೆ
ಕೊಟ್ಟು ಕಾಣಬೇಯ ನೆನಪಾಯಿತು. ಆದನ್ನು ಸದಾನಂದ್—ಲೀಲಾವತಿ
ಯರಿಗೆ ತೋರಿಸಿ, ಆದನ್ನು ಹೋಡುವಾಗ ಫ್ಲೈರಾ ಕೊಟ್ಟು ಶುಭಾಶಯವನ್ನಾಗು
ಹೇಳಿದಳು. ಸದಾನಂದ್ ಉಂಗುರವನ್ನು ನೋಡಿ ಮೆಚ್ಚಿ—

ಇನ್ನು ಎಂಭತ್ತಾದು

“ಇಂಥ ದಿನ ಇದನ್ನು ನಿನ್ನ ಗಂಡನೇ ಕೊಟ್ಟಿದ್ದರೆ ಎಪ್ಪು ಚೆನ್ನಾಗಿತ್ತು ಪ್ರಭಾ, ಆದರವನು ಆ ಭಾಗ್ಯ ಹಡೆಯಲಿಲ್ಲ. ವಿಷ್ಣು ಯು ಬೆಸ್ಪು ಅಥ ದಿಲಕ್ಕಾ,” ಎಂದ.

“ನಾನು ಕೊಟ್ಟಿ ಮಂಗಲಸೂತ್ರದ ಹಾಗಾಗದಿರಲಿ ಇದು. ಪ್ರಭಾ-ನಾನೂ ಹರಸುತ್ತೇನೇ-ನಿನ್ನ ಜೀವನದಲ್ಲಿ ಗೆಲುವಾಗಲಿ,” ಎಂದಳು ಲೀಲಾವತಿ.

“ಇವತ್ತ- ಇವತ್ತು ನನ್ನ ಬಿಡುಗಡೆಯ ದಿನ. ಈದಿನನೂ ಸೀನದನ್ನು ನಾಗೆ ನೇನಿಸಿಸಬೇಕೇ ?” ಪ್ರಭಾವತಿ ಮುಖ ಚೆಕ್ಕುದು ಮಾಡಿ ಕೊಂಡು ಕೇಳಿದಳು.

“ನನ್ನ ಹೃದಯ ನೀ ಬಲ್ಲಿ ಪ್ರಭಾ. ಶಿನ್ನಿಂದಾಗಬೇಡ. ಆದರೆ ನಿನ್ನದು ಬಂಧನವೇ, ಬಿಡುಗಡೆಯೋ ನಾನರಿಯೆ. ಏನಾದರಾಗಲಿ, ನೀನು ನಗುತ್ತಾ ಇದ್ದರೆ ಸಾಕು.”

“ಹಾಗಾದರೆ ನಿನ್ನದು ಬಂಧನವೇ, ಬಿಡುಗಡೆಯೋ ? ನಿನ್ನ ಗಂಡ ಎದುರಿದ್ದಾನೆಂದು ಸುಳ್ಳು ಹೇಳಬೇಡ.” ಸವಾರು ಹಾಕಿದಂತೆ ಕೇಳಿದಳು ಘೋರಾ.

“ಅವರದು ನನಗೇನೂ ಹೇದರಿಕೆಯಿಲ್ಲ. ನಿಜ ಹೇಳಲಿಕ್ಕೆ ಅವರದೇನು ಹೆದರಿಕೆ. ನನ್ನದು ಬಂಧನವೂ ಅಲ್ಲ, ಬಿಡುಗಡೆಯೂ ಅಲ್ಲ—ಸಂಸಾರ.”

“ಅಂತೂ ಅವಳು ನಿಮೇಶದುರಿಗೇ ನನ್ನ ಹೇದರಿಕೆ ಇಲ್ಲ ಅಂತ ಹೇಳುವಂತೆ ನಾಡಿ, ಅಪಮಾನ ಮಾಡಿಸಿದಿ ಘೋರಾ”—ಸದಾನಂದಾ ದೂಷಿಸುವಂತೆ ನೋಡಿದ ಘೋರಾಳನ್ನು.

“ಲೀಲಾ ಹಾಗೆ ಹೇಳಿದ್ದ ಅಪಮಾನವೇ ಸದಾನಂದಾ?” ಪ್ರಭಾವತಿ ಕೆಣಕಿ ಕೇಳಿದಳು.

“ಅವಳ ಪ್ರೀತಿಗೆ ಕುರುತಾದ ನಾನು ಏನೂ ಹೇಳಲಾರೆ. ನಾನಾಗಲೇ ಹೇಳಲಿಲ್ಲವೇ. ನೋಡಲಿಕ್ಕೆ ಇವ್ವು ಹೆಚುಗೂಸಿನಂತೆ ಕಾಂತಿನ ಈ ಲೀಲಾ, ಈ ಮುಕ್ಕೆ ಹುದುಗಿ ನಿಜಕ್ಕೂ ಭಯಂಕರ ಮಾಟಿಗಾಗಿ. ತಾನು ಮಾಡಿದ್ದ

ನ್ನೆ ಲಾಲ್ಲಿ ನಾನು ಒಪ್ಪುವಂತೆ, ನಾನೇ ಅದನ್ನು ಬಯಸುವಂತೆ ವಾಡುತ್ತಾಳೆ. ಬಿಡುಗಡೆ! ಇವಳಿ ಕೈಗೆ ಸಿಕ್ಕಿ—ಬಂಧನವೇ ಸ್ವರ್ಗ ಅನಿಸುತ್ತಾಳೆ”— ಎಂದ ಸದಾನಂದ, ಹೆಚ್ಚಿಯನ್ನು ಸ್ತ್ರೀತಿ ತುಂಬಿದ ಕಣ್ಣಗಳಿಂದ ನೋಡುತ್ತಾ.

ಲೀಲಾವತಿ ಗಂಡನ ಕಡೆ ಕರಿಸುವ ನೋಟ ಹಾಯಿಸಿ ಮೃದುವಾಗಿ ನಕ್ಕಳು.

“ನಡೆಯಿರನ್ನು ಹೊಗೋಣ—ಈ ಗಂಡಸರಿಂದ ದೂರವಾಗಿ ಎಲ್ಲಾ ದರೂ ಆಪ್ಪು ಹೊತ್ತು ಹಾಯಾಗಿ ಕಳೆದು ಬರೋಣ,” ಎಂದು, ಲೀಲಾವತಿ ಘೋರಿರಾ ಪ್ರಭಾವತಿಯರನ್ನು ತನ್ನ ರಥದ ತೋಳಳಿಗಳಲ್ಲಿ ತಬ್ಬಿ ಎಳೆದು ಕೊಂಡು ಹೊರಬೆಳು. ಆವಳಿ ಕಣ್ಣಗಳಲ್ಲಿನ್ನೂ ನಗೆ ಲಾಷ್ವವಾಡುತ್ತಿತ್ತು; ಘೋರಿರಾ ಪ್ರಭಾವತಿಯರ ಕಣ್ಣಗಳಲ್ಲಿ ಏನೋ ಸ್ತ್ರೀತಿ, ಏನೋ ನೋವು ತುಂಬಿತ್ತು.

೫೧

ಘೋರಿರಾ—ಲೀಲಾವತಿ.

ಎರಡು ಸ್ತ್ರೀತಿಯ ದಡಗಳ ನಡುವೆ ಹರಿದಿತ್ತು ಪ್ರಭಾವತಿಯ ಜೀವ ನಡ ಹೊಳೆ.

ಆಪ್ಪು ದಿನ ತಿಳಿಯಾಗಿ ಬಿಸಿಲಿನಲ್ಲಿ ಹೊಳೆಯುತ್ತಾ ದಡಗಳೊಂದಿಗೆ ಚಿನಾನ್ನಿಟ್ವಾಡುತ್ತಾ, ತೆರಿಯ ಗೆಜ್ಜೆಗಳನ್ನು ಲುಗಿಸಿ ಕುಲುಕುಲು ನಗುತ್ತಾ ಹರಿಯುತ್ತಿದ್ದ ರ್ಯಾರಿ, ದಿನಗಳೇದಂತೆ ಆಳವಾಗಿ ಗಂಭೀರವಾಗಿ, ತಿಳಿಯಾದ ನಿರ್ಬಂ ಮಂಕುಗಪ್ಪಾಗಿ, ಹರಿಯಲೋ ಬೇಡವೋ ಎಂದು ಬೇಸರದಿಂದ ತೆವಳಲಾರಂಭಿಸಿತು.

, ದಡಗಳೇನೋ ಹಸುರಾಗಿಯೇ ಇದ್ದವು. ಮೃದುವಾದ ಹಸಿರು ಹಾಸಿನಲ್ಲಿ ಹತ್ತಾರು ಬಣ್ಣದ ನಕ್ಕತ್ತದಂಥ ಹೊಳೆಯನ ಹೊವುಗಳರಳಿ, ಚಿಟ್ಟಿಗಳಾಡಿ ಚಿತ್ತಾಕರ್ಣಕವಾಗಿಯೇ ಇದ್ದವು. ನಡುವೆ ಹರಿವ ಹೊಳೆಯನ್ನು ತಬ್ಬಿದ್ದವು—ಎಂದಿನಂತೇ.

ಇನ್ನೂರ ಎಂಭತ್ತೀಂಟು

ಆದರೆ ನಡುವೆ ಹರಿವ ರುರಿಯ ಸೀರು ಮಾತ್ರ ಮಂದವಾಗುತ್ತದೆ. ಸೀರೇನೋ ಹರಿಯುತ್ತದೆ-ಆದರೆ ಮೊದಲಿನ ಉತ್ಸಾಹವಿಲ್ಲ, ಉಲ್ಲಾಸವಿಲ್ಲ; ದಡಗಳನ್ನು ತೆರಿಗಳಿಂದ ಅಪ್ಪಣಿಸುವುದಿಲ್ಲ-ಮೃದುವಾಗಿ ಸೋಚಿ ಮುಂದು ವರಿಯುತ್ತದೆ. ತೆರಿಯ ಗೆಜ್ಜೆಯಲುಗಿಸಿ ಕುಲುಕುಲು ನಗುವುದಿಲ್ಲ, ಮಂಕು ಧ್ವನಿಯಲ್ಲಿ ಸುಯ್ಯತ್ತದೆ; ಯಾವುದೋ ಜಡತೆ ಕವಿದು, ಬಿಸಿಲಿನಲ್ಲಾ ಹೋಳಿಯದೆ ನೀರು ಮಂಕಾಗುತ್ತದೆ.

ಫ್ಲೋರಾ-ಲೀಲಾವತಿ:

ಇಬ್ಬರ ನಡುವೆ ಸಾಗುತ್ತದೆ ಪ್ರಭಾವತಿಯ ಜೀವನ ಪ್ರವಾಹ.

ಅವಳು ಕೆಲಸಕ್ಕೆ ಸೇರಿ ಆರೇ ತಿಂಗಳುಗಳಾಗಿದ್ದರೂ, ಅವಳಿಗೆ ಅರವತ್ತು ವರ್ಷಗಳಿಂದ ತಾನಿದೇ ಉದ್ಯೋಗದಲ್ಲಿದ್ದುಂತೆ ತೋರುತ್ತದೆ. ಇಪ್ಪತ್ತನಾಲ್ಕು ವರ್ಷದ ಯೌವನದ ಅವಳ ಮೈಯಲ್ಲಿ ಮುಸ್ಪಡಿಯಂದ ಮುದುಕಿಯೊಬ್ಬಳು ಮುಲುಗುತ್ತಿದ್ದಾಳೆ.

ಒಂದು ಕಾಲಕ್ಕೆ ಯಾವ ಯಾವುದು ಅವಳಿಗೆ ಸಂತೋಷದಾಯಕ ವಾಗಿತ್ತೋ-ಅವೆಲ್ಲವೂ ಈಗ ಏನೋ ಮಂಕು ಕಟ್ಟಿಹೋದಂತೆ ತೋರುತ್ತದೆ.

ದಿನವೂ ಅಷ್ಟಿಸಿಗೆ ಹೋಗಿ ಬರುತ್ತಾಳೆ ಪ್ರಭಾವತಿ.

ಎಂಟು ಗುಟಿಯ ವೇಳಿಗೆ ಎದ್ದು ಫ್ಲೋರಾ ಜೊತಿಗೆ ಸ್ಥಾನ-ತಿಂಡಿ ಮುಗಿಸಿ, ಸರಿಯಾಗಿ ಒಂಭತ್ತು ಮೂವತ್ತಿನ ರೈಲಿಗೆ ಬರುತ್ತಾಳೆ ದಾದರೂ ನಿಲ್ಲಾಣಕ್ಕೆ. ಅಲ್ಲಿಂದ ಹತ್ತು ಹದಿನ್ಯೇದು ನಿರ್ವಿಷಗಳ ಓಟ ಚರ್ಚಾಗೇರ್ಟೂ ಸ್ಪೇಷನ್‌ನಿಗೆ-ವಿದ್ಯುತ್ ರೈಲಿನಲ್ಲಿ. ಅಲ್ಲಿಂದ ಹದಿನ್ಯೇದು ನಿರ್ವಿಷಗಳ ನಡಿಗೆ ಅಷ್ಟಿಸಿಗೆ.

ಲಿಷ್ಟಿನಲ್ಲಿ ನಿಂತು ಅಷ್ಟಿಸು ಸೇರಿ ತನ್ನ ಸ್ಥಾನದಲ್ಲಿ ಕುಳತುಕೊಳ್ಳುವಾಗ ಗಡಿಯಾರ ಸೋಡಿತ್ತಾಳೆ-ಹತ್ತು ಗಂಟೆ.

ಗಡಿಯಾರ ಹೆಚ್ಚು ಕಡಮೆಯಾಗಬಹುದು, ಪ್ರಭಾವತಿ ತಡವಾಗುವುದಿಲ್ಲ.

ಎಪ್ಪೋ ಜನ ಅವಳನ್ನು ಸೋಡಿ ತನ್ನ ಕೈ ಗಡಿಯಾರದ ಹೊತ್ತು ಸರಿಮಾಡಿಕೊಳ್ಳುತ್ತಾರೆ.

ಟ್ಯೂಪ್ ಆಗಬೇಕಾದ ಕಾಗದಗಳು, ಫ್ಲೈ ಮಾಡಬೇಕಾದ ಉತ್ತರ ಪ್ರತ್ಯೇತ್ತರಗಳನ್ನು ಟ್ರೇಯಲ್ಲಿ ತಂದು ಅವಳ ಮೇಚಿನ ಮೇಲಿಡುತ್ತಾನೆ ಅಫೀಸ್ ಬಾಯ್.

ಟ್ಯೂಪ್ ರೈಟರಿನ ಹೊದಿಕೆ ತೆಗೆದು, ಧೂಳು ಉದಿ ಕೆಲಸಕ್ಕೆ ಸಿದ್ಧ ವಾಗುತ್ತಾಳೆ—ದ್ವಾದ್ವಾರಿದ್ದ ರಬ್ಬರ್, ಪೆನ್ಸಿಲ್, ಕ್ಲಿಪ್, ಗುಂಡುಮೂಲಿಯ ಬಟ್ಟಲು, ಕಾರ್ಬನ್ ಕಾಗದಗಳ ಫ್ಲೈಲು, ಎಲ್ಲವನ್ನೂ ತೆಗೆದು, ಅವು ಅವು ಗಳ ಸ್ಥಾನದಲ್ಲಿಟ್ಟು ಕೆಲಸ ಆರಂಭಿಸುತ್ತಾಳೆ.

ಕೈ ಬೆರಳುಗಳು ಟ್ಯೂಪ್ ರೈಟರಿನ ಕೇ ಬೋಡಿನ ಮೇಲೆ ನತಿಸ ಲಾರಂಭಿಸುತ್ತವೆ.

ನಡುವೆ ಒಮ್ಮೊಮ್ಮೆ ಮಾರ್ಗಸ್ಥಿರ ಕೋಣೆಯ ಗಂಟೆ ಕರೆದಾಗ ಅಫೀಸ್ ಬಾಯ್ ಇವಳನ್ನು ಕರೆಯುತ್ತಾನೆ. ಡಿಕ್ಸ್‌ಎಷ್ಟ್ ಸೋಟ್‌ಬುಕ್, ಪೆನ್ಸಿಲ್‌ ಹಿಡಿದು ಹೋಗುತ್ತಾಳೆ.

“ಪಿ—ಸ್ಟ್ರೀ—ಟೀಕಾ ದಿಸಾ ಲೆಟರ್...” (ಈ ಕಾಗದ ಬರೆದುಕೊಳ್ಳಿ)–

ಡಿಕ್ಸ್‌ಎಷ್ಟ್ ಸೋಟ್‌ಬುಕ್ ತೆಗೆದು, ಪೆನ್ಸಿಲ್ ಅಣಿಯಾಗಿ ಹಿಡಿದು ಕಾಯುತ್ತಾಳೆ.

“ಟ್ರೀ—ಮೆಸರ್ನ್... ಡಿಯರ್ ಸರ್ನ್...”

.....ದಪ್ಪ, ತೆಳುವು, ಚುಕ್ಕೆ, ಗೀಟು, ಬಾಗು, ಪಿಟ್ಟು ಮಾರ್ಗನ್ ಷಾಟ್ ರಾಷ್ಟ್ರಂಡ್.....

“ಯುವರ್ನ್ ಟ್ರೋಲಿ....”

“ಫ್ಲೌಂಕ್ಸ್”

ಮತ್ತೆ ಬರುತ್ತಾಳೆ ಟ್ಯೂಪ್ ರೈಟರಿನ ಇದುರಿಗೆ. ಟ್ಯೂಪ್ ರೈಟರಿನ ಬಾಯಿಗೆ ಕಾಗದದ ಹಾಳೆ ಹಾಕುತ್ತಾಳೆ.

ಟ್ಯೂಪ್ ರೈಟರಿನ ಕೇ ಬೋಡಿನ ಮೇಲೆ ಕೈ ಬೆರಳುಗಳ ನತಿನ.

ಇನ್ನೂರ ತೊಂಬತ್ತು

ಡೊಪ್ಲೀಕೆರ್ಟ್... ಟ್ರೈಪ್ಲೀಕೆರ್ಟ್... ಕಾಗದ.... ಕವರು....

‘ಟಿಕ ಟಿಕ ಟಿಕ ಟಿಕ್ಕು.... ಕಟ್ಟಿಕಟ್ಟಿಕಟ್ಟಿ ಟಿಕ್ಕು.... ಟ್ರೈನ್...’

ಕೀ ಬೋಡಿಕನ ಮೇಲೆ ಕೈ ಬೆರಳುಗಳ ನರ್ತನ. ಕೀಲುಗೊಂಬೆ
ಗಳಂತೆ ಎದ್ದೈದ್ದು ಕಾಗದದ ಮೇಲೆ ಅಕ್ಷರ ಒತ್ತಿ ಮಲಗುತ್ತುವೆ ‘ಕೀಗಳು.

“ಬಾಯ್? ಈ ಕಾಗದ ಒಯ್ಯಾ ಸಾಹೇಬರ ಸಹಿ ಹಾಕಿಸಿ ಡಿಸ್ಪ್ಲೈ
ಚಿಂಗ್ ಸೈಕ್ಸ್‌ನ್ನಿಗೆ ಕೊಡು.”

ಮತ್ತೆ ಕೀ ಬೋಡಿಕನ ಮೇಲೆ ಕೈ ಬೆರಳುಗಳ ನರ್ತನ....

“ಟಿಕ ಟಿಕ ಟಿಕ ಟಿಕ್ಕು.... ಕಟ್ಟಿಕಟ್ಟಿ ಕಟ್ಟಿ ಕಟ್ಟ್” — ಎದ್ದು ಬಾಗಿ ಕಾಗ
ದಕ್ಕೆ ಮುತ್ತಿ ಪ್ರೀಪ್ ಮಲಗುವ ಕೀಗಳು.

“ಟಿಕ್-ಟಾಕ್... ಟಿಕ್-ಟಾಕ್”

ಕಾಗದದ ಸದ್ದು, ಪಿಸುವಾತಿನ ಸದ್ದು, ಸದ್ದಾಗದಂತೆ ನಡೆವ ಹೆಜ್ಜೆಯ
ಸದ್ದು, ವಿದ್ಯುತ್ ಬಿಸಣಿಗೆಯ ‘ಗೊರ್ನ್ಯೂ-ಗೊಯ್ಯ್ಯೂ’ ಬ ವೊನವನ್ನೇ ಏ
ಕಡೆದು ವೊನವನ್ನೇ ಹೆಪ್ಪುಗಟ್ಟಿಸುವ ಏಕನಾಡ, ಕಾಲಿಂಗ್ ಬೆಲ್ಲಿನ
ಸದ್ದು....

ಇವೆಲ್ಲ ಸದ್ದುಲ್ಲಿದ ಸದ್ದು ಗಳ ನಡುವೆ—

“ಟಿಕ್ ಟಾಕ್, ಟಿಕ್ ಟಾಕ್” ಗಡಿಯಾರದ ಕಾಲದ ಲೆಕ್ಕ. ಇ ಗಂಟೆ—

ರಿಟ್ರೈಂಗ್ ರಾಮಿನಲ್ಲಿ ದಕ್ಕಿಣ ಕನ್ನಡ ಜಿಲ್ಲೆಯ ಹುಡುಗ ಕ್ಷಾರಿ
ಯರ್ ನಲ್ಲಿ ಉಬ್ಬ ತಂದು ಕಾದಿರುತ್ತಾನೆ. ಮಂಕಾದ ಹಿತ್ತಾಲೆಯ ಬಟ್ಟಲು
ಗಳಲ್ಲಿ ಅನ್ನ-ಹುಳಿ-ಸಾರು-ಪಲ್ಯ-ನುಜ್ಜಿಗೆ. ಹೆಚ್ಚಿ-ಚನುಚ—

ಇವಳಿ ಉಬ್ಬ ಮುಗಿಸಃವುದನ್ನೇ ಕಾಯುತ್ತಿರುತ್ತಾನೆ ದಕ್ಕಿಣ ಕಳ್ಳಡ
ಜಿಲ್ಲೆಯ ಹೋಟಲು ವೂಫಿ—ಕ್ಷಾರಿಯರ್ ಕೊಂಡೊಯ್ಯಲು.

ಕುಳಿತ ಕುಚಿಗಿ ಹಾಗೇ ಬಿನ್ನೊರಿಸುತ್ತಾಲ್ಲಿ—ಸ್ವಲ್ಪ ಹೊತ್ತಿನಲ್ಲಿ
ಅಫೀಸ್ ಬಾಯ್ ಕಾಫಿ ತಂದುಕೊಡುತ್ತಾನೆ. ಕ್ಷಾರ್ ರೂಂನಲ್ಲಿ
ಮುಖ ತೊಳಿದು, ಹ್ಯಾಂಡ್ ಬ್ಯಾಗ್ ನಲ್ಲಿದ್ದ ಕೊಂಬ್ ನಿಂದ ಕೂದಲು ಸರಿ

ಮೂಡಿಕೊಂಡು, ಹೊರಬಂದು ಕಾಣಿ ಕುಡಿದು, ಕೆಲಸದ ಮೇಚಿಗೆ ಹಿಂದಿರು ಗುತ್ತಾಳಿ.

ಎರಡು ಗಂಟೆ.

ಮತ್ತೆ ಆದೇ.

ಕಾಗದ, ಕಾರ್ಬನ್, ಕವರು, ಟ್ರೈ ಪ್ಲಾಟರು....

“ಟೀಕಾ-ಟೂಕಾ, ಟೀಕಾ-ಟೂಕಾ”

ಕಾಲದ ಕಾಲಿಗೆ ಕುಂಟುತನ ಬಿಡಂತೆ ಹೊತ್ತು ತೆವಳುತ್ತದೆ— ಗಡಿಯಾರದ ಮುಳ್ಳು ಒಂದನೇನ್ನಿಂದು ಬೆನ್ನಷ್ಟೆ ನಿಧಾನವಾಗಿ ಚಲಿಸುತ್ತವೆ.

.....

ಎಡು ಗಂಟೆ.

ಎಲ್ಲವನ್ನೂ ಸರಿಯಾಗಿ ತೆಗೆವಿಟ್ಟು, ಟ್ರೈ ಪ್ಲಾಟರಿನ ಹೊದಿಕೆ ಹೊದಿಸಿ ಹೊರಡುತ್ತಾಳಿ. ಅಫೀಸಿನ ಬಾಯ್ ‘ಗುಡಾ ಇವನಿಂಗ್’ ಹೇಳುತ್ತಾನೆ.

ಗ್ರೆಂಡು ಮೇಲಂತಸ್ತಿನಿಂದ ಇಳಿದು ಬರುತ್ತದೆ ಲಿಫ್ಟ್.

ಮಂಕಾಗಿ ಸಣ್ಣ ವಿದ್ಯುದ್ದಿಪ ಹೊಳೆವ ಕತ್ತಲ ಗೂಡಿನಲ್ಲಿ ನಿಲ್ಲುತ್ತಾಳಿ. ಬಾಗಿಲು ಹಾಕುತ್ತಾನೆ ಲಿಫ್ಟ್ ಬಾಯ್.

ಕೆಳಗೆ ಧುಮುಕುತ್ತದೆ ಲಿಫ್ಟ್-ಮತ್ತೆ ಬಾಗಿಲು ತೆಗೆಯುತ್ತಾನೆ ಲಿಫ್ಟ್ ಬಾಯ್-ನಲವತ್ತು ವರ್ಷದ ಮುದುಕೆ.

ಆ ದಿನದ ಅಫೀಸು ಮುಗಿಯಿತು-ಎಂಟು ಗಂಟೆಗಳ ದಿನ.

ದಿನಕ್ಕೆ ಎಂಟು ಗಂಟೆಗಳ, ವಾರಕ್ಕೆ ಆರು ದಿನದ, ಲೆಕ್ಕಕ್ಕೆ ಮೂವತ್ತು ದಿನದ ತಿಂಗಳು-ಕ್ರಾಲೆಂಡರ್ ಲೆಕ್ಕೆ ಬರೆಯುತ್ತದೆ.

ದಿನಕ್ಕೆ ಎಂಟು ಗಂಟೆಗಳ, ವಾರಕ್ಕೆ ಆರು ದಿನದ, ಲೆಕ್ಕಕ್ಕೆ ಮೂವತ್ತು ದಿನಗಳ ತಿಂಗಳು-ನೂರು ರೂಪಾಯಿ ಸಂಬಳ.

೧೦೦ : ಇಂ ಪ್ಲಸ್ ಅಜ್ = ೧೦೦.

ಇಂ—೨—೧೦೦ ಗ್ರೇಡಿನ ಕೆಲಸ : ಒಂದು ವರ್ಷವಾದ ನಂತರ ಬಡತೆ : ಇಗ್-೧೦೦ : ಇಂ ಪ್ಲಸ್ ಅಜ್ = ೧೦೦; ರೂ. ಆ. ಷ್ವೇ.

ಇನ್ನೂರ ತೊಂಭತ್ತೆರಡು

ದಿನವೂ ತಿಂಬಿಸಿಗೆ ಹೋಗಿ ಬರುತ್ತಾಳೆ ಪ್ರಭಾವತಿ.

ಹಸಿರಾದ ಎರಡು ದಡಗಳ ನಡುವೆ, ಹಸಿರಾಗಿ, ಮೃದುವಾಗಿ, ಬಣ್ಣ
ವಾಗಿ, ಹೂವಾಗಿ, ಪರಿಮುಳವಾಗಿ ಹೋಳಿನ ಹಸಿರು ದಡಗಳ ನಡುವೆ, ದಿನ
ದಿನಕ್ಕೆ ಜಡವಾಗಿ, ಕೆಪ್ಪಾಗಿ, ಮಂಕಾಗಿ ತೆವಳುತ್ತಿದೆ ಜೀವರ್ಧುರಿ.

ಬೊಂಬಾಯಿಯಲ್ಲಿ ಪ್ರಭಾವತಿಯ ಜೀವನ.

ಫೈಲ್‌ರಾ—ಲೀಲಾಫತಿ—ಇವರ ನಡುವೆ ಪ್ರಭಾವತಿ.

೫೭

“ಪಕೋ ಬರಬರುತ್ತಾ ತುಂಬಾ ಮಂಕಾಗಿಬಿಟ್ಟಿ. ಬೊಂಬಾಯಿನ
ಜ್ವರ ನಿನಗೂ ಗಂಟುಬಿತ್ತಿ?”—ಫೈಲ್‌ರಾ ಕೇಳುತ್ತಾಳೆ.

“ಪಕೋ ಬೇಸರ ಫೈಲ್‌ರಾ, ಪಕೋ ಬೇಸರ ಫೈಲ್‌ರಾ, ಪಕೋ
ಬೇಸರ ಫೈಲ್‌ರಾ” ಬಾರಿಬಾರಿಗೂ ಅದೇ ಉತ್ತರ ಪ್ರಭಾವತಿಯದು.

“ಹಿಗಾದರೆ ಚೆನ್ನಾಯಿತು!” ನಿನಗೇನಾಗಿದೆ ಪ್ರಭಾ. ಸುಖವಾಗಿರು.
ನಗುನಗುತ್ತಾ ಇರು.”

“ನಗುನಗುತ್ತಾ ಇರಬೇಕೆಂದು ನನಗೂ ಆಸೆ ಫೈಲ್‌ರಾ. ಆದರೆ
ಹೇಗಿರುವುದು?”

“ಜೀವನದ ವಥು ಎಂದು ಹೇಳಲಿಲ್ಲವೇ. ಹೋಗು, ಜೀವನದೊಂದಿಗೆ
ಆಲಂಗಿಸು. ಜೀವನದ ಸವಿಯನ್ನು ಹೀರು. ನೀನು ಹೀಗೆ ಮಂಕಾಗಿದ್ದರೆ
ನನ್ನ ಕರುಳು ಕಿವುಚಿದಂತಾಗುತ್ತದೆ.”—ಬೇಸರದಿಂದ ಸೋಫಾದ ಮೇಲೆ
ಮೈಚಾಚಿದ ಪ್ರಭಾವತಿಯ ನೆತ್ತಿಯನ್ನು ನೇವರಿಸಿ, ಕಕ್ಷಲತೆಯಿಂದ
ಹೇಳುತ್ತಾಳೆ ಫೈಲ್‌ರಾ.

“ನಾನೇನು ಮಾಡಲಿ ಫೈಲ್‌ರಾ—ಎನು ಮಾಡಲಾ ಏನೋ ಬೇಸರ,
ಎನೋ ಚಿಂತೆ.”

“ಎನು ಚಿಂತೆ ?”

“ಎನೋ ಚಿಂತೆ. ಅಫ್ವಾಗದ, ಬಗೆ ಹರಿಯದ ಚಿಂತೆ.”

“ಹಿಂದಿನದನ್ನೇ ನಾದರೂ ಯೋಚಿಸುತ್ತೀರ್ಯೇನು. ಗಾಲಿಬ್ ಅಂತ ಖದು ಕ್ವೆ ಒಂದು ಪಡ್ಯಾದಲ್ಲಿ ಹೇಳಿದಾನೆ—”

“ಏನು ?”

“‘ಮುಖನ್ ಮೇ ರೂದಾದ ಚಮನ್ ಕಹತೇ ನ ಡರ್ನ ಹಂದಂ
ಗಿರೀಧಿ ಜಿಸ್ಪೀ ಕಲ್ ಬಿಜಲಿ ಓ ಮೇರಾ ಆಶಿಯಾ ಕ್ರೈಂ’”

“ಏನು ಹಾಗಂದರೆ, ನನಗೆ ಉದು ಬರುವುದಿಲ್ಲ.”

“ಎರಡು ಬುಲಾಬುಲ್ ಹಕ್ಕಿಗಳಿಂದ ವಂತೆ—ಜೊಡಿ ಹಕ್ಕಿಗಳು, ಗಂಡು
ಹೆಣ್ಣು. ಒಮ್ಮೆ ಗಂಡು ಪಂಚರಕ್ಕೆ ಸಿಕ್ಕಿತು. ಹೆಣ್ಣು ಒಂದೇ ಹೊರಗುತ್ತಿ
ಯಿತು—ಮರಿಗಳ ಜೊತೆಗೆ. ಒಂದು ರಾತ್ರಿ ಭಯಂಕರ ಮಳೆ, ಬಿರುಗಳಿ,
ಸಿಡಿಲು. ಸಿಡಿಲು ಬಡಿಮು ಮರಿ ಸತ್ತು ಹೊದವು. ಹೆಣ್ಣು ಹಕ್ಕಿ ಪಂಚರಬುದ್ಧಿ
ಗಂಡಿಗೆ ಈ ಸುದ್ದಿ ಹೇಳಲು ಒಂದು, ಹೇಳಲಾಗದೆ ಚಡಪಡಿಸುತ್ತಿತ್ತುಂತೆ.
ಆಗ ಗಂಡು ಆದರ ಯಾತನೆಯನ್ನು ಕಂಡು, ವಿಷಯ ಅಥ ಮಾಡಿ
ಕೊಂಡು ಹೆಣ್ಣಿಗೆ ಹೇಳಿತಂತೆ— ‘ಹೆದರಬೆಂಡ ಹೇಳು. ನಿನ್ನೆ ಸಿಡಿಲಿಗೆ
ಸತ್ತವರು ನನ್ನ ಮನುತೆಯವರು ಹೇಗಾದಾರು ?’ ಅಂತ.”

“ಅದಕ್ಕೂ ನನಗೂ ಏನು ಸಂಬಂಧ ಫೈಲ್‌ರಾ....”

“ಸೆರಿಯಾಳಿಗೆ ಹೊರಗಿನವರು ಏನಾಗಬೇಕು, ಏನಾದರೇನು ಪ್ರಭಾ.
‘ಗಿರೀಧಿ ಜಿಸ್ಪೀ ಕಲ್ ಬಿಜಲಿ ಓ ಮೇರಾ ಆಶಿಯಾ ಕ್ರೈಂ.’ ಅವೈ-”

“ಹಾಗಾದರೆ ನಾನೂ ಪಂಚರಬುದ್ಧಿ ಪಕ್ಷಿಯೇ ಫೈಲ್‌ರಾ ?”

“ಮತ್ತೇ ನೀಂದುಕೊಂಡೆ, ಈ ಬಿಡುಗಡೆ. ಇದು ಬಿಡುಗಡಿಯಾಗಲು
ಒಂದೇ ದಾರಿ ಪ್ರಭಾ—ಸುಖವಾಗಿರುವುದು. ಗೋ ಅಹೆಡ್. ಸುಖಪಟ್ಟಾಗ—
ಸುಖಪಟ್ಟಾಗ ಬಂಧನವೂ ಬಿಡುಗಡೆ, ಸುಖ ಪಡದಿದ್ದಾಗ ಬಿಡುಗಡಿಯೂ
ಬಂಧನ.—ಪ್ರಭಾವತಿಯ ಬೆನ್ನು ತಪ್ಪಿ ಹೇಳುವಳು ಫೈಲ್‌ರಾ—

“ನಿನ್ನ ಬಾಳು ಯಾತನಾಮಯವಾದರೆ, ಅದರಿಂದ ನಿನಗೂ ಸುಖ
ವಿಲ್ಲ, ಇತರಿಗೂ ಸುಖವಿಲ್ಲ. ನಿನ್ನಿಂದ ನಾವು ಸುಖವಾಗಿರಬೇಕೆಂದರೆ
ನೀನು ಸುಖವಾಗಿರು.”

ಇನ್ನೂ ರ ತೊಂಬತ್ತಾಲ್ಲು

“ನಿನ್ನಿಂದ ನಾವು ಸುಖವಾಗಿರಬೇಕೆಂದರೆ ನೀನು ಸುಖವಾಗಿರು.”
ಸುಖವಾಗಿರು !

ತಾನೀಗ ಸುಖವಾಗಿಲ್ಲವೇ, ಏನು ಕಡಿಮೆ ಆಗಿದೆ ತನ್ನ ಸುಖಕ್ಕೆ ?
ಉಟ್ಟ-ನಿದ್ರೆ, ಬಟ್ಟಿ-ವಸ್ತ್ರ, ಗೆಳತಿಯರು, ತಿರುಗಾಟ, ಹೊಟೆಲು,
ಸ್ನಿಮಾ-ವಲ್ಲಾ ಇವೆ. ತಾನೇ ದುಡಿಯುತ್ತಾಳೆ. ಯಾರ ಹಂಗೂ ಇಲ್ಲದ
ಯಾರ ಉಳಿಗವೂ ಇಲ್ಲದ ಬೇಕಾದ ಹಾಗಿದಾಳೆ.

ಏನು ಕಡವೆ ಆಗಿದೆ ತನ್ನ ಸುಖಕ್ಕೆ ?

“ನೀನು ನಗುನಗುತ್ತಾ ಇರು” ಪೈಲ್ಲಿರಾ ಹೇಳುವುದೂ ಇಚೇ, ಇಚೇ
ಲೀಲಾವತಿಯು ಹೇಳುವುದೂ—“ನೀನು ನಗುನಗುತ್ತಾ ಇರು”

ಹರಿದೋಗೆದ ಮಂಗಳಸೂತ್ರ !

ಲೀಲಾವತಿಯಂತೆ ಇರುವುದಾಗಲಿಲ್ಲ ಪ್ರಭಾವತಿಗೆ. ಕಂತಕ್ಕ
ಬಂಕಿಯ ನೇಣಿನಂತೆ ಬಿಗಿದ ಮಂಗಲಸೂತ್ರವನ್ನು ಕಿತ್ತು ಬಗೆದಿದ್ದಳು.

ಆದನ್ನು ಕಾಪಾಡಿಕೊಳ್ಳಲು ಎಷ್ಟು ಕವ್ಯಪಟ್ಟಿದ್ದಳು; ಎಷ್ಟು ಕಂಬಸಿ,
ಕಾತರೆ-ವಲ್ಲಾ ವ್ಯಧಿ.

“ಲೀಲಾ, ನೀನು ಕೊಟ್ಟಿ ಮಂಗಲಸೂತ್ರವನ್ನು ರಕ್ಷಿಸುವ ಜವಾಬ್ದಾರಿ
ಮುಗಿಯಿತು. ಮತ್ತೆ ನನ್ನಿಂಥವರಿಗೆ ಕೊಡಬೇಡ.”

ಹರಿದೋಗೆದ ಮಂಗಲಸೂತ್ರ !

.....

“ಮಂಗಲಸೂತ್ರವನ್ನು ಕಾಪಾಡಿಕೊಳ್ಳುವುದಾಗಲಿಲ್ಲ, ಈ ಉಂಗುರ
ವನ್ನೂ ದರೂ ಕಾಪಾಡಿಕೊಂಡು. ಇದು ಗೆಲುವಿನ ಉಂಗುರ.”

ಪೈಲ್ಲಿರಾ ಹಾಗೆಂದು ಹೇಳಿದ್ದಳು.

“ಕಂಬಸಿಗರೆಯುವುದು ಸುಲಭ, ಸುಖವಾದುವುದು ಸಾಹಸ.”

ಲೀಲಾವತಿಯ ಹಾಗಂತೂ ಇರುವುದಾಗಲಿಲ್ಲ; ಪೈಲ್ಲಿರಾ ಹೇಳಿದಂ
ತಾದರೂ ಇರಬಾರದೇಕೇ?

.....

ಕಷ್ಟ ಸಹಿಸುವುದು ತನ್ನಿಂದ ಆಗಲಿಲ್ಲ, ಸುಖದ ಸಾಹಸವೂ ತನ್ನಿಂದ
ಆಗದೇ?

? ? ? ? ?

! ! ! ! !

.....

“ಇನ್ನೊತ್ತು ನಾನೀಂದು ವಾಟೆಗೆ ಹೋಗುವುದಿದೆ ಬಾ ಪ್ರಭಾ. ಅಲ್ಲಿ
ಬೇಸರದ ಗೋಂ ಕಟ್ಟಿಷ್ಟೇಣ.”—ಶನಿವಾರದ ವಾಟೆಗೆ ಹೋಗಲು ಅಲಂ
ಕೃತಳಾದ ಫ್ಲೈರಾ, ಪ್ರಭಾವತಿಯನ್ನು ಕರೆದಳು.

“ಇನ್ನೊತ್ತು ಬೇಡ. ಇನ್ನೊಂದು ದಿನ ಬರುತ್ತೇನೇ.”

“ಮಂಡಿತವಾಗಿ?”

“ಮಂಡಿತವಾಗಿಯಾ.” ಎಂದಳು ಪ್ರಭಾವತಿ. ಅದರೆ ಒಳಗಿನೊನ್ನು
ಹೋಯಾಡುಟ್ಟ.

? . ? . ? ಹೋಗಬಹುದೇ? ದೇ ದೇ ದೇ? ಹೋಗ
ಬಹುದೇ?

ಫ್ಲೈರಾಳನ್ನು ವಾಟೆಗೆ ಕಳುಹಿಸಿಕೊಟ್ಟು, ಒಂಟಿಯಾಗಿ ಕೋಡಿಯ
ಲೀರಲಾರದೆ, ಬೀಚಿಗೆ ಬಂದು ಕುಳಿತಳು ಪ್ರಭಾವತಿ. ಅವಳ ಮಿದುಳಿ
ನಲ್ಲಿನೊಂದು ಫ್ಲೈರಾ ಸವಾಲು ಸುತ್ತುತ್ತಿತ್ತು.

“ಸುಖದ ಸಾಹಸವೂ ನಿನ್ನಿಂದಾಗದೇ ಪ್ರಭಾ?”

ಸುಖಪಡುವುದೂ ತನ್ನಿಂದಾಗದೇ? ಸುಖಪಡಬಾರದೇಕೇ!

? ! ? ! ? ! ?

“ಗಂಥಿ ಜಸ್ತೆಕಲ್ಲ ಬಿಜಲಿ ಓ ಮೇರಾ ಆಶಿಯಾಂ ಕ್ಷೇಂ”

“Dead yesterday, unborn tomorrow

Why fret if today be sweet.”

ನೂರಾರು ಜನ ಕುಳಿತಿದ್ದರು ಅವಳಂತೆಯೇ ಕಡಲದಂಡಿಯ ಮೇಲ್ತಿ—
ಹೆಂಗಸರು, ಗಂಡಸರು, ಮಕ್ಕಳು. ಆದರದು ಜನಸೇರುವ ಹೋತ್ತಲ್ಲ, ಕರಗುವ
ಇನ್ನೊರ ಕೊಂಭೆತ್ತಿರು

ಹೊತ್ತು. ಕಡಲಲೆಗಳ ಹೊಳಪಟಿದು ಕತ್ತಲು ಕವಿಯುತ್ತಿತ್ತು. ಕಡಲ ದಂಡೆಯ ಮೇಲೆ ಹೋಗುತ್ತಿದ್ದ ಜನ ಒಬ್ಬಿಬ್ಬರಾಗಿ ಹೋಗುತ್ತಿದ್ದರು.

ಮನಸ್ಸಿನ ಹೊಯ್ಯಾಟ್‌ಪದಲ್ಲಿ ಅಲ್ಲಿ ಕೂಡಲಾರದೆ, ಮನೆಯತ್ತು ಹೊರಟಿಕು.

‘ಉಂಡೂ ಮನೆಯಿಲ್ಲ, ಅವಳಿಗೆಲ್ಲ “ಮನೆ.” ಅದು ಫಾಲ್ಯ್‌ಟ್‌ (ಮನೆ) ರುದ್ದ ಫಾಲ್ಯ್‌ಟ್‌ (ಸಪ್ಪೆ)’

ಅವಳ ಮುಂದೆ ಇಬ್ಬರು ಹೋಗುತ್ತಿದ್ದರು. ಯುವಕ-ಯುವತಿ. ಒಬ್ಬರ ತೊಳಿಲ್ಲಿ ಮತ್ತೊಂದು ಬ್ರಾಹ್ಮಣ ಹಾಕಿ ಹೋಗುತ್ತಿದ್ದರು. ಅವರ ಹಿಂದಿಯೇ ಪ್ರಭಾವತಿ ಹೊರಟಿದ್ದ ಇ-ಅಕ್ಷಯ ದೂರದಲ್ಲಿ.

ಕಡಲ ದಂಡೆಯ ಮೇಲೆ ಕತ್ತಲು ದಬ್ಬವಾಗಿತ್ತಿತ್ತು ; ಜನವಿಷ್ಣುವಾಗಿತ್ತಿತ್ತು. ಜನ ಹೆಚ್ಚೊಗೆ ಸುಳಿಯದ ಕಡೆಯ ಭಾಗ.

ವಕ್ಕೋ ಮುಂದೆ ಹೋಗುತ್ತಿದ್ದವರು ಅತ್ಯಿತ್ತ ನೋಡುತ್ತಿದ್ದರು.

ಗಂಡು ಹೆಣ್ಣಿನ್ನು ಬಿಗಿಯುತ್ತಿದ್ದ, ಹೆಣ್ಣಿ ಅತ್ತ ಇತ್ತ ನೋಡುತ್ತಿದ್ದಳು.

‘ಆಳ್ಳ ? ಕವಾನ್ ಡಾರ್ಲಿಂಗ್, ಡೀರ್ ಈಸ್ ನೋಥ್ ಫಿಂಚ್‌ (ಒಬ್ಬ ಪ್ರಯೋಗನಾ ಭರ್ಯವಿಲ್ಲ.)

ಸಿಂತಲ್ಲೀ ಸಿಂತರು ಅವರು. ಪ್ರಭಾವತಿಯಾ ಸಿಂತಕು. ಹೆಣ್ಣಿ ಸುತ್ತಮುತ್ತ ನೋಡುತ್ತಿತ್ತು.

ಗಂಡು, ಪಕ್ಕದಲ್ಲಿದ್ದ ಅವಕನ್ನು ಇದುರಿಗೆ ಎಳಿದುಕೊಂಡು ಅಕ್ಕಿದ-ಒಂದೇ ಮೈ.

ಚುಂಬನದ ಘ್ರಣಿ ತೇಲಿತು ಗಾಳಿಯಲ್ಲಿ. ಸಿಂತವರು ಸಿಂತಿದ್ದರು. ಪ್ರಭಾವತಿಯಾ ಸಿಂತಿದ್ದ ಇ-ಸರ್ವದೃಷ್ಟಿಮಾನ ವಂಂಜೊಕದಂತೆ.

ಸಿಂತಿದ್ದ ವರು ಮರಳ ಮೇಲೆ ಮಲಗಿದ್ದರು-ಒಂದೇ ಮೈ.

‘ಸಂಬಂಧಿ ಮೇ ಪಾಸ್ ದಿಸ್ ಸ್ಯಾಡ್’ (ಯಾರಾದರೂ ಇತ್ತ ಒರು ಒಹುದು) ಹೆದರಿದ ಹೆಣ್ಣಿನ ಸಿಸುಮಾತು

‘ನೋ ಫಿಯಸ್‌’ (ಎನ್ನೊ ಹೆದರಿಕೆಯಿಲ್ಲ.) ಗಂಡಿನ ಆತುರದ ಸಿಸು ಮಾತು.

ಪ್ರಭಾವತಿಯ ಮೈ ಬಿಗಿದು ಕಂಪಿಸುತ್ತಿತ್ತು. ಫೈಲ್‌ರಾ ಹೇಳಿದ ಮಾತು ಕಿವಿಯವ್ಯಳಿಸುತ್ತಿತ್ತು.

‘ಹೊಂಬಾಯಿನಲ್ಲಿ ಬೇಚು, ಫೂಸ್ ರೋಡಿನ ಅಟಾಚ್‌ (ಹೊಂದಿದ ಭಾಗ) ವೃತ್ತಾಸವಿಷ್ಟೆ, ಅಲ್ಲಿನದು ದೇಹವಿಕ್ರಯ, ಇಲ್ಲಿನದು ರೋಮಾನ್‌.’

ಎಕೋ ನಿಲ್ಲಿವುದಾಗಲಿಲ್ಲ ಅವಳಿಗೆ. ಬೇಗ ನಡೆಯಲು ಅವಕಾಶ ಕೊಡದ ಮರಳಿನ ವೇಳೆ ವೇಗವಾಗಿ ನಡೆದು, ಕಡಲ ದಂಡೆಯನ್ನು ದಾಟಿ, ರಸ್ತೆಯನ್ನು ಸೇರಿ, ತಮ್ಮ ಮನೆಯತ್ತು ಬಂದಳು.

ಕುರುತಾದ ಕಣ್ಣಿನಂತೆ ದಿಟ್ಟಿಸಿತು ಕತ್ತಲು ಕವಿದ ಕಿಟಕಿ. ಮನೆ ಯೋಳಗೆ ಹೋಗಲು ಆಗಲಿಲ್ಲ. ಒಂಟಿಯಾಗಿರುವುದೂ ಬೇಸರ-ಭಯ ವಾಯಿತು.

ಬಹುಕಾಲದಿಂದ ಸುಸ್ತಿವಾಗಿದ್ದ ಬಯಕೆಗಳು ಕೆರಳಿ ಎಚ್ಚತ್ತು ಹತ್ತಾರು ಹೆಡೆಯಾಡಿಸುವ ಹಾವುಗಳು ತುಂಬಿದ ಬುಟ್ಟಿಯಾಗಿತ್ತು ಆವಳ ನಿದುಳು. ಹಿಂದೆ ಸವಿದು, ಬಹು ದಿನಗಳಿಂದಲೂ ಇಲ್ಲವಾದ ಯಾವುದೋ ಉಗ್ರಸುಖವನ್ನು ಬಯಸುತ್ತಿತ್ತು ಆವಳ ಮೈ. ಬಿಗಿದ ತೋಡಿ, ಸೆಟಿದ ಸ್ತನ, ಬಿಗಿಯಪ್ಪಗೆ ಬಯಸಿದ ತೋಳು.

ತನ್ನೊಳಗೆ ಉರಿದೆದ್ದ ಆ ಪ್ರಚಂಡ ಭಾವತುನುಲಕ್ಷೆ ಸಿಲುಕಿ ತತ್ತ್ವರಿಸಿಹೋದಳು ಪ್ರಭಾವತಿ.

ತನ್ನ ಮನೆಯೋಳಗೆ ಇರಲಾರದೆ, ಹೊರಗೂ ನಿಲ್ಲಲಾರದೆ, ತನ್ನೊಳಗಿನ ಕಾತರದುರಿಯನ್ನೇ ತಡೆಯಲಾರದೆ ಪ್ರಭಾವತಿ, ಲೀಲಾವತಿಯನ್ನು ನೋಡಹೋಗಲು, ಬಸ್‌ ಸ್ವಾಂಡಿಗೆ ಬಂದು ಬಸ್‌ ಕಾಯ್ದಿಲ್ಲ.

ಸ್ವಲ್ಪ ಹೊತ್ತಿನೋಳಗೇ ಬಸ್‌ ಬಂದಿತು. ಯಾರೋ ಒಬ್ಬ ಹೆಂಡು ಇಳಿದಳು. ಬಸ್‌ನಲ್ಲಿ ಜನ ತುಂಬಿತ್ತು. ಆ ಹೆಂಗಸು ಖಾಲಿ ಮರ್ಕಾಡ ಜಾಗವನ್ನು ತೇರಿಸಿದ ಕಂಡಕ್ಕಾರು. ಹೊಳ್ಳಿ ಕುಳಿತಳು. ಬಸ್‌ನ ಮೈತ್ತಿ

ಇನ್ನೂರ ಹೊಂಭತ್ತಿಂಟು

మైగి హితవాగిత్తు. కండక్షేరిగి గిర్ాగాంవరిగి టికేటిన హణ కొట్టు మై కొచిదళు.

ఆ సిటినల్లి అవళ పక్కదల్లి ఇన్నోబ్బ యారో కులితిద్ద. తన్న పక్కదల్లి కులిత ప్రభావతియ మోరియన్న ఏచెమికి నోఇది.

మేలుగి అవన మై విశ్వరిసి, స్టోల్ దూరవాగిద్ద మై హత్తిర వాగి ప్రభావతియ మై సోఇతు.

కిడి సోఇద పేట్లోలినంతి థగ్గనే కొత్తి ఉరియితు, ఆవళ్లియ బయికే.

అవళు సుమృనిద్ద దన్న కండు అవన మై వంత్తమ్మజరుగితు.

“సుఖపడు ప్రభా-సుఖపచువువా పొకస.” ఫ్లైరా ధ్వని కేళుత్తిత్తు.

అవళు ఇన్నూ సుమృనిద్ద దన్న కండు, అవను ఎదెయు మేలి కై కట్టిదంతి మాడి, కట్టిద, కైయన్న అవళ తోళ హింబదిగే సరుగిసి స్తోనవన్న సోఇసిద.

“ఇదు సుఖవే, సుఖవల్లవే ?.....” తటిక్కనే ఆవళ మేదులి నెల్లావుదో పల్ప హోడియితు.

.....కోల తుదియ. ఎఫ్. ఎల్ ; మరళు ఒగేయున నాయి.....

ఎఫ్. ఎల్ ... సిఫారిశ... మీఇష్ట... కండలల్లి.. కోళిత రేణ....

అవళ ఏదులగి చెంకి ఊట్టింతాంచుతు.

‘బొంబాయలి జప్పలి; మేలి బీళబరువవరన్న హిమ్మట్టు సువ మహాస్తు’—ఫ్లైరా హేళద్ద లు.

“నిమ్మజాగదల్లి సరియాగి కులతుకోళ్ల. కాలల్లి జప్పలి ఇదే,” ఎందు ఆతసిగి స్పష్టవాగి కేళసువంతి, ఆదరే బీరారిగూ

ಕೇಳಿಸದಂತೆ ಸಿಸುದ್ವಿಯಲ್ಲಿ ಗಡ್ಡು ಉಸಿದಳು. ಅವನು ಏಂಜೆ ಸೋಕೆ ದಂತೆ, ಪಟ್ಟು ತಿಂದು ಬಾಲ ಮುದುರುವ ನಾಯಿಯಂತೆ ಸರಿದುಕೊಂಡ.

‘ದುಡಿಯುತ್ತೀನೆಂದು ಬಂದ ಹೆಂಗಸುಗೆ ಬೈಂಬಾಯಿ ಭಯಂಕರ ಸ್ಥಳ.’—ಫೈಲ್‌ರಾ ಎಚ್ಚರಿಕೆ.

‘ಮಂಗಲಸೂತ್ರ ಕಟ್ಟಿಕೊ ಪ್ರಭಾ. ಹೆಂಗಸಿಗೆ ರಕ್ಷಾದೇವತೆ.’
ಲೀಲಾವತಿಯ ಬೇಡಿಕೆ.

ಭಯದಿಂದ ಪ್ರಭಾವತಿಯ ಮೈ ಕಂಪಿಸುತ್ತು.

.....
ಒಸ್ಸಾಸ್ವಾಂಡಿನಲ್ಲಿ ಇಳಿದವಳೇ ಬಿರುಗಾಳಿಯ ವೇಗದಿಂದ ಹೊಗಿ
ಲೀಲಾವತಿಯ ಮನೆಯ ಮುಚ್ಚೆದ ಬಾಗಿಲನ್ನು ದಡದಡ ಬಡಿದಳು—

“ಲೀಲಾ....ಲೀಲಾ...ಲೀಲಾ....ಲೀಲಾ....”

ಅವಳಿಂಳಗಿನ ಭಯ ಕೊರ್ತಿಧವಾಗಿ, ಕೊರ್ತಿಧ ಮತ್ತೀನೊ ಅಗಿ
ಅವಳ ಮೈ ಭಳಿ ಬಂದಂತೆ ಕಂಪಿಸುತ್ತಿತ್ತು.

ಅವಳ ಕರೆ ಕೇಳಿ ಲೀಲಾವತಿ ಓಡಿಬಂದು ಬಾಗಿಲು ತೆಗೆದಳು.

“ಲೀಲಾ....ಲೀಲಾ....ಲೀಲಾ....”

ಲೀಲಾವತಿಯನ್ನು ಕಂಡವಳೇ, ಪ್ರಭಾವತಿ ಬೆನ್ನೆಟ್ಟೆ ಬಂದ ಭಯಕ್ಕೆ
ಓಡಿ ಬಂದು ತಾಯನ್ನಪ್ಪುವ ಮಂಗುವಿನಂತೆ, ಲೀಲಾವತಿಯ ಒಳ ಹಾರಿ,
ಅವಳಿಗೆ ಶೈಕ್ಷಿಬಿದ್ದು, ಎಡೆ ಬಿರಿಯುವಂತೆ ಬಿಕ್ಕೆ ಬಿಕ್ಕೆ ಅಳಿಂಭಿಸಿ
ದಳು. ಅವಳ ಪ್ರಚಂಡ ದುಃಹೋದ್ದೇಕವನ್ನು ಕಂಡು, ಲೀಲಾ
ವತಿಯಾಗಿ ಗಾಬರಿಯಾಗಿ, ತರತರ ಕಂಪಿಸುವ ಅವಳ ಮೈಯನ್ನು ಬಿಗಿ
ಯಾಗಿ ಬಿಗಿದು ತಬ್ಬಿದಳು. ಹೆಂಡತಿಯ ಹಿಂದೆ ಓಡಿಬಂದ ಸದಾನಂದ
ದಿಗ್ಭಾಗಂತನಾಗಿ ಸಿಂತಿದ್ದ.

“ಹೆದರಬೇಡ ಪ್ರಭಾ....ಏನಾಯಿತು?....ಹೆದರಬೇಡ.”

ಹೆದರಿದ ಮಂಗುವಿಗೆ ತಾಯಿ ಹೇಳಿವಂತೆ ಹೇಳಿದಳು ಲೀಲಾ, ಅವ
ಳನ್ನು ತಬ್ಬಿದ ಸಡುಗುವ ಮೈಯನ್ನು ನೇವರಿಸಿ.

ಮುಸ್ಕಾದು

ನೀರೆ ಇಳಿಯುವಂತೆ ನಿಧಾನವಾಗಿ ಇಕೆಯಿತು, ಪ್ರಭಾವತಿಯಲ್ಲಿ ಮೂಡಿದ ಪ್ರಚಂಡ ದುಃಹೋದೈಕೆ.

“ನಿನಾಯಿತು ಪ್ರಭಾ, ಇಪ್ಪೇಕೆ ಹೆದರಿಸೆ. ಇನ್ನು ಹೊತ್ತಿನಲ್ಲಿ ನು ಬಂದದ್ದು ?”—ಕಾತರ್ಕಾಗಿ ಕೇಳಿದಳು ಲೀಲಾವತಿ.

“ಫ್ಲೈರಾ ಮನೆಯಲ್ಲಿರಲಿಲ್ಲ. ಮನೆಯಲ್ಲಿ ಒಬ್ಬಳೇ ಇರಲು ಬೇಸರ ವಾಯಿತು. ಏಕೇ ಭಯವೂ ತಾಯಿತು. ಸಿನ್ನು ಸಿನ್ನು ಸೋಡಿ, ಇಲ್ಲಾದರೂ ಅಷ್ಟು ಹೊತ್ತು ಕಳೆಯೋಣವೆಂದು ಬಸಾನಲ್ಲಿ ಬಂವೆ....” ಎಂದು ಬಸಾನಲ್ಲಿ ನಡೆದುದನ್ನು ಹೇಳಿ—

“ಲೀಲಾ....ನನಗೆ ಭಯ.....ನನಗೆ ಭಯ ಲೀಲಾ....ನನಗೆ ಭಯ.....ನನ್ನದೇ ಭಯ.”—ಎಂದಳು.

“ನೀನು ತಪ್ಪು ಮಾಡಿದೆ ಪ್ರಭಾ—” ಸಿಪ್ಪಿಸಿಂದ ಗದ್ದರಿಸಿದ ಸದಾನಂದ.

“ನನು ಮಾಡಬೇಕಿತ್ತು ಸದೊನಂದ್?”

“ಆ ಸೂಳಿಮಗನನ್ನು ಜೋಡಿಸಿಂದ ಹೊಡಿದು, ಅಲ್ಲೇ ಸಿಲ್ಲಿಸಿ ಪ್ರಾಲೀಸಿಗೆ ಕೊಡಬೇಕಾಗಿತ್ತು. ನನ್ನ ಕೈಗೆ ಸಿಕ್ಕಿದ್ದರೆ ಸಿಗಿದುಬಿಡು ತ್ವಿದ್ದೆ,”—ಹಲ್ಲು ಮನೆಯುತ್ತಾ ಸದಾನಂದ ಹೇಳಿದ.

“ಒಂಟಿ ಹೆಂಗಸರಿಂದರೆ ಸದರವಾಗಿವೆ, ಈ ಹಂದಿಗಳಿಗೆ. ಮನೆಯಲ್ಲಿ ಅಕ್ಕೆ ತಂಗಿಯರಾರೂ ಇರುವುವೆಲ್ಲವೇನೋ?”. ಲೀಲಾವತಿಯೂ ಕೊಽಂಫೆಂಡಿ ಐತಿಖಾಗಿ ಹೇಳಿದಳು, ತುಟ್ಟ ಕಚ್ಚಿ.

ಒಂಟಿ ಹೆಂಗಸು?

• ದಿಗ್ಗಿ ಗಂತಗಳವರೆಗೂ ಪಸರಿಸಿದ ಅಪಾರ ಕರಾಕ್ರಮನ್ಯಾದಲ್ಲಿ, ಫೀತಿ ಗ್ರಹ ಏಕಾಕಿಸಿ....

“ನನಗೆ ಭಯ ಲೀಲಾ....ಲೀಲಾ ನನಗೆ ಭಯು. ನನ್ನದೇ ನನಗೆ ಭಯ”—ಎಂದಳು ಪ್ರಭಾವತಿ. ಮತ್ತೆ ಅವಳ ಭಯ ಮರುಕಳಿಸಿ, ವೈ ನಡುಗಲಾರಂಧ್ರಿಸಿತು.

“ಭೀ? ಹುಂಚ್ಯುಹುಂಡುಗಿ, ಹೆದರಿಕೆಯೇನು ಬಂತು ಬಿಡು. ನಾನಿ ದೀನಿ.”—ಲೀಲಾವತಿ ಪ್ರಭಾವತಿಯನ್ನು ಸಂತೃಪ್ತಿ. ಹೇಳಿದಳು. ಅವಳ ಮಾತಿನಲ್ಲಿ ರಕ್ಷಣೆಯ ಪ್ರಚಂಡ ಶಕ್ತಿ ಇತ್ತು. ಮತ್ತೆ ಪ್ರಭಾವತಿಯ ಭಿತ್ತಿ ಹತ್ತೊಟಿಗೆ ಬರುವವರಿಗೂ ಸುಮೃದ್ಧಿಸ್ತು, ಬಳಿಕ ಲೀಲಾವತಿ ಕೇಳಿದಳು—

“ನಿನ್ನ ದು ಉಟಪಾಯಿತೇನು ಪ್ರಭಾ ?”

“ಇಲ್ಲ.”

“ಹಾಗಾದರೆ ಉಟಪಾಯಾದು ಏಳು. ನೀನು ಬಂದಾಗ ನಾವೂ ಉಟಪಕ್ಕೇಇಂಘನುದರಲ್ಲಿದ್ದಿವು.”

ಪ್ರಭಾವತಿ ಸಂಕೋಚನಾಡಿದಳು. ಆದರೆ ಲೀಲಾವತಿ ಬಿಡಲ್ಲಿ. ಬಲವಂತವಾಗಿ ಮಗುವಿಗೆ ಉಟಪಾಯಾಡಿಸುವಂತೆ ಮಾಡಿಸಿದಳು. ತನ್ನ ಉಟ, ಅಡಿಗಿಯ ಮನೆಯ ಕೆಲಸವನ್ನು ಮುಗಿಸಿಕೊಂಡು ಬಂದು, ಗಂಡನ ಹಾಸಿಗೆಯನ್ನು ಹೊರಗಿನ ಕೋಣೆಯಲ್ಲಿ ಹಾಸಿಕೊಟ್ಟು ಪ್ರಭಾವತಿ ಯನ್ನು ತನ್ನ ಮಗ್ಗಲಲ್ಲೇ ಮಲಗಿಸಿಕೊಂಡಳು,—

“ಮಲಗಿ ನಿದ್ರ ಮಾಡು ಪ್ರಭಾ,” ಎಂದು ಅವಳಿಗೆ ಹೊದಿಕೆ ಹೊದಿಸಿ ತಟ್ಟಿದಳು.

“ಲೀಲಾ ನಿನಗೆನ್ನು ವಯಸ್ಸು ?” ಇದ್ದಕ್ಕಿದ್ದಂತೆಯೇ ಕೇಳಿದಳು ಪ್ರಭಾವತಿ.

“ಏಕೆ ?”

“ಏಕೋ ಹೇಳು.”

“ಇಸ್ವತ್ತೈಂಟಿರಬೇಕು. ಏಕೆ ?”

“ನನಗೆ ಇವ್ವತ್ತನಾಲ್ಪು. ನಾಶ್ಮೇ ವರ್ಷ ಅಂತರ.”

“ಅದಕ್ಕೇ ನಾನು ನಿನಗೆ ತಂಗಿ ಎಂದು ಕರೆದದ್ದು.”

“ಆದರೆ ನೀನು ಬರೀ ಅಕ್ಕನೇ ಅಲ್ಲ ಲೀಲಾ. ಅಕ್ಕನಷ್ಟೇ ಅಲ್ಲ, ನಷ್ಟ ತಾಯಿ !”—ಎಂದು ಲೀಲಾವತಿಯನ್ನು ತಬ್ಬಿದಳು ಲೀಲಾವತಿಗೂ ಅವಳ ಮೇಲೆ ಅಕ್ಕರೆ ಉಕ್ಕೆ ಬಂತು. ಹೇಳಿದಳು—

ನುನ್ನಾರ ಎಂದು

“ನಿನ್ನಂಥ ವಂಗಳಿದ್ದದರೆ ನನ್ನನ್ನು ಹಿಡಿಯುವವರಾರಿದ್ದರು ಪ್ರಭಾ.”

ಆವಳ ಜೀವನದ ಏಕೈಕ ವ್ಯಾಘೆ ಕರಳು ಕತ್ತಲಿಸುವಂತೆ ಮಾಡಿತು ಆ ಮಾತಿನಲ್ಲಿ.

“ಹಾಗಾದರೆ ನನ್ನನ್ನು ನಿನ್ನ ವಂಗಳು ಮಾಡಿಕೊಳ್ಳುವುದಿಲ್ಲವೇ ಲೀಲಾ.”

“ಹುಟ್ಟಿ-ಸ್ವರ್ಗ ಬಂದರೆ ಬೇಡ ಎನ್ನು ತ್ವಾರೆಯೇ.”—ಎಂದು ಪ್ರಭಾ ವತ್ತಿಯನ್ನು ತಪ್ಪಿಕೊಂಡಳು.

ಇಬ್ಬರೂ ಸ್ವಲ್ಪ ಹೊತ್ತು ಮಾತನಾಡದೆ ಇದ್ದರು.

“ನಿದ್ರೆ ಬಂತೆ ಪ್ರಭಾ ?” ವ್ಯಾದುವಾಗಿ ಕೇಳಿದಳು ಲೀಲಾವತಿ.

“ಹೂ. ಬರುತ್ತಾ ಇದೆ.”

“ಹಾಗಾದರೆ ಮಲಗು.” ಎಂದು ಲೀಲಾವತಿ ದೀಪ ಆರಿಸಿ ಬಂದು, ಮಲಗಿದಳು.

ಪ್ರಭಾವತಿಯ ಕಣ್ಣಲ್ಲಿ ನಿದ್ದೆ ಕವಿತ್ಯಾತ್ಮಿತ್ತು. ಲೀಲಾವತಿಯ ಕಣ್ಣಲ್ಲಿ ನೀರು ಹಸಿಯುತ್ತಿತ್ತು.

೫೫

ಆ ದಿನದ ಫಟನೆಯನ್ನು ಪ್ರಭಾವತಿ ಷ್ಟೋರಾಗೆ ಹೇಳಲಿಲ್ಲ. ಹೇಳಲು ಆವಳಿಗೆ ಧೈಯವಾಗಲಿಲ್ಲ. ಹೇಳಿದರೆ ಆವಳು ಏನು ಹೇಳಬಹುದೆಂದು ಆವಳಿಗೆ ಗೊತ್ತಿತ್ತು. ಲೀಲಾವತಿಯ ಮನೆಯಾಂದ ಹೊರಬಿದ್ದ ಕೂಡಲೇ, ಪ್ರಭಾವತಿಗೆ ತನ್ನ ಕೈಯಲ್ಲಿದ್ದ ಉಂಗುರದ ನೆನ್ನಾಗಿ, ಷ್ಟೋರಾ ಹೇಳಿವ ಮಾತನ್ನು ಆದೇ ಹೇಳಿತ್ತು :

“ಸುಖಪಡುವುದೇನು ಕವ್ಯ, ಅದೇನು ಮಹಾ ಸಾಹಸ ಎಂದಿದ್ದೆಯಲ್ಲ. ಈಗೇನು ಹೇಳುತ್ತಿಯಿ ?”. ಎಂದು ಆವಳ ಬೆರಳ ಮೇಲೆ ಫಳಫಳ ಹೊಚ್ಚಿಯುವ ನವರತ್ನಗಳ ಸಣ್ಣ ಹರಳು ಕೆತ್ತಿದ ‘V’ ಮುದ್ರಿಕೆಯ ಉಂಗುರ ಆವಳನ್ನು ನೋಡಿ, ಹಲ್ಲು ಕಿರಿದು ಹಂಗಿಸಿದಹಾಗೆ ಹೇಳಿತ್ತು.

ಆದನ್ನೇ ಅಲ್ಲದೆ ಮತ್ತೇನು ಹೇಳುತ್ತಾಳೆ ಸೈಲ್ಲಿರಾ, ಮತ್ತೇನು
ತಾನೇ ಹೇಳಲು ಸಾಧ್ಯ?

ಪ್ರಭಾವತಿಯ ಸಂಸಾರ ಸುಖವಾಗಿರಬೇಕು. ಆದು ಭದ್ರವಾಗಿ,
ಅವಳ ಜೀವನಸಾಹಸ ಶುಭದಲ್ಲಿ ಪರಿಣಾಮವಾಗಬೇಕೆಂದು ಲೀಲಾವತಿ
ಪ್ರಯತ್ನಿಸಿದಳು- ಪ್ರಭಾವತಿಯೂ ಪ್ರಯತ್ನಿಸಿದಳು-ಆದರೆ ವಿಫಲತೆಯೇ
ದೊರೆತ ಫಲ.

ಸೈಲ್ಲಿರಾನೂ ಪ್ರಭಾವತಿಯ ಬಾಳನ್ನು ಸುಖಮಯವಾಗಿ ಮಾಡಲು,
ಅನಿವಾರ್ಯವಾಗಿ ಒಂಟಿಯಾದ ಬಾಳನ್ನು ಇರ್ಫಾನುಯವಾಗಿ ಮಾಡಲು
ಮಾಡುಹುದಾದುದೆಲ್ಲವನ್ನೂ ಮಾಡಿದ್ದಳು-ಆದರೆ ವಿಫಲತೆಯೇ ಫಲ.

ಮಂಗಳಸೂತ್ರ-ಮುಖಿಕೆಯ ಉಂಗುರಃ ಎರಡೂ ಆವಳಿಗೆ ಒಗ್ಗು
ಬರಲಿಲ್ಲ.

ಕಷ್ಟ ಸಹಿಸುವುದು-ಸುಖಪಡುವುದು: ಎರಡೂ ಆವಳಿಂದ ಆಗಲಿಲ್ಲ.
‘ಹಾಗಾದರೆ ನಿನ್ನಿಂದ ಏನು ಸಾಧ್ಯ?’

ಎಕೋ ಪ್ರಭಾವತಿಗೆ ತನ್ನ ಬಾಳು, ಗಾಳಿಗನ ಗಾಣಕ್ಯೆ ಕಟ್ಟಿದ,
ಕಣ್ಣ ಮೇಲೆ ಬಟ್ಟೆ ಬಿಗಿದ ಕುರುಡು ಕೊಳಿದಂತೆ, ಗಾರೆ ಶರೀರಯನ
ವೃತ್ತದಲ್ಲಿ ‘ಕಿದ್ದೋ’ ಎಂದು ಸುತ್ತುವ ಕಲ್ಲಿನ ಚಕ್ರದಂತೆ, ಮಾಂತ್ರಿಕನು
ಹಾಕಿದ ವೃತ್ತದ ಮುಧ್ಯದಲ್ಲಿ ಸಿಲುಕೆ, ಒಳಗೆ ಇರಲು ಆಗಿ, ಹೊರಗೆ
ಬರಲು ಸಾಗದೆ, ವ್ಯಘಿಪಡಿತಾತ್ಮ, ತೊಳಳುತ್ತಾ ಸಃಮೃನೆ ಆ ವೃತ್ತದಲ್ಲಿ
ಸುತ್ತುವ ಮೂಕ ಪಶುವಿನಂತೆ—ನಿನಿಸಿತು.

ವೃತ್ತಗಳು-ಸುತ್ತುವ ಪಶುಗಳು.

ಎಳುವುದು-ಮಲಗುವುದು: ವೃತ್ತ; ಆಫ್ರಿಸು-ಮನೆ, ಮನೆ-
ಆಫ್ರಿಸು: ವೃತ್ತ; ಲೀಲಾವತಿ-ಸೈಲ್ಲಿರಾ, ಸೈಲ್ಲಿರಾ-ಲೀಲಾವತಿ: ವೃತ್ತ,
ಮಂಗಳಸೂತ್ರ-ಮುಖಿಕೆಯಂಗುರಃ ವೃತ್ತ.

ವೃತ್ತಗಳು, ವೃತ್ತದಲ್ಲಿ ಸುತ್ತುವ ವೃತ್ತಗಳಃ-ವೃತ್ತದಲ್ಲಿ ವೃತ್ತ
ಕಾರವಾಗಿ ಸುತ್ತುವ ಪಶುಗಳು.

ಮುಸ್ಕೂರೆ ನಾಲ್ಕು

ಹೊರಬರಲು ಅವಕಾಶವಿಲ್ಲದ ಹಾವಾಡಿಗನ ಬುಟ್ಟೆಯಲ್ಲಿ ಚಕ್ಕಾ ಕಾರವಾಗಿ ಸುತ್ತಿ ಸುತ್ತಿ ಬೇಸಕ್ಕು, ನೀಳವಾದ ತನ್ನ ಮೈಯನ್ನು ಸಿಂಬೆ ಸುತ್ತಿ ಬಾಲದ ಮೇಲೆ ಮೋಗ ಚಾಚಿ ಬುಸುಗರೆಯುವ ಹಾವಿನಂತೆ ಬುಸು ಗರೆಯಿತು ಪ್ರಭಾವತಿಯ ಬಾಳು.

“ಆಸರ—ಬೇಸರ—‘ಕಣ್ಣೀರಿನ ಕಾಸಾರ’..ಎಂದು ಬುಸುಗರೆಯಿತು ಪ್ರಭಾವತಿಯ ಬಾಳು. ಅವಳೂ ಸುತ್ತಿ ಸುತ್ತಿ ಸಾಕಾಗಿ, ಸಿಂಬೆ ಸುತ್ತಿ ಬಾಲದ ಮೇಲೆ ಮೋಗ ಚಾಚಿ ಮಲಗಿ ಬುಸುಗರೆದಳು.

ಅವಳ ಬಾಳು ಸುತ್ತುತ್ತಿತ್ತು....ತ್ತುತ್ತಿತ್ತು.

ಅವಳ ಸುತ್ತುಲೂ ಬಾಳು ಸುತ್ತುತ್ತಿತ್ತು.

ಪ್ರಭಾವತಿ ಆಫೀಸಿಗೆ ಹೇಗೆತ್ತಿದ್ದಳು, ಬರುತ್ತಿದ್ದಳು.

ಆ ದಿನ ಬಸ್ಸಿನಲ್ಲಿ, ಲೀಲಾವತಿಯ ಮನೆಯಲ್ಲಿ ನಡೆದುದನ್ನು ಪ್ರಭಾವತಿ ಜ್ಞಾನಿರಾಗಿ ಹೇಳಲಿಲ್ಲ. ಇದರೆ ಅದು ಅವಳಿಗೆ ತಿಳಿಯದಿರಲಿಲ್ಲ. ಆ ಫೆಟನೆ ನಡೆದು ಹತ್ತಾರು ದಿನಗಳು ಮೇಲೆ ಲೀಲಾವತಿಯಿಂದ ಅದನ್ನು ಅರಿತು, ಕೇಳಿದಳು ಫ್ಲೂರಾ—

“ಪ್ರಭಾ, ನನಗೇಕೆ ಹೇಳಲಿಲ್ಲ ಅದನ್ನು?”

“ಹೇಗೆ, ಯಾವ ಮುಖ ಇಟ್ಟುಕೊಂಡು ಹೇಳಲಿ ಹೇಳು?”

“ಅದಕ್ಕೇನು? ನನ್ನ ಜೀವನದಲ್ಲಾಗುವುದನ್ನು ನಾನು ಹೇಳುವುದಿಲ್ಲವೇ? ನಿನೇಕೆ ಹೇಳಬಾರದಾಗಿತ್ತು?”

“ನೀನು ಸಿಟ್ಟಾಗಬಹುದು, ನನ್ನ ಮೇಲೆ ಬೇಜಾರು ಪಟ್ಟುಕೊಳ್ಳಬಹುದು ಎಂತ.”

“ಸಿಟ್ಟು, ಬೇಸರ—ನಿನ್ನ ವಿವಯದಲ್ಲಿ? ಹುಚ್ಚು ಹುಮುಗಿ. ಅದು ಸಾಧ್ಯವೇ ಇಲ್ಲ. ನಿನ್ನ ಮೇಲೆ ನನಗೆಪ್ಪು ಶ್ರೀತಿಯಿದೆಯೆಂದು ನಿನಗೆ ಗೊತ್ತಿಲ್ಲ, ಅಷ್ಟೇ.” ಪ್ನ್ಯಾದುವಾಗಿ ಪ್ರಭಾವತಿಯ ಕೆನ್ನೆ ತಟ್ಟೆ ಹೇಳಿದಳು ಫ್ಲೂರಾ.

“ನೀನು ನಾನು ಸುಖವಾಡಬೇಕು ಎಂತ ಹೇಳಿದೆ. ಅದು ನನ್ನೀಂದಾಗಲಿಲ್ಲ. ಅದಕ್ಕೇ ನೀನು ಸಿಟ್ಟಾಗುತ್ತೀರ್ಯೇನೋ ಆನಿಸಿತು.”

“ನಿನಗಿನ್ನೂ ನಿನ್ನ ಗೃಹಿಜೀಯ ಕಾಂಪ್ಲೆಕ್ಸ್ (Complex) ಹೋಗಲಿಲ್ಲ. ಹಾಗೆಲ್ಲಾ ನಿನ್ನ ಮೇಲೆ ಸಿಟ್ವಾಗುವುದಕ್ಕೆ ನಾನೇನು ನಿನ್ನ ಕೈಹಿಡಿದ ಗಂಡನೇ. ನೀನು ಹೆದರಿದ್ದು ಕೇಳಿ ‘ಇಷಟ್ಕೆ ಹೆದರಿಬಿಟ್ಟೆಯಾ ಅಂಜುಬಾರುಕಿ’ ಎನಿಸಿ ನಗೆ ಬಂತು. ಜೀವನಕ್ಕೆ ಹೆದರಿದರೆ ಬಾಳಲು ಸಾಧ್ಯವೇ ಪ್ರಭಾ. ಹೆದರಿದವರನ್ನು ಮತ್ತೆಷ್ಟು ಹೆದರಿಸುತ್ತದೆ, ಈ ಜೀವನ, ಹೆದರುವವನ ಮೇಲೆ ಕಷ್ಟ ಹಾಕುವ ಹುಡುಗರಂತೆ.”-ಮೃದು ಮಧುರವಾಗಿ, ಮಾದಕವಾಗಿ ವಾಶ್ವಲ್ಯದ ನಗೆ ನಕ್ಕು, ಅವಳ ತಲೆ ಹಿಡಿದು ಮುಂಡಾಡಿ ಹೇಳಿದಳು ಫ್ಲೊರ್‌ರೂ-

“ಈ ಸಿಟೆ ಯು ಮೈ ಪೂರ್ ಪ್ರೈಟ್‌ನ್‌ ಜೈಲ್‌.” (ನಿನ್ನನ್ನ ಕಂಡು ಕನಿಕರವಾಗುತ್ತದೆ, ನನ್ನ ಹೆದರಿದ ಮಂಗುವೇ.)

ಸಿಟೆ! ಪಿ....ಹ.....ಟಿ....ಮೈ-ಸಿಟೆ-ಕರುಣೆ.

ತಟಕ್ಕನೆ ಪ್ರಭಾವತಿಗೆ ಹಂಚೊನೈ ಫ್ಲೊರ್‌ರೂ ಹೇಳಿದ್ದುದು ನೇನ ಪಾಯಿತ್ತು—

“ಕರುಣೆ ತಾತ್ವಾರದ ಪರಮಾವಧಿ. ನನ್ನ ಮಟ್ಟಿಗೇನೋ ಕರುಣೆ ಗಂತ ದ್ವೀಪ ಲೇಸು.”

ಫ್ಲೊರ್‌ರೂ ಹೇಳಿದ ಮಾತು ಪ್ರಭಾವತಿಗೆ ನೇನಪಿತ್ತು; ಅದನ್ನು ಅವಳು ಹೇಳಿದ ದಿನಪೂ ನೇನಪಿತ್ತು....

.....

ಆ ದಿನ ಅವಳು ಅಫೀಸು ಮುಗಿಸಿಕೊಂಡು ಮನಿಗೆ ಹಿಂದಿರುಗುತ್ತಿದ್ದಾಗ, ತನ್ನ ಅಫೀಸಿನಲ್ಲೀ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಗಂಡಸರು, ಅವಳ ಹಿಂದೇ ಬರುತ್ತಿದ್ದರು—

“ಅಲ್ಲಿ ಹೋಗುತ್ತಿದ್ದಾ ಳೆಲ್ಲಾ, ಅವಳು-ಷಿ ಈ ಏ ಟೆರಿಬಲ್ ಡಿಸಪಾಯಿಂಟ್‌ಮೆಂಟ್ (ಅವಳು ಭಯಂಕರ ನಿರಾಶೆ) ಇವಳಿಗಿಂತ ಹಿಂದಿದ್ದ ವಳೀ ಮೇಲಾಗಿತ್ತು. ಅವಳಿಗೆ ಕೆಲಸ ಬರುತ್ತಿರಲಿಲ್ಲ. ಅದರೆ ಅಫೀಸಿನ ಬೇಸರದ ಬಾಳನಲ್ಲಿ ಅವಳಿಂದ ಅಷ್ಟು ಬಣ್ಣಾ, ನಗೆಯಾಡರೂ ಬೆರೆಯು ಮುಸ್ಕೂರ್ ಅರು

ತ್ತಿತ್ತು. ಇವಳು ಟೈಪರ್‌ಪರನ್ನೇ ಮಂದುವೆಯಾದ ಮಾನವ ಯಂತ್ರ”—
ಒಬ್ಬ ಹೇಳಿದ.

“ನಿನ್ನ ಮಾತು ನಿಜ. ಶುದ್ಧ ಹಿಮುದ ಗಡ್ಡೆ. ಲೈಫ್‌ ಇಲ್ಲ. ದೇವರು
ಅವಳಿಗೆ ರೂಪ, ಹೊಸ್ಟೆಲನ ಕೊಟ್ಟು ಅನ್ಯಾಯ ಮಾಡಿದ”—ಇನ್ನೊಬ್ಬ
ಅವನ ಜೊತೆಗೆ ದನಿ ಕೂಡಿಸಿದ.

“ಹಿಮುದ ಗಡ್ಡೆ? ಆವ್ಯಾ ವರ್ಷ್‌. (ವಕ್ಕಾ ಮಾತು) ಆ ಸುಖವೇ
ಗೊತ್ತಿಲ್ಲಾಂತ ಕಾಣುತ್ತೇ ಪ್ರಾಣಿಗೆ. ಒಂದೊಂದು ಸಲ ಅವಳನ್ನು ನೋಡಿ
ದರೆ ನನಗೇನನ್ನಿಸುತ್ತೇ ಗೊತ್ತೇ?—”

“ಏನು?”

“ಯಾರಾದರೂ ರೀವ್‌ (ಬಲಾತ್ಮಾರ ಸಂಭೋಗ) ಮಾಡಿದರೂ
ನಗುವುದನ್ನು ಕಲಿಯಬಹುದು ಎಂತ.”

“ಆಷ್ಟು ಗಟ್ಟೆಯಾಗಿ ಮಾತಾಡಬೇಡ. ಎಲ್ಲಾದರೂ ಕಿವಿಗೆ
ಬಿದ್ದೀತು.”

“ಬೀಳಲೇಳು.”

“ಘಾವ! ಹೆಂಗಸು ನೊಂದುಕೊಂಡಾಚು ಬಿಡು. ಅವಳಿಗೇನು
ಗೋಳಿಯೋ. ಈ ಪಿಟೆ ದಿ ಪೂರ್ ಗರ್ಜ್.” (ಆ ಬಡಹುಡುಗಿಯನ್ನು ಕಂಡು
ಕನಿಕರವಾಗುತ್ತದೆ) —ಆ ಮಾತು ಹೇಳಿಕೊಂಡು ಇಬ್ಬರೂ ನಕ್ಷೆದ್ದರು.
ಪ್ರಭಾವತಿ ಬೇಗ ಬೇಗ ನಡೆದು ಬಂದು, ರೈಲು ಹತ್ತಿ ಮನೆ ಸೇರಿ,
ಫ್ಲೈರಾಗಿ ಹೇಳಿದ್ದಳು ಅದನ್ನು. ಆಗ ಫ್ಲೈರಾ ಹೇಳಿದ್ದಳು—

“ಪಿಟೆ. ನಿನು ಆ ಮಾತನ್ನು ಪ್ರತಿಭಟೆಸಬೇಕಾಗಿತ್ತು ಪ್ರಭಾ. ಕರುಣ
ತಾತ್ಮರದ ಪರಮಾವಧಿ. ಆ ಕರುಣೆಗಿಂತ ದ್ವೀಪ ಲೇಸು.”

.....

“ಈ ಪಿಟೆ ಯು ಮೈ ಪೂರ್ ಪ್ಲೈಟ್‌ನಾ ಜೈಲ್.”

ಸಿ....ಈ....ಟೆ....ಮೈ—ಪಿಟೆ.

ಆ ಮಾತು ಕೇಳಿ ಪ್ರಭಾವತಿಗೆ ಕೆನ್ನೆಗೆ ಹೊಡಿದ ಹಾಗಾಯಿತು.
ಕಕ್ಕುಲತೆಯಂದ ಕೇಳಿದ್ದಳು—

“ಪ್ಲೀಸ, ಪ್ಲೀಸ ಹೈಲ್ಡೀರಾ. ಡೋನ್‌ಪ್ರಯ ಯಾವಾ ದಟ್ಟ ಹಾರಿಬಳ್ಳ ವರ್ದಾ-” (ದಯವಿಟ್ಟು ಹೈಲ್ಡೀರಾ. ಆ ಭಯಂಕರ ಶಬ್ದ ಬಳಸಬೇಡ)

“ಆಮ್ಮ ಭಯವಡಬೇಡ ಪ್ರಭಾ, ಪ್ರೇಮ-ಕರುಣೆ ಎರಡೂ ಅವಳಿ-ಜವಳಿ,” ಎಂದು ಹೈಲ್ಡೀರಾ,-“ಎಲ್ಲಾದರೂ ಅತ್ಯಾಗಿ ಬರೊಣ, ನಡಿ,” ಎಂದಳು.

“ಎಲ್ಲಿಗೆ ಹೋಗೋಣ ?”

“ಆ ಪಲ್ಲವಿ ಮತ್ತೆ ಹಾಡಬೇಡ. ಯಾವುದಾದರೂ ಸಿನಿಮಾ ಸೋಡಿಕೊಂಡು, ಎಲ್ಲಾದರೂ ಹೋಟಲಿನಲ್ಲಿ ಉಂಟ ಮಾಡಿಕೊಂಡು, ಹಾಯಾಗಿ ಮನೆಗೆ ಬರೊಣ.”

‘ಪ್ರೇಮ-ಕರುಣೆ ಅವಳಿ ಜವಳಿ. ಕರುಣೆ ತಾತ್ತ್ವರದ ಪರಮಾವಧಿ’ ಎಂದು ಮುಳುಗಿತು ಅವಳ ಮಿದುಳು.

ಆ ಭಾವನೆಯ ಮೇಲೇ ದ್ವೇಷ ಬಂತು ಪ್ರಭಾವತಿಗೆ. ತೈವಂದಿನದ-

“ನಡಿ ಹೋಗೋಣ. ಲೀಲಾ ಬರುವುದಾದರೆ ಅವಕಸ್ಹಿ ಎಳೆದು ಕೊಂಡು ಹೋಗೋಣ,” ಎಂದಳು.

ಇಂ

ಗಡಿಯಾರವನ್ನು ಸೋಡುತ್ತಾ, ಟ್ರೈವ್ ಮಾಡುವುದರಲ್ಲಿ ನಿರತ ಇಗಿದ್ದ ಪ್ರಭಾವತಿಗೆ ಆಳು ಬಂದು, ಟೆಲಿಸ್‌ನೋನಲ್ಲಿ ನಿಮ್ಮನ್ನಾರೋ ಕರೆಯುತ್ತಿದ್ದಾರೆ, ಎಂದ. ಯಾರೋ ಎಂದುಕೊಂಡು ಹೋಗಿ ಪ್ರಭಾವತಿ, ರಸೀವರನ್ನು ಕಿವಿಟ್ಟುಕೊಂಡು-

“ಹಲೋ ಪ್ರಭಾವತಿ ಸ್ಟೇಚಿಂಗ್,” ಅಂದಳು.

“ನಾನು ಲೀಲಾವತಿ ಪ್ರಭಾರ.”

“ಇದೇನು ಇದ್ದಕ್ಕಿದ್ದ ಹಾಗೇ- ಎಲ್ಲಿಂದ ಮಾತಾಡುತ್ತಿದೀಯ ?”

“ಬೆಸ್ಟ್ ರಿಸ್‌ಪ್ರಾಂಟ್ ನಿಂದ. ಫೋರ್ಟೆನಲ್ಲಿ ಏನೋ ಸಾಮಾನು ಖರೀದಿ ಮಾಡುವುದಿತ್ತು. ಬಂದಿದ್ದೆ. ಹೇಗೂ ನಿಮ್ಮ ಆಫೀಸು ಮುಗಿ

ಮುಸ್ಕೂರ ಎಂಟು

ಯಾವ ಹೊತ್ತಾಯಿತು. ಜೊತೆಗೇ ಕಲೆತು ಅಡ್ಡಾಡಿ ಹೋಗ್ನೋಣ ಎಂತ ಪ್ರೇನ್ ಮಾಡಿದೆ. ಅಷ್ಟೇಚು ಬಿಟ್ಟು ಕೂಡಲೇ ಸೆಟ್ಟಿಗೆ ಇಲ್ಲಿಗೆ ಬಾ."

"ಎಲ್ಲಿಗೆ ಬರಬೇಕು ?"

"ತಾರಾಪೂರ್ವಾಲಾ ಪುಸ್ತಕದ ಅಂಗಡಿ ಇಲ್ಲವೇ, ಅದರ ಇದುರಿಗೇ ಇಚೆ, ಬೆಸ್ಟ್ ರೆಸ್ಯೂರಾಂಟ್. ಅಲ್ಲಿ ಲೇಡಿಸ್ ರೂಂನಲ್ಲಿ ಕಾಯುತ್ತಿರುತ್ತೇನೆ. ಪ್ರೈರಾಗ್‌ನ ಪ್ರೇನ್ ಮಾಡಿದ್ದೆ. ಅವಕೂ ಬರುತ್ತಿನೀ ಎಂದಿದಾಳೆ. ಖಂಡಿತ ಬಾ. ಈಗಾಗಲೇ ನಾಲ್ಕು-ನಲ್ಲಿವತ್ತು. ಐದು-ಹತ್ತುಕ್ಕೆ ಬರುತ್ತೀಯಾ? ಮರೆಯಬೇಡ-ಕಾಯುತ್ತಿರುತ್ತೇನೆ."

"ಖಂಡಿತವಾಗಿಯೂ ಬರುತ್ತೇನೆ ಲೀಲಾ. ಒಂದಿರಡು ನಿಮಿಷ ಹೆಚ್ಚು ಕಡವೆಯಾದರೆ ಬೇಜಾರು ಮಾಡಿಕೊಳ್ಳಬೇಡ."

"ಹಾಗೆಲಾಲ್ ಬೇಜಾರು ಮಾಡಿಕೊಳ್ಳೋದು ನಿನೇ. ಸನಗೆ ಕಾಯೋದು ಗೊತ್ತು. ಹಾಗಂತ ಬಹಳ ಕಾಯುಸಬೇಡ."

"ಇಲ್ಲಿ ಬರುತ್ತೇನೆ."

"ಸೋ ಲಾಂಗ್. ಚೀರಾಯು."

"ಚೀರಾಯು."

ರಸಿವರನ್ನು ಕೆಳಗಿಟ್ಟು ಬಂದು, ಗಂಟೆ ಐದಾಗುವುದನ್ನೇ ಕಾದು ದಿನದ ಕೆಲಸ ತೀರಿಸಿ ಹೊರಟಿಂಬು.

ಪ್ರಭಾವತಿ 'ಬೆಸ್ಟ್ ರೆಸ್ಯೂರಾಂಟ್'ನ್ನು ಸೇರಿ ಲೇಡಿಸ್ ರೂಮನ್ನು ಹೊಕ್ಕಾಗ, ಲೀಲಾವತಿ ಒಬ್ಬಳೇ ಅವಳು ಬರುವುದನ್ನು ಕಾಯುತ್ತಿದ್ದಳು. ಪ್ರೈರಾ ಬಂದಿರಲಿಲ್ಲ.

"ಪ್ರೈರಾ ಬರಲಿಲ್ಲವೇ ಲೀಲಾ ?"

"ಉಹೂ, ಇನ್ನೂ ಇಲ್ಲ. ಬಾ," ಎಂದೆಂು ಲೀಲಾವತಿ ವಿನಿಷ್ಠಾ ಸ್ವರದಿಂದ. ಅವಳ ಮುಖವೂ ಚಿಂತೆಯಿಂದ ಮೂಲನವಾಗಿತ್ತು. ಅದನ್ನು ಕಂಡು ಪ್ರಭಾವತಿ ಚಕ್ಕಿತಾದಳು.

"ಇದೇನು ಲೀಲಾ ಹೀಗೆ. ಮೈಯಲ್ಲಿ ಚೆನ್ನಾಗಿಲ್ಲವೇ ?"

“ಷೆನ್ನಾಗಿಲ್ಲದೆ ಏನು? ಅರೋಗ್ಯವಾಗಿಯೇ ಇದೇನೇ,” ಎಂದಳು.

ಹೋಟಿಲು ಹುಡುಗ ಆವರಿದಿರು ಬಿಸ್ಕತ್ತು, ಕೇಕು, ಬಾಕಿಹಣ್ಣಿನ ಸ್ವೇಚ್ಛಿಗಳನ್ನು ತಂದಿರಿಸಿದ. ಲೀಲಾವತಿಯ ಮುಖವನ್ನೇ ನೋಡುತ್ತಾ ಪ್ಲೇಟ್‌ನಿಂದ ಒಂದು ಬಿಸ್ಕತ್ತ ತೆಗೆದು ಕಚ್ಚತ್ತಾ ಹೇಳಿದಳು ಪ್ರಭಾವತಿ.

“ಮುಳ್ಳು ಹೇಳುವುದನ್ನು ಎಂದಿನಿಂದ ಕಲಿತೆ. ಮುಖ ಆವ್ಯಾ ಬಾಡಿದೆ, ಜೆನ್ನಾಗಿದಿನಿ ಅನ್ನತ್ತೀಯಲ್ಲ. ಏಕೆ? ನನ್ನ ಮುಂದೆ ಹೇಳು ವ್ಯವಸ್ಥವಿಲ್ಲವಾದರೆ ಬೇಡ.”

“ಹಾಗೇನೂ ಇಲ್ಲ,” ಎಂದು ಲೀಲಾವತಿ ‘ಏನು ಬೇಕೆ’ಂದು ಕೇಳಿದ ಹೋಟಿಲು ಹುಡುಗನಿಗೆ ‘ಎರಡು ಟೀ’ ಎಂದು ಆಡರುವಾಡಿ.“ಇನತ್ತು ಕಾಲಿನಿ ಸಿಕ್ಕಿದ್ದಳು,” ಎಂದಳು.

“ಯಾರು? ಆ ಕಮ್ಮನಿಸ್ಟ ಪಾಟೆಯಲ್ಲಿ ಕೆಲಸ ವಾಡುತ್ತಿದ್ದಾ ಕೆಯೇ?”

“ಹೂಂ.”

“ಎಲ್ಲಿ ಸಿಕ್ಕಿದ್ದಳು? ಎಲೊಲ್ಲೀ ಕೆಲಸದಲ್ಲಿದ್ದಾ ಹೀಂದೆ?”

“ಇಲ್ಲೀ ಸಿಕ್ಕಿದ್ದಳು.”

“ಮತ್ತೆ-ಇರು ಎನ್ನ ಬೇಕಾಗಿತ್ತು. ನೀನು ಹೇಳಿದುದನ್ನು ಕೇಳಿ ದಾಗಿನಿಂದ ನನಗೆ ಅವಳನ್ನು ನೋಡಬೇಕೆಂದು ತುಂಬಾ ಆಸಿ ಇತ್ತು.”

“ಏನೋ ಪಾಟೆ ನೀಟಿಂಗ್ ಇದೆ. ಅಜೆಂಟಾಗಿ ಹೋಗಬೇಕು ಎಂದಳು. ನಾನೂ ಅವಳಿಗೆ ನೀನು, ಫೈಲೀರಾ ಬರುವ ಸುದ್ದಿ ಹೇಳಿ ಇರು ಇಂದೆ. ‘ಇನೆಷ್ಟಿಂದು ಸಲ ನೋಡಿತ್ತೀನಿ... ನಾನೇ ಪರಿಚಯವಾಡಿ ಕೊಳ್ಳುತ್ತೇನೇ’ ಅಂತ ನಿಮಿಷಬ್ರಹ್ಮ ವಿಳಾಸ, ಫೋನ್ ನಂಬರು ತೆಗೆದುಕೊಂಡು ಹೋದಳು.”

“ಅದಾಯಿತ್ತಲ್ಲ, ಈ ಮಾಲಾನವದನಕ್ಕೇನು ಕಾರಣ ?”

“ಅವಳೇನೋ ವಿವರ ಹೇಳಿದಳು. ಕೇಳಿ ವ್ಯಧಿಯಾಯಿತು.”

“ಏನಂತಿ ?”

ಮುಸ್ಕೂರೆ ಇತ್ತು

“వుత్తీను, అవళ పాటియ సమాజార. అవళిగూ పాటియ కెలవరిగూ భిన్నా భిప్పాయివిత్తంతే.”

“అల్లూ అదే గండు—హేణైన సమస్యేయే ?”—తటిక్కనే కశ్చత వాద ధ్వనియల్లి కేళిదఖు ప్రభావతి.

“ఉండూ. అదల్ల. ఆ జన అదక్కేల్లా కోగువుదిల్ల.”

“జన కమ్మనిస్టురిగే నీతియే ఇల్ల. ఎన్నుత్తారే. అదక్కే ఆ పీడియేనాదరూ వర్స్‌సితో అంత కేళిదే.”

“థి ! అదెల్లా శుధ్య అపస్టుజారద మాతు.”

“కాగాదరే వుత్తీను బంతు భిర్మా భిప్పాయి ?”

“అవరిగే గాంధీజీయన్న కండరాగువువిల్ల. గాంధీజీ ఫూసిస్టు, బండవాళగారర క్షేగొంబే ఎందు కరేయుత్తారే. శాలిని గుజరాతి హుంగి. గాంధీజీ అంది దేవరు అన్నవ భావనే. ఆదరే ఆవర ఆహింసా తత్క్ష హికిసదు ‘ఆదు పురాణ యుగద మాతు. ఈ కాలక్కే అదెల్లా నడియువువిల్ల. జొరి, దేవరిగే చూడాల పూజారియాదరే సరి’ ఎన్నుత్తిద్ద లు. ఆద్దరింద ఇవరు గాంధీజీ యన్న బ్యేయువుదన్న హేగో సహసికొండిద్ద లంతే. ఆదరే ఆవరు గాంధీజీయన్న బ్యేయువుదర జొతెగే జిన్నా సాహేబర సమాన దేశ భక్తరిల్ల, ఆవర పాశేస్తూనా వాదవే న్నాయ ఎందద్ద ఆవళిగే సహస లిల్ల. ఇల్లి. హిందూ ముస్లిం గద్ద లవాదాగ, శాలినియ సోదర మావనేశాఖ చూరియ ఇరిక్కే సిక్కు సత్తిద్ద నంతే. ఆద్దరింద ఆవళిగే జిన్నా సాహేబర పాశేస్తూనా వాదద చురుకు తగులిత్తు. తమ్మ క్షోణియల్లి జిన్నా సాహేబర చిత్ర హాచికొండు, గాంధీజీయన్న బ్యేయువ ఇవర మనోభావ ఖండిసిదళంతే. ఆదక్కే ఆవళ మేలి ఆవరిగే ఆసమాధాన—‘పాటి లైనా’ పాలిసలిల్ల ఎంత. ఆదక్కే ఆవళ మేలి ఏనో దూరు తందిదారంతే.”

“ವಿನಂತೆ ಅವರ ದೂರು ?” ಕಹಿಯಾಗಿ ಹೇಳಿದಳು ಪ್ರಭಾವತಿ.

“ಅದೇನೇನೋ ಹೆಸರು ಹೇಳಿದಳು—‘ರೈಟ್ ರಿಫಾರ್ಮ್ ರ್’ ‘ಡೀವಿ ಯೀಸನಿಸ್ಪ್ರ್’ ಇನ್ನು ಇನ್ನೇನೋ ಅಂತ. ಅದೇನೋ ಏತರದೋ ನನಗೆ ಅಥವಾಗಲಿಲ್ಲ. ಅವೆಲ್ಲೂ ಕಢಿ ಹೇಳಿ ‘ಲೀಲಾ ಬಹೇನ್’, ನೀನು ಹೇಳು ತ್ತಿದ್ದುದು ನಿಜ ಆಯಿತ್ತು. ಇವರಿಗೆ ಗಾಂಧಿಜೀಗಿಂತ ಜಿನ್ನ್‌ ಸಾಹೇಬರೇ ದೊಡ್ಡವರು. ಭಾರತಕ್ಕಿಂತ ರಷ್ಯಾನೇ ದೊಡ್ಡದಾಗಿದೆ. ಇಂಥವರೇನು ಮಾಡುತ್ತಾರೋ ತಿಳಿಯದು’ ಎಂದು ಕಣ್ಣೀರಿಟ್ಟುಕೊಂಡಳು.”

“ಹಾಗಿದ್ದರೆ ಮತ್ತೇ ಈ ಆ ಪಾಟ್‌ಯಲ್ಲಿದಾಳಂತೆ ?”

“ನಾನೂ ಅದೇ ಕೇಳಿದೆ. • ಅದಕ್ಕೆವಳ್ಳು. ‘ಕಮ್ಮನಿಸಂ, ಪಾಟ್‌ ಯದು ತಪ್ಪಿಲ್ಲ ಬಹೇನ್, ಆ ತತ್ತ್ವದ ಪೂಬಾಲಕರು ಎನಿಸಿಕೊಂಡವರ ಸಂಕುಚಿತ ಮನೋಭಾವನೆಯಲ್ಲಿ ತಪ್ಪಿದೆ. ಇಂವಲ್ಲು ನಾಳಿ ಇವರು ತಪ್ಪಿ ತಿಳಿದುಕೊಳ್ಳುತ್ತಾರೆ. ಕಮ್ಮನಿಸಂನಿಂದಲೇ ಜಗತ್ತು ಉದ್ದಾರ ವಾಗುವುದು. ಇಲ್ಲಿನ ಪಾಟ್ ಚೀನಾದ ಪಾಟ್ ಹಾಗಾದರಿ, ಚೀನಾ ಪಾಟ್ ಸನ್ ಯಾತ್ರಾಸೇನರನ್ನು ಗೌರವಿಸುವ ಹಾಗೆ, ಇವರೂ ಗಾಂಧಿಜೀಯನ್ನು ಗೌರವಿಸಿ, ನೀನು ಹೇಳಿದ ಹಾಗೆ ನಮ್ಮ ದೀಶದ ಸಂಸ್ಕೃತಿಗೆ ಹೊಂದಿಕೊಂಡ ಹಾಗೆ ಕಮ್ಮನಿಸಂ ಬೆಳಿಸಿದರೆ, ಆಗ ಕಮ್ಮನಿಸಿ ಸಂನಿಂದ ನಾವೂ ಉದ್ದಾರವಾಗುತ್ತೇನೆ, ಕಮ್ಮನಿಸಂ ಕೂಡ ಉಳಿಯುತ್ತದೆ, ಲೀಲಾ ಬಹೇನ್, ಇವತ್ತು ಅದೇ ಹೇಳಬೇಕು, ಎಂತ ಹೊರಟಿದೇನಿ. ಏನಾಗುತ್ತದೋ ಕಾಣಿ ಎಂದು, ‘ಏನಾಗುತ್ತೇ, ನಿಜ ಹೇಳಿದರೆ ಯಾರಾ ದರೂ ಸಿಟ್ಟು ವೊಡಿಕೊಳ್ಳುತ್ತಾರೆಯೇ ?’ ಎಂದೆ. ಅದಕ್ಕೆವಳ್ಳು ‘ನಮ್ಮ ಪಾಟ್‌ಯಲ್ಲಿ ಸಹ್ಯಕ್ಕಿಂತ ಶಿಸ್ತಿಗೆ ಹೆಚ್ಚು ಬೆಲ್ಲಿ,’ ಎಂತ ಕಣ್ಣೀರುಬರೆಸಿ ಕೊಂಡು ಹೊಡಳು. ತನ್ನ ಸಂಸಾರ ಒಡಿದುದಕ್ಕಿಂತ ಪಾಟ್ ಹೀಗಾದ್ದು ದಕ್ಕೆ ಹೆಚ್ಚು ದುಃಖವಾಗಿತ್ತು.”

“ಪಾಪ !”—ಪ್ರಭಾವತಿ ಶಾಲಿಸಿಯ ಷ್ಣಿಂಗಾಗಿ ಪರಿಂತಾಪವಟ್ಟು ಹೇಳಿದಳು.

ಮುಸ್ತಾಕ ಸಸ್ಯರಮು

“ಅವರಿವರಿಗೆ ಅಯೋಽ ಪಾಪ ಅನ್ನವುವಿರಲಿ, ಪ್ರಭಾ, ಈಗ ನನಗೆ ನಾನೇ ಅಯೋಽ ಪಾಪ” ಎಂದುಕೊಳ್ಳಬೇಕಾಗಿದೆ. ನಿನ್ನ ದು ಹೀಗಾ ಯಿತು, ಶಾಲಿನಿಯದು ಹಾಗಾಯಿತು—ವಲ್ಲಿರಿಗೂ ಈ ವಿಫಲತೆ, ನಿರಾಕೀಯ ಗರಿ ಬಡಿಯಚೇಕೇ ?”

“ಹೋಗಲಿ, ನಿನ್ನೊಬ್ಬಿಂದರೂ ಇದೀಯಲ್ಲ ನಮ್ಮ ಪಾಲಿಗೆ-ಕತ್ತಲಲ್ಲಿ ದೀಪದಂತೆ.”

“ನಾನೇ, ನಾನೇ, ನನ್ನ ವ್ಯಧಿ ನಿನ್ನ ಕಾಣ ಪ್ರಭಾ. ಎದೆ ಬಿರಿದು ಹೊಗುವಷ್ಟು ವ್ಯಧಿ ಇದೆ ನನಗೆ.”

“ಆ !”—ಲೀಲಾವತಿಯ ಮಾತ್ರ ಕೇಳಿ ಸಿಡಿಲು ಬಡಿದಂತೆ ಕೇಳಿ ದಳು ಪ್ರಭಾವತಿ—

“ಲೀಲಾ ನಿನಗೇನು ? ಸದಾನಂದ...?”

“ಖಾಹೂ. ಅದಲ್ಲ. ಆ ದುಃಖವೇ ಇಲ್ಲ ನನಗೆ.”

“ಹಾಗಾದರೆ ಮತ್ತೇನು ?”

“ನಿನ್ನ ಅವತ್ತು ನನ್ನ ‘ನಿನ್ನ ನನ್ನ ತಾಯಿ’ ಎಂದು ಕರೆಯಲಿಲ್ಲವೇ, ಶಾಲಿನಿಯೂ ಒಂದು ದಿನ ಹಾಗೇ ಕರೆದಿದ್ದಳು. ಜೀವನದಲ್ಲಿ ನನಗಿದ್ದ ದೊಂದೇ ಕೊರತೆ—ಮಕ್ಕಳಿಲ್ಲದ್ದು. ನಿವ್ಯಾಬ್ರಿಂದ ಆದು ತೀರಿತು ಎಂದಿದ್ದೆ. ಆದರೆ ನಿವ್ಯಾಬ್ರಿಂದ ಹೀಗಾಯಿತು. ಇನ್ನೇನು ಸುಖ ಪಡಲಿ ಹೇಳು. ದೇವರು ನನಗೆ ಮಕ್ಕಳ ಭಾಗ್ಯ ಕೊಡಲಿಲ್ಲ ನಿಜ, ಆದರೆ ನನ್ನ ಮಕ್ಕಳು ಎಂದುಕೊಂಡವರಿಗೂ ಸುಖ ಕೊಡಲಿಲ್ಲ.”

“ನಮ್ಮ ಮೇಲೆ ನಿನಗಷ್ಟು ಪ್ರೀತಿಯೇ ? ನಮ್ಮ ತಾಯಿ ಎಂದು ಕೊಳ್ಳುವುದು ನಿನಗಷ್ಟು ಪ್ರಿಯನೇ ?”

“ಹೂ ಪ್ರಭಾ. ನನ್ನ ದೃಷ್ಟಿಯಲ್ಲಿ ಹೆಣ್ಣು ಎಂದರೆ—ಮಗಳಲ್ಲ, ತಂಗಿಯಲ್ಲ, ಹೆಂಡತಿಯಲ್ಲ—ತಾಯಿ. ಅದಕ್ಕೆಂತಲೂ ಹೆಚ್ಚಿನ ಭಾಗ್ಯ ಬೇರೆ ಇಲ್ಲವೇ ಇಲ್ಲ.”

“ನಿಜವಾಗಿಯೂ ?”

“ಅಲ್ಲವೇ ನೀನು ಹೇಳು ಪ್ರಭಾ- ಜಗತ್ತಿನಲ್ಲಿ; ದುಡಿಯುವುದು, ಆಳುವುದು, ಕೊಲ್ಲುವುದು, ಸಾಯುವುದು ಇದೆಲ್ಲಕ್ಕೆಂತಲೂ ಕಟ್ಟಿ ಕಾಪಾಡಿ ಸಲಹಿ ಬೆಳೆಸುವ ಭಾಗ್ಯ ದೊಡ್ಡ ದಳವೇ ?”

“ಆಂದರೆ ಹೆಣ್ಣು-ಹೆರುವ ಯಂತ್ರವಾಗಬೇಕೆಂದೇ ನಿನ್ನ ಮನೋ ಭಾವ ?”—ಆಶ್ಚರ್ಯದಿಂದ ಕೇಳಿದಳು ಪ್ರಭಾವತಿ.

“ಹಾಗಲ್ಲ. ನೀನು ನನ್ನ ಮಾತನ್ನು ಹೇಗೆ ಅರ್ಥ ಮಾಡಿಕೊಂಡೆ ಎಂದು ನಾನು ಬಲ್ಲೆ. ಇದರಿಂದಾಗೇ ಗಂಡು ಹೆಣ್ಣುನ್ನು ಗುಲಾಮುಳ ನ್ನಾಗಿ ಮಾಡಿಕೊಂಡಿದಾನೆ ಎಂದಳ್ಳವೇ ? ನನ್ನ ಭಾವನೆ ಹಾಗಲ್ಲ. ಹೆಣ್ಣು, ತನ್ನ ಹೊಟ್ಟಿಯಲ್ಲಿ ಹುಟ್ಟಿದುದನ್ನೇ ಆಲ್ಲ, ಕ್ರೈ ಹಿಡಿದುದನ್ನೂ ತಾಯಿ ಯಂತೆ ನೋಡಬೇಕು. ಅಗ ಈ ವಿರಸಕ್ಕೆ ಲಾಲ್ಲ ಕಾರಣವಿರುವುದಿಲ್ಲ. ಒಂದು ವೇಳೆ ತನಗೆ ಮಕ್ಕಳಿಲ್ಲವಾದರೆ ಸುತ್ತಮುತ್ತಲಿನ ಜನ ತನ್ನ ಮಕ್ಕಳಿದ್ದ ಹಾಗೆ ಎಂದು ಮಮತೆಯಿಂದ ನೋಡಬೇಕು. ತಾಯಿ ಮಕ್ಕಳಿಗೆ ದುಡಿದ ಹಾಗೆ ಅವರಿಗೆ ದುಡಿಯಬೇಕು, ಹಾಗೆ ಪ್ರತಿಷಭಿಬೇಕು, ಹಾಗೆ ಆಳಬೇಕು. ನಾನು ಹಾಗಿರಬೇಕು ಎಂದುಕೊಂಡೆ.”

“ಸದಾನಂದನೋಂದಿಗೆ ನೀನು ಹಾಗೇ ಇದೀಯಾ ?”

“ಹೂ. ಅದಕ್ಕೇ ನನಗೆ ಆ ದುಃಖವಿಲ್ಲ ಎಂದದ್ದು. ಆದರೆ ಆಷ್ಟೇ ಸುಖವಾಯಿತು. ನೀವು ಸುಖವಾಗಿರುವುದನ್ನು ನೋಡುವುದನ್ನೂ ದೇವರು ಬರಿಯಲಿಲ್ಲ....ಹೋಗಲಿ ಚಿಡು. ನಮ್ಮೆಲ್ಲರದೂ ಹೀಗೇ ಆಯಿತು. ಸದ್ಯ ಘೋರಾ ಒಬ್ಬಳು ಸುಖವಾಗಿದಾಳೆ. ನೀವಿಬ್ಬರೂ ಜೀವಂತರಾಗಿ ನನ್ನ ಕಣ್ಣಿದಿರು ಇದೀರ. ಅಷ್ಟು ಸಾಕು.”

“ಆಂದ ಹಾಗೆ, ಗಂಟೆ ಬಿದೂ ಮುಶ್ಕೂಲಾಯಿತು, ಘೋರಾ ಇನ್ನೂ ಬರಲೇ ಇಲ್ಲ. ಏಕೆ ತಡಮಾಡಿದಳೋ ಕಾಣಿ.”

“ಬರಬಹುದು, ಇನ್ನೂ ಸ್ವಲ್ಪ ಹೊತ್ತು ಕಾದು ನೋಡಿಂಣಿ.”

ಎಂಳು ಗಂಟಿಯವರಿಗೆ ಕಾದರೂ ಘೋರಾ ಬರಲಿಲ್ಲ.

“ಏಕೋ, ಏನಾಯಿತೋ” ಎಂದು ಆತಂಕಪಡುತ್ತಲೇ ನುನೇಗಿ ಹಿಂದಿರುಗಿದರು.

ಮುನ್ನಾರ ದದಿನಾಲ್ಕು

೫೫

ಫೈಲ್ಲಿರಾ ಹೋಟಲಿಗೆ ಆ ದಿನ ಬರಲಿಲ್ಲವಷ್ಟೇ ಅಲ್ಲ, ಎರಡೆರಡು ದಿನ ಕಾಣಿಸಲೇ ಇಲ್ಲ.

ಮನೆಗೆ ಬರಲಿಲ್ಲ, ಅವಳ ಆಖಿನಿಗೆ ಫೈಲ್ಲಿನ್ನು ಸೂಕಿದ್ದರೆ ಅಲ್ಲೂ ಸಿಗ ಲಿಲ್ಲ.

ಮೂರನೆಯ ದಿನ ರಾತ್ರಿ ಬಂದೆಳು; ಆದರೆ ಬಂದಾಗ ಅವಳ ಮುಖ ನೋಡುವಂತಿರಲ್ಲ-ಬಂದವೆಳು ಫೈಲ್ಲಿರಾ ಅಲ್ಲ, ಫೈಲ್ಲಿರಾ ಪ್ರೇತ ಎನ್ನುವ ಹಾಗಿದ್ದಳು. ಅಷ್ಟು ಅಸ್ತ್ರವ್ಯವಸ್ಥಾಗಿದ್ದವು ಅವಳ ಮುಖ, ಕಣ್ಣಿ, ಕೂದಲು, ಬಟ್ಟೆ. ಬೆಂಕಿಯಲ್ಲಿ ಬಾಡಿಸಿ ತೆಗೆದಂತಿತ್ತು ಅವಳ ಮುಖ.

“ಫೈಲ್ಲಿರಾ, ಫೈಲ್ಲಿರಾ-ನಿನಗೇನಾಯಿತು, ಎಲ್ಲಿ ಹೋಗಿದ್ದೇ ?”

ತನ್ನದೆಯನ್ನು ಹಿಂಡುವ ಕಾತರವನ್ನು ತಡೆಯಲಾರದೆ ಕೇಳಿದೆ ಪ್ರಭಾ.

ಫೈಲ್ಲಿರಾ ಆ ಮಾತಿಗೆ ಉತ್ತರ ಕೊಡದೆ, ಅಡಿಗೆಮನೆಯ ಗೂಡಿ ನಲ್ಲಿಟ್ಟು ವೈನಾ ಬಾಟಲು ತೆಗೆದು, ಅಧರ ಗಾಲ್ಲಿನಷ್ಟು ಬಗ್ಗಿಸಿಕೊಂಡು ಗಟ್ಟಿಗಟ್ಟಿ ಹೀರಿ, ಮತ್ತುವೈನ್ನು ಗಾಲ್ಲಿಸಿಗೆ ಬಗ್ಗಿಸಿಕೊಂಡೆಳು.

“ಫೈಲ್ಲಿರಾ-ನಿನಗೇನಾಗಿದೆ. ಹೀಗೇಕೇ ಕುಡಿಯುತ್ತಿರು ?”—ಎಂದು ಪ್ರಭಾವತಿ ಕುಡಿಯಲು ಗಾಲ್ಲಿಸನ್ನು ಹಿಡಿದು ಎತ್ತಿದ ಕೈ ತಡೆದು ಕೇಳಿದೆ.

“ಪ್ಲೀಸ್ ಡೊಂಟ್ ಬಾದರ್ ಏ.” (ದಯವಿಟ್ಟು ತೊಂದರೆ ಕೊಡಬೇಡ) ಎಂದು, ತನ್ನ ಹ್ಯಾಂಡ್ ಬ್ರೌಗ್ ನಲ್ಲಿದ್ದ ‘ಟ್ರೈವರ್ಸ್ ಆಫ್ ಇಂಡಿಯಾ’ ಪೇಪರನ್ನು ಪ್ರಭಾವತಿಯ ಮುಂದೆ ಳೆಲ್ಲಿ, “ಅದನ್ನೊಂದಿದು ದಾದ ಮೇಲೆ ದೀಪ ಆರಿಸಬಿಡು,” ಎಂದು ಹೇಳಿ, ಹಾಕಿದ ಬಣಟನ್ನು ತೆಗೆಯದೆ, ರಗ್ಗು ಮನುಸುಕು ಹಾಕಿಕೊಂಡು ಮಲಗಿದೆಳು.

ಪ್ರಭಾವತಿ ಪೇಪರನ್ನು ಬಿಡಿಸಿ ನೋಡಿದೆಳು. ಮೂರು ದಿನದ ಹಿಂದಿನ ಪಶ್ಚಿಮ. ಮೊದಲ ಪುಟದಲ್ಲಿನೂ ಕಾಣಲಿಲ್ಲ-ಬರಿ ಮಾನುಳು

ಸುದ್ದಿ. ಎರಡನೆಯ ಪ್ರಟಿದಲ್ಲಿ ಅದೇ. ಮೂರನೆಯ ಪ್ರಟಿದಲ್ಲಿ ಒಂದು ಸುದ್ದಿಯ ಸುತ್ತ ಮನಿಯ ಗೆರೆ ಎಳೆದಿತ್ತು. ಆದರ ಮೇಲೆ ಆ ಸುದ್ದಿಯನ್ನು ಚುಂಬಿಸಿದುಕ್ಕೆ ಸಾಕ್ಷಿಯಾಗಿ ತುಪೆಗಿಂಸಿನ ತುಪೆ ಮುದ್ರೆಯಿತ್ತು.... ಸಣ್ಣ ಸುದ್ದಿ ಅದು. ಅದರಲ್ಲಿದ್ದು ದಿಷ್ಟೇ—

“ಈ ಧಿನ’ಮಧ್ಯಾಹ್ನ ಕೊಲಾಬಾದ ‘ಗ್ರಾಂಡ್ ಹೋಟೆಲ್’ನ ಒಳನೇ ನಂ. ರೂಪಿನಲ್ಲಿ ವಾಸವಾಗಿದ್ದ ಲಿಯೋನಾಡ್ ಫ್ರಾಂಕ್ ಎಂಬ ಆಗ್ನೋ—ಇಂಡಿಯನ್ ಯುವಕನೊಬ್ಬಿ, ವಿವರ್ತನದಿಂದ ಆತ್ಮಹತ್ಯೆ ಮಾಡಿ ಕೊಂಡು. ಸತ್ತದು, ಎರಡು ದಿನದಿಂದಲೂ ಬಾಗಿಲು ತೆಗೆಯದ ಅವನ ಕೋಣೆಯ ಬಾಗಿಲನ್ನು ಹೋಟೆಲಿನ ಆಡಳಿತ ವರ್ಗದವರು, ಆನುಮಾನ ದಿಂದ ಒಡೆದು ತೆಗೆದಾಗ ತಿಳಿದು ಬಂದಿತು. ಮೃತನ ಪಕ್ಕದಲ್ಲಿದ್ದ ಖಾಲಿ ಗ್ಲೂಸಿನ ಬದಿಯಲ್ಲಿ ‘ನೀನಿಲ್ಲದೆ ಇಲ್ಲಿರಲಾರೆ—ಸ್ವರ್ಗದಲ್ಲಾದರೂ ನಿಷ್ಠನ್ನು ಸೇರುವಾಸೆ ಇದೆ—ಪ್ರಿಯತಮೇ. ಅಲ್ಲಾ ನಿಷ್ಠ ಚುಂಬನ ಪಿವಾಸಿ—ಲಿಯಾಂ’ ಎಂದು ಬರೆದಿದ್ದ ಕಾಗದವಿದ್ದುದರಿಂದ, ಪ್ರಣಯ ನಿರಾಶಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಉಹಿಸಲಾಗಿದೆ. ಪ್ರೇರೀಸರು ಈ ಬಗೆ ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.”

ಆ ಸುದ್ದಿಯನ್ನೊಂದಿ ಪ್ರಭಾವತಿ ದಿಗ್ಭಾರತಳಾದಳು.

ಲಿಯೋನಾಡ್ ಫ್ರಾಂಕ್—ಫ್ಲೈರಾ.

ಫ್ಲೈರಾನೇ ಅವನ ಆ ಪ್ರಿಯತಮೇ. ಸ್ವರ್ಗದಲ್ಲಿ ಇವಳ ಚುಂಬನ ಬಯಸಿ ಅವನ ಸಾವೇ?

ಒಂದು ದಿನವಾದರೂ ಅವನ ಹೆಸರನ್ನೇ ಹೇಳಿರಲಿಲ್ಲವಲ್ಲ ಫ್ಲೈರಾ?

ಸಾವಿರ ಪ್ರತ್ಯೇ ಆವಳನ್ನು ಕಿತ್ತು ತಿನ್ನತ್ತಿದ್ದವು. ಆದರೆ ಫ್ಲೈರಾ ಅದಾವುದಕ್ಕೂ ಉತ್ತರ ಕೊಡುವ ಸ್ಥಿತಿಯಲ್ಲಿರಲ್ಲ.

ಆವಳು ಬಂದ ರೀತಿಯನ್ನು ನೋಡಿದ ಪ್ರಭಾವತಿಗೆ ಮಣಿದ ಫ್ಲೈರಾನನ್ನು ಎಬ್ಬಿಸಿ ಕೇಳಲೂ ಧೈರ್ಯವಾಗಲಿಲ್ಲ.

“ಹಗಲಾಗಲ್” ಎಂದುಕೊಂಡು ದೀಪವಾರಿಸಿ ಮಂಗಿದಳು,

ಮುಸ್ತಾಕ ಜದಿನಾಮ

ಹಗಲಾಯಿತು.

ಹಗಲು ಪ್ರಭಾವತಿ ಏಳುವ ಮೊದಲೇ ಫೈಲ್‌ರಾ ಎದ್ದು ಕುಳಿತ್ತದ್ದು. ಸಿಗರೀಟನ ಹೊಗೆಯುಗುಳುವ ಮೋರೆ, ಬಿರುಗಾಳಿಯ ನಂತರದ ಒಯಾಲಿ ನಂತಿತ್ತು.

“ರಾತ್ರಿ ಒರಟಾಗಿ ಮಾತನಾಡಿದ್ದಕ್ಕೆ ಕ್ಷಮಿಸು ಪ್ರಭಾ,”—ದುಃಖ ದಿಂದ ಭಾರವಾಗಿ, ಅತಿ ಮದ್ಯವಾನವಿಂದ ಒರಟಾಗಿದ್ದ ಧ್ವನಿಯಲ್ಲಿ ಹೇಳಿ ದಳು ಫೈಲ್‌ರಾ.

“ಫೈಲ್‌ರಾ. ನಿನಗೆ ಏನಾಗಿತ್ತು, ಎರಡು ದಿನದಿಂದ ಎಲ್ಲಿ ಹೋಗಿಸ್ತೇ? ಆ ಸೇವರಿನಲ್ಲಿದ್ದ ದಕ್ಕು ನಿನಗೂ ಏನು ಸಂಬಂಧ?”—ತನ್ನ ಆತುರ ತಡೆಯ ಲಾರದೆ ಪ್ರಭಾವತಿ ಸಾಲುಸಾಲಾಗಿ ಪ್ರಷ್ಟೆ ಹಾಕಿದಳು.

“ಮೊದಲು ಟೀ ಮುಗಿಸು, ನಂತರ ಉಳಿದದ್ದು.”—ಫೈಲ್‌ರಾ ಹೇಳಿ ದಳು.

“ಟೀ ಹಾಳಾಗಿ ಹೋಗಲಿ, ಎಲ್ಲಕ್ಕೂ ಮೊದಲು ಹೊಟ್ಟಿಯ ಯೋಚನೆಯೇ ನೇಯೇ?”

“ಸಿಜ ಪ್ರಭಾ—ಎಲ್ಲಕ್ಕೂ ಮೊದಲು ಹೊಟ್ಟಿಯ ಯೋಚನೆ. ಅವೇ ಮುಖ್ಯ. ಆ ನಂಬಿಕೆ ನನಗಿರದೆ ಹೋಗಿದ್ದಿದ್ದರೆ, ಇವತ್ತು ನೀನು ನಷ್ಟನ್ನ ಕಾಣದೆ, ಸೇವರಿನಲ್ಲಿ ನಷ್ಟ ಸಾವಿನ ಸುವಿಯನೆಷ್ಟೇ ದುತ್ತಿದ್ದೆ”—ಎಂದರು ಫೈಲ್‌ರಾ ಕರ್ಕರವಾಗಿ.

“ಫೈಲ್‌ರಾ, ಪ್ಲೀಸ್.— ಆದುದೇನು ಹೇಳು ?”

“ಎನೇ.....ಎನೇ—ಏನು ಹೇಳಲಿ. ನನ್ನ ಬಾಳನ ಉತ್ಸಾಹವನ್ನು ಮುರಿದುಬಿಟ್ಟೆ ಹಾಳು ಲಿಯಾನಾ.”—ದುಃಖವೇ ಕೆಲ್ಕೇಧವಾಗಿ ಉರಿದಂತೆ ಹೇಳಿದಳು ಫೈಲ್‌ರಾ. ಉರಿಯ ನಾಲಿಗೆಯಂತೆ ಕಂಪಿಸುತ್ತಿತ್ತು ಅವಳ ಮಾತು.

“ನಾನು ಅವನನ್ನು ಪ್ರೀತಿಸುತ್ತಿರಲ್ಲಿ ಪ್ರಭಾ, ಕ್ರೈಸ್ತನಾಣೆ ಎಂದೂ ಪ್ರೀತಿಸಲಿಲ್ಲ. ಅವನೇ ಪ್ರೀತಿಸು, ಪ್ರೀತಿಸು ಎಂದು ಬೆನ್ನು ಬಿಡಿದ್ದೆ.

ನಾನು ಆವನನ್ನು ಪ್ರೀತಿಸಲಿಲ್ಲ. ಪ್ರೇಮ, ಪ್ರೀತಿ ಎನ್ನು ವುದರಲ್ಲಿ ನನಗೆ ನಂಬಿಕೆಯೂ ಇರಲಿಲ್ಲ. ಆದರೆ ಆವನೇ ‘ನಿನ್ನನ್ನು ನಾನು ಪ್ರೀತಿಸುತ್ತೇನೆ, ನಿನು ನನ್ನನ್ನು ಪ್ರೀತಿಸು’ಎಂದು ದುಂಬಾಲು ಬಿಡ್ಡ. ಎಲ್ಲರ ಹಾಗೇ ಆವನಿಗೂ ನನ್ನ ವೈಯ ಬಯಕೆ ಎಂದುಕೊಂಡು, ‘ಹಾಳಾಗಿ ಹೋಗಲಿ ಪೀಡಿ. ಎಪ್ಪೋಣಿ ಜನರದಾಯಿತು. ಇವನದೇನು?’ ಎಂದು, ನನ್ನ ವೈ ಒಪ್ಪಿಸುವುದಾಗಿ ಹೇಳಿದೆ. ಆದರೆ ಆ ಚಂಡಾಲ ‘ನಿನ್ನ ವೈಗೆ ಮೊದಲು ನಿನ್ನ ಹೃದಯ ಬೇಕು’ ಎಂದ ‘ನನ್ನಲ್ಲಿ ಹೃದಯವಿಲ್ಲ. ನನ್ನಲ್ಲಿರಿಂದು ಬರಿ ವೈ. ಇಲ್ಲದುದನ್ನು ಕೊಡಲು ಕೇಳಬೇಡ. ನಿರಾಶೆ ಉತ್ತರವಾಗು ತ್ತದೆ’ ಎಂದೆ. ಅವನು ನನ್ನನ್ನು ನಂಬಲಿಲ್ಲ. ದಿನಕೊಂಡು ಕಾಗದ ಬರಿ ಯತ್ತಿದ್ದ–‘ನಿನಗಾಗಿ ನಾನು ಬದುಕುತ್ತೇನೆ, ನಿನಗಾಗಿ ನಾನು ಸಾಯುತ್ತೇನೆ, ತಾರೆಗಳ ಹೂ ಮುಡಿಸುತ್ತೇನೆ, ಹೂವಿನ ಹಾಸಿಗೆ ಹಾಸುತ್ತೇನೆ, ಚಂದ್ರನ ತೇರು ತರುತ್ತೇನೆ’ ಈ ಪ್ರಣಯ ಮೂರ್ಖರು ಕಾಗದ ಬರಿನ ರೀತಿ ನಿನಗೆ ಗೊತ್ತಲ್ಲ, ನಿಷ್ಣಂಟನಲ್ಲಿರುವ ಶಬ್ದಗಳೆಲ್ಲ ಪ್ರೇಮದ ಪರ್ಯಾಯ ಶಬ್ದಗಳೆಂದು ಬಳಸುವುದಿಲ್ಲವೇ–ಹಾಗೇ ಇವನೂ ಬರೆಯುತ್ತಿದ್ದ.....”

“ಆ ಕಾಗದಗಳೆಲ್ಲ ಎಲ್ಲಿ?”

“ಸಿಗರೀಟು ಸೇಡಲು ಕಡ್ಡಿ ಕೊರಿದಾಗ, ಅವಕ್ಕೂ ಬೆಂಕಿ ಕೊಟ್ಟಿ. ಹಾಗೆ ಮಾಡಿದುದೇ ಒಳ್ಳಿಯದಾಯಿತು. ಈಗ ಆ ಮನಸ್ಸಿರುತ್ತಿರಲಿಲ್ಲ.”

“ಮುಂದಿ?”

“ಮುಂದೇನು-ಹಿಂದೇನು ಒಂದೇ-‘ನಿನ್ನ ಹೃದಯದಲ್ಲಿ ನನಗೆ ಸ್ಥಾನ ಕೂಡು. ದೂರಮಾಡಬೇಡ.’ ಅದೇ ಹಾಡು. ನಾನು ಹೋದ ಪಾಟೆಗಳಿಗೆಲ್ಲಾ ಹೇಗಾದರೂ ಒಂದು ಕಾಡುತ್ತಿದ್ದ. ಕಡೆಗೊಂದು ದಿನ ಖಚಿತವಾಗಿ ಹೇಳಿದೆ–‘ನನಗೆ ಹೃದಯವಿಲ್ಲ, ಈ ಜನ್ಮದಲ್ಲಿ ಅದಾರಿಗೂ ದೊರೆಯುವ ದಿಲ್ಲ’ ಎಂತ. ಒಂದು ದಿನ ವಿಚಿತ್ರವಾಗಿ ‘ಮುಂದಿನ ಜನ್ಮಕ್ಕಾದರೂ ನನ್ನವ ಇಂತೆಯೇ ಎಂದು ಶತಮಾನ. ‘ಈ ಜನ್ಮ ಕಳೆಯಲಿ, ಆಮೇಲೆ ಮನಸ್ಸಾರ ಜದಿಸಿಂಟು

ಮುಂದಿನ ವಾತು.' ಎಂದು ಅವನ ಇದುರಾಗಿಯೇ ಇನ್ನೊಬ್ಬನೊಂದಿಗೆ ಹೋದೆ. ಹಾಗಾದರೂ ನನ್ನ ಬೆನ್ನು ಬಿಡಲಿ ಎಂದು. ಅದು ನಡೆದ್ದು ಒಂದು ವಾರದ ಹಿಂದೆ. ಲೀಲಾ ಪೋನ್‌ ಮಾಡಿದ್ದ ಲಳ್ಳಾ ಅವತ್ತು ಆಫೀಸಿನಿಂದ ಬರುವಾಗ ಎಂದಿನಂತೆ ಟ್ರೈವ್‌ನ್‌ ತೆಗೆದುಕೊಂಡೆ. ಹಾಗೇ ತಿರುವ ಹಾಕುವಾಗ ಆಕಸ್ತಾತ್ಮಾಗಿ ಇದು ಕಟ್ಟಿಗೆ ಬಿತ್ತು....."

"ಅಮೇಲೆ?" ಉಸಿರು ಹಿಡಿದಂತೆ ಕೇಳಿದಳು ಪ್ರಭಾವತಿ.

"ಹಾಳಾದವನು-ಇದ್ದಾಗ್ನಿನನ್ನನ್ನು ಕಾಡಿಸಿದ, ಸತ್ತು ಗೋಳಾಡಿಸಿದ. ಆ ಸುದ್ದಿ ಓದಿ ನನಗೆ ಹುಚ್ಚು ಹಿಡಿದಂತಾಗಿತ್ತು ಪ್ರಭಾ, ಆ 'ಪ್ರೇಮ' ಎನ್ನವುದಕ್ಕೆ ಸಾಯುತ್ತಾರೆ ಎಂದು ಕೇಳಿದ್ದೆ. ಆದರೆ ಲಿಯಾಂ ನನಗಾಗಿ ಸತ್ತಿದ್ದ. ಅದನ್ನು ಓದಿ ಸಿಡಿಲು ಬಡಿದ ಹಾಗಾಯಿತು. ನಾನು ಜಗತ್ತಿನಲ್ಲಿ ಇದು ಸರಿ ಎಂದು ನಂಬಿದ್ದ ನಂಬಿಕೆಗಳೆಲ್ಲಾ ಬಿರುಗಾಳಿಗೆ ಸಿಕ್ಕಿ ಚುಕ್ಕು ಚೂರಾಗಿ ಓಡುವ ವೋಡವಾದಂತಾದವು. ಅವನ ಸ್ತ್ರೀತಿಯ ಆಳವನ್ನು ರಿತು ಕರುಳುರಿಯಿತು. ಬೆಂಕಿಯ ಮೇಲೆ ಹೋರಳಿಸಿದಂತಾಯಿತು. ಜೀವನದಲ್ಲಿ ನಾನು ಎಂದೂ ಅನುಭವಿಸದ ವಿಟಕ್ಕೆ ಭಾವನೆಗಳ ತಾಂಡವದಲ್ಲಿ ಹಣ್ಣಾಗಿ ಹೋದೆ. ಸಿಗರೀಟ್‌ ಸೇದಿದೆ, ಕುಡಿದೆ, ಎಷ್ಟು ಕುಡಿದರೂ ನನ್ನೊಳಗಿನ ಬೆಂಕಿ ಆರಲಿಲ್ಲ. ಥೂ ಹಾಳು ಬಾಳು, ಇದೇಕೆ ಎಂದುಕೊಂಡು ಪ್ರಾಣ ಕಳೆದುಕೊಳ್ಳಬೇಕೆಂದು ಕಡಲ ತಪಿಗೆ ಹೋದೆ....."

"ಆ!"

"ಹೆಡರಬೇಡ ಪ್ರಭಾ-ನಾನು ಬಿದ್ದ ಪ್ರಾಣ ಕಳೆದುಕೊಳ್ಳಲಿಲ್ಲ, ಬದುಕಿ ಬಂದೆ."

"ಹೇಗೆ?"

"ಲಿಯಾಂ ಸ್ವರ್ಗದಲ್ಲಿ ನನಗಾಗಿ ಕಾವಿರುವನೆಂಬುದು ನೈನಪಾಗ ಅಲ್ಲಿಗೆ ಹೋಗಲು ಹೆಡರಿಕೆಯಾಯಿತು."

"ಏಕೆ ಫ್ಲೈರಾ?"

"ನನಗೆ ಬೇಕಾಗಿರುವುದು ಪುರುಷನ ಪ್ರೇಮವಲ್ಲ, ಪುರಃವನ ಮೇಲೆ ಪ್ರತೀಕಾರ. ಸ್ವರ್ಗಕ್ಕೆ ಹೋಡರೂ ಸಾಧಿಸುವುದು ಆದೇ."

“ಅಲ್ಲಿಗೂ ಈ ದೈವ ಕೊಂಡೊಯ್ಯಬೇಕೇ ?”

“ಬೇಡವೇ ? ಅಲ್ಲಿಗೆ ಬರುವವರೆಲ್ಲರೂ ಇಲ್ಲಿರುವವರೇ ತಾನೇ. ಅಲ್ಲಿಂದ ಪುರುಷರನ್ನು ನಾನು ಪ್ರೀತಿಸಲಾರಿ.”

“ಹಾಗಾದರೆ ನೀನು ಯಾರನ್ನಾ ಪ್ರೀತಿಸುವುದೇ ಇಲ್ಲವೇ ?”

“ಪ್ರೀತಿಸುತ್ತೇನೇ ಒಬ್ಬನೇ ಒಬ್ಬನನ್ನು.”

“ಯಾರು ಆವರು ?”. ಆಶ್ಚರ್ಯದಿಂದ ಕೇಳಿದಳು, ಪ್ರಭಾವತಿ.

“ಯೇಸುಸ್ವಾಮಿ !”

ಆ ಉತ್ತರ ಕೇಳಿ ಮೋದಲೇ ಚಕ್ಕಿತಾದ ಪ್ರಭಾವತಿ ಮತ್ತೆ ಹಳ್ಳಿ ಚಕ್ಕಿತಳಾದಳು.

“ಫ್ಲೋರಾ-ನೀನು- ಯೇಸು !”

“ಹೂ, ಪ್ರಭಾ, ಯೇಸು. ಏಕೆ ಆಶ್ಚರ್ಯವೇ ? ಆವನು ನನ್ನನನ್ನ ಪ್ರೀತಿಸುತ್ತಾನೇ, ನಾನು ಆವನನ್ನು ಪ್ರೀತಿಸುತ್ತೇನೇ. ಏಸು ಹುಟ್ಟಿದ್ದು ತಮಗಾಗಿ ಎಂದುಕೊಂಡಿದಾರೆ ಈ ವಾದಿಗಳು, ಚಚೆನಲ್ಲಿ ಆವನಿದಾನೆ ಎನ್ನುತ್ತಾರೆ. ಆದು ಸುಳ್ಳ ಪ್ರಭಾ-ಏಸು ಹುಟ್ಟಿ, ಶಿಲುಬೆಯೇರಿದ್ದು ನನ್ನಂಥವಳಿಗಾಗಿ, ಆವನು ವಾಸವಾಗಿರುವುದು ನನ್ನ ಹೃದಯದಲ್ಲಿ. ವಾದಿಗಳು ಕಂಡದ್ದು ಆವನ ನೇರಳು, ಚಚೆನಲ್ಲಿರುವುದು ಆವನ ಹೇಣ. ನಾನು ಪಾಪಿ, ಸುಳ್ಳಿ. ಪ್ರಭು ನನ್ನಂಥ ಪಾಪಿಯ ಮೇಲೆ ಆನುಗ್ರಹ ಮಾಡುವುದು. ಮೇರ ಮಾತ್ರಾಗ್ಂತಿರ ಲೀನಳನ್ನು ಉದ್ದರಿಸಿದ ಪ್ರಭು, ನನ್ನನನ್ನ ಮರೆಯುವುದಿಲ್ಲ. ಪುಣ್ಯತ್ವರು ಪ್ರಭುವನ್ನು, ಹುಡುಕಿಕೊಂಡು ಹೊಗುತ್ತಾರೆ ಪ್ರಭಾ, ಆದರೆ ಪ್ರಭು ತಾನೇ ಪಾಪಿಗಳ ಬಳಿ ಬರುತ್ತಾನೇ. ಮುಮತೆಯ ಮೂರ್ತಿ ಆತ, ಪ್ರೀತಿಯ ಸಾಕಾರ ಸ್ವರೂಪ. ನನ್ನ ಮೈಯನ್ನು ಯಾವನು ಬೇಕಾದರೂ ಭೋಗಿಸಬಹುದು ಪ್ರಭಾ, ಪ್ರತಿಬೇಕಾರಕ್ಕಾಗಿ ನನಗೂ ಆದುಬೇಕು. ಸ್ವೇಹ, ವಿಶ್ವಾಸ, ನಂಬಿಕೆ, ಆದರೆ, ಭೋಗ, ಬೇಕಾದುದನ್ನು ನಾನು ಇತರರಿಗೆ ಕೊಡಬಲ್ಲೆ. ಆದರೆ ನನ್ನ ಹೃದಯ, ಆದರೊಳಗಿರುವ ಪ್ರೇಮ ಏಸಿನಿಗೆ ಮೀಸಲು. ಆದು ಇನ್ನಾರಿಗೂ ಸಿಗದು. ಹಾಳು

“ಮುಸ್ಮಾರ ಇಷ್ಟತ್ತು

ಲಯಾನ್ ಅದನ್ನೇ ಬಯಸಿ ಸತ್ತ.... ಸಾಯಲಿ, ಸಾಯಲಿ, ಇನ್ನುಷ್ಟು ಜನ ಸಾಯಲಿ. ಎನ್ನೋ ಜನ ಹೆಂಗಸರ ಮೈಯನ್ನು ಆತ್ಮವನ್ನು ಕೊಂಡ ಈ ಪುರುಷರಲ್ಲಿ ಅನ್ಯ ಜನ ಹೆಂಗಸರಿಗಾಗಿ ಸತ್ತರಿ ಸಾಯಲಿ.”

ಬೆತ್ತಲೇ ನಿಂತು ಧಗಧಗಿಸುವ ಶಂಕ್ರಾತ್ ಅಗ್ನಿಯನ್ನು ಕಂಡಂತಾಯಿತು ಪ್ರಭಾವತಿಗೆ—ಫೈಲ್ ರಾಳ ಆ ಮಾತುಗಳನ್ನು ಕೇಳಿ.

“ಫೈಲ್ ರಾ, ನಿನ್ನ ಈ ಮುಖವನ್ನು ನಾನರಿತಿರಲಿಲ್ಲ,”—ಎಂದಳು.

“ಮುಖ ! ಮುಖವನ್ನು ಯಾರೂ ನೋಡುವುದೂ ಇಲ್ಲ, ಬಯಸುವುದೂ ಇಲ್ಲ. ಎಲ್ಲರೂ ಬೇಡುವುದು ಮೈ. ಅದಕ್ಕೇ ಮೊದಲು ಅದರ ಯೋಚನೆ ಮಾಡಬೇಕು ಎಂದದ್ದು ನನ್ನ ಮಾತು ಕೇಳುತ್ತಾ ನಿಲ್ಲಬೇಡ—ಹೋಗು, ಅಫೀಸಿಗೆ ಹೋತ್ತಾಗುತ್ತದೆ. ಹೋರಡಲು ಸಿದ್ಧವಾಗು. ನಾನಾಗಲೇ ಸಿದ್ಧವಾಗಿ ಕುಳಿತ್ತದೇನೆ. ಎಲ್ಲಾದರೂ ಹೋಟಿಲಿನಲ್ಲಿ ‘ಪ್ರೈಸ್ ಫಾಸ್ಟ್’ ತೀರಿಸೋಣ”—ಎಂದಳು ಫೈಲ್ ರಾ.

ಅಫೀಸು!.

ಆ ಹೆಸರು ಕೇಳಿ ಹಾವು ಮೈ ಮೇಲೆ ಹರಿದಂತೆ ನಡುಗಿದಳು ಪ್ರಭಾವತಿ.

೫೬

ಅಫೀಸು !

ದಿನವೂ ಪ್ರಭಾವತಿ ಅಫೀಸಿಗೆ ಹೋಗುತ್ತಿದ್ದಳು, ಬರುತ್ತಿದ್ದಳು.

ರೈಲು, ರಸ್ತೆ, ಅಫೀಸು, ಲಿಫ್ಟ್, ಟ್ರೈಂಪ್ಲಿಟರು, ಗಡಿಯಾರ, ಕ್ಯಾಲೆಂಡರು, ಟೆಲಿಫೋನ್—

ಟೆಲಿಫೋನ್.

ಲೀಲಾವತಿಗೆ ಮಾತು ಕೊಟ್ಟಂತೆ ಶಾಲಿನಿ ಪ್ರಭಾವತಿಗೆ ಫೋನ್ ಮಾಡಿದ್ದಳು.

“ಹೆಲೋ. ನಾನು ಶಾಲಿನಿ.”

“ಹೆಲ್ಲೋ, ನಾನು ಪ್ರಭಾ.”

“ಪ್ರಭಾ, ಲೀಲಾವತಿಯಂದ ನಿನ್ನ ವಿಷಯವೆಲ್ಲವೂ ತಿಳಿಯಿತು.”

“ಶಾಲಿನಿ, ಲೀಲಾ ನಿನ್ನ ಸಮಾಕಾರವೆಲ್ಲಾ ಹೇಳಿದಳು. ಅಂದೆ ಹಾಗೆ ನಿನ್ನ ಪಾಟೆಯ ಕಥೆ ಏನಾಯಿತು?”

“ರಿಫಾಮಿಂಸ್” ಅಂತ ತೆಗೆದುಹಾಕಿದರು.”

“ಮುಂದೆ ?”

“ಮುಂದೆ-ನನ್ನ ರಾಜಕೀಯ ನಡತಿ ಸರಿಯಿಂದು ಕಂಡುಬಂದರೆ, ಮತ್ತೆ ಪಾಟೆ ಸದಸ್ಯತ್ವ ಕೊಡುಹುದು ಎಂದಿದಾರೆ.”

“ಏನು ಮಾಡುತ್ತಿ ?”

“ಅದಕ್ಕಾಗಿ, ಪಾಟೆ ಸದಸ್ಯತ್ವ ಪಡೆಯಲು ದುಡಿಯುತ್ತೇನೆ. ಅದು ನನ್ನ ಪಾಲಿಗೆ ಬರುತ್ತದೆ ಎಂಬ ನಂಬಿಕೆಯೂ ನನಗಿದೆ”

“ಅದರೆ ಅದರ ನಿತಿ ನಿನಗೆ ಒಪ್ಪಲಿಲ್ಲ ಎಂದಳು ಲೀಲಾ ?”

“ಹೂ. ಮುಂದೂ ಅದರ ನಿತಿ ಬದಲಾಗಿದ್ದರೆ ಸದಸ್ಯತ್ವ ಕೊಡುತ್ತೇನೆಂದರೂ ಸೇರುವುದಿಲ್ಲ.”

“ನಿತಿ ಬದಲಾಗಬೇಕು. ಹಾಗಂದರೇನು ಶಾಲಿನಿ ?”

“ರಷ್ಯಾ, ಚೀನಾಗಳ ಆನುಕರಣೆಯನ್ನು ಬಿಟ್ಟು, ಆ ದೇಶಗಳು ಮಾಕ್ಸ್‌ ಹೇಳಿದ ಸಮಾಖ್ಯಾದವನ್ನು ತಮ್ಮ ದೇಶಕ್ಕೆ ಹೊಂದಿಸಿ ಕೊಂಡಂತೆ, ಆ ದೇಶಗಳ ಸಂಸ್ಯುತಿ, ಸಂಪ್ರದಾಯಗಳ ಮಾಡಿಲಲ್ಲೇ ಮಾಕ್ಸ್‌ವಾದ ಸಮಾಖ್ಯಾದವನ್ನು ಹಾವಾಗಿ ಆರಳಿದಂತೆ, ನಮ್ಮ ದೇಶದಲ್ಲೂ ವೇದ, ಉಪನಿಷತ್ತು, ಗೀತೆ, ಬುದ್ಧ, ಶಂಕರ, ಗಾಂಧಿಜೀಯವರ ಬೋಧನೆಗಳ ಬೇಳಿಕಿವಲ್ಲಿ ಸಮಾಖ್ಯಾದವನ್ನು ಬೇಳುವುದಿಂದಾಗ ಪಾಟೆಗೆ ಸೇರುತ್ತೇನೆ.”

“ಅದುನರಿಗೂ ?”

“ಪಾಟೆಯ ಹೊರಿದ್ದಾ ಸಮಾಖ್ಯಾದವಾದಿಯಾಗಿರುತ್ತೇನೆ. ಸಮಾಖ್ಯಾದಿಯಾಗಲು ಪಾಟೆ ಅಪ್ಪಣಿಯೇನೂ ಬೇಕಾಗಿಲ್ಲ.”

ಮುನ್ನಾರ ಇಸ್ಟ್ ರಿಂ

“ನೀನು ಕಾಯುತ್ತಿರುವ ದಿನ ಬರುತ್ತೇದೆಯೇ ?”

“ಬರುತ್ತೇದೆ-ಭಾರತದಲ್ಲಿ ಕ್ರಾಂತಿಯಾಗುತ್ತದೆ.”

“ಕ್ರಾಂತಿಯಾದರೆ ಹೆಣ್ಣಿನ ಬಿಡುಗಡಿಯಾಗುತ್ತದೆಯೇ ಶಾಲಿನಿ ?”

“ಖಂಡಿತ. ಕ್ರಾಂತಿ ತೊಡೆದುಹಾಕದ ಜಾಡ್ಯವಾವುದೂ ಇಲ್ಲ.”

“ನಿನ್ನ ಸಂಬಿಕೆ, ಶ್ರದ್ಧೆ ಬಹಳ ದೊಡ್ಡದು ಶಾಲಿನಿ.”

“ಸಂಬಿಕೆ, ಶ್ರದ್ಧೆ ಇಲ್ಲದೆ ಬದುಕುವುದೇ ಸಾಧ್ಯವಿಲ್ಲ ಪ್ರಭಾ. ಅದಿಲ್ಲದ ಬಾಳು, ಅಂಬಿಗನಿಲ್ಲದ ದೋಷಿ.”

“ಲೀಲಾನೂ ಹಾಗೇ ಹೇಳುತ್ತಾಳೆ.”

“ಲೀಲಾ—ಲೀಲಾ.... ಈ ಜಗತ್ತು ಜಾಲಿಸಿದರೆ ಮತ್ತೊಂದು ಶಂಥ ಹೆಣ್ಣಿ ಸಿಗಲಾರದು ಪ್ರಭಾ. ನಮ್ಮ ಕ್ರಾಂತಿಯ ಉದ್ದೇಶ ಶಂಥ ಹೆಣ್ಣಿನ್ನು ಸ್ವಷ್ಟಿ ಮಾಡುವುದು. ಆವಕ್ಕ ಹಾಗೆ ಬದುಕಿದ ಬಾಳು ಧನ್ಯ ಪ್ರಭಾ..... ಬರುತ್ತೇನೇ. ಮತ್ತೊಮ್ಮೆನ್ನು ನಿನ್ನ ಆಫ್ರಿಸಿಗೆ ಬರುತ್ತೇನೇ. ನಿನ್ನನ್ನು ನೋಡ ಬೇಕೆಂಬ ಆಸೆ ನನಗಿದೆ.”

“ನನಗೂ ಇಡೆ. ಬೇಕಾದಾಗ ಬಾ ಶಾಲಿನಿ. ನಿನಗಾಗಿ ಕಾಯುತ್ತೇನೇ. ಚೀರಾ ಯು.”

“ನಮಸ್ತೇ.”

ಟೆಲಿಫೋನ್ ಟ್ರೈನ್ ಎಂದು ಸದ್ದು ಕತ್ತಲಿಸಿತು.

.....
ಅಂದಿನಿಂದ ಶಾಲಿನಿ, ಆಗಾಗ ಬರುತ್ತಿದ್ದ ವಳು-ಈಗ ಪ್ರತಿ ದಿನವೂ ಬರುತ್ತಾಳೆ.

ಫ್ಲೋರಾ, ಶಾಲಿನಿ, ಪ್ರಭಾವತಿ-ಮೂವರದೊಂದು ಜೊತೆ.

.....
ದಿನವೂ ಪ್ರಭಾವತಿ ಆಫ್ರಿಸಿಗೆ ಹೋಗುತ್ತಿದ್ದ ಳು, ಬರುತ್ತಿದ್ದ ಳು.

ಹೋಗುತ್ತಿದ್ದ ಳು—ಬರುತ್ತಿದ್ದ ಳು..... ಹೋಗುತ್ತಿದ್ದ ಳು ಬರುತ್ತಿದ್ದ ಳು.

ಹೋಗು ಬಾ—ಬಾ ಹೋಗು. ಬಾ..... ಹೋ..... ಹೋ..... ೧೧

೨ ೧ - ೭ ; ೭ - ೨ ೧.

ಇ ಹಾ ಹಾ ೧೧೧೧೧ ಹಾ ಹಾ ಹಾ

೮

ಹಾ ಹಾ ಹಾ ಹಾ

ತೆರೆಯ ಹಿಂದೆ ತೆರೆಯುರುಳಿ ಜಾರುತ್ತಿತ್ತು.

ಲೀಲಾವತಿಗೆ ತಾಯಿತನದ ಕನಸು, ಪ್ಲೋರಾಗೆ ಏಸುವಿನ ಅನು
ಗ್ರಹದ ಕನಸು, ಶಾಲಿನಿಗೆ ಸಮತಾವಾದದ ಕನಸು—
ತನಗೆ ?

ಯಾವ ಬಯಕೆ, ಯಾವ ಭರವಸೆ, ಏನು ಕನಸು ?

ಹರಿದ ಮಂಗಲಸೂತ್ರ, ಹೊಳವಳಿದ ಮುದ್ರಿಕೆಯುಂಗರ, ಕಂಡೂ
ಕಾಣಿಸದ ಕೆಂಪು ಬಾವುಟ್ಟಿ.....

ಅವರವರ ಹಾದಿಯಲ್ಲವರು ಬಿಡುಗಡೆಗೆ, ಹೆಣ್ಣಿನ ಬಿಡುಗಡೆಗೆ
ದುಡಿಯುತ್ತಿದಾರೆ.

‘ನಾನು ?’

ಎಳು-ಮಲಗು, ರೈಲು, ರಸ್ತೆ, ಆಫೀಸು, ಲಿಫ್ಟ್, ಟ್ರೈಫ್ರೆಂಟರು,
ಗಡಿಯಾರ, ಕ್ಯಾಲೆಂಡರು, ಟೆಲಿಫೋನ್.....

೧೦೦: ಇಂ ಹ್ಲೆ ಸ್ವ ಅಂ = ೧೦೦.

‘ನಾನು-ಬಿಡುಗಡೆ ಬಯಸಿ ಬಂದ ಹೇಣ್ಣಿ.’

‘ಉಹೊ-ಟ್ರೈಫ್ರೆಂಟ್-ಯಂತ್ರದ ಆಳಾದ ಮಾನವ ಯಂತ್ರ.’

ಮಗಳಲ್ಲ, ಮಡಿಯಲ್ಲ, ತಾಯಿಯಲ್ಲ-ಪ್ರೇಮಿಯಲ್ಲ, ಕಾದಲಳಲ್ಲ—
ಏನೂ ಅಲ್ಲ. ಬರಿ ‘ಅಲ್ಲ.’

ಬರಿ ಟ್ರೈಫ್ರೆಂಟ್-ಬರಿ ೧೦೦: ಇಂ ಹ್ಲೆ ಸ್ವ ಅಂ = ೧೦೦.

೦೦೦೦೦೦೦೦೦೦೦೦

ನ್ಯಂತ್ರದಲ್ಲಿ ವೃತ್ತಾಕಾರವಾಗಿ ಸುತ್ತುವ ಹಕ್ಕು; ಚಕ್ರಾಧಿವಾದ ಹಾವಾ
ಕುನ್ನಿರ ಇವುತ್ತಾಲ್ಲು

ಡಿಗನೆ ಬುಟ್ಟಿಯಲ್ಲಿ, ಚಕ್ಕಾಕಾರವಾಗಿ ಸುತ್ತು, ಸುತ್ತಿ ಬಳಲಿ, ನೀಳವಾದ ವ್ಯೋಯನ್ನು ಸಿಂಬಿ ಸಿಂಬಿ ಸುತ್ತಿ, ಬಾಲದ ಮೇಲೇ, ನೀಳವಾಗಿ ಮೊಗ ಚೂಚಿ, ಬುಷುಗುಟ್ಟುವ ಸರ್ವ.

‘ಇದೇನೇ ನಾ ಬಯಸಿದ ಬಿಡುಗಡೆ, ಇದೇನೇ ನಾನು ಹೋರಾಡಿ ಪಡೆದ ಬಾಳು!'

ಟ್ಪೀಪಿಸ್ಪ್, ಸ್ನೇಹೋಗ್ರಾಫರ್-ಎಂಥ ಬಿರುದು ನನ್ನ ಹೋರಾಟಕ್ಕೆ.. ತೆರಿಯ ಹಿಂದೆ ತೆರಿ ಬಂದು, ದಂಡಿಯನ್ನು ಪ್ರಳಸುತ್ತಿದ್ದವು.

ಟ್ಪೀಪಾರ್ಕೈಟರ್.

ಕೈ ಬೆರಳುಗಳೊತ್ತಿದಾಗ ತಕ್ಕವಕನೆ ಕುಣಿದ್ದು, ಹಾರಿ ಬಿದ್ದ ಕಾಗದಕ್ಕೆ ಮುಕ್ಕುಕೊಟ್ಟು ತೆರಳುವ ‘ಕೇ’ಗಳು-ತೆರಿಗಳು.

ಕೇ-ತೆರಿ.

ಕಡಲು-ಟ್ಪೀಪಾರ್ಕೈಟರ್.

ಯಾರಿಗೆ ಕಾಗದ ಬರಿಯುತ್ತಿರಬಹುದು ಕಡಲು?

ಯಾರಿಗೆ...ಯಾರಿಗೆ.....

.....

“ಡಿಯರ್ ಪ್ರಭಾವತಿ-

ನಿನ್ನ ಕೂಗು ಕೇಳಿಸಿತು. ನೇಲ ಕೊಡಲಾಗದ ಬಿಡುಗಡೆಯನ್ನು ನಿನಗೆ ನಾನು ಕೊಡಲು ಸಿದ್ಧವಾಗಿದ್ದೇನೆ. ಬಿಡುಗಡೆ ಬದುಕಿನಲ್ಲಿಲ್ಲ. ಬದುಕು ಬಂಧನೆ ಸಾವೇ ಬಿಡುಗಡೆ. ನಿನಗೆ ಬಿಡುಗಡೆ ಬೇಕಾದರೆ ಬೇಗ ಬಾ—

ಬರುತ್ತಿರುವುದು ಎಂದು ನಂಬಿರುವ—

ನಿನ್ನ ವಿಶ್ವಾಸಿ,

ಸಮುದ್ರ

.....

ಕಡಲಲೆಗಳು ಟ್ಪೀಪಾರ್ಕೈಟರಿನ ಕೇ ಗಳಂತೆ ಎದ್ದು ಬಿದ್ದು, ಹಾರಿ ಬಂದು ತಡಿಯನ್ನು ಸ್ನೇಹಿತಿ ತೆರಳುತ್ತಿನೆ—

ಕತ್ತಲು ತುಂಬಿದ ಕಡಲು ಕರೆಯುತ್ತಿದೆ, ಸುಯ್ಯವನ ಗಾಳಿಯ ದನಿಯಲ್ಲಿ.

“ಭೋಂ.....ಭೋಂ”ಎಂದು ಹಾರಸ್ವನ ಸದ್ಗು ಮಾಡುತ್ತಾ ಹಾದು ಹೊರಿಯಿತು ಶಾರು.

“ನಿರ್ವಿಭೂರೂ ಜೀವಂತರಾಗಿ ನನ್ನ ಕಣ್ಣ ಮುಂದೆ ಇದಿರೆ. ಅಷ್ಟೇ ಸಾಕು ನನಗೇ.”

ಗಾಳಿಯಾಳದಲ್ಲಿ ತೃಪ್ತಿಯನ್ನು ಸುಯ್ಯದ್ದು ಹೇಳಿತು ಲೀಲಾವತಿಯ ದ್ವಾರಿ.

ಕತ್ತಲು ತುಂಬಿದ ಕಡಲು ಕರಿತೆಗಳ ಕೈಯಾಡಿಸಿ ‘ಬಾ.....ಬಾ....’ ಎಂದು ದಂಡಿಗೆ ಹೊಯ್ದ ಕರೆಯಿತು. ಕರೆಕರೆದು ಸಾಕಾಗಿ ಕಡಲುತ್ತೇ ಬಂದಂತೆ ತೋರಿತು, ತಾನೇ ಕರೆದೊಯ್ಯಲು. ಪ್ರಭಾವತಿಯ ಹೃದಯ ದಲ್ಲಿ ದಿಗಿಲು ತುಂಬಿತು.

ವಿದ್ಯುತ್ ದೈಲಿನ ಸಿಳ್ಳು ಕರೊರವಾಗಿ ಚೀರಿ ಕತ್ತಲನ್ನು ಕತ್ತರಿಸಿತು:

ಧಿಗ್ಗನೆ ತಿರುಗಿ ನೋಡಿದಳು—ಕೆಂಪು....ಹಳದಿ...ಕತ್ತಲೆ-ನೀಲಿ-ಹಸುರು ಬಣ್ಣಿಡ ನಿಯಾನಾ ಬೆಳಕು ಕತ್ತಲಲ್ಲಿ.....

ಹತ್ತಾರು ಬಣ್ಣಗಳ ವಿದ್ಯುದ್ದಿರೆ ಪ್ರಭೀಯನ್ನು ಮುಗಿಲಿಗೆ ಬೀರಿ, ನೂರಾರು ಮನೆಗಳ ಕಿಟಕಿಯಲ್ಲಿ ಆಸೆಯ ಬೆಳಕಿನ ಕಣ್ಣ ತೆರೆದು ನೋಡುತ್ತಾ, ದೈಲು, ಶಾರು, ಬಸ್ಸು, ಒಡಾಡುವ ಜನಗಳ ಮಾತು, ಹೊಟೆ ಲಂಂ ರೇಡಿಯೋ, ಬೇಲ್ ಪ್ರಾರಿಯ ಗಾಡಿಯವನ ಗಂಟೆಯ ಘ್ರನಿಯಲ್ಲಿ ಹೊಂಬಾಯಿ ಅವಳನ್ನು ಕರೆಯಿತು.

‘ಕತ್ತಲಾಯಿತು ಬಾ ಪ್ರಭಾವತಿ. ಹೊತ್ತಾಯಿತು. ಲೀಲಾವತಿ, ಸೈಲಿರಾ, ಶಾಲಿನಿ ಕಾಯುತ್ತಿದ್ದಾರೆ.’

ಕಿಟಕಿಯ ಕಣ್ಣಗಳಲ್ಲಿ ಅರಳಿದ ಆಸೆಯ ಬೆಳಕು ಅವಳಿಗೆ ಕಣ್ಣ ಹೊಡಿದು ಹೇಳಿತು:

ಜ್ಞಾನಿರ ಇಶ್ವರು

“ಬಾ, ಕಡಲಲ್ಲಿ ಕತ್ತಲಾಯಿತು.”

ವಿದ್ವಾತ್ ರೈಲಿನ ಸಿಳ್ಳು ಕಲೋರವಾಗಿ ಚೀರ ಕೂಗಿತು—“ಹೊತ್ತಾ, ಯಿತು ಬೋ.”

ಮರಳನಿಂದ ಮೇಲೆದ್ದು, ಹ್ಯಾಂಡ್ ಬ್ರೌಗನ್ನು ಹೇಗಲಿಗೆ ಹಾಳ್ ಚಪ್ಪಲಿ ಧರಿಸಿ ಚಚ್ಚೆಗೇಟ್ ರೈಲ್ವೈ ನಿಲ್ಲಾಣಿದ ಕಡೆ ಹೊರಟಿಳು ಪ್ರಭಾವತಿ.

ಅವಳ ಬೆನ್ನು ಹಿಂದೆ ಕತ್ತಲು ಕವಿದ ಕಡಲು, ಕಪ್ಪಾದ ತೆರೆಕೈಗಳಿಂದ ಚಪ್ಪಾಳಿ ತಟ್ಟಿ ಕರೆಯಿತು.

ಅವಳ ಕಟ್ಟಿದಿರು ಅತ್ಯಂದಿತ್ತ ಇತ್ತಂದತ್ತ ಕಾರು ಮೋಟಾರುಗಳ ಲಾಳಿಗಳು ಕತ್ತಲು—ಬೆಳಕಿನ ಬಟ್ಟೆ ನೇಯುತ್ತಿದ್ದವು ಟಾರು ಶಸ್ತೀಯಲ್ಲಿ.

ಅತ್ತಕಡೆ ತಿರುಗಿಯಾ ನೋಡಿದೆ ಮುಂದೆ ನಡೆದಳು ಪ್ರಭಾವತಿ.

ಅವಳ ಬಾಗಿದ ಬೆನ್ನುನ ಮೇಲೆ ಜಗತ್ತಿನ ಭಾರ ಬಿದ್ದುಂತೆತ್ತು.

ಹೊರಲಾರದ ಭಾರವನ್ನು ಹೊತ್ತು, ನಿಟ್ಟುಸಿರಿಳೆಯುತ್ತಾ, ಧೃಡವಾಗಿ ಹೆಚ್ಚೆ ಹಾಕಿದಳು—

ಕಡೆದುಕೊಳ್ಳಲಾಗದ ಜೀವನದ ಬಂಧನದತ್ತ.

“ಬಂಧನವಲ್ಲ, ಇದು ಬದುಕು” ಎಂದು ಸಿಳ್ಳು ಹಾಕಿ ಕರೆಯಿಣಿ ವಿದ್ವಾತ್ರೈಲು.

ಮೇಗವಾಗಿ ನಡೆದು ಜನಸಂದರ್ಭಿಯಲ್ಲಿ ನುಗ್ಗಿ ಮರೆಯಾದಳು ಪ್ರಭಾವತಿ.

ಶಾರದಾ ಸಾಹಿತ್ಯ ಮಾಲೆಯ ಪ್ರಕಟನೆಗಳು

ಚೆಲೆ.

		ಚೆಲೆ.
೧	ವಿ. ಶ್ರೀ ವಿ. ವಿ. ರಾಮೇಶ್	. ೫
೨	ಜೀವನ ಕಲೆ *	ಗರೂ
೩	ಮುಗುಳುನಗೆ	ಗರೂ ಉತ್ತ
೪	ಸ್ಪೃಹ್ ಸುಂದರಿ **	ಗರೂ ಉತ್ತ
೫-೬	ಆಲದ ಹೂ	ಗರೂ ಉತ್ತತ್ತ
೭	ಖಂಡಗಾಟ	ಗರೂ ಉತ್ತ
೮೦	ಶವದ ಮನೆ	ಗರೂ ಉತ್ತ
೯೦	ಎದಿರೇಟ್ಟು	ಗರೂ ಉತ್ತ
೧೦-೧೧	ಸರ್ವಮಂಗಳ	ಉರೂ ಉತ್ತ
೧೧	ಕೇಡಿಗನ ಕೆಡಿಗಳು	ಗರೂ
೧೨	ದೇವತೆಗಳು ಸಕ್ಕಾಗ	ಗರೂ ಉತ್ತ
೧೩-೧೪	ಜಾ ಶಾಮುಯಿಯ ಮೇಲೆ	ಉರೂ
೧೫	ನಷ್ಟ ರಸಿಕ ಮತ್ತು ಬಂಗಾರದ ಗೆಜ್ಜೆ	ಗರೂ ಉತ್ತ
೧೬	ಹಾಳು-ಮೂಳು	ಗರೂ
೧೦-೧೧-೧೭	ಮೋಹದ ಒಲೆಯಲ್ಲಿ	ಇರೂ ಇತ್ತ
೧೮	ಸಾವಿನೊಂದಿಗೆ ಸರಸ	ಗರೂ ಉತ್ತ
೧೯	ಆಸುರಾಗ	ಗರೂ ಉತ್ತ
೨೦	ಜೊಳೆದ ಬೆಳೆಯ ನಡುವೆ	ಗರೂ ಉತ್ತ
೨೧-೨೨	ಬೀಡುಗಡೆಯ ಬೇಡಿ	ಇರೂ ಉತ್ತ

ಬೆಡಿ ಪ್ರಕಟನೆಗಳು.

- ೧ ಸಾಂಗೀರರ ನಗೆಬರಹಗಳು ೧ ಗರೂ ಉತ್ತ
- ೨ ಸಾಂಗೀರರ ನಗೆಬರಹಗಳು ೨ (ಅಚ್ಚಿನಲ್ಲಿ)

* ಪ್ರತಿಗಳು ತೀರಿವೆ.

** ದ್ವಿತೀಯ ಮುದ್ರಣ ಅಚ್ಚಿನಲ್ಲಿದೆ.

